


# ಶ್ರದ್ಧಾಶಾಂಕರಪ್ರಸ್ತಿಯಾಭಾಸ್ಮರ



ಗ್ರಂಥಕರ್ತರು

ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳು

ಅನುವಾದಕರು

ವೇಣು ಶ್ರೀಚಂದ್ರಮೌಲಿ ಪಧಾನಿಗಳು



ಅಧ್ಯಾತ್ಮಪ್ರಕಾಶಕಾರ್ಯಾಲಯ  
ಹೊಳೆನರಸೀಪುರ



ಅಧ್ಯಾತ್ಮಗ್ರಂಥಾವಲಿ:

# ಶುದ್ಧಭಾಂಕರಪ್ರತಿಯಾಭಾಸ್ತರ

ಗ್ರಂಥಕರ್ತೆರು

ಶ್ರೀ ಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳು

ಅನುವಾದಕರು

ವೇ | ಬ್ರ | ಶ್ರೀ ಚಂದ್ರಮೌಲಿ ಅವಧಾನಿಗಳು

ಕ್ರಮಾಂಕ ೨೨೯

ಪ್ರಕಾಶನಸ್ಥಾನ

ಅಧ್ಯಾತ್ಮಪ್ರಕಾಶಕಾರ್ಯಾಲಯ,

ಹೊಳೆನರಸೀಪುರ,

ಹಾಸನಚಿಲ್ಲೂ

೨೦೦೯

**First Print 2009**

**Copies 1000**

**Price - 120-00**

**All rights reserved  
by  
The Adhyatma Prakasha Karyalaya  
Holenarasipur.**

**Typeset by  
N.K.Hulamani.  
No. 33 Shivanand Nagar  
Nayanagar Hubli  
Ph.94495-73443**

**Registered under the Copy Right Act, 1957**

**Printed in India by  
Sai Screen & Graphics  
Bangalore. Ph.: 9844646518**

## ಮುನ್ನಡಿ

ಅತ್ಯೇಯ ಬ್ರಿಯ ವಾಚಕರೇ

ಅಧ್ಯಾತ್ಮಪ್ರಕಾಶಕಾರ್ಯಾಲಯದ ಸಮಿತಿಯವರ ಮತ್ತು ಅನೇಕ ಜಿಜ್ಞಾಸುಗಳ ಅಪೇಕ್ಷೆಯಂತೆ ಶುದ್ಧಶಾಂಕರಪ್ರಕ್ರಿಯಾಭಾಸ್ಯರವೆಂಬ ಶ್ರೀಶ್ರೀಗಳವರ ಸಂಸ್ಕರಣಾಧಿಕಾರಿಯಾಗಿ ಕನ್ನಡಕ್ಕೆ ಅನುವಾದವನ್ನು ಮಾಡಿರುತ್ತೇನೆ. ಈ ಗ್ರಂಥವನ್ನು ಶ್ರೀಗಳವರು ಮೂರು ಸಣ್ಣ ಸಣ್ಣ ಗ್ರಂಥವಾಗಿ ಬರೆದದ್ದನ್ನು ನಾವು ಅರ್ಥಕರ್ತವ್ಯಾಖ್ಯಾನದಲ್ಲಿ ಓದುಗರ ಅನುಕೂಲತೆಯಿಂದಲೂ ಒಂದೇಗ್ರಂಥವಾಗಿ ಮುದ್ರಿಸಿರುತ್ತೇವೆ.

ಈ ಗ್ರಂಥವನ್ನು ಅನುವಾದಮಾಡುವಾಗ ಆರಂಭದಲ್ಲಿ ತುಂಬಾ ಹೆಚ್ಚೆಯಿದ್ದರೂ ಮಧ್ಯ ಎಷ್ಟೋ ಸಂದರ್ಭದಲ್ಲಿ ಉದಾ. ಬೌದ್ಧರ ಗ್ರಂಥಗಳನ್ನು ಶ್ರೀಗಳವರು ವಿಮರ್ಶೆಮಾಡಿರುವ ಸಂದರ್ಭದಲ್ಲಿ ಅನುವಾದ ಮಾಡುವಾಗ ಬಹಳ ಕ್ಷೇತ್ರವನ್ನು ಮತ್ತು ಹೆದರಿಕೆಯನ್ನು ಅನುಭವಿಸಿದ್ದೆನು. ಆದರೆ ಶ್ರೀಶ್ರೀಗಳವರೇ ಗೊಡಪಾದಹೃದಯ ಗ್ರಂಥದಲ್ಲಿ ಬೌದ್ಧರ ವಾಧ್ಯಮಿಕಕಾರಿಕೆಯೇ ಮುಂತಾದದ್ದನ್ನು ಉದಾಹರಣೆ ಮಾಡಿ ಅನುವಾದಮಾಡಿದ್ದನ್ನು ಹುಡುಕಿ ಅದನ್ನೇ ಆದಷ್ಟು ಮಟ್ಟಿಗೆ ಇಲ್ಲಿ ಕೊಟ್ಟಿರುತ್ತೇನೆ. ಹಾಗೆಯೇ ಭಾಷ್ಯಾನುವಾದ ಸಂದರ್ಭದಲ್ಲಿ ಶ್ರೀಶ್ರೀಗಳವರ ಕನ್ನಡಭಾಷ್ಯಾನುವಾದವನ್ನು ಕೊಟ್ಟಿರುತ್ತೇನೆ. ಆದ್ದರಿಂದ ಈ ಗ್ರಂಥವು ವಾಚಕರಿಗೆ ತುಂಬಾ ಉಪಕಾರಿಯಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಮೊದಲು ನಾವು ಕೇವಲ ಕನ್ನಡಾನುವಾದವನ್ನು ಕೊಟ್ಟು, ಮುದ್ರಿಸಬೇಕೆಂದು ಸಂಕಲ್ಪಿಸಿದ್ದೇವೆ. ಆದರೆ ಅನೇಕರ ಒತ್ತಾಯದಿಂದ ಸಂಸ್ಕರಣೆ ಮೂಲವನ್ನು ಕೊಟ್ಟಿರುತ್ತೇವೆ. ಇದರಿಂದ ವಿದ್ವಾಂಸರಿಗೂ ಜಿಜ್ಞಾಸುಗಳಿಗೂ ಮೂಲಮೂಲಿಗಳನ್ನು ಹೋಲಿಸುವುದಕ್ಕೆ ಅವಕಾಶವಾಗುತ್ತದೆ. ಅದೇ ರೀತಿ ಎಲ್ಲಾದರೂ ಅನುವಾದದಲ್ಲಿ ವ್ಯತ್ಯಾಸವು ಕಂಡುಬಂದು ಅದನ್ನು ಅನುವಾದಕರಿಗೆ ತಿಳಿಸಿದರೆ ದ್ವಿತೀಯಮುದ್ರಣದಲ್ಲಿ ಸರಿಪಡಿಸಿಕೊಳ್ಳುತ್ತೇವೆಂದು ವಿನಮ್ರತೆಯಿಂದ ತಿಳಿಸುವುದು. ಆದ್ದರಿಂದ ವಾಚಕರು ನಿರ್ಮತ್ವರಾಗಿ ಒಮ್ಮೆ ಆಮೂಲಚೊಡರಾಗಿ ಓದಿ ಆದರ ಗುಣಮೌಷಣಿಗಳನ್ನು ತಿಳಿಸಿಕೊಟ್ಟರೆ ಅವರಿಗೆ ನಾನು ತುಂಬಾ ಡಿರಿಷಣೆಯಾಗಿರುತ್ತೇನೆ.

ಇನ್ನು ಈ ಗ್ರಂಥಪರಕಟಣಗಾಗಿ ಸಂಪೂರ್ಣಾಧಿನಾಸಹಾಯವನ್ನು ವಾಡಿದ ಗುರುಭಕ್ತಪರಾಯಣಾದ ಚೆಂಗಳೂರಿನ ರಾಜಾಜೀನಗರದಲ್ಲಿರುವ ಸುಪ್ರಸಿದ್ಧ ಮಧುಮಮೇಹ ಚಿಕಿತ್ಸಕರಾದ ಡಾ.ಆರವಿಂದ್ರ ಹಾಗೂ ಶ್ರೀವುತ್ತಿ ಡಾ.ಶೋಭಾ ಇವರಿಗೆ ನಮ್ಮ ಕಾರ್ಯಾಲಯದವತ್ತಿಯಿಂದ ಅನೇಕಾನೇಕ ಧನ್ಯವಾದಗಳು. ಅವರ ಕುಟುಂಬವರ್ಗಕ್ಕೆಲ್ಲಾ ಸರ್ವಾತ್ಮಾನಾದ ಶ್ರೀಮನ್ನಾರಾಯಣನು ಸಕಲ ಸನ್ಮಾನಿಸುತ್ತಿರುತ್ತಿರುತ್ತೇವೆ. ಹಾಗೆಯೇ ಈ ಗ್ರಂಥದ ಕರಡಪ್ರತಿಯನ್ನು ಬಹಳ ಆಸ್ಥೆಯಿಂದ ಪರಿಶೀಲಿಸಿದ ಚಿ.ವೆಂಕಟೇಶ (ಹರಿ) ಇವರಿಗೂ, ಸರ್ವಾಂಗ ಸುಂದರವಾಗಿ ಅಕ್ಷರಸಂಯೋಜನವಾಡಿದ ಶ್ರೀವಾನಾ ಶ್ರೀ ನಟರಾಜಶರ್ಮಾ ಇವರಿಗೂ ನಮ್ಮ ಕಾರ್ಯಾಲಯದಿಂದ ಧನ್ಯವಾದಗಳನ್ನು ಅರ್ಪಿಸಿ ಇವರಿಗೆ ಪರಮಾತ್ಮನು ಸಕಲ ಶ್ರೇಯಸ್ಸನ್ನು ಉಂಟುಮಾಡಲೆಂದು ಹರಸುವುದು. ಇಂತಿ.

ಅನುವಾದಕ  
ಮ. ಸು. ಚಂದ್ರಮೋಳಿ ಅವಧಾನಿ.

## ವೇ|ಬ್ರ|ಶ್ರೀ ಚಂದ್ರಮೌಳಿ ಅವಧಾನಿಗಳ ಕಿರುಪರಿಚಯ

ಶಿವಮೋಗ್ಗ ಜಿಲ್ಲೆಯಲ್ಲಿ ಸಂಸ್ಕೃತಗ್ರಂಥವೆಂದು ಹೇಂದುವಾಸಿಯಾದ ಮತ್ತೊಳ್ಳು ಎಂಬ ವ್ಯೇದಿಕಗ್ರಂಥವಿರುತ್ತದೆ. ಆ ಉರಿನಲ್ಲಿದ್ದ ಪ್ರಣಾದಂಪತ್ರಿಗಳಾದ ವೇ|ಬ್ರ|ಶ್ರೀ ಸುಭಾಯಾವಧಾನಿ ಮತ್ತು ಚೆನ್ನಮ್ಮು ಎಂಬುವರಿಗೆ ಆರು ಜನ ಮಕ್ಕಳಿದ್ದಾರೆ. ಅವರಲ್ಲಿ ಖದುಜನ ಗಂಡುಮಕ್ಕಳು, ಒಬ್ಬಳು ಹೆಣ್ಣುಮಗಳು. ಈ ಗ್ರಂಥಾನುಷಾದಕರು ಇವರಲ್ಲಿ ಕಿರಿಯವರಾಗಿರುವವರು. ೨೫-೨೬೯೯೦ರಂದು ಮತ್ತೊಳ್ಳು ರಿನಲ್ಲಿ ಇವರ ಜನನವಾಯಿತು. ಇವರು ತಮ್ಮ ಎಂಟನೇ ವಯಸ್ಸಿನಲ್ಲಿ ಉಪನೀತರಾಗಿ ಸಾಂಪ್ರದಾಯಿಕವಾದ ವೇದಾಧ್ಯಯನವನ್ನು ಮುಂದುವರೆಸಿದರು. ಆಧುನಿಕ ಶಾಲಾವಿದ್ಯಾಭಾಸದಕಡೆಗೆ ಗಮನವನ್ನು ಕೊಡದೇ ತಮ್ಮ ಹದಿನ್ಯೆದನೆಯ ವಯಸ್ಸಿನಲ್ಲಿ ಸಂಪೂರ್ಣ ಯಜುವೇದವನ್ನು (ಕ್ರಮಾಂತ) ಮುಗಿಸಿದರು. ಅನಂತರ ಬೆಂಗಳೂರಿನ ಶಾಖಾಕಾರ್ಯಾಲಯದಲ್ಲಿ ಎರಡುವರ್ಷಗಳ ಕಾಲವಿದ್ದು ವೇ|ಬ್ರ|ಶ್ರೀ ಕೆ.ಜಿ.ಸುಭಾಯಶಮಾರವರಿಂದ ಸಂಸ್ಕೃತ ಮತ್ತು ವೇದಾಂತಾಭಾಸವನ್ನು ಮಾಡಿದರು. ಪ್ರನಃ ಹದಿನೆಂಟನೆಯ ವಯಸ್ಸಿನಿಂದ ಇಪ್ಪತ್ತೆದನೆಯ ವಯಸ್ಸಿನವರೆಗೆ ಸ್ವಾಮದಲ್ಲೇ ತಮ್ಮ ಅಣ್ಣನವರಾದ ವೇ|ಬ್ರ|ಶ್ರೀ ಅಶ್ವತ್ಥನಾರಾಯಣಾವಧಾನಿಗಳಿಂದ ಸಂಸ್ಕೃತವ್ಯಾಕರಣ, (ವೇದಾಂತ) ಶಾಂಕರಭಾಷ್ಯವನ್ನು, ವೇದಭಾಷ್ಯದಪರಿಚಯವನ್ನೂ, ತಂದೆಯವರಿಂದ ಜ್ಯೋತಿಶ್ಯಾಸ್ತದ ಪರಿಚಯವನ್ನು ಹೊಂದಿರುತ್ತಾರೆ. ಮತ್ತೊಳ್ಳು ರೂಪಾರಿಂದ ಇವರೇ ಸ್ಪಂತಃ ವೇದಪಾಠಶಾಲೆಯನ್ನು ಸ್ಥಾಪಿಸಿ ಅಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಸಂಸ್ಕೃತ, ವೇದ, ವೇದಾಂತ, ಜ್ಯೋತಿಷ್ಯಗಳ ಪಾಠವನ್ನು ಹೇಳಿಕೊಡುತ್ತಿದ್ದರು. ಈಗ ೨೦೦೯ನೇ ಘೆಬುವರಿಯಿಂದ ಅಧ್ಯಾತ್ಮಪ್ರಕಾಶ-ಕಾರ್ಯಾಲಯ ಹೊಳೇನರಸೀಪುರದಲ್ಲಿ ಪ್ರಧಾನಾಚಾರ್ಯರಾಗಿ ಶಾಂಕರಭಾಷ್ಯಾಧ್ಯಾಪನ ಸಂಸ್ಕೃತಪಾಠ, ಜ್ಯೋತಿಷ್ಯಪಾಠ, ವೇದಪಾಠಗಳನ್ನು ನಡೆಸಿಕೊಂಡುಬರುತ್ತಿದ್ದಾರೆ. ಇಲ್ಲಿ ಸಹ ೨೦೦೨ರಲ್ಲಿ ಆರುಜನ ವಿದ್ಯಾರ್ಥಿಗಳು ಸಂಪೂರ್ಣ ಪ್ರಸ್ತಾನತ್ರಯಶಾಂಕರಭಾಷ್ಯದ ಅಧ್ಯಯನವನ್ನು ಪೂರ್ಣಗೊಳಿಸಿ ಪರೀಕ್ಷೆಗಳನ್ನು ಕೊಟ್ಟು ಅಧ್ಯಾತ್ಮವಿದ್ಯಾಪ್ರವೀಣ ಎಂಬ ಪ್ರಶ್ನಿಯನ್ನು ಹೊಂದಿರುತ್ತಾರೆ. ಈಗಲೂ ಸಹ ಎಂದಿನಂತೆ ಪ್ರತಿನಿತ್ಯ ಸಾಂಪ್ರದಾಯಿಕವಾಗಿ ಭಾಷ್ಯಪಾಠಾದಿಗಳು ನಡೆಯುತ್ತಿದೆ. ಈ ವಿದ್ಯಾಂಸರು ಅನೇಕ ಕಡೆಗಳಲ್ಲಿ, ೨೦ದಿಗೂ ವೇದಾಂತಪ್ರವಚನಗಳನ್ನು, ಶಿಬಿರಗಳನ್ನು ಈಗಲೂ ನಡೆಸಿಕೊಂಡುಬರುತ್ತಿದ್ದಾರೆ. ಇವರ ವೇದಾಂತಬೋಧನೆ ಮತ್ತು ಉಪನ್ಯಾಸಗಳು ಶುದ್ಧಶಾಂಕರ ಪ್ರಕ್ರಿಯಾನುಸಾರವಾಗಿಯೂ ಪದವಾಕ್ಯಪ್ರವಾಣಭರಿತವಾಗಿಯೂ ಇವೆ. ಇವರು ಶಂಕರಭಾಷ್ಯದ ಪರನ, ಪಾಠನ, ಹಾಗೂ ಪ್ರಚಾರಗಳನ್ನೇ ತಮ್ಮ ಉಸಿರನ್ನಾಗಿ ಮಾಡಿಕೊಂಡು, ನೈಷಿಕ ಬ್ರಹ್ಮಚರ್ಯೆಯಿಂದ ಗುರುಸೇವೆಯಲ್ಲೇ ಕಾಲಕಳೆಯುತ್ತಿದ್ದಾರೆ.

ವೇದಾಂತರಸಿಕೇಷು ವಿಜ್ಞಪ್ತಿಃ

## ವೇದಾಂತರಸಿಕರಲ್ಲಿ ವಿಜ್ಞಪ್ತಿಯು

ಅಯಿ ಮಹಾಭಾಗಾಃ, ಸುವಿದಿತಮೇತತ್ತ್ವ ಸರ್ವೇಷಾಂ ಹಃ, ಶ್ರೀಮಂಚ್ಯಂಕರ-  
ಭಗವತ್ಪಾದಾನಾಂ ಧವಲಕೀರ್ತಿರಿದಾನೀವರ್ | ಅಶಿಲಭೂಮಂಡಲವ್ಯಾಪಿನೀತಿ |  
ತದೀಯಭಾಷ್ಯಾಣೆ, ತತ್ತ್ವತ್ವರಕ್ತೈನ ಪ್ರಥಿತಾನಿ ಕತಿಚಿತ್ ಪ್ರಕರಣಾನಿ ಚ ಯಥ್ವವ  
ಭಾರತೇ ದೇಶೇ ತಥ್ಯವ ವಿದೇಶೇಷ್ಯಪಿ ಭಾಷಾಂತರಾನುವಾದಭೂಷಿತಾನಿ ತತ್ಪ-  
ಚಿಜ್ಞಾಸೂನ್ ವೇದಾಂತದರ್ಶನಸೌಂದರ್ಯಸಮಾಕ್ಷಷಿತ್ತಾನ್ ಸಮಾಪಾದಯಂತಿ  
ವಿರಾಜಂತ ಇತಿ ಚ ||

ಅಯ್ಯಾ ! ಭಾಗ್ಯವಂತರಿರಾ ! ನಿಮಗೆಲ್ಲರಿಗೂ ಇದು ಚೆನ್ನಾಗಿ ಗೊತ್ತಿರುವ  
ವಿಚಾರವೇ ಆಗಿದೆ. ಏನೆಂದರೆ, ಶ್ರೀಮಂಚ್ಯಂಕರಭಗವತ್ಪಾದರ ಪರಿಶುದ್ಧ  
ಕೀರ್ತಿಯು ಈಗ ಸಮಸ್ತ ಭೂಮಂಡಲಕ್ಕೆಲ್ಲಾ ಹರಡಿದೆ ಎಂಬ ವಿಚಾರವು,  
ಅಷ್ಟೇ ಅಲ್ಲ, ಅವರು ರಚಿಸಿದ್ದಾದದ್ದೇಂದು ಪ್ರಸಿದ್ಧವಾದ ಭಾಷ್ಯಗಳು ಮತ್ತು  
ಕೆಲವು ಪ್ರಕರಣಗಳು ನಮ್ಮ ಭಾರತದೇಶದಲ್ಲಿ ಹೇಗೋ ಹಾಗೆ ವಿದೇಶಗಳಲ್ಲಾ  
ಸಹ ಅನುವಾದಗಳಿಂದಲಂಕೃತಗೊಂಡು ತತ್ಪಚಿಜ್ಞಾಸುಗಳ ಮನಸ್ಸನ್ನ  
ವೇದಾನ್ತದರ್ಶನದ ಸೌಂದರ್ಯದಿಂದ ಸೆಳಿದುಕೊಂಡದ್ದಾಗಿ ಮಾಡುತ್ತಾ  
ಕಂಗೋಳಿಸುತ್ತಿವೆ ಎಂಬುದೂ ಸರ್ವವಿದಿತವಾಗಿದೆ.

ಇದಾನೀಂ ನಾಸ್ತಿ ತಾದೃಶೋ ಜನೋಽಸ್ಯದ್ದೇಶೇ ದೇಶಾಂತರೇ ವಾ  
ಕೃತಿಭೂದಿ ತತ್ತೈನ ಪರಿಗಣತೋ ಯಸ್ಯ ಶ್ರುತಿಗೋಚರಂ ನಾಭೂತ್ ಶಾಂಕರ-  
ವೇದಾಂತದರ್ಶನವರ್ | ಅದ್ಯತನಸಕಲವಿದ್ಯಾನಿಲಯೇಷು ವಾ ಸಾಂಪ್ರದಾಯಿಕ-  
ಪದ್ಧತ್ಯನುಸಾರಿಸಂಸ್ಫೂತವಿದ್ಯಾಶಾಲಾಸು ವಾ ಯಸ್ಸಿನ್ ಕಸ್ತಿಂಶಿದಪಿ ವಿದ್ಯಾಸ್ಥಾನೇ  
ನಿಷ್ಠಾತಾಃ ಶಂಕರಭಗವತ್ಪಾದಾನಾಂ ವೇದಾಂತಪ್ರಸ್ಥಾನವಿಷಯೇ ಈವರಾದರ-  
ಪ್ರಕಟನವರ್ ಅತ್ಯನೋ ಗೌರವಾವಹಮಿತ್ಯವಶ್ಯಂ ಮನ್ಮತೇ | ಶಾಂಕರವೇದಾಂತಾ-  
ಭ್ಯಾಸಾಸಕ್ತಾಸ್ತ ಪರೀಕ್ಷಾನಿಮಿತ್ತೈನ ನಿಯಮಿತಾನ್ ತಾಂಸ್ಥಾನ್ ವ್ಯಾಖ್ಯಾನೋಪ-  
ವ್ಯಾಖ್ಯಾನಸಹಿತಾನ್ ಭಾಷ್ಯಭಾಗಾನಧಿತ್ಯ ವಿದ್ವತ್ಪದಾಂಶಿತಾ ಭೂಯಾಸೈತಿ  
ಸೋತ್ಯಂತರಮಾಶಾಸತೇ; ಅದ್ವೈತವಿದ್ವತ್ಪತ್ತಾಂಡಾಶ್ಚ ವಿವಿಧವ್ಯಾಖ್ಯಾನಪ್ರಸ್ಥಾನ-  
ಪ್ರಕಾರಾನುಸಾರೇಣ ಶಾಂಕರವೇದಾಂತಮಧಿಕೃತ್ಯ ಭಾಷಣಗ್ರಂಥರಚನಾದಿದ್ವಾರೇಣ ತತ್ರ

ತತ್ರ ಸಭಾಸು ವಾಕ್ಯಧರ್ಷನಿಣಂಯಾಧರ್ಷಂ ತದ್ವಿದ್ಯೈಃ ಸಹ ಸಂವಾದೇನ ಚೆಯಶೋಧನಾರ್ಥನೇನ ಸಂತುಷ್ಟಂತಿ | ಭಾಷ್ಯಾಂತರಪ್ರಸ್ಥಾನೇಷು, ಪಾಶ್ಚಾತ್ಯತತ್ತ್ವ-ಚಿಂತಕೋಪಜ್ಞಪ್ರಸ್ಥಾನೇಷು ವಾ ಕೃತಪರಿಶರ್ಮಾಸ್ತಕರಸಿಕಾಸ್ತು ಶಾಂಕರವೇದಾಂತಪ್ರಶಂಸಾದೂಷಣಾನ್ಯತರಭೂಯಿಷ್ಠಭಾಷಣಲೇಖಿನ್ಯಃ ಸ್ವಷ್ಟಿದುಷ್ಟಂ ಚಿಖ್ಯಾಪಯಿಷಂತಿ| ಅಪಿ ಚ ನಾಲ್ಪಂಖ್ಯಾಕಾಃ ಸಂತಿ ನಿವಾಸಿನೋ ದೇಶೇಣಿಸ್ತಿನ್ ಯೇ ಸ್ವಷ್ಟಾಪ್ರಾಂತೀ ಪ್ರತಿಸಂಪತ್ತರಂ ಶಂಕರಜಯಂತ್ಯಾದ್ಯತ್ವವಸಮಾರಂಭೇಣ ಭಗವತ್ವದೇಷ್ವಾತ್ಮಾನೋ ಭಕ್ತ್ಯತಿಶಯಮ್ ಆವಿಷ್ಟುವರ್ಣಂತಿ | ತದೇವಂ ಸರ್ವಧಾರೀದಾನೀಂ ದಿಗಂತವಿಶ್ವಾಂತಕೀರ್ತಯೋ ಭಗವತ್ವದಾ ಇತಿ ಕನ್ಸ್ಯ ತದ್ವತ್ಸ್ಯ ಮುದೇ ನ ಸ್ಯಾತ್ ?

ತಿಳಿದವರೆನಿಸಿಕೊಂಡವರಾಗಿದ್ದ ಶಾಂಕರವೇದಾಂತದಶಾಸನವನ್ನು ಕ್ಷಿವಿಯ ಮೇಲೆ ಹಾಕಿಕೊಳ್ಳಿದೇ ಇರುವ ಜನರು (ಎನ್ನವರು) ನಮ್ಮ ದೇಶದಲ್ಲಾಗಲೀ ಬೇರೆ ದೇಶದಲ್ಲಾಗಲೀ ಈಗ ಇಲ್ಲವೇ ಇಲ್ಲ ಎನ್ನಬಹುದು. ಇಂದಿನ ಎಲ್ಲಾ ವಿದ್ಯಾಶಾಲೆಗಲ್ಲಾ ಸಾಂಪ್ರದಾಯಿಕ ಪದ್ಧತಿಯನ್ನನುಸರಿಸುವ ಸಂಸ್ಕೃತವಿದ್ಯಾಶಾಲೆಗಳಲ್ಲಾ ಅಥವಾ ಇನ್ಯಾವ ವಿದ್ಯಾಸ್ಥಾನದಲ್ಲಾಗಲೀ ನಿಷ್ಣಾತರಾದ ಪಂಡಿತರಿರುತ್ತಾರೋ ಅವರೆಲ್ಲರೂ ಶಂಕರಭಗವತ್ವದರ ವೇದಾನ್ತಪ್ರಸ್ಥಾನ ವಿಷಯದಲ್ಲಿ ಸ್ವಲ್ಪವಾದರೂ ಗೌರವವನ್ನು ಪ್ರಕಟಪಡಿಸುವುದೆಂಬುದೇನಿದೆ ಅದು ತಮಗೆ ಗೌರವವನ್ನು ತಂದುಕೊಡು-ವಂಥದ್ದೆಂದು ಅವಶ್ಯವಾಗಿ ತಿಳಿದಿರುತ್ತಾರೆ. ಶಾಂಕರವೇದಾಂತವನ್ನು ಅಭ್ಯಾಸೇಪ್ಯಾಡುವ ಆಸಕ್ತಿ ವಿದ್ಯಾಧಿಕಗಳು ಪರೀಕ್ಷಾನಿಮಿತ್ತವಾಗಿ ಕೆಲ ಕೆಲವು ಗೂತ್ತಾದ ವ್ಯಾಖ್ಯಾನ ಉಪವ್ಯಾಖ್ಯಾನ ಸಹಿತವಾದ ಭಾಷ್ಯಭಾಗದ ಅಧ್ಯಯನವನ್ನು ಮಾಡಿ ವಿದ್ವಾಂಸರ ಹೆಸರಿನಿಂದ ಕೂಡಿದವರಾದೇವು! ಎಂದು (ಒಹಳ್ಳ) ತವಕದಿಂದ ಇಷ್ಟಪಡುವವರಾಗಿರುತ್ತಾರೆ. (ಇನ್ನು) ಅದ್ವೈತ ವಿದ್ಯಾಪ್ರಕಾಂಡರಾದ (ವಿದ್ವಾಂಸರು) ನಾನಾತರಹದ ವ್ಯಾಖ್ಯಾನದ ಮಾರ್ಗವನ್ನನುಸರಿಸುವ ರೀತಿಯಿಂದ ಶಾಂಕರವೇದಾಂತವನ್ನಾಶ್ರಯಿಸಿ, ಉಪನ್ಯಾಸವನ್ನು ಮಾಡುವುದು, ಗ್ರಂಥಗಳನ್ನು ಬರೆಯುವುದು ಮುಂತಾದವುಗಳ ಮೂಲಕ, ಹಾಗೆಯೇ ಅಲ್ಲಲ್ಲಿ ಸಭೇಗೆ ಹೋಗಿ ವಾಕ್ಯಧರ್ಷನಿಣಂಯಕ್ಕಾಗಿ ಅದನ್ನು ಬಲ್ಲವರೋಡನೆ ವಾದವನ್ನು ಮಾಡಿ ಕೀರ್ತಿಯನ್ನೂ ಹಣವನ್ನೂ ಸಂಪಾದನೆ ಮಾಡುವುದರ ಮೂಲಕ ಸಂತುಷ್ಟರಾಗುತ್ತಿದ್ದಾರೆ! ಬೇರೆ ಭಾಷ್ಯದ ಪ್ರಸ್ಥಾನದಲ್ಲಾಗಲೀ (ದ್ವೈತ, ವಿಶಿಷ್ಟಾದ್ವೈತತಾದಿ), ಪಾಶ್ಚಾತ್ಯತತ್ತ್ವಚಿಂತಕರಿಗೆ

ಒಪ್ಪಿಗೆಂರಾದ ಪ್ರಸ್ತಾನದಲ್ಲಾಗಲೇ ಪರಿಶ್ರವುವನ್ನು ಹೊಂದಿದ ತಕರಿಸಿಕರಾದವರು, ಶಾಂಕರವೇದಾಂತವನ್ನು ಹೊಗಳುವುದು ಅಥವಾ ದೂಷಣೆ ಮಾಡುವುದನ್ನೇ ಹೆಚ್ಚಾಗಿ ಮಾಡುವ ಭಾಷಣ, ಲೇಖನಗಳ ಮೂಲಕ ತಮ್ಮ ಪಾಂಡಿತ್ಯವನ್ನು ಪ್ರಶ್ನಾಪನೆ ಮಾಡಿಕೊಳ್ಳುವುದಕ್ಕೆ ಇಷ್ಟವುದುತ್ತಾರೆ! ಈ ದೇಶದಲ್ಲಾ ಪ್ರತಿಸಂವಹ್ನರ ತಮ್ಮ ತಮ್ಮ ಸ್ಥಳದಲ್ಲೇ ಇದ್ದ ಶಂಕರ ಜಯಂತಿಯೇ ಮುಂತಾದ ಉತ್ಸವಸಮಾರಂಭದ ಮೂಲಕ ಭಗವತ್ವಾದರವರ ವಿಷಯದಲ್ಲಿ ಹೆಚ್ಚಾಗಿ ಭಕ್ತಿಯನ್ನು ತೋರಿಸುವ ಜನರೂ ಸಹ ಕಡಿಮೆ ಪನಿರುವುದಿಲ್ಲ. ಹೀಗೆ ಎಲ್ಲಾ ಕಡೆಯಲ್ಲಾ, ಭಗವತ್ವಾದರ ಕೀರ್ತಿಯು ಹರಡಿಕೊಂಡಿದೆ ಎಂದಾದರೆ ಅವರ ಭಕ್ತರಾಗಿದ್ದ ಯಾರಿಗೆ ತಾನೆ ಸಂತೋಷವಾಗದೇ ಇದ್ದಿತು !

ಇದಂ ತ್ವಸಂತೃಪ್ತಿಸ್ವಾನಂ ತತ್ಪ್ರಪ್ರಕಾಶಿನಾಂ ಯದೇತಾದ್ಯತಸಂಭ್ರಮಯುತಾ ಅಪ್ಯೇತದ್ದೇತೀಯಾ ದೇಶಾಂತರೀಯಾ ವಾ ವಿಚಕ್ಷಣಾಃ, ನೈವ ಚಿತ್ತಂ ಬಧ್ಯಂತಿ ಶಾಂಕರಾದ್ವತಸತತ್ಪ್ರನಿಧಾರಣೇ ಇತಿ | ಮಹನೀಯಕೀರ್ತಯೋ ಹಿ ಭಗವತ್ವಾದಾಃ ಪ್ರಚಲಂತೀಷ್ಟೇವ ನೈಕಾಸು ವೇದಾಂತವ್ಯಾಖ್ಯಾನರೂಪಾಸು ಪ್ರಾಚೀನಾಸ್ತಾದ್ವೈತಿ-ಕೃತವೃತ್ತಿಮು ತದಾದ್ಯತಪ್ರಕ್ರಿಯಾವಿಶೇಷೇರಸಂತುಪ್ಣಃ ಸ್ವಾನಿ ಭಾಷ್ಯಾಣ ಪ್ರಾಣೈಮುಃ, ಆವಿರಕಾಷ್ಟಶ್ಚ ತತ್ರ ವಿವಿಧಾನಾ ದೋಷಾನಿತಿ ಪ್ರಸಿದ್ಧಮೇತತ್ | ತತ್ಪ್ರವಂ ಸ್ಥಿತೇ ವಸ್ತುವೃತ್ತಂ ಜ್ಞಾನಾನಾ ಆಸ್ಯಾಕೀನಾ ಅಂತಿ ಪಂಡಿತಾಃ, ಪಾಶ್ಚಾತ್ಯಾವಿಮರ್ಶಕಜನವದೇವ, “ದ್ವೈತಮತಖಂಡನಾರ್ಥಮೇವ ಸಾಗತಾದಿ-ವೇದಬಾಹ್ಯ-ಖಂಡನಾರ್ಥಮೇವ ಚ ಭಾಷ್ಯಾಣ ನೈಭಾನ್ಯಾಭಗವತ್ವಾದಾಃ” ಇತಿ ವದಂತಿ, ವ್ಯಾಖ್ಯಾನಕಾರಾಣಂ ಪ್ರಸ್ತಾನಾನಿ ಪರಸ್ಪರವಿರುದ್ಧತ್ವೇನ ಸ್ವಷ್ಟಮಾಭಾಸಮಾನಾನ್ಯಾಪಿ, ಆದ್ವೈತಪ್ರತಿ-ಪತ್ರ್ಯಾಪಾಯಧರ್ಶಕತ್ವಾತ್ ನ ದುಷ್ಪಂತಿ ಇತಿ ಕಥಂಚಿನ್ನನಃ ಸಮಾಧಾನಂ ದಧತೇ | ಭಾಷ್ಯಕಾರ್ಯದೂಷಿತಾನ್ಯೇವ ಚ ಪ್ರಾಚೀನಮತಾನಿ ವಿಪರೀತಮಯ್ಯ ರೂಪಾಂತರೇಣ ಸ್ವೀಕರಿಸಿತೇ | ಆಧುನಿಕವಿದ್ಯಾಭ್ಯಾಸಪದ್ಧತಿಮನರುಂಧಾನಾ ಅಂತಿ ಸಕಲವಿದ್ಯಾನಿಲಯಾಧಿಕಾರಿಣಮೋಽಪಿ, ತೈರೇವ ಪಂಡಿತೈಃ ಪ್ರಧಾವಿತಾಃ ಪರಸ್ಪರವಿರುದ್ಧವ್ಯಾಖ್ಯಾನ-ಸಮೇತಾನಪಿ ಭಾಷ್ಯಗ್ರಂಥಾನಾ ಪರೀಕ್ಷಾಪರ್ಯಗ್ರಂಥಜಾತಮಧ್ಯೇ ಸಂವಿದಧತೇ | ವ್ಯಾಕುಲಯಂತಿ ಚಾಧ್ಯೇತ್ಯಜನಚಿತ್ತಮಾ ಇತ್ಯಹೋ ಕಾಲವೈಭವಮಾ !

ಈ ರೀತಿಯಾದ ಸಂಭ್ರಮದಿಂದ ಕೂಡಿದ್ದರೂ ತತ್ಪ್ರವಿಧಾರದಲ್ಲಿ

ಅಭಿಮಾನವಿರುವವರಿಗೆ ಇದು ಮಾತ್ರ ಬೇಸರಕ್ಕೆ ಕಾರಣವಾದ ವಿಷಯವು, ಯಾವುದೆಂದರೆ - ಈ ದೇಶದ ಅಧಿವಾ ಬೇರೆ ದೇಶದವರಾದ ವಿದ್ವಾಂಸರು ಶಾಂಕರಾದ್ವೇಲತದ ಸ್ವರೂಪದ ನಿರ್ಧಾರಣೆಯ ವಿಷಯದಲ್ಲಿ ಮನಸ್ಸನ್ನಿಡುವುದೇ ಇಲ್ಲ. ಮಹಾಮಹಿಮರ ಪ್ರಶಂಸನೆಗೆ ಪಾತ್ರರಾದ ಭಗವತ್ವಾದರು - ಅನೇಕ ಉಪನಿಷತ್ತುಗಳಿಗೆ ವ್ಯಾಖ್ಯಾನಮಾಡಿದ್ದಾದ ಪ್ರಚೀನರಾದ ಅದ್ವೇಲತಿಗಳು ಮಾಡಿದ್ದಾದ ವೃತ್ತಿಗಳಿದ್ದರೂ, ಅವರು ಅನುಸರಿಸಿದ್ದಾದ ಪ್ರಕ್ರಿಯಾರೂಪದಲ್ಲಿ ಸಂತೋಷಗೊಳ್ಳಿದೇ - ತಾವು (ಶಿದ್ದಗಿ) ಭಾಷ್ಯಗಳನ್ನು ಬರೆದರು. ಆ ಹಿಂದಿನವರ ವ್ಯಾಖ್ಯಾನದಲ್ಲಿರುವ ದೋಷಗಳನ್ನೂ ಸಹ ತೋರಿಸಿದರು ಎಂಬುದು ಸುಪ್ರಸಿದ್ಧವಾಗಿದೆ. ಹೀಗೆ ನಿಜವಿಚಾರವನ್ನು ತಿಳಿದವರಾಗಿದ್ದರೂ ನವ್ಯವರೇ ಆದ ಪಂಡಿತರೂ ಸಹ ಪಾಶ್ಚಾತ್ಯವಿವುಶಕರಂತೆ "ದ್ವೇಲತಮತದಖಂಡನೆಗಾಗಿಯೂ, ಬೌದ್ಧರೇ ಮುಂತಾದ ಅವೈದಿಕಮತದ ಖಂಡನೆಗಾಗಿಯೂ ಭಾಷ್ಯಕಾರರು ಭಾಷ್ಯವನ್ನು ಬರೆದರು" ಎಂದು ಹೇಳುವರು! ವ್ಯಾಖ್ಯಾನಕಾರರ ಪ್ರಸ್ಥಾನಗಳು ಪರಸ್ಪರ ವಿರುದ್ಧವಾಗಿ ಸ್ವಷ್ಟವಾಗಿ ತೋರುತ್ತಿದ್ದರೂ ಅವೆಲ್ಲ ಅದ್ವೇಲತತ್ವವನ್ನು ತಿಳಿಯುವುದಕ್ಕೆ ಉಪಾಯವನ್ನು ತೋರಿಸುತ್ತವೆಯಾದ್ದರಿಂದ ದೋಷವಿಲ್ಲವೆಂದು ಹೇಗೋ ಮನಃಸಮಾಧಾನವನ್ನು ಮಾಡಿಕೊಂಡಿರುತ್ತಾರೆ! ಭಾಷ್ಯಕಾರರು ಖಂಡನೆಮಾಡಿದ್ದಾದ ಪ್ರಚೀನ ಮತಗಳನ್ನೇ ಬದಲಾಯಿಸಿಕೊಂಡು (ಅವನ್ನೇ) ರೂಪಾಂತರದಿಂದ ಸ್ವೀಕರಿಸಿರುತ್ತಾರೆ! ಆಧುನಿಕ ವಿದ್ಯಾಭ್ಯಾಸಪದ್ಧತಿಯನ್ನನುಸರಿಸುವವರಾದ ಎಲ್ಲಾ ವಿದ್ಯಾನಿಲಯದ ಅಧಿಕಾರಿಗಳೂ ಸಹ ಆ ಪಂಡಿತರಿಂದ ಪ್ರಭಾವಿತರಾಗಿ ಪರಸ್ಪರವಾಗಿ ವಿರುದ್ಧವಾದ ವ್ಯಾಖ್ಯಾನದಿಂದ ಕೂಡಿದ್ದಾದ ಭಾಷ್ಯಗ್ರಂಥಗಳನ್ನು ಪರೀಕ್ಷೆಯಲ್ಲಿ ಓದಬೇಕಾದ ಗ್ರಂಥದ ಸಮಾಹದ ಮಧ್ಯ (ಇವನ್ನೂ) ಸೇರಿಸಿರುತ್ತಾರೆ ! ಮತ್ತು ಅಧ್ಯಯನವನ್ನು ಮಾಡುತ್ತಿರುವವರ ಮನಸ್ಸನ್ನು ಗೊಂದಲಗೊಳಿಸುತ್ತಿದ್ದಾರೆಂಬುದು ಕಾಲವಿಪಯಾಸವಿದು !

ತದೇತಾದೃಶೀಂ ಶಾಂಕರವೇದಾಂತಾಭ್ಯಾಸಕ್ರಮಸ್ಯ ದುರವಸ್ಥಾಪ್ಯ ಆಕಲಯತಾ ಮಯಾ ವೇದಾಂತತತ್ತ್ವಜಿಜ್ಞಾಸುಜನಚಿತ್ತಕ್ಕೇಶಪರಿಹಾರಾರ್ಥಂ ಶಂಕರಪ್ರಸ್ಥಾನಯಾಧಾರ್ಯಮಾವಿಶ್ವಿಕೀಮರ್ಣಣ ಮಾಂಡ್ಲಾಕೃರಹಸ್ಯವಿವೃತಿಃ, ಅಧ್ಯಾಸಭಾಷ್ಯವ್ಯಾಖ್ಯಾಸಗೊಳಿಸಿ, ಜಿಜ್ಞಾಸಾಸೂತ್ರಭಾಷ್ಯಾರ್ಥತತ್ತ್ವವಿವೇಚನೀ - ಇತ್ಯಾದಯೋ ಗ್ರಂಥಾವಿರಚಿತಾಃ | ಶುದ್ಧಶಾಂಕರಪ್ರಕ್ರಿಯಾನಿರ್ಧಾರಣಾವಶ್ಯಕತಾಂ ಪ್ರಚೀನಾವಾಚಿನಾ-

ದ್ವೈತಿಪ್ರಸ್ಥಾನಾನಾಂ ಚ ಕೇಷಾಂಚಿತ್ ತಾದೃಶಪ್ರಕ್ರಿಯಾವಿರುದ್ಧ ತಾಷ್ದಾ ದೋಷಕಲಂಕಿತಾಂ ಚ ಪ್ರದಿದರ್ಶಯಿಷಯ್ಯಾ ವೇದಾಂತಪ್ರಕ್ರಿಯಾಪ್ತತ್ಯಭಿಜ್ಞಾಭಿಧೋ ವಿಸ್ತೀರ್ಣತರೋ ನಿಬಂಧೋಽಪಿ ವಿದುಷಾಂ ಪರಿಶೀಲನಾರ್ಥಾಂ ಪ್ರಾಣಾಯಿ | ಇದನೀಂ ತು ಸುಕುಮಾರಮತೀನಾಂ ಸಂಕ್ಷೇಪಾಭಿರುಚೀನಾಂ ಕೃತೇ ಶುದ್ಧಶಾಂಕರಪ್ರಕ್ರಿಯಾಭಾಸ್ಯರಂ ನಾಮೇಮಂ ಗ್ರಂಥಂ ಭಾಗಭಾಗಶಃ ಪ್ರಸ್ತಾಮಿ ಸ್ವಲ್ಪಮೂಲೇನ್ನವಾಸ್ಯ ಗ್ರಂಥಭಾಗಂ ತತ್ತ್ವದ್ವಿಷಯೇ ಸುನಿಶ್ಚತಾರ್ಥತ್ವಂ ಯಥಾ ನಿಷ್ಪದೇತ ತಾದೃಶಾನಾಮಪ್ಯಧಿಕಾರಿಣಾಮಿತಿ ||

ಈ ತರಹದ್ದಾದ ಶಾಂಕರವೇದಾಂತದ ಅಭ್ಯಾಸ ಕ್ರಮದ ದುಃಖಿತಿಯನ್ನು ಕಂಡು, ವೇದಾನ್ತದ ತತ್ವವನ್ನು ತಿಳಿಯಬೇಕೆನ್ನವರ ಚಿತ್ತದ ಕಷ್ಟವನ್ನು ಪರಿಹಾರ ಮಾಡುವುದಕ್ಕಾಗಿ ಶಂಕರಾಚಾರ್ಯರ ಪ್ರಸ್ಥಾನದ ನಿಜವನ್ನು ತೋರಿಸುವುದಕ್ಕಾಗಿ “ವಾಂಡೂಕ್ಯರಹಸ್ಯವಿವೃತಿಯನ್ನೂ” “ಸುಗವಾ” ಎಂಬ ಹೆಸರಿನ ಅಧ್ಯಾಸಭಾಷ್ಯದ ವ್ಯಾಖ್ಯಾನವನ್ನೂ, ಜಿಜ್ಞಾಸಾಸೂತ್ರವೇ (ಮುಂತಾದ ನಾಲ್ಕು ಅಧಿಕರಣದ) ಸೂತ್ರಭಾಷ್ಯಾಧಂ ತತ್ವವಿವೇಚನಿಯನ್ನೂ ಇನ್ನೂ ಕೆಲವು ಗ್ರಂಥಗಳನ್ನೂ (ನಾನು) ರಚಿಸಿರುತ್ತೇನೆ. ಪರಿಶುದ್ಧವಾದ ಶಾಂಕರಪ್ರಕ್ರಿಯೆಯ ನಿರ್ಧಾರಣೆಯನ್ನು ಮಾಡಬೇಕೆಂಬುದಕ್ಕಾಗಿಯೂ, ಕೆಲವು ಪ್ರಾಚೀನಾವಾದ-ಚೀನವಾದ ಅದ್ವೈತಪ್ರಸ್ಥಾನಗಳ ಪ್ರಕ್ರಿಯೆಗೆ ವಿರುದ್ಧವಾದದ್ದಾದ್ದರಿಂದ (ಅವು) ದೋಷದಿಂದ ಕೂಡಿದ್ದಾಗಿದೆ ಎಂಬುದನ್ನು ತೋರಿಸುವುದಕ್ಕಾಗಿ “ವೇದಾಂತಪ್ರಕ್ರಿಯಾಪ್ತತ್ಯಭಿಜ್ಞಾ” ಎಂಬ ಹೆಸರಿನ ಬಹುವಿಸ್ತಾರವಾದ ಗ್ರಂಥವನ್ನು ವಿದ್ವಾಂಸರ ಪರಿಶೀಲನೆಗಾಗಿ ರಚಿಸಿರುತ್ತೇನೆ. ಈಗಾಗಲಾದರೋ ಕೋಮಲ ಬುದ್ಧಿಯುಳ್ಳವರಾದ ಮತ್ತು ಸಂಕ್ಷೇಪವಿಚಾರದಲ್ಲಿ ಅಭಿರುಚಿಯನ್ನು ಹೊಂದಿದವರಿಗಾಗಿ “ಶುದ್ಧಶಾಂಕರಪ್ರಕ್ರಿಯಾಭಾಸ್ಯರ” ಎಂಬ ಹೆಸರಿನ ಗ್ರಂಥವನ್ನು ಭಾಗಭಾಗವಾಗಿ ರಚಿಸಿರುತ್ತೇನೆ. ಏಕೆಂದರೆ ಈ ತರಹದ ಜನರಿಗೂ ಅತಿ ಕಡಿಮೆಯ ಬೆಲೆಯುಳ್ಳ ಗ್ರಂಥವು - ಆಯಾ ವಿಷಯದಲ್ಲಿ ದೃಢವಾದ ತಿಳಿವಳಿಕೆಯನ್ನುಂಟು ಮಾಡುವುದೆಂಬ ಭರವಸೆಯಿಂದ (ರಚಿಸಿರುತ್ತೇನೆ). (ಏಕೆಂದರೆ ಕಡಿಮೆ ಬೆಲೆಗೇ ಗ್ರಂಥವನ್ನು ಕೊಂಡುಕೊಂಡವರಾಗಿ ಆ ವಿಷಯದಲ್ಲಿ ನಿಶ್ಚಯವಾದ ಅಭಿಪ್ರಾಯವನ್ನು ಆ ತರಹದ ಜನರೂ ಹೊಂದಲ ಎಂಬ ಉದ್ದೇಶದಿಂದ ರಚಿಸಿರುತ್ತೇನೆ).

ಆವೇದಿತಮೇವ ಪ್ರಥಮಭಾಗವಿಜ್ಞಪ್ತೇ ಯಥಾ ಪರಸ್ಪರವಿರುದ್ಧಪ್ರಸ್ಥಾನ-ಸಂಕರದೂಪಿತಾಯಾಂ ಅದ್ಯತನಶಾಂಕರವೇದಾಂತಪರನಪಾರ'ನಪದ್ಧತೌ ಪರಿಷ್ಣಾರಸ್ಯಾವಶ್ಯಕತಾ ಅಸ್ತಿ | ಯಸ್ಯಾ� ಯಥಾಶಕ್ತಿಪರಿಹಾರಾಯ ಮಯಾಶುದ್ಧಶಾಂಕರಪ್ರಕ್ರಿಯಾಭಾಸ್ಯರಾಭಿಖ್ಯಃ ಪ್ರಕೃತೆಗ್ರಂಥೋ ಭಾಗಶಃ ಪ್ರಕಾಶಯಿತುಮ್ರಾರಭ್ಬಃ | ತತ್ತ ಕಿರಣದ್ವಯಾತ್ಮಕೇ ಪ್ರಥಮೇ ಭಾಗೇ ಪ್ರತಿಪಾದಿತವ್ರೋಲಬ್ಬಪ್ರಚಾರಾಣಾಮಪ್ಯದ್ವಾತಪ್ರಸ್ಥಾನಭೇದಾನಾಂ ಸಾಂಪ್ರದಾಯಿಕವೇದಾಂತಪ್ರಕ್ರಿಯಾನಭಿಜ್ಞತಯಾ ಜಿಜ್ಞಾಸುಜನಮನಃಪರಿಶೋಷಣಾಸಾಮಧ್ಯಾವ್ರೋ ಆಕಲಯ್ಯಭಗವತ್ಪ್ರಾದ್ಯೇ ಪ್ರಸ್ಥಾನತ್ರಯಭಾಷ್ಯಾಣ ವಿರಚಿತಾನಿ ಅನಾದಿಸಂಪ್ರದಾಯಾಗತಪ್ರಕ್ರಿಯಾವಿಶೇಷಮಾವಿಷ್ಣುತ್ಯ ಮುಮುಕ್ಷುನ್ಾ ಕೃತಾರ್ಥಯಿತುಮಿತಿ | ಅಥಾಯಂ ದ್ವಿತೀಯೋಭಾಗ ಉಪಸ್ಥಿಪ್ಯತೇ ಭವತಾಂ ಪ್ರರಥಃ ಕಿರಣತ್ರಯಾತ್ಮಕಃ ಯದವಲೋಕನೇನ ನಿಸಂಶಯಂ ವಿಜ್ಞಾಯೇತ ಯದಸಾಧಾರಣಪ್ರಕ್ರಿಯಾವಿಶೇಷಾದರಣೇನ್ವ ಶಾಂಕರಪ್ರಸ್ಥಾನಂ ತದಿತರೇಭ್ಯಃ ಸರ್ವೇಭೋ ವಿಶಿಷ್ಟತ ಇತಿ ||

ಮೊದಲನೆಯ ಭಾಗದ ವಿಜ್ಞಾಪನೆಯಲ್ಲಿ ಇಂದಿನ ಶಾಂಕರವೇದಾನ್ತದ ಪರನ ಪಾಠನ ಪದ್ಧತಿಯು ಪರಸ್ಪರವಾಗಿ ವಿರುದ್ಧವಾದ ಪ್ರಸ್ಥಾನದ ಕಲಬೆರಿಕೆಯಿಂದ ದೋಷಿತವಾಗಿದೆ ಎಂದಾದ್ದರಿಂದ ಅದರ ಪರಿಷ್ಣರಣದ ಆವಶ್ಯಕತೆ ಇದೆ ಎಂಬುದನ್ನು - ತಿಳಿಸಿರುತ್ತೇವೆ. ಯಾವ ಈ ಶಾಂಕರಪ್ರಸ್ಥಾನದಲ್ಲಿ ಸಾಧ್ಯವಾದಷ್ಟು ಮಟ್ಟಿಗೂ ದೋಷವನ್ನು ಪರಿಹಾರವನ್ನು ಮಾಡುವುದಕ್ಕಾಗಿ ನಾನು ಶುದ್ಧಶಾಂಕರ ಪ್ರಕ್ರಿಯಾಭಾಸ್ಯರ ಎಂಬ ಹೆಸರಿನ ಈ ಪ್ರಕೃತ ಗ್ರಂಥವನ್ನು ರಚಿಸಿರುತ್ತೇನೋ, ಅದನ್ನು ಭಾಗ ಭಾಗವಾಗಿ ಬೆಳಕಿಗೆ ತರುವುದಕ್ಕಾಗಿ ಆರಂಭಿಸಿರುತ್ತೇನೆ. ಎರಡು ಕಿರಣವನ್ನು ಒಳಗೊಂಡ ಮೊದಲನೆಯ ಗ್ರಂಥದಲ್ಲಿ ಈ ವಿಚಾರವನ್ನು ತಿಳಿಸಿದ್ದಾಯಿತು. ಏನೆಂದರೆ - ಇಂದು ಪ್ರಚಲಿತವಾದ ಅದ್ವೈತ ಪ್ರಸ್ಥಾನಭೋದಗಳ ಮಧ್ಯ, ಸಾಂಪ್ರದಾಯಿಕವಾದ ವೇದಾಂತಪ್ರಕ್ರಿಯೆಯನ್ನು ತಿಳಿಯದೇ ಇರುವುದರಿಂದ ಜಿಜ್ಞಾಸು ಜನರ ಮನಸ್ಸಿಗೆ ಸಂತೋಷವನ್ನುಂಟುವೊಡುವ ಸಾಮಧ್ಯಾವಿಲ್ಲವೆಂಬುದನ್ನು ತಿಳಿದು ಭಗವತ್ಪ್ರಾದರು ಪ್ರಸ್ಥಾನತ್ರಯಭಾಷ್ಯವನ್ನು ರಚಿಸಿರುತ್ತಾರೆ. ಅನಾದಿಕಾಲದ ಸಂಪ್ರದಾಯದಲ್ಲಿ ರುವ ಪ್ರಕ್ರಿಯಾವಿಶೇಷವನ್ನು ಹೊರಪಡಿಸಿ ಮುಮುಕ್ಷುಗಳನ್ನು ಕೃತಾರ್ಥರನ್ನಾಗಿ ಮಾಡಲು (ಈ ರೀತಿ ಭಾಷ್ಯವನ್ನು ಬರೆದಿರುತ್ತಾರೆ). ಈಗ (ವಾಚಕರಾದ ತಮ್ಮ) ಮುಂದೆ ಮೂರು

ಕಿರಣಗಳನ್ನೊಳಗೊಂಡ ಅನೇ ಭಾಗವನ್ನು ತಂದಿಡಲಾಗುತ್ತದೆ. ಯಾವ ಈ (ಎರಡನೆಯ ಗ್ರಂಥವನ್ನು) ಅವಲೋಕನೆಯನ್ನು ವಾಡುವುದರಿಂದ ನಿಃಸಂಶಯವಾಗಿ ಶಾಂಕರಪ್ರಸ್ಥಾನವು ಬಾಕಿ ಎಲ್ಲಕ್ಕಂತಲೂ ವಿಶೇಷ-ವಾದದ್ವಾಗಿದೆ ಎಂಬುದು ಹೇಗಾದರೆ ಗೊತ್ತಾದೀತೋ, ಇದರಲ್ಲಿ ರುವ ಯಾವ ಅಸಾಧಾರಣವಾದ ಪ್ರಕ್ರಿಯಾವಿಶೇಷವನ್ನು ಆದರಿಸುವುದರಿಂದಲೇ ಅದೂ ಸಹ ಗೊತ್ತಾದೀತೋ ಅಂತಹ ಈ ಎರಡು ಕಿರಣಗಳನ್ನು ವಾಚಕರ ಮುಂದೆ ಇಡುವೇವು.

ಅತ್ಯ ಚ ಶಾಂಕರವೇದಾಂತಮಯಾದಾ, ಪ್ರಸ್ಥಾನೇರಸ್ತಿನ್ ಸಮಾಶ್ರೀಯ-ಮಾಣಾಯಾಃ ಪ್ರಕ್ರಿಯಾಯಾಃ ಸತತ್ತುಮ್ರೋ, ಸರ್ವಾಂಸ್ಪಾಪಿ ಉಪನಿಷತ್ತುಃ ಭಿನ್ನಭಿನ್ನತ್ವೇನಾ-ಭಾಸಮಾನಾನಾಂ ಚ ಪ್ರಕ್ರಿಯಾಣಮ್ ಅಸ್ಯಾ ಏವೈಕಸ್ಯಾ ಅವಾಂತರಭೇದತ್ವಂ ಚ - ಇತ್ಯೇತೇ ವಿಷಯಾ ಯಥಾ ಪಾಠಕಹೃದಯಮಾಗಜ್ಞೇಯಃ, ತಥಾ ಪ್ರತಿಪಾದನೇ ಯತ್ಸಃ ಕೃತಃ ||

ಈ (ಎರಡು ಕಿರಣಗಳಲ್ಲಿ) ಶಾಂಕರವೇದಾನ್ತದ ಮಯಾದ, ಈ (ಶಾಂಕರ) ಪ್ರಸ್ಥಾನದಲ್ಲಿ ಆಶ್ರಯಿಸಿದ್ದಾದ ಪ್ರಕ್ರಿಯೆಯ ನಿಜಸ್ವರೂಪ; ಬೇರೆ ಎಲ್ಲಾ ಉಪನಿಷತ್ತುಗಳಲ್ಲಾ ಬೇರೆಬೇರೆಯಾಗಿ ತೋರಿಬರುತ್ತಿರುವ ಪ್ರಕ್ರಿಯೆಗಳೆಲ್ಲವೂ ಇದೊಂದರದ್ದೇ ಅವಾಂತರಭೇದವಾಗಿದೆ ಎಂಬಿವೇ ಮೊದಲಾದ ವಿಚಾರಗಳನ್ನು ಒದುಗರ ಹೃದಯಕ್ಕೆ ತಟ್ಟುವ ಹಾಗೆ ಇಲ್ಲಿ ಪ್ರತಿಪಾದಿಸುವುದಕ್ಕೆ ನಾವು ಪ್ರಯತ್ನಿಸುವೇವು.

ಆವೇದಿತವೇವ ಪ್ರಥಮಭಾಗವಿಜ್ಞಪ್ತೌ ಯಥಾ ಪರಸ್ಪರವಿರುದ್ಧ - ಪ್ರಸ್ಥಾನಸಂಕರದೂಪಿತಾಯಾಮ್ ಅದ್ಯತನಶಾಂಕರವೇದಾಂತಪರಣಪಾಠನಪದ್ಧತೋ ಪರಿಷ್ಠರಸ್ಯ ಆವಶ್ಯಕತಾ ಅಸ್ತಿ, ಯದರ್ಥಂ ಮಯಾ ಗ್ರಂಥೋರ್ಯಮಾರಬಃ ಪ್ರಕಾಶಯಿತುಂ ಭಾಗಶಃ | ತತ್ತ ಅದ್ವೈತಮೇವ ಸರ್ವವೇದಾಂತಾರ್ಥಃ, ಶಾಂಕರಪ್ರಸ್ಥಾನಸ್ಯ ತು ಅನಿತರಸಾಧಾರಣಸಾಂಪ್ರದಾಯಿಕಪ್ರಕ್ರಿಯಾವಿಶೇಷಾಂಗಿಕಾರನಿಮಿತ್ತಮೇವ ಸಕಲೇತರವೇದಾಂತಪ್ರಸ್ಥಾನವೈಲಕ್ಷಣ್ಯಮ್ - ಇತಿ ಪ್ರಥಮೇ ಭಾಗೇ ಪ್ರತಿಪಾದಿತಮ್ | ಶಾಂಕರವೇದಾಂತಮಯಾದಾಃ, ತತ್ತ ಪ್ರಸ್ಥಾನೇ ಸಮಾಶ್ರೀಯಮಾಣಾಯಾ ಏವ ಪ್ರಕ್ರಿಯಾಯಾ ಸರ್ವವೇದಾಂತಾದೃತತ್ವವರ್, ಪ್ರಕ್ರಿಯಾಯಾಶ್ಚ ತಸ್ಯ ಅವಾಂತರಭೇದಾಶ್ಚ ಕತಿಪಯೇ - ಇತ್ಯೇತೇ ವಿಷಯಾಃ ಪ್ರಕಾಶಿತಾ ದ್ವಿತೀಯೇ ಭಾಗೇ ||

ವೊದಲನೆಯ ಭಾಗದ ವಿಜ್ಞಪ್ತಿಯಲ್ಲಿ - ಇಂದಿನ ಶಾಂಕರ ವೇದಾಂತವು ಪರನ ಪಾಠ ಪದ್ಧತಿಯಲ್ಲಿರುವ ಪರಸ್ಪರವಿರುದ್ಧವಾದ ಪ್ರಸ್ಥಾನಗಳ ಕಲಬರಿಕೆಯಿಂದ ದೂಷಿತವಾಗಿದೆ ಎಂದಾಗಲಾಗಿ ಅದರ ಪರಿಷ್ಠಾರದ ಅವಶ್ಯಕತೆಯು ಇದೆ ಎಂಬುದನ್ನೂ ಅದಕ್ಕಾಗಿಯೇ ಈ ಗ್ರಂಥವನ್ನು ಬರೆಯುವುದಕ್ಕೆ ಹೊರಟಿರುತ್ತೇನೆಂಬ ವಿಚಾರವನ್ನು - ನಾನು ತಿಳಿಸಿ ಕೊಟ್ಟಿರುತ್ತೇನೇ. ಅಲ್ಲಿ ಅದ್ವೈತವೇ ಸಕಲ ವೇದಾಂತಾರ್ಥವೆಂದೂ, ಶಾಂಕರಪ್ರಸ್ಥಾನದ್ವಾದರೋ ಅಸಾಮಾನ್ಯವಾದ ಸಂಪ್ರದಾಯದಿಂದ ಬಂದದ್ವಾದ ಪ್ರಕ್ರಿಯಾವಿಶೇಷವನ್ನು ಒಟ್ಟಿಕೊಂಡಿರುವುದರಿಂದಲೇ ಬಾಕಿ ಎಲ್ಲಾ ವೇದಾನ್ತಪ್ರಸ್ಥಾನಕ್ಷಿಂತಲೂ ವಿಲಕ್ಷಣವಾಗಿದೆ ಎಂಬ ವಿಚಾರವನ್ನು ವೊದಲನೆಯ ಭಾಗದಲ್ಲಿ ಹೇಳಿದ್ದಾಗಿದೆ. ಎರಡನೆಯ ಭಾಗದಲ್ಲಿ ಶಾಂಕರ ವೇದಾಂತದ ಮಯಾದ, ಆ ಪ್ರಸ್ಥಾನದಲ್ಲಿ ಅನುಸರಿಸಿರುವ ಪ್ರಕ್ರಿಯೆಯೇ ಎಲ್ಲಾ ವೇದಾಂತಗಳಲ್ಲಾ ಸ್ವೀಕರಿಸಿದೆ, ಆ ಪ್ರಕ್ರಿಯೆಯ ಅವಾಂತರಭೇದಗಳು ಕೆಲವಿದೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ.

ಅಧಾಸ್ತಿನ್ ತೃತೀಯೇ ಭಾಗೇ ಶಾಂಕರಪ್ರಸ್ಥಾನಸ್ಯ ಪ್ರಾಚೀನಪ್ರಸ್ಥಾ - ನಾಂತರೇಭೋ ವೈಶಿಷ್ಟ್ಯಮ್, ತತ್ತ್ವ ಚಾಧುನಾತನಪ್ರಸ್ಥಾನಾಂತರಾನುಯಾಯಿಭಿಃ, ಷತಿಹಾಸಿಕದೃಷ್ಟಿಮನುರುಂಧಾನ್ಯಶ್ಚ ಕೈಶ್ಚಿದ್ ವಿಮರ್ಶಕ್ಯಃ, ಅಧ್ಯಾರೋಪ್ಯಮಾಣಸ್ಯ ಚೌಧ್ರಮತಸಾಮ್ಯಸ್ಯ ಪರಿಹರಣಂ ಚ ಯಥಾಶಕ್ತಿ ಪ್ರದರ್ಶಿತಮ್ ||

ಇನ್ನು ಈ ಮೂರನೇ ಭಾಗದಲ್ಲಿ ಶಾಂಕರಪ್ರಸ್ಥಾನವು ಪ್ರಾಚೀನವಾದ ಬೇರೆ ಪ್ರಸ್ಥಾನಕ್ಷಿಂತಲೂ ವಿಶೇಷವಾಗಿದೆ ಎಂಬುದನ್ನೂ, ಮತ್ತು ಆಧುನಿಕವಾದ ಬೇರೆ ಪ್ರಸ್ಥಾನವನ್ನನುಸರಿಸುವವರು ಮತ್ತು ಷತಿಹಾಸಿಕ ದೃಷ್ಟಿಯನ್ನನು-ಸರಿಸುವರೂ ಆದ ಕೆಲವರು ವಿಮರ್ಶಕರು ಈ ಪ್ರಸ್ಥಾನಕ್ಕೆ ಚೌಧ್ರಮತದೊಡನೆ ಸಾಮ್ಯತೆ ಇದೆ ಎಂದು ಏನು ಆರೋಪಿಸಿರುತ್ತಾರೆ ಅದನ್ನು ಯಥಾಮತಿಯಾಗಿ ಪರಿಹರಿಸಿ ತೋರಿಸಿಕೊಟ್ಟಿರುತ್ತೇನೆ.

ಅತ್ಯಾಪಿ ಭಾಗೇ ಪ್ರಮಾದಸಂಜಾತಾನ್, ಅಕ್ಷರಾಂಕನದೋಷಾನ್, ಭಾಷಾ-ದೋಷಾನ್, ವಿಚಾರಸರಣದೋಷಾಂಶ್ಚ ಆವಿಷ್ಟತ್ಯೋಽಪಕರ್ತುಂ ಸಂಪಾರ್ಥ್ಯಂತೇ ದೋಷಭ್ರಾಂತಿಃ, ಯೇನಾಹಂ ಆಧಮಣ್ಣಪ್ರಕಟನಪೂರ್ವಕಂ ತಾನ್ ದ್ವಿತೀಯಸಂಸ್ಕರಣೇ ದೂರೀಕರ್ತುಂ ಪ್ರಯತೇಯೇತಿ ||

ಈ ಗ್ರಂಥದಲ್ಲಿ ಪ್ರಮಾದದಿಂದಾದ ದೋಷ, ಅಕ್ಷರದೋಷ, ಭಾಷಾದೋಷ ಮತ್ತು ವಿಚಾರಸರಣಿಯಲ್ಲಿ ಏನಾದರೂ ದೋಷವಿದ್ದರೆ, ಅದನ್ನು ತಿಳಿದವರು ತೋರಿಸಿಕೊಟ್ಟು ಉಪಕರಿಸಬೇಕೆಂದು ಪ್ರಾರ್ಥಿಸಿ-ಕೊಳ್ಳುವೆನು. ಹಾಗೆಯೇ ಅವರಿಗೆ ಚಿರಿಮಣಿತ್ವವನ್ನು ತಿಳಿಸುವುದರ ಮೂಲಕ ಮುಂದಿನ ಸಂಸ್ಕರಣಾದಲ್ಲಿ ಆ ದೋಷಗಳನ್ನು ಸರಿಪಡಿಸಿಕೊಳ್ಳುವೆನು.

ಅಸ್ಯಾಪಿ ಗ್ರಂಥಸ್ಯ ಮುದ್ರಾಪಣಪ್ರಕಾಶನವಿಕರಯಾದಿಸರ್ವವ್ಯವ-  
ಹಾರಾಧಿಕಾರಃ ಹೋಳೇನರಸೀಪುರಸ್ಥಾಯೈ ಅಧ್ಯಾತ್ಮಪ್ರಕಾಶಕಾರ್ಯಾಲಯ-  
ಕಾರ್ಯಕಾರಿಸಮಿತ್ಯೈ ಸರ್ವಥಾ ಪ್ರತ್ಯೋಽಸ್ತಿ ನಾರಾಯಣಸ್ಕರಣಪೂರ್ವಕಮಿತಿ ||

ಈ ಗ್ರಂಥದ ಮುದ್ರಣ, ಪ್ರಕಾಶನ, ಮಾರುಪುದೇ ಮುಂತಾದ ಎಲ್ಲಾ ಅಕಾರವನ್ನೂ ಹೊಳೆನರಸೀಪುರದಲ್ಲಿರುವ ಅಧ್ಯಾತ್ಮ ಪ್ರಕಾಶಕಾರ್ಯಾಲಯದ ಸಮಿತಿಯವರಿಗೆ ಸಂಪೂರ್ಣವಾಗಿ ನಾರಾಯಣ ಸ್ಕರಣಿಯ ಪೂರ್ವಕ ಕೊಟ್ಟಿರುತ್ತೇನೆ.

ಶಂಕರಚರಣಸ್ಕರಣಾವಲಂಬಿ

### ಗ್ರಂಥಕತಾ

ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಭಿಕ್ಷುಃ

ಶ್ರೀ ಶಂಕರಚರಣಸ್ಕರಣಿಯನ್ನವಲಂಬಿಸಿರುವ

### ಗ್ರಂಥಕತೆ

ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಭಿಕ್ಷುವು

## ವಿಷಯಾನುಕ್ರಮಣಿಕೆ

ಕಿರಣ	ಹೆಸರು	ಪ್ರಟಿ
೧.	ವೇದಾಂತಸಿದ್ಧಾಂತನಿರ್ಣಯಃ	೮
೨.	ಶಾಂಕರಸಂಪ್ರದಾಯನಿರ್ಣಯಶ್ಚ	೨೬
೩.	ಶಾಂಕರವೇದಾಂತಮಯಾದಾ	೪೭
೪.	ಶಾಂಕರವೇದಾಂತಪ್ರಕ್ರಿಯಾಸ್ತುರೂಪಮ್	೬೯
೫.	ಅಧ್ಯಾರೋಪಾಪವಾದಪ್ರಕ್ರಿಯಾವಿಶೇಷಾಃ	೧೧೨
೬.	ಶಾಂಕರಪ್ರಸ್ಥಾನಸ್ಯ ಪ್ರಸ್ಥಾನಾಂತರೇಭ್ಯೋ ವೈಲಕ್ಷಣ್ಯಮ್	೧೪೫
೭.	ಬೌದ್ಧಮತಸಾಮ್ಯಶಂಕಾಪರಿಹಾರಃ	೧೬೯

## ಸಂಕೇತಾಕ್ಷರಗಳ ವಿವರಣೆ.

ಅ.ಪ.	ಅಲಂಬನಪರೀಕ್ಷೆ ದಿಜ್ಞಾಗಕ್ಕೆತ. ಎನ್. ಅಯ್ಯಸ್ವಾಮಿಶಾಸ್ತ್ರಸಂಪಾದಿತ
ಉಪ.ಸೂ.	ಉಪದೇಶಸಾಹಸ್ರೀ (ಪದ್ಭಾಗ)
ಗೌ.ಶಾ.	ಗೌಡಪಾದಕ್ಕೆತ ಮಾಂಡ್ಲಾಕ್ಯಕಾರಿಕೆಗಳು
ಗೀ.ಭಾ.	ಭಗವದ್ಗೀತಾಶಾಂಕರಭಾಷ್ಯ
ಶ್ರಿ.	ಶ್ರಿಂಶಿಕಾವಸುಬಂಧಕ್ಕೆತ
ತೈ.ನಾ.	ತೈತ್ತಿರೀಯನಾರಾಯಣೋಪನಿಷತ್ತ್ವ
ಪ್ರ.ವಾ.	ಪ್ರಮಾಣವಾರ್ತಿಕಮ್, ಧರ್ಮಕೀರ್ತಿಕ್ಕೆತ (Jayasval Institute)
ಬೋ.ಚ.	ಬೋಧಿಚಯಾವತಾರಃ ಶಾಂತಿದೇವಕ್ಕೆತ (Bib. Ind.)
ಮು.ಕಾ., } ಮೂ.ಕಾ.	ಮಾಧ್ಯಮಿಕಕಾರಿಕೆಗಳು, ನಾಗಾಜ್ರಣಕ್ಕೆತ
ಮು.ಕಾ.ವ್ಯ.	ಮಧ್ಯಮಕ (ಮಾಧ್ಯಮಿಕ) ಕಾರಿಕಾವೃತ್ತಿಃ, ಚಂದ್ರಕೀರ್ತಿಕ್ಕೆತ
ಮು.ವಿ.	ಮಧ್ಯಾಂತವಿಭಜ್ಣಿಃ, ಮೈತ್ರೇಯಿನಾಥಕ್ಕೆತಃ
ಮು.ವಿ.ಸೂ.ಭಾ.	ಮಧ್ಯಾಂತವಿಭಜ್ಣಸೂತ್ರಭಾಷ್ಯಟೀಕಾ, ಸ್ಥಿರಮತಿಕ್ಕೆತ
ವಿಂ.	ವಿಂಶಿಕಾ, ವಸುಬಂಧಕ್ಕೆತ (ಅಲಂಬನಪರೀಕ್ಷಾಪರಿಶಿಷ್ಟಭಾತಾ)
ವಿ.ಏ.	ವಿಗ್ರಹವ್ಯಾವರ್ತಿನೀ, ನಾಗಾಜ್ರಣಕ್ಕೆತ (Edited by Jayasval and Sankrityayana)
ವೇ.ಸೂ.	ಬಾದರಾಯಣಕ್ಕೆತವೇದಾಂತಸೂತ್ರ
ಶ್ರೀ.ಭಾ.	ಶ್ರೀಭಾಷ್ಯಮ್, ಶ್ರೀರಾಮಾನುಷಾಂಬಾಯಿಕ್ಕೆತ
ಸ.ರಾ.	ಸಮಾಧಿರಾಜಃ. (Gilgit)
ಸಿ.ತ್ರ.	ಸಿದ್ಧಿತ್ರಯ, ಯಾಮುನಾಂಬಾಯಿಕ್ಕೆತ
ಸೂ.ಭಾ.	ಬ್ರಹ್ಮಸೂತ್ರಶಾಂಕರಭಾಷ್ಯ



.. ಅಂ ..

## ಶುದ್ಧ ಶಾಂಕರಪ್ರಕ್ರಿಯಾಭಾಸ್ಕರಃ

### ಗ. ವೇದಾನ್ತಸಿದ್ಧಾನ್ತನಿಣಂಯಃ

ಒಂ ನಮೋ ಬ್ರಹ್ಮಾದಿಭೋಽಬ್ರಹ್ಮವಿದ್ಯಾಸಂಪ್ರದಾಯಕತ್ಯಾಭೋ  
ವಂಶಾಂಖಾಭೋ ನಮೋ ಮಹದೋ ನಮೋ ಗುರುಭ್ಯಃ

ಗ. ಶಂಕರಪ್ರತ್ಯಾಧಿಕದ್ವೈತಿನಃ ಸಾಂಖ್ಯಾದಯ ಏವ : - ಇಹ ಎಲ್ಲ ವೇದಾನ್ತ-ಸಿದ್ಧಾನ್ತತ್ವೇನ ಪ್ರಥಿತೇಷು ಭಿನ್ನಭಿನ್ನಾಚಾರ್ಯರುಪಸ್ಥಾಪಿತೇಷು, ಅದ್ವೈತವಿಶಿಷ್ಟ-ದ್ವೈತದ್ವೈತಾದ್ವೈತಾದಿಪ್ರಭೇದ್ಯಭಿನ್ನೇಷು ಮಧ್ಯೇ, ಅದ್ವೈತಸಿದ್ಧಾಂತ ಏವ ತಥಾತ್ವೇನ ಶ್ರೀಶಂಕರಭಗವತ್ಪಾದಾನಾಮಭಿಮತ ಇತ್ಯತ್ರ ನಾಸ್ತಿ ವಿಪ್ರತಿಪತ್ತಿವಾದಿನಾಂ ಲೋಕಕಾನಾಂ ವಾ | ತತ್ ಯದ್ಯಪಿ ವಿಶಿಷ್ಟಾದ್ವೈತಾದಿವಾದಿನೋರಿಪಿ ಸ್ವಸ್ವಾಭಿಮತ ಏವ ವೇದಾನ್ತಧರ್ಣಃ, ಅತೋ ವಿಶಿಷ್ಟಾದ್ವೈತಾದಿಸಿದ್ಧಾನ್ತ ಏವ ವೇದಾನ್ತೇಷು ಪ್ರತಿಪಿಷ್ಟಾದಯಿಷಿತಃ - ಇತ್ಯಭಿನಿವಿಷಯಃ, ಉಪನ್ಯಾಸ್ಯನ್ತಿ ಚ ಸ್ವಸ್ವಸಂಪ್ರದಾಯ ಪ್ರವರ್ತಕಾನ್ ಪೂರ್ವಾಚಾರ್ಯಾನ್ ತತ್ರ, ತತ್ರ, ಪ್ರಮಾಣತ್ವೇನ, ತಥಾಪಿ ಶಂಕರಭಗವತ್ಪಾದಪ್ರಸ್ಥಾನಾದವಾಚಿನಾನ್ಯೇವ ತಾನಿ ಸಾರ್ಥಕಪ್ಯದ್ವೈತೇತರ-

## ಶುದ್ಧ ಶಾಂಕರ ಪ್ರಕ್ರಿಯಾಭಾಸ್ಕರಃ ವೇದಾಂತಸಿದ್ಧಾಂತ ನಿಣಂಯವು

ಗ. ಶ್ರೀ ಶಂಕರರಿಗೆ ಎದುರಾಳಾದ ದ್ವೈತಿಗಳೊಂದರೇ ಸಾಂಖ್ಯರೇ ವೋದಲಾದವರೇ (ಆಗಿರುತ್ತಾರೆ). ನಮ್ಮ ದೇಶದಲ್ಲಿ (ತಮ್ಮದೇ) ವೇದಾಂತ ಸಿದ್ಧಾಂತವೆಂದು, ಪ್ರಸಿದ್ಧರಾದ ಬೇರೆ ಬೇರೆ ಆಚಾರ್ಯರುಗಳು ಸ್ಥಾಪನೆ ಮಾಡಿರುತ್ತಾರೆ. ಅವು ಅದ್ವೈತ, ವಿಶಿಷ್ಟಾದ್ವೈತ, ಶುದ್ಧದ್ವೈತ ದ್ವೈತಾದ್ವೈತವೇ ವೋದಲಾದ ರೂಪದಿಂದ ಅನೇಕವಾಗಿವೆ. ಅವುಗಳಲ್ಲಿ ಅದ್ವೈತ ವೇದಾನ್ತವೇ ವೇದಾನ್ತ ಸಿದ್ಧಾಂತವಾದದ್ದು ಮತ್ತು ಶ್ರೀ ಶಂಕರಭಗವತ್ಪಾದರಿಗೆ ಒಟ್ಟಿಗೆಯಾದದ್ದು ಎಂಬುದರ ಬಗ್ಗೆ ವಾದಿಗಳಿಗಾಗಲೇ ಲೋಕರಿಗಾಗಲೇ ವಿರುದ್ಧಾಭಿಪ್ರಾಯವಿಲ್ಲ. ವಿಶಿಷ್ಟಾದ್ವೈತವೇ ಮುಂತಾದ

ಪ್ರಸ್ತಾನಾನಿ - ಇತ್ಯತ್ರ ಬಲವದಸ್ತಿ ಗಮಕಮ್, ಶಾಂಕರಭಾಷ್ಯೇಷ್ಠೇವ ||

ತಥಾ ಹಿ ಭಗವತ್ವಾದಾಃ ಸ್ವೀಯಭಾಷ್ಯೇಷು ಸಾಂಖ್ಯಾದೀನೇವ ದ್ವ್ಯಾತಿನಃ ಪ್ರತಿವಾದಿತ್ವೇನ ಸ್ವೀಕೃತ್ಯ ನಿರಾಕಾರ್ಮಃ, ನ ದ್ವ್ಯಾತವಿಶಿಷ್ಟಾದ್ವ್ಯಾತಾದಿವೇತದಾನ್ತ-ಸಿದ್ಧಾನ್ತಾನುಯಾಯಿನಃ | ಸಾಂಖ್ಯಾದಯೋರಪಿ ಅದ್ವ್ಯಾತಮೇವ ವೇದಾಂನ್ತಸಿದ್ಧಾನ್ತತ್ವೇನ ಪರಾಮೃಶನ್ತಿ ಸ್ತು ಸ್ತುಗ್ರಂಥೇಷು, ನ ತ್ವೇವ ಜಾತುಚಿದಪಿ ಅಧುನಾತನದ್ವ್ಯಾತವೇದಾಂತಿನಃ | ವಿಶಿಷ್ಟ ಚ ಸಾಂಖ್ಯೋತ್ಸಾಪಿತದೂಷಣಾನ್ಯೇವ ಸಮುದ್ಧತ್ವಂ ಯತ್ತಃ ಕೃತೋರಸ್ತಿ ಶಾಂಕರಭಾಷ್ಯೇ, ನ ತ್ವದ್ವ್ಯಾತೀತರವೇದಾಂತ್ಯತ್ವಾಪಿತಾನಿ - ಇತೀದಮಪಿ ಗಮಕಂ ಯಥೋಕ್ತನಿಂದಾಯೇ | ಯದಿ ಹಿ ಭಗವತ್ವಾದಸಮಯೇ ದ್ವ್ಯಾತಾದಿವೇದಾಂತಸಿದ್ಧಾಂತ-ಪ್ರಭೇದಾ ಅಪಿ ಪ್ರಾಚಿಲಿಷ್ಯನ್, ತಹಿಂ ಅವಶ್ಯಂ ತಾನ್ಯಪಿ ಸಾಂಖ್ಯಾದಿವದೇವ ಕುತ್ರಚಿತ್ ನಿರಾಕರಣೇಯಪಕ್ಷಕುಷ್ಣೈ ನ್ಯವೇಶಯಿಷ್ಯಂತ; ತ್ವರುತ್ವಾಪಿತಾ ಅಪಿ ದೋಷಾ

ವಾದಿಗಳೂ ತಮಗೆ ಒಪ್ಪಿಗೆಯಾದದ್ದೇ ವೇದಾನ್ತಾಧಿಕವೆಂದು ಹೇಳುತ್ತಾರೆ ಉಪನಿಷತ್ತುಗಳಲ್ಲಿ ಪ್ರತಿಪಾದನೆ ಮಾಡಬೇಕೆಂದು ಇಷ್ಟಪಟ್ಟಿಕೊಂಡಿರುವುದೂ ವಿಶಿಷ್ಟಾದ್ವ್ಯಾತವೇ ಎಂದು ಹತವನ್ನು ಮಾಡುತ್ತಿದಾರೆ. ಅಲ್ಲಲ್ಲಿ ತಮ್ಮ ಸಂಪ್ರದಾಯ ಪ್ರವರ್ತಕಾಚಾರ್ಯರಾದ ಪೂರ್ವಾಚಾರ್ಯರನ್ನಾ ಪ್ರಮಾಣವಾಗಿ ಉದಾಹರಿಸುತ್ತಲೂ ಇದ್ದಾರೆ!. ಆದರೂ ಆ ಅದ್ವ್ಯಾತಕ್ಷಿಂತ ಬೇರೆಯಾದ ಎಲ್ಲಾ ಪ್ರಸ್ಥಾನಗಳೂ ಶ್ರೀ ಶಂಕರಭಾಗವತ್ವಾದರ ಪ್ರಸ್ಥಾನಕ್ಷಿಂತ ತುಂಬಾ ಈಚಿನದು ಎಂಬುದಕ್ಕೆ ಶ್ರೀ ಶಂಕರಭಾಷ್ಯದಲ್ಲೇ ಬಲವಾದ ಕಾರಣವಿದೆ.

ಭಗವತ್ವಾದರು ತಮ್ಮ ಭಾಷ್ಯದಲ್ಲಿ ಸಾಂಖ್ಯರೇ ಮೊದಲಾದ ದ್ವ್ಯಾತಿಗಳನ್ನು ಪ್ರತಿವಾದಿಗಳೆಂದು ಸ್ವೀಕರಿಸಿ ಖಂಡನೆ ಮಾಡಿರುತ್ತಾರೆ. ದ್ವ್ಯಾತಿ, ವಿಶಿಷ್ಟಾದ್ವ್ಯಾತಿಗಳೇ ಮುಂತಾದ ವೇದಾನ್ತಸಿದ್ಧಾಂತಾನುಯಾಯಿಗಳನ್ನು ಎಲ್ಲಾ ಖಂಡಿಸಿಲ್ಲ. ಸಾಂಖ್ಯರೇ ಮುಂತಾದವರೂ ಸಹ ತಮ್ಮ ಗ್ರಂಥದಲ್ಲಿ ಅದ್ವ್ಯಾತವೇ ವೇದಾನ್ತಸಿದ್ಧಾಂತವೆಂದು ಪರಾಮಶೀಳಸುತ್ತಾರೆ. ಈಚಿನ ದ್ವ್ಯಾತ-ವೇದಾಂತಿಗಳನ್ನು ಎಲ್ಲಾ ಅವರು ಪರಾಮಶೀಳಸಿಲ್ಲ. ವಿಶೇಷವಾಗಿ ಸಾಂಖ್ಯರು ಎಬ್ಬಿಸಿದ್ದಾದ ದೋಷಗಳನ್ನೇ ನಿವಾರಣೆ ಮಾಡುವುದಕ್ಕೆ ಶಾಂಕರಭಾಷ್ಯದಲ್ಲಿ ಪ್ರಯತ್ನಿಸಿದೆಯೇ ಹೊರತು ಅದ್ವ್ಯಾತಕ್ಷಿಂತ ಬೇರೆಯವರಾದ ವೇದಾನ್ತಿಗಳ ದೋಷಗಳನ್ನು ನಿವಾರಣೆ ಮಾಡುವುದಕ್ಕೆ ಪ್ರಯತ್ನಿಸಿದೆಯೇ ಇಲ್ಲ. ಆಗ ಇವರು

ಸಮುದ್ಧರಣಾಯ ಆನೇಷ್ಯಂತ | ಇತರಧಾ ಹಿ ಭಗವತ್ಪೂದಸಂಮತಮದ್ವೈತಮೇವ  
ವೇದಾಂತಸಂಮತಂ ದರ್ಶನಮಿತಿ ನ ನಿರಾಕುಲಂ ಪ್ರತಿಷ್ಠಾಪಿತಂ ಸ್ಯಾದಿತಿ | ನ ತ್ವೇವ  
ತೇ ದ್ವೈತಾದಿವೇದಾಂತಪ್ರಸ್ಥಾನಭೇದಾಃ ಸಾಂಖ್ಯಾದಿಭಿಭಿಗವತ್ಪೂದೈವಾ ಪರಾಮೃಷ್ಟಾ  
ದೃಶ್ಯಂತೇ ಕ್ಷಚಿದಪಿ | ಅತಸ್ತದಾನೀಂ ನಾಸನ್ ದ್ವೈತಾದಿಸಿದ್ಬಾಂತಪ್ರಭೇದಾ  
ಇತ್ಯವಗಚ್ಛಾಮುಃ ||

ಹಿಂಚ, ಭಗವತ್ಪೂದೀಯಭಾಷ್ಯೇ ವೇದಾಂತವಾಕ್ಯನಾಮ್ಯದಂಪಯೇ ನಿಶ್ಚೇತವೇ “ಈಕ್ಷತೇನಾಂಶಬ್ದವರ್” (ವೇ.ಸೂ. ೮-೮-೫) ಇತ್ಯಾರಭ್ಯ ಅಪರಿಸಮಾಪ್ತೇಃ ಪ್ರತಿಪಕ್ಷರೀತ್ಯಾ ವೇದಾಂತವಾಕ್ಯವ್ಯಾಖ್ಯಾತ್ಯಮ ಮಧ್ಯೇ ಸಾಂಖ್ಯಾ  
ವವ ಪ್ರಾಧಾನ್ಯೇನೋಪಾತ್ಮಾಃ, ವ್ಯಶೇಶಿಕಾದ್ಯಚೇತನಕಾರಣವಾದಿನಸ್ತ ಅತಿದೇಶೇನ್ಯೇವ  
ಪ್ರತ್ಯಾಖ್ಯಾತಾಃ “ಏತೇನ ಸರ್ವೇ ವ್ಯಾಖ್ಯಾತಾ ವ್ಯಾಖ್ಯಾತಾಃ” (ವೇ.ಸೂ. ೮-೪-೨೫) ಇತಿ | ತತ್ತ ದ್ವೈತಾದಿ-ವೇದಾಂತಿನೋ ನಾಮ್ಯಾಪಿ ನ ನಿರ್ದಿಷ್ಟಾಃ ಕ್ಷಚಿದಪಿ |

ಇರಲಿಲ್ಲ ಎಂಬುದಕ್ಕೆ ಇದೂ ಒಂದು ಆಧಾರವಾಗಿದೆ. ಆಚಾರ್ಯರ ಕಾಲದಲ್ಲಿ  
ದ್ವೈತವೇ ಮುಂತಾದ ವೇದಾನ್ತ ಪ್ರಭೇದಗಳು ಇದ್ದಿದ್ದರೆ ಸಾಂಖ್ಯಾದಿಗಳನ್ನು  
ಖಂಡನೆ ಮಾಡಿದಂತೆ ಇವರನ್ನೂ ಎಲ್ಲಾದರೂ ಒಂದು ಕಡೆಯಲ್ಲಿ ಖಂಡನೆ  
ಮಾಡುತ್ತಿದ್ದರು. ಆ ದ್ವೈತಿಗಳು ಆರೋಪಿಸಿದ ದೋಷಗಳನ್ನೂ  
ಪರಿಹರಿಸುವುದಕ್ಕಾಗಿ ಪರಾಮಶೀಯನ್ನೂ ಮಾಡುತ್ತಿದ್ದರು. ಹಾಗಲ್ಲದೆ ಆ  
ಕಾಲದಲ್ಲಿದ್ದವರಾಗಿದ್ದರೂ ಪರಾಮಶೀಸಿಲ್ಲವೆಂದಾದರೆ ಆಗ ಆಚಾರ್ಯರಿಗೆ  
ಸಮ್ಮತವಾದ ಅದ್ವೈತ ದರ್ಶನವೇ ವೇದಾನ್ತ ದರ್ಶನವು ಎಂಬುದು  
ಸರಿಯಾಗದೇ ಹೋದೀತು?

ಆದರೆ ಆಚಾರ್ಯರು ದ್ವೈತವೇ ಮುಂತಾದ ವೇದಾನ್ತಪ್ರಸ್ಥಾನ ಭೇದವನ್ನು  
ಪರಾಮಶೀಸಿಯೇ ಇಲ್ಲವಾದ್ದರಿಂದಲೂ, ಸಾಂಖ್ಯರೇ ಮುಂತಾದವರೂ ಸಹ  
ಪರಾಮಶೀಸಿಲ್ಲವಾದ್ದರಿಂದಲೂ ಆ ಕಾಲದಲ್ಲಿ ಆ ದ್ವೈತಾದಿ  
ಸಿದ್ಬಾಂತಪ್ರಭೇದಗಳು ಇರಲೇ ಇಲ್ಲವೆಂದು ಗೊತ್ತಾಗುತ್ತದೆ.

ಮತ್ತೂ ಏನೆಂದರೆ, ವೇದಾನ್ತ ವಾಕ್ಯಗಳಿಗೆ ತಾತ್ಪರ್ಯವನ್ನು ನಿಣಣಯ  
ಮಾಡುವುದಕ್ಕೆ ಹೋರಟ ಆಚಾರ್ಯರಭಾಷ್ಯದಲ್ಲಿ “ಈಕ್ಷತೇನಾಂಶಬ್ದವರ್”  
(ವೇ.ಸೂ. ೮-೮-೫) ಎಂದು ಆರಂಭಗೊಂಡು ಕೊನೆಂದುವರೆಗೂ

ತದೇವಮ್, ಇದಮಂಗಮ್ಯತೇ ಯದ್ ಭಗವತ್ಪಾದಾನಾಂ ಕಾಲೇ ನಾಸನ್ನೇವ ದ್ವೈತಾದಿಸಿದ್ಧಾಂತಾವಲಂಬಿನೋ ವೇದಾಂತಿನಃ, ಯೇನ ತೇಂತಿ ಸಾಂಖ್ಯಾದಿವರ್ತ ಪರಾಮ್ರಕ್ಷೇಂತ ತ್ಯಃ ಪರಪಕ್ಷಯುಕ್ತಿಪ್ರತ್ಯಾಖ್ಯಾನಾವಸರೇ, ವೇದಾಂತವಾಕ್ಯಾಧಂ-ನಿಧರಣಾವಸರೇ ವಾ - ಇತಿ ||

ಏತೇನೇದಮಣಿ ಸಿದ್ಧಂ ಭವತಿ ದ್ವೈತಾದಿವೇದಾಂತಸಿದ್ಧಾಂತಪಕ್ಷಸ್ವೀಕರ್ತಾರ್ಯೋ ನೈವಾಸನ್ ಶಾರೀರಕಪ್ರಣಾಯನಕಾಲೇ ಇತ್ಯೇವ ಭಗವತ್ಪಾದಾನಾಂ ಮತಮಿತಿ | ಅನ್ಯಧಾ ಹಿ ಕಥಂ ನಾಮ ಸೂತ್ರಪಕ್ಷರಯೋಜನಾವಸರೇ ತಾದೃಶಿಸಿದ್ಧಾಂತಾವಲಂಬಿನಾಂ ಮತಾನಿ ತ್ಯಃ ಕುತ್ರಚಿದಷಿ ಶಿಂಚಿದಪ್ಯಕಟಪಾಕ್ಷಿತಾನಿ ಭವೇಯುರಿತಿ ||

೨. ಭಗವತ್ಪಾದಕಾಲೇ ವೇದಾಂತಿನಃ ಸರ್ವೇ ಬ್ರಹ್ಮತ್ವಕತ್ವವಾದಿನ ಏವ,

ಪೂರ್ವಪಕ್ಷಿಗಳಾಗಿ ವೇದಾನ್ತವಾಕ್ಯಗಳಿಗೆ ವ್ಯಾಖ್ಯಾನವನ್ನು ಮಾಡಿದವರ ಪ್ಯೇಕ್ ಪ್ರಧಾನವಾಗಿ ಸಾಂಖ್ಯರನ್ನೇ ಸ್ವೀಕರಿಸಿರುತ್ತದೆ. ವೈಶೇಷಿಕರೇ ಮೊದಲಾದ ಅಚೇತನವು ಕಾರಣವಾದದ್ದು ಎಂದು ಹೇಳುವರನ್ನು ಅತಿದೇಶವನ್ನು ಮಾಡುವುದರ ಮೂಲಕವಾಗಿ (ಏತೇನ ಸರ್ವೇ ವ್ಯಾಖ್ಯಾತಾಃ ವ್ಯಾಖ್ಯಾತಾಃ (ವೇ.ಸೂ. ೧-೪-೨೮) ಅಲ್ಲಿಗಳಿರುತ್ತಾರೆ. ಆ ಸಂದರ್ಭದಲ್ಲಿ ದ್ವೈತಿಗಳೇ ಮುಂತಾದ ವೇದಾಂತಿಗಳ ಹೆಸರನ್ನೂ ಸಹ ಎಲ್ಲಾ ಪರಾಮರ್ಶಿಸಿಲ್ಲ. ಇದರಿಂದ ಏನು ಗೊತ್ತಾಗುತ್ತದೆ ಎಂದರೆ - ಆಚಾರ್ಯರ ಕಾಲದಲ್ಲಿ ದ್ವೈತವೇ ಮುಂತಾದ ವೇದಾಂತಿಗಳನ್ನು ಅವಲಂಬಿಸಿರುವ ವಾದಿಗಳು ಇರಲೇ ಇಲ್ಲ. ಇದ್ದಿದ್ದರೆ ಸಾಂಖ್ಯರೇ ಮುಂತಾದವರನ್ನು ಪರಾಮರ್ಶಿಸಿರುವಂತೆ ಇವರನ್ನೂ ಆಚಾರ್ಯರು ಪರಾಮರ್ಶಸುತ್ತಿದ್ದರು. ಬೇರೆ ವಾದಿಗಳ ಯುಕ್ತಿಯನ್ನು ತಿರಸ್ಕರಿಸುವಾಗಲೂ ವೇದಾಂತವಾಕ್ಯಾಧಂವನ್ನು ನಿರ್ಧಾರಣೆ ಮಾಡುವಾಗಲೂ ಅವಶ್ಯವಾಗಿ (ಅವರನ್ನೂ ಪರಾಮರ್ಶಸಲೇಬೇಕು. ಆದರೆ ಎಲ್ಲಾ ಪರಾಮರ್ಶಿಸಿಲ್ಲ). ಆದ್ದರಿಂದ ಇದು ತೀಮಾರ್ಣನವಾಗುತ್ತದೆ. ಏನೆಂದರೆ ಶಾರೀರಿಕ ಸೂತ್ರವನ್ನು ರಚಿಸಿದ ಕಾಲದಲ್ಲಿ ದ್ವೈತವೇ ಮುಂತಾದ ವೇದಾನ್ತ ಸಿದ್ಧಾಂತ ಪಕ್ಷವನ್ನು ಸ್ವೀಕರಿಸಿದವರು ಇರಲೇ ಇಲ್ಲವೆಂಬುದೇ ಆಚಾರ್ಯರ ವುತ್ತವು. ಅವರು ಆಗ ಏನಾದರೂ ಇದ್ದಿದ್ದರೆ ಸೂತ್ರಕ್ಷರಕ್ಕೆ ವ್ಯಾಖ್ಯಾನಮಾಡುವ ಸಂದರ್ಭದಲ್ಲಿ ಆ ತರಹದ ಸಿದ್ಧಾಂತವನ್ನವಲಂಬಿಸಿ-

ಅಪಿ ಚ, ನ ಕೇವಲಂ ದ್ವೈತ್ಯಾದಿವೇದಾಂತ್ಯಭಾವೋ ಭಗವತ್ಪೂದಾನಾಂ ಕಾಲೇ ಕ್ಷಚಿದಪಿ ತತ್ವರಾಮಶಾಂಭಾವಬಲಾದೇವೋನ್ನೀಯತೇ, ಕಿಂತು ಸಾಕ್ಷಾದ್ವಚನಮಂಪಿ ದೃಶ್ಯತೇ ಭಾಷ್ಯೇ ತದಾನೀಂ ತದಭಾವಾಭಿಧಾಯಕಮ್ ಇತ್ಯತೋರ್ಪಿ | ತದ್ವಧಾ ಬೃಹದಾರಣ್ಯಕ-ಭಾಷ್ಯೇ -

(೮) ಸರ್ವೋಪನಿಷತ್ಸು ಹಿ ವಿಜ್ಞಾನಾತ್ಮನಃ ಪರಮಾತ್ಮನಾ ಏಕತ್ವಪ್ರತ್ಯಯೋ ವಿಧಿಯತ ಇತ್ಯವಿಪ್ರತಿಪತ್ತಿಃ ಸರ್ವೇಷಾಮುಪನಿಷದ್ವಾದಿನಾಮಾ||

ಬೃ.ಭಾ. ೨-೧-೨೦,

ಇತಿ | ಸೂತ್ರಭಾಷ್ಯೇ ಚೇದಂ ವಾಕ್ಯಮಸ್ತಿ -

(೯) ಸಮೃಜ್ಞಾನಾನೋಽಕ್ತಾ ಇತಿ ಸರ್ವೇಷಾಂ ವೋಕ್ಷವಾದಿನಾಮಾ ಅಭ್ಯಂಪಗಮಃ ||

ಸೂ.ಭಾ. ೨-೧-೧೧,

ಕೊಂಡವರನ್ನು ಎಲ್ಲಾದರೂ ಒಂದು ಕಡೆಯಲ್ಲಿ ಪರಾಮರ್ಶಸದೇ ಹೇಗೆ ಇದ್ದಾರು ?

೨) ಭಗವತ್ಪೂದರ ಕಾಲದಲ್ಲಿ ಎಲ್ಲಾ ವೇದಾನ್ತಿಗಳೂ ಬ್ರಹ್ಮತ್ವೈಕತ್ವ-ವಾದಿಗಳೇ ಆಗಿದ್ದರು. ದ್ವೈತಾದಿ ವೇದಾನ್ತಿಗಳ ಪರಾಮರ್ಶಯು ಎಲ್ಲಾ ಕಾಣದೇ ಇರುವುದರಿಂದ ಭಗವತ್ಪೂದರ ಕಾಲದಲ್ಲಿ ಅವರು ಇರಲೇ ಇಲ್ಲ ಎಂಬುದಷ್ಟೇ ಅಲ್ಲ, ಅವರಿರಲಿಲ್ಲ ಎಂಬಭಾವವನ್ನು ಕೊಡುವ ನೇರಾದ ವಚನವೂ ಸಹ ಬೃಹದಾರಣ್ಯಕಭಾಷ್ಯದಲ್ಲಿ ಕಂಡು ಬರುತ್ತದೆ. ಆದು ಹೇಗೆಂದರೆ “ಎಲ್ಲಾ ಉಪನಿಷತ್ತುಗಳಲ್ಲಾ” ವಿಜ್ಞಾನಾತ್ಮರುಗಳಿಗೆ ಪರವಾತ್ಮನೋಡನೆ ಏಕತ್ವವನ್ನೇ ಹೇಳುತ್ತಿದೆ ಎಂಬ ವಿಷಯಕ್ಕೆ ಉಪನಿಷತ್ತುವಾಣಕರಾದ ಎಲ್ಲಾ ವಾದಿಗಳಿಗೂ ಒಪ್ಪಿಗೆ ಇದೆ. ಬೃ.ಭಾ. ೨-೧-೨೦. ಭಾ. ಭಾ. ೩-೬.

ಹಾಗೇಯೇ ಸೂತ್ರಭಾಷ್ಯದಲ್ಲಾ ಇದೆ. “ ಸಮೃಜ್ಞಾನದಿಂದಲೇ ವೋಕ್ಷವು ಎಂಬುದಾಗಿ ವೋಕ್ಷವನ್ನು ಹೇಳುವ ಎಲ್ಲಾ ವಾದಿಗಳಿಗೂ ಒಪ್ಪಿಗೆ ಇದೆ.” ಸೂ.ಭಾ. ೨-೧-೧೧. ಈ ದ್ವೈತ್ಯಾದಿ ವೇದಾನ್ತಿಗಳು ಹೇಳುವ ಹಾಗೆ “ಜೀವ ಬೃಹ್ಮರಿಗೆ ಭೇದವು ಸತ್ಯವಾಗಿದೆ. ಭಗವಂತನ ಪ್ರಸಾದ ಮತ್ತು

ಇತಿ | ಯದಿ ಜೀವಬ್ರಹ್ಮಭೇದವಾದಿನೋ ಭಗವತ್ಪ್ರಸಾದತದ್ವಕ್ತಾಂ ದಿಸಾಧನಕ-  
ಮೋಕ್ಷವಾದಿನೋ ವा ತದಾತ್ಮೇ ಪ್ರಸಿದ್ಧಾ ಅಭವಿಷ್ಯನಾ, ತಹಿಂ ವಿಜ್ಞಾನಾತ್ಮ-  
ಪರಮಾತ್ಮಕ್ಯಮೇವೋಪನಿಷತ್ತತಿಪಾದ್ಯಮಿತ್ಯೇತ್ತೂ ಸರ್ವವೇದಾಂತಿಸಂಪ್ರತಿಪನ್ನಮಿತಿ  
ನ್ಯೇವೋದಫೋಷ್ಯತಾಚಾಯ್ಯೇಃ, ಮೋಕ್ಷಸ್ಯ ಸಮೃಜ್ಞಾನಮಾತ್ರಾಧಿಗಮ್ಯತ್ವಂ  
ಸರ್ವವೋಕ್ಷವಾದಿಸಂಪ್ರತಿಪನ್ನಮಿತಿ ವಾ | ಉದ್ಭೋಷಿತಂ ತು | ತೇನೇದಂ  
ಸ್ವಾಟಮವಗಮ್ಯತೇ, ಯತ್ ತತ್ತ್ವಲೇ ಅದ್ವೈತೇತರವೇದಾಂತ-ಸಿದ್ಧಾಂತಭೇದ  
ನ್ಯೇವಾಸನ್ನಿತಿ ||

೨. ಜೀವೇಶ್ವರಭೇದವಾದಿನೋ ವೇದಾಂತಿನೋ ನ್ಯೇವಾಸನ್ ಶಾರೀರಕ-  
ಕರ್ತೃಃ ಕಾಲೇ- ಶಾರೀರಕಮೀಮಾಂಸಾಪ್ರಣೇತ್ತಾ, ಬಾದರಾಯಣಾಚಾರ್ಯೇಣ  
ಜೀವಬ್ರಹ್ಮಸಂಬಂಧವಿಷಯೇ ವಿಪ್ರತಿಪನ್ನಾ ಬ್ರಹ್ಮವಾದಿನಃ ಪೂರ್ವಾಚಾರ್ಯಾಸ್ತೇಧಾ  
ವರ್ಗೀಕೃತ್ಯ ದರ್ಶಿತಾಃ “ಪ್ರತಿಜ್ಞಾಸಿದ್ಧೇಲಿಂಗಮಾಶ್ಚರಘ್ಯಃ”, “ಉತ್ತಮಿಷ್ಯತ್  
ವಿಷಂಭಾವಾದಿತ್ಯಾದುಲೋಮಿಃ”, “ಅವಸ್ಥಾತೇರಿತಿ ಕಾಶ್ಚತ್ಪಂಃ” (ವೇ.ಸೂ. ೧-

ಆತನ ಭಕ್ತಿಯೇ ಮುಂತಾದ ಸಾಧನದಿಂದ ಮೋಕ್ಷವು ದೊರೆಯುತ್ತದೆ ”  
ಎನ್ನುವವರು ಆಗ ಪ್ರಸಿದ್ಧರಾಗಿದ್ದರೆ ಭಗವತ್ಪ್ರಾದರು ಎಲ್ಲಾ ಉಪನಿಷತ್ತಿನಲ್ಲಿ  
ಹೇಳಿರುವುದು ವಿಜ್ಞಾನಾತ್ಮ ಪರಮಾತ್ಮರುಗಳಿಗೆ ಏಕ್ಯವೇ ಎಂಬುದು  
ಸಿದ್ಧಾಂತವೆಂದು ಹೇಳುತ್ತಿರಲಿಲ್ಲ. ಹಾಗೆಂಬೇ ಮೋಕ್ಷವೆಂಬುದು  
ಸಮೃಜ್ಞಾನದಿಂದಲೇ ದೊರೆಯತಕ್ಷದ್ದು ಎಂಬುದು ಮೋಕ್ಷವನ್ನು ಹೇಳುವ  
ಎಲ್ಲಾ ವಾದಿಗಳೂ ಇದು ಒಟ್ಟಿಗೆಯಾದದ್ದು ಎಂದು ಫೋಷಿಸುತ್ತಿರಲಿಲ್ಲ.  
ಆದರೆ ಫೋಷಿಸಿದ್ದಾರೆ. ಇದರಿಂದ ಏನು ಸ್ವಷ್ಟವಾಗಿ ಗೊತ್ತಾಗುತ್ತದೆ ಎಂದರೆ,  
ಅದ್ವೈತಕ್ಷಿಂತ ಬೇರೆಯಾದ ವೇದಾಂತ ಸಿದ್ಧಾಂತವು ಆ ಕಾಲದಲ್ಲಿ ಇರಲೇ  
ಇಲ್ಲ ಎಂದೇ ತೀಮಾಡನವಾಗುತ್ತದೆ.

೩) ಜೀವನಿಗೂ ಈಶ್ವರನಿಗೂ ಭೇದವನ್ನು ಹೇಳುವ ವಾದಿಗಳು  
ಶಾರೀರಕವನ್ನು ರಚಿಸಿದ ಕಾಲದಲ್ಲಿ ಇರಲೇ ಇಲ್ಲ. ಶಾರೀರಕ-  
ಮೀಮಾಂಸೆಯನ್ನು ರಚಿಸಿದವರಾದ ಬಾದರಾಯಣರು ಜೀವಬ್ರಹ್ಮದ  
ಸಂಬಂಧದ ವಿಷಯದಲ್ಲಿ ವಿರುದ್ಧಾಭಿಪ್ರಾಯರಾದ ಹಿಂದಿನ ಆಚಾರ್ಯರನ್ನು  
ಮೂರು ವರ್ಗಗಳಾಗಿ ವಾಡಿರುತ್ತಾರೆ.

ಇ-೨೦, ೨೧, ೨೨,) ೪ತಿ | ತದಿದಂ ಸೂತ್ರತ್ರಯಂ ಮೈತ್ರೇಯೀಬಾಹ್ಯಣಸ್ಥ-  
ವಾಕ್ಯಾಧ್ಯನಿಣಾಯಾಯ ಪ್ರಪೃತ್ತಮ್ಯ | ತತ್ತ್ರ ಹಿ “ನ ವಾ ಅರೇ ಪತ್ಯಃ ಕಾಮಾಯ”  
ಇತ್ಯಾಪಕ್ರಮ್ಯ “ನ ವಾ ಅರೇ ಸರ್ವಸ್ಯ ಕಾಮಾಯ ಸರ್ವಂ ಪ್ರಿಯಂ ಭವತ್ಯಾತ್ಯಾನಸ್ತ  
ಕಾಮಾಯ ಸರ್ವಂ ಪ್ರಿಯಂ ಭವತ್ಯಾತ್ಯಾ ವಾ ಅರೇ ದ್ರಷ್ಟವ್ಯಃ ಶೋತವೋ  
ವುಂತವೋ ನಿದಿಧ್ಯಾಸಿತವ್ಯಃ” (ಬೃ. ೨-೪-೫) ೪ತಿ ಪ್ರಿಯಸಂಸೂಚಿತೇನ  
ಭೋಕ್ತ್ವಾತ್ಯಾ ಉಪಕ್ರಮ್ಯ “ಅತ್ಯಾನಿ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತಿ”  
ಇತಿ ಪರಮಾತ್ಮೋಪದೇಶಃ ಕೃತಃ | ತದಿದಂ ಜೀವಾತ್ಮಪರಮಾತ್ಮನೋರ-  
ಭೇದೇನೋಪಕ್ರವುಣಂ ಕಥ್ಯವುಪಪಾದ್ಯತಾವಾ? ೪ತ್ಯತ್ರ ವಿಪ್ರತಿಪನ್ನಾ  
ಅಶ್ಚರಧಾದಯಃ | ತತ್ರ ಸೂತ್ರಾಭಿಪ್ರಾಯಮ್ ಏವಂ ವ್ಯಾಚಪ್ಯೇ ಭಾಷ್ಯಕಾರಃ -

(೧) ಪ್ರತಿಜ್ಞಾಸಿದ್ಧಾಧ್ಯಾಧ್ಯಂ ವಿಜ್ಞಾನಾತ್ಯಾಪರಮಾತ್ಮನೋರಭೇದಾಂಶೇನೋಪ-  
ಕ್ರಮಣಮಿತಿ ಅಶ್ಚರಧ್ಯ ಆಚಾಯೋ ಮನ್ಯತೇ ||

ಸೂ.ಭಾ. ೨-೪-೨೦,

೧) “ಪ್ರತಿಜ್ಞಾಸಿದ್ಧೇಲಿಂಗವಾಶ್ಚರಧ್ಯಃ”, ೨) “ಉತ್ತಮಿಷ್ಯತ್  
ಏವಂಭಾವಾದಿತ್ಯಾಪುಲೋಮಿಃ”, ೩) “ಅವಸ್ಥಿತೇರಿತಿ ಕಾಶಕೃತ್ಸಂಃ” (ವೇ.  
ಸೂ. ೨-೪-೨೦, ೨೧, ೨೨) ಎಂಬುದಾಗಿ ಹೇಳಿದ್ದಾರೆ. ಈ ಮೂರು  
ಸೂತ್ರಗಳೂ ಸಹ ಮೈತ್ರೇಯಿ ಬ್ರಾಹ್ಮಣದಲ್ಲಿರುವ ವಾಕ್ಯಾಧವನ್ನು ನಿಣಾಯ  
ವಾಡುವುದಕ್ಕೆ ಬಂದಿರುತ್ತವೆ. ಅಲ್ಲಿ “ಎಲೆ, ಮೈತ್ರೇಯಿ, ಗಂಡನ  
ಸಂತೋಷಕ್ಷಾಗಿ ಗಂಡನು ಪ್ರಿಯನಾಗಿರುವುದಿಲ್ಲ. ತನ್ನ ಸಂತೋಷಕ್ಷಾಗಿಯೇ  
ಗಂಡನು ಪ್ರಿಯನಾಗಿರುತ್ತಾನೆ” ಎಂಬುದಾಗಿ ಆರಂಭಗೊಂಡು “ಎಲ್ಲದರ  
ಪ್ರೇಮಕ್ಷಾಗಿ ಎಲ್ಲವೂ ಪ್ರಿಯವಾಗಿರುವುದಿಲ್ಲ. ತನ್ನ ಪ್ರೇಮಕ್ಷಾಗಿಯೇ ಎಲ್ಲವೂ  
ಪ್ರಿಯವಾಗಿರುತ್ತದೆ. ಆತ್ಯಾನನ್ಯೇ ಕಂಡುಕೊಳ್ಳಬೇಕು ಶ್ರವಣವನ್ನು ಮಾಡಬೇಕು.  
ಮನನವನ್ನಾ, ನಿದಿಧ್ಯಾಸನವನ್ನು ಮಾಡಬೇಕು” (ಬೃ. ೨-೪-೫) ಎಂಬುದಾಗಿ  
ಪ್ರಿಯತ್ವಗುಣದಿಂದ ಸೂಚಿತನಾದ ಭೋಕ್ತ್ವಾತ್ಯಾನನ್ನು ಆರಂಭಿಸಿಕೊಂಡು  
“ಆತ್ಯಾನನ್ನು ತಿಳಿದುಬಿಟ್ಟರೆ ಎಲ್ಲವನ್ನಾ ತಿಳಿದಂತಾಗುತ್ತದೆ” ಎಂದು  
ಪರಮಾತ್ಮೋಪದೇಶವನ್ನು ಮಾಡಿದೆ. ಆ ಈ ಜೀವಾತ್ಮಪರಮಾತ್ಮರುಗಳಿಗೆ  
ಅಭೇದದಿಂದ ಆರಂಭಿಸಿರುವುದು ಹೇಗೆ ಹೊಂದುತ್ತದೆ? ಎಂಬೀ ವಿಷಯದಲ್ಲಿ  
ಅಶ್ಚರಧ್ಯರೇ ಮುಂತಾದ ಆಚಾರ್ಯರುಗಳು ವಿರುದ್ಧಾಭಿಪ್ರಾಯವನ್ನು  
ಹೊಂದಿದ್ದಾರೆ. ಈ ಸಂದರ್ಭದಲ್ಲಿ ಸೂತ್ರದ ಅಭಿಪ್ರಾಯವೇನಂಬುದನ್ನು

ಅತ್ರ “ಅಭೇದಾಂಶೇನೋಪರ್ವಮಣಮ್” ಇತ್ಯಕ್ತಃ, ಭೇದಾಂಶೋಪ್ಯಭಿಮತ ಇತಿ ಗಮ್ಯತೇ | ತಥಾ ಚಾಹ ವಾಕ್ಯಶೇಷೇ ಭಾಷ್ಯಕ್ತಃ -

(೧) ಆಶ್ಚರ್ಯಸ್ಯ ತು ಯದ್ಯಪಿ ಜೀವಸ್ಯ ಪರಸ್ಯಾದನನ್ಯತ್ವಮಭಿಪ್ರೇತಮ್,  
ತಥಾಪಿ “ಪ್ರತಿಜ್ಞಾಸಿದ್ಧೇಃ” ಇತಿ ಸಾಪೇಕ್ಷತ್ವಾಭಿಧಾನಾತ್ ಕಾರ್ಯಕಾರಣಭಾವಃ  
ಯಾನಪ್ಯಭಿಪ್ರೇತ- ಇತಿ ಗಮ್ಯತೇ ||

೯ತಿ ||

[ಜೀವಬ್ರಹ್ಮಾಂಶಾಃ ಕಾರ್ಯಕಾರಣಭಾವೋ ಮೃದ್ಘಟಯೋರಿವ, ಫುಟಸ್ಯ  
ಮೃತ್ಯಾಂಶಾದಿವ ಬ್ರಹ್ಮಾಃ ಸಕಾಶಾಜ್ಞೀವಸ್ಯ ಭೇದೋಽಭೇದತ್ವ ಇತ್ಯೇತದಾಚಾರ್ಯಸ್ಯ  
ಮತಮಿತ್ಯಧರ್ಷಃ] ||

(೨) ವಿಜ್ಞಾನಾತ್ಮಕನ ಏವ ದೇಹೇಂದ್ರಿಯಮನೋಬುದ್ಧಿಸಂಭಾತೋಪಾಧಿ-  
ಸಂಬಂಧಾತ್ ಕಲುಷೀಭೂತಸ್ಯ ಜ್ಞಾನಧಾರಾನಾದಿಸಾಧನಾನುಷ್ಠಾನಾತ್ ಸಂಪುಸ್ತಸ್ಯ

---

ಭಾಷ್ಯಕಾರರು ಹೀಗೆ ವಿವರಿಸಿರುತ್ತಾರೆ. (೧) ಪ್ರತಿಜ್ಞೀಯ ಸಿದ್ಧಿಯಾಗುವುದಕ್ಕಾಗಿ ವಿಜ್ಞಾನಾತ್ಮಕಪರಮಾತ್ಮರುಗಳಿಗೆ ಅಭೇದದಿಂದಾರಂಭಿಸಿರುತ್ತದೆ, ಎಂದು ಆಶ್ಚರ್ಯಾಚಾರ್ಯರು ಅಭಿಪ್ರಾಯಪಟ್ಟಿರುತ್ತಾರೆ (೧-೪-೨೦). ಇಲ್ಲಿ “ಅಭೇದಾಂಶದಿಂದ ಆರಂಭಿಸಿರುವುದು” ಎಂದು ಹೇಳಿರುವುದರಿಂದ ಭೇದಾಂಶವೂ ಕೂಡ ಒಪ್ಪಿಗೆ ಎಂದು ಗೊತ್ತಾಗುತ್ತದೆ. ಹಾಗೆಯೇ ವಾಕ್ಯಶೇಷದಲ್ಲಿ ಭಾಷ್ಯಕಾರರು ಹೇಳಿರುತ್ತಾರೆ. “ಆಶ್ಚರ್ಯಾಚಾರ್ಯರಿಗೆ ಜೀವನು ಪರಮಾತ್ಮನಿಗಿಂತ ಬೇರೆಯಲ್ಲ ಎಂಬ ಅಭಿಪ್ರಾಯವಿದ್ದರೂ” ಪ್ರತಿಜ್ಞಾಸಿದ್ಧೇಃ (ಪ್ರತಿಜ್ಞಾ ಸಿದ್ಧಿಗಾಗಿ) ಎಂದು ಸಾಪೇಕ್ಷವಾಗಿ ಹೇಳಿರುವುದರಿಂದ (ಜೀವಪರಮಾತ್ಮರುಗಳಿಗೆ) ಏನೋ ಒಂದು ಸ್ವಲ್ಪ ಕಾರ್ಯಕಾರಣ ಭಾವವು ಒಪ್ಪಿಗೆಯಾಗಿದೆ ಎಂದು ಗೊತ್ತಾಗುತ್ತದೆ. ಜೀವಕ್ಕೂ ಬ್ರಹ್ಮಕ್ಕೂ ಕಾರ್ಯಕಾರಣ ಭಾವವು ಮಣ್ಣಗಡಿಗೆಗೆ ಇರುವಂತೆ ಇದೆ. ಗಡಿಗೆ ಮಣ್ಣನೊಡನೆ ಭೇದವೂ ಅಭೇದವೂ ಇರುವ ಹಾಗೆ ಜೀವನಿಗೆ ಬ್ರಹ್ಮಕ್ಕಿಂತ ಭೇದಾಭೇದವಿದೆ ಎಂಬುದು ಈ ಆಚಾರ್ಯವು ಮತವೆಂದಾಗುತ್ತದೆ. (೨) ವಿಜ್ಞಾನಾತ್ಮಕಾದ (ಜೀವನೇ) ದೇಹೇಂದ್ರಿಯವನೋಬುದ್ಧಿಗಳೆಂಬ ಉಪಾಂಯ ಸಂಬಂಧದಿಂದ ಕಲುಷಿತನಾದವನಾಗಿ (ಮತ್ತೆ) ಜ್ಞಾನಧಾರಾನಾದ್ಯನುಷ್ಠಾನದಿಂದ

ಕರಣ:) ಜೀವೇಶ್ವರಭೇದವಾದಿನೋ ವೇದಾಂತಿನೋ ನೈವಾಸನ್ ಶಾರೀರಕಕರ್ತೃಃ ಕಾಲೇ ೬

ದೇಹಾದಿಸಂಘಾತಾತ್ ಉತ್ಸುಮಿಷ್ಯತಃ, ಪರಮಾತ್ಮೈಕ್ಯಾಪಷಪತ್ತೇರಿದವರ್  
ಅಭೇದೇನೋಪಕ್ರಮಣಮ್ ಇತಿ - ಜೈಡುಲೋಮಿರಾಚಾಯೋ ಮನ್ಯತೇ ||

ಸೂ. ಭಾ. ೧-೪-೨೧,

ಆತ್ರ ಜೀವಸ್ಯ ಸಂಸಾರಾವಸ್ಥಾಯಾಮ್ ಉಪಾಧಿವಶಶೋ ಭೇದ ಏವ,  
ಉತ್ಸುಂತ್ಯನಂತರಂ ತು ಅಭೇದಃ, ತದಿಹ ಭವಿಷ್ಯದ್ವಾಪ್ಯತ್ವಾ ಅಭೇದೋಽಗೀಕೃತಃ  
ಶ್ರುತ್ಯಾ- ಇತಿ ಜೈಡುಲೋಮಿಮತಮಿತಿ ಗಮ್ಯತೇ | ತಥಾ ಹೃಕ್ತಂ ಭಾಷ್ಯಕೃತಾಪಿ -

(೨) ಜೈಡುಲೋಮಿಪಕ್ಷೇ ಪ್ರಂಬಂಧಾ ಸ್ವಷ್ಟಮೇವಾವಸ್ಥಾಂತರಾಪೇಕ್ಷೌ ಭೇದಾಭೇದಾ  
ಗಮ್ಯತೇ ||

ಇತಿ ||

[ ನ ತು ಯಗಪತ್ ಭೇದಾಭೇದಾ, ಆಶ್ಚರ್ಯಪಕ್ಷೇ ಇವೇಶ್ವರಭಿಪ್ರಾಯಃ || ]

(೩) ಅಸ್ಮಿವ ಪರಮಾತ್ಮನೋಽನೇನಾಂ ವಿಜ್ಞಾನಾತ್ ಭಾವೇನಾವಸ್ಥಾನಾತ್

ತ್ವಿಳಿಯಾದವನಾಗಿ ದೇಹಾದಿಸಂಘಾತದಿಂದ ಬಿಟ್ಟೇಳುತ್ತಿರುವವನಾದ ಆತನಿಗೆ  
(ಜೀವನಿಗೆ) ಪರಮಾತ್ಮನೋಡನೆ ಐಕ್ಯವು ಹೊಂದುತ್ತದೆಯಾದ್ದರಿಂದ  
ಅಭೇದದಿಂದ ಆರಂಭಮಾಡಿಕೊಂಡಿದೆ ಎಂದು ಜೈಡುಲೋಮಿ ಆಚಾರ್ಯರು  
ಅಭಿಪ್ರಾಯವನ್ನು ಪಟ್ಟಿರುತ್ತಾರೆ. (ಸೂ. ಭಾ. ೧-೪-೨೧) (ಈ ಆಚಾರ್ಯರ  
ಅಭಿಪ್ರಾಯವೇನೆಂದರೆ,) ಸಂಸಾರಾವಸ್ಥೆಯಲ್ಲಿ ಜೀವನಿಗೆ, ಉಪಾಧಿಗೆ  
ಅಧೀನವಾಗಿ ಭೇದವಿದ್ದೇ ಇದೆ. ಉತ್ಸುಂತಿಯಾದ ವೇಲಾದರೋ  
ಅಭೇದವಿರುತ್ತದೆ. ಅದನ್ನು ಇಲ್ಲಿ ಶ್ರುತಿಯು ಭವಿಷ್ಯದ್ವೀತೀಯಿಂದ  
(ಮುಂದಾಗುತ್ತದೆ ಎಂಬ ಕಾರಣದಿಂದ) ಹೇಳಿರುತ್ತದೆ. ಹಾಗೆ ಭಾಷ್ಯಕಾರರೂ  
ಸಹ ಹೇಳಿರುತ್ತಾರೆ. “ಜೈಡುಲೋಮಿ ಪಕ್ಷದಲ್ಲಿಯಾದರೋ ಸ್ವಷ್ಟವಾಗಿಯೇ  
ಅವಸ್ಥಾಂತರಾಪೇಕ್ಷೆಯಿಂದ (ಬೇರೆ ಬೇರೆ ಅವಸ್ಥಾದೃಷ್ಟಿಯಿಂದ)  
ಭೇದಾಭೇದಗಳು ಇದ್ದೇ ಇವೆ ಎಂದು ಗೊತ್ತಾಗುತ್ತದೆ” ಎಂದು ಹೇಳಿದ್ದಾರೆ.  
ಆಶ್ಚರ್ಯ ಪಕ್ಷದಲ್ಲಿ ಹೇಗೋ ಹಾಗೆ ಒಟ್ಟಿಗೆ ಭೇದಾಭೇದಗಳು ಇವರ  
ಪಕ್ಷದಲ್ಲಿಲ್ಲ ಎಂದು ಅಭಿಪ್ರಾಯವು (೨) “ಈ ಪರಮಾತ್ಮನೇ ಈ  
ಜೀವರೂಪದಿಂದಿದ್ದಕೊಂಡಿರುವದರಿಂದ ಅಭೇದದಿಂದ ಆರಂಭಿಸಿಕೊಂಡಿ-  
ರುವುದು ಹೊಂದುತ್ತದೆ ಎಂದು ಕಾಶಕೃತ್ವಾಚಾರ್ಯರು ಅಭಿಪ್ರಾಯ

ಉಪಷತ್ವಾದಿದ್ವಿಂದಿನೋಪಕ್ರಮಣಮ್ - ಇತಿ ಕಾಶಕೃತ್ಸ್ವ ಆಚಾರೋ  
ಮನ್ಯತೇ ||

ಸೂ. ಭಾ. ೧-ಳ-೨೨,

ಅತ್ಯ ತು “ವಿಜ್ಞಾನಾತ್ಮಭಾವೇನಾಪಿ” ಇತ್ಯಾಪಿಶಿಬ್ಬಾತ್ ಸಂಸಾರದಶಾಯಾಮಪಿ  
ಪರಮಾತ್ಮಭಾವೋ ನ ಹೀಯತ ಇತಿ ಕಾಶಕೃತ್ಸ್ವಮತಮಿತಿ ಗಮ್ಯತೇ | ತಥಾ ಚ  
ಭಾಷೋರ್ತಃ : ||

(೨) ಕಾಶಕೃತ್ಸ್ವ ಆಚಾರ್ಯಸ್ಯ ಅವಿಕೃತಃ ಪರಮೇಶ್ವರೋ ಜೀವೋ ನಾನ್ಯ  
ಇತಿ ಮತಮ್ |

ಸರ್ವಧಾರಿ ತ್ವತ್ ಮೋರ್ಹೀ ಜೀವಬ್ರಹ್ಮಣೋರಭೇದಃ ಸರ್ವಸಂಮತಃ | ಅತೋ  
“ಬದ್ಧಾನ್ಮುಕ್ತಾಜ್ಞ ಪ್ರತ್ಯಗಾತ್ಮನೋಽತ್ಯಂತವಿಲಕ್ಷಣಃ ಪರಮಾತ್ಮಾ” (ವೇ.ದೀ.ಪಾ.  
೧೫) ಇತಿ ವದಂತೋ ರಾಮಾನುಜಾದಿಸಜಾತೀಯ ವಿಶಿಷ್ಟಾದ್ವಯತ್ವವೇದಾಂತಿನೋ  
ನಾಸನ್ನೇವ ಸೂತ್ರಪ್ರಣಾಯನಕಾಲೇಂಟಿತಿ ಭಾಷ್ಯಕಾರಾಭಿಪ್ರಾಯೋ ಗಮ್ಯತೇ ||  
ಪರಮಾತ್ಮನೋಽತ್ಯಂತಭಿನ್ನಾನಾಂ ತದನುಚರಣಾಂ ನೀಚೋಚ್ಚಿಭಾವಂಗತಾನಾಂ

ಪಟ್ಟಿರುತ್ತಾರೆ”. ಈ ಪಕ್ಷದಲ್ಲಾದರೋ “ಜೀವರೂಪದಿಂದಿದ್ವಾಗಲೂ” ಎಂದು  
ಅಪಿ ಶಬ್ದವನ್ನು ಹಾಕಿರುವುದರಿಂದ ಸಂಸಾರಾವಸ್ಥೆಯಲ್ಲಿದ್ವಾಗಲೂ ಈತನಿಗೆ  
ಪರಮಾತ್ಮಭಾವವು ಬಿಟ್ಟು ಹೋಗಿರುವುದಿಲ್ಲ ಎಂದು ಕಾಶಕೃತ್ಸ್ವರು  
ಅಭಿಪ್ರಾಯಪಟ್ಟಕೊಂಡಿದ್ವಾರೆಂದು ಗೊತ್ತಾಗುತ್ತದೆ. ಭಾಷ್ಯವಾಕ್ಯವೂ ಸಹ  
ಹಾಗೆಂಬೇ ಇದೆ. “ಬದಲಾವಣೆ ಇಲ್ಲದ ಪರವಾತ್ಮನೇ ಜೀವರೂಪದಿಂದಿರತಕ್ಷವನು, ಬೇರೆ ಅಲ್ಲ, ಎಂದು ಕಾಶಕೃತ್ಸ್ವರ ಮತವೆಂದು  
ಗೊತ್ತಾಗುತ್ತದೆ”. ಹೇಗೆ ಆಗಲಿ ಈ ಎಲ್ಲಾ (ಮೂರು) ಪಕ್ಷದಲ್ಲೂ ಜೀವ  
ಬ್ರಹ್ಮರಿಗೆ ಅಭೇದವೇ ಎಲ್ಲರಿಗೂ ಒಟ್ಟಿಗೆಯಾಗಿರುವಂಥದ್ದೆಂದು  
ಗೊತ್ತಾಗುತ್ತದೆ. “ಬದ್ಧನೂ ಮುಕ್ತನೂ ಆದ ಜೀವನಿಗಿಂತ ಪರಮಾತ್ಮನು  
ಅತ್ಯಂತ ವಿಲಕ್ಷಣನು” (ವೇ.ದೀ.ಪ್ರ) ಎಂಬುದಾಗಿ ಹೇಳುವ ರಾಮಾನುಜರೇ  
ವೊದಲಾದ ವಿಶಿಷ್ಟಾದ್ವಯತ್ವತಿ ವೇದಾಂತಿಗಳು, ಬಾದರಾಯಾಣರು ಸೂತ್ರವನ್ನು  
ಬರೆಯುವ ಕಾಲದಲ್ಲಿ ಇರಲೇಇಲ್ಲ ಎಂಬುದು ಭಾಷ್ಯಕಾರರ ಮತವೆಂದು  
ಗೊತ್ತಾಗುತ್ತದೆ. ಆಗಿನ ಕಾಲದಲ್ಲಿ ಪರಮಾತ್ಮನಿಗಿಂತ ಅತ್ಯಂತ ಭಿನ್ನರಾದ,

ಜೀವನಾಂ ವಾರ್ತಾಪಿ ನ ವೇದಾಂತಗೋಪ್ತೀಷು ಶೂಲಯತೇ ಸ್ತು ತದಾತ್ಮೇ ಇತಿ ಚ ||

ಉ. ಅದ್ವೈತಪ್ರಕ್ರಿಯಾಭೇದಾ ಬಹಪೋ ಭಾಷ್ಯೇ ಪರಾಮೃಷ್ಟಃ - ಅಪಿ ಚ ಪ್ರಸ್ಥಾನತ್ರಯಭಾಷ್ಯೇಷು ಬಹುಶೋ ದರೀದೃಶ್ಯಂತೇ ಅದ್ವೈತಿನಾಮೇವ ಪ್ರಕ್ರಿಯಾಭೇದಾಸ್ತತ್ರ ತತ್ತ ಪರಾಮೃಶ್ಯ ನಿರಾಕೃತಾಃ | ತದ್ವಧಾ -

(೧) ಯದ್ಯಾಪಿ ಶಾಸ್ತ್ರಪ್ರಮಾಣಕಂ ಬ್ರಹ್ಮ, ತಥಾಪಿ ಪ್ರತಿಪತ್ತಿವಿಧಿವಿಷಯ- ತಯ್ಯವ ಶಾಸ್ತ್ರೀಣ ಬ್ರಹ್ಮ ಸಮಪ್ಯತೇ | ... "ಆತ್ಮಾ ವಾ ಅರೇ ದ್ರಷ್ಟವ್ಯಃ", "ಯ ಆತ್ಮಾ ಅಪಹತಪಾಪಾ... ಸೋಽನ್ನೇಷ್ಟವ್ಯಃ ಸ ವಿಜಿಜ್ಞಾಸಿತವ್ಯಃ", "ಆತ್ಮೈತ್ಯೇವೋಪಾಸಿತ", "ಆತ್ಮಾನಮೇವ ಲೋಕಮುಪಾಸಿತ", "ಬ್ರಹ್ಮ ವೇದ ಬ್ರಹ್ಮವ ಭವತಿ" ಇತ್ಯಾದಿವಿಧಾನೇಮು ಸತ್ಯ ಕೋಽಸಾಧಾತ್ಮಾ? ಕಿಂ ತದ್ ಬ್ರಹ್ಮ ? - ಇತ್ಯಾಕಾಂಖಾಯಾಂ ತತ್ಪರೂಪಸಮರ್ಪಣೇನ ಸರ್ವೇ ವೇದಾಂತಾ ಉಪಯುಕ್ತಾಃ "ನಿತ್ಯಃ ಸರ್ವಜ್ಞಃ ಸರ್ವಗತೋ ನಿತ್ಯತ್ಪೇತ್ರೋ ನಿತ್ಯಶುದ್ಧಬುದ್ಧಮುಕ್ತಸ್ವಭಾವೋ ವಿಜ್ಞಾನಮಾನಂದಂ ಬ್ರಹ್ಮ" ಇತ್ಯೇವಮಾದಯಃ | ತದುಪಾಸನಾಷ್ಟ ಶಾಸ್ತ್ರದೃಷ್ಟೋಽದೃಷ್ಟೋ ಮೋಕ್ಷಃ ಫಲಂ ಭವಿಷ್ಯತೀತಿ ||

ಸೂ.ಭಾ. ೧-೧-೪, ಭಾ.ಭಾ. ೫೯, ೪೦

ಅವನಿಗೆ ಅನುಚರರಾದ ನೀಚೋಽಚ್ಚಭಾವವನ್ನು ಹೊಂದಿದವರಾದ ಜೀವರುಗಳ ಮಾತ್ರೂ ಸಹ ವೇದಾಂತಗೋಪ್ತಿಗಳಲ್ಲಿ ಕೇಳಬಂದಿಲ್ಲ ಎಂಬುದು ಗೊತ್ತಾಗುತ್ತದೆ.

ಉ) ಭಾಷ್ಯದಲ್ಲಿ ಅನೇಕ ಅದ್ವೈತ ಪ್ರಕ್ರಿಯಾಭೇದಗಳು ಪರಾಮೃಷ್ಟವಾಗಿವೆ. ಪ್ರಸ್ಥಾನತ್ರಯ ಭಾಷ್ಯದಲ್ಲಿ ಅದ್ವೈತಿಗಳದ್ದೇ ಆದ ಪ್ರಕ್ರಿಯಾ ಭೇದಗಳು ಬಹಳವಾಗಿ ಕಂಡು ಬಂದಿವೆ. ಹಾಗೆಯೇ ಅಲ್ಲಿ ಅವುಗಳ ನಿರಾಕರಣೆಯನ್ನೂ ವಾಡಿರುತ್ತದೆ. ಹೇಗೆಂದರೆ - (೧) ಬ್ರಹ್ಮವು ಶಾಸ್ತ್ರಪ್ರಮಾಣದಿಂದಲೇ ತಿಳಿದು ಬರುವುದಾಗಿದ್ದರೂ ಅದು ಉಪಾಸನಾ ವಿಧಿಗೆ ವಿಷಯವಾಗಿಯೇ ತಿಳಿದು ಬಂದಿದೆ..... (ಉಪನಿಷತ್ತುಗಳಲ್ಲಿ) ಆತ್ಮನನ್ನೇ ಕಂಡುಕೊಳ್ಳಬೇಕು. ಯಾವ ಆತ್ಮನು ಅಪಹತಪಾಪ್ಯನೋ ..... ಅವನನ್ನೇ ಹುಡುಕಬೇಕು, ಅವನನ್ನೇ ಕಂಡುಕೊಳ್ಳಬೇಕು, ಆತ್ಮನೆಂತಲೇ ಉಪಾಸನೆಯನ್ನು ಮಾಡಬೇಕು, ಆತ್ಮಲೋಕವನ್ನೇ ಉಪಾಸನೆ ಮಾಡಬೇಕು. ಬ್ರಹ್ಮವನ್ನು ಅರಿತವನು ಬ್ರಹ್ಮನೇ ಆಗುವನು, ಇದೇ ಮೋದಲಾಗಿ ವಿಧಿ

ಅತ್ಯೋಪಾಸನಾದೇವ ಕೇವಲಾತ್ಮ ವಿದೇಹಮುಕ್ತಿಭ್ರವಿತ್ತಿ - ಇತ್ಯಕ್ತಮ್ | ಉಪಾಸನಾಯಾ ಅವಿದ್ಯಾನಿವರ್ತಕತ್ವಮಪ್ಯಸ್ತಿ ದೃಷ್ಟಫಲಮ್ | ಇತ್ಯಪ್ಯಂಗೀಕೃತಂ ದೃಶ್ಯತೇ ಬೃಹದಾರಣ್ಯಕಭಾಷ್ಯೇ ಏತಸ್ಯೇವ ಮತಸ್ಯಾನುವಾದಾವಸರೇ -

(೨) ಯಥಾ ಚ ಕೃತ್ಯಾಸ್ಯ ದರ್ಶಾಪೂರ್ಣಮಾಸಾದಿಪ್ರಕರಣಸ್ಯ ದರ್ಶಾಪೂರ್ಣ-  
ಮಾಸಾದಿವಿಧ್ಯದ್ದೇಶತ್ವೇನೋಪಯೋಗಃ, ಏವಮ್ ಜೈಪನಿಷದಾತ್ಮೋಪಾಸನ-  
ಪ್ರಕರಣಸ್ಯ ಅತ್ಯೋಪಾಸನವಿಧ್ಯದ್ದೇಶತ್ವೇನ್ಯೇವ ಉಪಯೋಗಃ | "ನೇತಿ ನೇತಿ",  
"ಅಸ್ಥಾಲಮ್", "ಏಕಮೇವಾದ್ವಿತೀಯಮ್", "ಅಶನಾಯಾದೃತೀತಃ"  
ಇತ್ಯೇವಮಾದಿವಾಕ್ಯಾನಾಮ್ | ಉಪಾಸ್ಯಾತ್ತಸ್ವರೂಪವಿಶೇಷಸಮರ್ಪಣೇನೋಪ-  
ಯೋಗಃ | ಘಳಂ ಚ ಮೋಕ್ಷಃ ಅವಿದ್ಯಾನಿವೃತ್ತಿವಾ || ಬೃ. ೧-೪-೨,

ಅತ್ಯ ರಾಮಾನುಜೀಯಮತೇ ಇವೈವ ಅವಿದ್ಯಾನಿವೃತ್ತಯೇ ಉಪಾಸನಾತ್ಮಕ್ಯೇವ ವಿದ್ಯಾ

ಇರಲಾಗಿ, ಯಾರು ಆತ್ಮಾ? ಆ ಬೃಹಷ್ಟಿಯಾವುದು? ಎಂಬುದಾಗಿ ಆಕಾಂಕ್ಷೆಯು  
ಹಂಟ್ಯಲಾಗಿ ಅದರ ಸ್ವರೂಪವನ್ನು ತಿಳಿಸಿಕೊಡುವುದಕ್ಕಾಗಿ ಎಲ್ಲಾ  
ವೇದಾಂತಗಳೂ ಉಪಯುಕ್ತವಾಗಿವೆ. ಅವು ಬೃಹಷ್ಟಿವು ನಿತ್ಯವಾಗಿದೆ, ಸರ್ವಜ್ಞಾತ್ಮಾ  
ಸರ್ವಗತವೂ ನಿತ್ಯತೃಪ್ತವೂ ನಿತ್ಯಶುದ್ಧ-ಬುದ್ಧ-ಮುಕ್ತ ಸ್ವಭಾವವೂ  
ವಿಜ್ಞಾನಮಾನಂದಸ್ವರೂಪವೂ ಆದದ್ದು ಬೃಹಷ್ಟಿವು ಎಂದು ಹೇಳುತ್ತಿವೆ. ಅದರ  
ಉಪಾಸನೆಯಿಂದ ಶಾಸ್ತ್ರದಲ್ಲಿ ಕಂಡದ್ದಾದ ಅದೃಷ್ಟವಾದ ಮೋಕ್ಷವಾಗುತ್ತದೆ.  
(ಸೂ.ಭಾ. ೧-೧-೪) ಈ ಸ್ಥಳದಲ್ಲಿ ಕೇವಲವಾದ ಉಪಾಸನೆಯಿಂದಲೇ ವಿದೇಹ ಮುಕ್ತಿಯಾಗುವುದೆಂದು ಹೇಳಿದೆ. ಈ ಮತವನ್ನು ಆನುಸರಣೆ  
ಮಾಡುವವರು ಕೆಲವರು, ಉಪಾಸನೆಗೆ ಅವಿದ್ಯೆಯನ್ನು ಕಳೆದುಹಾಕುವುದೆಂಬ  
ದೃಷ್ಟಫಲವೂ ಉಂಟೆಂದು ಅಂಗೀಕರಿಸುವ ಪಕ್ಷವನ್ನು ಬೃಹದಾರಣ್ಯಕ  
ಭಾಷ್ಯದಲ್ಲಿ ಒಟ್ಟಿರುವುದು ಕಂಡು ಬರುತ್ತದೆ.

(೨) ಹೇಗೆ ಸಂಪೂರ್ಣವಾಗಿ ದರ್ಶಾಪೂರ್ಣವಾಸಪ್ರಕರಣವು  
ದರ್ಶಾಪೂರ್ಣಮಾಸವೇ ಮುಂತಾದ ವಿಧಿಗೆ ಶೇಷವಾಗಿ ವಿನಿಯೋಗ-  
ವಿರುತ್ತದೋ ಅದರಂತೆ ಜೈಪನಿಷದ ಆತ್ಮನ ಉಪಾಸನೆಯನ್ನು ಮಾಡಬೇಕೆಂಬ  
ಪ್ರಕರಣಕ್ಕೆ ಅತ್ಯೋಪಾಸನೆಯನ್ನು ಮಾಡಬೇಕೆಂಬ ವಿಧಿಗೆ ಉದ್ದೇಶವಾಗಿ  
ಸಂಪೂರ್ಣಉಪನಿಷತ್ತು ವಿನಿಯೋಗವಾಗಿರುತ್ತದೆ. "ಇದಲ್ಲ, ಇದಲ್ಲ" ದಪ್ಪ  
ಅಲ್ಲ, ಎರಡಿಲ್ಲದ ಒಂದೇ ಆಗಿದೆ. ಹಸಿವು ಮುಂತಾದವುಗಳನ್ನುಮೀರಿದ್ದು,

ವಿಹಿತಾ ಶ್ರುತಿಷ್ಠಿ - ಇತ್ಯಕ್ತಂ ಯದ್ಯಾಪಿ, ತಥಾಪಿ “ನೇತಿ ನೇತಿ” ಇತ್ಯಾದಿವಿಶೇಷ-ನಿರಾಕರಣಶ್ರುತಿಎನಾಮಾಪಿ ಉಪಾಸ್ಯಸ್ವರೂಪಸಮರ್ಪಕತಯ್ಯೇವ ವಿನಿಯೋಗ ಉಕ್ತ ಇತಿ ಅದ್ವೈತಿನ ಏವೆತೇ ಅನೂದಿತಾ ವಾದಿನ ಇತಿ ಸ್ವಷ್ಟಮಾ ||

(೨) ನನ್ನನೇಕಾತ್ಮಕಂ ಬ್ರಹ್ಮ | ಯಥಾ ವೃಕ್ಷೋಽನೇಕಶಾಖಿಃ, ಏವರೂ  
ಅನೇಕಶಕ್ತಿಪ್ರವೃತ್ತಿಯಕ್ತಂ ಬ್ರಹ್ಮ | ಅತಃ ಏಕತ್ವಂ ನಾನಾತ್ವಂ ಚೋಭಯಮಾಪಿ  
ಸತ್ಯಮೇವ | ಯಥಾ “ವೃಕ್ಷಃ” ಇತ್ಯೇಕತ್ವಮಾ, “ಶಾಖಾಃ” ಇತಿ ನಾನಾತ್ವಮಾ |  
ಯಥಾ ಚ ಸಮುದ್ರತ್ವನಾ ಏಕತ್ವಮಾ, ಫೇನತರಂಗಾದ್ವಾತ್ವನಾ ನಾನಾತ್ವಮಾ |  
ಯಥಾ ಚ ಮೃದಾತ್ಮನಾ ಏಕತ್ವಮಾ, ಘಟಶರಾವಾದ್ವಾತ್ವನಾ ನಾನಾತ್ವಮಾ |  
ತತ್ತ, ಏಕತ್ವಂಶೇನ ಜ್ಞಾನಾನ್ಮೋಕ್ವಾವಹಾರಃ ಸೇತ್ಪತಿ, ನಾನಾತ್ವಂಶೇನ ತು  
ಕಮ್ರಕಾಂಡಾಶ್ರಯಾ ಲೋಕವೈದಿಕವ್ಯವಹಾರಾ ಸೇತ್ಪತಃ ಇತಿ | ಏವಂ  
ಮೃದಾದಿಧ್ವಣ್ಣಂತಾ ಅನುರೂಪಾ ಭವಿಷ್ಯಂತಿತಿ ||

ಸೂ. ಭಾ. ೨-೧-೧೪, ಭಾ.ಭಾ. ೪೩೫.

ಎತನ್ನಂತಂ ಭತ್ಯೇಪ್ರಪಂಚಾನಾಮಿತಿ ಭಾತಿ | ಯತಸ್ತೇಷಾಮಭಿಪ್ರಾಯಃ ಏತಾದೃತ

ಎಂಬಿದೇ ಹೊದಲಾದ ವಾಕ್ಯಗಳಿಗೆ ಉಪಾಸ್ಯವಾದ ಆತ್ಮನ ಸ್ವರೂಪ  
ವಿಶೇಷವನ್ನು ಸಮರ್ಪಣೆ ಮಾಡುವುದರಲ್ಲಿ ವಿನಿಯೋಗವಿರುತ್ತದೆ.  
ಫಲವಾದರೂ ವೋಕ್ಷವು, ಅಥವಾ ಅವಿದ್ಯೇಯು ತೊಲಗುವುದು  
ಎಂಬುದಾಗಿದೆ (ಬೃ. ೧-೪-೨). ಈ ಸ್ಥಳದಲ್ಲಿ - ರಾಮಾನುಜರ ಮತದಲ್ಲಿ  
ಹೇಗೆ ಅವಿದ್ಯೇಯನ್ನು ಕಳೆಯುವುದಕ್ಕಾಗಿ ಉಪಾಸನೆಯು ಎಂದು ಹೇಳಿದೆಯೋ  
ಹಾಗೆಯೇ ಹೇಳಿದೆ ಎಂದು ತೋರುವುದಾದರೂ “ನೇತಿ ನೇತಿ” ಎಂಬುದಾಗಿ  
ವಿಶೇಷವನ್ನು ನಿರಾಕರಣೆಯನ್ನು ಮಾಡುವ ಶ್ರುತಿಗಳೂ ಉಪಾಸ್ಯವಾದ ಬ್ರಹ್ಮದ  
ಸ್ವರೂಪವನ್ನು ತಿಳಿಸಿಕೊಡುವುದಕ್ಕಾಗಿಯೇ ಒಂದಿದೆ ಎಂದು ಹೇಳಿರುವುದರಿಂದ  
ಈ ಬೃಹದಾರಣ್ಯಕದಲ್ಲಿ ಅನುವಾದ ಮಾಡಿಕೊಂಡಿರುವ ವಾದಿಗಳು  
ಅದ್ವೈತಿಗಳೇ ಎಂಬುದು ಸ್ವಷ್ಟವು.

(೨) “ಬ್ರಹ್ಮವು ಅನೇಕಾತ್ಮಕವಲ್ಲವೇ ? ಹೇಗೆ ಮರದಲ್ಲಿ ಅನೇಕ  
ಕೊಂಬೆಗಳಿವೆಯೋ ಅದರಂತೆಯೇ ಬ್ರಹ್ಮವೂ ಅನೇಕ ಶಕ್ತಿ ಮತ್ತು  
ಪ್ರವೃತ್ತಿಯಿಂದ ಕೂಡಿರುತ್ತದೆ. ಆದ್ದರಿಂದ ಏಕತ್ವ ಮತ್ತು ನಾನಾತ್ವವೇರಡೂ  
ಸತ್ಯವೇ ಆಗಿರುತ್ತವೆ. ಹೇಗೆಂದರೆ - ಮರ ಎಂಬುದು ಒಂದು, ಕೊಂಬೆಗಳು  
ಎಂಬುದು ಅನೇಕವು, ಸಮುದ್ರ ರೂಪದಿಂದ ಆದು ಒಂದು, ನೊರೆ ಅಲೇ

ಪವಾನೂದಿತೋ ಬೃಹದಾರಣ್ಯಕಭಾಷ್ಯೇ “ಪೂರ್ಣಾಮದಃ ಪೂರ್ಣಾಮಿದಮ್” ಇತಿ  
ಮಂತ್ರವ್ಯಾಖ್ಯಾನಾವಸರೇ ಪಂಚಮಾಧ್ಯಾಯವ್ಯಾಖ್ಯಾನಪ್ರಾರಂಭೇ ||

(ಳ) ಸಕ್ಷಿಚ್ಯುತೋ ಚ ಬ್ರಹ್ಮಾತ್ಮತ್ವಪ್ರತೀತೀತ್ಯಮಪಟತ್ತೀರಾವೈತ್ತಭ್ಯಾಪಗಮಃ -  
ಇತಿ ಚೇತಾ | ನ | ಅವೃತ್ತಾವಬಿ ತದನುಪಟತ್ತೇಃ | ಯದಿ ಹಿ “ತತ್ಪ್ರಮಸಿ”  
ಇತ್ಯೇವಂಜಾತೀಯಕಂ ವಾಕ್ಯಂ ಸಕ್ಷಿಚ್ಯುರ್ಯಮಾಣಂ ಬ್ರಹ್ಮಾತ್ಮತ್ವಪ್ರತೀತಿಂ  
ನೋತ್ವಾದಯೇತಾ, ತತ್ತಃ, ತದೇವಾವತ್ಯೇಮಾನಮ್ ಉತ್ವಾದಯಿಷ್ಠಿತೀತಿ ಕಾ  
ಪ್ರತ್ಯಾಶಾ ಸ್ಯಾತ್ | ಅಧೋಽಚ್ಯೇತ ನ ಕೇವಲಂ ವಾಕ್ಯಂ ಕಂಡಿದಧ್ರ್ಯಂ  
ಸಾಕ್ಷಾತ್ತತ್ವತ್ತಂ ಶಕ್ಮೋತಿ ಅತಃ ಯುಕ್ತಿಪೇಷ್ಠಂ ವಾಕ್ಯಮ್ ಅನುಭಾವಯಿಷ್ಠಿ  
ಬ್ರಹ್ಮಾತ್ಮತ್ವಪ್ರಮಾ ಇತಿ | ತಥಾಪಿ, ಅವೃತ್ತಾನಧ್ರ್ಯಕ್ಯಮೇವ | ಸಾಪಿ ಹಿ ಯುಕ್ತಿಃ,

ಮುಂತಾದ ರೂಪದಿಂದ ಅನೇಕವಾಗಿದೆ. ಹಾಗೇಯೇ ಮಣಿ ಎಂಬ  
ರೂಪದಿಂದ ಅದು ಒಂದು, ಗಡಿಗೆ, ತಟ್ಟಿ ಮುಂತಾದ ರೂಪದಿಂದ ನಾನಾ  
ರೂಪವಾಗಿದೆ. ಹೀಗೆ ಬೃಹ್ಮಾವಿರುವುದರಿಂದ (ಅದು) ಒಂದಾದ್ದರಿಂದ  
ಜಾಳನದಿಂದ ವೋಕ್ಷಿಷ್ಠೂ, (ಅದರ) ನಾನಾತ್ವಾಂಶದಿಂದ  
ಕರ್ಮಕಾಂಡವನ್ನಾಶಯಿಸಿದ್ದಾದ ಲೋಕಿಕ ವೈದಿಕ ವ್ಯವಹಾರವೂ ಕೂಡ  
ಹೊಂದುತ್ತವೆ. ಹೀಗಾದಾಗಲೇ ವೃದಾದಿದೃಷ್ಟಾಂತಗಳೂ ಸಹ  
ಅನುಗುಣವಾದದ್ದಾಗುತ್ತವೆ. (ಸೂ. ಭಾ. ೨-೧-೧೪)

ಈ ಮತವು ಭತ್ಯೇಪ್ರಪಂಚರದ್ದೀಂದು ತೋರುತ್ತದೆ. ಏಕೆಂದರೆ ಇವರ  
ಮತವನ್ನು ಇದೇ ರೀತಿಯಾಗಿ ಬೃಹದಾರಣ್ಯಕದ “ಪೂರ್ಣಾಮದಃ  
ಪೂರ್ಣಾಮಿದಂ”, ಎಂಬ ಐದನೇ ಅಧ್ಯಾಯದ ವ್ಯಾಖ್ಯಾನಾರಂಭದಲ್ಲಿ ಮಂತ್ರಕ್ಷೇ  
ವ್ಯಾಖ್ಯಾನವನ್ನು ಮಾಡುವಾಗ (ಭಾಷ್ಯಕಾರರು) ಅನುವಾದವನ್ನು  
ಮಾಡಿಕೊಂಡಿರುತ್ತಾರೆ.

(ಳ) ಒಂದು ಸಲ ಕೇಳಿದಾಗ ಬೃಹ್ಮಾತ್ಮಜಾಳನವು ಉಂಟಾಗದೇ  
ಇರುವುದರಿಂದ (ಈ ವಾಕ್ಯವನ್ನು) ಆವೃತ್ತಿಯನ್ನು ಮಾಡಬೇಕೆಂದು  
ಒಪ್ಪಿಕೊಳ್ಳಬೇಕಲ್ಲಾ? ಎಂದರೆ ಹಾಗೇನಿಲ್ಲ, (ಏಕೆಂದರೆ) ಆಗ ಆವೃತ್ತಿಯನ್ನು  
ಮಾಡಿದಾಗಲೂ ಅದು ಆಗುವುದಿಲ್ಲ. ಒಂದು ವೇಳೆ “ತತ್ಪ್ರಮಸಿ” ಎಂಬುದೇ  
ವೋದಲಾದ ವಾಕ್ಯವು ಒಂದು ಸಲ ಶ್ರವಣವನ್ನು ಮಾಡಿದಾಗ  
ಬೃಹ್ಮಾತ್ಮತ್ವಜಾಳನವನ್ನಂಟು ಮಾಡುವುದಿಲ್ಲವೆಂದಾದರೆ, ಆಗ ಅದನ್ನೇ

ಸಕ್ತೇತ್ವಪ್ರಕ್ರಿಯಾಭೇದಾ ಬಹಳೋ ಭಾಷ್ಯೇ ಪರಾಮೃಷ್ಟಃ | ಅಭಾಷಿ ಸ್ವಾತ್ಮ - ಯುಕ್ತಾ ವಾಕ್ಯೇನ ಚ ಸಾಮಾನ್ಯವಿಷಯಮೇವ ವಿಜ್ಞಾನಂ ಶ್ರಯತೇ, ನ ವಿಶೇಷವಿಷಯಮ್ | ಯಾದಾ “ಅಸ್ತಿ ವೇ ಹೃದಯೇ ಶೂಲಪರ್” ಇತ್ಯತೋ ವಾಕ್ಯಾತ್ ಗಾತ್ರಕಂಪಾದಿಲಿಂಗಾಚ್ಚ ಶೂಲಸದ್ವಾಪಸಾಮಾನ್ಯಮೇವ ಪರಃ ಪ್ರತಿಪದ್ಯತೇ, ನ ವಿಶೇಷಮ್ ಅನುಭವತಿ ಯಥಾ ಸ ಏವ ಶೂಲಿ | ವಿಶೇಷಾನುಭವಶ್ಚ ಅವಿದ್ಯಾಯಾ ನಿವರ್ತಕಃ | ತತಃ, ತದಥಾ ಆಪ್ಯತ್ತಿಃ ಇತಿ ಹೇತಾ | ನ | ಅಸಕ್ತದಬಿ ತಾಪನಾತ್ತೇ ಶ್ರಯಮಾಣೇ ವಿಶೇಷವಿಜ್ಞಾನೋತ್ಪತ್ತಸಂಭವಾತ್ | ನ ಹಿ ಸಕ್ತಪ್ರಯುಕ್ತಾಭಾಷ್ಯಂ ಶಾಸ್ತ್ರಯುಕ್ತಾಭಾಷ್ಯಂ ಅನವಗತೋ ವಿಶೇಷಃ ತತ್ಕ್ಷತ್ವೋಽಪಿ ಪ್ರಯುಜ್ಞಮಾ- ನಾಭಾಷ್ಯಂ ಅವಗಂತುಂ ಶಕ್ತತೇ || ಸೂ.ಭಾ. ೪-೮, ಭಾ. ಭಾ. ೫೦೫.

ಆವತ್ತಿ ಮಾಡುತ್ತಿದ್ದರೂ ಸಹ (ಆ ಜ್ಞಾನವನ್ನುಂಟು) ಮಾಡುತ್ತದೆ ಎಂಬುದರ ಬಗ್ಗೆ ನಂಬಿಕೆ ಏನು? ಇಲ್ಲಿ ನೀವು ಹೀಗೆನ್ನಬಹುದು, ಬರಿ ವಾಕ್ಯವು ಯಾವ ಅರ್ಥವನ್ನು ಉಂಟುಮಾಡಿಕೊಡುವುದಕ್ಕೆ ಸಮರ್ಥವಲ್ಲವೇ ಅಲ್ಲ. ಆದ್ದರಿಂದ ಯುಕ್ತಿಯನ್ನಪೇಕ್ಷಿಸಿಕೊಂಡು ವಾಕ್ಯವು ಬ್ರಹ್ಮತ್ವವನ್ನು ಅನುಭವಕ್ಕೆ ತಂದುಕೊಡಬಹುದಲ್ಲಾ? ಎಂದರೆ ಆಗಲೂ ಸಹ ಆಪ್ಯತ್ತಿ ಮಾಡುವುದು ವ್ಯಧಣವೇ ಸರಿ. ಏಕೆಂದರೆ ಆ ಯುಕ್ತಿಯೂ ಸಹ ಒಂದು ಸಲ ಸರಿಯಾಗಿ ಹೊರಟಿದ್ದಾದರೆ ಆಗ ಅದು ತನ್ನ ಅರ್ಥವನ್ನು ತಂದು ಕೊಟ್ಟೇ ತೀರುತ್ತದೆ. ಇನ್ನು ಯುಕ್ತಿಯಿಂದಲೂ ವಾಕ್ಯದಿಂದಲೂ ಸಾಮಾನ್ಯರೂಪವಾದ ಅರಿವುಂಟಾಗುತ್ತದೆ, ವಿಶೇಷ ಜ್ಞಾನವಾಗುವುದಿಲ್ಲ. ಹೇಗೆಂದರೆ, “ನನಗೆ ಎದೆ ನೋವಿದೆ” ಎಂಬ (ಒಬ್ಬರ) ವಾಕ್ಯದಿಂದಲೂ ಹೆಚ್ಚು ನಡಗುವುದು ಮುಂತಾದ ಗುರಿತಿನಿಂದಲೂ ಸಹ ನೋವಿದೆ ಎಂಬುದನ್ನು, – “ಆತನೇ ನೋವುಳ್ಳವನು” ಎಂದು ಸಾಮಾನ್ಯವಾಗಿ ಮತ್ತೊಬ್ಬನು ಅರಿಯುತ್ತಾನೋ (ಆತನಿಗೆ) ವಿಶೇಷಾನುಭವವೇನೂ ಆಗುವುದಿಲ್ಲವೋ ಅದರಂತೆ ಇದು. ಆದರೆ ವಿಶೇಷಾನುಭವವೇ ಅವಿದ್ಯೆಯನ್ನು ಕಳೆದು ಹಾಕುವಂಥದ್ದು. ಆದ್ದರಿಂದ ಅದಕ್ಕಾಗಿ ಆಪ್ಯತ್ತಿಯನ್ನು ಮಾಡಬೇಕೆಂದು ಆಗುತ್ತದೆಯಲ್ಲಾ? ಎಂದರೆ ಅದು ಸರಿಯಲ್ಲ, ಏಕೆಂದರೆ ಅನೇಕ ಸಲವಾಗಿಯಾದರೂ ಕೇವಲ ವಾಕ್ಯಾರ್ಥವಷ್ಟುನ್ನೇ ಆಪ್ಯತ್ತಿ ಮಾಡುತ್ತಿದ್ದರೂ ಅದರಿಂದ ವಿಶೇಷ ವಿಜ್ಞಾನೋತ್ಪತ್ತಿಯಾಗುವುದೆಂಬುದು ಹೊಂದುವುದಿಲ್ಲ. ಒಂದು ಸಲ ಉಪಯೋಗಿಸಿದ್ದಾದ ಶಾಸ್ತ್ರಯುಕ್ತಗಳಿಂದ ವಿಶೇಷವು ಗೊತ್ತಾಗದೇ ಇರುವಾಗ ಅದನ್ನೇ (ಅಪ್ಪನ್ನೇ) ನೂರು ಸಲ ಉಪಯೋಗ ವಾಡಿದರೂ ಸಹ

ಅತ್ಯಾನೂದಿತಾ ಏಕದೇಶಿಪ್ರಸ್ಥಾನಭೇದಾಸ್ತಿತ್ವಮೇ (ಅ) ತತ್ತ್ವಮಸ್ಯಾದಿವಾಕ್ಯ-ಶ್ರವಣಾವೃತ್ತಾ ಬ್ರಹ್ಮತ್ವಜ್ಞಾನಮುತ್ತದ್ಯತೇ, (ಆ) ವಾಕ್ಯಶ್ರವಣಾಯುಕ್ತೋಃ ಸಮುಚ್ಚಿತಯೋರಾವೃತ್ತಾ ಸಾರ್ಥಕಾರಲಕ್ಷಣಂ ಜ್ಞಾನಮುತ್ತದ್ಯತೇ, (ಇ) ಯುಕ್ತಿಸಹಿತವಾಕ್ಯಶ್ರವಣಾಯುಕ್ತಾನುಸಂಧಾನಸಹಿತಂ ಜ್ಞಾನಂ ಪರೋಕ್ಷವ್ಯಾ, ತದಾವೃತ್ತಾ ಚ ವಿಶೇಷಾನುಭವಲಕ್ಷಣಮ್ ಅಪರೋಕ್ಷಜ್ಞಾನಮ್ ಇತಿ ಚ | ಅತ್ಯ ಪ್ರಥಮತ್ವತೀಯಪಕ್ಷೌ ನೈಷ್ಣಿಕ್ಯಮ್ಯಾಸಿದಾಧಿವರ್ಪಿ ಪ್ರಕಾರಾಂತರೇಣ ಅನುದಿತೌ ದೂಡಿತೌ ಚ | ತದ್ವಧಾ -

(೧) ಏವಮುಪಸಂಹೃತೇ ಕೇಣಿತ್ ಸ್ವಸಂಪ್ರದಾಯಬಲಾವಷ್ಟುಂಭಾದಾಹುಃ -  
ಯದೇತದ್ ವೇದಾಂತವಾಕ್ಯಾತ್ ಆಹಂ ಬ್ರಹ್ಮೈತಿ ವಿಜ್ಞಾನಂ ಸಮುತ್ತದ್ಯತೇ,  
ತನ್ನವ ಸೌತ್ವತ್ತಿಮಾತ್ರೇಣ ಅಜ್ಞಾನಂ ನಿರಸ್ಯತಿ, ಶಿಂ ತಹಿಂ, ಆಹನ್ಯಹನಿ  
ದ್ವಾಖೀಯಸಾ ಕಾಲೇನ ಉಪಾಸೀನಸ್ಯ ಸತಃ, ಭಾವನೋಪಚಯಾತ್ ನಿಶ್ಚೇಷ-  
ಮಜ್ಞಾನಮಂಗಳ್ಯತಿ | “ದೇವೋ ಭೂತ್ವಾ ದೇವಾನಪ್ಯೇತಿ” ಇತಿ ಶ್ರುತೇಃ||

ನೃ.ಸಿ. ೧-೬೨,

### ತೀಳಿದುಕೊಳ್ಳುವುದಕ್ಕಾಗುವುದಿಲ್ಲ (ಸೂ.ಭಾ. ೪-೧-೨)

ಈ ಸ್ಥಳದಲ್ಲಿ ಅನುವಾದಮಾಡಿಕೊಂಡಿದ್ದಾರ ಏಕದೇಶಿ ಪ್ರಸ್ಥಾನಗಳು ಈ ಕೆಳಗಿನಂತಿವೆ. (ಅ) ತತ್ತ್ವಮಸಿಯೇ ಮುಂತಾದ ವಾಕ್ಯದ ಶ್ರವಣದ ಆವೃತ್ತಿಯಿಂದ ಬ್ರಹ್ಮತ್ವಜ್ಞಾನವುಂಟಾಗುತ್ತದೆ. (ಆ) ವಾಕ್ಯಶ್ರವಣ ಮತ್ತು ಯುಕ್ತಿಗಳನ್ನು ಸೇರಿಸಿಕೊಂಡು ಆವೃತ್ತಿಮಾಡುವುದರಿಂದ ಸಾಕ್ಷಾತ್ಕಾರ ರೂಪವಾದ ಜ್ಞಾನವುಂಟಾಗುತ್ತದೆ. (ಇ) ಯುಕ್ತಿಯಿಂದೊಡಗೂಡಿದ ವಾಕ್ಯವನ್ನು ಶ್ರವಣ ಮಾಡುವುದರಿಂದಲೂ, ಮತ್ತು ಯುಕ್ತಿಯ ಅನುಸಂಧಾನ ಸಹಿತವಾಗಿ ಆಗುವ ಜ್ಞಾನವು ಪರೋಕ್ಷವಾಗಿಯೂ ಅದರ ಆವೃತ್ತಿಯಿಂದ ವಿಶೇಷಾನುಭ್ರವರೂಪವಾದ ಅಪರೋಕ್ಷಜ್ಞಾನವಾಗುವುದೆಂತಲೂ (ಹೇಳುತ್ತಿದ್ದರು). ಈ ಮೂರರಲ್ಲಿ ಮೊದಲನೆಯ ಮತ್ತು ಮೂರನೆಯದಾದ ಪಕ್ಷಗಳನ್ನು ನೈಷ್ಣಿಕ್ಯಮ್ಯಾಸಿದಿಯಲ್ಲಿ ಸಹ ಚೇರೊಂದು ಪ್ರಕಾರದಿಂದ ಅನುವಾದಮಾಡಿಕೊಂಡು ಖಿಂಡಿಸಿರುತ್ತದೆ. (ಗ) ಈ ರೀತಿಯಾಗಿ ಉಪಸಂಹಾರ ವಾಡಲಾಗಿ ಕೆಲವರು ತಮ್ಮ ಸಂಪ್ರದಾಯವನ್ನು ಅವಲಂಬಿಸಿಕೊಂಡವರಾಗಿ ಹೇಳುವುದೇನೆಂದರೆ - ಯಾವ ಈ ವೇದಾನ್ತ ವಾಕ್ಯವಾದ “ಅಹಂ ಬ್ರಹ್ಮಾಸ್ಮಿ” ಎಂಬುದಾಗಿರುವ ವಾಕ್ಯದಿಂದ ಜ್ಞಾನವು

[ಅತ್ಯ, ಸಕ್ತಿ ವಾಕ್ಯಶಂಕನೇನ ಜನಿತಂ ಜ್ಞಾನಮ್ ಅಜ್ಞಾನವಿನಾಶನೇ ಅಸಮರ್ಥಮ್  
ಇತ್ಯಕ್ತಮ್, ಶ್ರವಣಜನ್ಯವಾಕ್ಯಜ್ಞಾನಾಭ್ಯಾಸಸ್ವರೂಪಂ ತು ಭಾವನೋಪಚಯ-  
ಲಕ್ಷಣಮ್ ಇತಿ ಚ | ತದೇತದ್ ಭಾಷ್ಯೇ ನ ಸ್ಮಾರಿತಮ್ || ]

(೨) ಅಪರೇ ಮು ಬುರುತ್ತೇ - ವೇದಾಂತವಾಕ್ಯಜೀವತಮ್ “ಅಹಂ ಬ್ರಹ್ಮ” ಇತಿ  
ವಿಜ್ಞಾನಂ ಸಂಸಗ್ರಹತ್ವಕರ್ತಾದ್ ಅತ್ಯವಸ್ತುಯಾಧಾತ್ಮಾವಗಾಹ್ಯೇವ ನ ಭವತಿ,  
ಕಿಂ ತಹಿಂ, ಏತದೇವ ಗಂಗಾಸ್ಮೂರ್ತೋವತ್ ಸತತಮ್ ಅಭ್ಯಸ್ಯತಃ, ಅನ್ಯದೇವ  
ಅವಾಕ್ಯಾಧಾರತ್ವಕಂ ವಿಜ್ಞಾನಾಂತರಮ್ ಉತ್ಪದ್ಯತೇ, ತದೇವ ಅಶೇಷಜ್ಞಾನ-  
ತಿಮಿರೋತ್ಸಾರಿ - ಇತಿ | “ವಿಜ್ಞಾಯ ಪ್ರಜ್ಞಾಂ ಕುರ್ವಿತ ಬ್ರಾಹ್ಮಣಃ” ಇತಿ  
ಶ್ರುತೇಃ ಇತಿ ||

ನ್ಯೆ.ಸಿ. ೧.೬೨, ಸಂಬಂಧಿತಃ ||

ಉಂಟಾಗುತ್ತದೆಯೋ ಆ ಜ್ಞಾನವು ತಾನು ಹುಟ್ಟಿಕೊಂಡ ಮಾತ್ರದಿಂದ  
ಅಜ್ಞಾನವನ್ನು ಕಳೆದು ಹಾಕುವುದೇ ಇಲ್ಲ. ಮತ್ತೆ ಹೇಗೆಂದರೆ - ಪ್ರತಿನಿತ್ಯವೂ  
ಬಹಳ ಕಾಲದವರೆಗೆ ಉಪಾಸನೆಯನ್ನು ಮಾಡುತ್ತಿದ್ದವನಿಗೆ (ಆ) ಭಾವನೆಯು  
ಹೆಚ್ಚಿಲಾಗಿ ಅದರಿಂದ ಸಂಪೂರ್ಣವಾಗಿ ಅಜ್ಞಾನವು ತೊಲಗುತ್ತದೆ. “ದೇವೋ  
ಭೂತಾಪ್ಯ ದೇವಾನಪ್ಯೇತಿ” ದೇವನೇ ಆಗಿ ದೇವತೆಯಲ್ಲಿ ಸೇರಿ  
ಹೋಗುತ್ತಾನೆಂದು ಶ್ರುತಿಯಿರುವುದರಿಂದ ಇದು ಗೊತ್ತಾಗುತ್ತದೆ. (ನ್ಯೆ.ಸಿ.  
೧-೬೨)

(ಈ ನ್ಯೆಷ್ಟಮ್ಯಂಸಿದ್ಧಿಯಲ್ಲಿ ಕೇವಲ ವಾಕ್ಯ ಶ್ರವಣದಿಂದುಂಟಾದ ಜ್ಞಾನವು  
ಅಜ್ಞಾನವನ್ನು ನಾಶಮಾಡುವುದರಲ್ಲಿ ಅಸಮರ್ಥವೆಂದೂ ಶ್ರವಣದಿಂದುಂಟಾದ  
ವಾಕ್ಯಜ್ಞಾನಾಭ್ಯಾಸಸ್ವರೂಪವಾದರೋ ಭಾವನೋಪಚಯರೂಪವಾದದ್ದು  
(ಸಮರ್ಥವೆಂದು) ಸ್ವಷ್ಟವಾಗಿ ಹೇಳಿದೆ. ಹೀಗೆ ಇದು ಭಾಷ್ಯದಲ್ಲಿ ಸ್ವಷ್ಟವಾಗಿಲ್ಲ.)

(೨) ಇನ್ನು ಕೆಲವರು ಏನು ಹೇಳುತ್ತಾರೆಂದರೆ - ವೇದಾಂತ-  
ವಾಕ್ಯದಿಂದುಂಟಾದ “ಅಹಂ ಬ್ರಹ್ಮ” ನಾನು ಬ್ರಹ್ಮವಾಗಿದ್ದೇನೆ ಎಂಬ ಜ್ಞಾನವು  
ಸಂಸಗ್ರಹತ್ವಕರಾದ್ದರಿಂದ ಆತ್ಮ ವಸ್ತುವಿನ ನಿಜ ಸ್ವರೂಪವು (ಮನಸ್ಸಿಗೆ)  
ಇಳಿದುಕೊಳ್ಳುವುದೇ ಇಲ್ಲ. ಮತ್ತೆ ಹೇಗೆಂದರೆ - ಇದೇ ಜ್ಞಾನವನ್ನೇ  
ಗಂಗಾಪ್ರವಾಹದಂತೆ ನಿರಂತರ ಅಭ್ಯಾಸವನ್ನು ಮಾಡುತ್ತಿದ್ದರೆ ಆದೇ  
ಸಂಪೂರ್ಣವಾಗಿ ಅಜ್ಞಾನವೆಂಬ ಪ್ರೋರೆಯನ್ನು ನಾಶ ಮಾಡುವಂಥದ್ದಾಗಿ-  
ರುತ್ತದೆ. ಇದನ್ನೇ “ವಿಜ್ಞಾಂಯ ಪ್ರಜ್ಞಾಂ ಕುರ್ವಿತ” ತಿಳಿದುಕೊಂಡು

[ಅತ್ರ ಭಾಷ್ಯೋಕ್ತಸ್ಯತೀಯಃ ಪಕ್ಷೋ ವಿಶದೀಕೃತಃ | ಪ್ರಥಮಂ ಜ್ಞಾನಂ ಪರೋಕ್ಷಮಾತ್ರಮ್ | ಕುತಃ ? ಸಂಸಗಂತ್ಯೈಕತ್ವಾತ್ - ಇತಿ | ಸ ಏಷ ಹೇತುಭಾಷ್ಯೋ ಸ್ವಷ್ಟತಯಾ ನೋಕ್ತಃ : | ಅವೃತ್ತಿಜನ್ಯಂ ಜ್ಞಾನವರ್ಗ ಅಪರೋಕ್ಷವರ್ಗ, ತಚ್ಚಿಶ್ರವಣಮಾತ್ರಜನ್ಯಜ್ಞಾನಾದನ್ಯಂದೇವ - ಇತಿ ತು ಸಮಾನಮುಭಯತ್ವಾಪಿ | ಭಾಷ್ಯೋ ಯುಕ್ತಿಸಹಿತಜ್ಞಾನಾವೃತ್ತಿಲಕ್ಷಣಂ ಪ್ರಸಂಖ್ಯಾನಶಬ್ದವಾಚ್ಯಮ್ | ಅಪರೋಕ್ಷಜ್ಞಾನಕಾರಣಮಿತಿ ಮತಮಪಿ ಪೂರ್ವಪಕ್ಷಸಂಮತತ್ವೇನಾನೊದಿತಮ್ | ತತ್ತ್ವ ಸಿದ್ಧೌ ತೃತೀಯಾಧ್ಯಾಯೇ ಪ್ರಧಗೇವಾನೂದ್ಯ ಖಂಡಿತಮ್ | ಇತಿ ವಿಶೇಷಃ || ]

(೫) ಕೇಂದಿತ್ರ ಪುನಃ ಪೂರ್ವಾಣಿ ಪೂರ್ವಪಕ್ಷಸೂತ್ರಾಣಿ ಭವಂತಿ, ಉತ್ತರಾಣಿ ಸಿದ್ಧಾಂತಸೂತ್ರಾಣಿ ಇತ್ಯೇತಾಂ - ವ್ಯವಸ್ಥಾಮ್ | ಅನುರುದ್ಯಮಾನಾಃ ಪರವಿಷಯಾ ಏವ ಗತಿಶ್ರುತಿಃ ಪ್ರತಿಷ್ಠಾಪಯಂತಿ ||

ಸೂ.ಭಾ. ೪-೩-೧೪,

ಪ್ರಜ್ಞೀಯನ್ನ ಮಾಡಿಕೊಳ್ಳಬೇಕು ಎಂದು ಶ್ರುತಿಯು ಹೇಳುತ್ತದೆ (ನ್ಯೆ.ಸಿ. ೧-೬೨ರ ಸಂಬಂಧದಲ್ಲಿದೆ)

ಇಲ್ಲಿ ಭಾಷ್ಯದಲ್ಲಿ ಹೇಳಿದ ಮೂರನೇ ಪಕ್ಷವನ್ನ ಸ್ವಷ್ಟಪಡಿಸಿದೆ. ಮೊದಲನೆಯ ಜ್ಞಾನವು ಪರೋಕ್ಷಮಾತ್ರವಾಗಿದೆ. ಏಕೆಂದರೆ ಅದು ಸಂಸಗಂತ್ಯೈಕವಾಗಿರುತ್ತದೆ. ಈ ಕಾರಣವನ್ನ ಭಾಷ್ಯದಲ್ಲಿ ಸ್ವಷ್ಟವಾಗಿ ಹೇಳಿಲ್ಲ. ಅವೃತ್ತಿಯಂದುಂಟಾದ ಜ್ಞಾನವು ಅಪರೋಕ್ಷವಾದದ್ದು, ಅದು ಶ್ರವಣಮಾತ್ರದಿಂದುಂಟಾದ ಜ್ಞಾನಕ್ಷಿಂತ ಬೇರೆಯದೇ ಆಗಿರುತ್ತದೆ ಎಂಬ ವಿಷಯದಲ್ಲಿ ಇಬ್ಬರಿಗೂ ಸಮಾನವಾಗಿದೆ. ಭಾಷ್ಯದಲ್ಲಿ ಯುಕ್ತಿಸಹಿತವಾದ ಜ್ಞಾನಾವೃತ್ತಿ ರೂಪವಾದ ಪ್ರಸಂಖ್ಯಾನವೆಂಬ ಶಬ್ದದಿಂದ ಕರೆದದ್ದು ಅದು ಅಪರೋಕ್ಷ ಜ್ಞಾನಕ್ಕೆ ಕಾರಣವಾದದ್ದು ಎಂಬ ಕಾರಣದಿಂದ ಈ ಮತವನ್ನೂ ಕೂಡ ಪೂರ್ವಪಕ್ಷಿಗೆ ಒಪ್ಪಿಗೆಯಾದದ್ದೇಂದು ಅನುವಾದ ಮಾಡಿಕೊಂಡಿದೆ. ಅದನ್ನ ನ್ಯೆ. ಸಿದ್ಧಿಯ ಮೂರನೇ ಆಧ್ಯಾಯದಲ್ಲಿ ಬೇರೆಯಾಗಿಯೇ ಅನುವಾದ ಮಾಡಿಕೊಂಡು ಖಂಡಿಸಿರುತ್ತದೆ.

(೬) ಕೆಲವರಾದರೋ ಮೊದಲನೆಯ ಸೂತ್ರಗಳು ಪೂರ್ವಪಕ್ಷವಾಗಿರುತ್ತವೆ, ಮುಂದಿನದು ಸಿದ್ಧಾಂತ ಸೂತ್ರವಾಗಿರುತ್ತದೆ ಎಂಬ ನಿಯಮವನ್ನನುಸರಿಸುತ್ತಾಗತಿಶ್ರುತಿಗಳೂ ಸಹ ಪರವಿದ್ಯೇಗೇ ವಿಷಯವಾದವುಗಳು ಎಂದು ನೆಲೆನಿಲ್ಲಿಸಿರುತ್ತಾರೆ (ಸೂ.ಭಾ ೪-೩-೧೪). ಈ ಮತವಾದರೋ

ಇದಂ ತು ನಿರ್ವಶೀಷಂ ಬ್ರಹ್ಮನಭ್ಯಾಪಗಚ್ಛತಾಮುಪಾಸನೇನೇವ ಬ್ರಹ್ಮಪ್ರಾಪ್ತಿಂ  
ವದತಾಂ ಮತಮ್ ||

(೬) ಯದಷ್ಟಾಹುಃ - ಆಕಾರವಾದಿನೋಽಬಿ ಶ್ರುತಯಃ ಪ್ರಪಂಚಪ್ರವಿಲಯ-  
ಮುಖೀನ ಅನಾಕಾರಪ್ರತಿಪತ್ತಿಧಾರ್ಥಾ ಏವ ನ ಷ್ಯಥಾಗಧಾರ್ಥಾ ಇತಿ, ತದಬಿ ನ  
ಸಮೀಕ್ಷಿನಮಿವ ಲಕ್ಷ್ಯತೇ||

ಸೂ.ಭಾ. ೩-೨-೨೧,

ಅತ್ಯ ಉಪಾಸನಾಧಿಕಾರೇ ಶ್ರುತಾನಾಮುಪಿ ಬ್ರಹ್ಮಧರ್ಮಾಣಾಂ ಅನಾಕಾರ-  
ಬ್ರಹ್ಮಚೋಧನಾಧರ್ಥತ್ವಮೇವ ಭೇದಪ್ರವಿಲಯನದ್ವಾರಾ - ಇತಿ ವದತಾಂ  
ವಿದ್ಯಮಾನಸ್ಯಾವ ಪ್ರಪಂಚಸ್ಯ ಭಾವನಯಾ ಪ್ರವಿಲಯಂ ಶಾಸ್ತ್ರಚೋದಿತತ್ವೇನ  
ಸ್ವೀಕೃತವರ್ತತಾಮ್ ಅದ್ವೈತವಾದಿನಾಂ ಮತಮ್ ಅನೂದಿತಮ್ ||

(೭) ತತ್ತ್ವ, ಭಾಗವತ ಮನ್ಯಂತೇ ಭಗವಾನೇವೈಕೋ ವಾಸುದೇವೋ  
ನಿರಂಜನಜ್ಞಾನಸ್ವರೂಪಃ ಪರಮಾರ್ಥತತ್ತ್ವಮ್, ಸ ಚತುರ್ಧಾರ್ಥ ಆತ್ಮಾನಂ

ನಿರ್ವಶೀಷವಾದ ಬ್ರಹ್ಮವನ್ನು ಒಪ್ಪದೇಇದ್ದವರಾದ ಉಪಾಸನೆಯಿಂದಲೇ  
ಬ್ರಹ್ಮಪ್ರಾಪ್ತಿಯಾಗುತ್ತದೆ ಎಂದು ಹೇಳುವವರ ಮತವು.

(೮) ಇನ್ನೂ ಕೆಲವರು ಹೇಳುವುದೇನೆಂದರೆ - ಆ ಬ್ರಹ್ಮಕ್ಕೆ ಆಕಾರವನ್ನು  
ಹೇಳುವ ಶ್ರುತಿಗಳು ಏನಿವೆ, ಅವೂ ಸಹ (ಬ್ರಹ್ಮವು) ಪ್ರಪಂಚವನ್ನು  
ಕರಗಿಸಿಕೊಳ್ಳುವುದರ ಮೂಲಕ ಅನಾಕಾರವಾದದ್ವಾಗಿದೆ ಎಂಬುದನ್ನು  
ತಿಳಿಸುವುದಕ್ಕಾಗಿ ಬಂದಿದೆಯೇ ಹೊರತು ಅವಕ್ಕೆ ಬೇರೆ ಆರ್ಥಿಕಿರುವುದಿಲ್ಲ  
ಎಂದು ಹೇಳುತ್ತಾರಲ್ಲ ? ಅದೂ ಕೂಡ ಸರಿಯಾದದ್ದಲ್ಲ. (ಸೂ. ಭಾ  
೩-೨-೨೧) ಇಲ್ಲಿ ಉಪಾಸನಾಪ್ರಕರಣದಲ್ಲಿ ಕೇಳಿಬಂದದ್ವಾದ ಬ್ರಹ್ಮದ  
ಧರ್ಮಗಳು ಏನಿವೆ, ಅವೂ ಕೂಡ ಭೇದವನ್ನು ಕರಗಿಸುವ ಮೂಲಕ ಬ್ರಹ್ಮಕ್ಕೆ  
ಆಕಾರವಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿಯೇ, ಇರುವ ಪ್ರಪಂಚವನ್ನೇ  
ಭಾವನೆಯಿಂದ ಕರಗಿಸಿಕೊಳ್ಳಬೇಕೆಂಬುದು ಶಾಸ್ತ್ರದಲ್ಲಿ ಹೇಳಿದ್ದೆಂದು  
ಸ್ವೀಕರಿಸುವವರಾದ ಅದ್ವೈತವಾದಿಗಳ ಮತವನ್ನು ಅನುವಾದ ಮಾಡಿಕೊಂಡಿದೆ.

(೯) ಇಲ್ಲಿ ಭಾಗವತರು (ಈ ೧೧ತಿ) ತಿಳಿದಿರುತ್ತಾರೇ -  
ಭಗವಂತನೊಬ್ಬನೇ, ವಾಸುದೇವನೂ, ನಿರಂಜನನೂ ಜ್ಞಾನಸ್ವರೂಪನೂ,  
ಪರಮಾರ್ಥವಾಗಿರತಕ್ಕವನು. ಆತನು ತನ್ನನ್ನೇ ನಾಲ್ಕು ಪ್ರಕಾರವಾಗಿ

ಪ್ರವಿಭಜ್ಯ ಪ್ರತಿಷ್ಠಿತಃ, ವಾಸುದೇವವ್ಯಾಹರೂಪೇಣ, ಸಂಕರ್ಣ-  
ವ್ಯಾಹರೂಪೇಣ, ಪ್ರಮೃಷ್ಣವ್ಯಾಹರೂಪೇಣ, ಅನಿರುದ್ಧವ್ಯಾಹರೂಪೇಣ, ಚಿ|  
ವಾಸುದೇವೋ ನಾಮ ಪರಮಾತ್ಮಾ ಉಚ್ಯತೇ, ಸಂಕರ್ಣನೋ ನಾಮ ಜೀವಃ,  
ಪ್ರಮೃಷ್ಣೋ ನಾಮ ಮನಃ, ಅನಿರುದ್ಧೋ ನಾಮ ಆಹಂಕಾರಃ | ತೇಷಾಂ  
ವಾಸುದೇವಃ ಪರಾ ಪ್ರಕೃತಿಃ, ಇತರೇ ಸಂಕರ್ಣಾದಯಃ ಕಾರ್ಯಮ್ಯಾ | ತಮ್ಯ  
ಇತ್ತಂಭಾತಂ ಪರಮೇಶ್ವರಂ ಭಗವಂತಮ್ಯಾ ಅಭಿಗಮನೋಪಾದಾನೇಷ್ಯ-  
ಸ್ವಾಧ್ಯಾಯಯೋಗ್ಯಃ ವರ್ಣಶತಮ್ಯಾ ಇಷ್ಟಾಪ್ತ ಕ್ಷೇಣಕ್ಷೇತೋ ಭಗವಂತಮೇವ  
ಪ್ರತಿಪದ್ಯತ ಇತಿ ||

ಸೂ.ಭಾ. ೨-೨-೪೨,

ಅತ್ಯಾನೂದಿತಾ ಭಾಗವತಾಃ, ಮುಕ್ತೌ ಜೀವಬ್ರಹ್ಮಣೋರಭೇದಂ  
ಸ್ವೀಕುವಾಣಾಃ | ಬ್ರಹ್ಮಣ ಉತ್ಪನ್ನೋ ಜೀವಃ, ಉಪಾಸನೇನ ಭಗವತ್ಪರೂಪ-  
ತ್ವಮೇವ ಪ್ರತಿಪತ್ನಾತ ಇತಿ ಒಿವಾಣಾಃ | ಏತೇಷಾಂ ಮತಮ್ಯಾ ಗೀತಾಭಾಷ್ಯೇಣಿ  
ಅನೂದಿತಮ್ಯಾ -

ಒಡೆದುಕೊಂಡು ಇದ್ದುಕೊಂಡಿದ್ದಾನೆ. ವಾಸುದೇವನ ವ್ಯಾಹರೂಪದಿಂದಲೂ, ಸಂಕರ್ಣ, ಪ್ರಮೃಷ್ಣ, ಅನಿರುದ್ಧವ್ಯಾಹರೂಪದಿಂದಲೂ ಇರುತ್ತಾನೆ. ವಾಸುದೇವನೆಂದರೆ ಪರಮಾತ್ಮನೆಂತಲೂ ಸಂಕರ್ಣನೆಂದರೆ ಜೀವನೆಂತಲೂ, ಪ್ರಮೃಷ್ಣನೆಂದರೆ ಮನಸ್ಸೆಂತಲೂ, ಅನಿರುದ್ಧನೆಂದರೆ ಆಹಂಕಾರವೆಂತಲೂ ಹೇಳಲಾಗಿದೆ. ಆವರಿಗೆಲ್ಲಿಗೂ ವಾಸುದೇವನೇ ಹೆಚ್ಚಿನ ಕಾರಣನು. ಉಳಿದ ಸಂಕರ್ಣಾದಿಗಳು (ಅವನ) ಕಾರ್ಯರಾಗಿರುತ್ತಾರೆ. ಹೀಗಿರುವ ಆ ಪರಮೇಶ್ವರನಾದ ಭಗವಂತನನ್ನು ಅಭಿಗಮನ, ಉಪಾದಾನ, ಇಜ್ಞಾ, ಸ್ವಾಧ್ಯಾಯ, ಯೋಗಗಳಿಂದ ನೂರು ವರ್ಣಗಳವರೆಗೂ ಪೂಜಿಸಿ ಕ್ಷೇತ್ರಗಳನ್ನು ಕಳೆದುಕೊಂಡು ಭಗವಂತನನ್ನೇ ಸೇರುತ್ತಾನೆ. (ಸೂ.ಭಾ. ೨-೨-೪೨).

ಇಲ್ಲಿ ಪರಾಮೃಷ್ಣರಾದ ಭಾಗವತರು, ಮುಕ್ತಿಯಲ್ಲಿ ಜೀವಬ್ರಹ್ಮರುಗಳಿಗೆ ಅಭೇದವನ್ನು ಸ್ವೀಕರಿಸುವವರು, ಬ್ರಹ್ಮನಿಂದುಂಟಾದ ಜೀವನು ಉಪಾಸನೆ-ಯಿಂದ ಭಗವಂತನ ಸ್ವರೂಪವನ್ನೇ ಪಡೆಯುತ್ತಾನೆ ಎಂದು ಹೇಳುವವರಿವರು. ಇವರ ಮತವನ್ನು ಗೀತಾಭಾಷ್ಯದಲ್ಲಾ ಅನುವಾದಮಾಡಿಕೊಂಡಿದೆ.

(ಅ) ಈ ಒಂದು ಪಾಂಡಿತ್ಯವೂ ಸಹ ಕೆಲವರದ್ದಾಗಿರಲಿ, ಏನೆಂದರೆ ಕ್ಷೇತ್ರಜ್ಞನು ಈಶ್ವರನೇ, ಕ್ಷೇತ್ರವಾದರೋ ಅವನಿಗಿಂತ ಬೇರೆಯಾಗಿದ್ದು

(ಅ) “ಇದಂ ಚಾನ್ಯತ್ ಪಾಂಡಿತ್ಯಂ ಕೇಷಾಂಪಿದಸ್ತು | ಕ್ಷೇತ್ರಜ್ಞ ಈಶ್ವರ ಏವ, ಕ್ಷೇತ್ರಂ ಚಾನ್ಯತ್ ಕ್ಷೇತ್ರಜ್ಞಸ್ಯೇವ ವಿಷಯಃ | ಅಹಂ ತು ಸಂಸಾರೀ ಸುಖೀ ದುಃখೀ ಚ | ಸಂಸಾರೋಪರಮಶ್ಚ ಮಮ ಕರ್ತವ್ಯಃ ಕ್ಷೇತ್ರಕ್ಷೇತ್ರಜ್ಞವಿಜ್ಞಾನೇನ, ಧ್ಯಾನೇನ ಚೇಶ್ವರಂ ಕ್ಷೇತ್ರಜ್ಞಂ ಸಾಖಾತ್ ಕೃತ್ಯಾ ತತ್ಪ್ರಾರೂಪಾವಸ್ಥಾನೇನ - ಇತಿ ||”

ಗೀ.ಭಾ. ೮೨-೨, ಭಾ.ಭಾ. ೨೫೯

ಯದ್ವರ್ಣಿದಾನೀಂ ರಾಮಾನುಜೀಯಾಃ ಆನಂದತೀರ್ಥೀಯಾಶ್ಚ ಪ್ರಾರ್ಹಃ “ವಯಂ ಪಾಂಚರಾತ್ರಾನುಸಾರಿಣೋ ಭಾಗವತಾ ಏವ” ಇತಿ, ತಥಾಪಿ ಭಗವತ್ವಾದಭಾಷ್ಯ-ಪ್ರಕಟನಕಾಲೇ ಯೇ ಭಾಗವತತ್ವೇನ ಪ್ರಸಿದ್ಧಾಃ, ತೇ ಅದ್ವೈತಿನ ಏವೇತಿ ಗಮ್ಯತೇ | ಯಾಧೀಂದಾಹೃತಸೂತ್ರಭಾಷ್ಯಗೀತಾಭಾಷ್ಯಯೋವುಂಕೌ ಜೀವಸ್ಯ ಬ್ರಹ್ಮಭಾವಾಪತ್ತಿಕಥನಾತ್ | ಅಪಿ ಚ “ಭಗವಾನೇವೈಕೋ ವಾಸುದೇವೋ ನಿರಂಜನಜ್ಞಾನಸ್ವರೂಪಃ ಪರಮಾರ್ಥ-ತತ್ತ್ವವರ್ಗ” (ಸೂ.ಭಾ.), “ನ ಚ

ಕ್ಷೇತ್ರಜ್ಞನಿಗೇ ವಿಷಯವಾಗಿದೆ. ನಾನು ಮಾತ್ರ ಸಂಸಾರಿಯಾಗಿದ್ದು, ಸುಖಿ ದುಃಖಿಯಾಗಿರುವೆನು. ನನ್ನ ಸಂಸಾರವನ್ನು ಅಡಗಿಸಿಕೊಳ್ಳಬೇಕು, ಕ್ಷೇತ್ರ-ಕ್ಷೇತ್ರಜ್ಞರ ತಿಳುವಳಿಕೆಯಿಂದಲೂ, ಈಶ್ವರನಾದ ಕ್ಷೇತ್ರಜ್ಞನನ್ನು ಧ್ಯಾನವನ್ನು ಮಾಡುವುದರ ಮೂಲಕ ಆತನ ಸ್ವರೂಪವನ್ನು ಸಾಕ್ಷಾತ್ಕಾರಿಸಿ ಆತನ ಸ್ವರೂಪದಲ್ಲಿ ನೆಲೆನಿಲ್ಲವುದರ ಮೂಲಕ ಸಂಸಾರವನ್ನು ಅಡಗಿಸಿಕೊಳ್ಳಬೇಕು, (ಗೀ.ಭಾ ೮೨-೨)

ಈಗಿನ ರಾಮಾನುಜ ಪಂಥದವರೂ ಮತ್ತು ಮಾಧ್ವರು ನಾವು ಪಾಂಚರಾತ್ರಾನುಸಾರಿಗಳಾದ ಭಾಗವತರೇ, ಎಂದು ಹೇಳುವವರಾದರೂ ಭಗವತ್ವಾದರ ಭಾಷ್ಯಪ್ರಕಟನಕಾಲದಲ್ಲಿ ಭಾಗವತರು ಎಂದು ಯಾರು ಪ್ರಸಿದ್ಧರಾಗಿದ್ದರೋ ಅವರು ಅದ್ವೈತಿಗಳೇ ಎಂದು ಗೋತ್ತಾಗುತ್ತದೆ. ಮೇಲೆ ಉದಾಹರಿಸಿದ್ದಾದ ಸೂತ್ರಭಾಷ್ಯ ಗೀತಾಭಾಷ್ಯಗಳಲ್ಲಿ (ಆ ವಾದಿಗಳು) ಜೀವನಿಗೆ ಬ್ರಹ್ಮಭಾವವನ್ನು ಒಷ್ಣಿರುವವರಾಗಿರುತ್ತಾರೆ. ಅಷ್ಟೇ ಅಲ್ಲದೆ “ಭಗವಂತನಾದ ವಾಸುದೇವನೋಬ್ಜನೇ ನಿರಂಜನವಾದ ಜ್ಞಾನಸ್ವರೂಪನೂ ಪರಮಾರ್ಥತತ್ವರೂಪನು”. (ಸೂ. ಭಾ.॥)

“ಪಾಂಚರಾತ್ರ ಸಿದ್ಧಾಂತಿಗಳು ವಾಸುದೇವನೇ ಮೋದಲಾದವರಾದ

ಪಂಚರಾತ್ರಸಿದ್ಧಾಂತಿಭಿ�, ವಾಸುದೇವಾದಿಷು ಏಕೈಕಸ್ಯಿನ್ ಸರ್ವೇಷು ವಾ ಜ್ಞಾನೇಶ್ವರ್ಯಾದಿತಾರತಮ್ಯಕ್ತಃ ಕಶ್ಮಿರ್ ಭೇದೋಽಭ್ಯಪಗಮ್ಯತೇ, ವಾಸುದೇವಾ ಏವ ಹಿ ಸರ್ವೇ ಪೂರ್ಹಾ ನಿರ್ವಿಶೇಷಾ ಇಷ್ಯಾಂತೇ | " (ಸೂ.ಭಾ.) ಇತಿ ಚ ಭಗವತೆ ಏವೈಕಸ್ಯ ಪರಮಾರ್ಥತ್ವಂ ತಸ್ಯ ಚ ಪರಪ್ರಕೃತಿತ್ವಂ ಮನ್ಯಾಂತೇ ಸ್ತು - ಇತಿ ಭಾಷ್ಯಕಾರ್ಯವರ್ಣಣತಾನಾಂ ನಿರ್ವಿಶೇಷಬ್ರಹ್ಮವಾದಿನಾಂ ವಿಶಿಷ್ಟಾದ್ವ್ಯಾತ್ಯಾದಿ-ವೇದಾಂತಿಪಕ್ಷಪ್ರಾತಿಶ್ಯೇ ನ ಪ್ರಮಾಣಮಸ್ತಿ | ತಸ್ಮಾತ್, ದ್ವೈತವಿಶಿಷ್ಟಾದ್ವ್ಯಾತ್ಯಾದಿಭೇದೇನ ಪಂಚರಾತ್ರಮನುಸ್ಯತ್ಯ ಸಿದ್ಧಾಂತಾಂತರಮೇವೇದಾನೀಂ ಸೂತ್ರಭಾಷ್ಯಪ್ರಕಾಶನಾದವಾರ್ತೆ ಕೈಶ್ಮಿತ್ ಪ್ರಸ್ಥಾಪಿತಮ್ ಇತ್ಯನ್ನೀಯತೇ ||

**ಕಿಂಚಾನ್ಯತ್** - ಜೀವೋ ಬ್ರಹ್ಮಣಃ ಸಕಾಶಾದುತ್ಪನ್ನಃ, ಉಪಾಸನಾಬಲೇನ ಪುನರಷಿ ಬ್ರಹ್ಮಸಾಯುಜ್ಯಂ ಗಮಿಷ್ಯತೀತಿ ಯಥೇವ ಸೂತ್ರಭಾಷ್ಯೇ ಭಾಗವತಮತ-ಮನೂದಿತಮ್, ತಥೇವ ಜಾತಬ್ರಹ್ಮವಾದನಾಮ್ಮಾ ಏತನ್ತತಂ ಗೌಡಪಾದ್ವರಪ್ಯನೂದ್ಯದೂಷಿತಮುಪಲಭ್ಯತೇ -

ಒಬ್ಬಬುರಲ್ಲಾಗಲೀ, ಎಲ್ಲರಲ್ಲಾಗಲೀ ಜ್ಞಾನೇಶ್ವರ್ಯಾದಿಗಳಿಂದಾದ ವ್ಯಾತ್ಯಾಸದಿಂದಾದ ಭೇದವನ್ನು ಒಪ್ಪಿರುಪುದಿಲ್ಲ. ಈ ಎಲ್ಲಾ ಪೂರ್ವದವರೂ ಸಹ ನಿರ್ವಿಶೇಷರಾದ ವಾಸುದೇವರೇ ಆಗಿರುತ್ತಾರೆ" ಎಂದು ಹೇಳುತ್ತಾ ಭಗವಂತನೊಬ್ಬನೇ ಪರಮಾರ್ಥತತ್ವನೆಂತಲೂ ಆತನೇ ಹೆಚ್ಚಿನ ಕಾರಣವೆಂತಲೂ ತಿಳಿದಿದ್ದರು. ಆದ್ದರಿಂದ ಭಾಷ್ಯಕಾರರು ವರ್ಣಣಸಿದ್ಧಾದ (ಭಾಗವತರಾದ) ನಿರ್ವಿಶೇಷಬ್ರಹ್ಮವಾದಿಗಳು ಯಾರಿದ್ದಾರೆ, ಆವರು ವಿಶಿಷ್ಟಾದ್ವೈತ ವೇದಾಂತಿ ಪಕ್ಷವನ್ನವಲಂಬಿಸಿಕೊಂಡವರೇ ಎಂದು ತಿಳಿಯುವುದಕ್ಕೆ ಯಾವ ಅಧಾರವಿಲ್ಲ. ಆದ್ದರಿಂದ ದ್ವೈತ, ವಿಶಿಷ್ಟಾದ್ವೈತವೇ ಮುಂತಾದ ಭೇದದಿಂದ ಪಾಂಚರಾತ್ರಗಮವನ್ನು ಅನುಸರಿಸಿ ಆಚಾರ್ಯರ ಭಾಷ್ಯವು ಬಂದನಂತರ ಯಾರೋ ಇತ್ತೀಚಿನ ಕೆಲವರು ಬೇರೆಯದಾದ ಸಿದ್ಧಾಂತವನ್ನೇ ತಂದಿರುತ್ತಾರೆಂದು ಉಹಿಸಬಹುದಾಗಿದೆ.

**ಮತ್ತೂ ಏನಂದರೆ** - ಜೀವನು ಬ್ರಹ್ಮದಿಂದ ಹುಟ್ಟಿರುತ್ತಾನೆ. ಮತ್ತೆ ಉಪಾಸನಾಬಲದಿಂದ ಬ್ರಹ್ಮಸಾಯುಜ್ಯವನ್ನು ಹೊಂದುತ್ತಾನೆ ಎಂಬ ವಿಚಾರವಾದ ಭಾಗವತ ಮತವನ್ನು ಹೇಗೆ ಸೂತ್ರಭಾಷ್ಯದಲ್ಲಿ ಅನುವಾದ

(ಆ) ಉಪಾಸನಾಶ್ರಿತೋ ಧರ್ಮೋ ಜಾತೀ ಬ್ರಹ್ಮಣಿ ವರ್ತತೇ |  
ಪ್ರಾಗುತ್ಪತ್ತೇರಜಂ ಸರ್ವಂ ತೇನಾಸೌ ಕೃಷಣಃ ಸ್ಮಿತಃ || ಗೌ.ಕಾ. ೩-೮.

ಇತಿ | ವ್ಯಾಖ್ಯಾತಂ ಚೇದಂ ವಾಕ್ಯಂ ಭಾಷ್ಯಕಾರ್ಯಃ -

“ಉಪಾಸನಾಶ್ರಿತಃ ಉಪಾಸನಾರ್ಥಾ ಆತ್ಮನೋ ಮೋಕ್ಷಸಾಧನತ್ವೇನ ಗತಃ,  
ಉಪಾಸಕೋರಹರ್ಮ, ಮಹೋಪಾಸ್ಯಂ ಬ್ರಹ್ಮ, ತದುಪಾಸನಂ ಕೃತ್ವಾ ಜಾತೀ  
ಬ್ರಹ್ಮಣಿ ಇದಾನಿಂ ವರ್ತಮಾನಃ, ಅಜಂ ಬ್ರಹ್ಮ ಶರೀರಪಾಠಾದೂರ್ಧ್ವಂ  
ಪ್ರತಿಪತ್ತೀ | ಪ್ರಾಗುತ್ಪತ್ತೇಶ್ವಾಜಮಿದಂ ಸರ್ವರ್ಹಾ, ಅಹಂ ಚ |  
ಯದಾತ್ಮಕೋರಹಂ ಪ್ರಾಗುತ್ಪತ್ತೀಃ, ಇದಾನಿಂ ಜಾತೋಃ, ಜಾತೀ ಬ್ರಹ್ಮಣಿ ಚ  
ವರ್ತಮಾನಃ, ಉಪಾಸನಯಾ ಪುನಸ್ತದೇವ ಪ್ರತಿಪತ್ತೀ” ಇತ್ಯೇವರ್ಹಾ  
ಉಪಾಸನಾಶ್ರಿತೋ ಧರ್ಮಃ ಸಾಧಕಃ, ಯೇನ್ವೇಂ ಶ್ವದ್ರಬ್ರಹ್ಮವಿತ್, ತೇನಾಸೌ  
ಕಾರಣೇನ ಕೃಷಣಃ ದೀನಃ, ಅಲ್ಪಕಃ, ಸ್ಮಿತೋ ನಿತ್ಯಾಜಬ್ರಹ್ಮದಶೀಭಿಃ  
ಇತ್ಯಭಿಷ್ಪಾಯಃ ||

ಗೌ.ಕಾ.ಭಾ, ೧೨೫.

ವಾಡಿಕೊಂಡಿದೆಯೋ ಅದೇ ರೀತಿಯಾಗಿ “ಜಾತಬ್ರಹ್ಮವಾದ” ಎಂಬ  
ಹೆಸರಿನಿಂದ ಈ ಮತವನ್ನು ಗೌಡಪಾದರು ಅನುವಾದವಾಡಿಕೊಂಡು  
ಶಿಂಡಿಸಿರುತ್ತಾರೆ.

ಭಾಷ್ಯಕಾರರು ಇದನ್ನು ಈ ರೀತಿಯಾಗಿ ವಿವರಿಸಿರುತ್ತಾರೆ -

ಆ. ಉಪಾಸನಾಶ್ರಿತನು ಎಂದರೆ ಉಪಾಸನೆಯು ತನಗೆ ಮೋಕ್ಷಕ್ಕೆ  
ಸಾಧನವು ಎಂದು ತಿಳಿದವನು, ನಾನು ಉಪಾಸಕನಾಗಿದ್ದೇನೆ. ಬ್ರಹ್ಮವು  
ನನಗೆ ಉಪಾಸ್ಯವಾಗಿದೆ, ಅದರ ಉಪಾಸನೆಯನ್ನು ವಾಡಿ ಈಗ  
ಜಾತಬ್ರಹ್ಮದಲ್ಲಿದ್ದವನಾದ ನಾನು ಶರೀರವು ಬಿಧ್ವಹೋದಮೇಲೆ ಹುಟ್ಟಿಲ್ಲದ  
ಬ್ರಹ್ಮವನ್ನು ಸೇರುವೆನು. ಸೃಷ್ಟಿಗೆ ಮುಂಚೆ ಇದೆಲ್ಲವೂ ಮತ್ತು ನಾನೂ  
ಅಜಸ್ವರೂಪವೇ. ಹುಟ್ಟಿವುದಕ್ಕೆ ಮುಂಚೆ ನಾನು ಯಾವ ರೂಪದವ-  
ನಾಗಿದ್ದೇನೋ, ಈಗ ಹುಟ್ಟಿ ಜಾತಬ್ರಹ್ಮದಲ್ಲಿ ಇದ್ದವನಾಗಿ ಮತ್ತೆ  
ಉಪಾಸನೆಯಿಂದ ಅದನ್ನೇ ಪಡೆಯುವೆನು ಎಂದು ಉಪಾಸನೆಯನ್ನಾ-  
ಶ್ರಯಿಸಿಕೊಂಡ ಧರ್ಮನು ಎಂದರೆ ಸಾಧಕನು (ತಿಳಿದಿರುತ್ತಾನೆ). ಆದ್ದರಿಂದ  
ಆತನು ಅಲ್ಲಿ ಬ್ರಹ್ಮವನ್ನರಿತವನು. ಅದರಿಂದಲೇ ಆತನು ದೀನನು ಕೃಷಣನು  
ಎಂದು, ಅಜಾತಬ್ರಹ್ಮವನ್ನರಿತವರಾದ ಜ್ಞಾನಿಗಳಿಂದ ಕರೆಸಿಕೊಂಡಿರುತ್ತಾನೆ”

ಇತಿ | ಬೃಹದಾರಣ್ಯಕಭಾಷ್ಯೇಕಪಿ ಏತನ್ನಿತಮನೂದಿತಮಸ್ತಿ -

(೫) ತಸ್ಮಾತ್ “ಅಹಂ ಬ್ರಹ್ಮಾಸ್ಮಿ” ಇತಿ ನ ಗೃಹೀಯಾತ್, ಪರಂ ಹಿ ದೇವಮೀಶಾನಂ ನಿಕೃಷ್ಟಃ ಸಂಸಾರೀ ಆತ್ಮತ್ವೇನ ಸ್ಮರನ್ ಕಥಂ ನ ದೋಷಭಾಕ್ ಸ್ಯಾತ್? ತಸ್ಮಾತ್, ನಾಹಂ ಬ್ರಹ್ಮಾಸ್ಮಿ - ಇತಿ ಯುಕ್ತಮ್ | ತಸ್ಮಾತ್ ಪ್ರಷ್ಣೇದಕಾಂಜಲಿಸ್ತುತಿನಮಸ್ವರಬಿಲ್ಯಪಂಚಾರಸ್ವಧ್ಯಯಾಧ್ಯಯನಯೋಗಾದಿಭಿಃ ಆರಿತಾಧಯಿಷೇತ | ಆರಾಧನೇನ ಚ ವಿದಿತ್ವಾ ಸರ್ವೇಶಿತ್ಯ ಬ್ರಹ್ಮ ಭವತಿ ||

ಬೃ.ಭಾ. ೨-೮-೨೦,

[ಅತ್ಯಾಪಿ ಆರಾಧನೇನ ಬ್ರಹ್ಮಭಾವ ಏವ ಪ್ರಾಪ್ತತ್ವೇನೋಕ್ತಃ || ]

ತಸ್ಮಾತ್, ತದಾನೀಂತನಾ ಭಾಗವತಾ ಜೈದುಲೋಮಿಪಕ್ಷಮೇವ (ವೇ.ಸೂ. ೧-೪-೨೧) ಅನುಸೃತ್ಯ ಜೀವಃ ಸಾಧನಾನುಷ್ಠಾನೇನ ಭಗವತ್ಪಾಯುಜ್ಯಂ

(ಗೌ.ಕಾ. ೨-೮) ಬೃಹದಾರಣ್ಯಕಭಾಷ್ಯದಲ್ಲಾ ಈ ಮತವನ್ನು ಅನುವಾದ-ಮಾಡಿಕೊಂಡಿರುತ್ತದೆ.

(೬) ಆದ್ದರಿಂದ “ನಾನು ಬ್ರಹ್ಮವಾಗಿದ್ದೀನೆ” ಎಂದು ತಿಳಿಯಬಾರದು. ಪರದೇವನಾದ ಈಶ್ವರನನ್ನು ನಿಕೃಷ್ಟನಾದ ಸಂಸಾರಿಯು ತನ್ನ ಆತ್ಮನೆಂದು ಸ್ವರಿಸಿದರೆ ಹೇಗೆ ತಾನೇ ದೋಷಕ್ಕೆ ಭಾಗಿಯಾಗದೇ ಇದ್ದಾನು ! ಆದ್ದರಿಂದ ನಾನು ಬ್ರಹ್ಮವಾಗಿದ್ದೀನೆಂದು (ತಿಳಿಯುವದು) ಸರಿಯಲ್ಲ. ಆದ್ದರಿಂದ ಆತನನ್ನು ಹೂಪು, ನೀರು, ಕೈ ಮುಗಿಯುವುದು, ಸೊತ್ತುತ್ತು, ನಮಸ್ಕಾರ, (ನೈವೇದ್ಯವನ್ನು) ಒಪ್ಪಿಸುವುದು, ಸ್ವಧ್ಯಾಯಾಧ್ಯಯನ, ಯೋಗಾನುಷ್ಠಾನಾದಿಗಳಿಂದ ಆರಾಧಿಸು-ವುದಕ್ಕೆ ಇವ್ವಪಡಬೇಕು. ಆರಾಧನೆಯಿಂದ ಆತನನ್ನು ತಿಳಿದು ಸರ್ವೇಶಿತ್ಯವಾದ ಬ್ರಹ್ಮವಾಗುತ್ತಾನೆ. (ಬೃ. ಭಾ ೨-೮-೨೦)

(ಇಲ್ಲಾ ಕೂಡ ಆರಾಧನೆಯಿಂದ ಬ್ರಹ್ಮ ಭಾವವೆಂಬುದು ಪ್ರಾಪ್ತವೆಂಬು-ದಾಗಿ ಹೇಳಿರುತ್ತದೆ). ಆದ್ದರಿಂದ ಆ ಕಾಲದ ಭಾಗವತರು ಜೈದುಲೋಮಿ-ಪಕ್ಷವನ್ನೇ ಆಶ್ರಯಿಸಿದವರಾಗಿ ಜೀವನು ಸಾಧನಾನುಷ್ಠಾನದಿಂದ ಭಗವತ್ಪಾಯುಜ್ಯವನ್ನು ಹೊಂದುತ್ತಾನೆಂದು ಹಟವಿಡಿದು ಹೇಳುತ್ತಿದ್ದರೆಂದು ತೀವ್ರಾದನವಾಯಿತು.

ಗಚ್ಛತೀತ್ಯಾಸ್ಮಿತಾ ಇತಿ ಸ್ವಿತಮ್‌||

**ಇ. ಉಪಸಂಹಾರಃ -** ತದೇವಮ್‌ ಅದ್ವೈತಮೇವ ವೇದಾಂತಸಿದ್ಧಾಂತ ಇತಿ ಸರ್ವಸಂಪ್ರತಿಮನ್ಮಮಾಸೀತ್ ಶಂಕರಭಗವತ್ವದೇಭ್ಯಃ ಪೂರ್ವಮಷಿ, ಅದ್ವೈತ-ಮತಭೇದಾಸ್ತು ತೈಸ್ವರಾದೃತಪ್ರಕ್ರಿಯಾಭೇದಾದ್ ಬಹುಧಾ ಭಿನ್ನಾಂ ಆಸನ್ ಬಹೋಃ ಕಾಲಾದಷಿ | ಶ್ರೀಶಂಕರಭಗವತ್ವದಮತಂ ಪುನಃ ಪ್ರಕ್ರಿಯಾವಿಶೇಷಾವಲಂಬನಾದೇವ ವೇದಾಂತಪ್ರಸ್ಥಾನಾಂತರೇಭೋಽ ವಿಲಕ್ಷಣಮ್‌ - ಇತಿ ಚ ಸಿದ್ಧಮ್‌ ||

ಇತಿಶ್ರೀಮತ್ತರಮಹಂಸಪರಿವ್ರಾಜಕಾಡಾಯವರೇಣ್ಯಾಶ್ರೀಪೂಜ್ಯಾಪಾದಶ್ರೀಮಂಕರಭಗವಚ್ಚರಣಸ್ತುರಣ-ಪರಿಚಯಾವಾಪ್ತಪ್ರೇದಾಂತಪ್ರವೇಶೇನ ಶ್ರೀ ಚೋಧಾನಂದೇಂದ್ರಸರಸ್ವತಿಶ್ರಿಷ್ಟಾಧಾನಂದೇಂದ್ರ-ಸರಸ್ವತ್ಯಾಖ್ಯೇನ ಭಿಕ್ಷುಣಾ ಪ್ರಣೇತೇ ಶುದ್ಧಶಾಂಕರಪ್ರಕ್ರಿಯಾಭಾಸ್ತಾಭಿಧೇ ಪ್ರಕರಣೇ ವೇದಾಂತಸಿದ್ಧಾಂತನಿರ್ಣಯೋ ನಾಮ ಪ್ರಫಂಬಃ ಕರಣಾ:

**(ಇ) ಉಪಸಂಹಾರವು -** ಹೀಗೆ ಶ್ರೀಶಂಕರಭಗವತ್ವದರಿಗಿಂತ ವೊದಲು ಅದ್ವೈತವೇ ವೇದಾಂತ ಸಿದ್ಧಾಂತವೆಂಬುದು ಎಲ್ಲಾರಿಗೂ ಒಟ್ಟಿಗೆಯಾಗಿತ್ತೇಂತಲೂ, ಅದ್ವೈತಿಗಳಲ್ಲಿ ಮತ ಭೇದವಾದರೋ ಅವರವರು ಒಟ್ಟಿಕೊಂಡ ಪ್ರಕ್ರಿಯಾಭೇದದಿಂದ ಬಹಳವಾಗಿ ಭಿನ್ನ (ಭಿನ್ನವಾಗಿ) ಬಹಳ ಕಾಲದಿಂದಲೂ ಇತ್ತು ಎಂದು ಗೂತ್ತಾಗುತ್ತದೆ. ಶ್ರೀಶಂಕರಭಗವತ್ವದರಿಗೆ ಒಟ್ಟಿಗೆಯಾದ ಪ್ರಕ್ರಿಯಾ ವಿಶೇಷವನ್ನು ಅವಲಂಬಿಸಿರುವುದರಿಂದಲೇ ಅದು ಬೇರೆ ವೇದಾಂತ ಪ್ರಸ್ಥಾನಕ್ಷಿಂತ ವಿಲಕ್ಷಣವಾದದ್ದೀಂದು ಸಿದ್ಧವಾಗುತ್ತದೆ.

ಇಲ್ಲಿಗೆ ವೇದಾಂತಸಿದ್ಧಾಂತವೆಂಬ ವೊದಲನೆ ಕರಣವು ಮುಗಿಯಿತು.



೮. ಆತ್ ಸೂತ್ರಭಾಷ್ಯಮೇವಾಶ್ರಿತ್ಯ ಕತಿಚಿದೇವ ಪ್ರಸ್ಥಾನಾಂತರಾಣ ದರ್ಶಿತಾನಿ | ಆಧಿಕಂ ತು ನಾತಿಚಿರೇಣ ಪ್ರಚಿಕಾಶಯಿಷಿತ “ವೇದಾಂತಪ್ರಕ್ರಿಯಾಪ್ತತ್ಯಭಿಜ್ಞಾ” ಗ್ರಂಥತೋಽಧಿಗಂತವ್ಯಮ್‌ ||

(ಇಲ್ಲಿ ಇನ್ನೂ ಹೆಚ್ಚಿನ ಬೇರೆ ಬೇರೆ ಪ್ರಸ್ಥಾನಗಳನ್ನು ನೋಡಬೇಕಾದರೆ ವೇದಾಂತಪ್ರಕ್ರಿಯಾಪ್ತತ್ಯಭಿಜ್ಞಾಯನ್ನು ವಾಚಕರು ಅವಲೋಕಿಸಬೇಕು)

## ೨. ಶಾಂಕರಸಂಪ್ರದಾಯನಿಣಾಯಃ

೩. ಶಾಂಕರಪ್ರಕ್ರಿಯಾ ಶ್ರೀಗೌಡಪಾದಸಂಪ್ರದಾಯಾನುಸಾರಿಣಿ - ಭಗವತ್ಪೂದ್ಯೇರಭ್ಯಾಪಗತೋ ವೇದಾಂತಪ್ರಕ್ರಿಯಾವಿಶೇಷೋ ನ ತದುಪಜ್ಞಃ, ಕಿಂತು ತತ್ವಗಂಧಿ ಲಭ್ಯಪ್ರಸರ ಆಸೀತ್ - ಇತ್ಯತ್ರ ಪ್ರಸ್ಥಾನತ್ರಯಭಾಷ್ಯೇಷು ತೇಷಾ-ಮೇವೋದೊಷಣಾದವಗಮ್ಯತೇ | ತಥಾ ಹಿ -

- (ಗ) “ತಥಾ ಚ ಸಂಪ್ರದಾಯವಿದೋ ವದಂತಿ” (ಸೂ.ಭಾ. ೮-೪-೧೪)
- “ಅತ್ಯೋಕ್ತುಂ ವೇದಾಂತಾಧಿಸಂಪ್ರದಾಯವಿದ್ವಿರಾಚಾಯ್ಯಃ” (ಸೂ.ಭಾ. ೨-೮-೯).

ಇತಿ ಚ ಶ್ರೀಗೌಡಪಾದಾಚಾರ್ಯಾಃ ಸಂಪ್ರದಾಯವಿತ್ತ್ವೇನ ಮಹಿಳೆತಾಃ | ತತ್ಯೋದಾಹೃತೋ ಶೋಲೋಕೋ ತು -

## ೩. ಶಾಂಕರ ಸಂಪ್ರದಾಯದ ನಿಣಾಯವು (ಎರಡನೇಂದು ಕಿರಣವು)

(೪) (ಶ್ರೀ) ಶಂಕರರ ಪ್ರಕ್ರಿಯೆಯು ಶ್ರೀ ಗೌಡಪಾದಸಂಪ್ರದಾಯವನ್ನು ಅನುಸರಿಸಿರುವಂಥಷ್ಟಾದ್ದು. ಭಗವತ್ಪೂದರು ಒಟ್ಟಿರುವ ವೇದಾನ್ತಪ್ರಕ್ರಿಯಾವಿಶೇಷವು (ವನಿದೆ ಆದು) ಅವರೇ ಕಲ್ಪಿಸಿದ್ದಲ್ಲ. ಮತ್ತೇನೆಂದರೆ ಅವರಿಗಿಂತ ವುಂಚೆಯೂ ಪ್ರಚಾರದಲ್ಲಿತ್ತು ಎಂಬ ವಿಷಯಕ್ಕೆ ಪ್ರಸ್ಥಾನತ್ರಯಭಾಷ್ಯಗಳಲ್ಲಿ ಅವರೇ ಹೇಳಿರುವುದರಿಂದ ಗೊತ್ತಾಗುತ್ತದೆ. ಹೇಗೆಂದರೆ “(ಗ) ಹಾಗೆಯೇ ಸಂಪ್ರದಾಯವನ್ನು ಬಲ್ಲವರು ಹೇಳುತ್ತಾರೆ”, (ಸೂ. ಭಾ. ೮-೪-೧೪) “ಈ ವಿಷಯಕ್ಕೆ ವೇದಾನ್ತಾಧಿಸಂಪ್ರದಾಯವನ್ನು ಬಲ್ಲವರಾದ ಆಚಾರ್ಯರು ಹೇಳಿರುತ್ತಾರೆ”, (ಸೂ. ಭಾ. ೨-೮-೯) ಈ ರೀತಿಯಾಗಿ (ಆಚಾರ್ಯರು) ಗೌಡಪಾದರನ್ನು ಸಂಪ್ರದಾಯವನ್ನು ಬಲ್ಲವರೆಂದು ಗೌರವಿಸಿರುತ್ತಾರೆ. ಅಲ್ಲೇ ಈ ಕೆಳಗಿನ ಎರಡು ಶೋಲೋಕಗಳೂ ಸಹ ಉದಾಹರಿತವಾಗಿವೆ.

(೮) ಮೃತ್ಯುಹವಿಸ್ತುಲೀಂಗಾದ್ಯೈ ಸೃಷ್ಟಿಯಾ ಚೋದಿತಾನ್ಯಥಾ |  
ಉಪಾಯಃ ಸೋಽತಾರಾಯ ನಾಸ್ತಿ ಭೇದಃ ಕಥಂಚನ || ಗೌ.ಕಾ. ೩-೧೫.

(೯) ಅನಾದಿಮಾಯಯ ಸುಪ್ತ್ರೋ ಯದಾ ಜೀವಃ ಪ್ರಖ್ಯಾತೇ |  
ಅಜಮನಿದ್ರಮಸ್ವಪ್ಣಮದ್ವೈತಂ ಬುಧ್ಯತೇ ತದಾ || ಗೌ.ಕಾ.೧-೧೬.

ಇತ್ಯೇತೋ ಅದ್ಯಾಪಿ ಸರ್ವತ್ರ ಸಗೌರವಂ ಪರನಪಾಠನಯೋರದ್ವೈತಿಭಿಃ ಶ್ರೀಗೌಡಪಾದೀಯತ್ವೇನ ಆದ್ವಯೀತೇ, ಉಪಲಭ್ಯೇತೇ ಚ ಮುದ್ರಿತಮಾಂಡೂಕ್-ಕಾರಿಕಾಸು ಮಧ್ಯೇ - ಇತಿ ಸರ್ವವಿದಿತಮ್, ಶ್ರೀಗೌಡಪಾದಾಶ್ಚ ಶಂಕರಭಗವತ್ವಾದಾನಾಂ ಪರಮಗುರುತ್ವೇನ ಪ್ರಖ್ಯಾತಾ ಇತಿ ಚ | ಯದ್ವಾಪಿ ಸೂತ್ರಭಾಷ್ಯೇ ಯಥೋದಾಹ್ಯತ್-ಶ್ಲೋಕೋ ಗೌಡಪಾದಕರ್ತ್ವತ್ವೇನ ನೋಲ್ಲಿಖಿತೋ, ತಥಾಪಿ ಶಂಕರಭಗವತ್ವಾದಾನಾಂ ಸಾಕ್ಷಾಭಿಷ್ಯತ್ವೇನ ಸರ್ವಸಂಪ್ರತಿಪನ್ಯಃ ಶ್ರೀಸುರೇಶ್ವರಾಚಾರ್ಯೇವಿಸ್ವಪ್ಣಂ ಲಿಖಿತಮಸ್ತಿ-

---

(೧) ಮಣ್ಣ, ಲೋಹ, ಬೆಂಕಿಯ ಕಿಡಿ ಮುಂತಾದ (ದೃಷ್ಟಾಂತಗಳಿಂದ) ಬೇರೆ ಬೇರೆ ಪ್ರಕಾರವಾಗಿ ಯಾವ ಸೃಷ್ಟಿಯ ವಿಚಾರವನ್ನು ಹೇಳಿರುತ್ತದೆ, ಅದು (ನಮ್ಮ ಬುದ್ಧಿಯಲ್ಲಿ ಆತ್ಮಲಕ್ಷಣ) ಇಳಿದುಕೊಳ್ಳುವುದಕ್ಕೆ ಉಪಾಯವಾಗಿ ಹೇಳಿರುತ್ತದೆಯೇ ಹೊರತು (ನಿಜವಾಗಿ) ಭೇದವು ಹೇಗೂ ಇರುವುದೇ ಇಲ್ಲ. (ಗೌ.ಕಾ. ೩-೧೫)

(೨) ಅನಾದಿಕಾಲದಿಂದಿರುವ ಮಾಯೀಯಿಂದ ಮಲಗಿರುವವನಾದ ಜೀವನು ಯಾವಾಗ ಎಚ್ಚರುತ್ತಾನೋ ಆಗ ಹುಟ್ಟಿಲ್ಲದ, ನಿದ್ರೆಯಿಲ್ಲದ, ಕನಸಿಲ್ಲದ ಅದ್ವೈತವನ್ನು ಕಂಡುಕೊಳ್ಳುತ್ತಾನೆ. (ಗೌ.ಕಾ. ೧-೧೬) ಈ ಎರಡು ಶ್ಲೋಕಗಳನ್ನು ಇಂದೂ ಸಹ ತುಂಬಾ ಗೌರವಪೂರ್ವಕವಾಗಿಯೇ ಎಲ್ಲಾ ಅದ್ವೈತಗಳು (ತಮ್ಮ) ಪರನ ಪಾಠನ ಸಮಯದಲ್ಲಿ ಹೇಳುತ್ತಾ (ದೇಶದ) ಎಲ್ಲಾ ಕಡೆಯಲ್ಲಾ ಶ್ರೀ ಗೌಡಪಾದರದ್ವೀಂದೇ ಒಟ್ಟಿರುತ್ತಾರೆ. ಮುದ್ರಿತವಾದ ವಾಂಡೂಕ್-ಕಾರಿಕೆಗಳ ಮಧ್ಯದಲ್ಲಿ ಇಂದೂ ಸಹ ಇವು ಸಿಗುತ್ತಿವೆ. ಶ್ರೀಗೌಡಪಾದರು ಶಂಕರಭಗವತ್ವಾದರ ಪರಮಗುರುಗಳಿಂದು ಪ್ರಖ್ಯಾತರಾಗಿದ್ದರೆಂಬ ವಿಚಾರವೂ (ಸಹ) ಎಲ್ಲಾರಿಗೂ ಗೊತ್ತಿರುವ ವಿಚಾರವಾಗಿದೆ. ಈ ಮೇಲೆ ಉದಾಹರಿಸಿರುವ ಶ್ಲೋಕಗಳು ಶ್ರೀಗೌಡಪಾದರದ್ವೀಂದು ಸೂತ್ರಭಾಷ್ಯದಲ್ಲಿ ಹೇಳಿಲ್ಲವಾದರೂ ಶ್ರೀಶಂಕರಭಗವತ್ವಾದರ ಸಾಕ್ಷಾತ್

(೩) ನಿಃಶೇಷವೇದಸಿದ್ಧಾಂತವಿದ್ವದ್ವಿರಬಿ ಭಾಷಿತಮ್ |  
ಗೌಡಾಚಾರ್ಯರಿದಂ ವಸ್ತು ಯಥಾಸ್ತಾಭಿಃ ಪ್ರಪಂಚಿತಮ್ ||

ಮೃಲ್ಯೋಹವಿಸ್ತುಲಿಂಗಾದ್ವಾಃ ಸೃಷ್ಟಿಯಾ ಜೋದಿತಾನ್ಯಥಾ |  
ಉಪಾಯಃ ಸೋಽವತಾರಾಯ ನಾಸ್ತಿ ಭೇದಃ ಕಥಂಚನ || ಬೃ.ವಾ.೨-೧-೩೫೬, ೩೫೨.

ಇತಿ | ಏತೇನ ಸೂತ್ರಭಾಷ್ಯೋದಾಹೃತಃ ಶ್ಲೋಕೋ ಗೌಡಪಾದೀಯತ್ವೇನ ವಾತಿಕರಕಾರ-  
ಸಮಯೇ ಪ್ರಧಿತ ಆಸೀದಿತ್ಯವಗಮ್ಯತೇ | “ಗೌಡಾಚಾರ್ಯರಃ” ಇತ್ಯನೇನ  
ಗೌಡಪಾದಾಚಾರ್ಯಾ ಏವ ವಿವಕ್ಷಿತಾ ಇತಿ ತು ವಾತಿಕಕಾಂತರೇ ಸ್ವಷ್ಟತರೋಲ್ಲೇಖಾತ್ರಾ  
ಗಮ್ಯತೇ -

(೪) ಶ್ಲೋಕಾಂಶ್ಚ ಗೌಡಪಾದಾದೀಯಾಧೋಕ್ತಾಧಸ್ಯ ಸಾಕ್ಷಿಣಃ |  
ಅಧೀಯತೇತ್ಯ ಯತ್ವೇನ ಸಂಪ್ರದಾಯವಿದಃ ಸ್ವಯಮ್ ||

ಶಿಷ್ಯರೆಂದು ಎಲ್ಲರೂ ಒಟ್ಟಿರುವ ಶ್ರೀಸುರೇಶ್ವರಾಚಾರ್ಯರು ಸ್ವಷ್ಟವಾಗಿ  
(ಇದು ಗೌಡಪಾದರದ್ದೆಂದು) ಬರೆದಿರುತ್ತಾರೆ.

(೫) “ಸಮಸ್ತವೇದಸಿದ್ಧಾಂತವನ್ನು ಬಲ್ಲವರಾದ ಗೌಡಪಾದಾಚಾರ್ಯರೂ  
ಸಹ ನಾವು ಯಾವ ರೀತಿ ಇದನ್ನು ಹೇಳಿರುತ್ತೇವೆಯೋ ಅದರ ಬಗ್ಗೆ  
ಅವರೂ (ಸಹ) ಹಾಗೆಯೇ ಹೇಳಿರುತ್ತಾರೆ. ಮಣ್ಣ, ಲೋಹ, ಬೆಂಕಿಯ  
ಕೆಡಿ ..... ಭೇದವಿಲ್ಲ” (ಬೃ.ವಾ ೨-೧-೩೫೬, ೩೫೨) (ಎಂದು  
ಹೇಳಿರುತ್ತಾರೆ).

ಇದರಿಂದ ಸೂತ್ರಭಾಷ್ಯದಲ್ಲಿ ಉದಾಹರಿಸಿದ್ದಾದ (ಈ) ಶ್ಲೋಕವು  
ಗೌಡಪಾದರದ್ದೆಂದು ವಾತಿಕಕರರ ಕಾಲದಲ್ಲಿ ಪ್ರಸಿದ್ಧವಾಗಿತ್ತೊಂದು  
ಗೊತ್ತಾಗುತ್ತದೆ. “ಗೌಡಾಚಾರ್ಯರಃ” ಎಂದು ಹೇಳಿರುವುದೂ ಸಹ  
ಗೌಡಪಾದರನ್ನೇ ಎಂಬುದಕ್ಕೆ ಮತ್ತೊಂದು ವಾತಿಕಕದಲ್ಲಿ ಸ್ವಷ್ಟವಾಗಿ  
ಉಲ್ಲೇಖಿಸಿರುವುದು ಕಂಡು ಬಂದಿದೆ.

(೬) “ಮೇಲೆ ಹೇಳಿದ ವಿಷಯಕ್ಕೆ ಸಾಕ್ಷಿಂಯಾಗಿ ಗೌಡಪಾದರೇ  
ಮುಂತಾದವರ ಶ್ಲೋಕಗಳು ಇರುತ್ತವೆ. ಅವರು ಸ್ವತಃ ಸಂಪ್ರದಾಯವನ್ನು

ತತ್ತ್ವಮಾಧ್ಯತ್ತಿಕಂ ದೃಷ್ಟಾಪ ತತ್ತ್ವಂ ದೃಷ್ಟಾಪ ತು ಬಾಹ್ಯತಃ |

ತತ್ತ್ವಭೋತಸ್ತದಾರಾಮಸ್ತತ್ವಾದಪ್ರಚ್ಯತೋ ಭವೇತ್ | || ಬೃ.ವಾ. ೪-೪-೮೫೯, ೮೫೨.

ಇತ್ಯಾದಿಸ್ಥಾಲೇಷು ||

[“ತತ್ತ್ವಮ್” ಇತ್ಯಾದಿಶ್ಲೋಕೋ ವೈತಧ್ಯಪ್ರಕರಣಸ್ಮೋ ಪ್ರಕ್ರಿಯಾಂತರಾನುಸಾರಿಭಿ-  
ಗೌಡಪಾದೀಯತ್ತೇನ ಉದಾಹರ್ತ್ಯ ಸ್ವವರ್ತಾನಾರೇಣ ವಾಶಿಖಾತಃ |  
ತತ್ತ್ವತ್ವಾಖಾನಾಯಾತ್ರ ವಾತಿಕರಕಾರ್ಯಃ “ಸಂಪ್ರದಾಯವಿದಃ” ಇತಿ ತೇ ಸೋಪಹಾಸಂ  
ವಿಶೇಷತಾಃ ||]

ತದೇವಂ ತಾವತ್, ಶಂಕರಭಗವತ್ವಾದ ಗೌಡಪಾದಾಚಾರ್ಯರಾದೃತಮೇವ  
ಸಂಪ್ರದಾಯಮನುಸ್ಯತ್ಯ ಸ್ವೀಯಭಾಷ್ಯಂ ರಚಿತವಂತ ಇತಿ ಸಿದ್ಧಮ್ |

೨. ಗೌಡಪಾದಾಚಾರ್ಯರ್ ಅಷಿ ಸ್ವಸಂಪ್ರದಾಯಜ್ಞಾನ್ ಪರಾಮೃಶಂತಿ-  
ಗೌಡಪಾದಾಚಾರ್ಯರ್ ಅಷಿ ಸ್ವೀಯಕಾರಿಕಾಸೂಪಾತ್ರಂ ಪ್ರಕ್ರಿಯಾವಿಶೇಷಂ

ಒಲ್ಲವರಾಗಿರುತ್ತಾರೆ”. “ಆಧ್ಯತ್ಮಿಕವಾಗಿಯೂ ಹೊರಗಡೆಯಿಂದಲೂ ಸಹ  
ತತ್ತ್ವವನ್ನು ಕಂಡುಕೊಂಡು, ತಾನೂ ತತ್ವರೂಪದವನೇ ಆಗಿ ತತ್ವದಿಂದ  
ಜಾರದವನಾಗಿರಬೇಕು” (ಬೃ.ವಾ. ೪-೪-೮೫೯,೮೫೨) ಎಂಬಿವೇ  
ಮೊದಲಾದ ಸ್ಥಳದಲ್ಲಿ ಹೇಳಿರುತ್ತಾರೆ.

“ತತ್ತ್ವಮಾಧ್ಯತ್ತಿಕಂ” ಎಂಬಿವೇ ಮೊದಲಾದ ಶ್ಲೋಕಗಳು ವೈತಧ್ಯ  
ಪ್ರಕರಣದಲ್ಲಿರುವ ಶ್ಲೋಕಗಳು. ಇವನ್ನು ಬೇರೆ ಪ್ರಕ್ರಿಯೆಂಬುನ್ನು  
ಅನುಸರಿಸಿದವರು ಗೌಡಪಾದರದ್ದೆಂದು ಉದಾಹರಿಸಿ ತಮ್ಮ ಮತಕ್ಷಮನುಗುಣವಾಗಿ  
ವಾಶಿಖಾನವನ್ನು ವರಾಡಿರುತ್ತಾರೆ. ಅದನ್ನಲ್ಲಿಗಳೆಂಬುವುದಕ್ಕಾಗಿ  
ಹಾಸ್ಯಪೂರ್ವಕವಾದ ವಿಶೇಷಣವನ್ನು ಇಲ್ಲಿ ವಾತಿಕಕಾರರು (ಅವರಿಗೆ)  
“ಸಂಪ್ರದಾಯವನ್ನು ಬಲ್ಲವ”ರೆಂದು ಕೊಟ್ಟಿರುತ್ತಾರೆ).

ಹೀಗೆ ಶ್ರೀಶಂಕರಭಗವತ್ವಾದರು ಗೌಡಪಾದಾಚಾರ್ಯರು ಒಪ್ಪಿರುವ  
ಸಂಪ್ರದಾಯವನ್ನು ಅನುಸರಿಸಿ ತಮ್ಮ ಭಾಷ್ಯವನ್ನು ರಚಿಸಿರುತ್ತಾರೆಂದು  
ಸಿದ್ಧವಾಯಿತು.

(೨) ಶ್ರೀಗೌಡಪಾದರ್ಶ ಸಹ ತಮ್ಮ ಸಂಪ್ರದಾಂರುವನ್ನು

ಪ್ರಾಚೀನಸಂಪ್ರದಾಯಾನುಸಾರೀತ್ಯೇವ ಮನ್ಯಂತೇ ಸ್ತೋ - ಇತ್ಯತ್ವಾಪಿ ಜ್ಞಾಪಕಂ ವಿದ್ಯತೇ-

(೧) ಸ್ವಪ್ಷಜಾಗರಿತಸ್ಥಾನೇ ಹೈಕಮಾಹಮರ್ಮನೀಷಿಣಃ | ಗೌ.ಕಾ.೨-೩.

ಸ್ವಪ್ಷಮಾಯೇ ಯಥಾ ದೃಷ್ಟೇ ಗಂಧರ್ವನಗರಂ ಯಥಾ |

ತಥಾ ವಿಶ್ವಮಿದಂ ದೃಷ್ಟಂ ವೇದಾಂತೇಮ ವಿಚಕ್ಷಣೇಃ || ಗೌ.ಕಾ.೨-೩೮.

ಅತ್ಯ, “ತ್ರಯಃ ಸ್ವಪ್ಣಾಃ” (ಬ. ೧-೧-೧೨), “ಮಾಯಾಂ ತು ಪ್ರಕೃತಿಂ ವಿದ್ಯಾತ್” (ಶ್ಲೋ. ೪-೧೦) ಇತ್ಯಾದಿಶ್ರಾತಿಮನುಸುರುಂಧಾನ್ಯೇವೇದಾಂತಸಂಪ್ರದಾಯವಿಧಿಃ, ಜಾಗ್ರತ್ಸಾಪ್ತಯೋರ್ಯಕ್ಷಂ ವಿಶ್ವಸ್ತ ಸ್ವಪ್ಷಮಾಯಾಸದೃಶತ್ವಂ ಚಾಭ್ಯಾಪಗತಮಸ್ತಿ - ಇತ್ಯಕ್ತಮ್ಯ ||

(೨) ಏತರಾಗಭಯಕ್ಷೋಧ್ಯಮುಖನಿಭಿವೇದಪಾರಗ್ಯಃ |

ನಿರ್ವಕಲೋ ಹ್ಯಯಂ ದೃಷ್ಟಂ ಪ್ರಪಂಚೋಪಶೋಽದ್ವಯಃ || ಗೌ.ಕಾ.೨-೩೯.

ಅತ್ಯ ತು ಪರಮಾತ್ಮನೋ ನಿರ್ವಕಲ್ಪಕತ್ವಂ ನಿಷ್ಪತ್ತಂಚತ್ವಂ ಚ ವೈದಿಕಸಂಪ್ರದಾಯಾವ-  
ಗತಮ್ಯ - ಇತ್ಯಕ್ತಮ್ಯ | ಏತೇನ “ನ ನಿದ್ವಾಂ ನ್ಯೇವ ಚ ಸ್ವಪ್ಣಂ ತುಯ್ರೇ ಪಶ್ಯಂತಿ

**ಬಲ್ಲವರನ್ನು ಪರಾಮರ್ಶಸುತ್ತಾರೆ.** ಗೌಡಪಾದಾಚಾರ್ಯರೂ ಕೂಡ ತಮ್ಮ ಕಾರಿಕೆಯಲ್ಲಿ ಸ್ವೀಕರಿಸಿದ್ದಾದ ಪ್ರಕೃತಿಯಾವಿಶೇಷವನ್ನು ಪ್ರಾಚೀನ ಸಂಪ್ರದಾಯಕ್ಷಾನುಗುಣವಾದದ್ವೀಂದೇ ಅಭಿಪ್ರಾಯಪಟ್ಟಿರುತ್ತಾರೆಂಬುದಕ್ಕೆ ಪ್ರಮಾಣವನ್ನೂ ಸಹ ಹೇಳಿರುತ್ತಾರೆ. ಮೇಲೇ ಉದಾಹರಿಸಿರುವ ಶೈಲ್ಲೋಕಗಳು ಸ್ವಪ್ಣಾಧ್ಯಂಗಳಾಗಿವೆ.

ಈ ಶೈಲ್ಲೋಕಗಳಲ್ಲಿ ಶ್ರುತಿಯಲ್ಲೇ ತಿಳಿಸಿದ್ದಾದ “ತ್ರಯಃ ಸ್ವಪ್ಣಾಃ” (ಬ  
೧-೧-೧೨) ಮಾಯಾಂ ತು ಪ್ರಕೃತಿಂ ವಿದ್ಯಾತ್ | (ಶ್ಲೋ. ೪-೧೦) “ಮೂರು ಸ್ವಪ್ಣಗಳೇ”, ವಾಯೀಯನ್ನಾದರೋ ಪ್ರಕೃತಿಯೆಂದು ತಿಳಿಯಬೇಕು”, ಎಂಬುದಾಗಿರುವುದನ್ನು ಅನುಸರಿಸಿದವರಾದ ವೇದಾಂತಸಂಪ್ರದಾಯವನ್ನು ಬಲ್ಲವರು ಎಲ್ಲರೂ, ಎಚ್ಚರ ಕನಸುಗಳಿಗೆ ಏಕತ್ವವನ್ನು, ಪ್ರಪಂಚವು ಸ್ವಪ್ಣಮಾಯ ಸಮಾನವೆಂಬುದಾಗಿ ಒಟ್ಟಿರುತ್ತಾರೆಂಬುದನ್ನು ತಿಳಿಸಿರುತ್ತಾರೆ.

“ರಾಗಭಯಕ್ಷೋಧಗಳನ್ನು ಬಿಟ್ಟುವರಾದ ವೇದಪಾರಂಗತರಾದ ಮನಿಗಳೂ, ವೇದಾಂತದಲ್ಲಿ ನಿಷ್ಣಾತರೂ ಆದ (ಜ್ಞಾನಿಗಳು) ಈ

ನಿಶ್ಚಿತಾಃ” (ಗೌ.ಕಾ. ೧-೧೪) ಕಾರಿಕಾಪಿ ಸಂಪ್ರದಾಯಸೂಚಿನೀತಿ ವ್ಯಾಖ್ಯಾತಾ ವೇದಿತವ್ಯ ||

ಯದ್ಯಪಿ ಪ್ರಥಮಂ ಪ್ರಕರಣಂ ಆಗಮಪ್ರಕರಣತ್ವೇನ ವಿಶ್ವಾತಂ ಶ್ರುತಿರತ್ವೇವ ಭಾರಂತಾಃ ಕೇಚಿದಧುನಾತನವೇದಾಂತಪ್ರಸ್ಥಾನಾಂತರಾನುಯಾಯಿನಃ | ತದ್ವಧಾ ರಾಮಾನುಜಾಚಾರ್ಯಾಃ ಶ್ರೀಭಾಷ್ಯೇ “ಅನಾದಿಮಾಯಯಾ ಸುಪ್ತೋ ಯದಾ ಜೀವಃ ಪ್ರಮಿಧ್ಯತೇ” ಇತ್ಯೇತಾಂ ಕಾರಿಕಾಂ ಶ್ರುತಿತ್ವೇವ ಪರಿಗ್ರಹ್ “ತಸ್ಮಿಂಶ್ವಾನೋಽ ಮಾಯಯಾ ಸಂನಿರುಧ್ವಃ” ಇತಿ ಶ್ರುತಾ ಸಾಕಷಿದಾಜಹ್ಮಃ (ಶ್ರೀ.ಭಾ. ೧-೧-೫) ಅನಂದತೀರ್ಥಾಸ್ತु -

ಪ್ರಮಾಣಸ್ಯ ಪ್ರಮಾಣಂ ಚ ಬಲವದ್ ವಿದ್ಯತೇ ಮುನೇ |  
ಬ್ರಹ್ಮದೃಷ್ಟಾನತೋಮಂತ್ರಾನ್ ಪ್ರಮಾಣಂ ಸಲಿಲೇಶ್ವರಃ |  
ಅತ್ಯ ತ್ವೋಕಾ ಭವಂತಿತಿ ಚಕಾರ್ಯವ ಷ್ವಧಕ್ ಷ್ವಧಕ್ ||

ಇತಿ ಆಗಮಪ್ರಕರಣಾಬಾರಂಭ ಏವ ಕಾರಿಕಾ ಏತಾ ಬ್ರಹ್ಮದೃಷ್ಟಾಮಂತ್ರಾ ಇತಿ

ನಿವಿಂಕಲ್ಪವಾದ ಆತ್ಮನನ್ನ ಕಂಡಿರುತ್ತಾರೇ” ಎಂದು ಇಲ್ಲಿ ಪರಮಾತ್ಮನು ನಿವಿಂಕಲ್ಪನಾಗಿರುತ್ತಾನೆಂತಲೂ ನಿಷ್ಪ್ರಪಂಚನಾಗಿರುತ್ತಾನೆಂಬುದೂ ವೈದಿಕಸಂಪ್ರದಾಯದಿಂದ ಬಂದದ್ದೆಂದು ತಿಳಿಸಿದೆ. ಇಷ್ಟ್ಯಾ ಹೇಳಿದ್ದರಿಂದ “ತುರೀಯಸ್ವರೂಪವನ್ನ ಕಂಡುಕೊಂಡವರು ನಿದ್ರೀಯನ್ನಾ ಸ್ವಪ್ನವನ್ನಾ (ಆತ್ಮನಲ್ಲಿ) ಕಾಣುವುದಿಲ್ಲ ಎಂಬ ಕಾರಿಕೆಯೂ ಸಹ ಸಂಪ್ರದಾಯವನ್ನು ಸೂಚಿಸುತ್ತದೆ ಎಂಬುದನ್ನ ವ್ಯಾಖ್ಯಾನವನ್ನ ಮಾಡಿದಂತಾಯಿತು.

ಈಚಿನ ವೇದಾಂತ ಪ್ರಸ್ಥಾನಾಂತರವನ್ನ ಆಶ್ರಯಿಸಿದವರಾದ ರಾಮಾನುಜರು ಈ ಮೊದಲನೆಯ ಪ್ರಕರಣವಾದ ಆಗಮಪ್ರಕರಣವನ್ನು ಶ್ರುತಿಂಕೊಂತಲೇ ತಿಳಿದು ಭಾರಂತರಾಗಿದ್ದಾರೇ. ಹೇಗೆಂದರೇ ಶ್ರೀರಾಮಾನುಜಾಚಾರ್ಯರು ತಮ್ಮ ಶ್ರೀ ಭಾಷ್ಯದಲ್ಲಿ ಅನಾದಿಮಾಯಯಾ ..... ಎಂಬೀ ಕಾರಿಕೆಯನ್ನ ಶ್ರುತಿಯೆಂದೇ ಸ್ವೀಕರಿಸಿ ಅದರೂಡನೆ (ಅದರಲ್ಲಿ ಮತ್ತೊಬ್ಬನಾದ ಜೀವನು ಮಾಯೀಯಿಂದ ಕಟ್ಟು ಹಿಡಿದವನಾಗಿದ್ದಾನೆ) ಎಂಬ ಶ್ರುತಿಯನ್ನು ಉದಾಹರಿಸಿರುತ್ತಾರೇ. ಅನಂದತೀರ್ಥರಾದ (ಮಧ್ವಾಚಾರ್ಯರಾದರೋ) ಎಲ್ಲೇ ಮುನಿಯೇ, ಇದರ ಪ್ರಮಾಣಕ್ಕೆ ಬಲವತ್ತರವಾದ ಪ್ರಮಾಣವು ಇದೆ. ಬ್ರಹ್ಮನು ಕಂಡದ್ದಾದ ಮನ್ತ್ರವನ್ನ ವರುಣನು ಈ ವಿಷಯಕ್ಕೆ.

“ಗಾರುಡ”ಪುರಾಣಶೋಧಾಹರಣೇನ ಅವಧಾರಯಾವಾಸುಃ, ತಥಾपಿ ಗೌಡಪಾದಾಚಾರ್ಯಾಜ್ಞಾಮೇವೇಯಮ್ ಇತ್ಯಾತ್ಸ್ಥಾಪಾಮ್ ಅದ್ವೈತಿನಾಮೇವ ಸಂಪ್ರದಾಯಃ ಶುದ್ಧಃ, ಉತ್ಪ್ರಪರಣಸ್ಯ ಶ್ರುತಿತ್ವೇ ಪ್ರಾಚೀನಾಚಾರ್ಯಸಮ್ಮತ್ಯ-ಭಾವಾತ್ - ಇತಿ ಪ್ರಕರಣಾಚತುಷ್ಪಯಸಂಗಾನಜ್ಞಾಪನಾಧಾರಯ ಶ್ವಿಯಮಪಿ ಕಾರಿಕಾ ಇಹ ಸಮುದಾಯಕ್ಕಾ | ಅಧಿಕಂ ತ್ವತ್ ಮಾಂಡ್ಲಾಕ್ಯರಹಸ್ಯವಿವೃತಿಶೋಽಧಿಗೀಂತವ್ಯಮಿತಿ ದಿಕ್ ||

ಅ. ಭಗವತ್ಪ್ರಾದೀಯಭಾಷ್ಯೇಷು ದೃಶ್ಯಮಾನಃ ಸಂಪ್ರದಾಯಶ್ರದ್ಧಾ - ನ ಕೇವಲಂ ಗೌಡಪಾದಾಚಾರ್ಯಾಃ ಸ್ವಸಂಪ್ರದಾಯವಿತ್ತೇನ ಪ್ರಮಾಣೇಕೃತಾ ಭಾಷ್ಯಕಾರೇಣ, ಯಾವತ್ ಸ್ವೀಯಭಾಷ್ಯೇಷು ಸರ್ವಶಾಖಾಪಿ ತತ್ತ, ತತ್ತ, ಸತ್ಯಂಪ್ರದಾಯೇ ಪರಮಾದರಃ ಪ್ರಕಟಿಶೋಽಸ್ತಿ, ಸತ್ಯಂಪ್ರದಾಯವಿದಾಮೇವ ಸುವೇದ್ಯೋ ವೇದಾಂತಾಧಃ

ಈ ಶೋಽಕಗಳು ಇರುತ್ತವೆ ಎಂದು ಬೇರೆಬೇರೆಯಾಗಿ ಮಾಡಿರುವುದೇ ಪ್ರಮಾಣವು ಎಂದು ಹೇಳುತ್ತಾ ಆಗಮಪ್ರಕರಣಾರಂಭದಲ್ಲಿಯೇ ಈ ಕಾರಿಕೆಗಳು ಬ್ರಹ್ಮದೃಷ್ಟಿವಾದವುಗಳು ಎಂದು ಗರುಡಪುರಾಣ ಶೋಽಕವನ್ನು ಉದಾಹರಣೆಯನ್ನು ಮಾಡುವುದರ ಮೂಲಕ ಒತ್ತಿಹೇಳಿರುತ್ತಾರೆ. ಆದರೂ ಇವು ಗೌಡಪಾದಾಚಾರ್ಯರದೇ ಎಂಬುದಾಗಿ ಆಗ್ರಹಪಡುತ್ತಿರುವವರಾದ ಅದ್ವೈತಿಗಳ ಸಂಪ್ರದಾಯವೇ ಶುದ್ಧವಾದದ್ವೆಂದೂ ಆಗಮಪ್ರಕರಣವು ಶ್ರುತಿಯಾಗಿದೆ ಎಂಬವಿಷಯಕ್ಕೆ ಪ್ರಾಚೀನಾಚಾರ್ಯರ ಸಮ್ಮತಿ ಇಲ್ಲ ಎಂಬುದನ್ನೂ ತೋರಿಸಿರುತ್ತೇವೆ. ನಾಲ್ಕು ಪ್ರಕರಣಗಳಿಗೂ ಸಂಬಂಧವನ್ನು ಸೂಚಿಸುವುದಕ್ಕಾಗಿ ಈ ಕಾರಿಕೆಯನ್ನು ಸಹ ನಾವು ಉದಾಹರಿಸಿರುತ್ತೇವೆ. (ಇದರ ಬಗ್ಗೆ) ಇನ್ನೂ ಹೆಚ್ಚಾಗಿ ತಿಳಿಂಯಬೇಕೆನ್ನುವೇರು ಮಾಂಡ್ಲಾಕ್ಯರಹಸ್ಯವಿವೃತಿಯಿಂದ ತಿಳಿದುಕೊಳ್ಳಬಹುದು.

(ಆ) ಭಗವತ್ಪ್ರಾದರ ಭಾಷ್ಯದಲ್ಲಿ ಸಂಪ್ರದಾಯದ ಬಗ್ಗೆ ಕಂಡು-ಬರುವ ಶ್ರದ್ಧೆಯು, ಬರೀ ಗೌಡಪಾದರನ್ನು ಮಾತ್ರ “ಸಂಪ್ರದಾಯವನ್ನು ಬಲ್ಲವರು” ಎಂದು ಭಾಷ್ಯಕಾರರು ಪ್ರಮಾಣವನ್ನಾಗಿ ತೆಗೆದುಕೊಂಡಿದ್ದಾರೆಂದು ತಿಳಿಯಬಾರದು, ಮತ್ತೇನೆಂದರೆ ತಮ್ಮ ಎಲ್ಲಾ ಭಾಷ್ಯದಲ್ಲಾ ಅಲ್ಲಲ್ಲಿ ಸತ್ಯಂಪ್ರದಾಯದವಿಷಯಕ್ಕೆ ಹೆಚ್ಚಿನ ಆದರವನ್ನು ತೋರಿಸಿರುತ್ತಾರೆ.

-ಇತಿ ಸ್ವಾಶಯಾವಿಷ್ಠರಣಾಯ | ಗುರುಶಿಷ್ಯಪರಂಪರಯಾ ಆಗತ ಏವ ಹಿ ವೇದಾಂತೋ-  
ಪದೇಶೋ ಯಾಥಾಧ್ಯೇನ ವೇದಾಂತಾನಾಂ ತಾತ್ಪರ್ಯಮನುಭವಪರ್ಯಂತತಾಮ್  
ಆಪಾದಯಿತುಂ ಶಕ್ಲೋತೀತಿ | ತದೇವಂ ಸಂಪ್ರದಾಯಾಗತತ್ವಾತ್, ಪರಮಾರ್ಥತತ್ವಸ್ಯ  
ಆಗಮಯಿತೃತ್ವಾಚ್ಚ ಸಮ್ಯಗುಪದೇಶಕರ್ವೋರ್ಯವರ್ "ಆಗಮಃ" ಇತ್ಯಾಪಿ  
ವ್ಯಾಪದಿಶ್ಯತೇ | ಆಗಮಯಿತೃತ್ವಾಪಂ ಹಿ ನಾಮ ಸಮ್ಯಗನುಭವಪರ್ಯಂತಜ್ಞಾನ-  
ಪ್ರಾಪಕತ್ವಮಿತಿ | ಪರಮಾರ್ಥತತ್ವಾಪಂ ನ ಪ್ರತ್ಯಕ್ಷಾದಿಪ್ರಮಾಣಾಂತರವೇದ್ಯಮಿತಿ  
ಶಾಸ್ತ್ರಜ್ಞಾಯೋರ್ಪದೇಶೇನ್ಯವ, ಸಾಧಕೇರನುಭವಮಾರೋಪಯಿತವ್ಯಮ್ - ಇತಿ  
ಭಾಷ್ಯಕಾರಃ ಸುಹೃದ್ವಾತ್ಮಾ ಸಾವಧಾರಣಮ್ ಉಪದಿಶತಿ -

(ಗ) ತದ್ವಿಜ್ಞಾನಾರ್ಥಂ ವಿಶೇಷೇಣಾಧಿಗಮಾರ್ಥಮ್, ಸನಿರ್ವಿಷ್ಟೋ ಬ್ರಾಹ್ಮಣಃ  
ಗುರುಮೇವ ಆಚಾರ್ಯಂ ಶಮದಮದಯಾದಿಸಂಪನ್ಮ್ಯಮ್ ಅಭಿಗ್ಜ್ಞೀತ್ |  
ಶಾಸ್ತ್ರಜ್ಞಾರೋರ್ಪಾಂತ್ರೇಣ ಬ್ರಹ್ಮಜ್ಞಾನಾನ್ಯೇಷಣಂ ನ ಕುರ್ಯಾತ್ |

ಸತ್ಸಂಪ್ರದಾಯವನ್ನ ಬಲ್ಲವರಿಗೇ ವೇದಾಂತಾರ್ಥವಾದ (ಆತ್ಮತತ್ವವು)  
ಸುಲಭವಾಗಿ ತಿಳಿಯುವುದಕ್ಕಾಗುತ್ತದೆ ಎಂಬ ಅಭಿಪ್ರಾಯವನ್ನು ತೋರಿಸ-  
ಬೇಕಾಗಿದೆ. ಗುರುಶಿಷ್ಯಪರಂಪರೆಯಿಂದ ಬಂದಂತಹ ವೇದಾಂತೋಪದೇಶವು  
ಸರಿಯಾಗಿ ವೇದಾಂತಿಗಳ ತಾತ್ಪರ್ಯವನ್ನು ಅನುಭವಪರ್ಯಂತವಾಗಿ  
ಉಂಟುಮಾಡಿಕೊಡುವುದಕ್ಕೆ ಸಮರ್ಥವಾಗಿರುತ್ತದೆ. ಹೀಗೆ ಸಂಪ್ರದಾಯದಿಂದ  
ಬಂದದ್ವಾದ್ವಾದಲೂ, ಪರಮಾರ್ಥತತ್ವವನ್ನು ತಿಳಿಸಿಕೊಡುವುದರಿಂದಲೂ  
ಸರಿಯಾದ ಉಪದೇಶಕ್ರಮಕ್ಕೆ "ಆಗಮ" ಎಂದು ಹೆಸರು ಬಂದಿರುತ್ತದೆ.  
ತಿಳಿಸಿಕೊಡುವುದು ಎಂದರೆ ಸರಿಯಾಗಿ ಅನುಭವ ಪರ್ಯಂತವಾದ  
ಜ್ಞಾನವನ್ನುಂಟು ಮಾಡುವುದು ಎಂದರ್ಥವು. ಪರಮಾರ್ಥತತ್ವವು ಪ್ರತ್ಯೇಕ್ಷಣೇ  
ಮುಂತಾದ ಪ್ರಮಾಣಾಂತರಗಳಿಂದ ತಿಳಿಯುವುದಕ್ಕಾಗುವುದಿಲ್ಲವಾದ್ವಾದ್ವಾದಲೂ  
ಶಾಸ್ತ್ರಜ್ಞಾಯೋರ್ಪದೇಶದಿಂದಲೇ ಸಾಧಕರಾದವರು ಅನುಭವಕ್ಕೆ  
ತಂದುಕೊಳ್ಳಬೇಕು ಎಂಬ ವಿಚಾರವನ್ನು ಶ್ರೀ ಶಂಕರಾಚಾರ್ಯರು ಅತ್ಯಂತ  
ಸುಹೃದಾಭವದಿಂದ ಒತ್ತಿ ಉಪದೇಶಿಸಿರುತ್ತಾರೆ.

(ಗ) ಅದನ್ನು ತಿಳಿಂತುವುದಕ್ಕಾಗಿ ಎಂದರೇ ವಿಶೇಷವಾಗಿ  
ಗೊತ್ತುಮಾಡಿಕೊಳ್ಳಬುದಕ್ಕಾಗಿ, ಆತನು ಎಂದರೆ ವೈರಾಗ್ಯವನ್ನು ಹೊಂದಿದ  
ಬ್ರಾಹ್ಮಣನು ಶಮದಮಾದಿಗಳಿಂದ ಕೂಡಿದ ಆಚಾರ್ಯರನ್ನೇ ಕುರಿತು  
ಹೋಗಬೇಕು. ತಾನು ಶಾಸ್ತ್ರಜ್ಞನಾಗಿದ್ದರೂ ಸಹ ಸ್ವತಂತ್ರವಾಗಿ

ಇತ್ಯೇತದ್ ಗುರುಮೇವ ಇತ್ಯವಧಾರಣಫಲಮ್ ||

ಮುಂ.ಭಾ. ೮-೨-೧೨,

(೨) ಕೇಟೆತ್ ಪಂಡಿತಂಮನ್ಯ ನಿರಾಕಾರತ್ವಾದಾತ್ಮ ವಸ್ತು ನೋಪ್ಯತ್ ಬುದ್ಧಿ: ಅತೋ ದು:ಸಾಧಾ ಸಮೃಗ್ಂಜ್ಞಾನನಿಷ್ಠಾ - ಇತ್ಯಾಹು: | ಸತ್ಯಮೇವೇದಂ ಗುರುಸಂಪ್ರದಾಯರಹಿತಾನಾವ್ | ಅಶ್ವತ್ವವೇದಾಂತಾನಾವ್, ಅತ್ಯಂತ-ಬಹಿರ್ವಿಷಯಾಸಕ್ತಬುದ್ಧಿನಾಮ್, ಸಮೃಕ್ಷಮಾಣೇಷು ಅಕೃತಶ್ರಮಾಣಾಮ್, ತದ್ವಿಪರೀತಾನಾಂ ತು ಲೋಕಗ್ರಹಗ್ರಹಕದ್ವೈತವಸ್ತುನಿ ಸದ್ಬುದ್ಧಿನಿಂತರಾಂ ದು: |ಸಂಘಾದ್ಯಾ, ಅತ್ಯಚೈತನ್ಯವ್ಯತಿರೇಕೇಣ ವಸ್ತ್ವಂತರಸ್ಯ ಅನುಪಲಬ್ಧೇಃ ||

ಗೀ.ಭಾ. ೮-೩೦,

(೩) ಸತ್ಯಮೇವಮ್, ಪ್ರತ್ಯಕ್ಷಾದಿಭಿಃ ಪ್ರಮಾಣೇನ್ ಪರಃ ಪ್ರತ್ಯಾಯಯಿತುಂ ಶಕ್ಯಃ, ಆಗಮೇನ ತು ಶಕ್ಯತ ಏವ ಪ್ರತ್ಯಾಯಯಿತಮ್ || ಕೇ. ೮-೪,

---

ಬ್ರಹ್ಮಜ್ಞಾನವನ್ನು ಮಾಡಿಕೊಳ್ಳುವುದಕ್ಕೆ ಹೋಗಬಾರದು ಎಂಬುದನ್ನು ತಿಳಿಸುವುದಕ್ಕೆ “ಗುರುಮೇವ” (“ಗುರುಗಳನ್ನು ಕುರಿತೇ”) ಎಂದು ಒತ್ತಿ ಹೇಳಿರುತ್ತದೆ (ಮುಂ-೮-೨-೧೨)

(೨) ಕೆಲವರು ತಮ್ಮನ್ನೇ ಪಂಡಿತರೆಂದು ತಿಳಿಯುತ್ತಾ ಅತ್ಯ ವಸ್ತುವಿಗೆ ಯಾವ ಆಕಾರವೂ ಇಲ್ಲವಾದ್ದರಿಂದ ಬುದ್ಧಿಗೆ ಹತ್ತುವುದಿಲ್ಲ ಆದ್ದರಿಂದ ಸಮೃಜ್ಞಾನನಿಷ್ಯೇಯ ಸಂಪಾದಿಸಿಕೊಳ್ಳುವುದು ತುಂಬಾ ಕಷ್ಟ ಎನ್ನವರು. ಇದೇನೋ ನಿಜವೇ. ಏಕೆಂದರೆ ಯಾರಿಗೆ ಗುರುಸಂಪ್ರದಾಯವಿಲ್ಲವೋ ಮತ್ತು (ಜೀವನದಲ್ಲಿ ಒಮ್ಮೆಯೂ) ವೇದಾಂತವನ್ನು ಕೇಳೇ ಇಲ್ಲವೋ, ಬಹಳವಾಗಿ ಹೋರಗಡೆಯಲ್ಲಿ ಆಸಕ್ತರಾದ ಬುದ್ಧಿಯವರಾಗಿರುತ್ತಾರೋ, ಪ್ರಮಾಣಗಳ ವಿಷಯಕ್ಕೆ ಸರಿಯಾಗಿ ಪರಿಶ್ರಮವನ್ನು ಪಟ್ಟಿಲ್ಲವೋ ಅವರಿಗೆ ಕಷ್ಟವೇ ಸರಿ. ಆದರೆ ಇದಕ್ಕೆ ವಿರುದ್ಧರಾದವರಿಗೆ ಲೋಕವಾದ ಗ್ರಹಗ್ರಹಕ ವಸ್ತುವಿನಲ್ಲಿ ಸದ್ಬುದ್ಧಿಯನ್ನು (ಇದೇ ಎಂಬ ಬುದ್ಧಿಯನ್ನು) ಸಂಪಾದಿಸುವುದು ಕಷ್ಟವಾಗಿರುತ್ತದೆ. ಅವರಿಗೆ ಅತ್ಯಚೈತನ್ಯಕ್ಷಂತ ಬೇರೆಯಾಗಿ ಮತ್ತೊಂದು ವಸ್ತುವೇ ತೋರುವುದಿಲ್ಲ (ಗೀ.ಭಾ. ೮-೩೦)

(೩) ನಿಜ, ಪ್ರತ್ಯಕ್ಷವೇ ಮುಂತಾದ ಪ್ರಮಾಣಗಳಿಂದ ಪರಮಾತ್ಮನನ್ನು ತಿಳಿಸಿಕೊಡುವುದಕ್ಕಾಗುವುದಿಲ್ಲ, ಆದರೆ ಆಗಮದಿಂದಲಾದರೋ ಆಗಿಯೇ ತೀರುತ್ತದೆ (ಕೇ. ೮-೪)

(ಳ) (ಅ) ಏವಂ ಸುವಿಜ್ಞೀಯ ಅತ್ಯಾ, ಆಗಮವತಾ ಆಚಾರ್ಯೇಣ  
ಅನ್ಯಾತಯಾ ಪ್ರೋಕ್ತಃ ||

ಕಾ. ಭಾ. ೧-೨-೮,

(ಆ) ಯೇಯಮ್ ಆಗಮಪ್ರಭೂತಾ ಮತಿಃ, ತಾರ್ಕಿಕಾದನ್ಯೇನ್ವ ಆಗಮಾಭಿಜ್ಞೇನ  
ಆಚಾರ್ಯೇಣ ಪ್ರೋಕ್ತಾ ಸತೀ ಸುಜ್ಞಾನಾಯ ಭವತಿ ||

ಕಾ. ಭಾ. ೧-೨-೯.

(ಇ) ತಸ್ಯಾತ್, ಅಸಂಪ್ರದಾಯವಿತ್ ಸರ್ವಶಾಸ್ತ್ರವಿದಷಿ ಮೂಲಿಂದೇವ  
ಉಪೇಕ್ಷಣೀಯಃ ||

ಗೀ.ಭಾ. ೧೨-೨,

[ಅತ್ಯಧ್ಯಾನೇಶ್ವರಂ ಸಾಕ್ಷಾತ್ಪತ್ನಾ ತತ್ತ್ವಾರೂಪಾವಸ್ಥೇನ ಮೋಕ್ಷಃ ಸಂಪಾದಯಿತವು:  
ಇತಿ ವದತಾಮ್ ಅದ್ವೈತಿನಾಮಪಿ ಮತಂ ನ ಸಾಂಪ್ರದಾಯಿಕಮಿತ್ಯಕ್ತಮ್ || ]

**೬. ಭಾಷ್ಯೇ ದ್ರವಿಡಾಚಾರ್ಯರಾಮರ್ಥಃ - ಗೌಡಪಾದಾಚಾರ್ಯಾಣಾ-  
ಮೇವೇಮೋ ಗ್ರಂಥೋ ಭಗವತ್ವಾದೀಯಸಂಪ್ರದಾಯಸ್ಥಾನಾಮದ್ಯತ್ತೇ ಪೂರ್ಣತಯಾ**

(ಇ) ಹೀಗೆ ಆಗಮವಂತನಾದ ಆಚಾರ್ಯನು ಅನ್ಯಾನಾಗಿ ಹೇಳಿದ್ದಾದರೆ ಸುಲಭವಾಗಿ ತಿಳಿಯಬಹುದಾಗಿದೆ (ಕರ್ತ-೧-೨-೮). ಯಾವ ಈ ಆಗಮದಿಂದುಂಟಾಗುವ ತಿಳಿವಳಿಕೆ ಇದೆಯೋ ಅದು ಆಗಮವನ್ನು ಬಲ್ಲವನಾದ ತಾರ್ಕಿಕನಿಗಿಂತ ಬೇರೆಯವನಾದ ಆಚಾರ್ಯನು ಹೇಳಿದಾಗಲೇ ಸುಲಭವಾಗಿ ಗೊತ್ತಾಗುತ್ತದೆ (ಕರ್ತ. ೧-೨-೯).

(ಈ) ಆದ್ದರಿಂದ ಸಂಪ್ರದಾಯಕುವನ್ನು ರಿಂಯುದೇವನು ಎಲ್ಲಾ ಶಾಸ್ತ್ರವನ್ನು ರಿತವನಾದರೂ ಆತನನ್ನು ಮೂಲಿಂದನಂತೆ ಉಪೇಕ್ಷಿಸುತ್ತಾರೆ (ಗೀ.ಭಾ. ೧೨-೨) (ಈ ಸ್ಥಳದಲ್ಲಿ ಧ್ಯಾನವನ್ನು ವಾಡಿ ಈಶ್ವರನನ್ನು ಸಾಕ್ಷಾತ್ಕಾರಿಸಿಕೊಂಡು ಅವನ ಸ್ವರೂಪದಲ್ಲಿ ನೆಲೆ ನಿಲ್ಲುವುದರ ಮೂಲಕ ಮೋಕ್ಷವನ್ನು ಹೊಂದಬೇಕು ಎಂದು ಹೇಳುತ್ತಿದ್ದ ಅದ್ವೈತಿಗಳ ಮತವನ್ನೇ ಸಾಂಪ್ರದಾಯಿಕ ಮತವಲ್ಲ ಎಂದು ಹೇಳಿರುತ್ತದೆ).

**೭. ಭಾಷ್ಯದಲ್ಲಿ ದ್ರವಿಡಾಚಾರ್ಯರ ಪರಾಮರ್ಶ.**

(ಗ) ಭಗವತ್ವಾದರ ಸಂಪ್ರದಾಯದಲ್ಲಿದ್ದವರಪೈಕಿ ಗೌಡಪಾದಾಚಾರ್ಯ-ರೋಬ್ಬರ ಗ್ರಂಥವೇ ಇಂದು ಪೂರ್ಣವಾಗಿ ಸಿಗುತ್ತದೆ. ಆದರೆ ಈ

ಉಪಲಭ್ಯತೇ | ಆಸನ್ನೇವ ಪರಮಾ ಅನ್ಯೇಽಪಿ ಏತತ್ವಂಪ್ರದಾಯಸಾಫಃ  
ಪೂರ್ವಾಚಾರ್ಯಾ ಇತ್ಯತ್ರ ಲಿಂಗಾನಿ ಸಂತಿ ಪ್ರಸ್ಥಾನತ್ರಯಭಾಷ್ಯೇಮು -

(೧) ಯೈರಿಮೇ ಗುರುಭಿಃ ಪೂರ್ವಂ ಪದವಾಕ್ಯಪ್ರಮಾಣತಃ |

ವ್ಯಾಖ್ಯಾತಾಃ ಸರ್ವವೇದಾಂತಾಸ್ತಾನಿತ್ಯಂ ಪ್ರಣತೋಽಸ್ಯಹಮ್ |

ಉದಾಹರ್ಯತಃ ಶೈಲ್ಲೋಕೋಽಯಂ ತೈತ್ತಿರೀಯಕಭಾಷ್ಯಪ್ರಾರಂಭಮಂಗಲವಾಕ್ಯಸೇಳ್ಳೀ ದ್ವಿತೀಯಃ | ಏತೇನ ಆಚಾರ್ಯೇಃ ಪ್ರಮಾಣೇಕೃತಾಃ ಪೂರ್ವಾಚಾರ್ಯಾಃ ಕೇಂಬಿತ್ರಾ ಸರ್ವೇಷಾಮುಪಿ ವೇದಾಂತಾನಾಂ ವ್ಯಾಖ್ಯಾನಂ ಕೃತವಂತ ಇತ್ಯವಗಮ್ಯತೇ ||

(೨) ಅತ್ರ ಚ ಸಂಪ್ರದಾಯವಿದ ಆಖ್ಯಾಯಿಕಾಂ ಸಂಪ್ರಚಕ್ಷತೇ - ಕಶ್ಮಿತ್ರಾ ಕೆಲ ರಾಜಪುತ್ರೋ ಜಾತಮಾತ್ರ ಏವ ಮಾತಾಪಿತ್ಯಭ್ಯಾಮ್ ಅಪವಿದೊಂದ ವ್ಯಾಧಗೃಹೇ ಸಂವರ್ಧಿತಃ | ಸೋಽಮುಷ್ಯವಂತ್ಯತಾಮ್ ಅಜಾನನ್ ವ್ಯಾಧಜಾತಿಪ್ರತ್ಯಯೋ ವ್ಯಾಧಜಾತಿಕರ್ಮಾಣಿಂದ ಅನುವರ್ತತೇ ನ ರಾಜಾಸ್ಮೀತಿ ರಾಜಜಾತಿ-

ಸಂಪ್ರದಾಯಕ್ಕೆ ಸೇರಿದವರಾದ ಇನ್ನೂ ಅನೇಕ ಹಿಂದಿನ ಆಚಾರ್ಯರು ಇದ್ದರು ಎಂಬುದಕ್ಕೆ ಪ್ರಸ್ಥಾನತ್ರಯಭಾಷ್ಯದಲ್ಲಿ ಗುರುತುಗಳು ಸಿಗುತ್ತವೆ. “(ಯೈರಿಮೇ ಗುರುಭಿಃ ಪೂರ್ವಂ ಪದವಾಕ್ಯಪ್ರಮಾಣತಃ| ವ್ಯಾಖ್ಯಾತಾಃ ಸರ್ವವೇದಾನ್ತಃ ತಾನಿತ್ಯಂ ಪ್ರಣತೋಽಸ್ಯಹಮ್ ||)” “ಯಾವ ಗುರುಗಳು ಪದವಾಕ್ಯಪ್ರಮಾಣದಿಂದ ಹಿಂದೆ ವೇದಾಂತಗಳನ್ನ ವ್ಯಾಖ್ಯಾನವನ್ನ ಮಾಡಿರುತ್ತಾರೋ ಅಂಥಹವರನ್ನ ಎಂದೆಂದಿಗೂ ನಮಸ್ಕರಿಸುವೆನು”. ಈ ಶೈಲ್ಲೋಕವನ್ನ ತೈತ್ತಿರೀಯಭಾಷ್ಯದ ಮಂಗಲಶೈಲ್ಲೋಕದಲ್ಲಿ ಎರಡನೆಯ ಶೈಲ್ಲೋಕವಾಗಿ ಉದಾಹರಿಸುತ್ತಾರೆ. ಇದರಿಂದ ಆಚಾರ್ಯರು ಪ್ರಮಾಣವನ್ನಾಗಿ ಮಾಡಿಕೊಂಡ ಕೆಲವು ಹಿಂದಿನ ಆಚಾರ್ಯರೂ ಸಹ ಎಲ್ಲಾ ಉಪನಿಷತ್ತು-ಗಳಿಗೂ ವ್ಯಾಖ್ಯಾನವನ್ನ ಮಾಡಿದ್ದರು ಎಂದು ಗೊತ್ತಾಗುತ್ತದೆ.

(೩) ಇಲ್ಲಿ ಸಂಪ್ರದಾಯವನ್ನ ಒಲ್ಲವರು ಕಥೆಯನ್ನ ಹೇಳುತ್ತಾರೆ. ಒಬ್ಬನೊಬ್ಬ ರಾಜಕುಮಾರನು ಹುಟ್ಟಿದ ಕೂಡಲೇ ತಂದೆ ತಾಯಿಗಳಿಂದ ಬೇರೆಟ್ಟುವನಾಗಿ ಬೇಡರ ಮನೆಯಲ್ಲಿ ಬೆಳೆದವನಾದ. ಆತ ತಾನು ಇಂತಹ ವಂಶದವನೆಂಬುದನ್ನ ತಿಳಿಯಂದೇ ಬೇಡರ ಜಾತಿಯ ಅರಿವನ್ನ ಹೊಂದಿದವನಾಗಿ ಬೇಡ ಜಾತಿಯ ಕೆಲಸವನ್ನೇ ಮಾಡುತ್ತಿದ್ದ. ತನ್ನನ್ನ ರಾಜನಾಗಿದ್ದೇನೆಂದು ತಿಳಿದು ರಾಜಜಾತಿಯ ಕೆಲಸವನ್ನ ಮಾಡುತ್ತಿರಲಿಲ್ಲ.

ಕರ್ಮಾಣಿನುವರ್ತತೇ | ಯದಾ ಪುನಃ ಕಶ್ಮಿತ್ತಾ ಪರಮಕಾರುಣೀಕೋ ರಾಜಪುತ್ರಸ್ಥ  
ರಾಜಶ್ರೀಪೂಟಿಯೋಗ್ಯತಾಂ ಜಾನನ್ ಅಮುಷ್ಯಪುತ್ರತಾಂ ಚೋಧಯತಿ “ನ ತ್ವಂ  
ವ್ಯಾಧಃ ಅಮುಷ್ಯ ರಾಜಃ ಪುತ್ರಃ ಕಥಂಚಿದ್ ವ್ಯಾಧಗ್ಯಹಮನುಪ್ರವಿಷ್ಟಃ” ಇತಿ |  
ಸ ಏವಂ ಚೋಧಿತಃ, ತ್ವರ್ತಾಪ್ಯ ವ್ಯಾಧಾತಿಪುತ್ರಯಕರ್ಮಾಣಿ ಪಿತ್ಯಪ್ಯತಾಮಹೀಮ್  
ಅತ್ಯನಃ ಪದವೀಮ್ ಅನುವರ್ತತೇ “ರಾಜಾಂಹಮಸ್ಸಿ” ಇತಿ | ತಥಾ ಕಲಾಯಂ  
ಪರಸ್ಯಾದ್ ಅಗ್ನಿಪಸ್ಸಲಿಂಗಾದಿವರ್ದ ತಜ್ಞಾತಿರೇವ ವಿಭಕ್ತಃ, ಇಹ  
ದೇಹೇಂದ್ರಿಯಾದಿಗಹನೇ ಪ್ರವಿಷ್ಟಃ ಅಸಂಸಾರೀ ಸನ್ ದೇಹೇಂದ್ರಿಯಾದಿ-  
ಸಂಸಾರಧರ್ಮವನುವರ್ತತೇ, “ದೇಹೇಂದ್ರಿಯಸಂಘಾತೋಽಸ್ಸಿ, ಕೃಶಃ, ಸೂಳಲಃ  
, ಸುಖೀ, ದುಃಖೀ” ಇತಿ ಪರಮಾತ್ಮಾತಮ್ ಅಜಾನನ್ ಅತ್ಯನಃ | “ನ  
ತ್ವಮೇತದಾತ್ಮಕಃ, ಪರಮೇವ ಬ್ರಹ್ಮಾಸಿ ಅಸಂಸಾರೀ” ಇತಿ ಪ್ರತಿಚೋಧಿತ  
ಅಚಾರ್ಯೇಣ ಹಿತ್ವಾ ಏಷಣಾತ್ರಯಾನುವೃತ್ತಿಂ “ಬ್ರಹ್ಮಾಸಿ” ಇತಿ  
ಪ್ರತಿಪದ್ಯತೇ ||

ಬೃ.ಭಾ. ೨-೮-೨೦,

ಯಾವಾಗಲೋ ಒಮ್ಮೆ ಒಬ್ಬನೊಬ್ಬ ಪರಮಕಾರುಣೀಕನಾದವನು, ಈ ರಾಜಕುಮಾರನು ರಾಜ್ಯಶ್ರೀಪೂಟಿಗೆ ತಕ್ಷವನೆಂಬುದನ್ನು ತಿಳಿದು (ಆತನನ್ನು ಕುರಿತು) ಇಂಥ (ರಾಜನ) ಮಗನೆಂಬುದಾಗಿ ತಿಳಿಸುತ್ತಾನೆ. (ಅಪ್ಪಾ, ಮಗು) “ನೀನು ವ್ಯಾಧನಲ್ಲ”, “ಇಂಥ ರಾಜನ ಕುಮಾರನು”, ಹೇಗೋ ಬೇಡರ ಮನೆಗೆ ಬಂದು ಸೇರಿರುತ್ತೀಯೇ” ಎಂಬುದಾಗಿ ಹೇಳುತ್ತಾನೆ. ಅದರಿಂದ (ನಿಜವನ್ನು) ತಿಳಿದವನಾಗಿ ವ್ಯಾಧಜಾತಿಗೆ ಸಂಬಂಧಪಟ್ಟ ಅರಿವು ಮತ್ತು ಕೆಲಸಗಳನ್ನೂ ಸಹ ಬಿಟ್ಟು ತಂದೆ ಅಜ್ಞಂದಿರರಿಗೆ ಸಂಬಂಧಪಟ್ಟ ತನ್ನ ಪದವಿಯಾದ (ರಾಜ್ಯವನ್ನು ಪಡೆದು) ರಾಜನಾಗಿರುವೆನು ಎಂದು ತಿಳಿದ. ಅದೇ ರೀತಿ ಈ ಜೀವನೂ ಸಹ ಪರಮಾತ್ಮನಿಂದ ಬೆಂಕಿಯ ಕಿಡಿಯಂತೆ ಅದೇ ಸ್ವರೂಪದವನಾಗಿ ಬೇಪೆಟ್ಟವನಂತೆ ಈ ದೇಹೇಂದ್ರಿಯವೆಂಬ ಕಾಡಿನೊಳಗೆ ಪ್ರವೇಶಿಸಿರುತ್ತಾನೆ. ತಾನು ಅಸಂಸಾರಿಯಾಗಿದ್ದರೂ ದೇಹೇಂದ್ರಿಯವೇ ಮೊದಲಾದ ಸಂಸಾರಧರ್ಮವನ್ನು ಅನುಸರಿಸಿರುತ್ತಾನೆ. ನಾನೇ ದೇಹೇಂದ್ರಿಯಸಂಘಾತದ ರೂಪದವನಾಗಿದ್ದೇನೇ, ಕೃಶನೂ, ಸೂಳಲನು, ಸುಖೀ, ದುಃಖೀ ಎಂದು ತನ್ನ ಪರಮಾತ್ಮತೆಯನ್ನು ತಿಳಿಯದೇ ಇರುತ್ತಾನೆ. ಆಚಾರ್ಯನಾದವನು ನೀನು ಈ ರೀತಿಯಾಗಿರತಕ್ಷವನಲ್ಲ, ಪರಬ್ರಹ್ಮನೇ ಆಗಿರುವೆ, ಸಂಸಾರಿಯಲ್ಲ ಎಂದು ತಿಳಿಸಿದಾಗ ಏಷಣಾತ್ರಯವನ್ನೆಲ್ಲ ಬಿಟ್ಟು ಬ್ರಹ್ಮನೇ ಆಗಿದ್ದೇನೆಂದು ತಿಳಿಯತ್ತಾನೆ. (ಬೃ.ಭಾ. ೨-೮-೨೦).

ಅತ್ಯಾನಂದಗಿರಿಟೀರ್ಥ -

(೧) “ತತ್ತ್ವಮಸ್ಯಾದಿವಾಕ್ಯಮ್ | ತಚ್ಚೀಷಃ ಸೃಷ್ಟಾಂತಿವಾಕ್ಯಮ್  
ಇತಿ ಉಕ್ತೇಽಧರ್ಮೇ ದ್ರವಿಡಾಚಾಯ್ಸಂಮತಿಮಾಹ” ||

ಆ.ಗಿ., ಆ.ಬೃ.ಭಾ.

[ಅತ್ಯಾಂದಾಕೃತೋ ದ್ರವಿಡಾಚಾಯೋ ರಾಮಾನುಜಭಾಷ್ಯೇ ಪರಾಮೃಷ್ಟಾದ್  
ದ್ರವಿಡಾಚಾಯಾದಭಿನ್ನಃ ಇತಿ ಭಾರಂತಾಃ ಕೇಂಬಿತ್ | ಯಥೋಕ್ತಾಂತಾಯಿಕಾ  
ನಿವಿಶೇಷಾತ್ಮಾವಾದಿಮತೇ ನ ಸಂಭವತೀತ್ಯಾಕ್ಷಿಪಂತಿ | ವಿಸ್ತುಲಿಂಗವಾಕ್ಯಾನಂತರಂ  
“ತಸ್ಮೋವನಿಷತ್ ಸತ್ಯಸ್ಯ ಸತ್ಯಮಿತಿ” ಇತಿ ವಾಕ್ಯೇ, “ಅಥ ನಾಮಧೇಯಮ್”  
ಇತ್ಯಾದ್ಯಾ ಚ ನಿವಿಶೇಷಸ್ಯ ವಿವಕ್ಷಾ ನ ಘಟಿತ್ ಇತ್ಯಾಭಿಪ್ರೇತ್ಯೈವ ದ್ರಮಿಡಾಚಾಯ್ಯಃ  
ರಾಜಕುಮಾರನಯಃ ಪ್ರದರ್ಶಿತಃ | ನ ಹಿ ರಾಜಃ ತತ್ಪತ್ರಸ್ಯ ಚೈಕ್ಯಂ ಕಸ್ಯಾಚಿತ್ |  
ಸಂಮತಮ್, ನ ವಾ ರಾಜಃ ಸ್ಥಿತಿದಶಾಯಾಂ ತತ್ಪತ್ರಸ್ಯಾಸಮಧಾಸ್ಯ ರಾಜ್ಯಂ ಸಂಭವತಿ|  
ರಾಜ್ಯಸಂಭವೇತರಿ ಧರ್ಮ ಏವ ಪ್ರತಿಪನ್ನಃ ಸ್ಥಾತ್ರೋ, ನ ತು ಜೀವಬ್ರಹ್ಮಾ-  
ಭೇದಪ್ರತಿಪತ್ತಿಃ ಸಂಭವತಿ (ಗೂ.ಸಂ.) ಇತಿ | ತದ್ದ ವಿಸಂಗತಂ ಚೋದ್ಯಮ್ | ನ

ಈ ಜಾಗದಲ್ಲಿ ಆನಂದಗಿರಿಗಳ ಟೀಕೆಯು ಈ ರೀತಿ ಇರುತ್ತದೆ.

“ತತ್ತ್ವಮಸಿಂಹೇ ಮುಂತಾದ ವಾಕ್ಯಗಳು ಐವನ್ನು ಹೇಳುವುದರಲ್ಲಿ  
ತಾತ್ಪರ್ಯದವಾಗಿವೆ. ಸೃಷ್ಟಿಯೇ ಮುಂತಾದ ವಾಕ್ಯವಾದರೂ ಅದಕ್ಕೆ  
ಶೇಷವಾಗಿದೆ” ಎಂದು ಹೇಳಿರುವ ವಿಷಯಕ್ಕೆ ದ್ರವಿಡಾಚಾಯರ ಒಪ್ಪಿಗೆಯನ್ನು  
ತಿಳಿಸುತ್ತಾರೆ - ಎಂದಿದೆ (ಆ.ಟಿ)

ಇಲ್ಲಿ ಉದಾಹರಿಸಿದ್ದಾದ ದ್ರವಿಡಾಚಾಯರು ರಾಮಾನುಜಭಾಷ್ಯದಲ್ಲಿ  
ಪರಾಮೃಷ್ಟರಾದ ದ್ರಮಿಡಾಚಾಯರಿಗಿಂತ ಬೇರೆ ಅಲ್ಲ ಎಂದು ಕೆಲವರು  
ಭಾರಂತರಾಗಿ ಮೇಲೆ ಉದಾಹರಿಸಿದ್ದಾದ ಕಥೆಯು ನಿವಿಶೇಷಾತ್ಮಾವಾದಿಗಳ  
ವುತಪ್ರಕಾರವಾಗಿ ಹೊಂದುವುದಿಲ್ಲ ಎಂಟು ಆಕ್ಷೇಪಿಸುತ್ತಾರೆ.  
ವಿಸ್ತುಲಿಂಗವಾಕ್ಯವಾದ ಮೇಲೆ ಅವನಿಗೆ ರಹಸ್ಯನಾಮವು “ಸತ್ಯಕೂ-  
ಸತ್ಯನಾಗಿರುತ್ತಾನೆಂಬ” ವಾಕ್ಯದಲ್ಲಿ “ಇನ್ನು ನಾಮಧೇಯವು” ಎಂಬಿದೇ  
ಮೊದಲಾದ ವಾಕ್ಯದಲ್ಲಿ ನಿವಿಶೇಷವಾದ ಬ್ರಹ್ಮದ ವಿವಕ್ಷೇಜದೆ ಎಂಬುದು  
ಹೊಂದುವುದಿಲ್ಲ, ಎಂಬೀ ಅಭಿಪ್ರಾಯಕ್ಕನುಗುಣವಾಗಿ ರಾಜಕುಮಾರನ  
ಕಥೆಯನ್ನು ದ್ರಮಿಡಾಚಾಯರು ತೋರಿಸಿರುತ್ತಾರೆ. ರಾಜನಿಗೂ ಆತನ  
ಮಗನಿಗೂ ಐವು ಸಮ್ಮತವಾದದಲ್ಲವಷ್ಟೇ ? ರಾಜನು ಬದುಕಿರುವಾಗ

ಹಿ ರಾಜಪುತ್ರಾಖ್ಯಾಯಿಕಾಯಂ ರಾಜಪುತ್ರಸ್ಯ ರಾಜ್ಞಾ ಸಹ ಏಕತ್ವಂ ವಿವಕ್ಷಣೆ ತೇ ಕಾರುಣಕೋಪದೇಶೇನ ಈ ತು ವ್ಯಾಧತ್ವಾಧನೇನಾಮುಷ್ಯಪುತ್ರತಾ ರಾಜಶ್ರೀ-ಪ್ರಾಟಿಯೋಗ್ಯತ್ವಂ ಚ | ನ ಚ ರಾಜ್ಞೋ ಜೀವತಃ ಸ್ತುತಿರಸ್ಥಿತಿವಾ ಪರಾಮೃಷ್ಟಂ ಘೃತ್ಯತೇ ಶಾಂಕರಭಾಷ್ಯಸ್ವಾಖ್ಯಾಯಿಕಾಯಾಮ್ ಇತಿ ||

ಇಮೇ ತು ದ್ರವಿಡಾಚಾರ್ಯಾಃ ಬೃಹದಾರಣ್ಯಕಭಾಷ್ಯೇ ಉತ್ಪತ್ತಾದಿಶ್ರುತಿನಾ-ವಾತ್ಯಕತ್ವಪರತ್ವವಾದಸ್ಯ ಸಾಂಪ್ರದಾಯಿಕತ್ವಪ್ರದರ್ಶನಾರ್ಥವುದಾಹರ್ತಾ ನಿರುಪಾಧಿಕಬ್ರಹ್ಮವಾದಿನೋ ಬೃಹತ್ತಣಸ್ತಾಧ್ಯತ ಏವ ರೂಪವತ್ತುಮನುಮನ್ಯಮಾನಾತ್ ದ್ರವಿಡಾಚಾರ್ಯಾದ್ ಭಿನ್ನಾ ಏವ ಭವಿತುಮಹಂತೀತಿ ಸ್ವಂಟಮ್ | ರಾಮಾನುಜೋ-ದಾಹ್ಯತದ್ರಮಿಡೋ ಹಿ ಏವಂ ವದತಿ ಸ್ತು -

(೨) ನ ವಾ ಮಾಯಾಮಾತ್ರಮ್ ಅಂಜಸ್ಯೇವ ವಿಶ್ವಸ್ಯಜೋ ರೂಪಮ್ | ತತ್ತು

ಅವನ ಮಗನಿಗೆ (ರಾಜ್ಯಭಾರವನ್ನು ಮಾಡುವ) ಸಾಮಧ್ಯಂವಿಲ್ಲದಿರುವಾಗ ಅವನಿಗೆ ರಾಜ್ಯವೆಂಬುದು ಹೊಂದುವುದಿಲ್ಲವಷ್ಟೇ?

ರಾಜ್ಯವು ಹೊಂದುವುದಾದರೂ ರಾಜನ ಧರ್ಮವು ಮಾತ್ರ ಹೊಂದಿತೇ ಹೊರತು (ಹಿಂದಿನ ರಾಜನೇ ಆಗುವುದಿಲ್ಲ). ಜೀವ ಬೃಹತ್ತರಿಗೆ ಅಭೇದವು ಹೊಂದುವುದಿಲ್ಲ. ಇದು ಆಸಂಬಧಾವಾದ ಆಕ್ಷೇಪವು. ರಾಜಪುತ್ರನ ಕಥೆಯಲ್ಲಿ ರಾಜಪುತ್ರನಿಗೆ ರಾಜನೋಡನೆ ಏಕತ್ವವನ್ನು ಕಾರುಣಿಕನ ಉಪದೇಶದಿಂದ ಉಂಟುಮಾಡಿಕೊಡಬೇಕೆಂಬ ವಿವಕ್ಷೆಯು ಇಲ್ಲವಷ್ಟೇ? ಮತ್ತೇನೆಂದರೆ - ವ್ಯಾಧತ್ವವನ್ನು ಅಲ್ಲಾಗಳಿಯುವುದರ ಮೂಲಕ ಇಂತಹವನ ಮಗನಾಗಿದ್ದಾ-ಸಂತಲೂ ರಾಜಶ್ರೀ ಪ್ರಾಟಿಗೆ ಯೋಗ್ಯನಾಗಿದ್ದಾನೆಂತಲೂ ತಿಳಿಸಿದೆ, ಅಷ್ಟೇ.

ಶಂಕರಭಾಷ್ಯದಲ್ಲಿದ್ದ ಕಥೆಯಲ್ಲಿ ಬದುಕಿರುವ ರಾಜನ ಸ್ಥಿತಿಯನ್ನಾಗಲೀ ಶಸ್ಥಿತಿಯನ್ನಾಗಲೀ ಪರಾಮರ್ಶ ಮಾಡಿರುವುದಿಲ್ಲ, ಅಲ್ಲವೇ ?

ಈ ದ್ರವಿಡಾಚಾರ್ಯರಾದರೋ - ಬೃಹದಾರಣ್ಯಕ ಭಾಷ್ಯದಲ್ಲಿ ಉತ್ಪತ್ತಾದಿ ಶ್ರುತಿಗಳನ್ನು ಆತ್ಮನೋಭ್ವನೇ ಇರತಕ್ಕವನೆಂದು ಹೇಳುವ ವಾದವು ಸಾಂಪ್ರದಾಯಿಕವಾಗಿದೆ ಎಂಬುದನ್ನು ತೋರಿಸುವುದಕ್ಕೆ ಉದಾಹರಿಸಲ್ಪಟ್ಟಿರು-ತಾರೆ. ಇವರು ನಿರುಪಾಧಿಕ ಬೃಹತ್ತವಾದಿಗಳು, ಇವರು ಬೃಹತ್ತವು ನಿಜವಾಗಿಯೇ ರೂಪವುಳ್ಳದ್ದಾಗಿದೆ ಎಂದು ಅನುವಾನವನ್ನು ಮಾಡುವವರಾದ

ನ ಚಕ್ಷುಷಾ ಗ್ರಹ್ಯಮ್, ಮನಸ್ಯ ತ್ವರಲುಂಟೇ ಸಾಧನಾಂತರವತ್ತಾ ಗ್ರಹ್ಯತೇ, “ನ ಚಕ್ಷುಷಾ ಗ್ರಹ್ಯತೇ ನಾಬಿ ವಾಚಾ, ಮನಸ್ಯ ತು ವಿಶುದ್ಧೇನ” ಇತಿ ಶ್ರುತೇಃ | ನ ಹೃರೂಪಾಯಾ ದೇವತಾಯಾಃ ರೂಪಮುಪದಿಶ್ಯತೇ, ಯಥಾಭೂತವಾದಿ ಹಿ ಶಾಸ್ತ್ರಮ್ | “ಯಥಾ ಮಾಹಾರಜನಂ ವಾಸಃ”, “ವೇದಾಹಮೇತಂ ಪುರುಷಂ ಮಹಾಂತಮ್ | ಅದಿತ್ಯವರ್ಣಮ್” ಇತಿ ಪ್ರಕರಣಾಂತರನಿರ್ದೇಶಾತ್ ||

ವೇ.ಸಾ. ೧-೧-೨೧,

ಅತ್ಯ “ಸ್ಯಾತ್ ಪರಮೇಶ್ವರಸ್ಯಾಪಿ ಇಚ್ಛಾವಶಾತ್, ಮಾಯಾಮಯಂ ರೂಪಮ್, ಸಾಧಕಾನುಗ್ರಹಾಧ್ಯಮ್” (ಸೂ.ಭಾ. ೧-೧-೨೧,) ಇತಿ ಭಗವತ್ಪಾದ್ಯ-ಲ್ಯಾಖಿತಂ ದೃಷ್ಟಾಷ್ಟ ತದಸಹವಾನೇನ ಅನೇನ ದ್ರಮಿಡಾಚಾಯೀಣ ಪಾರಮಾರ್ಥಿಕರೂಪವತ್ತ್ವಮ್ ಉಪಟಿಪಾದಯಿಷತ್ತಾ ಇತ್ತ್ವಮ್ ಅಲೇಖಿ - ಇತಿ ಬಲವತೀ ಸಂಭಾವನಾ ಅಸ್ತಿ | ಯತೋ ನಾನ್ಯತ್ರ ಭಗವತ್ಪಾದೀಯಭಾಷ್ಯಾತ್ ಕೇನಚಿನ್ಯಾಯಾಮಯಂ ರೂಪಮೇಶ್ವರಸ್ಯ ಇತಿ ಪ್ರತಿಪಾದಿತಮ್ ಉಪಲಭ್ಯತೇ, ಯೇನ ತದೇವಾನೂದಿತಂ ಸ್ಯಾದಿತಿ ಸಂಭಾವ್ಯೇತ | ನ ಭಗವತ್ಪಾದ್ಯಸ್ತಚ್ಯಾತ್-ವಾರ್ತಿಕಕಾರ್ಯವಾ ಮನಸ್ಯೇವ ಗ್ರಹ್ಯಂ ಭಗವದೂಪಂ ಸತ್ಯಮೇವ ಇತಿ ಹಕ್ಕಃ

---

ದ್ರಮಿಡಾಚಾಯ್ಯಂಗಿಂತ ಭಿನ್ನರಾಗಿರುವುದಕ್ಕೇ ಅಹಂರಾಗಿರುತ್ತಾರೆ ಎಂಬುದು ಸ್ವಷ್ಟಃ. ರಾಮಾನುಜಾಚಾರ್ಯರು ಉದಾಹರಿಸಿರುವ ದ್ರಮಿಡಾಚಾಯ್ಯರು ಈ ರೀತಿ ಹೇಳುತ್ತಾರೆ. ಪರಮಾತ್ಮನಿಗೆ ಮುಖ್ಯಾಧ್ಯದಲ್ಲಿ ಮಾಯಾಮಯವಾದ ರೂಪವೆಂಬುದಿಲ್ಲ. ಅದು ಕಣ್ಣಿಗೆ ಕಣ್ಣಿಸುವುದಿಲ್ಲ. ಆದರೆ ನಿಷ್ಳಿಲ್ಲಿಶವಾದ ಸಾಧನಾಂತರವನ್ನು ಹೊಂದಿದ ಮನಸ್ಸಿಗೆ ತೋರಿಬರುತ್ತಾನೆ. “ಕಣ್ಣಿಗಾಗ್ಯೀ ವಾಕ್ಯಗಾಗ್ಯೀ ತೋರಿಬರುವುದಿಲ್ಲ”, ಪರಿಶುದ್ಧವಾದ ಮನಸ್ಸಿಗೆ ತೋರಿಬರುತ್ತಾನೆಂದು ಶ್ರುತಿ ಇದೆ. ದೇವತೆಗೆ ರೂಪವೇ ಇಲ್ಲವಾದೇ ಸತ್ಯವನ್ನು ಹೇಳುವ ಶ್ರುತಿಯು ರೂಪವನ್ನು ಹೇಳುವುದಿಲ್ಲ. “ಹೇಗೆ ಅರಿಶಿ ಬಣ್ಣದ ಬಟ್ಟೆ ಇದೆಯೋ”, “ ಮಾಹಾನ್ತನಾದ ಈ ಪುರುಷನನ್ನು ಅರಿತಿರುವೆನು”, “ ಆದಿತ್ಯವರ್ಣನಾಗಿರುತ್ತಾನೆ” ಎಂದು ಬೇರೆ ಪ್ರಕರಣದಲ್ಲಿ ಹೇಳಿರುತ್ತದೆ. (ವೇ.ಸಾ ೧-೧-೨೧)

ಇಲ್ಲಿ - “ಪರಮೇಶ್ವರನಿಗೂ ತನ್ನ ಇಚ್ಛೆಗೆ ಅನುಗುಣವಾಗಿ ಸಾಧಕರಿಗೆ ಅನುಗ್ರಹಕ್ಕಾಗಿ ಮಾಯಾಮಯವಾದ ರೂಪವಿರಬಹುದು” (ಸೂ.ಭಾ. ೧-೧-೨೧) ಎಂದು ಭಾಷ್ಯಕಾರರು ಬರೆದಿರುವುದನ್ನು ಸಹಿಸಿದೇ ಇರುವವರಾದ

ಕ್ಷಮಿದನೂದ್ಯ ಖಂಡಿತೋಽಸ್ತಿ | ಅತಃ ಸಿದ್ಧಮಿದಂ ಯದಸೌ ದ್ರಮಿಡಾಚಾರ್ಯೋ  
ಭಗವತ್ಪಾದೇಭೋಽವಾಚೀನ ಏವೇತಿ ||

ಅಪಿ ಚೇಮೇ ದ್ರಮಿಡಾಚಾರ್ಯಾ ನಿರ್ವಿಶೇಷಾತ್ಮಾವಾದಿನ ಏವೇತ್ಯತ್ರ  
ಸುನಿಶ್ಚಾಯಕಂ ಪ್ರಮಾಣಾಂತರಮಷ್ಟಸ್ತಿ | ಯತ್ವಾರಣಂ “ನ ನಿರೋಧೋ ನ ಚೋತ್ಪತ್ತಿ:  
” (ಗೌ.ಕಾ. ೨-೩೨) ಇತಿ ಕಾರಿಕಾಭಾಷ್ಯೇ ಇದಂ ವಾಕ್ಯಂ ವರ್ತತೇ -

(೨) ತಸ್ಮಾತ್ ನಿರ್ವಿಶೇಷ ಏವಾತ್ಮನಿ ಸುಖಿತ್ವಾದಯೋ ವಿಶೇಷಾಃ ಕಲ್ಪಿತಾಃ |  
ಯತ್ತು ಅಸುಖಿತ್ವಾದಿತಾಸ್ತವಾತ್ಮನಃ ತತ್ ಸುಖಿತ್ವಾದಿವಿಶೇಷ-  
ನಿವೃತ್ತಾಧ್ಯಮೇವೇತಿ ಸಿದ್ಧಮ್ಯ | “ಸಿದ್ಧಂ ತು ನಿವರ್ತಕತ್ವಾತ್” ಇತ್ಯಾಗಮವಿದಾ  
ಸೂತ್ರಮ್ಯ ||

ಆ.ಗೌ.ಕಾ.ಭಾ. ೨-೩೨,

ದ್ರಮಿಡಾಚಾರ್ಯರು ಆತನಿಗೂ ಪಾರಮಾಧಿಕವಾದ ರೂಪವುಂಟೆಂದು  
ಉಪಪಾದನೆ ಮಾಡುವುದಕ್ಕೆ ಇಷ್ಟಪಟ್ಟುಕೊಂಡು ಈ ರೀತಿ ಬರೆದಿರುತ್ತಾರೆಂದು  
ಬಲವಾದ ಸಂಭಾವನೆ ಇದೆ. ಏಕೆಂದರೆ - ಶ್ರೀ ಶಂಕರಚಾರ್ಯರಲ್ಲದೆ  
ಬೇರೆ ಯಾರೂ, “ಭಗವಂತನಿಗೆ ಇರುವ ರೂಪವು ಮಾಯಾಮಯವಾದದ್ದು”  
ಎಂದು ಹೇಳಿಲ್ಲ. ಹಾಗಿದಿದ್ದರೆ ಬೇರೆಯವರ ಅನುವಾದವಿದೆಂದು  
ಉಹಿಸಬಹುದಾಗಿತ್ತು. ಆಚಾರ್ಯರಾಗಲೀ ಅವರ ಶಿಷ್ಯರಾದ  
ಸುರೇಶ್ವರಾಚಾರ್ಯರಾಗಲೀ ಮನಸ್ಸಿಗೆ ತೋರಿಬರುವ ಭಗವದ್ಗುಪ್ತವು  
ಸತ್ಯವಾದದ್ದೇ ಎಂಬ ಪಕ್ಷವನ್ನು ಅನುವಾದಮಾಡಿಕೊಂಡು ಖಂಡಿಸಿಲ್ಲ.  
ಆದ್ದರಿಂದ ಯಾವ ಈ ದ್ರಮಿಡಾಚಾರ್ಯರಿದ್ದಾರೆ, ಅವರು ಭಗವತ್ಪಾದರಿಗಿಂತ  
ಈಚಿನವರೇ ಆಗಿರುತ್ತಾರೆ.

ಅಷ್ಟೇ ಅಲ್ಲ, ದ್ರಮಿಡಾಚಾರ್ಯರು (ಎಂಬುವರು ಯಾರಿದ್ದಾರೆ) ಅವರು  
ನಿರ್ವಿಶೇಷಾತ್ಮಾವಾದಿಗಳೇ ಆಗಿರುತ್ತಾರೆ ಎಂಬ ವಿಷಯಕ್ಕೆ ನಿಣಾಯಾತ್ಮಕವಾದ  
ಬೇರೊಂದು ಪ್ರಮಾಣವೂ ಸಹ ಇರುತ್ತದೆ. ಹೇಗೆಂದರೆ “ನ ನಿರೋಧೋ  
ನ ಚೋತ್ಪತ್ತಿ:<” ಗೌ.ಕಾ. ೨-೩೨ ಎಂಬ ಕಾರಿಕಾ ಭಾಷ್ಯದಲ್ಲಿ ಈ  
ವಾಕ್ಯವಿರುತ್ತದೆ.

೨) ಆದ್ದರಿಂದ ನಿರ್ವಿಶೇಷವೇ ಆಗಿರುವ ಆತ್ಮಸಲ್ಲಿ ಸುಖಿತ್ವಾದಿವಿಶೇಷಗಳು  
ಕಲ್ಪಿತವಾಗಿವೆ. ಇನ್ನು “ಅಸುಖಿಂಯಾಗಿದ್ದಾನೆ ಆತ್ಮನು” ಎಂಬೀ

ಅತ್ಯಾನಂದಗಿರಿವ್ಯಾಖಚೆಷ್ಠೇ -

(೨) ಉತ್ತೋಽಂತರಃ ದ್ರವಿಡಾಚಾರ್ಯಸಂಮತಿಮಾಹ - ಸಿದ್ಧಂ ತ್ವಿತಿ ||

ಇತಿ | ಅತೋ ವ್ಯಕ್ತಮೇತದ್ ಯತ್ ತತ್ತ್ವಮಸೀತಿ ವಾಕ್ಯಸ್ಯ ಜೀವಸ್ಯಾದ್ವಿತೀಯ-  
ನಿವಿಶೇಷಬ್ರಹ್ಮತಾದಾತ್ಮಾವಬೋಧಕತ್ವಮಾತಿಷ್ಟಮಾನಾ ಇಮೇ ಪ್ರಾಚೀನಾ-  
ಚಾರ್ಯಾ ಅನ್ಯೇ ಏವ ವಿಶಿಷ್ಟಾದ್ವೈತದ್ರಮಿಡಾಚಾರ್ಯಾದಿತಿ | ಅತ ಏವ ಸ್ಯಾನೂನಂ  
ಶ್ರೀರಾಮಾನುಜಾಚಾರ್ಯೋ ರಾಜಪುತ್ರಾಖ್ಯಾಯಿಕಾಂ ಪ್ರಾಚೀನದ್ರವಿಡಾಚಾರ್ಯೋ-  
ಪನ್ಯಸ್ತಾಂ ಅನ್ಯಧೈವ ಸ್ವಸಂಪ್ರದಾಯಾನುಗುಣಂ ವಿಪರಿಣಾಮಯ್ಯ ವರ್ಣಾಯಿತುಂ  
ಪ್ರವರ್ವತೇ ಶ್ರೀಭಾಷ್ಯೇ -

ಶಾಸ್ತ್ರವಾದರೋ ಅದು ಸುಖಿತ್ವವೇ ಮುಂತಾದ ವಿಶೇಷಗಳನ್ನು  
ಕಳೆಯುವುದಕ್ಕಾಗಿಯೇ ಬಂದಿರುತ್ತದೆ ಎಂಬುದು ಸಿದ್ಧವಾಗುತ್ತದೆ. “ಸಿದ್ಧಂ  
ತು ನಿವತ್ತಕತ್ವತ್” (ಶಾಸ್ತ್ರ ಪ್ರಾವಾಣ್ಯವು) ಅತ್ಯಾನ ವಿಷಯಕ್ಕೆ  
ಸಿದ್ಧವಾಯಿತು. ಏಕೆಂದರೆ ಅದರದ್ದಲ್ಲದ್ದನ್ನು ಶಾಸ್ತ್ರವು ಕಳೆದುಹಾಕುತ್ತದೆ-  
ಯಾದ್ದರಿಂದ ಎಂದು ಸಂಪ್ರದಾಯವನ್ನು ಬಲ್ಲವರ ಸೂತ್ರವಿರುತ್ತದೆ.

ಇಲ್ಲಿ ಆನಂದಗಿರಿಗಳು (ಈ ೧೧ತಿ) ವ್ಯಾಖ್ಯಾನಿಸಿರುತ್ತಾರೆ. “ಮೇಲೆ  
ಹೇಳಿದ ವಿಷಯಕ್ಕೆ ದ್ರವಿಡಾಚಾರ್ಯರ ಒಟ್ಟಿಗೆಯನ್ನೂ(ಭಾಷ್ಯಕಾರರು)  
ಹೇಳುತ್ತಾರೆ” ಎಂದು ಇದೆ.

ಆದ್ದರಿಂದ ತತ್ವಮಸಿ ಎಂಬ ವಾಕ್ಯವು ಜೀವನಿಗೆ ಅದ್ವಿತೀಯವಾದ  
ನಿವಿಶೇಷವಾದ ಬ್ರಹ್ಮದೊಡನೆ ತಾದಾತ್ಮಾವನ್ನು ಹೇಳುತ್ತದೆ ಎಂದು  
ಹೇಳುತ್ತಿರುವವರಾದ ಈ ಪ್ರಾಚೀನರಾದ (ದ್ರವಿಡಾಚಾರ್ಯರು)  
ವಿಶಿಷ್ಟಾದ್ವೈತಿಗಳಾದ ದ್ರಮಿಡಾಚಾರ್ಯರಿಗಿಂತ ಬೇರೆಯವರೇ ಎಂಬುದು  
ಸ್ವಷ್ಟವಾಗಿದೆ. ಆದ್ದರಿಂದಲೇ ಶ್ರೀರಾಮಾನುಜಾಚಾರ್ಯರು ಈ ಪ್ರಾಚೀನರಾದ  
ದ್ರವಿಡಾಚಾರ್ಯರು ಹೇಳಿದ್ದಾದ ರಾಜಪುತ್ರನ ಕಥೆಯನ್ನು ಬೇರೋಂದು  
ರೀತಿಯಾಗಿ ತಮ್ಮ ಸಂಪ್ರದಾಯಕ್ಕನುಗುಣವಾಗಿ ಬದಲಾಯಿಸಿಕೊಂಡು ತಮ್ಮ  
ಶ್ರೀಭಾಷ್ಯದಲ್ಲಿ ವರ್ಣಿಸುವುದಕ್ಕೆ ಹೊರಟಿರುತ್ತಾರೆಂದು ತೋರುತ್ತದೆ.  
ಹೇಗೆಂದರೆ-

(ಳ) ಕಶ್ಚಿದ್ ರಾಜಕುವಾರೋ ಬಾಲಕೀಡಾಸಕೋ೯ ನರೇಂದ್ರ,-  
ಭವನಾನಿಷ್ಠ್ಯಾಂತೋ ಮಾಗಾದ್ ಭ್ರಮೋಽನಷ್ಟ್ಯೇ ಇತಿ ರಾಜ್ಞಾ ವಿಜ್ಞಾತಃ, ಸ್ವಯಂ  
ಚಾಜ್ಞಾತಪಿತ್ರಕಃ ಕೇನಚಿದ್ ದ್ವಿಜವಯೋಽಂ ವರ್ಧಿತೋಽಧಿಗತೇದಶಾಸ್ತ್ರಃ  
ಷೋಡಶವಷ್ಟಃ ಸರ್ವಕಲ್ಯಾಣಗುಣಕರಸ್ತಿಷ್ಟಂಷ್ಟಂ “ಪಿತಾ ತೇ  
ಸರ್ವಲೋಕಾಧಿಪತಿಃ, ಗಾಂಭೀರ್ಯಾಽದಾಯ್ ವಾತ್ಸಲ್ಯಸೌತೀಲ್ಯಶೌಯ್-  
ವೀರ್ಯಾಪರಾಕ್ರಮಾದಿಗುಣಸಂಪನ್ಮೂಲ್ಯಮೇವ ನಷ್ಟಂ ಪ್ರತ್ಯಂ ದಿದ್ಧಃ ಪುರವರೇ  
ತಿಷ್ಟುತ್ತಿ” ಇತಿ ಕೇನಚಿದಭಿಯಕ್ತತಮೇನ ಪ್ರಯುಕ್ತಂ ವಾಕ್ಯಂ ಶ್ರಾವೋತಿ ಚೇತ್,  
ತದಾನೀವೇವ “ಅಹಂ ತಾವತ್, ಜೀವತಃ ಪ್ರತ್ರಃ, ವುತ್ಪಿತಾ ಚ  
ಸರ್ವಸಂಪತ್ತಮುಧಃ” ಇತಿ ನಿರತಿಶಯಹರ್ಷಸಮನ್ವಿತೋ ಭವತಿ | ರಾಜಾ ಚ  
ಸ್ವಪುತ್ರಂ ಜೀವಂತವರ್, ಅರೋಗವರ್, ಅತಿಮನೋಹರದರ್ಥನವರ್,  
ವಿದಿತಸಕಲವೇದ್ಯಂ ಶ್ರುತಾಽಪಾಪ್ತಸಮಸ್ತಪುರುಷಾಂತಾ ಭವತಿ | ಪಶ್ಚಾತ್  
ತದುಪಾದಾನೇ ಚ ಪ್ರಯತ್ನೇ ಪಶ್ಚಾತ್ ತಾಪುಭೋ ಸಂಗಜ್ಞೇತೇ ಚ ||

ಶ್ರೀಭಾಷ್ಯಮ್, ೧-೧-೪,

ಳ) ಒಬ್ಬ ರಾಜಕುವಾರನು, ಹುಡುಗುತನದ ಆಟದಲ್ಲಿ ಆಸಕ್ತನಾಗಿ  
ರಾಜನ ಮನೆಯಿಂದ (ಹೊರಗೆ) ಹೋದವನು ದಾರಿ ತಪ್ಪಿದವನಾಗಿ ಮಗನು  
ಕಳೆದು ಹೋದನು ಎಂದು ರಾಜನು ತಿಳಿದನು. ತಾನೂ ಸಹ  
ತಂದೆಯನ್ನರಿಯದವನಾಗಿ ಯಾವನೋ ಒಬ್ಬ ಬ್ರಾಹ್ಮಣೋತ್ತಮನಿಂದ  
ಬೆಳಸಿದವನಾಗಿ ಅಲ್ಲೇ ಹದಿನಾರು ವರ್ಷದವನಾಗಿ ವೇದ ಶಾಸ್ತ್ರಗಳನ್ನು  
ಅಭ್ಯಾಸವನ್ನು ವಾಡಿದನು, (ಹೀಗಿದ್ದ ಅವನಿಗೆ) ಯಾವನೋ ಒಬ್ಬ  
ಕಾರುಣೀಕನು, “ಎಲ್ಲಾ ಒಳ್ಳೆಯ ಗುಣಗಳಿಗೆ ಗಣಿಯಂತಿರುವ ನಿನ್ನ ತಂದೆ  
ಇಡೀ ಲೋಕಕ್ಕೆ ಅಧಿಪತಿಯಾಗಿರುತ್ತಾನೆ”. ಆತನು ಹೆಚ್ಚಿನದಾದ  
ಗಾಂಭೀರ್ಯ, ಜೀವಾಯ, ಪ್ರೇಮ, ಒಳ್ಳೆಯ ನಡವಳಿಕೆ, ಪರಾಕ್ರಮ, ಶಕ್ತಿಯೇ  
ಮೋದಲಾದ ಗುಣಗಳಿಂದ ಕೂಡಿದವನಾಗಿ ಮಗನನ್ನು ಕಳೆದುಕೊಂಡ ಆತನು  
ನಿನ್ನನ್ನೇ ನೋಡಬೇಕೆಂದು ಆ ಶ್ರೇಷ್ಠವಾದ ನಗರದಲ್ಲಿ ಕಾಯುತ್ತಿದ್ದಾನೆ”  
ಎಂದು ಹೇಳಿದಾಗ ಆ ವಾಕ್ಯವನ್ನು ಕೇಳಿದವನಾಗಿ ಆಗಲೇ ಆತನು “ನಾನು  
ಬದುಕಿಕೊಂಡ, (ಅಪ್ವನ ಮಗನು) ನನ್ನ ತಂದೆ ಎಲ್ಲಾ ಸಂಪತ್ತಿನಿಂದ  
ಕೂಡಿದವನು” ಎಂದು ಮಿಗಿಲಿಲ್ಲದ ಹರ್ಷದಿಂದ ಕೂಡಿದವನಾಗುತ್ತಾನೆ.  
ರಾಜನೂ ಸಹ ತನ್ನ ಪುತ್ರನು ಜೀವನ್ತನಾಗಿದ್ದಾನೆ, ನೀರೋಗಿಯಾಗಿದ್ದಾನೆ,  
ನೋಡುವುದಕ್ಕೆ ತುಂಬಾ ಚೆನ್ನಾಗಿದ್ದಾನೆ, ತಿಳಿಯಬೇಕಾದದ್ದನ್ನೇಲ್ಲಾ

ಇತಿ | ಅತ್ರ ಚ “ಅಸ್ತಿ ಭಗವಾನ್” ಇತ್ಯಾದಿವಾಕ್ಯೇನ ತತ್ವದ್ವಾವಂ ತತ್ವಪರಾಪರಂ ಚ ಜ್ಞಾತಾತ್ಮ ತದುಪಾಸನಾಯ ಪ್ರಯತತೇ ಜೀವಃ, ಭಗವಾಂಶ್ಚ ತಮನುಗೃಹಾತ್ಮಿ ಇತ್ಯಸ್ಮಿನ್ನಂಥೇ ಪ್ರಣೀತಾ ಆಶ್ಯಾಯಿಕೇತಿ ಸ್ವಷ್ಟಿಮಾ ||

ಇಮೇ ಏವ ದ್ರವಿಡಾಚಾರ್ಯಾಃ, ಭಾಂದೋಗ್ಯಭಾಷ್ಯಮಂಪಿ ವಿರಚಯಾ-  
ಮಾಸುರಿತಿ ಶೂರುಯತೇ | ತತ್ತ್ವ ಭಾಷ್ಯಮಾ ಇದಾನೀಂ ನೋಪಲಭ್ಯತೇ | ತದ್ವಿಷಯೇ  
ಆನಂದಗಿರಿಟೀಕಾಯಾಮಾ ಏವಂ ಲಿಖಿತಮಸ್ತಿ -

(ಇ) ಅಥ ಪಾಠಕ್ರಮಮಾತ್ರಾಪಿ ದ್ವಾವಿದಂ ಭಾಷ್ಯಂ ಪ್ರಣೀತಮಾ, ತತ್ತಾ ಕಿಮನೇನ?

ಇತ್ಯಾತಂತ್ಯಾಹ “ಅಲ್ಪಗ್ರಂಥಮಾ” ಇತಿ || ಆ.ಭಾಂ.ಭಾ.

ದ್ರವಿಡಾಚಾರ್ಯವಾಕ್ಯನಿ ಆನ್ಯತಾಪಿ (ಭಾಂ.ಭಾ.ಟೀಕಾ, ಪಾ. ೧೪೬, ವಾ.ಭಾ.  
೧-೧-೪) ಸಮುದ್ಧತಾನಿ ದೃಶ್ಯಂತೇ | ತೇಷಾಂ ಪ್ರಕೃತವಿಚಾರೇ ಅನುಪಕಾರಕತ್ವತ್

ತಿಳಿದವನಾಗಿದ್ದಾನೆಂದು ಕೇಳಿ ಪುರುಷಾಧಿಕಾರವನ್ನು ಪಡೆದವನಾಗುತ್ತಾನೆ. ಆಮೇಲೆ ಅವನನ್ನು ಕರೆತರಲು ಪ್ರಯತ್ನಿಸುತ್ತಾನೆ. ಆಮೇಲೆ ಅವರಿಭೂರೂ  
ಸೇರುತ್ತಾರೆ” (ಶ್ರೀ ಭಾಷ್ಯ ೧-೧-೪). ಇಲ್ಲಿ “ಭಗವನ್ತನಿದ್ದಾನೆ” ಎಂಬುದೇ  
ವೊದಲಾದ ವಾಕ್ಯದಿಂದ ಅವನ ಇರುವಿಕೆ, ಮತ್ತು ಅವನ ಸ್ವರೂಪವನ್ನು  
ತಿಳಿದು ಜೀವನು ಅವನ ಉಪಾಸನೆಗೆ ಪ್ರಯತ್ನಿಸುತ್ತಾನೆ. ಭಗವನ್ತನೂ ಸಹ  
ಆತನನ್ನು ಅನುಗ್ರಹಿಸುತ್ತಾನೆ ಎಂಬಧಿಕಾರದಲ್ಲಿ ಕಥೆಯನ್ನು ರಚಿಸಿರುತ್ತಾರೆಂಬುದು  
ಸ್ವಷ್ಟವಾಗಿದೆ.

ಈ (ಅದ್ವೈತಿಗಳಾದ) ದ್ರವಿಡಾಚಾರ್ಯರು ಭಾಂದೋಗ್ಯ ಭಾಷ್ಯವನ್ನೂ  
ರಚಿಸಿರುತ್ತಾರೆಂದು ತಿಳಿದು ಬಂದಿದೆ. ಆ ಭಾಷ್ಯವಾದರೋ ಈಗ ಸಿಗುವುದಿಲ್ಲ.  
ಅದರವಿಷಯಕ್ಕೆ ಆನಂದಗಿರಿಟೀಕೆಯಲ್ಲಿ ಈ ರೀತಿ ಬರೆದಿದೆ.

ಇ) ಇನ್ನು ಪಾಠಕ್ರಮವನ್ನು ಆಶ್ರಯಿಸಿಕೊಂಡರೂ ಸಹ ದ್ರವಿಡಾಚಾರ್ಯರ  
ಭಾಷ್ಯವಿರುತ್ತದೆ. ಇದರಿಂದ (ಈ ನಿಮ್ಮ ಭಾಷ್ಯ)ದಿಂದೇನಾಗಬೇಕು? ಎಂದು  
ಸಂದೇಹ ಉಂಟಾದರೆ ಅದಕ್ಕೆ ಉತ್ತರವನ್ನು ಹೇಳುತ್ತಾರೆ “ಅಲ್ಪ ಗ್ರಂಥಂ”  
(ಅಲ್ಪ ಗ್ರಂಥವನ್ನು ರಚಿಸುವೆವು) ಎಂದಿದ್ದಾರೆ. (ಆ.ಗಿ. ಟೀ. ಭಾಂ. ಭಾ)  
ಬೇರೆ ಕಡೆಯಲ್ಲಿ ದ್ರವಿಡಾಚಾರ್ಯರ ವಾಕ್ಯಗಳನ್ನು ಎತ್ತಿರುವುದು ಕಂಡು  
ಬಂದಿವೆ. (ಭಾಂ.ಭಾ. ಟೀಕಾ ವಾ.ಭಾ. ೧-೧-೪) ಅವುಗಳೆಲ್ಲಾ ಪ್ರಕೃತಕ್ಕೆ

ನ ತಾನ್ಯತ್ರ ಲಿಖಾಮಃ | ಪ್ರಸಂಗವಶಾತ್ ಬಿತರೇಯೋಪನಿಷದ್ಭಾಷ್ಯಗತಾಪಿ  
ಕಾಚಿದಾಖ್ಯಾಯಿಕಾ ಅತೋದಾಹಿರ್ಯತೇ -

(ಇ) “ಕಥಂ ತಹಿಂ ತಸ್ಯ ಸ ಮ ಆತ್ಮೇತಿ ವೇದನಮ್ ? ಬ್ರಹ್ಮಿ ಕೇನ ಪ್ರಕಾರೇಣ  
ತಮಹಂ “ಸ ಮ ಆತ್ಮಾ” ಇತಿ ವಿದ್ಯಾಮ್ | ಅತ್ಯಾಖ್ಯಾಯಿಕಾಮಾಚಕ್ಷುತೇ -  
ಕೈಸ್ತಿತ್ರಾ ಶಿಲ ಮನಮೋಽ ಮುಗ್ಧಃ ಕೈಸ್ತಿತ್ರಿದುಕ್ತಃ ಕಸ್ತಿತ್ರಿಂಶಿದಪರಾಧೇ ಸತಿ “ಧಿಕ್  
ಆತ್ಮಾಮ್, ನಾಸಿ ಮನಷ್ಯಃ” ಇತಿ | ಸ ಮುಗ್ಧತಯಾ ಆತ್ಮನೋ ಮನುಷ್ಯತ್ವೇಂ  
ಪ್ರತ್ಯಾಯಯಿತುಂ ಕಂಚಿದುಪೇತ್ಯ ಅಹ “ಬ್ರಹ್ಮತು ಭವಾನ್ ಕೋಽಹಮಸ್ಸಿ”  
ಇತಿ | ಸ ತಸ್ಯ ಮುಗ್ಧತಾಂ ಜ್ಞಾತ್ಮಾ ಅಹ “ಕ್ರಮೇಣ ಚೋಧಯಿಷ್ಯಾಮಿ” ಇತಿ |  
ಸ್ಥಾವರಾದ್ಯತ್ತಾಭಾವವರ್ಗಾ ಅಪೋಹ್ಯ “ನ ತ್ವಮುಮನುಷ್ಯಃ” ಇತ್ಯಕ್ತಾಪ  
ಉಪರಾಮ | ಸ ತಂ ಮುಗ್ಧಃ ಪ್ರತ್ಯಾಹ “ಭವಾನ್ ಮಾಂ ಚೋಧಯಿತುಂ  
ಪ್ರವೃತ್ತಃ, ತೊಳ್ಳೀಂ ಬಭೂವ, ಕಿಂ ನ ಚೋಧಯತಿ?” ಇತಿ | ತಾಧೀಗೇವ  
ತದ್ದ ಭವತೋ ವಚನಮ್ | “ನಾಸಿ ಅಮನುಷ್ಯಃ” ಇತ್ಯಕ್ತೇಽಹಿ ಮನುಷ್ಯತ್ವಮ್  
ಆತ್ಮನೋ ನ ಪ್ರತಿಪದ್ಯತೇ ಯಃ ಸ ಕಥಂ “ಮನಮೋಽಸಿ” ಇತ್ಯಕ್ತೇಽಹಿ  
ಮನುಷ್ಯತ್ವಮಾತ್ಮನಃ ಪ್ರತಿಪದ್ಯತ ||” (ಬಿ.ಭಾ. ಪ್ರಥಮಾಧ್ಯಾಯಗತೋಪ-

ಚೇಕಿಲ್ಲವಾದ್ದರಿಂದ ನಾವಿಲ್ಲ ಬರೆಯುವುದಿಲ್ಲ. ಪ್ರಸಂಗಕ್ಕನುಗುಣವಾಗಿ  
ಬಿತರೇಯೋಪನಿಷದ್ಭಾಷ್ಯದಲ್ಲಿರುವ ಒಂದಾನೊಂದು ಕಥೆಯನ್ನು  
ಉದಾಹರಿಸುವೇವು.

(ಇ) ಹಾಗಾದರೆ ಹೇಗೆ ಆತನನ್ನು ನನ್ನ ಆತ್ಮನೆಂದು ತಿಳಿಯುವುದು ?  
ಹೇಳು, ಯಾವ ಪ್ರಕಾರದಿಂದ ಆತನನ್ನು ನಾನು “ಆತನು ನನ್ನ ಆತ್ಮನು  
ಎಂದು ತಿಳಿಯಲಿ? (ಎಂದು ಕೇಳಿದರೆ) ಈ ವಿಷಯಕ್ಕೆ ಕಥೆಯನ್ನು ಹೇಳುತ್ತಾರೆ.  
ಒಬ್ಬನೊಬ್ಬ ದಡ್ಡ ಮನುಷ್ಯನು ಏನೋ ಒಂದು ದೊಡ್ಡ ತಪ್ಪನ್ನು ಮಾಡಲಾಗಿ  
ಭೇ ನಿನ್ನ, ನೀನು ಮನುಷ್ಯನಲ್ಲ” ಎಂದು ಯಾರೋ ಹೇಳಿದರಂತೆ, ಆವನು  
ಮೂರ್ಧನಾದ್ದರಿಂದ ತಾನು ಮನುಷ್ಯನೇ ಎಂಬುದನ್ನು ಗೊತ್ತಪಡಿಸಿ-  
ಕೊಳ್ಳುವುದಕ್ಕಾಗಿ ಯಾವನೋ ಒಬ್ಬನ ಬಳಿಗೆ ಹೋಗಿ “ನಾನು ಯಾರೆಂಬುದನ್ನು  
ನೀನು ಹೇಳು” ಎಂದನು. ಆತನು ಆವನ ಮೂರ್ಧತನವನ್ನು ತಿಳಿದುಕೊಂಡು  
“ಕ್ರಮಕ್ರಮವಾಗಿ ನಿನಗೆ ತಿಳಿಯ ಹೇಳುವೆನು” ಎಂದನು. ಸ್ಥಾವರ ಪ್ರಾಣಿಗಳೇ  
ಮುಂತಾಗಿ ಯಾವುದೂ ನೀನಲ್ಲ ಎಂದ ಬಳಿಕ ನೀನು ಮನುಷ್ಯನಲ್ಲ-  
ವೆಂಬುದೇನಲ್ಲ ಎಂದು ಹೇಳಿ ಸುಮ್ಮನಾದನು. ಆ ಮೂರ್ಧನು ಆತನನ್ನು  
ಹುರಿತು “ನೀನು ನನಗೆ ತಿಳಿಸಿಕೊಡುವೆನೆಂದು ಹೊರಟವನು, ಸುಮ್ಮನಾದೆ,

ಸಂಹಾರಭಾಷ್ಯೇ ಚರ್ಚಾ | )

ಸೇಯವಾಖ್ಯಾಯಿಕಾಪ್ಯೇತೇಷಾವೇವ ದ್ರವಿಡಾಚಾಯಾಣಾಮಿತಿ  
ಸಂಭಾವಯಿತುಂ ಶಕ್ಯತೇ | ಶಾಸ್ತ್ರಸ್ಯ ಆತಧ್ನಮನಿವರ್ತಕತ್ವೇನೈವ ಪ್ರಮಾಣಮಿತಿ  
ಹೃತೋಚ್ಯತ ಇತಿ | ಅನಂದಗಿರಿಸ್ತು ನ ತಥಾ ಉಲ್ಲಿಖಿ ವ್ಯಾಚಪ್ಯೇ,  
“ಸೋಪಹಾಸಮುತ್ತರಮಾಹ” ಇತ್ಯೇತಾವದೇವ ಲಿಖಿತಿ | ತಾಮೇತಾಮ್ ಆಖ್ಯಾಯಿಕಾಂ  
ಪುನರಪ್ಯಾಗಾಮಿಕರಣೇ ಸಮಾಲೋಚಯಿಷ್ಯಾಮಃ ||

**೧೦. ಆಚಾಯೋ ಬ್ರಹ್ಮನಂದಿ - ದ್ರವಿಡಾಚಾಯಾಣಃ ಸಮಾಲೋಚಿತಾಃ**  
ಭಾಂದೋಗೋಪನಿಷದ್ ೧ ಪಾಠಕ್ರಾಂತಿಕರ್ತ್ಯಾವ ಸ್ವಭಾಪ್ಯೇಣ  
ವಿಭೂಷಯಾಮಾಸುರಿತಿ ಪ್ರಕ್ರಾ ಕಧಿತಮ್ ಆನಂದಗಿರಿವಾಕ್ಯಂ ಪ್ರಮಾಣೀಕೃತ್ಯ |  
ಸಂಕ್ಷೇಪಶಾರೀರಕಪ್ರಣೀತಾ ಸರ್ವಜ್ಞಾತ್ಯಮುನಿಸ್ತು ಭಾಂದೋಗ್ಯವಾಕ್ಯಕಾರತ್ವೇನ

ವತಕ್ಕೆ ತಿಳಿಸಿಕೊಡುತ್ತಿಲ್ಲ? ಎಂದು ಕೇಳಿದನಂತೆ. ಇದರಂತೆ ಇದೆ ನಿನ್ನ  
ಮಾತು, ನೀನು ಮನುಷ್ಯನಲ್ಲವೆಂಬುದೇನಲ್ಲ ಎಂದಾಗಲೂ ತಾನು ಮನುಷ್ಯನೇ  
ಎಂದು ತಿಳಿಯದವನು, ನೀನು ಮನುಷ್ಯನೇ ಎಂದು ಹೇಳಿದರೆ ತಾನೇ  
ಹೇಗೆ ತಾನು ಮನುಷ್ಯನೆಂದು ತಿಳಿದಾನು? (ಬ.ಭಾ. ವೊದಲನೇಂದು  
ಅಧ್ಯಾಯದ ಕೊನೆಯ ಚರ್ಚೆ)

ಈ ಕಥೆಯೂ ಸಹ ದ್ರವಿಡಾಚಾಯರದ್ದೇ ಎಂದು ಅನುಮಾನಿಸುವುದಕ್ಕೆ  
ಅವಕಾಶವಿದೆ. ಏಕೆಂದರೆ, ಇಲ್ಲಿ ಶಾಸ್ತ್ರಕ್ಕೆ ಆತ್ಮನದಲ್ಲದ್ವಾದ ಧರ್ಮವನ್ನು  
ತೆಗೆದುಹಾಕುವುದರ ಮೂಲಕವಾಗಿಯೇ ಪ್ರಮಾಣವಿದೆ ಎಂದು ಹೇಳಿದೆ.  
ಆನಂದಗಿರಿಗಳಾದರೋ ಈ ಸ್ಥಳದಲ್ಲಿ ಆ ರೀತಿ ವ್ಯಾಖ್ಯಾನವನ್ನು ಮಾಡದೇ  
“ಉಪಹಾಸ ಮಾಡುವುದರ ಮೂಲಕ ಉತ್ತರವನ್ನು ಹೇಳುತ್ತಾ” ರೆಂದು  
ಇಷ್ಟೇ ಬರೆದಿರುತ್ತಾರೆ. ಈ ಕಥೆಯನ್ನು ಮತ್ತೊಮ್ಮೆ ಮುಂದಿನ ಕಿರಣದಲ್ಲಿ  
ವಿಚಾರವನ್ನು ಮಾಡುತ್ತೇವೆ.

**೧೦) ಆಚಾಯುರಾದ ಬ್ರಹ್ಮನಂದಿಗಳು - (ಹಿಂದೆ) ವಿಚಾರ-**  
ವಾಡಿದವರಾದ ದ್ರವಿಡಾಚಾಯರು, ಭಾಂದೋಗೋಪನಿಷತ್ತಿನ  
ಪಾಠಕ್ರಮವನ್ನನುಸರಿಸಿಯೇ ತಮ್ಮ ಭಾಷ್ಯವನ್ನು ಮಾಡಿದ್ದಾರೆಂದು ಈಗತಾನೇ  
ಆನಂದಗಿರಿಗಳ ವಾಕ್ಯವನ್ನು ಪ್ರಮಾಣವನ್ನಾಗಿ ಮಾಡಿಕೊಂಡು ಹೇಳಿರುತ್ತೇವೆ.

ಪ್ರಥಿತಂ ಬ್ರಹ್ಮನಂದಿನಮಷೇಕಂ ಶಾಂಕರಸಂಪ್ರದಾಯಸ್ಥತ್ವೇನ ಸಮುದಾಜಹಾರ | ಸಂಕ್ಷೇಪಶಾರೀರಕಟೀಕಾಕಾರಶ್ಚ ಮಧುಸೂದನಸರಸ್ಪತೀ “ಬ್ರಹ್ಮನಂದಿವಾಕ್ಯಾನಾಂ ಭಾಷ್ಯಕತಾರ್ಥ ದ್ರವಿಡಾಚಾರ್ಯಃ” ಇತ್ಯಾಹ | ತತ್ತೇಮೇ ಶೌಲ್ಭೂಕಾ ಭವಂತಿ -

(೧) ಆತ್ಮೇಯವಾಕ್ಯಮಂಬಿ ಸಂವ್ಯವಹಾರಮಾತ್ರಂ  
ಹಾಯಿಂ ಸಮಸ್ತಮಿತಿ ನಃಕಥಯಾಂಬಭೂಪ |  
ಸತ್ಯಾಯಿಂವಾದವಿಷಯೇ ನ ಹಿ ದೋಷರಾಶಿಮಾರ್ಯಾಮಯೇ  
ಭವಿತುಮುತ್ತಹತೇ ವಿರೋಧಾತ್ರಾ ||                          ಸಂ.ಶಾ. ೩-೨೧೯.

[ ಅತ್ಯ ವಾಕ್ಯಕಾರಸ್ತ ಬ್ರಹ್ಮನಂದಿನ ಅತ್ಯಗೋತ್ತೋಽಧ್ವವತ್ತ್ವಂ ಕಥಿತಮ್ || ]

(೨) ಪೂರ್ವಂ ಏಕಾರಮುಪವಣ್ಯ ಶನ್ಯಃ ಶನ್ಯಸ್ತದ್ರಾ  
ಧೃಷ್ಟಿಂ ವಿಸ್ತೃಜ್ಜಂ ನಿಕಟಂ ಪರಿಗ್ರಹ ತಸ್ಮಾತ್ |

---

ಸಂಕ್ಷೇಪ ಶಾರೀರಿಕವನ್ನು ಬರೆದವರಾದ ಸರ್ವಜ್ಞತ್ವ ಮುನಿಗಳಾದರೋ ಭಾಂದೋಗ್ಯವಾಕ್ಯಕಾರರೆಂದು ಪ್ರಸಿದ್ಧರಾದ ಶಾಂಕರಸಂಪ್ರದಾಯದವರೆಂಬುದಾಗಿ ಬ್ರಹ್ಮನಂದಿ ಎಂಬುವರನ್ನು ಉದಾಹರಿಸಿರುತ್ತಾರೆ. ಸಂಕ್ಷೇಪ ಶಾರೀರಕಕ್ಕೆ ಟೀಕೆಯನ್ನು ಬರೆದವರಾದ ಮಧುಸೂದನಸರಸ್ಪತಿಗಳಾದರೋ ದ್ರವಿಡಾಚಾರ್ಯರು ಬ್ರಹ್ಮನಂದಿಗಳ ವಾಕ್ಯಕ್ಕೆ ಭಾಷ್ಯವನ್ನು ಬರೆದವರು ಎಂದಿರುತ್ತಾರೆ. ಆ ವಿಷಯಕ್ಕೆ ಈ ಕೆಳಗಿನ ಶೌಲ್ಭೂಕಂಗಳಿವೆ.

(೧) “ಎಲ್ಲಾ ಕಾರ್ಯಾವ್ರಾ (ಸತ್ತಿನಿಂದಾದದ್ವ) ಎಂಬ ಆತ್ಮೀಯಗೊತ್ತದವರಾದ (ಬ್ರಹ್ಮನಂದಿಗಳ) ವಾಕ್ಯವ್ರಾ ಸಹ ಸಂವ್ಯವಹಾರಮಾತ್ರಕ್ಕೆ ಎಂದು ನಮಗೆ ಹೇಳಿರುತ್ತಾರೆ. ಏಕೆಂದರೆ ಸತ್ಯಾಯಂವಿಷಯದಲ್ಲಿ ದೋಷಗಳು ಹೆಚ್ಚಿರುವುದಿಲ್ಲ. ವಾಂಗಾಮಯವಾದ ಸತ್ತಿಗಿಂತ ವಿಲಕ್ಷಣವಾದದ್ವರ ಕಾರ್ಯದ ಪಕ್ಷದಲ್ಲಿ (ಶೂನ್ಯಪಕ್ಷದಲ್ಲಿ) ವಿರೋಧವಾದ್ವರಿಂದ ಅಲ್ಲಿ ದೋಷರಾಶಿಯಿರುವುದಕ್ಕೆ ಯೋಗ್ಯವಾಗಿದೆ.

(ಇಲ್ಲಿ ವಾಕ್ಯಕಾರರಾದ ಬ್ರಹ್ಮನಂದಿಯವರನ್ನೇ ಅತ್ಯಗೋತ್ತೋಽಧ್ವವರೆಂದು ಹೇಳಿದೆ).

೨. ಕಾರ್ಯಾವನ್ನು ವೋದಲು ಪರಿಣಾಮವೆಂದು ವರ್ಣಿಸಿ ಮೆಲ್ಲಿಮೆಲ್ಲಿಗೆ ಇದು ಹೊಂದುವುದಿಲ್ಲವೆಂಬುದನ್ನು ಯುಕ್ತಿಯಿಂದ ತೋರಿಸಿ ಆಮೇಲೆ ಆ ಪರಿಣಾಮವುದೃಷ್ಟಿಯನ್ನೂ ಬಿಡಿಸಿ ಉದ್ದಕ್ಕಿಂತಲೂ ಸಮೀಪವಾದ

ಸರ್ವಂ ವಿಕಾರಮಥ ಸಂಖ್ಯವಹಾರಮಾತ್ರ  
ಮದ್ವೈತಮೇವ ಪರಿರಕ್ಷತಿ ವಾಕ್ಯಕಾರಃ ||

ಸಂ.ಶಾ. ೨-೨೨೦.

ಅತ್ಯ ವ್ಯಾಖ್ಯಾನಕತಾ ಮಧುಸೂದನಸರಸ್ವತೀ ಏವಂ ಲಿಖಿತಿ ಸ್ತೋ -

(ಗ) ಭಾಂದೋಗ್ಯವಾಕ್ಯಕಾರೇಣ ಬ್ರಹ್ಮನಂದಿನಾಪಿ ಪೂರ್ವಪಕ್ಷೇ ಅಸತಃ ಸತ್ಯಾ  
ಉತ್ಪತ್ತಿ ದೋಷವಾಸ್ತಾ ಸಾಂಖ್ಯವಹಾರಿಕಮಾಯಾಮಯತ್ವಪಕ್ಷೇಣ  
ಸಮಾಧಾನಮುಕ್ತಮ್ರೂ “ನಾಸತ ಉತ್ತತಿಃ, ಅನಿಷ್ಠಾದ್ಯತ್ವಾತ್ | ನಾಪಿ ಸತಃ  
ಪ್ರವೃತ್ತಾಂಧರಾತ್, ಸತ್ಯಾವಿಶೇಷಾತ್ | ಅಭಿವೃತ್ತಾಧರಾಮಿತಿ ಚೀತ್ | ನ,  
ತಸ್ಯಾ ಅಪಿ ಸತ್ಯಾತ್, ಪ್ರವೃತ್ತಿನಿತ್ಯತ್ವಾಜ್ಞ ಸದಾ ಅಭಿವೃತ್ತಿಪ್ರಸಂಗಃ | ನ |  
ಸಂಖ್ಯವಹಾರಮಾತ್ರತ್ವಾದ್” ಇತಿ | ತದ್ವಚನಂ ಚೋಕ್ತನ್ಯಾಯೋಪೋದ್ಧಲಿತ-  
ವಾಚಾರಂಭಜಾದಿಶ್ರಾತಿವೂಲಕವರ್ | ಆವಶ್ಯವುಂಟಾದೇಯವರ್ |  
ಇತ್ಯಾತಯೇನಾಹಃ||

ಸಂ.ಶಾ,

ವಿವರಣಾದವನ್ನು ಸ್ವೀಕರಿಸಿ ಅನಂತರ ಎಲ್ಲಾ ವಿಕಾರವಾದವೂ  
ವ್ಯವಹಾರವಷ್ಟಕ್ಕೆ ಹೊರತು ಪರಮಾಧಿವಲ್ಲ, ಎಂದು ಬ್ರಹ್ಮನಂದಿಯವರೂ  
ಸಹ ಅದ್ವೈತವನ್ನು ಕಾಪಾಡುತ್ತಾರೆ. ಇಲ್ಲಿ ವ್ಯಾಖ್ಯಾನಕಾರರಾದ  
ಮಧುಸೂದನಸರಸ್ವತೀಗಳು ಈ ರೀತಿ ಬರೆಯುತ್ತಾರೆ.

(ಗ) ಭಾಂದೋಗ್ಯವಾಕ್ಯಕಾರರಾದ ಬ್ರಹ್ಮನಂದಿಗಳೂ ಕೂಡ, ಪೂರ್ವಪಕ್ಷದಲ್ಲಿ ಅಸತ್ಯನಿಂದಲಾಗಲೇ ಸತ್ಯನಿಂದಾಗಲೇ ಹುಟ್ಟುತ್ತದೆ ಎಂದರೆ  
ದೋಷವಾಗುತ್ತದೆ ಎಂದು ಹೇಳಿ ಸಂಖ್ಯವಹಾರವಾದ ಮಾಯಾಮಯರೂಪ-  
ದಿಂದಾಗಬಹುದೆಂದು ಸವಾಧಾನವನ್ನು ಹೇಳಿರುತ್ತದೆ. ಅಸತ್ಯನಿಂದ  
ಉತ್ಪತ್ತಿಯಾಗುವುದಿಲ್ಲ, ಏಕೆಂದರೆ ಅದರಿಂದ ಏನೂ ಹುಟ್ಟುವುದಿಲ್ಲ-  
ವಾದ್ದರಿಂದ. ಹಾಗೆ ಸತ್ಯನಿಂದಲೂ ಆಗುವುದಿಲ್ಲ, ಏಕೆಂದರೆ ಇದ್ದದ್ದು ಇದ್ದೇ  
ಇರುತ್ತದೆಯೆಂದಾಗಿ ಸೃಷ್ಟಿಸುವುದಕ್ಕೆ ಪ್ರವೃತ್ತಿಸುವುದೇ ವ್ಯಧಿವಾಗುತ್ತದೆ.  
(ಕಾಯಂವು) ತೋರಿಕೊಳ್ಳುವುದಕ್ಕೆ ಪ್ರವೃತ್ತಿಸಬೇಕಲ್ಲಾ? ಎಂದರೆ ಅದೂ  
ಆಗುವುದಿಲ್ಲ, ಏಕೆಂದರೆ ಅದೂ ಇದ್ದೇ ಇರುತ್ತದೆಯಾದ್ದರಿಂದಲೂ, ಅಷ್ಟೇ  
ಅಲ್ಲ, ಪ್ರವೃತ್ತಿಯು ನಿತ್ಯವಾದ್ದರಿಂದ ಯಾವಾಗಲೂ ತೋರಿಕೊಳ್ಳುತ್ತಲೇ  
ಇರಬೇಕೆಂಬ ಪ್ರಸಂಗವೂ ಉಂಟಾಗುತ್ತದೆ. ಎಂದರೆ ಹಾಗಲ್ಲ, ಸಂಖ್ಯವಹಾರ  
ವಾತ್ರದಿಂದ ಸೃಷ್ಟಿ ಇರುವುದರಿಂದ ಇಲ್ಲಿ ದೋಷವಿಲ್ಲ. ಈ ವಾತು,

[ ಕಲ್ಪತರುಗ್ರಂಥೇ ತು “ಬ್ರಹ್ಮನಂದಿನಾ ಹಿ “ನಾಸತಃ ಅನಿಷ್ಟದೃತ್ಯಾತ್,” ಪ್ರವೃತ್ತಾಪ್ತನಧರ್ಮಕ್ಯಂ ತು ಸತ್ಯಾಪಿಶೇಷಾತ್” - ಇತಿ ಸದಸತ್ಯಕ್ಷಪ್ರತಿಕ್ಷೇಪೇಣ ಪೂರ್ವಪಕ್ಷಮಾರ್ಶ್ಯ, ”ನ “ಸಂವ್ಯವಹಾರಮಾತ್ರತ್ಯಾತ್” ಇತಿ ಅನಿವಾರಣೆಯತಾ ಸಿದ್ಧಾಂತಿತಾ | ಅತಃ “ಪರಿಣಾಮಸ್ತ” ಇತಿ ಮಿಥಾಪರಿಣಾಮಾಭಿಪ್ರಾಯಮ್” ಇತಿ ದೃಶ್ಯತೇ || ಕ.ತ. ೧-೪-೨೨. ಅತೋ ಬ್ರಹ್ಮನಂದಿವಾಕ್ಯವ್ಯಾ ಅಧ್ಯಾತ್ಮಃ ಪರಿತಮನ್ಯತರತ್ರ - ಇತಿ ಭಾತಿ || ]

ಅತ್ಯ ದ್ರವಿಡಾಚಾಯ್ಯುಃ ಸಾಕ್ಷಾದೇವೋಪನಿಷದ್ವಾಷ್ಟ್ಯಂ ರಚಿತವಿತಿ ಅನೆಂದಗಿರಿವಾಕ್ಯಾತ್ ಪ್ರತೀಯತೇ | ತತ್ತ್ವಂ ವಾಕ್ಯವ್ಯಾಖ್ಯಾನದ್ವಾರಾ ಉಪನಿಷದ್ವಾಷ್ಟ್ಯಮಿತ್ಯಪಚಯ್ಯತೇ, ಅಥವಾ ವಾಕ್ಯವ್ಯಾಖ್ಯಾನಮಪಿ ಅನ್ಯದೇವ ? ಇತ್ಯತ್ರ ಪ್ರಾಚೀನಗ್ರಂಥತತ್ತ್ವಶೋಧಕಾ ಏವ ಪ್ರಮಾಣಮ್ | ಸರ್ವಧಾರಿ ತು

ಮೇಲೆ ಹೇಳಿದ ಯತ್ಕ್ತಿಯಂದ ಪ್ರಸ್ತಿಗೊಂಡದ್ವಾದ ವಾಚಾರಂಭಣವೆಂಬ ಶ್ರುತಿಮೂಲವಾದ್ದರಿಂದ ಅವಶ್ಯವಾಗಿ ಒಪ್ಪಲೇಬೇಕೆಂಬ ಅಭಿಪ್ರಾಯದಿಂದ ಹೇಳುತ್ತಾರೆ (ಸಂ. ಶಾ ೨೨)? . (ಕಲ್ಪತರು ಗ್ರಂಥದಲ್ಲಿಯಾದರೋ - “ಬ್ರಹ್ಮನಂದಿಗಳು” ಹೀಗೆ ಹೇಳುತ್ತಾರಲ್ಲವೇ ? ಹೇಗೆಂದರೆ “ಅಸತ್ತಿನಿಂದ ಹುಟ್ಟಬೇಕಾಗಿಲ್ಲವಾದ್ದರಿಂದಲೂ (ಇದ್ದದ್ದರಿಂದ ಎಂದರೆ) ಇದ್ದದ್ದು ಇದ್ದೇ ಇರುತ್ತದೆಯಾದ್ದರಿಂದ ಪ್ರವೃತ್ತಿಯು ವ್ಯಧಣವಾಗುತ್ತದೆಯಾದ್ದರಿಂದಲೂ” ಎಂದು ಹೇಳಿರುತ್ತಾರೆ. ಅದು ಸದಸತ್ಯಕ್ಷಗಳಲ್ಲಿ ಆಕ್ಷೇಪಗಳನ್ನು ಒಡ್ಡುವುದರ ಮೂಲಕ ಪೂರ್ವಪಕ್ಷವನ್ನು ತೋರಿಸಿ, ಇದೇನು ತಪ್ಪಲ್ಲ, ಏಕೆಂದರೆ (ಎಲ್ಲವೂ) “ವ್ಯವಹಾರ ಮಾತ್ರಕ್ಕೆ ಹೇಳಿರುತ್ತದೆಯಾದ್ದರಿಂದ” ಎಂದು ಹೇಳಿ ಅನಿವಾರಣೆಯಾದವನ್ನು ಸಿದ್ಧಾಂತ ಮಾಡಿರುತ್ತಾರೆ. ಆದ್ದರಿಂದ “ಪರಿಣಾಮಸ್ತ” ಪರಿಣಾಮವಾದರೋ ಎಂದು ಹೇಳಿರುವುದು ಮಿಥಾಪರಿಣಾಮಾಭಿಪ್ರಾಯವಾಗಿ ಕಂಡು ಬಂದಿದೆ (ಕ.ತ. ೧-೪-೨೨). ಆದ್ದರಿಂದ ಯಾವುದೋ ಒಂದು ಕಡೆಯಲ್ಲಿ ಬ್ರಹ್ಮನಂದಿಗಳ ವಾಕ್ಯವು ಅಧ್ಯಾದಿಂದ ಪರಿತವಾಗಿದೆ ಎಂದು ತೋರುತ್ತದೆ.)

ಇಲ್ಲಿ ಆನಂದಗಿರಿಗಳ ವಾಕ್ಯದಿಂದ ದ್ರವಿಡಾಚಾರ್ಯರೇ ನೇರಾಗಿ ಉಪನಿಷದ್ವಾಷ್ಟ್ಯವನ್ನು ಬರೆದಿರುತ್ತಾರೆಂದು ತಿಳಿದುಬರುತ್ತದೆ. ಇಲ್ಲಿ ವಾಕ್ಯದ ವ್ಯಾಖ್ಯಾನದ ಮೂಲಕ ಉಪನಿಷದ್ವಾಷ್ಟ್ಯವೆಂದು ಉಪಚಾರಕ್ಕೆ ಕರೆದಿದೆಯೋ

ದ್ರವಿಡಭಾಷ್ಯಕಾರ ಇವ ವಾಕ್ಯಕಾರೋಽಪಿ ಬ್ರಹ್ಮನಂದೀ ಶಾಂಕರಸಂಪ್ರದಾಯಸ್ಥ  
ಅಚಾರ್ಯ ಇತ್ಯವಿವಾದಮ್ |

ಅತ್ಯಾಪಿ ಕೇಜಿದವಯಂತಿ - ಬ್ರಹ್ಮನಂದೀ ವಿಶಿಷ್ಟಾದ್ವೈತಿಸಂಮತವ್ಯಂತ ಏವ,  
ಸ ಏವ ಚ ಭಾಂದೋಗ್ಯವಾಕ್ಯಕಾರಃ, ತದ್ವಾಚಕತ್ವಾ ಚ ರಾಮಾನುಜಾದ್ಯಪನ್ಯಸ್ತ-  
ದ್ರಮಿಡಾಚಾರ್ಯಾದನನ್ಯ ಏವ - ಇತಿ ಚ | ತನ್ನ ಶುದ್ಧಮ್ | ವಿಶಿಷ್ಟಾದ್ವೈತಿತರ-  
ವೇದಾಂತಿಭಿಃ ಕೈಶ್ಚಿದಪಿ ವಾಕ್ಯಕಾರಪರಾಮರ್ಶಕ್ಯೇಃ ಬ್ರಹ್ಮನಂದಿನವ್ಯಂತಾಭಿಧಾನೇನ  
ಟಂಕಿತತ್ವಾಭಾವಾತ್ | ತೇವಾಂ ದ್ರಮಿಡದ್ರಮಿಡಯೋರ್ಯಕ್ಯಾಂಗಿಳಾರಾದಶ್ರನಾಚ್ಚಿ |  
ಅದ್ವೈತಿಭಿಹ್ “ದ್ರಮಿಡಾಚಾರ್ಯಃ” ಇತ್ಯವಗ್ರಿಂಯವಕಾರಮಧ್ಯಮಮೇವಾಭಿಧಾನಂ  
ಪರ್ಯತೇ ನ ತು ಪವಗ್ರಂಚಮಾಕ್ಷರಯುತಮ್ | ವೇದಾಧರ್ಣಸಂಗ್ರಹೇ ರಾಮಾನುಜ-  
ಸಮುದಾಹ್ಯತದ್ರಮಿಡವಾಕ್ಯಸ್ಯ ಸರ್ವಜ್ಞಾತ್ಮಕಮನ್ಯದಾಹ್ಯತಭಾಷ್ಯಕಾರವಾಕ್ಯ-  
ಸಾರೂಪ್ಯಾಭಾವಾಚ್ಚಿತದೇವಮಿತಿ ಮಂತವ್ಯಮ್ | ತಥಾ ಹಿ ರಾಮಾನುಜಾಚಾರ್ಯಾಃ

ಅಧಿವಾ ವಾಕ್ಯವ್ಯಾಖ್ಯಾನವೆಂಬುದೂ ಸಹ ಬೇರೋಂದಿದೆಯೋ? ಎಂಬುದರ  
ಬಗ್ಗೆ ಪ್ರಾಚೀನ ಗ್ರಂಥ ತತ್ವಶೋಧಕರೇ ಪ್ರಮಾಣಾರಾಗಿರುತ್ತಾರೆನ್ನಬೇಕು.  
ಹೇಗೇ ಆಗಲಿ ದ್ರಮಿಡರೆಂಬ ಭಾಷ್ಯಕಾರರಂತೆ ಬ್ರಹ್ಮನಂದಿಗಳೆಂಬ  
ವಾಕ್ಯಕಾರರೂ ಕೂಡ ಶ್ರೀ ಶಂಕರರ ಸಂಪ್ರದಾಯದಲ್ಲಿದ್ದ ಅಚಾರ್ಯರು  
ಎಂಬುದರ ಬಗ್ಗೆ ವಿವಾದವಿಲ್ಲ.

ಇಲ್ಲಿ ಕೆಲವರು ಈ ರೀತಿ ತಿಳಿಯುತ್ತಾರೇ - ಬ್ರಹ್ಮನಂದಿಯವರು ಎಂದರೆ  
ವಿಶಿಷ್ಟಾದ್ವೈತಿಗಳಿಗೆ ಸಂಮಾತರಾದ ಟಂಕಾಚಾಂಯರೇ, ಅವರೇ  
ಭಾಂದೋಗ್ಯದ ವಾಕ್ಯಕಾರರು, ಅದಕ್ಕೆ ವ್ಯಾಖ್ಯಾನವನ್ನು ಬರೆದವರಾದ  
ರಾಮಾನುಜರೇ ವೋದಲಾದವರು ಹೇಳಿದ್ದಾದ ದ್ರಮಿಡಾಚಾರ್ಯರೇ ಎಂದು  
ಹೇಳುತ್ತಾರೇ. ಇದು ಸರಿಯಲ್ಲ. ಏಕೆಂದರೆ ವಿಶಿಷ್ಟಾದ್ವೈತಿಗಳಿಗಿಂತ  
ಬೇರೆಯವರಾದ ವಾಕ್ಯಕಾರರೆಂದು ಪರಾಮರ್ಶ ಮಾಡುವವರಾದ ಯಾವ  
ವೇದಾಂತಿಗಳೂ ಬ್ರಹ್ಮನಂದಿಗಳು ಟಂಕರೇ ಎಂಬ ಹೆಸರಿನವರೆಂದು  
ಗುರುತಿಸಿರುವುದು ಕಂಡುಬಂದಿಲ್ಲ. ಅವರೆಲ್ಲರೂ ದ್ರಮಿಡರಿಗೂ ದ್ರಮಿಡರಿಗೂ  
ಐಕ್ಯವನ್ನು ಸ್ವೀಕರಿಸಿರುವುದು ಕಂಡು ಬಂದಿಲ್ಲವಾದ್ದರಿಂದಲೂ ಹೇಗೆಯೇ  
ಸರಿ. ಅದ್ವೈತಿಗಳು “ದ್ರಮಿಡಾಚಾರ್ಯರು” ಎಂದು ಅವಗ್ರಿಂಹಾಕ್ಷರವಾದ  
“ವ” ಕಾರವನ್ನು ಮಧ್ಯದಲ್ಲಿ ಪರಿಸುತ್ತಾರೆಯೇ ಹೊರತು ಪವಗ್ರಂದ ಬದನೆಯ

(೨) ಯಥೋಕ್ತಂ ವಾಕ್ಯಾರೇಣ “ಯತ್ತಂ ತದ್ಗಣಕೋಪಾಸನಮ್” ಇತಿ | ವ್ಯಾಖ್ಯಾತಂ ಚ ದ್ರಮಿಡಾಚಾಯೀಣ ವಿದ್ಯಾವಿಕಲ್ಪಂ ವದತಾ “ಯದೃಷಿ ಸಚ್ಚಿತ್ತೋ ನ ನಿಭುಗ್ಯದೈವತಂ ಗುಣಗಣಂ ಮನಸಾಂತಿಂಧಾವೇತ್, ತಥಾಂ ಅಂತಗುಣಾಮೇವ ದೇವತಾಂ ಭಜತ ಇತಿ ತತ್ತ್ವಾಪಿ ಸಗುಣೈವ ದೇವತಾ ಪ್ರಾಪ್ತಃತ್ತೇ” || ವೇ.ಸಂ.

ಇತಿ ವಿಶಿಷ್ಟಾದ್ವಯಾತಿಸಂಮತದ್ರಮಿಡಾಚಾಯ್ವಾಕ್ಯಮ್ ತನ್ಮೂಲಿಟಂಕವಾಕ್ಯಂ ಚ | ಸಂಕ್ಷೇಪಶಾರೀರಕೋಕ್ತದ್ರಮಿಡಾಚಾಯ್ವಾಕ್ಯೇ ತು “ಅಂತಗುಣಾ ಭಗವತೀ ಪರಾ ದೇವತಾ ಪ್ರತ್ಯಗ್ನಣಾ” ಇತಿ ನ ತು “ಸಗುಣಾ” ಇತೀತಿ ವೈಷಮ್ಯಮ್ |

ಏವಂ ಹಿ ತತ್ತ್ವ ಪೂರ್ಣಃ ಶ್ಲೋಳಃ -

ಅಂತಗುಣಾ ಭಗವತೀ ಪರದೇವತೀತಿ  
ಪ್ರತ್ಯಗ್ನಣೇತಿ ಭಗವಾನಂಭಿ ಭಾಷ್ಯಕಾರಃ |

ಕೊನೆಯ ಆಕ್ಷರವಾದ “ಮ್” ಕಾರವನ್ನು ಉಚ್ಛರಿಸುವುದಿಲ್ಲ. ವೇದಾಧಿ ಸಂಗ್ರಹದಲ್ಲಿ ರಾಮಾನುಜರು ಉದಾಹರಿಸಿದ್ದಾದ ದ್ರಮಿಡಾಚಾಯ್ವಾಕ್ಯವು ಸರ್ವಜ್ಞಾತ್ಮಕಮುನಿಗಳು. ಉದಾಹರಿಸಿದ್ದಾದ ಭಾಷ್ಯಕಾರ ವಾಕ್ಯದೊಡನೆ ಸಮಾನತೆಯು ಇಲ್ಲವಾದ್ದರಿಂದ ಇದು ಹೀಗೆಯೇ ಎಂದು ತಿಳಿಯಬೇಕು. ರಾಮಾನುಜಾಚಾರ್ಯರೂ ಸಹ ಹೀಗೆಯೇ ಅಲ್ಲವೇ ಹೇಳಿರುವುದು?

(೨) ವಾಕ್ಯಕಾರರಾದ ಟಂಕರು “ಆ ಗುಣಗಳನ್ನಿಳ್ಳ ಪರಮಾತ್ಮನನ್ನು ಉಪಾಸನೆಯನ್ನು ಮಾಡುವುದೆಂಬುದು ಯತ್ತವಾದದ್ದು” ಎಂದು ಏನನ್ನು ಹೇಳಿರುವರೋ, ಅದಕ್ಕೆ ವಿದ್ಯಾವಿಕಲ್ಪವನ್ನು ಹೇಳಿವರಾದ ದ್ರಮಿಡಾಚಾಯ್ರರೂ ಸಹ ಈ ರೀತಿ ವ್ಯಾಖ್ಯಾನವನ್ನು ಮಾಡಿರುತ್ತಾರೆ. ಹೇಗೆಂದರೆ, ಸಚ್ಚಿತ್ತನಾದವನು ನಿಭುಗ್ಯ ದೈವತವಾದ ಗುಣಸಮಾಹವನ್ನು ಮನಸ್ಸಿನಿಂದ ಧ್ಯಾನಿಸುವುದಕ್ಕಾಗಿದ್ದರೂ ತನ್ಮೂಳಗೆ ಗುಣಗಳನ್ನಿಟ್ಟುಕೊಂಡ ದೇವತೆಯನ್ನೇ ಭಜಿಸುತ್ತಾನಾದರೂ (ಸಚ್ಚಿತ್ತದಲ್ಲಾ) ಸಗುಣದೇವತೆಯನ್ನೇ ಪಡೆಯುತ್ತಾನೆ. (ವೇ.ಸಂ.) ಎಂದು ವಿಶಿಷ್ಟಾದ್ವಯಾತಿಗಳಿಗೆ ಒಪ್ಪಿಗೆಯಾದ ದ್ರಮಿಡಾಚಾರ್ಯರ ವಾಕ್ಯವೂ ಅದಕ್ಕೆ ಮೂಲವಾದ ಟಂಕರ ವಾಕ್ಯವೂ ಇದೆ. ಸಂಕ್ಷೇಪ ಶಾರೀರಕದಲ್ಲಿ ಹೇಳಿರುವ ದ್ರಮಿಡಾಚಾರ್ಯರ ವಾಕ್ಯದಲ್ಲಿ

ಅಹ ಸ್ಮೃತಿ ಯತ್ತದಿಹ ನಿಗುಣವಸ್ತುವಾದೇ  
ಸಂಗಂಚಿತೇ ನ ತು ಪ್ರನಃ ಸಂಗಣಪ್ರವಾದೇ ||

ಸಂ. ಶಾ. ೩-೨೨೮.

ತನ್ನತ್ವ, ವೇದಾಧಿಸಂಗ್ರಹೋದಿತಾಭಿಪ್ರಾಯಕವಾಕ್ಯನಾಂ ಪೂರ್ವ-  
ವೇದಾಂತಾಚಾರ್ಯಸಂಮತತ್ವೇನ ರಾಮಾನುಜಪರಮಗುರುಯಾಮುನಾಚಾರ್ಯೇಭ್ಯಃ  
ಪ್ರಾಗಪಿ ಯೈಃ ಕೃಶಿಧುದಾಹೃತತ್ವೇನ ಯಾವನ್ನ ದೃಗ್ಂಭಿರೀಕ್ರಿಯತೇ, ಯಾವಚ್ಚ  
ಶಂಕರಾಚಾರ್ಯರಾಲೀನಗ್ರಂಥೇಷು ತತಃ ಪ್ರಾಕ್ತುಲೀನಗ್ರಂಥೇಷು ವಾ ವಿಶಿಷ್ಟಾದ್ವೈತ-  
ಪರಾವರ್ತಕವಾಕ್ಯನಿನ ನೋಪಲಭ್ಯಂತೇ, ತಾವತ್ ದ್ರವಿಡಾಚಾರ್ಯ-  
ದ್ರವಿಡಾಚಾರ್ಯೇಕ್ವವತ್ ಟಂಕಬ್ರಹ್ಮನಂದಿನೋರ್ಯಕ್ವಮಘ್ಯನಿಧಾರಿತಮೇವ  
ತಿಷ್ಣತೀತ್ಯಸ್ಮಿನ್ತಾತಿಃ ||

ಗಗ. ಉಪವಷ್ಠಾಚಾರ್ಯಃ - ಏವರೂ ಉಪವಷ್ಠೋಽಪ್ಯನೋ ಭಗವತ್ಪೂದಸಂಪ್ರದಾಯಸ್ಥಃ ಪೂರ್ವಾಚಾರ್ಯ ಇತಿ ಭಾಷ್ಯವಾಕ್ಯಪ್ರಮಾಣಾದವ-  
ಗಮ್ಯತೇ ತದ್ವಧಾ -

“ಭಗವತೀ ಅಂತಗುಣವುಳ್ಳದ್ದು ಪರಾದೇವತೆಯು, ಒಳಗಿರುವ  
ಗುಣವಾದದ್ದು ಅದು ಸಗುಣವಲ್ಲವೆಂದಾದ್ದರಿಂದ ವ್ಯತ್ಯಾಸವಿರುತ್ತದೆ.

ಈ ರೀತಿಯಾಗಿ ಅಲ್ಲಿ ಪೂರ್ಣಶೈಲ್ಲೋಕವಿರುತ್ತದೆ.

(ಸಂ. ಶಾ. ೩-೨೨೮) “ಭಗವನ್ತರಾದ ಭಾಷ್ಯಕಾರರಾದ ದ್ರವಿಡಾ-  
ಚಾರ್ಯರು ಅಂತಗುಣವೂ ಭಗವತಿಯೂ ಪರಾದೇವತೆಯು ಪ್ರತ್ಯಗುಣ-  
ವಾದದ್ದೆಂದು ಏನೇನನ್ನ ಹೇಳಿರುತ್ತಾರೋ ಅದು ನಿಗುಣವಸ್ತುವಾದದಲ್ಲಿ  
ಹೊಂದುತ್ತದೆ. ಸಗುಣವಾದದಲ್ಲಿ ಹೊಂದುವುದಿಲ್ಲ” ಎಂದಿದೆ. ಆದ್ದರಿಂದ  
ವೇದಾಧಿಸಂಗ್ರಹದಲ್ಲಿ ಹೇಳಿದ್ದಾದ ಅಭಿಪ್ರಾಯವುಳ್ಳ ವಾಕ್ಯಗಳಿಗೆ ಹಿಂದಿನ  
ವೇದಾನ್ತಚಾರ್ಯರಿಗೂ ಸಮ್ಮತವಾದದ್ದೆಂಬುದನ್ನ ರಾಮಾನುಜಾ-  
ಚಾರ್ಯರಿಗೆ ಪರಮಾಗುರುಗಳಾದ ಯಾವುನಾಚಾರ್ಯರಿಗಿಂತಲೂ  
ಹಿಂದಿನವರು ಉದಾಹರಿಸಿರುತ್ತಾರೆಂಬುದು ಎಲ್ಲಿಯಾವರೆಗೆ  
ಗೋಚರವಾಗುವುದಿಲ್ಲವೋ, ಹಾಗೆಯೇ ಶಂಕರಾಚಾರ್ಯರ ಕಾಲದ  
ಗ್ರಂಥದಲ್ಲಾಗಲೇ ಅಥವಾ ಅದಕ್ಕಿಂತ ಹಿಂದಿನ ಗ್ರಂಥಗಳಲ್ಲಾಗಲೇ  
ವಿಶಿಷ್ಟಾದ್ವೈತವನ್ನ ಪರಾಮರ್ಶ ಮಾಡುವ ವಾಕ್ಯಗಳು ಸಿಗುವುದಿಲ್ಲವೋ

(೧) ಅತ ಏವ ಚೆ ಭಗವತ್ ಉಪವಷೇಣ ಪ್ರಥಮೇ ತಂತ್ರೇ ಆತ್ಮಸ್ತಿತ್ವಭಿ-  
ಧಾನಪ್ರಸಕ್ತು “ಶಾರೀರಕೇ ವಕ್ಷ್ಯಮಃ” ಇತ್ಯಾದ್ಬಾರಃ ಕೃತಃ ||

ಸೂ.ಭಾ. ೩-೩-೫೫.

ಇದಂ ಹಿ ಪೂರ್ವ ಮೀಮಾಂಸಾಶಾಸ್ತ್ರೇ ದೇಹವ್ಯತಿರಿಕ್ತಾತ್ಮಾಸದ್ವಾಪಪ್ರತಿಷ್ಠಾಪಕ-  
ಸೂತ್ರಾಧಿಬಾಬಾತ್ “ಇತ ಏವ ಚಾಕ್ಷಣ್ಯಾಚಾಯೇಣ ಶಬರಸ್ವಾಮಿನಾಪ್ರಮಾಣಲಕ್ಷಣೇ  
ವರ್ಣತವರ್” ಇತ್ಯಾಕ್ತಾಪ ತದನಂತರಂ ಲಿಖಿತಂ ವಾಕ್ಯಮಾ - ಇತ್ಯತ ಉಪ-  
ವಷಾಂಚಾಯಃ ಪೂರ್ವ ಮೀಮಾಂಸಾಮಿವ ಶಾರೀರಕಮೀಮಾಂಸಾಮಪ್ಯಧಿಕೃತ್ಯ  
ವೃತ್ತಿಂ ವೃರರಚತ್ ಇತಿ ಭಾಷ್ಯಾಭಿಪ್ರಾಯೋ ಗಮ್ಯತೇ || ತಂ ಚ “ಭಗವಾನ್” ಇತಿ  
ವಿಶೇಷಣೇನ ಪೂಜಯನ್ ಭಾಷ್ಯಕಾರೋ ಸ್ವಸಂಪ್ರದಾಯನಿಷ್ಟ್ ಪೂರ್ವಾಚಾಯ-  
ಪರಂಪರಾಯಾಂ ನಿವೇಶಯತಿ ಸ್ವೇತಿ ಸ್ವೇತಿ ಚ ||

ಅತಾರ್ಪಿ ಕೇಚಿತ್ ಪುರಾತನಪ್ರದಿ ತವೇದಾಂತಿನಾಂ ನಾವೂನಿ

ಅಲ್ಲಿಯವರೆಗೂ ದ್ರಮಿಡಾ-ಚಾಯುರಿಗೂ ದ್ರವಿಡಾಚಾಯುರಿಗೂ ಹೇಗೆ  
ಇಕ್ಕೆವು ಸಿದ್ಧವಾಗಿಲ್ಲವೋ ಅದರಂತೆ ಟಂಕಬ್ರಹ್ಮನಂದಿಗಳಿಗೆ ಇಕ್ಕವೆಂಬುದೂ  
ನಿಣಣಯವಾಗದೇ ಇರುತ್ತದೆ ಎಂಬುದು ನಮ್ಮ ಅಭಿಪ್ರಾಯವು.

ಗ್ರಂತಿ) ಉಪವಷಾಂಚಾಯರು - ಇದೇ ರೀತಿ ಉಪವಷಾಂಚಾಯರೆಂಬುವರೂ  
ಸಹ ಮತ್ತೊಂದು ಭಗವತ್ವಾದರ ಸಂಪ್ರದಾಯದಲ್ಲಿದ್ದವರಾದ  
ಪೂರ್ವಾಚಾಯರೆಂಬುದು ಭಾಷ್ಯವಾಕ್ಯದ ಆಧಾರದಿಂದ ಗೊತ್ತಾಗುತ್ತದೆ,  
ಹೇಗೆಂದರೆ -

(೧) “ಆದ್ದರಿಂದಲೇ ಭಗವಂತರಾದ ಉಪವಷಾಂಚಾಯರು ಪೂರ್ವ-  
ಮೀಮಾಂಸೆಯಲ್ಲಿ ಆತ್ಮಸ್ತಿತ್ವವನ್ನು ಹೇಳಬೇಕಾದ ಸಂದರ್ಭವು ಬಂದಾಗ  
ಅದನ್ನು ಶಾರೀರಕದಲ್ಲಿ ಹೇಳುವೆಂದು ಪರಾಮಶೀಯನ್ನು ಮಾಡಿರುತ್ತಾರೆ”  
(ಸೂ. ಭಾ. ೩-೩-೫೫)

ಪೂರ್ವ ಮೀಮಾಂಸಾಶಾಸ್ತ್ರದಲ್ಲಿ ದೇಹಕ್ಷಿಂತ ಚೇರೆಯಾದ ಆತ್ಮನೊಬ್ಬ-  
ನಿದ್ವಾನೆಂದು ಹೇಳಬೇಕಾದ ಸೂತ್ರವಿಲ್ಲದ್ವಾದ್ವರಿಂದ “ಈ ಉತ್ತರ-  
ಮೀಮಾಂಸೆಯಿಂದಲೇ ಎಳಿದುಕೊಂಡು ಆಚಾಯರಾದ ಶಬರಸ್ವಾಮಿಗಳು

ಸ್ವಾಸಂಪ್ರದಾಯಕತ್ವಪರಂಪರಾಮಧ್ಯೇ ನಿವೇಶಿಯಿತುಕಾಮಾಃ ಪ್ರಾಹುಃ -

(೧) ವೃತ್ತಿಕಾರಸ್ಯ ಬೋಧಾಯನಸ್ಮೈವ “ಲಾಪವರ್ಣಃ” ಇತಿ ಸ್ಯಾಂತಾಮ

ತ.ಟೀ.,ಗೂ.ಸಂ.

ಇತಿ | ತತ್ತೇದಂ ವಕ್ತವ್ಯಮಾ “ಅಥ ಗೌಃ ಇತ್ಯತ್ರ ಕಃ ಶಬ್ದಃ “ಗಕಾರೋಕಾರ-  
ವಿಸಜನನೀಯಾಃ” ಇತಿ ಭಗವಾನುಪವರ್ಣಃ” (ಶಾ.ಭಾ.ಜ್ಯೇ.ಸೂ. ೧-೧-೫) ಇತ್ಯಪವರ್ಣಂ ಭಗವಚ್ಚಬ್ದೇನ ವ್ಯಾಪದಿಷ್ಟವತಾ ಆಚಾರ್ಯಶಬರಸ್ವಾಮಿನಾ ನ ಕ್ವಾಪಿ  
ಬೋಧಾಯನಾಭಿಧಾನಂ ಸಮುಪಂತಮಾ | ಶಂಕರಭಗವತ್ಪೂದ್ಯೇಸ್ತಚ್ಚಿಷ್ಟ್ಯೇವಾಃ  
ಅದ್ವ್ಯಾತಿಭಿಬೋಽಧಾಯನಕೃತಾಂ ವಿಸ್ತೀರ್ಣಾಂ ಬ್ರಹ್ಮಸೂತ್ರವೃತ್ತಿಂ ಪೂರ್ವಾಚಾರ್ಯಾಃ  
ಸಂಚಿಷ್ಟಪ್ರಃ, ತನ್ನ ತಾನುಸಾರೇಣ ಸೂತ್ರಾಕ್ಷರಣ ವ್ಯಾಖ್ಯಾಸ್ಯಂತೇ” (ಶ್ರೀ.ಭಾ. ೧-೧-೧) ಇತಿ ರಾಮಾನುಜಾಚಾರ್ಯಾಣಾಂ ಲಿಂಗಪ್ರಯೋಗಾದುನ್ನೇತುಂ ಶಕ್ಯತೇ,

ಪ್ರವಾಣಲಕ್ಷ್ಯಣದಲ್ಲಿ ವರ್ಣಿಸಿರುತ್ತಾರೆ” ಎಂದು ಹೇಳಿ ಈ ಮೇಲಿನ  
ವಾಕ್ಯವನ್ನು ಬರೆದಿರುತ್ತಾರೆ. ಇದರಿಂದ ಉಪವರ್ಣಾಚಾರ್ಯರು  
ಪೂರ್ವಮೀಮಾಂಸಗೆ ಬರೆದಂತೆ ಶಾರೀರಕಮೀಮಾಂಸೆಯನ್ನಾಧಿಕರಿಸಿಯೂ  
ವ್ಯಾಖ್ಯಾನವನ್ನು ಬರೆದಿದ್ದರೆಂದು ಭಾಷ್ಯಾಭಿಪ್ರಾಯವೆಂದು ತೋರುತ್ತದೆ.  
ಆ ಉಪವರ್ಣರನ್ನು “ಭಗವಾನ್” ಭಗವಂತರಾದ ಎಂದು ವಿಶೇಷಣವನ್ನು  
ಕೊಡುವುದರ ಮೂಲಕ ಗೌರವಿಸುತ್ತಾ ತಮ್ಮ ಸಂಪ್ರದಾಯವಾದ  
ಪೂರ್ವಾಚಾರ್ಯರ ಪರಂಪರೆಯಲ್ಲಿ ಸೇರಿಸಿರುತ್ತಾರೆಂದು ಗೊತ್ತಾಗುತ್ತದೆ.  
ಈ ಸ್ಥಳದಲ್ಲಿ ಕೆಲವರು ಹಳೆಯ ಪ್ರಸಿದ್ಧರಾದ ವೇದಾಂತಿಗಳ ಹೆಸರನ್ನು  
ತಮ್ಮ ಸಂಪ್ರದಾಯ ಕರ್ತೃಗಳ ಪರಂಪರೆಯ ಮಧ್ಯದಲ್ಲಿ ಸೇರಿಸಬೇಕೆಂದವರಾಗಿ  
ಹೀಗೆ ಹೇಳುವರು, (೧) ವೃತ್ತಿಕಾರರಾದ ಬೋಧಾಯನರಿಗೇ ಉಪವರ್ಣ-  
ರೆಂದು ಹೆಸರಿರುತ್ತದೆ (ತ.ಟೀ.ಗೂ.ಸಂ.) ಎಂದು. ಇಲ್ಲಿ ಈ ಮಾತನ್ನು  
ಹೇಳಬೇಕಾಗುತ್ತದೆ. ಏನೆಂದರೆ ಆಚಾರ್ಯರಾದ ಶ್ರೀಶಬರಸ್ವಾಮಿಗಳು “ಗೌಃ”  
ಎಂಬ ಸ್ಥಳದಲ್ಲಿ ಶಬ್ದವೇನಿದೆ? ಎಂದರೆ ಗಕಾರ ಜೈಕಾರ ವಿಸಗಣಗಳು  
ಎಂದು ಭಗವಂತರಾದ ಉಪವರ್ಣರು (ಶಾ.ಭಾ ೧-೧-೫) ಎಂಬುದಾಗಿ  
ಉಪವರ್ಣರನ್ನು ಭಗವಚ್ಚಬ್ದದಿಂದ ಕರೆದಿರುತ್ತಾರೆ. ಎಲ್ಲಾ ಬೋಧಾಯನ  
ಎಂಬ ಶಬ್ದವನ್ನು ಸ್ವೀಕರಿಸಿಲ್ಲ. ಶಂಕರಭಗವತ್ಪೂದರಾಗಲೀ ಅವರ ಶಿಷ್ಯರಾದ

ಶ್ರೀಭಾಷ್ಯಪ್ರಣಾಯನಕಾಲೇಂದಿ ಬೋಧಾಯನವೃತ್ತಿಃ ಸಂಪೂರ್ಣತಯಾ ನ ದೃಕ್ಪಥಂ ಯಾತಾ ತದಾತ್ಮೇ ಪ್ರಚಲಿತಪೂರ್ವಾಚಾಯ್ಯಮತಮನಸ್ಸತ್ವವ ತು ಭಾಷ್ಯಂ ನಿರ್ಮಿತಂ ತ್ವಃ ಇತಿ | ಅಸ್ತಿ ಚ ಜನಶ್ರುತಿಃ ರಾಮಾನುಜಾಚಾಯಾ ವೃತ್ತಾನ್ವೇಷಣಾಧರಂ ಕಾಶ್ಮೀರಾನಾ ಗತಾಸ್ತತ್ರ ಬಹುಕ್ಷೇಶಾತ್ ಸಕ್ರದವಲೋಕನಾಯೈವ ಲಬ್ಧಾನುಜ್ಞಾಃ, ತಂ ಗ್ರಂಥಮಾಸೇದುಸ್ತತ್ರತ್ಯಗ್ರಂಥಾಲಯಾತ್, ತಚ್ಚಿಷ್ಟಾಶ್ಚ ಕಶ್ಮೀರದೇಕಸಂಧಿಗಾರ್ಹೀ ಶ್ರೀಭಾಷ್ಯಲೇಖಿನಸಮಯೇ ವೃತ್ತಿಗ್ರಂಥಗತಾನಿ ವಾಕ್ಯಾನಿ ಸ್ವೇನ್ವೇಕವಾರಂ ಪರಿತಾನಿ ತತ್ತ್ರತತ್ವಾಚಾಯಾನಾ ಸ್ವಾರಯಾಮಾಸ ಇತಿ | ಶ್ರೀಭಾಷ್ಯೇಂದಿ ಅತ್ಯಲ್ಪಸಂಖ್ಯಾಕಾನ್ವೇವ ವೃತ್ತಿವಾಕ್ಯಾನಿ ಸಮುದಾಹ್ಯತಾನಿ ರಾಮಾನುಜಾಚಾಯೈಃ | ತತ್ಯವಂ ಸ್ಥಿತೇ ಗ್ರಂಥವೃತ್ತೇ ವೃತ್ತಿಗ್ರಂಥಪ್ರಣೇತಾ ಹೋ ವಾ ಸ್ವಾದಿತ್ಯಯಮೇವ ಪ್ರಶ್ನಸ್ತಾವನ್ನ ಸುಖೀನ ನಿಷ್ಠೇಯ ಇತಿ ಪಾರಂಪೂರ್ಣೀತಿ | ಅಪಿ ಚ ವಿಶಿಷ್ಟಾದ್ವಾತಿನ ಏವ ವಹಾಚಾಯಾಃ ಸ್ವಕೃತಪಾರಾಶಯ್ಯವಿಜಯೇ ಉಪವಾಸಬೋಧೇದಮೇವಾಸ್ಥಿತವಂತಃ - ಇತ್ಯಪಿ ವಿಜ್ಞಾಯತೇ (ಗ್ರ.ಸಂ.) ||

ಅದ್ವೇಲತಿಗಳಾಗಲೀ ಎಲ್ಲಾ ಬೋಧಾಯನರನ್ನ ಪರಾಮಶಿಸಿಲ್ಲ. ಇನ್ನೂ ಒಂದು ಏನೆಂದರೆ ಶ್ರೀರಾಮಾನುಜಾಚಾಯಾಂಯರು ತಮ್ಮ ಶ್ರೀಭಾಷ್ಯದಲ್ಲಿ “ಭಗವದೋಧಾಯನ ಕೃತವಾದ ವಿಸ್ತೀರ್ಣವಾದ ಬ್ರಹ್ಮಸೂತ್ರವೃತ್ತಿಯನ್ನ ಹಿಂದಿನ ಆಚಾಯಾರು ಸಂಕ್ಷೇಪಿಸಿರುತ್ತಾರೆ. ಅವರ ಮತಾನುಸಾರವಾಗಿ ಸೂತ್ರಕ್ಷರಗಳನ್ನ ವ್ಯಾಖ್ಯಾನ ಮಾಡಲಾಗುತ್ತದೆ” ಎಂದು “ಸಂಚಿಕ್ಷಿಪ್ತಃ” ಎಂದು ಲಿಟ್ ಪ್ರಂತೋಗವನ್ನ (ಪರೋಕ್ಷ ಭೂತಾಧರವನ್ನ) ಮಾಡಿರುವುದರಿಂದ ಅವರು ಶ್ರೀಭಾಷ್ಯವನ್ನ ರಚಿಸಿದ ಕಾಲದಲ್ಲಿ ಸಹ ಬೋಧಾಂಯನ ವೃತ್ತಿಯನ್ನ ಸಂಪೂರ್ಣವಾಗಿ ಸಿಕ್ಕಿಲ್ಲವೆಂತಲೂ, ಆಗಿದ್ದ ಪ್ರಸಿದ್ಧವಾದ ಪೂರ್ವಾಚಾಯರ ಮತವನ್ನನುಸರಿಸಿಯೇ ಭಾಷ್ಯವನ್ನ ಅವರು ನಿರ್ಮಿಸಿರುತ್ತಾರೆಂದು ತೋರುತ್ತದೆ. ಈ ವಿಷಯಕ್ಕೆ ಒಂದು ಕಥೆಯೂ ಇದೆ. ಏನೆಂದರೆ ಒಮ್ಮೆ ಶ್ರೀ ರಾಮಾನುಜಾಚಾಯಾರು ಬೋಧಾಯನವೃತ್ತಿಯನ್ನ ಹುಡುಕುವುದಕ್ಕಾಗಿ ಕಾಶ್ಮೀರಕ್ಕೆ ಹೋಗಿದ್ದರು. ಆಲ್ಲಿ ಬಹಳ ಕ್ಷೇತ್ರದಿಂದ ಒಂದೇ ಸಲ ವೃತ್ತಿಯನ್ನ ನೋಡಲು ಅನುಮತಿಯನ್ನ ಪಡೆದವರಾಗಿ, ಆ ಗ್ರಂಥವನ್ನ ಗ್ರಂಥಾಲಯದಿಂದ ಪಡೆದರು. ಅವರಿಗೆ ಏಕಸಂಧಿಗ್ರಹಿಯಾದ ಶಿಷ್ಯನೋಬ್ಬನಿದ್ದನು. (ಅವನು ಒಮ್ಮೆ ಆ ವೃತ್ತಿಯನ್ನ ಓದಿದ್ದರಿಂದ) ಶ್ರೀಭಾಷ್ಯವನ್ನ ಬರೆಯುವ ಸಂದರ್ಭದಲ್ಲಿ ವೃತ್ತಿಗ್ರಂಥದಲ್ಲಿದ್ದ

ತದೇವಂವಿಧೇ ವೃತ್ತಿಕರೇ ಯತ್ ಕೇಚನ ವಿಶಿಷ್ಟಾದ್ವೈತಿನಃ ಪ್ರಾಹುಃ ಶ್ರೀಭಾಷ್ಯ-  
ಕಾರ್ಯವ್ಯಾತ್ಮಿಕಾರವಾಕ್ಯತದ್ವಾಷ್ಯಕತ್ವಾಂ ಚೋಧಾಯನಟಂಕದ್ರಮಿಡಾ-  
ಚಾಯಾಂತಾವರ್ಗ, ಉಪವಷ್ಟಬ್ರಹ್ಮನಂದಿದ್ರವಿಡಾಚಾಯಾಂಪರನಾಮ-  
ಭಿವ್ಯಾಪದಿಶ್ಯಮಾನಾನಾಂ ಜೀವಭಿನ್ನಸವಿಶೇಷಬ್ರಹ್ಮಪರಿಣಾಮವಾದೇ ಏಕಮತ್ಯಸ್ಯ  
ಸ್ವಂತಂ ಶ್ರೀಭಾಷ್ಯಾದಿಷ್ಟು ದಶಿತತ್ವಾತ್, ಯದದ್ವೈತಿನೋ ವೃತ್ತಿಕಾರನುತಂ  
ದೂಷಯಂತಿ ವಾಕ್ಯಕಾರಾದೀಂಸ್ತು ನಿರ್ವಿಶೇಷಾದ್ವೈತವಾದಿತ್ವೇನ ಸ್ವೀಕುರ್ವಂತಿ,  
ತದನುಚಿತಮಿತಿ ತತ್ತ್ವ ನ ಕಿಂಚಿದ್ ವಕ್ತುವ್ಯಮವಶಿಷ್ಯತೇ ಚೋಧಾಯನಾದೀನಾಮ್  
ಉಪವಷ್ಟಾದಿಭಿರ್ಯಕ್ಷಸ್ಯ ಅದ್ಯಾಪಿ ಕಥಮಪ್ಯನಿಶ್ಚಿತತ್ವಾದಿತಿ ಧೇಯಮ್ ||

**೧೨. ದ್ವೈತಿವೇದಾಂತಿನೋಟಪಿ ನಾಸನ್ ಭಾಷ್ಯಕಾರಕಾಲೇ - ಏವಂ  
ತಾವತ್, ವಿಶಿಷ್ಟಾದ್ವೈತಸಂಪ್ರದಾಯಸ್ಥಾನಾಂ ವೃತ್ತಿಕಾರವಾಕ್ಯಕಾರಭಾಷ್ಯಕಾರಣಾಂ**

ವಾಕ್ಯಗಳನ್ನ ಅಲ್ಲಲ್ಲಿ ಆತನು ನೆನಪಿಗೆ ತಂದುಕೊಡುತ್ತಿದ್ದನು. ಶ್ರೀ ಭಾಷ್ಯದಲ್ಲಿ  
ಸಹ ಅತ್ಯಲ್ಪವಾಗಿರುವ ವೃತ್ತಿಗ್ರಂಥದ ವಾಕ್ಯವನ್ನು ರಾಮಾನುಜರು  
ಉದಾಹರಿಸಿರುತ್ತಾರೆ. ಆದ್ದರಿಂದ ಗ್ರಂಥದ ಇತಿಹಾಸದ ವಿಷಯದಲ್ಲಿ  
ಹೇಳಬೇಕಾದರೆ ಈ ವೃತ್ತಿಗ್ರಂಥವನ್ನು ಯಾರು ರಚಿಸಿರಬಹುದು ಎಂಬೀ  
ಪ್ರಶ್ನೆಯೇ ಸುಲಭವಾಗಿ ನಿಣಣಯವನ್ನು ಮಾಡುವುದಕ್ಕಾಗುವುದಿಲ್ಲ. ಅಷ್ಟೇ  
ಅಲ್ಲ, ವಿಶಿಷ್ಟಾದ್ವೈತಿಗಳೇ ಆದ ಮಹಾಚಾಯರು ತಾವು ರಚಿಸಿದ್ದಾದ  
ಪಾರಾಶರ್ಯವಿಜಯವೆಂಬ ಗ್ರಂಥದಲ್ಲಿ ಉಪವಷ್ಟಬ್ರಹ್ಮನಾಯನರಿಗೆ  
ಭೇದವನ್ನೇ ಒಪ್ಪಿರುತ್ತಾರೆಂದು ಗೊತ್ತಾಗುತ್ತದೆ (ಗೂ. ಸಂ. ಪ್ರ. ೮).

ಈ ರೀತಿಯಾಗಿ ಆಚಾರ್ಯರುಗಳ ಕಲೆಬೆರಿಕೆ ಇರುವಾಗ ಕೆಲವು  
ವಿಶಿಷ್ಟಾದ್ವೈತಿಗಳು ಹೇಳುವುದೇನೆಂದರೆ - ಶ್ರೀಭಾಷ್ಯಕಾರರಾದ  
ರಾಮಾನುಜರು ತಮ್ಮ ಶ್ರೀಭಾಷ್ಯದಲ್ಲಿ ವೃತ್ತಿಕಾರರು ಆದರ ವಾಕ್ಯಕಾರರು  
ಮತ್ತು ಭಾಷ್ಯಗಳ ಕರ್ತೃಗಳು ಚೋಧಾಯನ, ಟಂಕ, ದ್ರಮಿಡಾಚಾಯ-  
ರೆಂಬುವರು ಯಾರಿದ್ದಾರೆ, ಆವರೇ ಉಪವಷ್ಟ, ಬ್ರಹ್ಮನಂದಿ, ದ್ರವಿಡಾ-  
ಚಾಯಾಂತರೆಂಬ ಇನ್ನೊಂದು ಹೆಸರಿನಿಂದ ಕರೆಸಿಕೊಂಡವರೆಂತಲೂ,  
ಜೀವರಿಗಿಂತ ಬೇರೆಯದಾದ ಸವಿಶೇಷವಾದ ಬ್ರಹ್ಮಪರಿಣಾಮವಾದದಲ್ಲಿ  
ಇವರಿಗೆ ಏಕಮತ್ಯವು ಸ್ವಷ್ಟವಾಗಿ ಶ್ರೀಭಾಷ್ಯಾದಿಗಳಲ್ಲಿ ಕೆಂಡು  
ಬಂದಿರುವುದರಿಂದಲೂ, ಹಾಗೆಯೇ ಅದ್ವೈತಿಗಳು ವೃತ್ತಿಕಾರರ ಮತವನ್ನು

ತದನೇಷಾಂ ವಾ ಶಂಕರಭಗವತ್ಪೂದಸಮಯೇ ತತ್ವಾರ್ಥಂ ವಾ ಅಸ್ತಿತ್ವೇ ನ ಪ್ರಮಾಣವರ್ ಉಪಲಭ್ಯತೇ ಇತಿ ಪ್ರತಿಪಾದಿತವರ್ | ಆನಂದತೀರ್ಥ-ಸಂಪ್ರದಾಯಸ್ಥಾನಾಂ ತು ನಾಮಾಪಿ ನ ಶೂರ್ಯತೇ ಸ್ತ ತದಾತ್ಮೇ ಇತಿ ನ ಪೃಥಿಗ್ ವಕ್ತವ್ಯವರ್ | ಯತ್ವಾರಣವರ್ ಆನಂದತೀರ್ಥಾಃ ಕೇವಲನಿಮಿತ್ತಭೂತೇಶ್ವರ-ಕಾರಣವಾದಿನಃ | ನಿಮಿತ್ತಕಾರಣವಾದಶ್ಚ ಭಾಷ್ಯೇ ವೇದಬಾಹ್ಯತ್ವೇನ ನಿಂದಿತಃ | ತದ್ವಧಾ ಪತ್ಯಧಿಕರಣಭಾಷ್ಯೇ -

(ಗ) “ಇದಾನಿಂ ಕೇವಲಾಧಿಪಾತ್ರೀಶ್ವರಕಾರಣವಾದಃ ಪ್ರತಿಷಿಧ್ಯತೇ | ತತ್ತ್ವಮವಗಮ್ಯತೇ ? ” “ಪ್ರಕೃತಿಶ್ಚ ಪ್ರತಿಜ್ಞಾದೃಷ್ಟಾಂತಾನುಪರೋಧಾತ್”, “ಅಭಿಧೋಪದೇಶಾಚ್ಚ್” ಇತ್ಯತ್ರ ಪ್ರಕೃತಿಭಾವೇನ ಅಧಿಪಾತ್ರಭಾವೇನ ಚ ಉಭಯಸ್ಸಿಭಾವಸ್ಯ ಈಶ್ವರಸ್ಯ ಸ್ಸಯಮೇವ ಆಚಾಯೇಣ ಪ್ರತಿಷ್ಠಾಪಿತತ್ವಾತ್ | ಯದಿ ಪುನರವಿಶೇಷೇಣ ಈಶ್ವರಕಾರಣವಾದಮಾತ್ರಮಿಹ ಪ್ರತಿಷಿಧ್ಯತೇತ, ಪೂರ್ವೋತ್ತರವಿರೋಧಾದ್ ವ್ಯಾಹತಾಭಿವ್ಯಾಹಾರಃ ಸೂತ್ರಕಾರ ಇತ್ಯೇತದಾ-

---

ಎನ್ನು ದೂಡಿಸುತ್ತಾರೆ, ಹಾಗೆಯೇ ವಾಕ್ಯಕಾರರೇ ಮುಂತಾದವರನ್ನು ನಿವಿಶೇಷಾದ್ವೈತವಾದಿಗಳೆಂದು ಸ್ವೀಕರಿಸುತ್ತಾರೆ, ಅದು ಸರಿಯಲ್ಲ, ಈ ವಿಷಯದಲ್ಲಿ ಅವರಿಗೆ ಎನ್ನೂ ಹೇಳಬೇಕಾದದ್ದು ಉಳಿದಿರುವುದಿಲ್ಲ. ಏಕೆಂದರೆ ಬೋಧಾಯನರೇ ಮುಂತಾದವರು ಉಪವಷಾಣಚಾಯಂರೇ ಮುಂತಾದವರೊಡನೆ ಐಕ್ಯರಾಗಿದ್ದಾರೆ (ಒಬ್ಬರೇ ಆಗಿದ್ದಾರೆ) ಎಂಬುದು ಇಂದಿಗೂ ನಿಶ್ಚಯವಾಗಿರುವುದಿಲ್ಲ.

ಗ) ಶಂಕರಭಗವತ್ಪೂದರ ಕಾಲದಲ್ಲಿ ದ್ವೈತವೇದಾಂತಿಗಳೂ ಇರಲಿಲ್ಲ. ಹೀಗೆ ವಿಶಿಷ್ಟಾದ್ವೈತ ಸಂಪ್ರದಾಯದಲ್ಲಿದ್ದವರಾದ ವೃತ್ತಿಕಾರ ವಾಕ್ಯಕಾರ ಭಾಷ್ಯಕಾರರಾಗಲೀ ಅವರಿಗಿಂತ ಬೇರೆಂಂದುವರಾಗಲೀ ಶಂಕರಭಗವತ್ಪೂದರ ಸಮಯದಲ್ಲಾಗಲೀ ಅದಕ್ಕೆ ಮುಂಚೆಯಾಗಲೀ ಇದ್ದರು ಎಂಬುದಕ್ಕೆ ಪ್ರಮಾಣವು ಕೆಂಡುಬಂದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಯಿತು. ಇನ್ನು ಆನಂದತೀರ್ಥರ ಸಂಪ್ರದಾಯಸ್ಥರ ಹೇಸರೂ ಕೂಡ ಆ ಕಾಲದಲ್ಲಿ ಕೇಳಿ ಬಂದಿಲ್ಲ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಏಕೆಂದರೆ ಆನಂದತೀರ್ಥರು (ವಾಧ್ವರು) ಕೇವಲ ನಿಮಿತ್ತನಾಗಿರುವ ಈಶ್ವರನು (ಜಗತ್ತಿಗೆ) ಕಾರಣನು ಎಂದು ಹೇಳುವವರು. ನಿಮಿತ್ತಕಾರಣವಾದವನ್ನು ಭಾಷ್ಯದಲ್ಲಿ ವೇದ ಬಾಹ್ಯವಾದದ್ದೆಂದು ನಿಂದಿಸಿದೆ. ಅದು

ಪದ್ಮೀತ | ತಸ್ಮಾತ್, ಅಪ್ರಕೃತಿರಧಿಷ್ಠಾತಾ ಕೇವಲಂ ನಿಮಿತ್ತಕಾರಣಮ್ ಈಶ್ವರಃ  
ಇತ್ಯೇಷ ಪದ್ಭೋ ವೇದಾಂತವಿಹಿತಬ್ರಹ್ಮಕಶ್ಚಪ್ರತಿಪಕ್ಷತ್ವಾತ್ ಯತ್ತೇನಾತ್ರ  
ಪ್ರತಿಷಿಧ್ಯತೇ | ಸಾ ಚೀಯಂ ವೇದಬಾಹ್ಯೇಶ್ವರಕಲ್ಪನಾ ಅನೇಕಪ್ರಕಾರಾ” ||

ಸೂ. ಭಾ. ೨-೨-೩೨,

ರಾಮಾನುಜಾಚಾರ್ಯಾಸ್ತು ಬ್ರಹ್ಮಪರಿಣಾಮವಾದಿನಃ | ಆಚಾರ್ಯಾ ಅಪಿ

(೨) ಅವಿದ್ಯಾಕಲ್ಪಿತೇನ ಚ ನಾಮರೂಪಲಕ್ಷಣೇನ ರೂಪಭೇದೇನ  
ವ್ಯಾಕೃತಾವ್ಯಾಕೃತಾತ್ಮಕೇನ ತತ್ತ್ವಾನ್ಯಾಭಾಮನಿರ್ವಚನೀಯೇನ ಬ್ರಹ್ಮ  
ಪರಿಣಾಮಾದಿಸರ್ವವ್ಯವಹಾರಾಸ್ಪದತ್ವಂ ಪ್ರತಿಪದ್ಯತೇ ||

ಸೂ.ಭಾ. ೨-೮-೨೨,

ಇತಿ ವ್ಯಾವಹಾರಿಕದ್ವಾಷ್ಟು ಪರಿಣಾಮವಾದಮ್ ಉರೀಚಕ್ರಃ | “ಬದ್ಧಾನ್ಮೃತ್ವಾಚ್ಚ

ಹೇಗೆಂದರೆ ಪತ್ಯಧಿಕರಣಾದಲ್ಲಿ (೧) ಈಗ ಕೇವಲ ಅಧಿಷ್ಠಾತ್ರವಾಗಿ (ಜಗತ್ತಿಗೆ)  
ನಿಮಿತ್ತಕಾರಣನು (ಈಶ್ವರನು) ಎಂಬುದನ್ನು ಅಲ್ಲಿಗಳಿಯಲಾಗುತ್ತದೆ. ಇದು  
ಹೇಗೆ ಗೊತ್ತಾಗುತ್ತದೆ ? ಎಂದರೆ - “ಈಶ್ವರನು ಉಪಾದಾನಕಾರಣನೂ  
ಆಗಿರುತ್ತಾನೆ ಏಕೆಂದರೆ ದೃಷ್ಟಾಂತಗಳಿಗೆ ಹೀಡೆಯಾಗದೇ ಇರಬೇಕಾಗಿರು-  
ವುದರಿಂದ” “ಧ್ಯಾನಮಾಡಿ ಸೃಷ್ಟಿಸಿದನು” ಎಂದು ಉಪಾದಾನಕಾರಣ-  
ವಾಗಿಯೂ ನಿಮಿತ್ತಕಾರಣವೆಂತಲೂ ಎರಡು ಪ್ರಕಾರವಾಗಿ ಈಶ್ವರನು  
ಕಾರಣನಾಗಿರುತ್ತಾನೆಂದು ತಾವೇ ಬಾದರಾಯಣಾಚಾರ್ಯರು ನೆಲೆನಿಲ್ಲಿಸಿ-  
ರುತ್ತಾರಾದ್ದರಿಂದ ಇದು ಹೀಗೆ. ಒಂದು ವೇಳೆ, ಏನೂ ವಿಶೇಷವಿಲ್ಲದೆ  
ಈಶ್ವರನು ಕಾರಣನು ಎಂಬುದನ್ನೇ ಇಲ್ಲಿ ಅಲ್ಲಿಗಳಿಯುತ್ತಿದ್ದಾರೆಂದಾದರೆ  
ಆಗ ಪೂರ್ವೋತ್ತರಗಳಿಗೆ ವಿರೋಧವಾಗುವುದರಿಂದ ಸೂತ್ರಕಾರರು ತಮ್ಮ  
ವಾತಿಗೆ ತಾವೇ ವಿರುದ್ಧವಾಗಿ ಹೇಳುವರೆಂದಾಗುತ್ತದೆ. ಆದ್ದರಿಂದ  
ಉಪಾದಾನಕಾರಣವಾಗದೇ ಕೇವಲ ಈಶ್ವರನು ನಿಮಿತ್ತಕಾರಣನು ಎಂಬೀ  
ಪಕ್ಷವೇನುಂಟು, ಅದು ವೇದಾಂತಗಳಲ್ಲಿ ಹೇಳಿರುವ ಬ್ರಹ್ಮಲಕ್ಷ್ಯಪಕ್ಷಕ್ಕೆ  
ವಿರುದ್ಧವಾದ್ದರಿಂದ ಪ್ರಯತ್ನಪೂರ್ವಕವಾಗಿ ಇಲ್ಲಿ ಅಲ್ಲಿಗಳಿಯಲಾಗುತ್ತದೆ.  
ಆ ಈ ವೇದಬಾಹ್ಯವಾದ ಈಶ್ವರನ ಕಲ್ಪನೆಯು ಅನೇಕ ಪ್ರಕಾರವಾಗಿರುತ್ತದೆ.  
(ಸೂ. ಭಾ. ೨-೨-೨೨)

(೨) ಅವಿದ್ಯಾಕಲ್ಪಿತವಾದ ನಾಮರೂಪ ಪ್ರಕಾರವಾದ ರೂಪಭೇದದಿಂದ

ಜೀವಾತ್ ಅತ್ಯಂತವಿಲಕ್ಷಣಃ ಪರಮಾತ್ಮಾ” ಇತಿ ವದಂತಸ್ತು ವೇದಾಂತಿನಃ ಪರಿಣಾಮವಾದಿಷು ಮಧ್ಯೇ ಭಗವತ್ಪೂದಕಾಲೇ ನಾಸನ್ ಇತ್ಯೇತಾವತ್ತು ಅಸ್ಯಾಭಿಃ ಪ್ರದರ್ಶಿತಂ ಗತೇನ ಗ್ರಂಥೇನ | ಕೇವಲನಿಮಿತ್ತಕಾರಣವಾದಿನಸ್ತು ವೇದಬಾಹ್ಯ ಇತಿ ಪ್ರಧಾ ಆಸೀತ್ ಭಗವತ್ಪೂದಸವುಯೇ ಇತಿ ಉಪಯುಕ್ತಾಹಃತವಾಕ್ಯಾತ್ ಸುಸ್ವಾಷ್ಯಮವಗಮ್ಯತೇ | ತೇನ ಆನಂದತೀರ್ಥೀಯಜಾತೀಯಕವೇದಾಂತಪ್ರಸ್ಥಾನಂ ನೈವೋತ್ಸನ್ಮಭೂತ್ ತದಾತ್ಮೇ ಇತಿ ನಿರ್ವಿವಾದಂ ಸಿದ್ಧಮ್ |

೧೩. ಉಪಸಂಹಾರಃ - ತದೇವಮಂತಂ ಪ್ರತಾನಿತಯಾ ಕಿರಣಾದ್ವಯಗತಿಂತಯಾ ಇದಮೇಕಂ ಸುನಿಷ್ಠನ್ನಮ್ ಯದದ್ವೈತಮೇವ ಸರ್ವೇವೇದಾಂತ್ಯಃ ಪ್ರತಿಪಿಟಾದಯಿಷಿತೋ ರಾದ್ವಾಂತಃ, ದ್ವೈತವಿಶಿಷ್ಟಾದ್ವೈತಾದಿವಾದಿನಸ್ತು ನೈವಾಸನ್ ಶಂಕರಭಾಷ್ಯಪ್ರಣಯನಸವುಯೇ, ತತಃ ಪೂರ್ಗ್ ವಾ - ಇತಿ | ಯದ್ಯಾಪಿ ಪೂರ್ಚೀನಾದ್ವೈತಿನಃ ಸರ್ವೇಽಪಿ ಜೀವಬ್ರಹ್ಮಕ್ಯಂ ನಿಯಮೇನಾನುಮೇನಿರೇ, ತಥಾಪಿ ತೇಷ್ಯೇವ ಕೇಚಿತ್ ಜ್ಯೇಷಂ ರೂಪಂ ಪಾರವಾಧಿ ಕಂ ವುನ್ಯವಾನಾ

ಅದು ವ್ಯಾಕೃತಾಖ್ಯಕೃತಸ್ವರೂಪವಾಗಿದ್ದ ತತ್ವವೆಂತಾಗಲೀ ಅದಕ್ಕಿಂತ ಬೇರೆಯೆಂತಾಗಲೀ ಹೇಳುವುದಕ್ಕೆ ಬಾರದ ಬ್ರಹ್ಮವು, ಪರಿಣಾಮವೇ ಮುಂತಾದ ಎಲ್ಲಾ ವ್ಯವಹಾರಕ್ಕೂ ಆಸ್ಪದವಾಗುತ್ತದೆ. (ಸೂ. ಭಾ. ೨-೧-೨೨) ಎಂದು ವ್ಯವಹಾರ ದೃಷ್ಟಿಯಿಂದ ಪರಿಣಾಮವಾದವನ್ನು ಒಟ್ಟಿರುತ್ತಾರೆ. ಇದುವರೆಗಿನ ಗ್ರಂಥದಿಂದ “ಬಧ್ನನೂ ಮುಕ್ತನೂ ಆದ ಜೀವನಿಗಿಂತ ಪರಮಾತ್ಮನು ಅತ್ಯಂತ ವಿಲಕ್ಷಣನು” ಎಂದು ಹೇಳುವ ಪರಿಣಾಮವಾದಿಗಳ ಮಧ್ಯ ಇರುವ (ವಿಶಿಷ್ಟಾದ್ವೈತ) ವೇದಾಂತಿಗಳು ಭಗವತ್ಪೂದರ ಕಾಲದಲ್ಲಿ ಇರಲೇ ಇಲ್ಲ ಎಂಬುದನ್ನು ನಾವು ತೋರಿಸಿರುತ್ತೇವೆ. (ಅಶ್ವರನು) ಕೇವಲ ನಿಮಿತ್ತಕಾರಣನು ಎಂದು ಹೇಳುವ ವಾದಿಗಳು ವೇದಬಾಹ್ಯರು ಎಂದು ಭಗವತ್ಪೂದರ ಕಾಲದಲ್ಲಿ ಮೇಲೆ ಉದಾಹರಿಸಿದ ವಾಕ್ಯದಿಂದ - ಪ್ರಸಿದ್ಧರಾಗಿದ್ದರು ಎಂದು ಸ್ವಷ್ಟವಾಗಿ ಗೊತ್ತಾಗುತ್ತದೆ. ಇದರಿಂದ ಶ್ರೀ ಶಂಕರರ ಕಾಲಕ್ಕೆ ಆನಂದತೀರ್ಥಕ್ಕೆ (ಮಾದ್ವಾಮತಕ್ಕೆ) ಸಂಬಂಧಪಟ್ಟ ವೇದಾಂತ ಪ್ರಸ್ಥಾನವು ಹುಟ್ಟಿಯೇ ಇರಲಿಲ್ಲ ಎಂದು ನಿರ್ವಿವಾದವಾಗಿ ಸಿದ್ಧವಾಗುತ್ತದೆ.

೧೪) ಉಪಸಂಹಾರವು - ಅದ್ವೈತವೇ ಎಲ್ಲಾ ವೇದಾಂತಗಳಲ್ಲಾ ಪ್ರತಿಪಾದನೆ ಮಾಡಬೇಕೆಂದುಕೊಂಡ ಸಿದ್ಧಾನ್ತವು, ದ್ವೈತವಿಶಿಷ್ಟಾದ್ವೈತ-

ಯತ್ತಿಂಚಿತ್ವಾಧನಾಯತ್ತಮೇವ ಜೀವಸ್ಯ ಪರಮಾತ್ಮನಾ ಐಕ್ಯಮಿತಿ ಮತಮಾಸ್ತಿತಾಃ, ಏವಂ ಜಗದ್ವರಹಣೋಃ ಸಂಬಂಧವಿಷಯೇ ಮೋಕ್ಷತತ್ವಾಧನವಿಶೇಷವಿಷಯೇ ಚ ತೇ ಬಹುಧಾ ವಿಪ್ರತಿಪನ್ನಾ ಆಸನ್ನಿತಿ ಭಗವತ್ವಾದೀಯಭಾಷ್ಯಾನೂದಿತವಿಧವೃತ್ತಿಕಾರಮತಸಮಾಲೋಚನಾದವಗಮ್ಯತೇ ||

ಶ್ರೀಶಂಕರಭಗವತ್ವಾದ್ಯೇರಪೀಠರವೃತ್ತಿಕಾರ್ಯರಿವ ಅದ್ವೈತಮೇವ ವೇದಾಂತಾಧ್ಯಾಂತ್ಯಭ್ಯಾಪಾಗಮಿ | ಅನಿತರಸಾಧಾರಣಪ್ರಕ್ರಿಯಾವಿಶೇಷಸ್ವೇವ ವೇದಾಂತಸಮ್ಮಾತತ್ವೇನ ಸ್ವೀಕರಣಾತ್ಮು ತೇಣಾಂ ಪ್ರಸ್ಥಾನಂ ಸಕಲೇತರವಿಲಕ್ಷಣಮಭೂತಾ | ಸಾ ಚ ಪ್ರಕ್ರಿಯಾನ ತ್ವರಭಿನವಮುಪಜ್ಞಾತಾ, ಕಿಂತು ಅನಾದಿಕಾಲಪ್ರವೃತ್ತಸಂಪ್ರದಾಯಾಗತ್ಯೇವೇತಿ

ವಾದಿಗಳು ಶಂಕರಭಾಷ್ಯವನ್ನು ರಚಿಸಿದ ಕಾಲದಲ್ಲಾಗಲೀ ಅದಕ್ಕೆ ಮೊದಲಾಗಲೀ ಇರಲೇ ಇಲ್ಲ ಎಂಬುದು ಇದುವರೆಗಿನ ಎರಡು ಕಿರಣಗಳಿಂದ ವಿಚಾರಮಾಡಿದ್ದರಿಂದ ಸಿದ್ಧವಾಯಿತು. ಪ್ರಾಚೀನರಾದ ಎಲ್ಲಾ ಅದ್ವೈತಿಗಳೂ ಜೀವಬ್ರಹ್ಮರ ಐಕ್ಯವನ್ನು ಏಕಾಂತವಾಗಿ ಒಷ್ಣವರಾಗಿದ್ದರೂ, ಅವರಲ್ಲೇ ಕೆಲವರು ಜೀವರೂಪವು ನಿಜವಾಗಿರತಕ್ಕದ್ದೇ ಎಂತಲೂ ಅದು ಏನಾದರೂಂದು ಸಾಧನೆ ಮಾಡಿ ಅದಕ್ಕಾಧೀನವಾಗಿ ಜೀವನಿಗೆ ಪರಮಾತ್ಮನೊಡನೆ ಐಕ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟವರಾಗಿದ್ದರು. ಇದೇ ರೀತಿ ಬ್ರಹ್ಮಕೂ ಜಗತ್ತಿಗೂ ಇರುವ ಸಂಬಂಧದ ವಿಷಯದಲ್ಲಾ ಹಾಗೂ ಮೋಕ್ಷವೂ ಅದರ ಸಾಧನದ ವಿಷಯದಲ್ಲಾ ಆ ವಾದಿಗಳು ಒಹಳವಾಗಿ ವಿರುದ್ಧಾಭಿಪ್ರಾಯವನ್ನು ಹೊಂದಿದ್ದರು ಎಂಬ ವಿಷಯಕ್ಕೆ ಶ್ರೀಶಂಕರಭಗವತ್ವಾದರು ತಮ್ಮ ಭಾಷ್ಯದಲ್ಲಿ ಅನುವಾದ ಮಾಡಿಕೊಂಡ ನಾನಾ ಪ್ರಕಾರವಾದ ವೃತ್ತಿಕಾರರ ಮತದ ಸಮಾಲೋಚನೆಯಿಂದ ಗೊತ್ತಾಗುತ್ತದೆ.

ಬೇರೆ ವೃತ್ತಿಕಾರರಂತೆ ಶ್ರೀ ಶಂಕರಭಗವತ್ವಾದರೂ ಸಹ ಅದ್ವೈತವೇ ವೇದಾನ್ತಾಧ್ಯಾಂತವೆಂದು ಒಟ್ಟಿಕೊಂಡಿದ್ದರು. ಬೇರೆ ಯಾರಲ್ಲೂ ಇರದ ಅಸಾಧಾರಣವಾದ ಪ್ರಕ್ರಿಯಾವಿಶೇಷವನ್ನೇ ವೇದಾನ್ತಸಮ್ಮಾತವಾದ ಪ್ರಕ್ರಿಯೆ ಎಂದು ಅವರು ಸ್ವೀಕರಿಸಿರುವುದರಿಂದ ಅವರ ಪ್ರಸ್ಥಾನವು ಬಾಕಿ ಎಲ್ಲಕ್ಕಿಂತಲೂ ವಿಲಕ್ಷಣವಾಯಿತು. ಆ ಪ್ರಕ್ರಿಯೆಯನ್ನು ಅವರೇ ಹೊಸದಾಗಿ ಕಲ್ಪಿಸಿದ್ದಲ್ಲ. ಮತ್ತೇನೆಂದರೆ, ಶ್ರೀ ಗೌಡಪಾದ, ದ್ರವಿಡಾಚಾರ್ಯ, ಬ್ರಹ್ಮನಂದಿಂಗೇ

ಶ್ರೀಗೌಡಪಾದದ್ವಲಿಂಗರಹ್ನಂದ್ಯಾದಿಪಾರಚೀನಾಚಾರ್ಯ ಪ್ರಮಾಣವಾಕೋಽಪ-  
ಲಂಧಾದವಗಮ್ಯತೇ | ತೈರೇವ ಚ ವಾಕ್ಯಃ ಕತಿಭಿಶ್ಚಿದತ್ತೋದಾಹೃತೈರ್ದಿಂಚಾತ್ರಂ ತಸ್ಯ  
ಪ್ರಕ್ರಿಯಾವಿಶೀಷಸ್ಯ ನಿಶ್ಚೇತುಂ ಶಕ್ತಾವಂತೈರೇವ ಸೂಕ್ಷ್ಮಮತಯಃ | ಯಥಾ ಚ ಸ್ವೇಷಕಾ  
ಶ್ರುತಿಯಕ್ತ್ಯಾನುಭವಸಂಗಾನೇನ ವೇದಾಂತಾರ್ಥಂ ಗಮಯಂತೇ ಸಾಮ್ಮತಮಷಿ  
ವಿಜಯತೇ, ತಥಾ ಸಮನಂತರೋತ್ತರಕಿರಣೇ ದಶಯಿಷ್ಯತ ಇತಿ ಸರ್ವಂ ಶಿವಮಾ||

ಇತಿಶ್ರೀಮತ್ವರಮಹಂಸಪರಿವ್ರಾಜಕಾಚಾರ್ಯವರೇಣ್ಯಾಶ್ರಿಪೂಜ್ಯಪಾದಶ್ರೀಮಂಜುರಂಕರಭಗವಚ್ಚಾರಣಸ್ತಾರಣ-  
ಪರಿಚಯಾವಾಪ್ತವೇದಾಂತಪ್ರವೇಶೇನ ಶ್ರೀಬೋಧಾನಂದಂದ್ರಸರಸ್ವತೀಶಿಷ್ಯಸಚ್ಚಿದಾನಂದೇಂದ್ರ,-  
ಸರಸ್ವತ್ಯಾಖ್ಯೇನ ಭಿಕ್ಷುಣಾ ಪ್ರಜ್ಞತೇ ಶುದ್ಧಶಾಂಕರಪ್ರಕ್ರಿಯಾಭಾಸ್ಯರಾಭಿದೇ ಪ್ರಕರಣೇ  
ಶಾಂಕರಸಂಪ್ರದಾಯನಿಣಾಯೇ ನಾಮ ದ್ವಿತೀಯಃ ಕರಣಃ

ಮುಂತಾದ ಪ್ರಾಚೀನರಾದ ಆಚಾರ್ಯರ ಪ್ರಮಾಣವಾಕ್ಯವು ಕಂಡು  
ಬಂದಿದೆಯಾದ್ದರಿಂದ ಅನಾದಿಕಾಲದಿಂದ ಹೊರಟ ಸಂಪ್ರದಾಯದಿಂದ  
ಬಂದದ್ದೆಂದು ಗೊತ್ತಾಗುತ್ತದೆ. ಕೆಲವನ್ನು ಇಲ್ಲಿ ಸೂಚನಾ ಮಾತ್ರವಾಗಿ  
ಲುದಾಹರಿಸಿದ್ದಾದ ಅವರ ಮಾತ್ರದಿಂದ ಅವರ ಪ್ರಕ್ರಿಯೆಯಲ್ಲಿ ರುವ ವಿಶೀಷವನ್ನು  
ಸೂಕ್ಷ್ಮಮತಿಗಳಾದವರು ನಿಶ್ಚಯವನ್ನು ಮಾಡಿಕೊಳ್ಳಲು ಸಮರ್ಥರಾಗಿ-  
ರುತ್ತಾರೆ. ಹೀಗೆ ಇದೊಂದೇ ಶ್ರುತಿಯಕ್ತನುಭವಕ್ಕೆ ಹೊಂದಿಕೊಳ್ಳುವ ಮೂಲಕ  
ಇಂದಿಗೂ ವೇದಾನ್ತಾರ್ಥವನ್ನು ತಿಳಿಸುತ್ತಾ ಕಂಗೊಳಿಸುತ್ತಿದೆಯೋ ಹಾಗೆಯೇ  
ಇನ್ನೂ (ಕೆಲವು ವಿಚಾರವನ್ನು) ಮುಂದಿನ ಕಿರಣದಲ್ಲಿ ತೋರಿಸಿಕೊಡುವೇವು.

**ಇತಿ - ಶುದ್ಧಶಾಂಕರ ಪ್ರಕ್ರಿಯಾಭಾಸ್ಯರದಲ್ಲಿ ಶಂಕರ  
ಸಂಪ್ರದಾಯ ನಿಣಂಯವೆಂಬ ಎರಡನೇ ಕಿರಣವು (ಇಲ್ಲಿಗೆ)  
ಮುಗಿಯಿತು.**



## ೨. ಶಾಂಕರವೇದಾಂತಮರ್ಯಾದಾ

ಒಳ.ಬ್ರಹ್ಮತ್ವನಃ ಸ್ವಯಂಸಿದ್ಧತ್ವಮ್ | ಶಂಕರಭಗವತ್ವಾದೇಭ್ಯಃ ಪೂರ್ಗಿಪ್ರಚಲಿತಾನಾಂ ವಿವಿಧವೇದಾಂತಸಂಪ್ರದಾಯಾನಾಮ್ | ಅದ್ವೈತಮೇವ ವೇದಾಂತಾಧರ್ಥನೇನ ಸಂಪ್ರತಿಪನ್ನಮಭೂತಾ, ನಾಸನ್ನೇವ ವೇದಾಂತಿಷ್ಠಿದ್ವೈತವಿಶಿಷ್ಟಾದ್ವೈತಾದಿಮತಪ್ರಭೇದಾ ಇತ್ಯಧಿಗತಮ್ | ಶಾಂಕರಪ್ರಸ್ಥಾನಂ ತು ಅನಾದಿಸಂಪ್ರದಾಯಾಗತಪ್ರಕ್ರಿಯಾವಿಶೇಷಾಭ್ಯಾಪಗಮಾದೇವ ತೇಭೋಽ ವಿಲಕ್ಷಣಮಿತಿ ಚ ಕೆತಿಚಿತ್ವಾಭಾಯಾವಾಕ್ಯೋದಾಹರಣಾತ್ ಪ್ರಸಾಧಿತಮ್ | ಅಧೇದಾನೀಮೇತತ್ವಂಪ್ರದಾಯವಿದಾಂ ವಚನ್ಯಃ ಪ್ರಕಟಿಕ್ರೇತಾ ವೇದಾಂತಮರ್ಯಾದಾವಿಶೇಷಾ ವಿಶಿಷ್ಟಪ್ರಶ್ನಾಪ್ಯಂತೇ ಪ್ರಸ್ಥಾನಾಂತರವ್ಯೇಲಕ್ಷಣಾದ್ಯೋತನಾಧರ್ಥಮ್ ||

## ೩. ಶಾಂಕರವೇದಾಂತಸ್ಥಾನವು

**ಒಳ) ಬ್ರಹ್ಮತ್ವತ್ವವು ಸ್ವಯಂಸಿದ್ಧವಾಗಿದೆ** - (ಹಿಂದಿನ ಕಿರಣದಲ್ಲಿ) ಶಂಕರಭಗತ್ವಾದರಿಗಿಂತಲೂ ಮೊದಲು ಪ್ರಚಲಿತವಾದ ನಾನಾಪ್ರಕಾರವಾದ ವೇದಾನ್ತಸಂಪ್ರದಾಯಗಳ ಮಧ್ಯ ಅದ್ವೈತವೇ ವೇದಾಂತಾಧರ್ಥವೆಂದು ಎಲ್ಲರಿಗೂ ಒಟ್ಟಿಗೆಯಾಗಿತ್ತು, ವೇದಾನ್ತಿಗಳಲ್ಲಿ ದ್ವೈತವಿಶಿಷ್ಟಾದ್ವೈತತಾದಿ ಮತಭೇದಗಳು ಇರಲೇ ಇಲ್ಲ ಎಂಬುದನ್ನು ತಿಳಿದುಕೊಂಡಿದ್ದಾಯಿತು. ಶಂಕರಪ್ರಸ್ಥಾನವು ಅನಾದಿಸಂಪ್ರದಾಯದಿಂದ ಬಂದ ಪ್ರಕ್ರಿಯಾ ವಿಶೇಷವನ್ನೇ ಒಟ್ಟಿಕೊಂಡಿರುವುದರಿಂದ ಅವರೆಲ್ಲರಿಗಿಂತಲೂ ವಿಲಕ್ಷಣವಾಗಿದೆ ಎಂಬುದನ್ನು ಕೆಲವು ಹಿಂದಿನ ಆಚಾರ್ಯರ ವಾಕ್ಯದಲ್ಲಾಗಿಯಾದ ಯಾವುದೇ ವಿಜ್ಞಾನಿಸಿದ್ದಾಯಿತು. ಇನ್ನು ಈಗ ಈ ಸಂಪ್ರದಾಯವನ್ನು ಬಲ್ಲವರ ವಚನಗಳಿಂದ ಪ್ರಕಟಗೊಂಡ ವೇದಾನ್ತಮರ್ಯಾದಾವಿಶೇಷಗಳನ್ನು ವಿಶೇಷವಾಗಿ ತೋರಿಸಲಾಗುತ್ತದೆ. (ಇದರ ಉದ್ದೇಶವೇನೆಂದರೆ) ಬೇರೆ ಪ್ರಸ್ಥಾನಗಳೊಡನೆ ಇದಕ್ಕಿರುವ ವ್ಯತ್ಯಾಸವನ್ನು ತೋರಿಸುವುದು. ಇಲ್ಲಿ ಮೊಟ್ಟಮೊದಲನೇಯದಾಗಿ ಹಿಂದಿನ ಕಿರಣದಲ್ಲಿ ಉದಾಹರಿಸಿದ್ದಾದ ದ್ರವಿಡಾಚಾರ್ಯರ ವಾಕ್ಯವನ್ನು ವಿಚಾರಿಸುವುದು ಯೋಗ್ಯವಾಗಿದೆ.

ತತ್ತ್ವ ಸರ್ವಪ್ರಭಮನಿರೂಪಣಮಹರ್ತಿ ಪೂರ್ವಕಿರಣೋದಾಹೃತಂ ದ್ರವಿಡಾಚಾರ್ಯವಾಕ್ಯಮ್ -

(ಗ) “ಸಿದ್ಧಂ ತು ನಿವರ್ತಕತ್ವಾತ್” ಇತಿ | ಅಸ್ಯಾಯಮಭಿಪ್ರಾಯಃ ಸರ್ವತ್ರ ಶ್ರುತಿಷ್ಠಿ ಬ್ರಹ್ಮಾತ್ಮಾಶಬ್ದಪ್ರಯೋಗಾತ್, ಆತ್ಮಶಬ್ದಸ್ಥಿ ಚ ಪ್ರತ್ಯಾಗಾತ್ಮನೇವ ರೂಢಿತ್ವಾತ್ ಸರ್ವಸ್ಯಾತ್ಮತ್ವೇನೇವ ಬ್ರಹ್ಮ ವಿವಕ್ಷಿತಮಿತಿ ಗಮ್ಯತೇ | ಆತ್ಮನಶ್ಚ ಸ್ವಯಂಸಿದ್ಧತ್ವಂ ಸರ್ವೇರಪ್ಯಭ್ಯಾಪೇಯಮ್, ಸರ್ವೇರಪಿ “ಅಹಮಸ್ಮಿ” ಇತ್ಯೇವ ಪ್ರತೀಯಮಾನತ್ವಾತ್, “ನಾಹಮಸ್ಮಿ” ಇತಿ ಕೇನಚಿದಪಿ ಪ್ರತ್ಯೇತಮಶಕ್ತಾಪ್ಯಜ್ಞ | ಇತ್ತ್ವಂ ಚ ಸ್ವಯಂಸಿದ್ಧೇ ಬ್ರಹ್ಮಾ ಕಿಮಸ್ತಿ ಶಾಸ್ತ್ರಸ್ಯ ಕೃತ್ಯಂ ಯೇನಾಸ್ಯ ತತ್ತ್ವಾಪ್ರಮಾಣಂ ಸ್ಯಾದಿತಿ ? ಆತ್ಮ, ದ್ರವಿಡಾಚಾರ್ಯ ಆಹ - ಸತ್ಯಮ್, ಸರ್ವಸ್ಯಾತ್ಮತ್ವೇನ ಪ್ರತೀಯಮಾನತ್ವಾದ್ ಬ್ರಹ್ಮ ಸ್ವಯಂಸಿದ್ಧಮಿತಿ, ತಥಾಪಿ ಸಿದ್ಧಂ ತು ಪ್ರಾಪ್ತಾಪ್ಯಾಣಂ ಶಾಸ್ತ್ರಸ್ಯ ಆತ್ಮವಿಷಯೇ, ತತ್ತ್ವಾತ್ಮತ್ವೇನಾಧ್ಯಾರೋಪಿತಾನಾಮತದ್ಧಮಾರ್ಣಾಂ ನಿವರ್ತನೇನ ಆತ್ಮವಸ್ತುವಿಶೇಷರೂಪಸಮರ್ಪಣಾತ್ - ಇತಿ ||

ಗ) “ಸಿದ್ಧಂ ತು ನಿವರ್ತಕತ್ವಾತ್” (ಶಾಸ್ತ್ರಪ್ರಾಪ್ತಾಪ್ಯಾಣವು ಸಿದ್ಧವಾಗಿದೆ ಹೇಗೆಂದರೆ, (ಆತ್ಮನದಲ್ಲಿದ್ದನ್ನು ತೆಗೆದು ಹಾಕುವುದರಿಂದ.) ಈ ಸೂತ್ರದ ಅಭಿಪ್ರಾಯವಿದು, ಎಲ್ಲಾ ಶ್ರುತಿಗಳಲ್ಲಿ ಬ್ರಹ್ಮದಲ್ಲಿಯೇ ಆತ್ಮ ಎಂಬ ಶಬ್ದ ಪ್ರಯೋಗಮಾಡಿರುವುದರಿಂದಲೂ, “ಆತ್ಮ” ಎಂಬ ಶಬ್ದವು ತೀರ ಒಳಗಿರುವ ಪ್ರತ್ಯಾಗಾತ್ಮನಲ್ಲೇ ರೂಢಿವಾಗಿರುವುದರಿಂದಲೂ, ಬ್ರಹ್ಮವು ಎಲ್ಲಾರಿಗೂ ಆತ್ಮವಾಗಿದೆ ಎಂದು ಹೇಳಬೇಕೆಂದುಕೊಂಡಿದೆ ಎಂಬುದು ಗೊತ್ತಾಗುತ್ತದೆ. ಆತ್ಮನು ಸ್ವಯಂಸಿದ್ಧನೆಂದು ಎಲ್ಲಾರೂ ಒಪ್ಪಬೇಕು, ಏಕೆಂದರೆ ಎಲ್ಲಾರೂ “ನಾನಿದ್ದೇನೆಂದೇ” ತಿಳಿಯುತ್ತಿರುವುದರಿಂದಲೂ, ನಾನಿಲ್ಲವೆಂದು ಯಾರಿಗೂ ತಿಳಿದುಕೊಳ್ಳುವುದಕ್ಕಾಗುವುದಿಲ್ಲವಾದ್ದರಿಂದಲೂ ಸ್ವಯಂಸಿದ್ಧನೆಂದು ತಿಳಿಯಬೇಕು. ಹೀಗೆ ಸ್ವಯಂಸಿದ್ಧನಾದ (ಆತ್ಮನಲ್ಲಿ) ಬ್ರಹ್ಮದಲ್ಲಿ ಶಾಸ್ತ್ರಕ್ಕೆ ವ್ಯಾಪಾರವಾದರೂ (ತಿಳಿಸಿಕೊಡುವ ಕೆಲಸವಾದರೂ) ಏನಿದ್ದೀತು? ಹಾಗಿದ್ದಿದ್ದರೆ ಅಲ್ಲಿ ಶಾಸ್ತ್ರವು ಪ್ರಮಾಣವು ಎಂದು ಹೇಳಬಹುದಾಗಿತ್ತು? ಹೀಗೆ ಆಕ್ಷೇಪವು ಬರಲಾಗಿ ಇದಕ್ಕೆ ದ್ರವಿಡಾಚಾರ್ಯರು ಹೇಳುತ್ತಾರೆ, ನಿಜ, ಎಲ್ಲಾರಿಗೂ ಆತ್ಮನಾಗಿ ತೋರಿಬರುತ್ತಿರುವುದರಿಂದ ಬ್ರಹ್ಮವು ಸ್ವಯಂಸಿದ್ಧವೆಂಬುದು ನಿಜವೇ, ಆದರೂ ಶಾಸ್ತ್ರವು ಆತ್ಮನ ವಿಷಯದಲ್ಲಿ

ತತ್ತ್ವ ಬ್ರಹ್ಮಣ ಆತ್ಮತ್ವೇನ ನಿತ್ಯಾಪರೋಕ್ಷತಯಾ ಸ್ವಯಂಸಿದ್ಧತ್ವೇ ಶ್ರುತಿಃ -

(ಅ) ಯತ್ ಸಾಖ್ಯಾದಪರೋಕ್ಷಾದ್ವರಹ್ಯ ಯ ಆತ್ಮ ಸರ್ವಾಂತರಃ ||

ಒಂ.ಬಿ.ಇ-೪-೮.

(ಆ) ಸರ್ವಂ ಹೈತದ್ವ ಬ್ರಹ್ಮಾಯಮಾತ್ಮಾ ಬ್ರಹ್ಮ || ಮಾಂ. ೨.

ಇತಿ ಚ | ತದೇವಂ ವೇದಾಂತ್ಯಕಗಮ್ಯಂ ಸ್ವತಃಸಿದ್ಧಮಾತ್ಮತತ್ತ್ವಮಿತಿ ಸಾಂಪ್ರದಾಯಿಕೀಂ ಪ್ರಕ್ರಿಯಾಮವಲಂಬೈವ ಭಾಷ್ಯಕಾರಃ ಪದೇ ಪದೇ ಸ್ವೀಯಭಾಷ್ಯೇಷು ಲಿಖಿತಿ ಸ್ತ -

(ಒ) ನ ಹ್ಯಾತ್ಮಾ ಆಗಂತುಕಃ ಕಸ್ಯಚಿತ್, ಸ್ವಯಂಸಿದ್ಧತ್ವಾತ್ ||

ಸೂ.ಭಾ. ೨-೩-೨,

(೩) ನನು ಆಗಮೇನ ಆತ್ಮ ಪರಿಚ್ಯಿದ್ಯತೇ ಪ್ರತ್ಯಕ್ಷಾದಿನಾ ಚ ಪೂರ್ವಮಾ | ನ  
ಆತ್ಮನಃ ಸ್ವತಃಸಿದ್ಧತ್ವಾತ್ ||

ಗೀ. ಭಾ. ೨-೧೫,

ಪ್ರಮಾಣವೆಂಬುದು ಸಿದ್ಧವಾಗಿದೆ, ಹೇಗೆಂದರೆ ಆ ಸ್ವರೂಪದಲ್ಲಿ ತಾನೆಂದು ಹುಟ್ಟುಗಟ್ಟಿಕೊಂಡಿರುವ ಆತ್ಮನದಲ್ಲಿದೆ (ಉಪಾಧಿ) ಧರ್ಮಾಗಳನ್ನು ಅಲ್ಲಾಗಳೆಯುವುದರ ಮೂಲಕ ಆತ್ಮಸ್ವರೂಪವನ್ನು ತಿಳಿಸಿಕೊಡುತ್ತದೆ. ಇಲ್ಲಿ ಬ್ರಹ್ಮವು ಆತ್ಮವಾಗಿದ್ದು ಕೊಂಡು ನಿತ್ಯಾಪರೋಕ್ಷವಾಗುವುದರ ಮೂಲಕ ಸ್ವಯಂಸಿದ್ಧವಾಗಿದೆ ಎಂಬ ವಿಷಯಕ್ಕೆ ಶ್ರುತಿ ಇದೆ.

(೧) ಯಾವುದು ಸಾಕ್ಷಾತ್ತಾಗಿಯೂ ಅಪರೋಕ್ಷವಾಗಿರುವ ಬ್ರಹ್ಮವು ಸರ್ವಾಂತರನಾದ ಆತ್ಮವಾಗಿದೆಯೋ (ಒಂ. ೨-೪-೮)

(೨) “ಇದೆಲ್ಲವೂ ಬ್ರಹ್ಮವಷ್ಟೇ? ಈ ಆತ್ಮನೂ ಬ್ರಹ್ಮವಾಗಿರುತ್ತದೆ” (ವಾಂಡೂ. ೨) ಎಂಬುದಾಗಿದೆ. ಹೀಗೆ ವೇದಾನ್ತ ಒಂದರಿಂದಲೇ ತಿಳಿದುಬರುವಂಥದ್ವಾಗಿದ್ದು (ಅದು) ಸ್ವತಃಸಿದ್ಧವಾದ ಆತ್ಮತತ್ತ್ವವಾಗಿದೆ ಎಂಬ ಸಾಂಪ್ರದಾಯಿಕವಾದ ಪ್ರಕ್ರಿಯೆಯನ್ನವಲಂಬಿಸಿಕೊಂಡೇ ಭಾಷ್ಯಕಾರರು ತಮ್ಮ ಭಾಷ್ಯದಲ್ಲಿ ಹೆಚ್ಚಿಹೆಚ್ಚಿಗೂ (ಹೀಗೆ) ಬರೆಯುತ್ತಾರೆ -

(೩) ಆತ್ಮನೆಂಬುವನು ಸ್ವಯಂಸಿದ್ಧನಾಗಿರುವುದರಿಂದ ಯಾರ (ಬುದ್ಧಿಗೂ) ಹೊಸದಾಗಿ ಬರುವವನಲ್ಲವಷ್ಟೇ? (ಸೂ.ಭಾ. ೨-೩-೨) (೨) ಆಗಮದಿಂದ

ಕರಣ:) ಜೀವಸ್ಯ ಸದ್ಗುಹಾತ್ಮತ್ವಂ ಅಕರ್ತೃತ್ವಂ ಸ್ವಭಾವಃ ॥೬೫

(ಇ) ಅಪರೋಕ್ಷತ್ವಚ್ಛ್ಯಾ ಪ್ರತ್ಯಾಗಾತ್ಮಪ್ರಸಿದ್ಧಃ | ಸೂ.ಭಾ., ಅಧ್ಯಾ.ಭಾ.

(಍) ಯೋಽಸೌ ಉಪನಿಷತ್ತೈವಾಧಿಗತಃ ಪುರುಷೋಽಸಂಸಾರೀ ಬ್ರಹ್ಮ...ನಾಸೌ ನಾಸ್ತಿ ನಾಧಿಗಮ್ಯತ ಇತಿ ವಾ ಶಕ್ತಂ ವದಿತುಮ್, “ಸ ಏಷ ನೇತಿ ನೇತ್ಯಾತ್ಯಾ”

(಍) ಇತ್ಯಾತ್ಮತಚಿಂತ್ಯಾತ್, ಆತ್ಮನಶ್ಚ ಪ್ರತ್ಯಾಖ್ಯಾತಮಶಕ್ತತ್ವಾತ್ ||

ಸೂ.ಭಾ.೮-೮-೪,

೧೫. ಜೀವಸ್ಯ ಸದ್ಗುಹಾತ್ಮತ್ವಂ ಅಕರ್ತೃತ್ವಂ ಸ್ವಭಾವಃ - ಸಮನ್ವಯ-  
ಸೂತ್ರಭಾಷ್ಯಾಂತೇ “ಅಪಿ ಚಾಹುಃ” (ಸೂ.ಭಾ.) ಇತ್ಯವತಾರಿತಂ ಶೈಲ್ಕೇಕತ್ರಯಂ  
ಭಗವತ್ವಾದಸಂಮತಮದ್ವೈತಸಿದ್ಧಾಂತಸಾರಂ ಸಂಗೃಹಣ್ಣತ್ತಿ | ತತ್ರ ಪ್ರಥಮ-  
ಶೈಲ್ಕೇಕೋಽಯಮ್ -

(೨) ಗಾಣಮಿಥ್ಯಾತ್ಮನೋಽಸತ್ತೈ ಪ್ರತ್ರದೇಹಾದಿಬಾಧನಾತ್ | ಸದ್ಗುಹಾ -  
ತ್ಯಾಹಮಿತ್ಯೇವಂ ಚೋಧೇ ಕಾರ್ಯಂ ಕಥಂ ಭವೇತ್ ||

---

ಆತ್ಮನು ಗೊತ್ತಾಗುತ್ತಾನಲ್ಲವೇ? ಇನ್ನೂ ಹೇಳಬೇಕಾದರೆ ಪ್ರತ್ಯಕ್ಷಾದಿ-  
ಗಳಿಂದಲೇ ತಿಳಿದು ಬರುತ್ತಾನಲ್ಲವೇ? ಎಂದರೆ ಆಗುವುದಿಲ್ಲ, ಏಕೆಂದರೆ  
ಆತ್ಮನು ಸ್ವಯಂಸಿದ್ಧನಾಗಿರುತ್ತಾನೆ (ಗೀ.ಭಾ. ೨-೧೮) (೩) ಅಪರೋಕ್ಷ-  
ನಾಗಿರುವುದರಿಂದ ಪ್ರತ್ಯಾಗಾತ್ಮನು ಪ್ರಸಿದ್ಧನಾಗಿರುತ್ತಾನೆ. (ಸೂ.ಭಾ.ಅಧ್ಯಾ.  
ಭಾ) (೪) ಯಾವಾತನು ಉಪನಿಷತ್ತಿನಲ್ಲೇ ತಿಳಿದುಬರುವ ಆತ್ಮನಾಗಿದ್ದಾನೋ,  
ಅಸಂಸಾರಿಯಾದ ಬ್ರಹ್ಮವೋ, ಆತನನ್ನ ಹೀಗಿಲ್ಲವೇಂತಾಗಲೀ,  
ಇಲ್ಲವೇಂತಾಗಲೀ ಗೊತ್ತಾಗುವುದಿಲ್ಲವೇಂತಾಗಲೀ ಹೇಳುವುದಕ್ಕಾಗುವುದಿಲ್ಲ.  
“ಆತನು ಹೀಗಲ್ಲ, ಹೀಗಲ್ಲ ಎಂಬ ರೂಪದ ಆತ್ಮನು”, (೫) ಎಂದು  
ಆತ್ಮಶಬ್ದಪ್ರಯೋಗವನ್ನ ವರಾಡಿರುವುದರಿಂದಲೂ, ಆತ್ಮನನ್ನ  
ತಿರಸ್ಕರಿಸುವುದಕ್ಕಾಗುವುದಿಲ್ಲವಾದ್ದರಿಂದಲೂ - ಇದು ಹೀಗೆಯೇ.

೧೬) ಜೀವನು ಸದ್ಗುಹಾತ್ಮಸ್ವಭಾವದವನಾಗಿರುವುದರಿಂದ  
ಅಕರ್ತೃವೆಂಬುದು (ಅವನ) ಸ್ವಭಾವವು. ಸಮನ್ವಯಸೂತ್ರಭಾಷ್ಯದ  
ಕೊನೆಯಲ್ಲಿ “ಅಪಿ ಚಾಹುಃ” “ಇಲ್ಲಾ ಕೂಡ ಹೇಳುವರು” ಎಂದು ಮೂರು  
ಶೈಲ್ಕೇಗಳನ್ನ ಉದಾಹರಿಸಿರುತ್ತಾರೆ. ಅವು ಭಗವತ್ವಾದರಿಗೆ ಒಟ್ಟಿಗೆಯಾದ  
ಅದ್ವೈತಸಿದ್ಧಾಂತದ ಸಾರವನ್ನೇ ಸಂಗ್ರಹಿಸಿವೆ. ಅವುಗಳಲ್ಲಿ ಇದು ಮೊದಲನೆಯ

ಇತಿ ||

ಅತ್ಯ, ಸ್ವಯಂಸಿದ್ಧಸ್ವಾತ್ಮನಃ ಸ್ವಭಾವತ ಏವಾಕರ್ತ್ವತ್ವಮ್ ಇತಿ ವೇದಾಂತ-  
ಮಯಾದಾ ಸ್ವಂಟಿತಾ | ಅಯಮತ್ ಶೈಲೀಕಾಭಿಪ್ರಾಯಃ | ಪ್ರತಾರಿಷು ಸಕಲೇಷು  
ವಿಕಲೇಷು ವಾ “ಅಹಮೇವ ಸಕಲೋ ವಿಕಲೋ ವಾ”ಇತಿ ಪ್ರತಾರಿಧಿತ್ವಾನ್  
ಆತ್ಮನೃಧಸ್ಯತಿ ಅತಿಪ್ರಕೃತಃ | ತತ್ತ್ವ, ಪ್ರತಾರಿಷೆನಾಂ ಸ್ವಾತ್ಮನಃ ಸಕಾಶಾದ್ ಭೇದಸ್ಯ  
ಪ್ರಸಿದ್ಧತ್ವಾತ್ ತೇ ಗೌಣಾತ್ಮಾನ ಇತಿ ವ್ಯಾಪದಿಶ್ಯಂತೇ | ಮುಖ್ಯಾತ್ಮಾ ತು ಸ್ವಯಮ್  
ಇತಿ ಜಾನನ್ನೇವ ಹಿ ತತಃ ಪ್ರತಾರಿಭೇದಂ ತೇವ್ಯಾತ್ಮೀಯಾಭಿಮಾನಾತ್ಮಾತ್ಮಾ  
ತದ್ವಮಾನಾತ್ಮನೃಧಾರೋಪಯತಿ | ದೇಹಾದಯಸ್ತ - ದೇಹೇಂದ್ರಿಯಮನಾಂಸಿ,  
ಅಹಂಕಾರಶ್ಚ - ನ ತಥಾ ವಿವಿಕ್ತಾ ವಿಜ್ಞಾಯಂತೇ | “ಅಯಂ ದೇಹಃ, ಏಷ ತು  
ತದ್ವಿವಿಕ್ತೋ ಮಮಾತ್ಮಾ” ಇತ್ಯೇವಂ ವಿವೇಕಾಭಾವಾದೇವ ಹಿ ತತ್ತ್ವ, “ಅಹಮ್”  
ಇತಿ ನಿರುಪಚಾರೇಣ ಮಿಥ್ಯಾಪ್ರತ್ಯಯೋ ವರ್ತತೇ | ಅತೋ ದೇಹೋ ಮಿಥ್ಯಾತ್ಮಾ,  
ವರಂ ಇಂದ್ರಿಯಾದಿಷ್ಪಟಿ ಮಂತವ್ಯಮ್ | ತದೇವಂ ದೇಹಾದಯೋ ಮಿಥ್ಯಾತ್ಮಾನ

ಶೈಲೀಕವು.

(ಗ) ಗೌಣಮಿಥ್ಯಾತ್ಮನೋಽಸತ್ಯೋ ಪ್ರತ್ಯದೇಹಾದಿಬಾಧನಾತ್ |

ಸದ್ಭೃಹಾತ್ಮಾಹಮಿತ್ಯೇವಂ ಚೋಧೇ ಕಾಯಂ ಕಥಂ ಭವೇತ್? ಎಂದು.

“ಮಗ, ತನ್ನದೇಹ ಮುಂತಾದ ಗೌಣಾತ್ಮಮಿಥ್ಯಾತ್ಮರುಗಳು ಸುಳ್ಳಿಂದಾಗಿ  
ನಾನು ಸದ್ಭೃಹಾತ್ಮನೇ ಆಗಿರುವೆನೆಂದು ಜ್ಞಾನವಾದರೇ ಕರುಣವು ಹೇಗೆತಾನೇ  
ಇರುತ್ತದೆ.” (ಶೈಲೀಕಧಿಕಾರಿ). ಈ ಶೈಲೀಕದಲ್ಲಿ ಸ್ವಯಂಸಿದ್ಧನಾದ ಆತ್ಮನು  
ಸ್ವಭಾವದಿಂದಲೇ ಆಕರ್ತ್ವವಾದವನೆಂದು ಹೇಳುವ ವೇದಾನ್ತಸಿದ್ಧಾಂತವನ್ನು  
ಸ್ವಷ್ಟಪಡಿಸಿದೆ. ಶೈಲೀಕಭಿಪ್ರಾಯವಾದರೋ ಇದಾಗಿದೆ - ಮಹ್ಕಳೇ  
ಮುಂತಾದವರಲ್ಲಿ ಯಾರಿಗಾದರೂ ಎನಾದರೂ ಹೆಚ್ಚುಕಡಿಮೆಯಾದರೇ ತನಗೇ  
ಆ ಹೆಚ್ಚುಕಡಿಮೆಯಾಯಿತೆಂದೂ ಮಹ್ಕಳೇ ಮುಂತಾದವರ ಧರ್ಮವನ್ನೂ  
ಸಹ ಅತ್ಯಂತ ಪ್ರಾಕೃತನಾದವನು ತನ್ನಲ್ಲಿ ಹುಟ್ಟುಹಾಕಿಕೊಳ್ಳುತ್ತಾನೆ. ಇಲ್ಲಿ  
ವಹುಕ್ಳಳೇ ವರ್ಣಿಸಿದವರು ತನಗಿಂತ ಬೇರೆಯಾದವರೆಂಬುದು  
ಪ್ರಸಿದ್ಧವಾಗಿರುವುದರಿಂದ ಅವರನ್ನು ಗೌಣಾತ್ಮರು ಎಂದು ಕರೆದಿದೆ. ತಾನೇ  
ನಿಜವಾದ (ಮುಖ್ಯವಾದ) ಆತ್ಮನೆಂದು ತಿಳಿದೇ ಆ ಮೇಲೆ ಪ್ರತಾರಿಭೇದವನ್ನೂ

ಇತಿ ವ್ಯಾಪದಿತ್ಯಂತೇ “ಅಹಂ ಸ್ಥಾಲಃ”, “ಅಹಂ ಪಶ್ಯಾಮಿ”, “ಶ್ರಾವೋಮಿ”, “ವಿಜಾನಾಮಿ”, “ದುಃಖಾಮಿ”, “ಅಹಂ ದೇಹಾದಿಸ್ವಾಮಿ” ಇತಿ ನಿರುಪಚಾರೇಣ ತತ್ತ್ವಾಹಂಬುದ್ಧೇಜಾರ್ಯವಾನತ್ವಾತ್ | ತತ್ತ್ವವಂ ಸ್ಥಿತೇ “ತತ್ತ್ವಮಸಿ” ಇತಿ ಶಾಸ್ತ್ರಾಚಾರ್ಯೋಪದೇಶೇನ “ಪರಮೇವಾದ್ವಿತೀಯಂ ಸದ್ಗುಹಾತ್ತಾಹಮಾ” ಇತಿ ಚೋಧೇ ಜಾತೇ, “ಅಹಂ ದೇವದತ್ತಃ, ಅಯಂ ವಿಷ್ಣುಮಿತ್ರೋ ಮಮ ಪುತ್ರಃ” - ಇತ್ಯಾದಿರೂಪಾ ಮಿಥ್ಯಾಬುದ್ಧಿಭಾಧಿತಾ ಭವತಿ | ತದಾನೀಂ ದೇಹಾದಿಷ್ಟ, ತತ್ತ್ವಂ-ಬಂದೇಷು ವಾ ಆಸ್ತ್ರೇನ ಜ್ಞಾತೇಷು ಆತ್ಮಬುದ್ಧೇರಭಾವಾತ್, “ಅಹಮೇತ್ತಾ ಕೃತ್ವಾ ಮದಧರಂ ಪ್ರತ್ರಾದ್ಯಧರಂ ವಾ ಇದಂ ಕರ್ಮ ಕೃತ್ವಾ ತತ್ತಲಂ ಪ್ರಾಪ್ಯೇ” ಇತಿ ಸಂಕಲೋಪ ಸ್ವೇವ ಜಾಯತೇ | ದೇಹಾದಿಸಮವೇತಕರ್ಮಣಾಂ ಆತ್ಮನ್ಯಧಾರೋಪಾಭಾವಾತ್ | ಅತಃ ಸದ್ಗುಹಾತ್ತಿಚೋಧೇ ಸತಿ ನ ಕಾರ್ಯಮಾ ಅವಶಿಷ್ಟತೇ - ಇತಿ ||

ಅವರಲ್ಲಿ ತಮ್ಮವರೆಂಬ ಹೆಚ್ಚಿನ ಅಭಿಮಾನದಿಂದ ಅವರ ಧರ್ಮಗಳನ್ನು ತನ್ನಲ್ಲಿಯೂ ಆರೋಪಿಸಿಕೊಳ್ಳುತ್ತಾನೆ. ದೇಹ ಇಂದ್ರಿಯ ಮನಸ್ಸು ಅಹಂಕಾರಗಳು ಆರೀತಿ ವಿಂಗಡವಾಗಿ ತೋರಿಬರುವುದಿಲ್ಲ. “ಇದು ದೇಹವು”, “ಇವನಾದರೋ ಅದಕ್ಷಿಂತ ಬೇರೆಯದಾದ ನನ್ನ ಆತ್ಮನು” ಎಂದು ವಿಂಗಡವಾಗಿ ತೋರದೇ ಇರುವುದರಿಂದ ಅವುಗಳಲ್ಲಿ “ನಾನೆಂದು” ಮುಖ್ಯಧರದಲ್ಲೇ ತಪ್ಪಾದ ತಿಳಿವಳಿಕೆಯು ಇರುತ್ತದೆ. ಆದ್ದರಿಂದ ದೇಹವು ಮಿಥ್ಯಾತ್ಮವು, ಇದೇ ರೀತಿ ಇಂದ್ರಿಯ ಮುಂತಾದವುಗಳಲ್ಲಾ, ತಿಳಿಯಬೇಕು. ಹೀಗೆ “ನಾನು ದಪ್ಪನು, ನಾನು ನೋಡುತ್ತೇನೆ, ಕೇಳುತ್ತೇನೆ, ತಿಳಿಂಯುತ್ತೇನೆ, ದುಃಖಿಯಾಗಿದ್ದೇನೆ, ನಾನು ದೇಹಾದಿಗಳಿಗಲ್ಲಾ ಒಡೆಯನು” ಎಂದು ನಿರುಪಚರಿತವಾಗಿ ಅವುಗಳಲ್ಲಿ ನಾನೆಂಬ ಬುದ್ಧಿಯು ಉಂಟಾಗುತ್ತಿರುವುದರಿಂದ ದೇಹಾದಿಗಳನ್ನು ಮಿಥ್ಯಾತ್ಮರು ಎಂದು ಕರೆಯಲಾಗುತ್ತದೆ. ಇದು ಹೀಗಿರುವಾಗ “ಅದೇ ನೀನಾಗಿರುವೆ” ಎಂಬ ಶಾಸ್ತ್ರೋಪದೇಶದಿಂದ “ಎರಡಿಲ್ಲದ ಒಂದೇ ಆದ ಸದ್ಗುಹ್ಯವೇ ನಾನಾಗಿರುವೆನು ಎಂದು ಜ್ಞಾನವುಂಟಾಗಲಾಗಿ “ನಾನು ದೇವದತ್ತನು”, “ಇವನುವಿಷ್ಣುಮಿತ್ರನು ನನ್ನ ಮಗನು” ಎಂಬೀರೂಪವಾದ ಮಿಥ್ಯಾಬುದ್ಧಿಯು ಬಾಧಿತವಾದದ್ದಾಗುತ್ತದೆ. ಆಗ ದೇಹಾದಿಗಳಲ್ಲಾಗಲೀ ಅದಕ್ಕೆ ಸಂಬಂಧಪಟ್ಟಿಕೊಂಡವರ ವಿಷಯದಲ್ಲಾಗಲೀ ಅವರೆಲ್ಲಾ ಸುಳ್ಳಿಂದು ಗೊತ್ತಾಗಲಾಗಿ ಅವರ ವಿಷಯದಲ್ಲಿ ನಾನು (ನನ್ನದೆಂಬ) ಬುದ್ಧಿಯೇ ಇರುವುದಿಲ್ಲವಾದ್ದರಿಂದ ನಾನು ನನಗಾಗಿಯಾಗಲೀ ಪ್ರತ್ಯಾದಿಗಳಾಗಲೀ

ಅತ್ಯ ಚ “ಬೋಧೇ ಕಾರ್ಯಂ ಕಥಂ ಭವೇತ್” ಇತಿ ವಚನಾತ್ಮ ಅನವ-  
ಬೋಧಾದೇವ ಜನಾಃ ಸಕ್ರಿಯಾತ್ಮಸ್ವರೂಪೇ ಅವತಿಷ್ಟಂತೇ, ವಸ್ತುತಸ್ತ  
ಸರ್ವೇಷಾಮಾಪ್ಯಾತಾ ನಿಷ್ಪಿಯ ಏವ ಸ್ವಭಾವತಃ ಇತ್ಯಕ್ತಂ ಭವತಿ ||

ತತ್ತ್ವವಿದ್ಯಾತ ಏವ ಶ್ರಿಯಾಕಾರಕಫಲವ್ಯವಹಾರಃ, ಅದ್ವಿತೀಯಾತ್ಮಾವಬೋಧೇ  
ತು ನ ಕಾರ್ಯಂ ಸಂಭವತೀತ್ಯತ್ರ ಶ್ರುತಿಃ -

(ಅ) ಯದಾ ಸರ್ವೇ ಪ್ರಮುಚ್ಯಂತೇ ಕಾಮಾ ಯೋಽಸ್ಯ ಹೃದಿ ಶ್ರಿತಾಃ |

ಅಥ ಮತ್ತೊಽಽರ್ಥಮೃತೋ ಭವತ್ಯತ್ರ ಬ್ರಹ್ಮ ಸಮಶ್ಯತ ಇತಿ ||

ತದ್ಯಥಾಹಿನಿಲ್ಪ್ರಯನೀ ವಲ್ಲಿಂಕೇ ಮೃತಾ ಪ್ರತ್ಯಸ್ತಾ ಶಯೀತ್ಯವಮೇವೇದಂ  
ಶರೀರಂ ಶೇತೇಽಧಾಯಮಶರೀರೋಽಮೃತಃ ಪ್ರಾಣೋ ಬ್ರಹ್ಮವ ತೇಜ ಏವ||

ಬೃ. ೪-೪-೨.

ಇಂಥದ್ದನ್ನ ಮಾಡಿ ಅದರ ಫಲವನ್ನ ಪಡೆದುಕೊಂಡೇನೆಂಬ ಸಂಕಲ್ಪವು  
ಹುಟ್ಟಿಕೊಳ್ಳುವುದೇ ಇಲ್ಲ. ದೇಹಾದಿಗಳೊಡನೆ ಸೇರಿಕೊಂಡ ಕರ್ಮಗಳು  
ಆತ್ಮನಲ್ಲಿ ಅಧ್ಯಾರೋಪವಾಗುವುದೆಂಬುದು ಹೊಂದುವುದಿಲ್ಲ, ಆದ್ದರಿಂದ  
“ನಾನು ಸದ್ಗುರುನು” ಎಂದು ಜ್ಞಾನವಾದರೆ ಕರ್ಮವು ಉಳಿದುಕೊಳ್ಳುವುದಿಲ್ಲ  
ಎಂದಭಿಡ. ಇಲ್ಲಿ ಜ್ಞಾನವಾದಮೇಲೆ ಹೇಗೆತಾನೆ ಕರ್ಮವಿದ್ದಿತು? ಎಂದು  
(ಆಕ್ಷೇಪಿಸಿರುವುದರಿಂದ) ಅಜ್ಞಾನದಿಂದಲೇ ಜನರು ಸಕ್ರಿಯಾತ್ಮಸ್ವರೂಪದಲ್ಲಿ  
ನೆಲೆನಿಂತಿರುತ್ತಾರೆ, ಆದರೆ ನಿಜವಾಗಿ ಎಲ್ಲರ ಆತ್ಮನೂ ಸ್ವಭಾವದಿಂದ  
ನಿಷ್ಪಿಯನೇ ಆಗಿರುತ್ತಾನೆಂದು ಹೇಳಿದಂತಾಯಿತು. ಅವಿದ್ಯಾವಂತನಾದವನಿಗೇ  
ಶ್ರಿಯಾಕಾರಕಫಲವ್ಯವಹಾರವೇ ಹೊರತು ಅದ್ವಿತೀಯಾತ್ಮಜ್ಞಾನವಾದ ಮೇಲೆ  
ಕರ್ಮವು ಹೊಂದುವುದಿಲ್ಲ ಎಂಬುದಕ್ಕೆ ಶ್ರುತಿ ಇರುತ್ತದೆ.

(ಒ) ಯದಾ ಸರ್ವೇ ಪ್ರಮುಚ್ಯನ್ತೇ ಕಾಮಾ ಯೋಽಸ್ಯ ಹೃದಿ ಶ್ರಿತಾಃ |

ಅಥ ಮತ್ತೊಽಽರ್ಥಮೃತೋ ಭವತಿ ಅತ್ಯ ಬ್ರಹ್ಮ ಸಮಶ್ಯತೇ ||

ಯಾವಾಗ ಹೃದಯದಲ್ಲಿರುವ ಎಲ್ಲಾ ಕಾಮಗಳಿಂದಲೂ ಬಿಡುಗಡೆಯನ್ನು  
ಹೊಂದುತ್ತಾನೋ ಆಗ (ಮುಂಚೆ) ಮತ್ತೊಂದಿದ್ದವನು ಅಮೃತನಾಗುವನು,  
ಇಲ್ಲಿಯೇ ಬ್ರಹ್ಮವನ್ನು ಹೊಂದುವನು, (“ತದ್ಯಥಾ ಅಹಿನಿಲ್ಪ್ರಯನೀ ವಲ್ಲಿಂಕೇ  
ಮೃತಾ ಪ್ರತ್ಯಸ್ತಾ ಶಯೀತ ಏವಮೇವೇದಂ ಶರೀರಂ ಶೇತೇ ಅಧಾಯಮ-  
ಶರೀರೋ ಅಮೃತಃ ಪ್ರಾಣೋ ಬ್ರಹ್ಮಲ್ಪವ ತೇಜ ಏವ”) (ಬೃ. ೪-೪-೨))

[ಅವಿದ್ಯಯಾ ಪೂರ್ವಂ ಸಶರೀರೋಽಪಿ ಬ್ರಹ್ಮತ್ವಚೋಧಾನಂತರಮ್ ಅಶರೀರ ಇತಿ ಶರೀರಾತ್ಮಭಾಧ ಉಕ್ತೋಽತ್ರ || ]

(ಆ) ಆತ್ಮಾನಂ ಚೇದ್ ವಿಜಾನೀಯಾದಯಮಸ್ಸಿ ಇತಿ ಪೂರುಷಃ | ಕಿಮಿಚ್ಛನ್ ಕಸ್ಯ ಕಾಮಾಯ ಶರೀರಮನುಸಂಜ್ಞರೇತ್ ||    ಒಂ. ೪-೪-೧೨.

[ ಆತ್ಮಾತ್ಮಾವಚೋಧೇ ಸತಿ ಕಾಮಯಿತವ್ಯಾಭಾವಃ, ಪ್ರತ್ಯಾದ್ಯಾತ್ಮಿ ಇಯಾಭಾವಶ್ಚ ಇತಿ ಕರ್ಮಹೇತುಃ ಕಾಮೋ ನಿಷಿದ್ಧತೇ | ಅಥಾದ್ ಕರ್ಮಾಪಿ ನಿಷಿದ್ಧಂ ಭವತಿ || ]

ಸ್ವೇಷಾ ಕರ್ತೃತ್ವಾಭಾವಬುದ್ಧಿಃ ಆತ್ಮಜ್ಞಾನಫಲಭೂತಾ ಗುರುಸಂಪ್ರದಾಯವತಾ-  
ಮೇವ ಸುಲಭಾ - ಇತ್ಯಾಗಮವುವಲಂಬ್ಯವ ಭಾಷ್ಯಕಾರೋ ವಕ್ತೆ -

(ಒ) ತಸ್ಮಾತ್, “ಅಹಂ ಬ್ರಹ್ಮಸ್ಸಿ” ಇತ್ಯೇತದವಸಾನಾ ಏವ ಸರ್ವೇ ವಿಧಯಃ||  
ಸೂ.ಭಾ. ೧-೧-೪.

ಹೇಗೆ ಹಾವಿನ ಪ್ರೋರೆಂಟ್ ಹುತ್ತುದ ಮೇಲೆ ಸತ್ತು ಬಿಸುಟ್ಟಿದ್ದಾಗಿ  
ಬಿದ್ದುಕೊಂಡಿರುತ್ತದೋ ಇದೇ ರೀತಿ ಈ ಶರೀರವಿರುತ್ತದೆ. ಇನ್ನು ಈತನು  
ಅಶರೀರನೂ, ಅಮೃತನೂ, ಪ್ರಾಣನೂ, ಬ್ರಹ್ಮವೇ, ತೇಜಸ್ಸೇ ಆಗಿರುತ್ತಾನೆ  
(ಒ. ೪-೪-೨). ಅಜ್ಞಾನದಿಂದ ಮೊದಲು ಸಶರೀರನಂತೆ ತೋರುತ್ತಿದ್ದರೂ  
ಬ್ರಹ್ಮತ್ವಜ್ಞಾನವಾದಮೇಲೆ ಅಶರೀರನೆಂದಾಗಿ ಶರೀರಾತ್ಮಭಾಧೆಯಾಗಿ-  
ರುತ್ತದೆ.

ಆತ್ಮಾನಂ ಚೇತ್ ವಿಜಾನೀಯಾತ್ ಅಯಮಸ್ಸಿ ಇತಿ ಪೂರುಷಃ |  
ಕಿಮಿಚ್ಛನ್ ಕಸ್ಯ ಕಾಮಾಯ ಶರೀರಮನುಸಂಜ್ಞರೇತ್ ||  
(ಒ. ೪-೪-೧೨॥)

“ತನ್ನನ್ನ ಇಂಥವನಾಗಿದ್ದೇನೆಂದು ಮನುಷ್ಯನು ತಿಳಿದ ಪಕ್ಷದಲ್ಲಿ, ಆತ  
ಯಾವುದಕ್ಕಾಗಿ ಏನನ್ನ ಇಷ್ಟಪಡುತ್ತಾ ಶರೀರವನ್ನ ತಪಿಸಿಯಾನು?” ಈ  
ಮನ್ತ್ರದಲ್ಲಿ - ಆತ್ಮಜ್ಞಾನವಾಗಲಾಗಿ ಬಯಸಬೇಕಾದದ್ದೇ ಇರುವುದಿಲ್ಲವಾದ್ದ-  
ರಿಂದಲೂ, ಮಕ್ಕಳೇ ಮುಂತಾದ ತಮ್ಮವರೆಂಬುದೂ ಇರುವುದಿಲ್ಲವಾದ್ದ-  
ರಿಂದಲೂ ಕರ್ಮಕ್ಕೆ ಕಾರಣವಾದ ಕಾಮವನ್ನೇ ಅಲ್ಲಿಗಳಿದೆ. ಅಥಾದ್ ಕರ್ಮ  
ವನನ್ನೂ ಅಲ್ಲಿಗಳಿದಂತಾಯಿತು.

(೨) ಅತ್ಯೇವಿದೋ ನಿವೃತ್ತಮಿಥಾಜ್ಞಾನತ್ವಾತ್, ವಿಪರ್ಯಯಜ್ಞಾನಮೂಲಸ್ಯ  
ಕರ್ಮಯೋಗಸ್ಯ ಅಸಂಭವ: ಸ್ಯಾತ್ ||

ಗೀ.ಭಾ. ೩-ಹೀರಿಕೆ.

(೩) ಪೂರ್ವಸಿದ್ಧಕರ್ತೃತ್ವಭೋಕ್ತ್ವವಿಪರೀತಂ ಹಿ “ಶ್ರಿಷ್ಟಾಪಿ ಕಾಲೇಷು  
ಅಕರ್ತೃತ್ವಾಭೋಕ್ತ್ವಸ್ವರೂಪಂ ಬ್ರಹ್ಮಾಹಮಸ್ಮಿ | ನೇತಃ ಪೂರ್ವಮಾಪಿ ಕರ್ತಾ  
ಭೋಕ್ತ್ವ ವಾ ಅಹಮಾಸವ್ಯಾ, ನೇದಾನಿಂ, ನಾಷಿ ಭವಿಷ್ಯತ್ವಾಲೇ” ಇತಿ  
ಬ್ರಹ್ಮವಿದವರ್ಣಣತಿ ||

ಸೂ.ಭಾ. ೪-೮-೧೫.

೧೯. ಬ್ರಹ್ಮತ್ವಮೇವ ಜೀವಸ್ಯ ಸ್ವಭಾವೋ ನ ಪ್ರಮಾತೃತ್ವಮ್ಯ -  
ಯಧ್ಯೇವ ಕರ್ತೃತ್ವಾಪಿಧಿರಜ್ಞಾನಕ್ತಾ, ಅಕರ್ತೃತ್ವಮೇವ ತು ಸಂಹೇಷಣಾಂ ನೇ ಸ್ವಭಾವ:  
ವಿವಮೇವ “ಜ್ಞಾತಾಹಮ್ಯ, ಬ್ರಹ್ಮಜ್ಞಾನೇನಾಜ್ಞಾನಂ ಪರಿಹೃತ್ಯ ಬ್ರಹ್ಮತ್ವಭಾವಂ  
ಪ್ರಾಪ್ಯೇ” ಇತಿ ಬುಧಿರಪ್ಯಜ್ಞಾನಕ್ತರ್ತ್ವೇವ | ಬ್ರಹ್ಮತ್ವವಿಜ್ಞಾನಿನಾಂ ತು “ಜ್ಞಾತೃತ್ವಾದಿ-  
ವಿಭಾಗರಹಿತಂ ನಿತ್ಯಶುದ್ಧಬುದ್ಧಮುಕ್ತಸ್ವಭಾವಂ ಬ್ರಹ್ಮವಾಹಮ್ಯ” ಇತ್ಯೇವ

ಈ ಕರ್ತೃತ್ವವಿಲ್ಲವೆಂಬ ಬುಧಿಯು ಅತ್ಯಜ್ಞಾನದ ಫಲವಾಗಿದ್ದು, ಅದು  
ಗುರುಸಂಪ್ರದಾಯವುಳ್ಳವರಿಗೆ ಸುಲಭವಾದದ್ದೆಂದು ಭಾಷ್ಯಾಕಾರರು  
ಅಗಮನವನ್ನವಲಂಬಿಸಿ ಹೇಳಿರುತ್ತಾರೆ. (೧) “ಅದ್ವರಿಂದ ಎಲ್ಲಾ ವಿಧಿಗಳೂ  
ನಾನು ಬ್ರಹ್ಮವಾಗಿರುವೆನು ಎಂಬವರೆಗೇ ಇರುವಂಥಪುಗಳು” (ಸೂ.ಭಾ.  
೮-೮-೪). (೨) “ಅತ್ಯಜ್ಞಾನಿಂಯಾದವನಿಗೆ ಏಧಾಜ್ಞಾನವ್ಯ  
ತೊಲಗಿಹೋಗಿರುತ್ತದೆಯಾದ್ವರಿಂದ ಆ ಏಧಾಜ್ಞಾನಕಾರಣವಾದ  
ಕರ್ಮಯೋಗವು ಹೊಂದುವುದಿಲ್ಲ” (ಗೀ.ಭಾ. ೩-೮). (೩) “ಮೊದಲು  
ಸಿದ್ಧವಾಗಿದ್ದ ಕರ್ತೃತ್ವಭೋಕ್ತ್ವಕ್ಕೆ ವಿರುದ್ಧವಾಗಿಯೇ ಅಲ್ಲವೇ  
(ಜ್ಞಾನಿಯಾದವನು) ಮೂರು ಕಾಲದಲ್ಲಾ ಅಕರ್ತೃವೂ ಅಭೋಕ್ತ್ವವೂ  
ಅದ ಬ್ರಹ್ಮವೇ ನಾನಾಗಿರುವೆನು” ಎಂತಲೂ “ನಾನು” ಹಿಂದಾಗಲೀ  
ಈಗಾಗಲೀ ಮುಂದಾಗಲೀ ಕರ್ತೃಭೋಕ್ತ್ವವಾದವನಾಗಿ ಆಗಿಯೇ ಇಲ್ಲ  
ಎಂದಲ್ಲವೇ ಬ್ರಹ್ಮಜ್ಞಾನಿಯು ಅರಿತಿರುತ್ತಾನೆ? (ಬ್ರ.ಸೂ. ೪-೮-೧೫)

೨೦) ಬ್ರಹ್ಮತ್ವತ್ವವೇ ಜೀವನಿಗೆ(ಸ್ವರೂಪವೇ) ಹೊರತು  
ಪ್ರವಾತೃತ್ವವಲ್ಲ. ಹೇಗೆ ಅಕರ್ತೃತ್ವವೇ ನವಾಗೆಲ್ಲಿಗೂ  
ಸ್ವಭಾವವಾದದ್ದೋ, ಆದ್ವರಿಂದಲೇ ಕರ್ತೃತ್ವಭುದಿಂಯು

ಕರಣ)                  ಬ್ರಹ್ಮತ್ವಮೇವ ಜೀವಸ್ಯ ಸ್ವಭಾವೋ ನ ಪ್ರಮಾತೃತ್ವಮ್ಯ 20

ವಿನಿಶ್ಚಯಃ - ಇತೀದಂ ಸಮನ್ವಯಸೂತ್ರಭಾಷ್ಯಂತೇ ಸಮುದಾಹ್ಯತೇನ ದ್ವಿತೀಯ-ಶೈಲ್ಯಕೇನೋಪದಿಶ್ಯತೇ -

(೨) ಅನ್ವೇಷ್ಯವ್ಯಾತ್ಮಾ ವಿಜ್ಞಾನಾತ್ ಪ್ರಕಾ ಪ್ರಮಾತೃತ್ವಮಾತ್ಮನಃ |

ಅನ್ವಿಷ್ಟಃ ಸ್ಯಾತ್ ಪ್ರಮಾತ್ಮೇವ ಪಾಪ್ಯ ದೋಷಾದಿವರ್ಜಿತಃ ||

ಯಥ್ವವ “ಸದ್ಗುರ್ಹಾಹಂಮ್ಯ” ಇತಿ ಪ್ರಥಮಶೈಲ್ಯಕೇ ಭಾಂದೋಗ್ಯಶ್ರುತಿಃ “ಸದೇವ ಸೋಮ್ಯೇದಮುಗ್ರ ಆಸೀದೇಕಮೇವಾದ್ವಿತೀಯಮ್ಯ” (ಭಾಂ. ೬-೨-೧) ಇತೀಯಂ ಪರಾಮೃಷ್ಟಾ ಏವಮೇವ “ಯ ಆತ್ಮಾ ಅಪಹತಪಾಪ್ಯಾ” (ಭಾಂ. ೮-೨-೧) ಇತೀಯಮಿಹ ಸೂಚಿತಾ | ಏಂ ಹಿ ಭಾಂದೋಗ್ಯಶ್ರುತಿಃ -

(ಉ) ಯ ಆತ್ಮಾ ಅಪಹತಪಾಪ್ಯಾ ವಿಜರೋ ಏವ್ಯತ್ಯುರ್ವಿಶೋಕೋ ವಿಜಫುತ್ಪೋರ್ವಿಕಿಪಾಸಃ ಸತ್ಯಕಾಪುಃ ಸತ್ಯಸಂಕಲ್ಪಃ ಸೋರ್ವನ್ವೇಷ್ಟವ್ಯಃ ಸ ವಿಜಿಜ್ಞಾಸಿತವ್ಯಃ ಸ ಸರ್ವಾಂಶ್ಚ ಲೋಕಾನಾಪ್ಯೋತಿ ಸರ್ವಾಂಶ್ಚ ಕಾಮಾನ್ ಯಸ್ತಮಾತ್ಮಾನಮನವಿದ್ಯ ವಿಜಾನಾತೀತಿ ಹ ಪ್ರಜಾಪತಿರುಮಾಚ ||

ಭಾಂ. ೮-೨-೧.

ಅಜ್ಞಾನದಿಂದಾದದ್ವೋ, ಅದರಂತೆಯೇ ನಾನು ಜ್ಞಾತೃವಾಗಿರುವೆನು, ಬ್ರಹ್ಮಜ್ಞಾನದಿಂದ ಅಜ್ಞಾನವನ್ನು ಪರಿಹರಿಸಿಕೊಂಡು ಬ್ರಹ್ಮತ್ವಾತ್ಮಾ ಭಾವವನ್ನು ನಾನು ಪಡೆದೇನು ಎಂಬೀ ಬುದ್ಧಿಯೂ ಅಜ್ಞಾನದಿಂದಾದದ್ವೋ ಆಗಿರುತ್ತದೆ. ಬ್ರಹ್ಮತ್ವಾತ್ಮಾ ವಿಜ್ಞಾನವನ್ನು ಕಂಡುಕೊಂಡವರಿಗಾದರೋ ಜ್ಞಾತೃತ್ವವೇ ಮುಂತಾದ ವಿಭಾಗವಿಲ್ಲದ ನಿತ್ಯಶುದ್ಧಭುದ್ಧಮುಕ್ತಸ್ವಭಾವವಾದ ಬ್ರಹ್ಮವೇ ನಾನಾಗಿರುವೆನು ಎಂದು ನಿಶ್ಚಯವಿರುತ್ತದೆ, ಎಂಬೀ ವಿಚಾರವು ಸಮನ್ವಯ ಸೂತ್ರಭಾಷ್ಯದ ಕೊನೆಯಲ್ಲಿ ಉದಾಹರಿಸಿದ್ದಾದ ಎರಡನೇಯ ಶೈಲ್ಯಕದಿಂದ ಹೇಳಿರುತ್ತದೆ.

ಅನ್ವೇಷ್ಯವ್ಯಾತ್ಮಾ ವಿಜ್ಞಾನಾತ್ ಪ್ರಕಾಪ್ರಮಾತೃತ್ವಮಾತ್ಮನಃ |

ಅನ್ವಿಷ್ಟಃ ಸ್ಯಾತ್ ಪ್ರಮಾತ್ಮೇವ ಪಾಪ್ಯ ದೋಷಾದಿವರ್ಜಿತಃ ||

ಕಂಡುಕೊಳ್ಳಬೇಕಾದ ಆತ್ಮನ ತಿಳಿವಳಿಕೆಗೆ ವೋದಲು, ತನಗೆ ಪ್ರಮಾತೃತ್ವವಿರುತ್ತದೆ. ಕಂಡುಕೊಂಡಮೇಲಾದರೋ, ಪ್ರಮಾತೃವಾದವನೇ ಪುಣ್ಯಪಾಪದೋಷವಿಲ್ಲದವನಾಗುತ್ತಾನೆ. (ಹೇಗೆ ವೋದಲನೇ ಶೈಲ್ಯಕದಲ್ಲಿ) “ಮಗುವೇ ಸೃಷ್ಟಿಗೆ ಮುಂಚಿ ಸತ್ಯ ಒಂದೇ ತನಗೆರಡನೆಯದು ಇಲ್ಲದ್ದಾಗಿ ಇತ್ತು (ಭಾಂ. ೬-೨-೧) ಎಂದು ಭಾಂದೋಗ್ಯ ಶ್ರುತಿಯನ್ನು “ನಾನು

(ಅ) ತದ್ವೋಭಯೇ ದೇವಾಸುರಾ ಅನುಭುಧಿರೇ ತೇ ಹೋಚುಹ್ಯಂತ ತವೂತ್ತಾನವನ್ನಿಷ್ಟಿಷ್ಟುವೋ ಯವೂತ್ತಾನವನ್ನಿಷ್ಟಿಷ್ಟು ಸವಾಂಶ್ಚ ಲೋಕಾನಾಪ್ರೋತ್ತಿ ಸವಾಂಶ್ಚ ಕಾವಾನಿತಿಂದೋರೋ ಹೈವ ದೇವಾನಾಮಭಿಪ್ರವರ್ತಾಜ ವಿರೋಚನೋಽಸುರಾಣಾಂ ತೌ ಹಾಸಂವಿದಾನಾವೇವ ಸಮಿತ್ವಾಣಿ ಪ್ರಜಾಪತಿಸಕಾಶಮಾಜಗ್ಗತುಃ ||

(ಭಾಂ. ೮-೨-೨).

ಇತಿ | ಅತ್ರ “ಸೋಽನನ್ನೇಷ್ಟವ್ಯಃ” ಇತಿ ಪ್ರಜಾಪತಿವಚನಾತ್, “ತಮಾತ್ತಾನಮನ್ನಿಷ್ಟಿಷ್ಟುಮಃ” ಇತಿ ದೇವಾಸುರವಚನಾಚ್ಚ, ಅನ್ನೇಷ್ಟವ್ಯಃ ಪರಮಾತ್ಮಾ ಅನ್ನೇಷ್ಟಿರನ್ವಃ ಇತಿ ಪ್ರತೀಯತೇ | “ಅನುವಿದ್ಯ ವಿಜಾನಾತಿ” ಇತಿ ಸ್ವಸಂವೇದ್ಯತಾಪಾದನಸ್ಸ ಕರ್ತವ್ಯತ್ವೋಪದೇಶಾಚ್ಚ ಜ್ಞಾತುರಾತ್ಮಿವಾತೋಪದಿಷ್ಟ ಇತಿ ಚ | ಅತಃ ಕತರದತ್ರ ನ್ಯಾಯ್ಮಿತಿ ವಿಚಾರಣೀಯಮಾ | ಪ್ರಕರಣಪಯಾಲೋಚನಯಾ ತು ಅತ್ರ ಅನ್ನೇಷಣಾವಿಜಿಜ್ಞಾಸನೇ ದೃಷ್ಟಾಧರತ್ತೇನ್ನೇವೋಪದಿಷ್ಟೇ ಇತಿ ಗಮ್ಯತೇ | ತಥಾ ಹಿ - “ಯ ಏಷೋಽಕ್ಷಿಣ ಪುರುಷೋ ದೃಶ್ಯತೇ” (ಭಾಂ. ೮-೨-೩), “ಉದಶರಾವ ಸದ್ಭೃಹ್ಯನಾಗಿರುವೆನು” ಎಂಬುದಾಗಿರುವ ವಾಕ್ಯದಿಂದ ಪರಾಮಶಿಸಿರುತ್ತದೋ ಅದರಂತೆ ಈ ಎರಡನೇಂರು ಶೋಲ್ಲೋಕದಲ್ಲಾ “ಯಾವ ಆತ್ಮನು ಪುಣ್ಯಪಾಪರಹಿತನೋ” ಎಂಬ ಅದೇ ಶ್ರುತಿಯನ್ನೇ ಪರಾಮಶಿಸಿರುತ್ತದೆ. ಭಾಂದೋಗ್ಯಶ್ರುತಿಯು ಈ ರೀತಿಯಾಗಿದೆಯಲ್ಲವೇ ? - “ಯ ಆತ್ಮಾ ಅಪಹತಪಾಪ್ಯ ವಿಜರೋ ವಿಮೃತ್ಯುವಿಷಶೋಕೇ ವಿಜಿಫತೋಽಪಿಪಾಸಃ ಸತ್ಯಕಾಮಃ ಸತ್ಯಸಂಕಲ್ಪಃ ಸೋಽನನ್ನೇಷ್ಟವ್ಯಃ ಸ ವಿಜಿಜ್ಞಾಸಿತವ್ಯಃ ಸ ಸವಾಂಗಾಶ್ಚ ಲೋಕಾನಾಪ್ರೋತ್ತಿ ಸವಾಂಗಾಂಶ್ಚ ಕಾವಾನ್ ಯಸ್ತಮಾತ್ತಾನಮನುವಿದ್ಯ ವಿಜಾನಾತಿಂತಿ ಹ ಪ್ರಜಾಪತಿರುವಾಚ” | (ಭಾಂ. ೮-೨-೧). “ತದ್ವೋಭಯೇ ದೇವಾಸುರಾ ಅನುಭುಧಿರೇ, ತೇ ಹೋಚುಃ ಹನ್ತ ತವೂತ್ತಾನಮನ್ನಿಷ್ಟಿಷ್ಟುಮಃ ಯವೂತ್ತಾನಮನ್ನಿಷ್ಟಿಷ್ಟು ಸವಾಂಶ್ಚ ಲೋಕಾನಾಪ್ರೋತ್ತಿ ಸವಾಂಶ್ಚ ಕಾವಾನಿತಿ ಇಂದೋರೋ ಹೈವ ದೇವಾನಾಮಭಿ ಪ್ರವರ್ತಾಜ ವಿರೋಚನೋಽಸುರಾಣಾಂ ತೌ ಹಾಸಂವಿದಾನಾವೇವ ಸಮಿತ್ವಾಣಿ ಪ್ರಜಾಪತಿಸಕಾಶಮಾಜಗ್ಗತುಃ |” (ಭಾಂ. ೮-೨-೨), ಇಲ್ಲಿ “ಆತನನ್ನ ಹುಡುಕಬೇಕು” ಎಂದು ಪ್ರಜಾಪತಿಯ ಮಾತನಿಂದಲೂ “ಆ ಆತ್ಮನನ್ನ ಹುಡುಕೋಣ” ಎಂಬುದಾಗಿ ದೇವಾಸುರರ ಮಾತಿರುವುದರಿಂದಲೂ ಹುಡುಕಬೇಕಾದ ಪರಮಾತ್ಮನು ಹುಡುಕುವಾತನಿಗಿಂತ ಬೇರೆ ಎಂದು

ಅತ್ಯಾನಮವೇಕ್ಷಣೆ ಯದಾತ್ಮನೋ ನ ವಿಜಾನೀಧಸ್ತಸ್ತನ್ನೇ ಪ್ರಬುಲುತಮ್” (ಆ-ಆ-೧), “ಯ ಏಷ ಸ್ವಪ್ನೇ ಮಹಿಯಮಾನಶ್ಚರತ್ಯೇಷ ಅತ್ಯಾ” (ಭಾಂ. ಆ-ಗಂ-೧), “ತದ್ಯತ್ಯತಪ್ತಸ್ವಸ್ಮಸ್ತಸ್ಮಂಪ್ರಸನ್ಧಃ ಸ್ವಪ್ನಂ ನ ವಿಜಾನಾತ್ಯೇಷ ಅತ್ಯಾ” (ಭಾಂ. ಆ-ಗಂ-೧) - ಇತಿ ಚ ತಮೇವೈಕಮಿಂದ್ರಸ್ಯಾತ್ಯಾನಂ ಪ್ರಸಿದ್ಧಂ ಪ್ರಜಾಪತಿರುಪದಿದೇಶ, ಇಂದೋಽಪಿ ತತ್ತ ತತ್ತ ದೋಷಂ ಪಶ್ಯನ್ “ನಾಹಮತ್ ಭೋಗ್ಯಂ ಪಶ್ಯಾಮಿ” ಇತ್ಯಾವಾಚ | “ಎವಮೇವೈಷ ಸಂಪ್ರಸಾದೋಽಸ್ಯಾಚ್ಛರೀರಾತ್ ಸಮುತ್ಥಾಯ ಪರಂಜೋತಿರುಪಸಂಪದ್ಯ ಸ್ವೇನ ರೂಪೇಣಾಭಿನಿಷ್ಪದ್ಯತೇ ಸ ಉತ್ತಮಪುರುಷಃ” (ಭಾಂ. ಆ-ಗಂ-೩) ಇತ್ಯಾವಸ್ಥಾತ್ರಯಕಲುಷಪರಿಹಾರೇಷೋಕ್ತಃ ಸ ಏವ ಪರಮಾತ್ಮಾ ಅನ್ವಿಷ್ಟಃ, ಇಂದ್ರಸ್ಯ ಸ್ವರೂಪಭಾತತ್ಪ್ರೇನ ಚ ವಿಜ್ಞಾತಃ - ಇತಿ ಪ್ರಕರಣ-ಸಮಾಲೋಚನೇನ ಯ ಏವ ಶರೀರಾದಿಭಿರುಕ್ತಃ ಪ್ರಮಾತಾ ಇತ್ಯಭಿಮತ ಆಸೀತ್ ತಮೇವ ಉಪದೇಶಜನ್ಯಜ್ಞಾನಾದೂಧ್ರಂ ಪರಮಾತ್ಮಾನಾಮ್ ಅಪಹತಪಾಯಾದಿ-ಗುಣಕಂ ಸಾಷ್ಟತ್ತೇನ ಪ್ರತಿಪನ್ಧ ಇಂದ್ರಃ - ಇತ್ಯಾವಗಮ್ಯತೇ | ತಸ್ಯಾತ್

ತೋರುತ್ತದೆ. “ತನ್ನ ಅನುಭವಕ್ಕೆ ಹೊಂದಿಸಿ ತಿಳಿದುಕೊಂಡು” ಎಂದು ತನ್ನ ಅನುಭವಕ್ಕೆ ತಂದುಕೊಳ್ಳಬೇಕೆಂದು ಉಪದೇಶವನ್ನು ಮಾಡುತ್ತಿರುವುದರಿಂದ ತಿಳಿಯವಾತನಿಗೆ ಆತ್ಮನಾಗಿರುವವನನ್ನೇ ಇಲ್ಲಿ ಉಪದೇಶವನ್ನು ಮಾಡಿರುತ್ತದೆ ಎಂದೂ ಗೊತ್ತಾಗುತ್ತದೆ. ಆದ್ದರಿಂದ ಇಲ್ಲಿ ಯಾವುದು ನ್ಯಾಯವಾದದ್ದೆಂದು ವಿಚಾರಿಸಬೇಕು. ಪ್ರಕರಣವನ್ನು ಚೆನ್ನಾಗಿ ಆಲೋಚಿಸುವುದರಿಂದಲಾದರೋ ಇಲ್ಲಿ ಅನ್ವೇಷಣ ಮತ್ತು ತಿಳಿದುಕೊಳ್ಳಲಿವಿಕೆ (ಇವರಡೂ) ಇಲ್ಲಿಯೇ ಕಾಣಬಹುದಾದ ಪ್ರಯೋಜನಕ್ಕಾಗಿ ಹೇಳಿದ್ದು ಎಂದು ಗೊತ್ತಾಗುತ್ತದೆ. ಹಾಗೆಯೇ ಅಲ್ಲವೇ? - “ಯಾವ ಈ ಪುರುಷನು ಕಣ್ಣಿನಲ್ಲಿ ತೋರಿಬರುತ್ತಿರುವನೋ” (ಭಾಂ. ಆ-೨-೪), “ನೀರಿನ ತಟ್ಟೆಯಲ್ಲಿ ನಿಮ್ಮನ್ನು ನೋಡಿಕೊಂಡು ಯಾವ ಆತ್ಮನನ್ನು ನೀವು ಕಾಣುವುದಿಲ್ಲವೋ ಅದನ್ನು ನನಗೆ ಹೇಳಿರಿ” (ಆ-ಆ-೧), “ಎನಾವ ಈತನು ಸ್ವಪ್ನದಲ್ಲಿ ಮಹಿಮಾವಂತನಾಗಿ ಓಡಾಡುತ್ತಿರುವನೋ (ಆ-ಗಂ-೧)”, “ಯಾವಾಗ ಈ ರೀತಿ ಮಲಗಿದವನಾದಾಗ ಸಂಪೂರ್ಣಾಣವಾಗಿ ತಿಳಿಯದವನಾಗಿ ಸ್ವಪ್ನವನ್ನು ಅರಿಯುವುದಿಲ್ಲವೋ ಈತನೇ ಆತ್ಮನು” (ಆ-ಗಂ-೧) - ಎಂದು ಆ ಒಬ್ಬನಾದ ಇಂದ್ರನಿಗೂ ಆತ್ಮನಾಗಿ ಪ್ರಸಿದ್ಧನಾಗಿರುವವನನ್ನು ಪ್ರಜಾಪತಿಯು ಉಪದೇಶಿಸಿದನು. ಇಂದ್ರನೂ ಸಹ ಅಲ್ಲಲ್ಲಿ ದೋಷವನ್ನು ಕಾಣುತ್ತಾ “ನಾನಿಲ್ಲಿ

ಪ್ರಾಗನ್ನೇಷಣಾದ್ ವಿಭಾವಿತಂ ಪ್ರಮಾತೃತ್ವಮಜ್ಞಾನತಃಃ, ಅನ್ವಿಷ್ಟಸ್ಯ ತು ವಿಜ್ಞಾತಂ  
ಪಾಪ್ಯಾದಿದೋಷವಚೀತಂ ಸ್ವಭಾವಚೋತಮ್ - ಇತಿ ಶ್ಲೋಕಾರ್ಥಸಾರಃ ||

ತಮೇತಂ ಸಂಪ್ರದಾಯಮನುಸರನ್ ಭಾಷ್ಯಕಾರೋಽಪಿ “ಭೇದವ್ಯವದೇಶಾಚ್ಚಃ”  
(ವೇ.ಸೂ. ೧.೧.೧೨) ಇತಿ ಸೂತ್ರಸ್ಯ ಭಾಷ್ಯೇ ಲಿಖಿತಿ ಸ್ತು -

(೧) “ಕಥಂ ತಹ್ ಆತ್ಮಾನನ್ವೇಷ್ಯವಃ”, “ಆತ್ಮಲಾಭಾನ್ ಪರಂ ವಿದ್ಯತೇ”  
ಇತಿ ಶ್ರುತಿಸ್ತೃತೀ ? ಯಾವತಾ ನ ಲಭ್ಯವ ಲಭ್ಯವ್ಯಾಂ ಭವತಿತ್ಯಕ್ತಮ್ |  
ಬಾಧಮ್ | ತಥಾ�ಿ, ಆತ್ಮನೋಽಪಚ್ಯಾತ್ಮಾಭಾವಸ್ಥಾವ ಸತಃ, ತತ್ತ್ವಾನವ-  
ಚೋಧನಿಮಿತ್ತೋ ದೇಹಾದಿಷ್ಟನಾತ್ಮಸು ಆತ್ಮತ್ವನಿಶ್ಚಯೋ ಲಾಂಕೋ ದೃಷ್ಟಃ |  
ತೇನ ದೇಹಾದಿಭೂತಸ್ಯಾತ್ಮನೋಽಪಿ ಆತ್ಮ ಅನನ್ವಿಷ್ಟೋಽನ್ವೇಷ್ಯವಃ;  
ಅಲಚ್ಯೋ ಲಭ್ಯವಃ, ಅಶ್ರುತಃ ಶ್ಲೋತಮ್ವಃ, ಅಮತೋ ಮಂತಮ್ವಃ, ಅವಿಜ್ಞಾತೋ  
ವಿಜ್ಞಾತಮ್ವಃ:- ಇತ್ಯಾದಿಭೇದವ್ಯವದೇಶ ಉಪಬದ್ಯತೇ | ಪ್ರತಿಷಿಧಿತ ಏವ ತು  
ಪರಮಾರ್ಥತಃ ಸರ್ವಜ್ಞಾತ್ ಪರಮೇಶ್ವರಾದನೋ ದೃಷ್ಟಾ ಶ್ಲೋತಾ ವಾ  
“ನಾನೋಽತೋಽಸ್ತಿ ದೃಷ್ಟಾ” (ಬ್ಜ. ೩-೨-೨೨) ಇತ್ಯಾದಿನಾ | ಪರಮೇಶ್ವರಸ್ತು

ಭೋಗವನ್ನ ಕಾಣಿಸು” ಎಂದನು. “ಇದರಂತೆಯೇ, ಈ ಸಂಪ್ರಸಾದನು  
ಈ ಶರೀರದಿಂದ ಬಿಟ್ಟೆದ್ದ ಪರಂಜೋತೀಯನ್ನ ಸೇರಿ ತನ್ನದಾದ ರೂಪದಿಂದ  
ತಯಾರಾದವನಾಗುತ್ತಾನೆ, ಆತನು ಉತ್ತಮ ಪುರುಷನು” (ಲ-೧೨-೩),  
ಎಂದೀರೀತಿಯಾಗಿ ಅವಸ್ಥಾತ್ರಯದ ಕಾಲುಷ್ಯ ಪರಿಹಾರದ ಮೂಲಕವಾಗಿ  
ಯಾವ ಆತ್ಮನನ್ನ ಹೇಳಿದೆಯೋ ಆ ಪರಮಾತ್ಮನೇ ಹುಡುಕಲ್ಪಿಸ್ತಿದ್ದಾನೆ.  
ಇಂದ್ರನ ಸ್ವರೂಪವಾಗಿ ತಿಳಿದುಬಂದಿದ್ದಾನೆ, ಎಂಬುದು ಪ್ರಕರಣದ  
ಸಮಾಲೋಚನೆಯಿಂದ ಗೊತ್ತಾಗುತ್ತದೆ. ಯಾವಾತನೇ ಶರೀರಾದಿಗಳಿಂದ  
ಕೂಡಿ ಪ್ರಮಾತನೆನಿಸಿಕೊಂಡಿದ್ದಾನೋ, ಅವನನ್ನೇ ಉಪದೇಶದಿಂದುಂಟಾದ  
ಜ್ಞಾನವಾದ ಮೇಲೆ ಅಪಹತಪಾಪ್ಯತ್ವಾದಿಗುಣಕನಾದ ಪರಮಾತ್ಮನೆಂದು  
ತನ್ನ ಆತ್ಮವಾಗಿ ಇಂದ್ರನು ತಿಳಿದುಕೊಂಡನು ಎಂದು ಗೊತ್ತಾಗುತ್ತದೆ. ಆದ್ದರಿಂದ  
ಹುಡುಕುವುದಕ್ಕೆ ಮುಂಚೆ ಅಜ್ಞಾನದಿಂದ ತೋರಿಕೊಂಡ ಪ್ರಮಾತೃತ್ವವು,  
ಹುಡುಕಿದನಂತರ ಪಾಪ್ಯಾದಿದೋಷರಹಿತವಾಗಿ ಸ್ವಭಾವವಾಗಿ ತಿಳಿದುಬಂದಿತು  
ಎಂಬುದು ಶ್ಲೋಕಾರ್ಥದ ಸಾರವು. ಈ ಸಂಪ್ರದಾಯವನ್ನ ಅನುಸರಿಸುತ್ತಾ  
“ಭೇದವ್ಯವದೇಶಾಚ್ಚಃ” (ವೇ.ಸೂ. ೧-೧-೧೨) ಎಂಬ ಸೂತ್ರದ ಭಾಷ್ಯದಲ್ಲಿ  
ಭಾಷ್ಯಕಾರರು ಒರೆದಿರುತ್ತಾರೆ -

ಅವಿದ್ಯಾಕಲ್ಪಿತಾ ಶಾರೀರಾತ್ ಕರ್ತುಭೋಕ್ತುವಿಜ್ಞಾನಾತ್ ಶ್ಯಾದನ್ಯಃ | ಯಥಾ ಮಾಯಾವಿನಶ್ಚಮ್ ವಿಧ್ಯಧರಾತ್ ಸೂತ್ರೇಣಾಕಾಶಮಧಿರೋಹತಃ ಸ ಏವ ಮಾಯಾವೀ ಪರಮಾರ್ಥರೂಪೋ ಭೂಮಿಮೌರ್ಯನ್ಯಃ | ಯಥಾ ವಾ ಘಟಾಕಾಶಾತ್, ಉಷಾಧಿಪರಿಖ್ಯಾನಾತ್ ಅನುಪಾಧಿರಪರಿಖ್ಯಾನ ಆಕಾಶೋರ್ಯನ್ಯಃ | ಈಧೃತ ಚ ವಿಜ್ಞಾನಾತ್ಪರಮಾತ್ಮಭೇದಮಾಶ್ರಿತ್ಯ : "ನೇತರೋರ್ಯನುಪಪತ್ತೇಃ", "ಭೇದವ್ಯಪದೇಶಾಚ್ಚಃ" ಇತ್ಯಕ್ತಮ್ || ಸೂ.ಭಾ. ೧-೧-೧೨.

[ ಯದ್ಯಾಗಿ ಯಥೋದಾಹಕ್ತಭಾಗೋ ವೃತ್ತಿಕಾರಾಣಾಮ್ ಆನಂದಮಯಸ್ಯಾವ ಪರಮಾತ್ಮಮಿಷ್ಟಭಾಮ್, ತಥಾಪಿ ತೇರುವಿ ನಿರ್ವಿಶೇಷಾತ್ಮಾದಿನಃ, ಭಗವತ್ವಾದಸಂಪ್ರದಾಯಾನುಗತಾ ಏವ ಇತಿ ಸ್ವಷ್ಟಮ್ | ಭಗವತ್ವಾದ್ಯರಷ್ಟೇತಾದ್ಯತಪ್ರಕ್ರಿಯಾಯಾ ಏವ ಸಮಾದರಣಾದನ್ಯತ್ರ ಇತಿ ಚೋಧ್ಯಮ್ || ]

ಅತ ಏವ ಪ್ರಮಾತೃತ್ವಮಷ್ಟಾವಿದ್ಯಕ್ತಮ್, ಅಂತ್ಯಪ್ರಮಾಣಭೂತೇನ ಶಾಸ್ತ್ರೀಣ ನಿವಶ್ಯತ್ವಾತ್ - ಇತಿ ಲಿಖಿತಿ ಸ್ತು ಭಾಷ್ಯಕಾರಃ -

(೨) ಪ್ರಮಾತೃತ್ವಂ ಹಿ ಆತ್ಮನೋ ನಿವರ್ತಯತ್ಯಂತ್ಯಂ ಪ್ರಮಾಣಮ್ ||

ಗೀ.ಭಾ. ೨-೬೯.

[ ಶಾಸ್ತ್ರಸ್ಯ ಅಂತ್ಯಪ್ರಮಾಣತ್ವಂ ತು ಅಗ್ರೇ ಉಪಷಾದಯಿಷ್ಟೇ || ]

(೧) ಕಥಂ ತಹಿಂ ಆತ್ಮನೇಷ್ಯವ್ಯಃ .... ಭೇದವ್ಯಪದೇಶಾಚ್ಚಃ ಇತ್ಯಕ್ತಮ್ (ಸೂ.ಭಾ. ೧-೧-೧೨)

(ಮೇಲೆ ಉದಾಹರಿಸಿರುವ ಭಾಗವು - ಆನಂದಮಯನಿಗೇ ಪರಮಾತ್ಮತ್ವವನ್ನು ಇಷ್ಟಪಡುವವರಾದ ವೃತ್ತಿಕಾರರದ್ದೇ ಆಗಿದೆ - ಎಂಬುದು ನಿಜವಾದರೂ, ಅವರು ನಿರ್ವಿಶೇಷಾತ್ಮಾದಿಗಳು, ಭಗವತ್ವಾದರ ಸಂಪ್ರದಾಯಕ್ಕೆ ಸೇರಿದವರು ಎಂಬುದು ಸ್ವಷ್ಟವು. ಈ ತರಹದ ಪ್ರಕ್ರಿಯೆಯನ್ನು ಭಗವತ್ವಾದರೂ ಸಹ ಚೇರೊಂದು ಕಡೆಯಲ್ಲಿ ಸ್ವೀಕರಿಸಿರುತ್ತಾರೆ) ಎಂದು ತಿಳಿಯಬೇಕು. ಆದ್ದರಿಂದಲೇ - ಅನ್ಯಪ್ರಮಾಣವಾಗಿರುವ ಶಾಸ್ತ್ರವು ಆ ಪ್ರಮಾತೃತ್ವವನ್ನೂ ಕಳೆಯತ್ತಿರುವುದರಿಂದ ಅದು ಆವಿದ್ಯಕವೇ ಆಗಿದೆ ಎಂದು ಭಾಷ್ಯಕಾರರು ಬರೆದಿರುತ್ತಾರೆ. "ಅನ್ಯಪ್ರಮಾಣವೇನಿಸಿಕೊಂಡ ಶಾಸ್ತ್ರವು ಆತ್ಮನ ಪ್ರಮಾತೃತ್ವವನ್ನೇ ಕಳೆದುಹಾಕುತ್ತದೆ". (ಗೀ. ಭಾ. ೨-೬೯) ಶಾಸ್ತ್ರವು ಹೇಗೆ ಅಂತ್ಯಪ್ರಮಾಣವೇಂಬುದನ್ನು ಮುಂದೆ ತೋರಿಸಿಕೊಡಲಾಗುತ್ತದೆ.

೧೨. ಆತ್ಮಜ್ಞಾನಾತ್ಮಾ ಪ್ರಾಗೇವ ಪ್ರಮಾಣಾನಾಂ ಪ್ರಮಾಣತ್ವಮ್ -  
ಪರಮಾತ್ಮಜ್ಞಾನಸಮಸ್ವಯವೇವ ಪ್ರಮಾತ್ಮಮಾತ್ಮನೋಽಪಗಂಘತೀತ್ಯ-  
ನಯ್ಯವೋಕ್ತೃ ತದ್ವೇವ ಪ್ರಮಾಣಾನಾಂ ಪ್ರಮಾಣತ್ವಮಷಿ ಬಾಧಿತಂ ಭವತೀತ್ಯಕ್ತಂ  
ಭವತಿ | ತದೇತತ್ತಾ ಸಮನ್ವಯಸೂತ್ರವ್ಯಾಖ್ಯಾನಾಂತೇ ಭಾಷ್ಯಕಾರೋದಾಹೃತೇನ  
ತೃತೀಯಶೋಽಕೇನ ಸ್ಮಿತೀಕೃತಮ್ -

(ಇ) ದೇಹಾತ್ಮಪ್ರತ್ಯಯೋ ಯದ್ವತ್ತಾ ಪ್ರಮಾಣತ್ವೇನ ಕಲ್ಪಿತಃ |

ಲೌಕಿಕಂ ತದ್ವದೇವೇದಂ ಪ್ರಮಾಣಂ ತ್ವಾತ್ತನಿಶ್ಚಯಾತ್ |

ಶೋಽಕಾಭಿಪ್ರಾಯಸ್ತು - ಯಥಾ ದೇಹಾತ್ಮಪ್ರತ್ಯಯಃ, ದೇಹವೃತ್ತಿರಿಕ್ತಾತ್ಮಜ್ಞಾನ-  
ಪಯ್ಯಂತಂ ಪ್ರಮಾಣತ್ವೇನ ಕಲ್ಪಿತೇ ಪ್ರಾಕೃತ್ಯೇಜ್ಞನ್ಯಃ, ಶಾಸ್ಮೋಪದೇಶಾತ್ತ  
ದೇಹಾತ್ಮಿರಿಕ್ತಾತ್ಮಾಸ್ತಿತ್ವಂ ಧರ್ಮಾಧರ್ಮಾಸ್ತಿತ್ವಂ ತತ್ಪತ್ರಜನ್ಮಾಂತರಸಂಬಂಧಃ,  
ಇವ್ಯಾನಿಷ್ಠಫಲೋಪಭೋಗಶ್ಚೈತ್ಯೇತತ್ವವ್ಯಂ ಪ್ರಮಾಣೇಕಿರುತ್ತೇ ಆಸ್ತಿಕ್ಷಃ, ತೇನ ಚ  
ಶಾಸ್ತ್ರಜನ್ಯಜ್ಞಾನೇನ ದೇಹಾತ್ಮಬುದ್ಧಿಭಾಧ್ಯತೇ, ಏವಮೇವ ದೇಹೇಂದ್ರಿಯಮ-

೧೨) ಪ್ರಮಾಣಗಳ ಪ್ರಮಾಣತ್ವವು ಆತ್ಮಜ್ಞಾನವಾಗುವುದಕ್ಕೆ ಮುಂಚೆಯೇ (ಅಗಿರುತ್ತದೆ) ಪರಮಾತ್ಮಜ್ಞಾನವಾಗುವ ಸಮಾನಕಾಲದಲ್ಲೇ ತನ್ನ  
ಪ್ರಮಾತ್ಮತ್ವವು ತೊಲಗಿಹೋಗುತ್ತದೆ ಎಂದು ಹೇಳಿದ್ದರಿಂದಲೇ ಪ್ರಮಾಣಗಳ  
ಪ್ರಮಾಣತ್ವವೂ ಬಾಧಿತವಾದಂತಾಗುತ್ತದೆ ಎಂದು ಹೇಳಿದಂತಾಗುತ್ತದೆ.  
ಈ ವಿಷಯವು ಸಮನ್ವಯ ಸೂತ್ರಭಾಷ್ಯದ ಕೊನೆಯಲ್ಲಿ ಉದಾಹರಿಸಿದ  
ಮೂರನೇ ಶೋಽಕದಿಂದ ಗೊತ್ತಾಗುತ್ತದೆ.

(ದೇಹಾತ್ಮಪ್ರತ್ಯಯೋ ಯದ್ವತ್ತಾ ಪ್ರಮಾಣತ್ವೇನ ಕಲ್ಪಿತಃ | ಲೌಕಿಕಂ  
ತದ್ವದೇವೇದಂ ಪ್ರಮಾಣಂ ತ್ವಾತ್ತನಿಶ್ಚಯಾತ್ |)

“ ದೇಹದಲ್ಲಿ ನಾನೆಂಬ ತಿಳಿವಳಿಕೆಯು - ಯಾವ ರೀತಿ ನಿಶ್ಚಯವಾಗಿ  
ಗೊತ್ತಾಗಿದೆಯೋ ಅದರಂತೆಯೇ ಲೋಕದಲ್ಲಿ ಈ ಶಾಸ್ತ್ರಪ್ರಮಾಣವೂ  
ಆತ್ಮನಿಶ್ಚಯವಾಗುವವರೆಗೂ ಇರುತ್ತದೆ”. ಶೋಽಕಾಭಿಪ್ರಾಯವಾದರೋ  
ಇದಾಗಿರುತ್ತದೆ - ಹೀಗೆ ದೇಹವೇ ನಾನೆಂಬ ತಿಳಿವಳಿಕೆಯು ದೇಹಕ್ಕಿಂತ  
ಬೇರೆಯಾಗಿರುವ ಆತ್ಮಜ್ಞಾನವಾಗುವವರೆಗೂ ಪ್ರಾಕೃತಜನರು -  
ಪ್ರಮಾಣವಾದದ್ದಂದು ಕಲ್ಪಿಸಲಾಗುತ್ತದೋ, ಹಾಗೆಯೇ ಶಾಸ್ಮೋಪದೇಶದಿಂದ

ನೋಧಮ್ಯರಾತ್ಮನಃ ಪ್ರಮಾತ್ಮತ್ವಂ ತದಾಶಿತಾನಾಂ ಪ್ರಮಾಣಾನಾಂ ಪ್ರಮಾಣತ್ವಂ  
ಚ ಸತ್ಯಮೇವೇತಿ ದೃಢಂ ವಿಶ್ವಸ್ಯತೇ ಪರಮಾರ್ಥಜ್ಞಾನರಹಿತ್ಯೇ, ಯದಾ ತು  
ಶಾಸ್ತ್ರಚಾಯೋಪದೇಶಜ್ಞಾದಾ ವಿಜ್ಞಾನಾತ್ಮಾ ಅದ್ವಿತೀಯಾತ್ಮವ ಮಮಾತ್ಮಾ ಇತಿ  
ನಿಶ್ಚಯೋ ಜಾಯತೇ, ತದಾ ತಾದೃಶನಿಶ್ಚಯಸಮಸ್ಮಯಮೇವ ಪ್ರಮಾತ್ಮತ್ವಂ  
ಬಾಧ್ಯತೇ | ತದಾಶಿತಪ್ರಮಾಣಾನಾಂ ಪ್ರಮಾಣತ್ವಮಪೀತಿ ||

ಅಸ್ಮಿನ್ನಾರ್ಥೇ ಶ್ರುತಿರಷಿ ಭವತಿ -

(ಅ) ಯತ್ ಹಿ ದ್ವೈತಮಿವ ಭವತಿ ತದಿತರ ಇತರಂ ಪಶ್ಯತಿ ತದಿತರ ಇತರಂ  
ಜಿಫ್ರತಿ ತದಿತರ ಇತರಂ ರಸಯತೇ ತದಿತರ ಇತರಮಭಿವದತಿ ತದಿತರ ಇತರಂ  
ಶೃಂಗೋತಿ ತದಿತರ ಇತರಂ ಮನುತೇ ತದಿತರ ಇತರಂ ಸ್ವಾತತಿ ತದಿತರ ಇತರಂ  
ವಿಜಾನಾತಿ ಯತ್ ತ್ವಸ್ಯ ಸರ್ವಮಾತ್ಮವಾಧೂತ್ ತತ್ತೇನ ಕಂ ಪಶ್ಯೇತ್ತತತ್ತೇನ ಕಂ  
ಜಿಫ್ರೇತ್ತತತ್ತೇನ ಕಂ ರಸಯೇತ್ತತತ್ತೇನ ಕವಭಿವದೇತ್ ತತ್ತೇನ ಕಂ

ದೇಹಕ್ಷಿಂತ ಬೇರೆಯಾಗಿರುವ ಆತ್ಮನಿದ್ವಾನೆಂಬುದೂ ಧರ್ಮಾಧರ್ಮಗಳಿವೆ-  
ಯೆಂದೂ ಅದರಿಂದಾದ ಜ್ಞಾಂತರ ಸಂಬಂಧವೂ, ಇಷ್ಟನಿಷ್ಟಘಲವನ್ನು  
ಅನುಭವಿಸುವುದೆಂಬುದೂ ಇದೆಲ್ಲವನ್ನೂ ಆಸ್ತಿಕರು ಪ್ರವಾಣವೆಂದೇ  
ನಂಬಿರುತ್ತಾರೆ. ಆ ಶಾಸ್ತ್ರದಿಂದುಂಟಾದ ಜ್ಞಾನದಿಂದ ದೇಹವೇ ನಾನೆಂಬ  
ಬುದ್ಧಿಯು ಬಾಧಿತವಾಗುತ್ತದೆ. ಪರಮಾರ್ಥವಾದ ಜ್ಞಾನವಿಲ್ಲದವರಿಗೆ  
ದೇಹೇಂದ್ರಿಯಮನೋಧರ್ಮಗಳ ಮೂಲಕ ತನಗೆ ಪ್ರಮಾತ್ಮತ್ವವೂ  
ಅದನ್ನಾಶ್ರಯಿಸಿ ಪ್ರಮಾಣಗಳಿಗೆ ಪ್ರಮಾಣತ್ವವೂ ಸತ್ಯವೆಂದೇ ಗಟ್ಟಿಯಾದ  
ನಂಬಿಕೆ ಇರುತ್ತದೆ. ಯಾವಾಗಲಾದರೋ ಶಾಸ್ತ್ರಚಾಯೋಪದೇಶ-  
ದಿಂದುಂಟಾದ ವಿಜ್ಞಾನದಿಂದ ಅದ್ವಿತೀಯಾತ್ಮನೇ ನನ್ನ ಆತ್ಮನು ಎಂದು  
ನಿಶ್ಚಯವುಂಟಾಗುತ್ತದೋ ಆಗ ಆ ತರಹದ ನಿಶ್ಚಯದ ಸಮಾನ ಕಾಲದಲ್ಲಿ ಏ  
ಪ್ರಮಾತ್ಮತ್ವವು ಬಾಧಿತವಾಗುತ್ತದೆ. ಅದನ್ನಾಶ್ರಯಿಸಿದ ಪ್ರಮಾಣಗಳ  
ಪ್ರಮಾಣತ್ವವೂ ಬಾಧಿತವಾಗುತ್ತದೆ. ಈ ಅರ್ಥದಲ್ಲಿ ಶ್ರುತಿಯೂ ಸಹ  
ಇರುತ್ತದೆ.

(ಯತ್ರಹಿ ದ್ವೈತಮಿವ ಭವತಿ .... ಕೇನ ಕಂ ವಿಜಾನೀಯಾತ್ಮಾ? (ಬೃ  
ಳ-ಇ-ಗಳಿ) ) ಯಾವ ಅವಿದ್ಯಾವಸ್ಥೆಯಲ್ಲಿ ಆತ್ಮನಿಗಿಂತ ಬೇರೆ ವಸ್ತುವಾಗಿ

ಶ್ವಾಸಾಯಾತ್ಮತ್ವೇನ ಕಂ ಮನ್ಮಿಶ್ರತ ತತ್ವೇನ ಕಂ ಸ್ವಾಶೇತ್ತತ್ವೇನ ಕಂ ವಿಜಾನೀಯಾತ್||

ಒಂ. ೪-೩-೧೫.

ಇತಿ | ಯತ್ವಾವಿದ್ಯಾವಸ್ಥಾಯಾಂ ದ್ವೈತಮಿವ ವಸ್ತುಪ್ರಾಂತರಮಾತ್ಮನ ಉಪಲಕ್ಷ್ಯತೇ, ತತ್ತ್ವ ಇತರೋ ದ್ರಷ್ಟಾ ಇತರೇಣ ಚಕ್ಷುಷಾ ಇತರಂ ದೃಶ್ಯಂ ಪಶ್ಯತಿ | ಏವಮಿತರಂ ಜಿಷ್ಟೃತಿ, ರಸಯತೇ, ಅಭಿವದತಿ, ಶ್ವಾಸೋತಿ, ಮನುತೇ, ಸ್ವಾಶೇತಿ, ವಿಜಾನಾತೀತೇವಂ ಪ್ರಮಾತಾ ಪ್ರಮಾಣೇನ ಪ್ರಮೇಯಂ ಪರಿಚಿಷ್ಟನತ್ತಿತಿ ಯುಜ್ಯತೇ | ಯತ್ರ ಪುನಬ್ರಹ್ಮವಿದ್ಯಯಾ ಅಸ್ಯ ಜ್ಞಾನಿನಃ ಸರ್ವಮಾತ್ಮನೇವ ಪ್ರವಿಲಾಪಿತಮ್, ಆತ್ಮವ ಸಂಖ್ಯತ್ವಮ್, ತತ್ತ್ವ ಕಃ ಪ್ರಮಾತಾ ಕೇನ ಪ್ರಮಾಣೇನ ಕಿಂ ಪ್ರಮೇಯಂ ಪ್ರಮಿಮೀತ ? - ಇತ್ಯಾವಿದ್ಯಾವಸ್ಥಾಯಾಮೇವ ಪ್ರಮಾಣಾನಾಂ ಪ್ರಮಾಣತ್ವಮ್, ವಿದ್ಯಾವಸ್ಥಾಯಾಂ ದ್ವೈತವಿಷಯಪ್ರತ್ಯಕ್ಷಾದ್ಯಭಾವಂ ಚ ದರ್ಶಯತೀಯಂ ಶ್ರುತಿಃ : -

ತಾಮೇತಾಂ ವೇದಾಂತಮಯಾದಾಮ್ ಅವಲಂಬ್ಯೈವ ಶಂಕರಭಗವತ್ಪಾದಾಃ ಪೂರ್ವಃ-

(ಗ) ತಮೇತಮ್ ಏವಂಲಕ್ಷಣಮಧ್ಯಾಸಂ ಪಂಡಿತಾ ಅವಿದ್ಯೇತಿ ಮನ್ಯಂತೇ |

ದ್ವೈತವಿದ್ದಂತೇ ಕಂಡುಬರುತ್ತದೋ ಅಲ್ಲಿ ಮತ್ತೊಂಬ್ಬ ದ್ರಷ್ಟ್ವಾಪು ಇನ್ನೊಂದಾದ ಕಣ್ಣಿನಿಂದ ಮತ್ತೊಂದಾದ ದೃಶ್ಯವನ್ನ ಕಾಣುತ್ತಾನೆ. ಹೀಗೆಯೇ ಮತ್ತೊಂದನ್ನ ಮೂಸುತ್ತಾನೆ, ರುಚಿನೋಂಡುತ್ತಾನೆ, ಮಾತನಾಡುತ್ತಾನೆ, ಕೇಳುತ್ತಾನೆ, ಯೋಚಿಸುತ್ತಾನೆ, ಮುಟ್ಟುತ್ತಾನೆ, ತಿಳಿಯುತ್ತಾನೆ, ಎಂಬೀ ರೀತಿಂಗಾಗಿ ಪ್ರವಾತ್ಪು ಪ್ರವಾಣದಿಂದ ಪ್ರವೇಂಗುವನ್ನ ಪ್ರರಿಚ್ಛೇದಗೊಳಿಸುತ್ತಾನೆಂಬುದು ಹೊಂದುತ್ತದೆ. ಯಾವಾಗಲಾದರೋ ಬ್ರಹ್ಮಜ್ಞಾನದಿಂದ ಈ ಜ್ಞಾನಿಗೆ ಎಲ್ಲವೂ ಆತ್ಮನಲ್ಲೇ ಕರಗಿದಂತಾಗುತ್ತದೋ, ಆತ್ಮನೇ ಆಗಿಬಿಡುತ್ತದೋ ಆಗ ಯಾವ ಪ್ರಮಾತ್ಪು ಯಾವ ಪ್ರಮಾಣದಿಂದ ಯಾವ ಪ್ರಮೇಯವನ್ನ ಅರಿತಾನು? ಎಂಬುದಾಗಿ (ಅಕ್ಷೇಪವನ್ನ ಮಾಡುತ್ತಾ) ಅವಿದ್ಯಾವಸ್ಥೆಯಲ್ಲಿಯೇ ಪ್ರಮಾಣಗಳ ಪ್ರಮಾಣತ್ವವು, ವಿದ್ಯಾವಸ್ಥೆಯಲ್ಲಿ ದ್ವೈತವಿಷಯದ ಪ್ರತ್ಯಕ್ಷವೇ ಮುಂತಾದವುಗಳು ಇರುವುದಿಲ್ಲವೆಂದು ಶ್ರುತಿಯು ತೋರಿಸುತ್ತದೆ. ಆ ಈ ವೇದಾನ್ತಮಯಾದದೆಯನ್ನವಲಂಬಿಸಿಯೇ ಶಂಕರಭಗವತ್ಪಾದರು (ಹೀಗೆ) ಹೇಳಿರುತ್ತಾರೆ.

(ಗ) “ ಈ ಲಕ್ಷಣವಾದ ಅಧ್ಯಾಸವನ್ನೇ ಪಂಡಿತರು “ಅವಿದ್ಯೈ” ಎಂದು

ತದ್ವಿವೇಕೇನ ಚ ವಸ್ತುಸ್ವರೂಪಾವಧಾರಣಂ ವಿದ್ಯಾಮ್ ಆಹುಃ | ತತ್ತ್ವವಂ ಸತಿ  
ಯತ್ರ, ಯದಧ್ವಾಸಃ, ತತ್ವತೇನ ದೋಷೇಣ ಗುಣೇನ ವಾ ಅಣುಮಾತ್ರೇಣಾಃಿ ಸ  
ನ ಸಂಬಧತೇ || |

ಸೂ.ಭಾ.ಅ.

[ ಪಂಡಿತಾಃ ಬ್ರಹ್ಮವಿದಃ, “ದೂರಮೇತೇ ವಿಪರೀತೇ ವಿಷಾಧಿ ಅವಿದ್ಯಾ ಯಾ ಚ  
ವಿದ್ಯೇತಿ ಜ್ಞಾತಾ” (ಕಾ. ೧-೨-೪) ಇತ್ಯಾದಿಶತ್ಯತ್ವಾರ್ಥವನುಸಂದರ್ಭಾನಾಃ |  
ವಸ್ತುಸ್ವರೂಪಾವಧಾರಣಮೇವ ವಿದ್ಯಾ, ಅಧ್ಯಸ್ತಗುಣದೋಪಾಭ್ಯಂ ತದಾಸ್ವದಂ ವಸ್ತು  
ನ ಸಂಬಧತೇ - ಇತ್ಯಕ್ತಾ ಪ್ರಮಾತ್ರತ್ವತ್ವಕತ್ಯಾದಿಕಮಧ್ಯಾರೋಪಿತಮೇವೇತಿ  
ನಾತ್ಯವಸ್ತುಸಂಸ್ಕರ್ತಿ, ನಿತ್ಯಾಸಂಸಾರ್ಯದ್ವಾತಾತ್ಯಾರೋಪಮೇವಾಸ್ಯ ಸ್ವಭಾವಃ - ಇತಿ  
ಸೋರಿತಂ ಭವತಿ || ]

(೨) ತಮೇತಮವಿದ್ಯಾಖ್ಯಮ್ ಆತ್ಮಾನಾತ್ಮನೋರಿತರೇತರಾಧ್ಯಾಸಂ ಪ್ರರಸ್ತತ್ವ  
ಸರ್ವೇ ಪ್ರಮಾಣಪ್ರಮೇಯವ್ಯವಹಾರಾ ಲೋಕಾ ವೈದಿಕಾಶ್ಚ ಪ್ರವೃತ್ತಃ ||

ಸೂ.ಭಾ.ಅ.

[ ವೈದಿಕಾಶ್ಚ ಇತ್ಯನೇನ “ಸೋಽನ್ವೇಷ್ಟ್ವಃ” ಇತ್ಯಾದಿವ್ಯವಹಾರಾ ಅಪಿ ಉಪದೇ-

ಕರೆಯುತ್ತಾರೆ. ಅದರ ವಿವೇಕದಿಂದಲಾದರೋ ವಸ್ತುಸ್ವರೂಪವನ್ನು  
ಗೊತ್ತುಮಾಡುವುದನ್ನು “ವಿದ್ಯೆ” ಎಂದು ಕರೆಯುತ್ತಾರೆ. ಹೀಗಿರುವಾಗ ಎಲ್ಲಿ  
ಯಾವುದರ ಅಧ್ಯಾಸವ್ಯೋ ಅದರಿಂದಾದ ದೋಷದಿಂದಲಾಗಲೀ  
ಗುಣದಿಂದಾಗಲೀ ಕಿಂಚಿತೂ ಸಹ ಅದು ಸಂಬಂಧಪಟ್ಟಕೊಳ್ಳುವುದಿಲ್ಲ.  
(ಅಧ್ಯಾ. ಭಾ. ೨) (“ವಿದ್ಯಾವಿದ್ಯೆಗಳು ಎಂಬುದು ಯಾವುದಿದೆಯೋ, ಅವು  
ಪರಸ್ಪರ ದೂರವು ಅಸಂಬಂಧವೂ, ವಿರುದ್ಧವೂ ಎಂದು ತಿಳಿದುಬಂದಿದೆ”  
(ಕರ. ೧-೨-೪) ಎಂಬುದಾಗಿರುವ ಶ್ರುತ್ಯಾರ್ಥವನ್ನು ಅನುಸಂಧಾನ  
ವಾಡುವವರಾದ ಬ್ರಹ್ಮಜ್ಞಾನಿಗಳಾದ ಪಂಡಿತರು ಎಂದಫ್ಯಂ.  
ವಸ್ತುಸ್ವರೂಪವನ್ನು ಗೊತ್ತುಮಾಡುವುದೇ ವಿದ್ಯೆಯು, ಹುಟ್ಟಿಹಾಕಿದ್ದಾದ  
ಗುಣದೋಷಗಳಿಂದ ಅದಕ್ಕೆ ಆಧಾರವಾದ ವಸ್ತುವು ತಗಲಿಕೊಳ್ಳುವುದಿಲ್ಲ  
ಎಂದು ಹೇಳಿ ಪ್ರಮಾತ್ರತ್ವವೂ ಕತ್ಯಾದಿಗಳೂ ಆಧ್ಯಾರೋಪಿತವಾದದ್ದೇ,  
ಅದು ಆತ್ಮವಸ್ತುವನ್ನು ಮುಟ್ಟಿಕೊಂಡಿಲ್ಲ. ಎಂದೆಂದಿಗೂ ಅಸಂಸಾರಿಯಾದ  
ಅದ್ವೈತಾತ್ಮಕರೂಪವೇ ಇವನ ಸ್ವಭಾವವು”.)

(೩) ಆ ಈ ಅವಿದ್ಯಾ ಎಂಬ ಹೆಸರಿನ ಆತ್ಮಾನಾತ್ಮರುಗಳ  
ಇತರೇತರಾಧ್ಯಾಸವನ್ನು ಮುಂದುಮಾಡಿಕೊಂಡು ಎಲ್ಲಾ ಪ್ರಮಾಣಪ್ರಮೇಯ

ಶಾಧ್ಯಮ್‌ ಅವಿದ್ಯಾ ಪುರಸ್ವತ್ತೇವ ಪ್ರವೃತ್ತಾಃ, ನಿತ್ಯಾನ್ವಿತ್ಯೇ ಏವಾತ್ಮಾ, ಸ್ವತಃ-  
ಸಿದ್ಧತ್ವಾತ್ - ಇತ್ಯಕ್ತಂ ಭವತಿ || ]

(೨) ಕಥಂ ಪುನಃ, ಅವಿದ್ಯಾವದ್ವಿಷಯಾಣಿ ಪ್ರತ್ಯಕ್ಷಾದೀನಿ ಪ್ರಮಾಣಾನಿ ಶಾಸ್ತ್ರಣಿ  
ಚೇತಿ ? ಉಚ್ಯತೇ | ದೇಹೇಂದ್ರಿಯಾದಿಷು ಅಹಂಮಮಾಭಿಮಾನರಹಿತಸ್ಯ  
ಪ್ರಮಾತ್ಮತ್ವಾನುಪಪತ್ತೈ ಪ್ರಮಾಣಪ್ರವೃತ್ತಾನುಪಪತ್ತೇಃ || ಸೂ.ಭಾ.

[ ದೇಹೇಂದ್ರಿಯಮನಸ್ಸು ಅಹಂ ಮಮಾಭಿಮಾನಕೃತಮೇವ ಪ್ರಮಾತ್ಮತ್ವಮ್‌,  
ಕರ್ತ್ಯತ್ವಾದಿಕಂ ಚ | ಏವಂ ಪ್ರತ್ಯಭಾಯಾದಿಷು ಗೌಣಾತ್ಮಸ್ಸಪಿ ಮಮಾಭಿಮಾನಕೃತೈವ  
ತದರ್ಥಂ ಕರ್ಮಸು ಪ್ರವೃತ್ತಿಃ | ದೇಹೇಂದ್ರಿಯಾದಿಭೋಗೇ ವಿವಿಕ್ತಮಾತ್ಮಾನಂ ಪತ್ಯತಸ್ತು  
ಪ್ರಮಾತ್ಮತ್ವವ್ಯಾ, ಪ್ರಮಾಣಪ್ರವರ್ತಕತ್ವಂ ವಾ | ಪ್ರಮಾತ್ಮಾಶರ್ಯೇಷ್ಯೇವ  
ಲಬ್ಧಪ್ರಾಣಾನಾ ಪ್ರಮಾಣಾನಾಮುಪಿ ಪ್ರಮಾತ್ಮಭಾವೇ ಪ್ರಮಾಣತ್ವಾನುಪಪತ್ತೇಃ | -  
ಇತ್ಯಕ್ತಂ ಭವತಿ | ಸ್ವಂತರಂ ಭವತಿಂದಂ ಸಮನಂತರೋತ್ತರೋದಾಹರಣೇನ || ]

ವ್ಯವಹಾರಗಳು ಲೋಕಿಕ ವೈದಿಕ ವ್ಯವಹಾರಗಳೂ ಸಹ ಹೊರಟಿರುತ್ತವೆ.  
(ಅಧ್ಯಾ. ಭಾ. ೨) (“ವೈದಿಕವ್ಯವಹಾರವೂ” ಎಂದು ಹೇಳಿರುವುದರಿಂದ  
“ಆತನನ್ನ ಹುಡುಕಬೇಕು” ಎಂಬೀ ವ್ಯವಹಾರವೂ ಸಹ ಉಪದೇಶಕ್ಕಾಗಿ  
ಅವಿದ್ಯೇಯನ್ನ ಮುಂದುಮಾಡಿಕೊಂಡು ಹೊರಟಿವೆ ಎಂತಲೂ ಆತ್ಮನು ಸ್ವತಃ  
ಸಿದ್ಧನಾಗಿರುವುದರಿಂದ ಆಗಲೇ ಹುಡುಕಾಗಿರುವವನೇ ಎಂತಲೂ  
ಹೇಳಿದಂತಾಗುತ್ತದೆ).

(೩) “ಪ್ರತ್ಯಕ್ಷವೇ ಮುಂತಾದ ಪ್ರಮಾಣಗಳೂ ಶಾಸ್ತ್ರಗಳೂ  
ಅವಿದ್ಯಾವಂತನಾದವನನ್ನೇ ವಿಷಯ ಮಾಡಿಕೊಂಡು ಹೊರಟಿರುವುದು ಎಂದು  
ಹೇಗೆ ಹೇಳಬಿರಿ? ಎಂದರೆ ಅದಕ್ಕೆ ಹೇಳುವೆವು, ದೇಹೇಂದ್ರಿಯಾದಿಗಳಲ್ಲಿ  
ನಾನು ನನ್ನದೆಂಬ ಅಭಿಮಾನವಿಲ್ಲದವನಿಗೆ ಪ್ರಮಾತ್ಮತ್ವವೇ ಹೊಂದದಿರುವಾಗ  
ಪ್ರಮಾಣಗಳ ಪ್ರವೃತ್ತಿಯೇ ಹೊಂದುವುದಿಲ್ಲ.” (ಅಧ್ಯಾ.ಭಾ ೨)  
ಪ್ರಮಾತ್ಮತ್ವವೂ ಮತ್ತು ಕರ್ತ್ಯತ್ವಾದಿಗಳು ದೇಹೇಂದ್ರಿಯಮನಸ್ಸಗಳಲ್ಲಿ  
ನಾನು ನನ್ನದೆಂಬ ಅಭಿಮಾನದಿಂದಲೇ ಆದದ್ವಾಗಿವೆ. ಹೀಗೆಯೇ ಮಕ್ಕಳು  
ಹಂಡತಿ ಮುಂತಾದ ಗೌಣಾತ್ಮಕರುಗಳಲ್ಲಿ ನನ್ನವರೆಂಬ ಅಭಿಮಾನದಿಂದಲೇ  
ಅವರಿಗಾಗಿ ಕರ್ಮದಲ್ಲಿ ತೊಡಗುವುದೆಂಬುದಾಗುತ್ತದೆ. ದೇಹೇಂದ್ರಿಯಾದಿ-  
ಗಳಿಗಿಂತ ವಿಂಗಡವಾದ ಆತ್ಮನನ್ನ ಕಾಣುವವನಿಗಾದರೋ ಪ್ರಮಾತ್ಮತ್ವವೂ  
ಇರುವುದಿಲ್ಲ, ಪ್ರಮಾಣಗಳನ್ನ ತೊಡಗಿಸುವುದಕ್ಕೂ ಆಗುವುದಿಲ್ಲ.  
ಪ್ರಮಾತ್ಮಶ್ರಂಜಂದಿಂದಲೇ ಬದುಕಿಕೊಂಡಿರುವ ಪ್ರಮಾಣಗಳಿಗೆ

(ಇ) ತಸ್ಮಾತ್, “ಅಹಂ ಬ್ರಹ್ಮಸ್ಮಿ” - ಇತ್ಯೇತಮಾನಾ ಏವ ಸ್ವರ್ಚೋ ವಿಧಂಯಿ, ಸರ್ವಾಂಶಿ ಚೀತರಾಣಿ ಪ್ರಮಾಣನಿ | ನ ಹಿ ಅಹೇಯಾನುಪಾದೇಯಾದ್ವಾತಾತ್ಮಾವ-ಗತ್ತಾ ನಿರ್ವಿಷಯಾಣಿ, ಅಪ್ರಮಾಣಕಾಣಿ ಚ, ಪ್ರಮಾಣನಿ ಭವಿತುಮಹಂತಿತಿ||  
ಸೂ.ಭಾ. ೧-೧-೪.

[ ಅತ್ಯ, ಯಥೋದಾಹೃತಶ್ಲೋಕತ್ರಯಾಧಿಃ ಸರ್ವೋಽಪಿ ಸಂಗೃಹೋಕ್ತಃ : |  
ಅತ್ಯಾದೇವಾತ್ಮನಃ ಪ್ರಮೇಯತ್ವಾಭಾವಾತ್, ಅಹೇಯತ್ವಮನುಪಾದೇಯತ್ವಂ ಚ |  
“ಯತ್ರ, ತ್ವಸ್ಮಿ ಸರ್ವಮಾತ್ಮಾಭಾವಾತ್” ಇತಿ ಶ್ಲೋಕನುಸಾರೇಣ ಪ್ರಮಾತ್ರ-  
ಪ್ರಮಾಣಪ್ರಮೇಯವಿಭಾಗಸ್ಯ ಆತ್ಮಕತ್ವಾವಗಮೇ ಸತಿ ರಜ್ಞಾವಗಮೇ  
ಸರ್ವಧಾರಾದಿವಿಕಲ್ಪಾನಾಮಿವಾತ್ಯಂತವ್ಯಾ ಅಭಾವಾತ್, ನ ಪ್ರಮಾತಾ, ನ ಚ  
ಪ್ರಮೇಯಾಣಾವಶಿಷ್ಯಂತೇ | ಅತ ಏವ ಸ್ವಾಶ್ರಯಭಾತಪ್ರಮಾತ್ರಭಾವಾತ್,  
ಸ್ವಾವಿಷಯಭಾತಪ್ರಮೇಯಾಭಾವಾಚ್ಚ, ತದುಭಯನಿರೂಪಿತಸ್ವರೂಪಾಣಾಂ  
ಪ್ರಮಾಣಾಂ ಪ್ರಮಾಣತ್ವಮೇವ ನಾವಕಲ್ಪತೇ - ಇತ್ಯಾಧಿಃ || ]

ಪ್ರಮಾತ್ರವಿಲ್ಲವಾದರೆ ಪ್ರಮಾಣವಾಗಿದೆ ಎಂಬುದೇ ಹೊಂದುವುದಿಲ್ಲ ಎಂದು  
ಹೇಳಿದಂತಾಗುತ್ತದೆ. ಮುಂದಿನ ಉದಾಹರಣೆಯಿಂದ ಇದು ಇನ್ನೂ  
ಸ್ವಷ್ಟವಾಗುತ್ತದೆ.

(ಇ) ಆದ್ದರಿಂದ “ನಾನು ಬ್ರಹ್ಮವಾಗಿರುವೆನು” ಎಂಬ ತಿಳಿವಳಿಕೆಯಿರುವ-  
ವರೆಗೇ ಎಲ್ಲಾ ವಿಷಯಗಳು ಮತ್ತು ಬಾಕಿ ಎಲ್ಲಾ ಪ್ರಮಾಣಗಳು.  
ಬಿಡುವುದಕ್ಕಾಗಲೀ ತೆಗೆದುಕೊಳ್ಳುವುದಕ್ಕಾಗಲೀ ಬರದ ಅದ್ವೈತಾತ್ಮಜ್ಞಾನ-  
ವಾದಮೇಲೆ ವಿಷಯವೂ ಪ್ರಮಾತ್ರತ್ವವೂ ಇಲ್ಲವೆಂದಾಗಿ ಪ್ರಮಾಣಗಳು  
ಪ್ರಮಾಣವಾಗಿ ಉಳಿಯುವುದಿಲ್ಲವಷ್ಟೇ? (ಸೂ.ಭಾ. ೧-೧-೪). ಈ  
ವಾಕ್ಯದಲ್ಲಿ ಹಿಂದೆ ಉದಾಹರಿಸಿದ ಮೂರು ಶ್ಲೋಕದ ಅಧಿವ್ಯಾ ಸಂಗ್ರಹಿಸಿ  
ಹೇಳಿದಂತಾಗಿದೆ. ಆತ್ಮನು ಸ್ವರೂಪವಾಗಿರುವುದರಿಂದಲೇ ಪ್ರಮೇಯನಲ್ಲಿದವ-  
ನಾಗಿಯೂ, ಬಿಡುವುದಕ್ಕಾಗಿ ತೆಗೆದುಕೊಳ್ಳುವುದಕ್ಕಾಗಿ ಬಾರದವನಾಗಿಯೂ  
ಇರುತ್ತದೆ. “ಯಾವಾಗ ಈತನಿಗೆ ಎಲ್ಲವೂ ಆತ್ಮನೆಂದು ಗೊತ್ತಾಗುತ್ತದೋ”  
ಎಂಬೀ ಶ್ರುತಿಗನುಗಣವಾಗಿ ಪ್ರಮಾತ್ರಪ್ರಮಾಣಪ್ರಮೇಯ ವಿಭಾಗವೆಲ್ಲ  
ಆತ್ಮನೊಬ್ಬನೇ ಎಂದು ಗೊತ್ತಾಗಲಾಗಿ ಹಗ್ಗವು ಗೊತ್ತಾದ ಮೇಲೆ ಯಾವು,  
ನೀರಿನಧಾರೆ ಮುಂತಾದ ವಿಕಲ್ಪಗಳಂತೆ ಆತ್ಮಂತವಾಗಿ ಇಲ್ಲವಾಗುವುದರಿಂದ  
ಪ್ರಮಾತ್ರವಾಗಲೀ ಪ್ರಮೇಯವಾಗಲೀ ಉಳಿಯುವುದಿಲ್ಲ. ಆದ್ದರಿಂದಲೇ  
ಪ್ರಮಾಣಗಳಿಗೆ ಆಶ್ರಯವಾದ ಪ್ರಮಾತ್ರವು ಇಲ್ಲವಾದ್ದರಿಂದಲೂ, ತಮಗೆ

(ಇ) ಸನ್ನೇಕತ್ತಪ್ರಕಾಂತಾಭ್ಯಾಪಗಮೇ ನಾನಾತ್ಮಾಭಾವಾತ್, ಪ್ರತ್ಯಕ್ಷಾದಿನಿ ಲೋಕಾನಿ ಪ್ರಮಾಣಾನಿ ವ್ಯಾಹನ್ಯೇರನಾ, ನಿರ್ವಿಷಯತ್ವಾತ್, ಸಾಧಾರಣಾದಿಪ್ರಿಯ ಪುರುಷಾದಿಜ್ಞಾನಾನಿ | ತಥಾ ವಿಧಿಪ್ರತಿಷೇಧಶಾಸ್ತ್ರಮಂಬಿ ಭೇದಾಪೇಕ್ಷತ್ವಾತ್ ತದಭಾವೇ ವ್ಯಾಹನ್ಯೇತ | ಮೋಕ್ಷಶಾಸ್ತ್ರಸ್ಯಾಪಿ ಶಿಷ್ಯಶಾಸ್ತ್ರದಿಭೇದಾಪೇಕ್ಷತ್ವಾತ್ ತದಭಾವೇ ವ್ಯಾಭಾತಃ ಸ್ಯಾತ್..... | ಅತೋರ್ಚಯತೇ | ನೈಷ ದೋಷಃ | ಸರ್ವವ್ಯವಹಾರಾಳಾಮೇವ ಪ್ರಾಗ್ ಬ್ರಹ್ಮತ್ತಾಪಿಜ್ಞಾನಾತ್ ಸತ್ಯತ್ಮೋಪಂತ್ತೇ | ಸ್ವಪ್ನವ್ಯವಹಾರಸ್ಯೇವ ಪ್ರಾಕ್ ಪ್ರಚೋರ್ಧಾತ್ | ಯಾವದ್ ಹಿ ನ ಸತ್ಯತ್ತೀಕತ್ಪ್ರತಿಪತ್ತಿ, ತಾವತ್ ಪ್ರಮಾಣಪ್ರಮೇಯಫಲಲಕ್ಷಣೇಷು ವಿಕಾರೇಷು, ಅನ್ಯತತ್ಪ್ರಮಿದ್ದಿನ್ ಕಸ್ಯಚಿದುತ್ಪದ್ಯತೇ | ವಿಕಾರಾನೇವ ತು “ಅಹಮ್”, “ಮಮ” - ಇತಿ ಅವಿದ್ಯಯಾ ಅತ್ಯಾತ್ಮೀಯೇನ ಭಾವೇನ ಸರ್ವೋಽಜಂತಃ ಪ್ರತಿಪದ್ಯತೇ ಸ್ಯಾಭಾವಿಕೀಂ ಬ್ರಹ್ಮತ್ತಾಂ ಹಿತ್ವಾ | ತಸ್ಯಾತ್ ಪ್ರಾಗ್ ಬ್ರಹ್ಮತ್ತಾಪತ್ತಾಪ್ತಿಚೋರ್ಧಾತ್, ಶಾಪಂತ್ಸಃ ಸರ್ವೋಽ ಲೋಕಿಕೋ ವೈದಿಕಶ್ಚ ವ್ಯವಹಾರಃ ||

ಸೂ.ಭಾ. ೨-೮-೧೪.

ವಿಷಯವಾದ ಪ್ರಮೇಯವೂ ಇಲ್ಲವಾದ್ದರಿಂದಲೂ ಅವೇರಡರಿಂದಲೇ ಸಿದ್ಧವಾಗಬೇಕಾದ ಪ್ರಮಾಣಗಳಿಗೆ ಪ್ರಮಾಣತ್ವವು ಹೊಂದುವುದಿಲ್ಲ ಎಂದಧ್ರಣವು.

(ಇ) ಏಕಾಂತವಾಗಿ ಏಕತ್ವವನ್ನೇ ಒಟ್ಟಿಕೊಂಡರೇ (ಆಗ) ನಾನಾತ್ವವೇಂಬುದೇ ಇಲ್ಲವೇಂದಾಗಿ ಪ್ರತ್ಯಕ್ಷವೇ ವುಂತಾದ ಲೋಕಪ್ರಮಾಣಗಳು ವಿರುದ್ಧವಾಗುತ್ತದೆಯಲ್ಲ! ಏಕೆಂದರೆ ಮೋಟುಮರದಲ್ಲಿ ಪುರುಷನೆಂಬುದು ಹೇಗೆ ನಿಜವಾಗಿಲ್ಲವೋ ಹಾಗೆ (ಶಾಸ್ತ್ರಕ್ಷೇದ್ವೈತವೆಂಬ) ವಿಷಯವೇ ಇರುವುದಿಲ್ಲವಲ್ಲ? ಹಾಗೆಯೇ ವಿಧಿಪ್ರತಿಷೇಧಶಾಸ್ತ್ರವೂ ಸಹ ಭೇದವನ್ನು ಅಪೇಕ್ಷಿಸಿಕೊಂಡೇ ನಡೆಯಬೇಕಾಗಿರುವುದರಿಂದ ಆ ಭೇದವಿಲ್ಲವಾದರೆ ಅದಕ್ಕೂ ವಿರೋಧವಾಗುತ್ತದೆಯಲ್ಲ! ಮೋಕ್ಷಶಾಸ್ತ್ರವೂ ಸಹ ಗುರು ಶಿಷ್ಯ ಮುಂತಾದ ಭೇದವನ್ನಿಟ್ಟಿಕೊಂಡೇ ಹೊರಡುವುದರಿಂದ ಆ ಭೇದವಿಲ್ಲವಾದರೆ ಆ ಶಾಸ್ತ್ರಕ್ಕೂ ವಿರೋಧವಾಗುತ್ತದೆ. ಎಂದರೆ ಇದಕ್ಕೆ ಉತ್ತರವನ್ನು ಹೇಳಿತ್ತೇವೆ. ಇದೇನು ದೋಷವಲ್ಲ, ಏಕೆಂದರೆ ಬ್ರಹ್ಮತ್ತಾಪಿಜ್ಞಾನವಾಗುವವರೆಗೆ ಎಲ್ಲಾ ವ್ಯವಹಾರವೂ ಸತ್ಯವಾಗಿರಬಹುದಾಗಿದೆ. ಎಚ್ಚರವಾಗುವುದಕ್ಕೆ ಮುಂಚೆ ಸ್ವಪ್ನವ್ಯವಹಾರವು ಸತ್ಯವಾಗಿರುವಂತೆ ಎಲ್ಲಿಂಯವರೆಗೆ ಸತ್ಯತ್ತಾಪಿಜ್ಞಾನವಿರುವುದಿಲ್ಲವೋ ಅಲ್ಲಿಂಯವರೆಗೆ

[ ಎತ್ತೇನ “ಪ್ರಮಾಣಂ ತ್ವಾತ್ತುನಿಶ್ಚಯಾತ್” ಇತಿ ಶೋಕಭಾಗೋ ವ್ಯಾಖ್ಯಾತಃ | ಶೋಕೇ “ದೇಹಾತ್ತಪ್ರತ್ಯಯೋ ಯದ್ವತ್” ಇತಿ ದೃಷ್ಟಾಂತೋ, ಭಾಷ್ಯೇ ಸ್ವಪ್ನವ್ಯವಹಾರಪ್ರದರ್ಶನೇನ ಸ್ವಂತರಃ ಕೃತಃ ಯದ್ವಪಿ, ಅಕರ್ತೃತ್ವಮ್, ಅಪ್ರಮಾತ್ಮತ್ವಮ್, ಅದ್ವಿತೀಯತ್ವಂ ಚ ಸ್ವಭಾವ ಏವಾತ್ಮನಃ, ತಥಾपಿ ಏತತ್ವಾಧಿಭಾವಾಜ್ಞಾನಾದೇವ ತು ಕರ್ತೃತ್ವಾದಿಕಂ ತಥಾತ್ಮೇನಾವಭಾಸತೇ ತತ್ವಾಲೇ, ಸ್ವಪ್ನಕಾಲೇ ಇವ ಮಿಥ್ಯಾಭಾವಃ - ಇತಿ || ]

**೧೮. ಶಾಸ್ತ್ರಸ್ಯಾಂತ್ಯಪ್ರಮಾಣತ್ವಮ್** - ಶಾಸ್ತ್ರಚಾರ್ಯೋಪದೇಶಾತ್ | ಆತ್ಮತತ್ಪ್ರಜ್ಞಾನೇ ಜಾತೇ ಪ್ರಮಾಣಾದಿವ್ಯವಹಾರೋ ಮಿಥ್ಯಾತ್ಮೇನಾವಗಮ್ಯತ ಇತ್ಯಧಿಗತಮ್ | ಅಥ ಯಥ್ವವ ದ್ವೈತಭುದ್ಧಿರದ್ವೈತಜ್ಞಾನೇನ ಬಾಧ್ಯತೇ, ತಥ್ವವಾದ್ವೈತ-ಭುದ್ಧಿರಪಿ ಕಿಮಿತಿ ಶೂನ್ಯಬುದ್ಧಾ ನ ಬಾಧ್ಯತ ? ಅದ್ವೈತಾತ್ಮಬುದ್ಧಿರೇವ ತ್ವಂತ್ಯ

ಪ್ರಮಾಣಪ್ರಮೇಯಫಲರೂಪವಾದ ವಿಕಾರಗಳಲ್ಲಿ ಸುಳ್ಳಿಂಬ ಬುದ್ಧಿಯು ಯಾರಿಗೂ ಉಂಟಾಗುವುದೇ ಇಲ್ಲ. ವಿಕಾರವಾದ (ದೇಹಾದಿಗಳನ್ನೇ) ನಾನು ನನ್ನದೆಂದು ತಪ್ಪು ತಿಳಿವಳಿಕೆಯಿಂದ ತನ್ನದೆಂಬ ಭಾವನೆಯಿಂದ-ಸ್ವಭಾವಿಕವಾದ ಬ್ರಹ್ಮಾತ್ಮರೂಪವನ್ನು ಬಿಟ್ಟು - ಎಲ್ಲರೂ ತಿಳಿದಿರುತ್ತಾರೆ. ಆದ್ದರಿಂದ ಬ್ರಹ್ಮಾತ್ಮಜ್ಞಾನಕ್ಕಿಂತ ಹುಂಂಚೆ ಈ ಎಲ್ಲಾ ಲೌಕಿಕ ವೈದಿಕವ್ಯವಹಾರವು ಹೊಂದಿಯೇ ಇರುತ್ತದೆ. (ಸೂ.ಭಾ. ೨-೧-೧೪) ಇಷ್ಟರ ವಿವರಣೆಯಿಂದ “ಪ್ರಮಾಣಂ ತ್ವಾತ್ತುನಿಶ್ಚಯಾತ್” ಎಂಬ ಶೋಕದ ಭಾಗಕ್ಕೆ ವ್ಯಾಖ್ಯಾನವನ್ನು ವಾಡಿದಂತಾಯಿತು. ಶೋಕದಲ್ಲಿರುವ “ದೇಹಾತ್ತಪ್ರತ್ಯಯೋ ಯದ್ವತ್” ಎಂಬುದಕ್ಕೆ ದೃಷ್ಟಾಂತವನ್ನು ಭಾಷ್ಯದಲ್ಲಿ ಸ್ವಪ್ನವ್ಯವಹಾರವನ್ನು ತೋರಿಸುವುದರ ಮೂಲಕ ಸ್ವಪ್ನಪದಿಸಿರುತ್ತದೆ. ಆತ್ಮನಿಗೆ ಅಕರ್ತೃತ್ವವೂ, ಅಪ್ರಮಾತ್ಮತ್ವವೂ ಅದ್ವಿತೀಯತ್ವವೂ ಸ್ವಭಾವವೇ ಆಗಿದ್ದರೂ ಹೀಗಿರುವ ಸ್ವಭಾವದವನೆಂದು ತಿಳಿಯದೇ ಇರುವುದರಿಂದಲೇ ಕರ್ತೃತ್ವವೇ ಮುಂತಾದವು ಆ ಕಾಲದಲ್ಲಿ ಹಾಗೆಯೇ ಇದೆ ಎಂದು ತೋರುತ್ತದೆ. ಇದು ಸ್ವಪ್ನಕಾಲದಲ್ಲಿ ಸುಳ್ಳಾಗದೆ ಪದಾರ್ಥಗಳು ತೋರುವಂತೆ ತೋರುತ್ತಿರುವವು.

೧೯) ಶಾಸ್ತ್ರವು ಕೊನೆಯ ಪ್ರಮಾಣವು, ಶಾಸ್ತ್ರಚಾರ್ಯರ ಉಪದೇಶದಿಂದ ಆತ್ಮತತ್ವವು ಗೊತ್ತಾಗಲಾಗಿ ಪ್ರಮಾಣಾದಿವ್ಯವಹಾರವು ಸುಳ್ಳಾದದ್ದೆಂದು ಗೊತ್ತಾಗುತ್ತದೆ ಎಂಬುದನ್ನು ತಿಳಿದದ್ದಾಯಿತು. ಇನ್ನು ಹೇಗೆ ದ್ವೈತ ಬುದ್ಧಿಯು ಅದ್ವೈತ ಜ್ಞಾನದಿಂದ ಸುಳ್ಳಾಗುತ್ತದೋ ಹಾಗೆಯೇ ಅದ್ವೈತಭುದ್ಧಿಯೂ

- ಇತಿ ಕೋ ವಿಸ್ರಂಭಃ ? ಸ್ವಾಪ್ಯಾಂತರಗ್ರತಸ್ವಪ್ನೇ ಹಿ ತಾತ್ವಾಲಿಕೀ ಜಾಗ್ರದ್ವಿಧಿರನು-  
ವರ್ತಮಾನಾ ಸ್ವಾಂತಭಾವಕಸ್ವಪ್ನೇವಿಷಯಯ್ಯೇವ ನಿಶ್ಚಿತಜಾಗ್ರದ್ವಿಧಾಧ್ಯಾ ಬಾಧ್ಯತೇ,  
ತತಃ ಪಶ್ಚಾತ್ ಸಾಪಿ ಸ್ವಪ್ನೇವಿಷಯಾ ಜಾಗರಿತಬ್ದಿಃ ಪರಮಾರ್ಥಜಾಗರಿತವಿಷಯಯಾ  
ಬುದ್ಧಾಧ್ಯಾ ಬಾಧ್ಯತ ಇತಿ ಸರ್ವೇಷಾಂ ನಃ ಪ್ರತ್ಯಕ್ಷಮೇತದಿತಿ | ಅತ, ಸಂಪ್ರದಾಯವಿದಾಂ  
ಗೌಡಪಾದಾಚಾರ್ಯಾಣಾಂ ಪ್ರತಿವಚನವಿದಮ್ |

(ಇ) ವಿಕಲ್ಪೋ ವಿನಿವರ್ತೇತ ಕಲ್ಪಿತೋ ಯದಿ ಕೇನಚಿತ್ | ಉಪದೇಶಾದಯಂ  
ವಾದೋ ಜ್ಞಾತೇ ದ್ವೈತಂ ನ ವಿದ್ಯತೇ ||

ಗೌ. ಕಾ. ೮-೧೮.

ಅಯಮತ್ರ ಕಾರಿಕಾಭಿಪ್ರಾಯಃ | ವಿಕಲ್ಪೋ ಹಿ ನಾಮ ಅವಿದ್ಯಯಾ ಸ್ವಾಭಾವಿಕ್ಯಾ  
ಜಾಯಮಾನೋ ಲೋಕಪ್ರತ್ಯಯಃ, ಯಥಾ ಸೂರ್ಯೇ ಪ್ರಾದೇಶಮಾತ್ರತ್ವಬುದ್ಧಿಃ,  
ಉಷರಪ್ರದೇಶೇ ಸೋದಕತ್ವಬುದ್ಧಿಃ, ರಜ್ಞೈ ಸರ್ವತ್ವಬುದ್ಧಿಃ : - ಇತ್ಯಾದಿಃ | ಸ ಚ  
ವಿಕಲ್ಪಃ ಅವಿಕಲ್ಪಿತವಸ್ತुಸ್ವಭಾವಾವಧಾರಣೇನ ವಿನಿವರ್ತತೇ, ಅವಧಾರಿತಸೂರ್ಯಾದಿ-

ಕೂಡ ಶಾಸ್ಯಬುದ್ಧಿಯಿಂದ ಏತಕ್ಕೆ ಬಾಧೆಯಾಗಬಾರದು? ಅದ್ವೈತಾತ್ಮ-  
ಬುದ್ಧಿಯೇ ಕೊನೆಯದಾದದ್ದು ಎಂಬುದನ್ನು ಹೇಗೆ ನಂಬುವುದು? ಇದು  
ಹೇಗೆಂದರೆ ಸ್ವಪ್ನದ ಒಳಗಿನ ಇನ್ನೊಂದು ಸ್ವಪ್ನದಲ್ಲಿ ತತ್ವಾಲಕ್ಕೆ “ಇದು  
ಎಚ್ಚರ” ಎಂಬ ಬುದ್ಧಿಯು ಅಲ್ಲಾ ಅನುವೃತ್ತವಾಗಿದ್ದು, ತನ್ನಾಳಗೆ  
ಅಡಗಿಸಿಕೊಂಡ ಸ್ವಪ್ನಕ್ಕೆ ಗೋಚರವಾದ ( ಈ ಅವಸ್ಥೆಯಿಂದ) ಅದರೊಳಗಿನ  
ಕನಸು - ಇಲ್ಲಿ ನಿಶ್ಚಿತವಾಗಿ ಎಚ್ಚರವೇ ಎಂಬ ಬುದ್ಧಿ ಇರುವುದರಿಂದ ಅದು  
ಹೇಗೆ ಬಾಧಿತವಾಗುತ್ತದೋ ಆ ಮೇಲೆ ಈ ಎಚ್ಚರವೆಂದುಕೊಂಡ ಸ್ವಪ್ನವೂ  
(ಈಗಿರುವ) ನಿಜವಾದ ಎಚ್ಚರವೆಂಬ ಬುದ್ಧಿಯಿಂದ ಬಾಧಿಸಲ್ಪಡುತ್ತಿರುವುದು  
ನಮಗೆಲ್ಲಿಗೂ ಪ್ರತ್ಯಕ್ಷವಾಗಿದೆ (ಸ್ವಪ್ನವಾಗಿದೆ). ಈ ವಿಷಯಕ್ಕೆ  
ಸಂಪ್ರದಾಯವನ್ನು ಬಲ್ಲವರಾದ ಗೌಡಪಾದಾಚಾರ್ಯಾರ ಉತ್ತರವಿದೆ.

(ಇ) ವಿಕಲ್ಪೋವಿನಿವರ್ತೇತ ಕಲ್ಪಿತೋ ಯದಿ ಕೇನಚಿತ್ |  
ಉಪದೇಶಾದಯಂ ವಾದೋ ಜ್ಞಾತೇ ದ್ವೈತಂ ನ ವಿದ್ಯತೇ ||

ಗೌ. ಕಾ. ೮-೧೯॥

ಇಲ್ಲಿ ಕಾರಿಕೆಯ ಅಭಿಪ್ರಾಯವಿದು. ವಿಕಲ್ಪವೆಂಬುದು ಸ್ವಾಭಾವಿಕವಾದ  
ಅವಿದ್ಯೆಯಿಂದ ಹಂಟ್ಯುವ ಲೋಕಪ್ರತ್ಯಯವು. ಹೇಗೆ ಸಾಂಪ್ರಾಯನು

ಸತತ್ವನಾಮಿವ ಪ್ರಾದೇಶಮಾತ್ರತ್ವಾದಿಪ್ರತ್ಯಯಃ | ಏವಂ ದೇಹಾತ್ಮಬುದ್ಧಿಃ, ಆತ್ಮನಿ  
ಸಂಸಾರಿತ್ವಬುದ್ಧಿಃ, ಸದ್ವೈತತ್ವಬುದ್ಧಿಶ್ಚ ಸ್ವಾಭಾವಿಕಾವಿದ್ಯಯಾ ಕಲ್ಪಿತತ್ವತ್,  
ಅದ್ವೈತಜ್ಞಾನೇನ ವಿನಿವರ್ತತ ಇತಿ ಯುಕ್ತಮ್ | ಶಾಸ್ತ್ರದಿವಿಕಲ್ಪಸ್ತ ನ ತಥಾ ಕೇನಚಿತ್  
ಅವಿದ್ಯಾವರ್ತನಾಂ ಬ್ರಹ್ಮವಾದಿಭಿರುಪಾಯತ್ವೇನ ಕಲ್ಪಿತೋಽಯಂ ವಿಭಾಗಃ | ಜ್ಞಾತೇ  
ತ್ವದ್ವೈತತತ್ತ್ವೇ ಯಥಾ ಅಜ್ಞಕಲ್ಪಿತಂ ದ್ವೈತಂ ಬಾಧ್ಯತೇ “ನಾಸ್ತಿಯಂ ವಸ್ತುತ” -  
ಇತಿ, ಏವಂ ಶಾಸ್ತ್ರಶಾಂತ್ಯಾದಿದ್ವೈತಮಪಿ ನ ವಿದ್ಯತ ಇತಿ ವಿಜ್ಞಾಯತ ಪವ | ನ ಚ  
ಅದ್ವೈತಮಿತ್ಯಯಮಪಿ ವಿಕಲ್ಪ ಇತಿ ಕಿಂ ನ ಸ್ಯಾದಿತಿ ಶಂಕಮ್ | “ಅದ್ವೈತಮ್”  
ಇತಿ ಸರ್ವದ್ವೈತವಿಕಲ್ಪಪ್ರತಿಷೇಧೇನಾನಿರಾಕರಣೀಯವಸ್ತುತತ್ವಮಾತ್ರಸ್ಯ ನಿರ್ದೇಶಾತ್ |  
ನ ಚ ವಸ್ತುತತ್ವಜ್ಞಾನೇ ಸತಿ ಪುನರಾಪಿ ಜ್ಞಾತಜ್ಞಾನಜ್ಞೇಯಾದಿವಿಭಾಗೋಽಸ್ತಿ,  
ಯೇನಾದ್ವೈತತತ್ವಮಪಿ ಕಿಮಿತಿ ನ ಬಾಧ್ಯಂ ಭವೇದಿತ್ಯಾಶಂಕೇತ | ನ ಚ ಸರ್ವವಿಧಸ್ಯಾಪಿ  
ದ್ವೈತಸ್ಯ ಬಾಧೇ ವೇದಸ್ಯಾಪಿ ಬಾಧಃ ಸ್ಯಾತ್ ಇತಿ ಶಂಕನೀಯಮ್ | ಇಷ್ಟತ್ವತ್ |

ಚೋಟುದ್ದದಷ್ಟು ಇರುವನೆಂಬ ತಿಳಿವಳಿಕೆ, ಜೊಳುನೆಲದಲ್ಲಿ ಮರೀಚ್ಯದಕವಿದೆ  
ಎಂಬ ಆರಿವು, ಹಗ್ಗದಲ್ಲಿ ಹಾವೆಂಬ ತಿಳಿವಳಿಕೆಯು ಹೇಗೋ ಹಾಗೆ ಇದು.  
(ಈ) ಸೂರ್ಯನೇ ಮುಂತಾದವರ ಸ್ವರೂಪವನ್ನು ಗೊತ್ತು ಮಾಡಿಕೊಂಡಾಗ  
ಚೋಟುದ್ದದಷ್ಟೇ ಎಂಬ ತಿಳಿವಳಿಕೆಯ ವಿಕಲ್ಪವು ಹೇಗೆ ಹೋಗುವುದೋ  
ಅದರಂತೆ ಅವಿಕಲ್ಪಿತವಾದ ಆತ್ಮಸ್ವರೂಪದ ತಿಳಿವಳಿಕೆಯಿಂದ (ಆತ್ಮನ ಬಗ್ಗೆ  
ಇರುವ) ವಿಕಲ್ಪವು ಹೋಗುತ್ತದೆ. ಇದರಂತೆ ಅದ್ವೈತ ಜ್ಞಾನದಿಂದ  
ದೇಹಾತ್ಮಬುದ್ಧಿಯೂ, ತನ್ನಲ್ಲಿ ಸಂಸಾರಿತ್ವಬುದ್ಧಿಯೂ ಹಾಗೆಯೇ  
ಸದ್ವಿತೀಯನಾಗಿದ್ದೇನೆಂಬ ಬುದ್ಧಿಯೂ ಸಹ ಸ್ವಾಭಾವಿಕವಾದ ಅವಿದ್ಯೆಯಿಂದ  
ಕಲ್ಪಿತವಾಗಿರುವುದರಿಂದ - (ಅದೂ) ತೊಲಗುತ್ತದೆ. ಶಾಸ್ತ್ರದಿ  
ವಿಕಲ್ಪವಾದರೋ ಹಾಗೆ ಯಾವನೋ ಒಬ್ಬ ಅವಿದ್ಯಾವಂತನಾದ ಪುರುಷನಿಂದ  
ಕಲ್ಪಿತವಾದದ್ದಲ್ಲ ಎಕೆಂದರೆ ಪರವಾಧಂವಾದ ಅದ್ವೈತತತ್ವವನ್ನು  
ತಿಳಿಸಿಕೊಡುವುದಕ್ಕಾಗಿ ಬ್ರಹ್ಮಜ್ಞಾನಿಗಳು ಉಪಾಯವಾಗಿ ಈ ವಿಭಾಗವನ್ನು  
ಕಲ್ಪಿಸಿರುತ್ತಾರೆ. ಅದ್ವೈತತತ್ವವೂ ಗೊತ್ತಾದ ಮೇಲೆ ಹೇಗೆ ಅಜ್ಞರು ಕಲ್ಪಿಸಿರುವ  
ದ್ವೈತವು “ಇದು ನಿಜವಾಗಿರುವಂಥದ್ದಲ್ಲ” ಎಂದು ಬಾಧಿತವಾಗುತ್ತದೋ  
ಅದರಂತೆಯೇ ಶಾಸ್ತ್ರಶಾಂತ್ಯಾದಿದ್ವೈತವೂ ಸಹ ನಿಜವಾಗಿರುವುದಲ್ಲ ಎಂದು  
ಗೊತ್ತಾಗಿಯೇ ಆಗುತ್ತದೆ. “ಅದ್ವೈತ” ವೆಂಬುದೂ ಸಹ ವಿಕಲ್ಪವಾದದ್ದೇ

ಅತ ಏವ ಹಿ ವೇದೇ “ಅಂತ್ಯಂ ಪ್ರಮಾಣಮ್” ಇತಿ ವೇದಾಂತಿಸಂಪನ್ಯವಹಾರಃ | ತಸ್ಯ ಸರ್ವಪ್ರಮಾಣವ್ಯವಹಾರಬಾಧೇನಾತ್ತುನೋಽಪಿ ಪ್ರಮಾಣಸ್ಯ ಬಾಧಕತ್ವದಿತಿ||

ತಾಮೇತಾಂ ವೇದಾಂತಮಯಾದಾಮನುಸ್ಯತ್ಯಾಹ ಭಗವಾನ್ ಭಾಷ್ಯಕಾರಃ -

(೧) ಪ್ರತ್ಯಕ್ಷಾದ್ಯಭಾವೇ ಶ್ರುತೇರಪ್ಯಭಾವಪ್ರಸಂಗಃ - ಇತಿ ಚೇತ್ | ನ | ಇಷ್ಟತ್ವತ್ | “ಅತ್ರ ಉತ್ತರಿತಾ ಭವತಿ” (ಬೃ.ಳ-೩-೨೨) ಇತ್ಯಾಪಕ್ರಮ್ಯ “ವೇದಾ ಅವೇದಾ” (ಳ-೩-೨೨) ಇತಿ ವಚನಾತ್ ಇಷ್ಟತ್ ಏವಾಸ್ತಾಭಿಃ ಶ್ರುತೇರಪ್ಯಭಾವಃ ಪ್ರಚೋದೇ || ಸೂ.ಭಾ. ೪-೧-೩.

[ ಯದ್ವಪ್ಯಯಂ ವೇದಸ್ಯಾಭಾವಃ ಸುಷುಪ್ತಿವಿಷಯೇ ಪತ್ಯತೇ, ತಥಾಪ್ಯೇಕತ್ವ- ವಿಶೇಷಾತ್ ಪ್ರಚೋದೇಽಪಿ ತಥೇತಿ ಕೃತ್ಯಾ ಉದಾಹರಿತಂ ವಚನಮ್ || ]

ಎಂದೇಕೆ ಆಗಬಾರದು? ಎಂದು ಸಂದೇಹಪಡುವುದಕ್ಕೆ ಬರುವುದಿಲ್ಲ, ಏಕೆಂದರೆ ಅದ್ವೈತವೆಂಬುದು ಸಮಸ್ತ ದ್ವೈತವೆಂಬ ವಿಕಲ್ಪವನ್ನು ಅಲ್ಲಿಗಳಿಯುವುದರ ಮೂಲಕ, ನಿರಾಕರಣೆಯನ್ನು ಮಾಡುವುದಕ್ಕೆ ಬರದ ವಸ್ತುಸ್ವರೂಪದ ನಿದೇಶವಷ್ಟೇ ಆಗಿರುತ್ತದೆ. ವಸ್ತುಸ್ವರೂಪವು ಗೊತ್ತಾದ ಮೇಲೆ ಪುನಃ ಜಾಳತ್ತಜಾಳಿನಜ್ಞೀಯವಿಭಾಗವು ಉಳಿದಿರುವುದಿಲ್ಲ. ಹಾಗೇನಾದರೂ ಉಳಿದಿದ್ದರೆ ಅದ್ವೈತವೂ ಏತಕ್ಕೆ ಬಾಧೀಯಾಗಬಾರದು? ಎಂದು ಶಂಕಿಸಬಹುದಾಗಿತ್ತು. ಎಲ್ಲಾ ಪ್ರಕಾರದ್ದಾದ ದ್ವೈತವು ಬಾಧೀಯಾದರೆ ವೇದವೂ ಸಹ ಬಾಧೀಯಾಗಬಿಡುತ್ತದಲ್ಲ! ಎಂದು ಶಂಕಿಸಬಾರದು. ಏಕೆಂದರೆ (ವೇದವೂ ಬಾಧೀಯಾಗುವುದು) ಇಷ್ಟವಾಗಿದೆ. ಆದ್ದರಿಂದಲೇ ವೇದದ ವಿಷಯದಲ್ಲಿ “ಅದು ಅನ್ತಪ್ರಮಾಣವು” ಎಂದು ವೇದಾನ್ತಿಗಳ ವ್ಯವಹಾರವಿರುತ್ತದೆ. ವೇದವು ಎಲ್ಲಾ ಪ್ರಮಾಣವ್ಯವಹಾರವನ್ನೂ ಬಾಧೀಮಾಡುವುದರ ಮೂಲಕ ತನ್ನ ಪ್ರಮಾಣವನ್ನು ಬಾಧೀ ಮಾಡಿಕೊಳ್ಳುತ್ತದೆ. ಈ ಒಂದು ವೇದಾನ್ತಿಗಳ ಮಯಾದೆಯನ್ನು ಅನುಸರಿಸಿ ಪೂಜ್ಯರಾದ ಭಾಷ್ಯಕಾರರು ಹೇಳಿರುತ್ತಾರೆ.

(೨) ಪ್ರತ್ಯಕ್ಷಾದಿಗಳು ಇಲ್ಲವೇಂತಾದರೆ ಶ್ರುತಿಂಯಾ ಇಲ್ಲವೆಂದಾಗುತ್ತದೆಯಲ್ಲಾ | ಎಂದರೆ, ಹಾಗಲ್ಲ, ಅದು ಇಷ್ಟವಾಗಿದೆ. “ಇಲ್ಲಿ ತಂದೆಯೂ ತಂದೆಯಾಗಿರುವುದಿಲ್ಲ” (ಬೃ-ಳ-೩-೨೨) ಎಂದು ಆರಂಭಿಸಿ “ವೇದಗಳೂ ವೇದವಾಗಿರುವುದಿಲ್ಲ” (ಳ-೩-೨೨) ಎಂದು ಹೇಳಿರುವುದರಿಂದ ಜಾಳಿನವಾದ ಮೇಲೆ ಶ್ರುತಿಯೂ ಇರುವುದಿಲ್ಲ ಎಂಬುದು

(೨) ಅಬಿ ಹಾನ್ಯಾಮಿದಂ ಪ್ರಮಾಣಮ್ ಆತ್ಮಕತ್ವಸ್ಯ ಪ್ರತಿಪಾದಕಂ ನಾತಃ ಪರಂ ಕಂಡಿದಾಕಾಂಕ್ಷಾಮಸ್ತಿ | ಯಥಾ ಹಿ ಲೋಕೇ ಯಚೇತ ಇತ್ಯಕ್ತೇ ಕಿಮ್? ಕೇನ್? ಕಢಮ್? - ಇತ್ಯಾಕಾಂಕ್ಷಾತೇ, ಸ್ಯವಂ “ತತ್ತ್ವಮಸಿ”, “ಅಹಂ ಬ್ರಹ್ಮಸ್ತಿ” ಇತ್ಯಕ್ತೇ ಕಂಡನ್ಯದಾಕಾಂಕ್ಷಾಮಸ್ತಿ | ಸೂರ್ಯತ್ತೇಕತ್ವವಿಷಯತ್ವ(ದ?)ವಗತೇಃ | .....ನ ಚೇಯಮವಗತಿರನಧಿಕಾ ಭೂರಂತಿವಾ ಇತಿ ಶಕ್ಯಂ ವಹುಮ್ | ಅಪಿದ್ವಾನಿವ್ಯತಿಪಲದಶ್ರನಾತ್, ಹಾಧಕಜ್ಞಾನಾಂತರಾಭಾವಾಷ್ಟಿ ||

ಸೂ.ಭಾ. ೨-೮-೧೪.

[ ಅದ್ವೈತಾತ್ಮಾವಗತೇರಾಧ್ವರಂ ತದ್ವಾತಿರಿಕ್ತಂ ನ ಕಂಡಿದವರಿಷ್ಟುತೇ ಯೇನಾಕಾಂಕ್ಷಾ ಸ್ಯಾತ್, ಜ್ಞಾತ್ವಜ್ಞಾನವಿಭಾಗಸ್ಪ್ರವಾಭಾವಾದ್ ಹಾಧಕಜ್ಞಾನಾಂತರಾಭಾವಃ - ಇತ್ಯಧರಃ | ]

(೩) ನ ಹಿ, ಆತ್ಮಸ್ವರೂಪಾಧಿಗಮೇ ಸತಿ ಷುನಃ ಪ್ರಮಾಣಪ್ರಮೇಯವ್ಯವಹಾರಃ ಸಂಭವತಿ | ಪ್ರಮಾತ್ಮತ್ವಂ ಹಿ ಆತ್ಮನೋ ನಿವರ್ತಯತಿ ಅಂತ್ಯಂ ಪ್ರಮಾಣಮ್ |

ಸಮಗೆ ಇಷ್ಟವಾಗಿಯೇ ಇದೆ, (ಈ ವೇದವೂ ಇರುವುದಿಲ್ಲ ಎಂಬ ವಾಕ್ಯವು ಸುಷುಪ್ತಾವಸ್ಥೆಯ ವಿಷಯಕ್ಕೆ ಹೇಳಿದ್ದೆಂಬುದು ನಿಜವಾದರೂ, ಜ್ಞಾನವಾದ ಮೇಲೆ ಏಕತ್ವವಿರುವುದೆಂಬುದು (ಸುಷುಪ್ತಿಯೋಡನೆ) ಸಮಾನವಾಗಿರುತ್ತದೆ- ಯೆಂದಿಟ್ಟುಕೊಂಡು ಶ್ರುತಿಯನ್ನು ಉದಾಹರಿಸಿದೆ.

(೨) ಇದಲ್ಲದೆ ಆತ್ಮನು ಒಬ್ಬನೇ ಎಂದು ತಿಳಿಸುವ ಈ ಪ್ರಮಾಣವು ಕೊನೆಯದು, ಇದರ ಮುಂದೆ ಕೇಳತಕ್ಷದ್ವಾ ಯಾವುದೂ ಇರುವುದಿಲ್ಲ. ಹೇಗೆ ಲೋಕದಲ್ಲಿ “ಯಾಗ ಮಾಡಬೇಕು” ಎಂದು ಹೇಳಿದರೆ “ಯಾವುದು?” “ಎತರಿಂದ” “ಹೇಗೆ” ಎಂದು ಕೇಳತ್ತಾರೋ, ಹಾಗೆ “ಅದು ನೀನಾಗಿರುವೆ” “ನಾನು ಬ್ರಹ್ಮವಾಗಿರುವೆನು” ಎಂದು ಹೇಳಿದರೆ ಮತ್ತೆ ಯಾವುದೂ ಕೇಳತಕ್ಷದ್ವಾ ಇರುವುದಿಲ್ಲ. ಏಕೆಂದರೆ ಈ ಜ್ಞಾನವು ಎಲ್ಲರ ಆತ್ಮನಾ ಒಬ್ಬನೇ ಎಂಬ ವಿಷಯದ್ವಾಗಿದೆ. ಈ ಅರಿವು ವ್ಯಧಂವೆಂದಾಗಲೀ ಭೂರಂತಿ ಎಂದಾಗಲೀ ಹೇಳಿವುದಕ್ಕೂ ಬರುವುದಿಲ್ಲ. ಏಕೆಂದರೆ ಅವಿದ್ಯೆಯು ತೊಲಗುವುದೆಂಬ ಫಲವು ಕಂಡುಬರುತ್ತದೆ. ಇದನ್ನು ಬಾಧಿಸುವ ಮತ್ತೊಂದು ಜ್ಞಾನವೂ ಇರುವುದಿಲ್ಲ (ಸೂ.ಭಾ. ೨-೮-೧೪). (ಅದ್ವೈತಜ್ಞಾನವಾದ ಮೇಲೆ ಅದಕ್ಕಿಂತ ಬೇರೆಯಾಗಿ ಏನೊಂದೂ ಉಳಿದಿರುವುದಿಲ್ಲ. ಹಾಗಿದ್ದರೆ ಆಕಾಂಕ್ಷೆಯು ಇರುತ್ತಿತ್ತು. ಜ್ಞಾತ್ವಜ್ಞಾನವಿಭಾಗವೇ ಇರುವುದಿಲ್ಲವಾದ್ದರಿಂದ ಬಾಧಜ್ಞಾನಾಂತರವಿರುವುದಿಲ್ಲ ಎಂದು ಭಾವವು)

ನಿವರ್ತನಯದೇವ ಚ ಅಪ್ರಮಾಣೀಭವತಿ ಸ್ವಪ್ನಕಾಲಪ್ರಮಾಣಮಿವ ಪ್ರಪೋಧೇ||  
ಗೀ.ಭಾ. ೨-೬೯.

[ಅತ್ಯಂತ ಶಾಸ್ತ್ರಸ್ಯಾಂತ್ಯಪ್ರಮಾಣತ್ವೇ ಹೇತುರುಕ್ತಃ | ಪ್ರಮಾತ್ಮತ್ವಮೇವ ಹಿ ಶಾಸ್ತ್ರಂ ನಿವರ್ತ-  
ಯತೀತಿ ಸ್ವಪ್ನ ಚ ಪ್ರಮಾಣತ್ವೇನಾನವಶೇಷೇ ಸ ಏವ ಹೇತುತ್ವೇನೋಪದಿಷ್ಟಿತ್ವಂ || ]

(ಇ) ನ ಹಿ ಶಾಸ್ತ್ರಮಿದಂತಯಾ ವಿಷಯಭೂತಂ ಬ್ರಹ್ಮ ಪ್ರತಿಬಿಂಬಾದಯಿಷತಿ,  
ಹಿಂ ತಿಂ ಪ್ರತ್ಯಗಾತ್ಮತ್ವೇನ ಅವಿಷಯತಯಾ ಪ್ರತಿಬಿಂಬಾದಯ್ತ್ವಾ ಅವಿದ್ಯಾಕಲ್ಪಿತಂ  
ವೇದ್ಯವೇದಿತ್ವವೇದನಾದಿಭೇದಮಂಪನಯತಿ || ಸೂ.ಭಾ. ೧-೧-೪.

(ಈ) ಶಾಸ್ತ್ರಂ ತು ಅಂತ್ಯಂ ಪ್ರಮಾಣವರ್ಗ ಅತದ್ವರ್ತಾರ್ಥಾರೋಪಣ-  
ಮಾತ್ರನಿವರ್ತಕತ್ವೇನ ಪ್ರಮಾಣಮಾತ್ಯನಃ ಪ್ರತಿಪದ್ಯತೇ | ನ ತ್ವಜ್ಞಾತಾರ್ಥ-  
ಜ್ಞಾಪಕತ್ವೇನ || ಗೀ.ಭಾ. ೨-೧೫.

[ಶಾಸ್ತ್ರಸ್ಯಪ್ರಮಾಣತ್ವಮಪಿ ಪ್ರಮಾತ್ಮತ್ವಾದ್ಯತದ್ವಮನಿವರ್ತಕತ್ವೇನ, ಪ್ರಮಾಣಾನಾಂ  
ಪ್ರಮಾಣತ್ವನಿವರ್ತನೇನ ಚ - ಇತಿ “ಸಿದ್ಧಂ ತು ನಿವರ್ತಕತ್ವಾತ್” ಇತಿ

(೨) ಆತ್ಮಸ್ವರೂಪವು ಗೊತ್ತಾದ ಮೇಲೆ ಮತ್ತೆ ಪ್ರಮಾಣಪ್ರಮೇಯ  
ವ್ಯವಹಾರವು ಇರುವುದಿಲ್ಲ. ಅನ್ತಿಪ್ರಮಾಣವಾದ (ಶಾಸ್ತ್ರವು) ನಮ್ಮ  
ಪ್ರಮಾತ್ಮತ್ವವನ್ನೇ ಕಳೆದುಹಾಕಿಬಿಡುತ್ತದೆಯಲ್ಲವೇ. ಕಳೆದುಹಾಕುತ್ತಲೇ ತಾನೂ  
ಸ್ವಪ್ನಕಾಲದ ಪ್ರಮಾಣವು ಎಚ್ಚರದಲ್ಲಿ ಅಪ್ರಮಾಣವಾಗುವಂತೆ ತಾನೂ  
ಅಪ್ರಮಾಣವಾಗುತ್ತದೆ. (ಗೀ. ಭಾ. ೨-೬೯) (ಇಲ್ಲಿ ಶಾಸ್ತ್ರವು ಹೇಗೆ  
ಅಂತ್ಯಪ್ರಮಾಣವಾಗುತ್ತದೆ ಎಂಬುದಕ್ಕೆ ಕಾರಣವನ್ನು ಹೇಳಿರುತ್ತದೆ. ಶಾಸ್ತ್ರವು  
ಪ್ರಮಾತ್ಮತ್ವವನ್ನೇ ಕಳೆಯುತ್ತದೆಯೆಂದಾದ್ದರಿಂದ, ತಾನು ಪ್ರಮಾಣವಾಗಿ  
ಉಳಿಯದೆ ಇರುವುದಕ್ಕೆ ಅದನ್ನೇ ಕಾರಣವೆಂದು ತಿಳಿಸಿದೆ.

(ಇ) ಶಾಸ್ತ್ರವೇನೂ “ಇದು” ಎಂಬುದಾಗಿ ವಿಷಯವಾಡಿಕೊಂಡು  
ಬ್ರಹ್ಮವನ್ನು ತಿಳಿಸಿಕೊಡುವುದಕ್ಕೆ ಇಷ್ಟಪಟ್ಟಿರುವುದಿಲ್ಲ, ಮತ್ತೇನೆಂದರೆ  
ಪ್ರತ್ಯಗಾತ್ಮನಾಗಿ ಅವಿಷಯನಾಗಿರುತ್ತಾನೆಂದು ತಿಳಿಸುತ್ತಾ ಅವಿದ್ಯಾಕಲ್ಪಿತವಾದ  
ವೇದ್ಯವೇದಿತ್ವವೇದನಾದಿ ಭೇದವನ್ನು ತೆಗೆದುಹಾಕುತ್ತದೆ. (ಸೂ.ಭಾ. ೧-೧-೫).

(ಈ) ಶಾಸ್ತ್ರವು ಅನ್ತಿಪ್ರಮಾಣವು, ಆತ್ಮನದಲ್ಲದ ಧರ್ಮವನ್ನು  
ಹುಟ್ಟಿಹಾಕಿಕೊಂಡಿದ್ದಷ್ಟನ್ನು ತೆಗೆದುಹಾಕುವುದರಿಂದ ತಾನು

ಸಾಂಪ್ರದಾಯಕೋಕ್ತಿಸೂಚನಮ್ | ]

೧೯. ಉಪಸಂಹಾರಃ - ತದೇವಂ ಸಾಂಪ್ರದಾಯಿಕಪೂರ್ವಾಚಾರ್ಯವಾಕ್ಯೋ-  
ದಾಹರಣೇನ್ನೇವ ಸಂಗ್ರಹೇಣ ಪ್ರದರ್ಶಿತಾಃ ಶಂಕರಭಗವತ್ಪೂದಮತೇನ ಕತ್ತಿಚಿದ್  
ವೇದಾಂತಮಯಾದಾವಿಶೇಷಾಃ | ಸ್ವಯಂಸಿದ್ಧ ಏಷಾದ್ವಿತೀಯಾತ್ಮಾ ನಿರ್ವಿಕಲ್ಪಃ,  
ಅವಿದ್ಯೈಯಾ ತಸ್ಮಿನ್ ಪ್ರಮಾಣಪ್ರಮೇಯಾದಿವಿಭಾಗವ್ಯವಹಾರವಿಕಲ್ಪಃ,  
ಕ್ರಿಯಾಕಾರಕಫಲವಿಭಾಗವ್ಯವಹಾರವಿಕಲ್ಪಶ್ಚ ಭವಂತಿ | ತಾಮೇವಾವಿದ್ಯಾಂ ಪುರಸ್ಪತ್ಯ  
ವಿಧಿಪ್ರತಿಷೇಧಮೋಕ್ಷಪರಾಣಾಪಿ ಶಾಸ್ತ್ರಾಂ ಪ್ರವೃತ್ತಾನಿ | ಶ್ರುತಿಸ್ತು ತದಾತ್ಮತತ್ತ್ವಂ  
ನ ವಿಷಯೀಕೃತ್ಯ ಚೋಧಯತಿ, ಕಿಂತ ಜ್ಞಾತ್ಯಜ್ಞೇಯಜ್ಞಾನಾದಿಭೇದಾಪನಯನ-  
ಮುಖೇನ್ನೇವ ತತ್ತ ಪ್ರಮಾಣಮಿತ್ಯಪಚಯತೇ | ಶಾಸ್ತ್ರದಿವಿಭಾಗೋಽಪಿ ಪ್ರಾಗೇವ  
ಆತ್ಮಜ್ಞಾನಾತ್ ಉಪಾಯತ್ವೇನ ಕಲ್ಪಃತೇ, ವಿಜ್ಞಾತೇ ತು ತತ್ತ್ವೋ ಸೋಽಪಿ ವಿಭಾಗೋ  
ನ್ನೇವ ವಿದ್ಯತೇ - ಇತ್ಯಾವೇದಿತಮ್ | ಅಥ ಜ್ಞಾನಾಜ್ಞಾನವಿಕಲ್ಪೋಽಪಿ ಅವಿದ್ಯಾಕಲ್ಪಿತ

---

ಪ್ರಮಾಣವಾಗಿರುತ್ತದೆಯೇ ಹೊರತು ಗೋತ್ತಿಲ್ಲದೇ ಇರುವುದನ್ನು  
ತಿಳಿಸಿಕೊಡುವುದರಿಂದ ಪ್ರಮಾಣವಾಗಿರುವುದಿಲ್ಲ. (ಗೀ.ಭಾ. ೨-೧೮)  
(ಶಾಸ್ತ್ರವು ಪ್ರಮಾಣವಾಗಿದೆ ಎಂಬುದು ಪ್ರಮಾತ್ಮತ್ವವೇ ಮುಂತಾದ  
ಆತ್ಮಸದಲ್ಲದ ಧರ್ಮವನ್ನು ತೆಗೆದುಹಾಕುವುದರಿಂದಲೂ ಮತ್ತು ಪ್ರಮಾಣಗಳ  
ಪ್ರಮಾಣತ್ವವನ್ನು ತೆಗೆದುಹಾಕುವುದರಿಂದಲೂ ಆಗಿರುತ್ತದೆ. ಇದನ್ನೇ “ಸಿದ್ಧಂ  
ತು ನಿವರ್ತಕತ್ವಾತ್” ಶಾಸ್ತ್ರಪ್ರಮಾಣವು ಸಿದ್ಧವಾಗಿದೆ, ಏಕೆಂದರೆ (ಎಲ್ಲವನ್ನೂ)  
ತೆಗೆದುಹಾಕುವುದರಿಂದ ಎಂದು ಸಾಂಪ್ರದಾಯಿಕರ ಮಾತನಿಂದ ಸೂಚಿಸಿದೆ).

೨೦) ಉಪಸಂಹಾರವು - ಹೀಗೆ ಸಾಂಪ್ರದಾಯಿಕವಾದ ಹಿಂದಿನ  
ಆಚಾರ್ಯರುಗಳ ವಾಕ್ಯಗಳ ಉದಾಹರಣೆಯಿಂದ, ಸಂಗ್ರಹವಾಗಿ  
ತೋರಿಸಿದ್ದಾದ ಶಂಕರಭಗವತ್ಪೂದರಿಗೆ ಸಂಮತವಾದ ಕೆಲವು ವೇದಾನ್ತಗಳ  
ಮಯಾದದೆಯ ವಿಶೇಷವನ್ನು ತೋರಿಸಿದ್ದಾಯಿತು. ಸ್ವಯಂಸಿದ್ಧನೇ ಆದ  
ಅದ್ವಿತೀಯಾತ್ಮನು ನಿರ್ವಿಕಲ್ಪನು, ಅದರಲ್ಲಿ ಅವಿದ್ಯೈಯಿಂದ ಪ್ರಮಾಣ-  
ಪ್ರಮೇಯವೇ ಮುಂತಾದ ವಿಭಾಗರೂಪವಾದ ವ್ಯವಹಾರದ ವಿಕಲ್ಪಗಳು  
ಕ್ರಿಯಾಕಾರಕಫಲವಿಭಾಗದ ವ್ಯವಹಾರದ ವಿಕಲ್ಪಗಳೂ ಇರುತ್ತವೆ. ಆ  
ಅವಿದ್ಯೈಯನ್ನೇ ಮುಂದುವಾಡಿಕೊಂಡು ವಿಧಿಪ್ರತಿಷೇಧಮೋಕ್ಷಪರವಾದ  
ಶಾಸ್ತ್ರಗಳೂ ಸಹ ಹೊರಟಿರುತ್ತವೆ. ಶ್ರುತಿಯಾದರೋ ಆ ಆತ್ಮತತ್ತ್ವವನ್ನು

ವವ, ನಾಸ್ತಿ ತು ಪರಮಾರ್ಥತ ಇತ್ಯಧೇರೇ ಭಾಷ್ಯವಚನಮುದಾಹ್ಯತ್ವ ಕಿರಣಮಿಮ-  
ಮುಪಸಂಹರಾಮಃ ||

(೮) ಕಸ್ಯ ಪುನರಯಮಪ್ಯಮೋಧಃ - ಇತಿ ಚೇತ್ | ಯಸ್ತ್ವಾಂ ಷೃಜ್ಯಸಿ ತಸ್ಯ ತೇ  
ಇತಿ ವದಾಮಃ | ನನ್ನಹಮಿಶ್ವರ ಏಷೋಕ್ತಃ ಶ್ರುತಾಃ | ಯದ್ಯೇವಂ  
ಪ್ರತಿಭಿದ್ಭೋಽಸಿ ನಾಸ್ತಿ ಕಸ್ಯಚಿದಪ್ರಚೋಧಃ | ಯೋಽಪಿ ದೋಷಶ್ಮೈಽದ್ಯತೇ  
ಕೃತ್ಪತ್ತಾ - ಅವಿದ್ಯಯ ಕಿಲಾತ್ಮಕಃ ಸದ್ವಿತೀಯತ್ವಾತ್ ಅಧ್ಯಾತಾನುಪಪತ್ತಿರಿತಿ  
ಸೋಽಪ್ಯೇತೇನ ಪ್ರತ್ಯಕ್ತಃ ||

ಸೂ.ಭಾ. ೪-೮-೩.

(೯) ಅವಿದ್ಯಾ ಕಸ್ಯ ದೃಶ್ಯತೇ ? ಇತಿ ಪ್ರಶ್ನೋ ನಿರಘಃಕಃ | ಕಥಮ್ ? ದೃಶ್ಯತೇ  
ಚೇತ್ ಅವಿದ್ಯಾ ತದ್ವಂತಮಪಿ ಪಶ್ಯಸಿ | ನ ಚ ತದ್ವತಿ ಉಪಲಭ್ಯಮಾನೇ “ಸಾ  
ಕಸ್ಯ” ? ಇತಿ ಪ್ರಶ್ನೋ ಯುತ್ತಃ ||

ಗೀ.ಭಾ. ೮-೨.

ವಿಷಯೀಕರಿಸಿ ತಿಳಿಸಿಕೊಡುವುದಿಲ್ಲ, ಮತ್ತೇನೆಂದರೆ ಜ್ಞಾತ್ರಜ್ಞಾನಜ್ಞೀಯವೇ  
ಮುಂತಾದ ಭೇದವನ್ನು ಕಳೆಯುವುದರ ಮೂಲಕವಾಗಿಂರೇ ಅಲ್ಲಿ  
ಪ್ರವಾಣವೆಂದು ಉಪಚಾರಕ್ಕೆ ಹೇಳಲಾಗುತ್ತದೆ, ಶಾಸ್ತ್ರಶಿಷ್ಯಾದ ವಿಭಾಗವೂ  
ಸಹ ಆತ್ಮಜ್ಞಾನಕ್ಷಿಂತ ಮೊದಲೇ ಉಪಾಯವಾಗಿದೆ ಎಂದು ಕಲ್ಪಿಸಲಾಗಿದೆ,  
ತತ್ತ್ವವು ಗೊತ್ತಾದ ಮೇಲೆ ಆ ವಿಭಾಗವೂ ಸಹ ನಿಜವಾಗಿರುವುದಿಲ್ಲ  
ಎಂದು ತಿಳಿಸಿದ್ದಾಯಿತು. ಇನ್ನು ಜ್ಞಾನಾಜ್ಞಾನವಿಭಾಗವೂ ಸಹ  
ಅವಿದ್ಯಾಕಲ್ಪಿತವಾದದ್ದೇ, ನಿಜವಾಗಿರುವುದಲ್ಲ ಎಂಬಘಣದಲ್ಲಿ ಭಾಷ್ಯದ  
ವಾಕ್ಯವನ್ನು ದಾಹರಿಸುವ ಮೂಲಕ (ಈ) ಕಿರಣವನ್ನು ಉಪಸಂಹರಿಸುವೆವು.

(೧೦) ಈ ಅಪ್ರಬೋಧವು ಯಾರಿಗೆ? ಎಂದರೆ ಯಾವ ನೀನು  
ಕೇಳುತ್ತಿರುವೆಂಬೋ ಆ ನಿನಗೆ ಎಂದು ಹೇಳುತ್ತೇವೆ. ನಾನು  
ಈಶ್ವರನಾಗಿದ್ದೇನೆಂದು ಶ್ರುತಿಯು ತಿಳಿಸುತ್ತದೆಯಲ್ಲಾ? ಎಂದರೆ ಹೀಗೆ  
ಅರಿತಿದ್ದರೆ ಯಾರಿಗೂ ಅಪ್ರಬೋಧವಿರುವುದಿಲ್ಲ. ಇನ್ನೂ ಕೆಲವು ದೋಷವನ್ನು  
ಕೆಲವರು ಆಕ್ಷೇಪಿಸುತ್ತಾರೆ- ಏನೆಂದರೆ, ಅವಿದ್ಯೆಯಿಂದ ಆತ್ಮನಿಗೆ  
ಸದ್ವಿತೀಯತ್ವವುಂಟಾಗಿದೆಯಾದ್ದರಿಂದ ಅದ್ವೈತವು ಹೊಂದುವುದಿಲ್ಲವಲ್ಲಾ?  
ಎಂದರೆ ಅದನ್ನೂ ಇಷ್ಟ ಹೇಳಿದ್ದರಿಂದ ತಳ್ಳಿಹಾಕಿದಂತಾಯಿತೆಂದು  
ತಿಳಿಯಬೇಕು. (ಸೂ.ಭಾ. ೪-೮-೨)

(೧೧) ಅವಿದ್ಯೆಯು ಯಾರಿಗೆ ಕಾಣುತ್ತದೆ? ಎಂಬ ಪ್ರಶ್ನೆಯು ವ್ಯಧಣವು.

[ ಅದ್ವೈತತತ್ತ್ವಂ ಕಥಮುಪಪಾದ್ಯಮ್ | ಇತಿ ಪೃಚ್ಛನ್ ಹಿ ಅದ್ವೈತಮಜಾನನ್ | ಅದ್ವೈತೇವಷಸ್ತಿ ಉಪಪಾದ್ಯೋಪಪಾದಕವಿಭಾಗ ಇತಿ ಭೂಂತ್ಯಾ ಪೃಚ್ಛತಿ | ಅತಸ್ತಸ್ತಿ ಸ್ವಾದ್ಯಷ್ಟಾ ಅವಿದ್ಯಾ ಅಸ್ತೀವ, ಅವಿದ್ಯಾವಿಕಲ್ಪಿತಂ ದ್ವೈತವಾಪಿ | ಯದಾ ತು ಶ್ರುತ್ಯಾಚಾಯ್ ಪ್ರಬೋಧಿತೋ ವಿಜಾನಾತಿ “ಅಹಮಸ್ತಿ ಬ್ರಹ್ಮಾದ್ವಿತೀಯಮ್, ನಿತ್ಯಶುದ್ಧಮ್” ಇತಿ, ತದಾನಿಂ ನೈವಾಸ್ತಿ ಪ್ರಶ್ನಾವಾಕಾಶಃ - ಇತ್ಯಭಿಪ್ರಾಯಃ | ನ ಹಿ ಪರಮಾರ್ಥದ್ಯಷ್ಟಾ ಅವಿದ್ಯಾ ವಾ, ದ್ವೈತಂ ವಾ ಅಭ್ಯಾಪಗಮೃತೇ, ಈ ತು ಚೋಧ್ಯಾಶಿಷ್ಯಾದ್ಯಷ್ಟಾವೇತ್ಯಾಶಯಃ || ]

ತದೇವಂ ಭಗವತ್ಪೂದಸಂಪ್ರದಾಯಸಂಮತಾ ವೇದಾಂತೋಪಗಮಃ, ಕರ್ಯಾ ಪ್ರಕ್ರಿಯೆಯಾ ವೇದಾಂತೋಪಪಾದ್ಯಂತ ಇತೀದವುಸ್ತಿನ್ ಕಿರಣೀ

---

ಹೇಗೆಂದರೆ ಅವಿದ್ಯೆಯು ಕಾಣುವುದಾಗಿದ್ದರೆ ಅದನ್ನಿಳ್ಳವನನ್ನೂ (ಕಂಡೇ) ಕಾಣುತ್ತೀರೆಯೆ. ಅದನ್ನಿಳ್ಳವನು ಕಾಣುತ್ತಿರುವಾಗ ಅದು ಯಾರಿಗೆ ಎಂಬ ಪ್ರಶ್ನೆಯು ಸರಿಯಾಗುವುದಿಲ್ಲವಲ್ಲವೇ? (ಗೀ. ಭಾ. ೧೨-೨)

( ಅದ್ವೈತತತ್ತ್ವವನ್ನು ಹೇಗೆ ಹೊಂದಿಸುವುದು? ಎಂದು ಕೇಳುತ್ತಾ ಅದ್ವೈತವೆಂದರೆ ಏನೆಂಬುದನ್ನರಿಯದೇ ಅದ್ವೈತದಲ್ಲಾ ಹೊಂದಬೇಕಾದ ಮತ್ತು ಹೊಂದಿಸುವ ವಿಭಾಗವಿದೆಯೆಂದು ಭೂಂತಿಯಿಂದ ಕೇಳುತ್ತಿದ್ದಾ-ನಲ್ಲವೇ? ಆದ್ದರಿಂದ ಆತನಿಗೆ ತನ್ನ ದೃಷ್ಟಿಯಿಂದ ಅವಿದ್ಯೆಯೂ ಅವಿದ್ಯಾಕಲ್ಪಿತವಾದ ದ್ವೈತವೂ ಇದೆ. ಯಾವಾಗಲಾದರೋ ಶ್ರುತಿ ಮತ್ತು ಆಚಾರ್ಯರುಗಳಿಂದ ತಿಳಿಸಲ್ಪಟ್ಟವನಾಗಿ “ನಾನು ಅದ್ವಿತೀಯ ಬ್ರಹ್ಮನೇ ಆಗಿದ್ದೇನೆ, ನಿತ್ಯಶುದ್ಧನಾಗಿದ್ದೇನೆ” ಎಂಬುದಾಗಿ ತಿಳಿಯುತ್ತಾನೋ ಆಗ ಪ್ರಶ್ನೆಗೇ ಅವಕಾಶವಿಲ್ಲ ಎಂದಭಿಪ್ರಾಯವು. ಪರಮಾರ್ಥ ದೃಷ್ಟಿಯಿಂದ ಅವಿದ್ಯೆಯಾಗಲೀ ದ್ವೈತವಾಗಲೀ ಒಟ್ಟಿಕೊಳ್ಳಲಾಗುವುದಿಲ್ಲ, ಮತ್ತೇನೆಂದರೆ ತಿಳಿಸಬೇಕಾದ ಶಿಷ್ಯದೃಷ್ಟಿಯಿಂದಲೇ ಎಂದಭಿಪ್ರಾಯವು).

ಹೀಗೆ ಭಗವತ್ಪೂದ ಸಂಪ್ರದಾಯಕ್ಕೆ ಸಂಮಾತವಾದ ವೇದಾನ್ತಗಳಲ್ಲಿ ಒಟ್ಟಿರುವ (ವಿಚಾರಗಳನ್ನು) ಯಾವ ಪ್ರಕ್ರಿಯೆಯಿಂದ ವೇದಾನ್ತಗಳಲ್ಲಿ ತಿಳಿಸಿಕೊಡಲಾಗಿದೆ ಎಂಬುದನ್ನು ಈ ಕಿರಣದಲ್ಲಿ ಸಂಕ್ಷೇಪವಾಗಿ ಹೇಳಿ

ಸಂಕ್ಷೇಪೇಷ್ಮೋಕ್ತಮೇವ ವಿಶ್ವಿಷ್ಯ ವಿಸ್ತುರೇಣ ಪ್ರತಿಪಾದ್ಯತೇ ಸಮನಂತರೋತ್ತರಕೀರಣೇ  
- ಇತಿ ಸರ್ವಂ ಶಿವಮ್ ||

ಇತಿಶ್ರೀಮತ್ವರಮಹಂಸಪರಿವಾಜಕಾಚಾರ್ಯರೇಣ್ ಶ್ರೀಪೂಜ್ಯಪಾದಶ್ರೀಮಂಡಳಂಕರಭಗವಚ್ಚ್ಯಾರಣಸ್ತುರಣ-  
ಪರಿಚಯಾವಾಪ್ತವೇದಾಂತಪ್ರವೇಶನ ಶ್ರೀಬೋಧಾನಂದೇಂದ್ರಸರಸ್ವತೀಶಿಷ್ಯಸಚ್ಚಿದಾನಂದೇಂದ್ರ,-  
ಸರಸ್ವತ್ಯಾಖ್ಯೇನ ಭಿಕ್ಷುಣಾ ಪ್ರಣೀತೇ ಶುದ್ಧಶಾಂಕರಪ್ರಕ್ರಿಯಾಭಾಸ್ತರಾಭಿದೇ ಪ್ರಕರಣೇ  
ಶಾಂಕರವೇದಾಂತಮಂಯಾದಾ ನಾಮ ಶ್ವತೀಯಃ ಕಿರಣಃ

---

ಇದನ್ನೇ ವಿಶೇಷವಾಗಿ ವಿಸ್ತಾರವಾಗಿ ಮುಂದಿನ ಕಿರಣದಲ್ಲಿ ಪ್ರತಿಪಾದನೆ  
ಮಾಡಲಾಗುತ್ತದೆ ಎಂದಾದ್ದರಿಂದ ಎಲ್ಲವೂ ಮಂಗಳವು.

(ಇತಿ ತೃತೀಯಃ ಕಿರಣಃ) ಇಲ್ಲಿಗೆ ಮೂರನೆಯ ಕಿರಣವು ಮುಗಿಯಿತು.



## ಇ ಶಾಂಕರವೇದಾಂತಪ್ರಕ್ರಿಯಾಸ್ತುರೂಪಮ್

**೨೦. ಪ್ರಕ್ರಿಯಾಸಾರಃ** - ಏವಂ ತಾವತ್ ಪೂರ್ವಾಚಾರ್ಯಾಣಾಂ ಕೇಷಾಂಚಿದ್ ವಚನೈರಾವಿಷ್ಣುತಾಃ ಕತಿಚಿದ್ ವೇದಾಂತಮಯಾದಾಃ ಪ್ರದರ್ಶಿತಾಃ ಪೂರ್ವಸ್ಯಿಂದಿನ್ ಕಿರಣೀ, ಭಗವತ್ಲೋಜ್ಯಾಪಾದಾನುಸೃತಸಂಪ್ರದಾಯವಿಶೇಷ-ಸಂಸ್ತುವಾಧಿಮೂರ್ತಿ | ಅಧೇದಾನೀಂ ತತ್ತ್ವಂಪ್ರದಾಯಾಭಿಮತವೇದಾಂತಪ್ರಕ್ರಿಯಾಸ್ತುರೂಪಂ ನಿಧಾರ-ಣೀಯಮ್ | ತತ್ ನಿತ್ಯಶುದ್ಧೀ ಏವಾದ್ವಿತೀಯಾತ್ಮನಿ ಪ್ರಮಾತ್ಮತ್ವಾದಿಲಕ್ಷಣಂ ದ್ವೈತಮವಿದ್ಯಯೈವಾಧ್ಯಾರೋಪಿತಂ ದೇಹೇಂದ್ರಿಯಾದಿಷ್ಟಹಂಮಮಾಭಿಮಾನ-ಲಕ್ಷಣಯಾ ಇತ್ಯತಃ ತದಪನಯನೇನ ವಸ್ತುತತ್ತ್ವಾಜಿಜ್ಞಾಪಯಿಷಯಾ ವೇದಾಂತಾಃ ಪ್ರವೃತ್ತಾಃ ಸ್ವತಃಸಿದ್ಧಾತ್ಮನಿ ತು ತೇ ಕೇವಲಮತದ್ಧಮರ್ಥನಿವರ್ತಕತ್ವಾತ್ ಪ್ರಮಾಣ-ಮಿತ್ಯಾಪಚಯಂತೇ - ಇತ್ಯಕ್ತವರ್ | ತತ್, ಕಯಾ ಪ್ರಕ್ರಿಯಯಾ ತೇ ಆತ್ಮನ್ಯಧ್ಯಾರೋಪಿತಾನ್ ಅತದ್ಧಮಾನ್ ನಿವರ್ತಯಂತಿತಿ ? ಅತ್ಲೋದಾಖ್ಯತಂ ಗೀತಾಭಾಷ್ಯೇ -

### ಉ) ಶಾಂಕರ ವೇದಾಂತ ಪ್ರಕ್ರಿಯಾ ಸ್ವರೂಪವು

**೨೦) ಪ್ರಕ್ರಿಯೆಯ ಸಾರವು** - ಹೀಗೆ ಹಿಂದಿನ ಕೆಲವು ಆಚಾರ್ಯರು ತೋರಿಸಿದ್ದಾದ ಕೆಲವು ವೇದಾನ್ತಗಳ ಮಯಾದರೆಯನ್ನು ಹಿಂದಿನ ಕಿರಣದಲ್ಲಿ ತೋರಿಸಿದ್ದಾಯಿತು. ಇದನ್ನು ಭಗವತ್ಪೂದರು ಅನುಸರಿಸಿದ್ದಾದ ಸಂಪ್ರದಾಯದ ವಿಶೇಷವನ್ನು ಹೊಗಳುವುದಕ್ಕಾಗಿ ಹೇಳಿದ್ದು. ಈಗ ಆ ಸಂಪ್ರದಾಯಕ್ಕೆ ಒಟ್ಟಿಗೆಯಾದ ವೇದಾನ್ತಪ್ರಕ್ರಿಯಾಸ್ತುರೂಪವನ್ನು ನಿರ್ದಿಷ್ಟಿಸಬೇಕಾಗಿದೆ. ನಿತ್ಯಶುದ್ಧನಾದ ಅದ್ವಿತೀಯಾತ್ಮನಲ್ಲಿ ಪ್ರಮಾತ್ಮತ್ವಾದಿರೂಪವಾದ ದ್ವೈತವು ಅವಿದ್ಯೆಯಿಂದ ಅಧ್ಯಾರೋಪಿತವಾಗಿದೆ. ಅದು ದೇಹೇಂದ್ರಿಯಾದಿಗಳಲ್ಲಿ “ನಾನು ನನ್ನದು” ಎಂಬಿರೂಪದ್ವಾಗಿದೆ. ಆದ್ದರಿಂದ ಅದನ್ನು ಕಳೆಯುವುದರ ಮೂಲಕ ವಸ್ತುತತ್ತ್ವವನ್ನು ತಿಳಿಸಿಕೊಡಬೇಕೆಂಬ ಇಚ್ಛೆಯಿಂದ ವೇದಾನ್ತಗಳು ಹೊರಟಿವೆ. ಸ್ವತಃಸಿದ್ಧನಾದ ಆತ್ಮನ ವಿಷಯದಲ್ಲಿ ಅವು ಬರೀ ಅದಲ್ಲದ್ದರ ಧರ್ಮವನ್ನು ಕಳೆದುಹಾಕುವುದಾದ್ದರಿಂದ ಪ್ರಮಾಣವೆಂದು ಉಪಚಾರಕ್ಕಾಗಿ ಹೇಳಲಾಗುತ್ತದೆ ಎಂಬುದನ್ನು ಹೇಳಿದ್ದಾಯಿತು. ಅಲ್ಲಿ ಯಾವ ಪ್ರಕ್ರಿಯೆಯಿಂದ ಆ ವೇದಾನ್ತಗಳು ಆತ್ಮನಲ್ಲಿ ಮಟ್ಟಿಹಾಕಿದ್ದಾದ ಆತ್ಮನದಲ್ಲದ ಧರ್ಮಗಳನ್ನು ತೆಗೆದುಹಾಕುತ್ತವೆ? ಎಂದರೆ, ಈ ವಿಷಯದಲ್ಲಿ ಗೀತಾಭಾಷ್ಯದಲ್ಲಿ (ಒಂದು

(೧) ತಥಾ ಹಿ ಸಂಪ್ರದಾಯವಿದಾಂ ವಚನವೂ “ಅಧ್ಯಾರೋಪಾಪವಾದಾಭ್ಯಾಂ ನಿಷ್ಪತ್ತಂ ಪ್ರಪಂಚೇತೇ” ಇತಿ ||

ಗೀ. ೧೨-೧೩.

ಅತ್ಯಾಯಂ ಪ್ರಕ್ರಿಯಾಭಾಷ್ಯರಃ - (೧) ಶುದ್ಧಭ್ರಹ್ಮತ್ವವಸ್ತುನಃ ನಿರ್ವಶೀಷತ್ವಸ್ವಾಭಾವ್ಯಂ ಚೋಧಯಿತುಂ ಸೂಳಲಬ್ಧಿರಧ್ಯಾರೋಪ್ಯಮಾಣಾನಾಂ ಸರ್ವೇಷಾಂ ವಿಶೇಷಾಂ ಪ್ರತಿಷೇಧ್ಯತ್ವೇನ್ವ ನಿರ್ದೇಶಃ ಕ್ರಿಯತೇ “ಅಸೂಳಲಮನಣ್ಣಹೃಸ್ಪಮದೀಫ್ರ್ಯಂ ಮಲೋಹಿತಮಸ್ಸೇಹಮಚ್ಚಾಯಮತಮೋರವಾಯ್ನಾಕಾಶಮಸಂಗಮರಸಮಗಂಥಮಚಕ್ಷಷ್ಟಮಶೋತ್ರಮಾಗಮನೋರತೇಜಸ್ಸುಮಪ್ರಾಣಮವುಖಿಮಾತ್ರಮನಂತರಮಬಾಹ್ಯಂ ನ ತದಶ್ವತಿ ಕಿಂಚನ ನ ತದಶ್ವತಿ ಕಶ್ಚನ” (ಬೃ ೩-೮-೮) ಇತ್ಯಾದಿಭಿಃ ಶ್ರುತಿಭಿಃ | ಏವಂ ಸರ್ವಧರ್ಮಪ್ರತಿಷೇಧಾತ್ರಾ ಶಾಸ್ತ್ರಮೇವ ತತ್ತ್ವಾಧಿತ್ಯಾಶಂಕಾ ಮಾ ಭೂರಿತಿ ತಸ್ಯಾಸತ್ತ್ವಾಭಿಧ್ವನಿರಾಸಾಧ್ರ್ಯಮ್ ಉಪಾಧಿಕೃತಂ ಏಧಾರ್ಥಾವಿಶೇಷವುಪಿ ತದ್ದುರ್ಮಾವತ್ರಾ ಪರಿಕಲ್ಪ್ಯಾ ಸಮುಪದೇಶಃ | ತದನುಜಿಜ್ಞಾಸುಪ್ರತಿಬೋಧನಾಧ್ರ್ಯಮೇವಂ ಪರಿಕಲ್ಪಿತಸ್ಯ ವಸ್ತುಧರ್ಮತ್ವಮೇವೇತಿ

ವಾಕ್ಯವು) ಉದಾಹರ್ಯತವಾಗಿದೆ.

(೨) ಹಾಗೆಯೇ ಅಲ್ಲವೇ? ಸಂಪ್ರದಾಯವನ್ನು ಬಲ್ಲವರ ಉಪದೇಶವು? “ಅಧ್ಯಾರೋಪಾಪವಾದದಿಂದ ನಿಷ್ಪತ್ತಂ ಪಂಚವಾದಭ್ರಹ್ಮವನ್ನು ತಿಳಿಸಿಕೊಡಲಾಗುತ್ತದೆ”. ಇಲ್ಲಿ ಇದು ಪ್ರಕ್ರಿಯಿಯ ಸಾರವು (೧) ಶುದ್ಧಭ್ರಹ್ಮತ್ವವಸ್ತುವಿಗೆ ನಿರ್ವಶೀಷವಾದ ವಸ್ತುಸ್ವಭಾವವಿದೆ ಎಂಬುದನ್ನು ತಿಳಿಸಿಕೊಡಲು ಸೂಳಲಬ್ಧಿಂಯವರು ಹಾಟ್ಯಾಹಾಕಿದ್ದಾದ ಎಲ್ಲಾವಿಶೇಷಗಳನ್ನೂ ಅಲ್ಲಾಗಳೆಯುವುದರ ಮೂಲಕವಾಗಿಯೇ ನಿರ್ದೇಶವನ್ನು ಮಾಡಲಾಗುತ್ತದೆ. ಅಸೂಳಲಮನಣ್ಣಹೃಸ್ಪಂ ... ಕಶ್ಚನ (ಬೃ ೩-೮-೮) ಈ ರೀತಿಯ ಶ್ರುತಿಯಿಂದ ತಿಳಿಸಿದೆ. ಹೀಗೆ ಎಲ್ಲಾ ಧರ್ಮವನ್ನೂ ಅಲ್ಲಾಗಳೆದರುವುದರಿಂದ ಅದು ಶಾಸ್ತ್ರಮೇ ಆಗಿರಬಹುದೆಂಬ ಸಂದೇಹವು ಯಾರಿಗೂ ಉಂಟಾಗದೇ ಇರಲೇಂದು ಅದು ಅಸತ್ತೆಂಬ ಬುದ್ಧಿಯನ್ನು ತೆಗೆದುಹಾಕುವುದಕ್ಕಾಗಿಯೂ, ಉಪಾಧಿಯಿಂದಾದ ಸುಳ್ಳಾದ ವಿಶೇಷವನ್ನು ಸಹ ಅದರದ್ದೇ ಧರ್ಮವೂ ಎಂಬಂತೆ ಒಪ್ಪಿಕೊಂಡು ಉಪದೇಶಿಸಿರುತ್ತದೆ. ಅನಂತರ ಜಿಜ್ಞಾಸುವಿಗೆ (ತತ್ತ್ವವನ್ನು) ತಿಳಿಸಿಕೊಡುವುದಕ್ಕಾಗಿ ಕಲ್ಪಿಸಿಕೊಂಡದ್ದು ನಿಜವಾಗಿ ಆ ವಸ್ತುವಿನ ಧರ್ಮವೇ ಆಗಿದೆಯೋ ಎಂಬ ಸಂದೇಹವನ್ನು ತೆಗೆದುಹಾಕುವುದಕ್ಕಾಗಿ ಉಪದೇಶದ

ಕರಣಾ) ನಿಷ್ಪೃಪಂಚೇ ಪ್ರಪಂಚಕಲ್ಪನಮುಪದೇಶಾರ್ಥಮೇವ, ನ ತು ಪ್ರಪಂಚೋ ವಸ್ತುಸ್ನಾ ೬೫  
ಶಂಕಾನಿರಾಸಾರ್ಥಮ್ಯ ಉಪದೇಶಪರಿಸಮಾಪ್ತೌ ತಸ್ಯಾಪ್ಯಪವಾದಃ - ಇತಿ ||

೨೧. ನಿಷ್ಪೃಪಂಚೇ ಪ್ರಪಂಚಕಲ್ಪನಮುಪದೇಶಾರ್ಥಮೇವ, ನ ತು  
ಪ್ರಪಂಚೋ ವಸ್ತುಸ್ನಾ - ತತ್ತ್ವಯದಜ್ಞೈರ್ವಿಕಲ್ಪ್ಯತೇ ವಿಶೇಷಃ ಸ್ನೇ ಆತ್ಮನಿ, ಯದಪಿ  
ಶ್ರುತಿಭಿಃ ಪರಿಕಲ್ಪ್ಯತೇ ಉಪದೇಶಾರ್ಥಮ್ಯ, ತದೇತದುಭಯಮಪಿ ಉಪಾಯ-  
ಮಾತ್ರತ್ವೇನ ವೇದಾಂತಿಭಿಃ ಪರಾಮೃತ್ಯತೇ, ನ ತು ವಸ್ತುಸದಿತಿ ಕೃತ್ಯಾ | ಇತ್ತಂ ಚ  
ಜಿಜ್ಞಾಸೂನಾಂ ಜಿಜ್ಞಾಸುತ್ಪ್ರಮ್ಯ, ತೇಷಾಮಜ್ಞಾನಮ್ಯ, ಶಾಸ್ತ್ರಚಾಯೋಪದೇಶ-  
ಜನಿತಜ್ಞಾನೇನ ತನ್ನಾಶಃ, ತತ್ತ್ವಾಸ್ತಪ್ರಪಂಚತ್ವನಿವೃತ್ತೌ ಆತ್ಮನೋ ನಿಷ್ಪೃಪಂಚತ್ವೇ-  
ನಾವಸ್ಥಾನಮ್ಯ - ಇತ್ಯೇತತ್ತಾ ಸರ್ವಮಪಿ ಅಪರಮಾರ್ಥಮೇವ ಸತ್ತಾ ಉಪದೇಶೋ-  
ಪಾಯತ್ವೇನ ಸಿದ್ಧವರ್ತಾ ಪರಿಕಲ್ಪ್ಯತೇ | ತದೇತತ್ತಾ ಸ್ವಷ್ಟಮಬಿಹಿತಂ ಸಂಪ್ರದಾಯವಿಧಿಃ  
ಶ್ರೀಗೋಡಪಾದಾಚಾರ್ಯೇಃ -

---

ಕೊನೆಯಲ್ಲಿ ಅದನ್ನೂ ತೆಗೆದುಹಾಕಲಾಗುತ್ತದೆ.

೨೨) ನಿಷ್ಪೃಪಂಚವಾದ (ಸ್ವರೂಪದಲ್ಲಿ) ಪ್ರಪಂಚವನ್ನು ಕಲ್ಪಿಸಿ-  
ರುವುದು ಉಪದೇಶಕ್ವಾಗಿಯೇ ಹೊರತು ಪ್ರಪಂಚವು ನಿಜವಾಗಿರ-  
ತಕ್ಷದ್ದಲ್ಲ. ಅಜ್ಞಾರಾದ ಜನರು ತಮ್ಮ ಆತ್ಮಸ್ವರೂಪದಲ್ಲಿ ಏನೇನು  
ವಿಶೇಷವನ್ನು ವಿಕಲ್ಪಿಸುತ್ತಾರೋ, ಹಾಗೆಯೇ ಶ್ರುತಿಯೂ ಉಪದೇಶಕ್ವಾಗಿ  
(ಎನೇನನ್ನು) ಕಲ್ಪಿಸಿಕೊಂಡಿದೆಯೋ ಅವೇರಡನ್ನೂ ವೇದಾನ್ತಿಗಳು  
(ತಿಳಿಸಿಕೊಡುವುದಕ್ಕೆ) ಉಪಾಯವಾತ್ರವಾಗಿ ಪರಾಮಾರ್ಶಸುತ್ತಾರೆಯೇ  
ಹೊರತು ನಿಜವಾಗಿದೆ ಎಂದಿಟ್ಟುಕೊಂಡು ಹೇಳುವುದಿಲ್ಲ. ಹೀಗೆಯೇ  
ಜಿಜ್ಞಾಸುಗಳ ಜಿಜ್ಞಾಸುತ್ಪ, ಅವರ ಅಜ್ಞಾನ, ಅದು  
ಶಾಸ್ತ್ರಚಾಯೋಪದೇಶದಿಂದುಂಟಾದ ಜ್ಞಾನದಿಂದ ನಾಶವಾಗುತ್ತದೆ ಎಂಬ  
ವಿಚಾರವೂ, ಆವೇಲೆ ಸಪ್ರಪಂಚತ್ವವು ತೊಲಗಲಾಗಿ ಆತ್ಮನು  
ನಿಷ್ಪೃಂಚನಾಗಿದ್ದುಕೊಂಡಿರುತ್ತಾನೆ ಎಂಬ ಈ ಎಲ್ಲಾ ವಿಚಾರವೂ  
ನಿಜವಾಗಿರದೇ ಕೇವಲ ಉಪದೇಶವಾಡುವುದಕ್ಕೆ ಉಪಾಯವಾಗಿ  
ಸಿದ್ಧವಾಗಿರುವಂತೆ ಇಟ್ಟುಕೊಂಡು ಉಪಕಲ್ಪಿಸಿರುತ್ತದೆ. ಆ ಇದನ್ನು  
ಸಂಪ್ರದಾಯವನ್ನು ಬಲ್ಲವರಾದ ಶ್ರೀ ಗೋಡಪಾದಾಚಾರ್ಯರು ಸ್ವಷ್ಟವಾಗಿ  
ಹೇಳಿರುತ್ತಾರೆ.

ಅನ್ಯಥಾ ಗೃಹಣತಃ ಸ್ವಪ್ತೋ ನಿದ್ರಾ ತತ್ತ್ವಮಜಾನತಃ |  
ವಿಪರ್ಯಾಸೇ ತಯೋಃ ಕ್ಷೀಣೋ ತುರೀಯಂ ಪದಮಶ್ವತೇ ||      ಗೌ.ಕಾ. ೧-೧೫.

ಅನಾದಿಮಾಯಯಾ ಸುಪ್ತೋ ಯದಾ ಜೀವಃ ಪ್ರಬಿಧ್ಯತೇ |  
ಅಜಮನಿದ್ರಮಸ್ವಪ್ಣಮದ್ವೈತಂ ಬುಧ್ಯತೇ ತದಾ ||      ಗೌ.ಕಾ. ೧-೧೬.

ಪ್ರಪಂಚೋ ಯದಿ ವಿದ್ಯೇತ ನಿವರ್ತೇತ ನ ಸಂಶಯಃ |  
ಮಾಯಾಮಾತ್ರಮಿದಂ ದ್ವೈತಮದ್ವೈತಂ ಪರಮಾರ್ಥತಃ ||      ಗೌ.ಕಾ. ೧-೧೭.

ವಿಕಲೋ ವಿನಿವರ್ತೇತ ಕಲ್ಪಿತೋ ಯದಿ ಕೇನಂಡಿತ್ |  
ಉಪದೇಶಾದಯಂ ವಾದೋ ಜ್ಞಾತೇ ದ್ವೈತಂ ನ ವಿದ್ಯತೇ ||      ಗೌ.ಕಾ. ೧-೧೮.

ಇತಿ | ಆತ್ರ, (ಗ) ಸ್ವಪ್ಣಜಾಗರಿತೇ ಸಿದ್ಧವತ್ಪತ್ಯ ತತ್ತ್ವಾನ್ಯಥಾಗ್ರಹಣಲಕ್ಷಣಸ್ವಪ್ಣತ್ವಮ್  
ಅಧ್ಯಾರೋಪಿತಮ್, ಜಾಗ್ರತ್ಪರಾಪ್ತಸುಷುಪ್ತಿಲಕ್ಷಣಾವಸ್ಥಾತ್ರಯಂ ಸಿದ್ಧವತ್ಪತ್ಯ  
ತಿಸ್ಯಪ್ಣಪಿ ಪರಮಾಧಾರಾಜ್ಞಾನಲಕ್ಷಣನಿದ್ರಾತ್ಪಮಧ್ಯಾರೋಪಿತಮ್ | ತತ್ರ, ಚ

“ತತ್ತ್ವವನ್ನ ತಪ್ಪಾಗಿ ಅರಿಯವವನಿಗೆ (ದ್ವೈತವನ್ನ ಕಾಣುವುದೆಂಬ)  
ಸ್ವಪ್ಣವೂ ತತ್ತ್ವವನ್ನ ಅರಿಯದವನಿಗೆ ನಿದ್ರೇ ಎಂಬುದು (ಆಗುತ್ತಿರುತ್ತದೆ).  
ಈ ಎರಡು ಪ್ರಕಾರವಾದ ತಪ್ಪತಿಳಿವಳಿಕೆ ಹೋಗಲಾಗಿ ತುರೀಯಸ್ಥಾನವನ್ನ  
ಪಡೆಯುತ್ತಾನೆ” (ಗೌ.ಕಾ. ೧-೧೫), “ಅನಾದಿಮಾಯೀಯಿಂದ ಮಲಗಿದವ-  
ನಾದ ಜೀವನು ಯಾವಾಗ ಎಚ್ಚರಗೊಳ್ಳುತ್ತಾನೋ ಆಗ ಹುಟ್ಟಿಲ್ಲದ  
ನಿದ್ರೇಇಲ್ಲದ ಸ್ವಪ್ಣವಿಲ್ಲದ ಅದ್ವೈತವನ್ನ ಕಂಡುಕೊಳ್ಳುತ್ತಾನೆ” (೧-೧೯),  
“ಪ್ರಪಂಚವೇನಾದರೂ ಇದ್ದದ್ವಾಗಿದ್ದರೆ ಅದು ಹೋಗಬೇಕಾದೀತು ! ಇದರಲ್ಲಿ  
ಸಂಶಯವಿಲ್ಲ ಆದರೆ ಈ ಎಲ್ಲಾ ದ್ವೈತವೂ ಮಾಂಯಾಮಾತ್ರವಾಗಿದೆ.  
ಅದ್ವೈತವೇ ಪರಮಾರ್ಥವಾದದ್ದು. (೧-೨೧) (ಶಿಷ್ಯಾದಿ) ವಿಕಲ್ಪವನ್ನ  
ಯಾರಾದರೂ ಕಲ್ಪಿಸಿದ್ದಾದರೆ ಅದು ತೊಲಗಬೇಕಾಗುತ್ತದೆ. (ಈ ಶಿಷ್ಯಾದಿಗಳ  
ವಿಭಾಗವನ್ನು) ಉಪದೇಶವಪ್ಪಕ್ಕೆ ಇಟ್ಟುಕೊಂಡಿರುತ್ತದೆ. (ತತ್ತ್ವವು) ಗೊತ್ತಾದ  
ಮೇಲೆ ದ್ವೈತವಿರುವುದಿಲ್ಲ. (೧-೨೮ ಗೌ.ಕಾ) ಎಂದಿದ್ದಾರೆ.

ಈ ಕಾರಿಕೆಯಲ್ಲಿ ಎಚ್ಚರ ಕನಸುಗಳನ್ನ ಸಿದ್ಧವಾಗಿರುವಂತೆ ಇಟ್ಟುಕೊಂಡು  
ಅವುಗಳ ವಿಷಯದಲ್ಲಿ ಅನ್ಯಥಾಗ್ರಹಣರೂಪವಾದ ಸ್ವಪ್ಣತ್ವವನ್ನು

ಕರಣ) ನಿಷ್ಪತ್ತಂಚೇ ಪ್ರಪಂಚಕಲ್ಲನಮುಪದೇಶಾರ್ಥಮೇವ, ನ ತು ಪ್ರಪಂಚೋ ವಸ್ತುಸ್ನಾ ೬೨

ಜಾಗ್ರತ್ತಪಟ್ಟಯೋರನ್ಯಧಾಗ್ರಹಣಲಕ್ಷಣೋ ವಿಪರ್ಯಾಸವಿಶೇಷಃ | ಅಗ್ರಹಣಲಕ್ಷಣಾ ನಿದ್ವಾ, ಯದ್ಯಾಪಿ ತತ್ತಾಪಿ ವಿದ್ಯತ ಏವ, ತಧಾಪಿ ಕೇವಲನಿದ್ವಾರ್ಥಾರೋಪಃ ಸುಷುಪ್ತಾವೇವೇತಿ ಸ ಏವಾಸಾಧಾರಣೋ ವಿಪರ್ಯಾಸಸ್ತತ್ರ - ಇತಿ ದ್ವೇಧಾ ರಾಶೀಕರಣವುವಸ್ಥಾನಾವರ್ತಾ | ಏವಂ ಜಾಗ್ರಹಣಲಕ್ಷಣೋ ವಿಪರ್ಯಾಸಃ, ಅನ್ಯಧಾಗ್ರಹಣಲಕ್ಷಣೋ ವಿಪರ್ಯಾಸಶ್ಚ. ಯದಾ ತತ್ತ್ವಜ್ಞಾನೇನ ಬಾಧ್ಯೇತೇ ತದಾ “ತುರೀಯೋಽಹಮ್” ಇತಿ ನಿಶ್ಚಯೋ ಭವತೀತಿ ಪ್ರಥಮಶ್ಲೋಕಾರ್ಥಃ ||

ತದೇವಂ ತತ್ತ್ವಜ್ಞಾನತತ್ತ್ವನ್ಯಧಾಜ್ಞಾನಲಕ್ಷಣೋ ವಿಪರ್ಯಾಸೋ ಉಪದೇಶಾರ್ಥಂ ಪ್ರಕಲ್ಪಿತೋ ಪ್ರಥಮಶ್ಲೋಕೇನ | ಅಥ ದ್ವಿತೀಯೇನ ತಾವಪವದತಿ - ಅನಾದಿಮಾಯಯೇತಿ | ಶ್ಲೋಕಾಭಿಪ್ರಾಯಸ್ತ - (೨) ಅಗ್ರಹಣಲಕ್ಷಣನಿದ್ವಾ ವಾ ಅನ್ಯಧಾಗ್ರಹಣಲಕ್ಷಣಸ್ಪಷ್ಟಃ ವಾ ನಾಸ್ತ್ರೇವಾತ್ತನಿ ವಸ್ತುತಃ | ತದುಭಯಮಪಿ

---

ಆಧ್ಯಾರೋಪಿಸಿದೆ. (ಈ) ಎಚ್ಚರ ಕನಸು ನಿದ್ವಾರೂಪವಾದ ಅವಸ್ಥಾತ್ವಯವನ್ನು ಸಿದ್ಧವಾಗಿರುವಂತೆ ಇಟ್ಟುಕೊಂಡು ಮೂರರಲ್ಲಾ ಪರಮಾರ್ಥವನ್ನು ತಿಳಿಯದೇ ಇರುವುದೆಂಬ ರೂಪವಾದ ನಿದ್ವಾತ್ವವನ್ನು ಆಧ್ಯಾರೋಪಿಸಿದೆ. ಅವುಗಳಲ್ಲಿ ಎಚ್ಚರಕನಸುಗಳಿರಡರಲ್ಲಿ ಅನ್ಯಧಾಗ್ರಹಣರೂಪವಾದ ವಿಪರ್ಯಾಸವಿದೆ ಎಂಬುದು ವಿಶೇಷವು. ಅವುಗಳಲ್ಲಾ ಅಗ್ರಹಣರೂಪವಾದ ನಿದ್ರೆ ಎಂಬುದು ಇದ್ದೇ ಇದೆಯಾದರೂ ಕೇವಲ (ತತ್ತ್ವವಸ್ತುರಿಯದಿರುವುದೆಂಬ) ನಿದ್ವಾತ್ವದ ಅಧ್ಯಾರೋಪವು ಸುಷುಪ್ತಿಯ ವಿಷಯಕ್ಕೇ ಅಸಾಧಾರಣರೂಪವಾದ ವಿಪರ್ಯಾಸವೆಂದು ಅವಸ್ಥೆಗಳನ್ನು ಎರಡೇ ವಿಭಾಗ ಮಾಡಿರುತ್ತದೆ. ಹೀಗೆ ಅಗ್ರಹಣರೂಪವಾದ ವಿಪರ್ಯಾಸವೂ ಅನ್ಯಧಾಗ್ರಹಣರೂಪವಾದ ವಿಪರ್ಯಾಸವೂ ಯಾವಾಗ ತತ್ತ್ವಜ್ಞಾನದಿಂದ ಬಾಧಿತವಾಗುತ್ತದೋ ಆಗ “ನಾನು ತುರೀಯಸ್ಪರೂಪನು” ಎಂಬ ನಿಶ್ಚಯವಾಗುತ್ತದೆ ಎಂಬುದು ಮೊದಲನೆಯ ಶ್ಲೋಕಾರ್ಥವು.

ಹೀಗೆ ಮೊದಲನೆಯ ಶ್ಲೋಕದಲ್ಲಿ ತತ್ತ್ವದ ಅಜ್ಞಾನ, ತತ್ತ್ವದ ಅನ್ಯಧಾಜ್ಞಾನರೂಪವಾದ ವಿಪರ್ಯಾಸಗಳನ್ನು ಉಪದೇಶಕ್ಕಾಗಿ ಕಲ್ಪಿಸಿರುತ್ತದೆ. ಇನ್ನು ಎರಡನೆಯ ಶ್ಲೋಕವಾದ “ಅನಾದಿಮಾಯಯಾ” ಎಂಬುದರಿಂದ ಅಪವಾದವನ್ನು ಮಾಡಲಾಗುತ್ತದೆ. ಆ ಶ್ಲೋಕದ ಅಭಿಪ್ರಾಯವಾದರೋ ಇದು, ಆತ್ಮನಲ್ಲಿ ಅಗ್ರಹಣರೂಪವಾದ ನಿದ್ರೆಯಾಗಲೀ ಅನ್ಯಧಾಗ್ರಹಣ-

ಸ್ವಪ್ನವದ್ ವಿಕಲ್ಪಿತಮೇವ | ಅನಾದಿಮಾಯಯೈವ ನಿದ್ರಾಸ್ವಪ್ನೌ ಯಥೋದಿತೋ  
ಕಲ್ಪಿತೋ ತತ್ | ಯಥಾ ಸುಪ್ತಃಪ್ತಾಕೃತೆಜನಃ ಸ್ವಪ್ನೇ ಆತ್ಮನ್ಯವಿದ್ಯಮಾನಮೇವ ವಿಶೇಷಂ  
ಕಲ್ಪಯತಿ ಮಾಯಯೈವ, ಏಂ ಮೃಷ್ಟೇವಾಯಂ ಜೀವಃ ಸ್ವಾತ್ಮನಿ ಅಗ್ರಹಣಾನ್ಯಧಾ-  
ಗ್ರಹಣೇ ಕಲ್ಪಯತಿ ಅನಾದಿವರಾಯಾಸ್ವಾಪವಶಾತ್ | ಯದಾ ತು  
ಶಾಸ್ತ್ರಾಚಾಯೋಪದೇಶಾತ್ ಪರಮಾಧಿತತ್ತ್ವಂ ಜಾನನ್, ಏತಸ್ಮಾನಾಯಾಸ್ವಪ್ನಾತ್  
ಪ್ರತಿಬುಧ್ಯತೇ, ತದ್ “ನಾಸೀದಸ್ತಿ ಭವಿಷ್ಯತಿ ವಾ, ಅಗ್ರಹಣಲಕ್ಷಣಾ ನಿದ್ರಾ  
ಅನ್ಯಧಾಗ್ರಹಣಲಕ್ಷಣಃ ಸ್ವಪ್ನೋ ವಾ ಮಯ್ಯಜೇ ನಿತ್ಯನಿರವಸ್ಥೇ ಅದ್ವೈತಾತ್ಮನಿ”  
ಇತಿ ತುರೀಯತ್ವಂ ವಿನಿಶ್ಚಿನೋತೀತಿ ||

ಆತ್ರ “ಯದಾ ಪ್ರಬುಧ್ಯತೇ ತದಾ ಅಜಮನಿದ್ರಮ್ ಅಸ್ವಪ್ನಮ್ ಅದ್ವೈತಂ  
ಬುಧ್ಯತೇ” ಇತ್ಯಕ್ಷರಾಧಂ ಗೃಹೀತ್ವಾ ಅಜತ್ವಾದಯೋ ಯೇ ಆತ್ಮನೋ ಧಮಾಃ,  
ತೇ ಚೋಧಾದೂಧ್ರಾಂ ಬುಧ್ಯಂತೇ - ಇತಿ ನ ಭ್ರಮಿತವ್ಯಮ್ | ಜನ್ಮನಿದ್ರಾದಯೋ

ರೂಪವಾದ ಸ್ವಪ್ನವಾಗಲೇ ಇಲ್ಲವೇ ಇಲ್ಲ, ಅವೇರಡೂ ಸ್ವಪ್ನದಂತೆ ವಿಕಲ್ಪಿತ-  
ವಾದದ್ದೇ ಆಗಿರುತ್ತದೆ. ಮೇಲೆ ಹೇಳಿದ್ದಾದ ನಿದ್ರಾ ಸ್ವಪ್ನಗಳಿರಡೂ ಆತ್ಮನಲ್ಲಿ  
ಅನಾದಿವರಾಯೆಯಿಂದಲೇ ಕಲ್ಪಿಸಿದ್ದಾಗಿರುತ್ತದೆ. ಹೇಗೆ ಮಲಗಿದ  
ಪ್ರಾಕೃತಮನುಷ್ಯನು ಕನಸಿನಲ್ಲಿ ಆತ್ಮನಲ್ಲಿಲ್ಲದ್ದಾದ ವಿಶೇಷವನ್ನು ಸುಳ್ಳ-  
ಸುಳ್ಳಾಗಿಯೇ ಕಲ್ಪಿಸುತ್ತಾನೋ ಹಾಗೆಯೇ ಸುಳ್ಳಸುಳ್ಳಾಗಿಯೇ ಈ ಜೀವನು  
ಅನಾದಿ ಕಾಲದ ವರಾಂತಾನಿದ್ರೇಗೇ ವಶನಾಗಿ ಅಗ್ರಹಣವನ್ನೂ  
ಅನ್ಯಧಾಗ್ರಹಣವನ್ನೂ ಕಲ್ಪಿಸಿರುತ್ತಾನೆ. ಯಾವಾಗಲಾದರೋ ಶಾಸ್ತ್ರಾಚಾ-  
ಯೋಽಪದೇಶದಿಂದ ಪರಮಾಧಿತತ್ತ್ವವನ್ನು ತಿಳಿಯುತ್ತಾ ಈ ಮಾಯಾ  
ಸ್ವಪ್ನದಿಂದ ಎಚ್ಚರಗೊಳ್ಳುತ್ತಾನೋ ಆಗ ಅಗ್ರಹಣರೂಪವಾದ ನಿದ್ರೇಯಾಗಲೇ  
ಅನ್ಯಧಾಗ್ರಹಣರೂಪವಾದ ಸ್ವಪ್ನವಾಗಲೇ ನಿತ್ಯನಿರವಸ್ಥನಾದ ಅದ್ವೈತಾತ್ಮನಾದ  
ಅಜನಾದ ನನ್ನಲ್ಲಿ ಅಗ್ರಹಣ(ಅಜ್ಞಾನಾ)ದಿಗಳು ಹಿಂದೂ ಇರಲಿಲ್ಲ, ಈಗಲೂ  
ಇಲ್ಲ ಮುಂದೂ ಇರುವುದಿಲ್ಲವೆಂದು ತಿಳಿಯುತ್ತಾ ತುರೀಯಸ್ವರೂಪವನ್ನು  
ನಿಶ್ಚಯವಾಡಿಕೊಳ್ಳುತ್ತಾನೆ. ಇಲ್ಲ “ಯಾವಾಗ ಎಚ್ಚರಗೊಳ್ಳುತ್ತಾನೋ  
(ತಿಳಿಯುತ್ತಾನೋ) ಆಗ ಹುಟ್ಟಿಲ್ಲದ ನಿದ್ರೆ ಇಲ್ಲದ ಸ್ವಪ್ನವಿಲ್ಲದ ಅದ್ವೈತವನ್ನು  
ತಿಳಿಯುತ್ತಾನೆಂದು “ಅಕ್ಷರಾಧಿವನ್ನು ಗೃಹಿಸಿ” ಅಜತ್ವವೇ ಮುಂತಾದ  
ಯಾವ ಆತ್ಮನ ಧರ್ಮವುಂಟು ಅವು ಜ್ಞಾನವಾದ ಮೇಲೆ ಗೊತ್ತಾಗುತ್ತವೆ

ಕರಣಃ) ನಿಷ್ಪತ್ತಂಚೇ ಪ್ರಪಂಚಕಲ್ವನಮುಂದೇಶಾಧ್ಯಮೇವ, ನ ತು ಪ್ರಪಂಚೋ ವಸ್ತುಸನ್ ಶ್ರೀ ನಾತ್ಯಧರ್ಮಾ ಇತಿ ಜ್ಞಾಪನೇ ಹಿ ತಾತ್ಪರ್ಯಂ ವಾಕ್ಯಸ್ಯ, ನ ತು ಮಾಯಾಸ್ವಾಪಾದಯಃ ಪ್ರಾಗ್ ವಸ್ತುಸಂತಃ ಪ್ರಚೋಧೇನ ನಿವಶ್ಯಂತೇ - ಇತ್ಯತ್ವಾಪಿ | ವಕ್ಷ್ಯತೇ ಹಿ -

(ಅ) ಜನ್ಮ ಮಾಯೋಪಮಂ ತೇಷಾಂ ಸಾ ಚ ಮಾಯಾ ನ ವಿದ್ಯತೇ ||

ಕಾ. ೪-೫೪.

ಇತಿ | ತಸ್ಮಾತ್, ಮಾಯಾ ವಾ, ಮಾಯಾಸ್ವಾಪೋ ವಾ, ನಿವಶ್ಯಂಜನ್ಮನಿದ್ರಾ-ಸ್ವಷ್ಟಾದಯೋ ವಾ, ನಿವಶ್ಯಂಜನ್ಮನಿದ್ರಾದಯೋ ವಾ ನೈವ ವಿದ್ಯಂತೇ ಪರಮಾಧ್ಯದೃಷ್ಟಾಃ ಸರ್ವೋಽಪ್ಯೇಷ ಉಪದೇಶಾಧ್ಯ ಏವ ವಾದಃ - ಇತಿ ಚೋಧ್ಯಮಾ | ಅತ ಏವಾಜತ್ವಾದಯೋಽಪಿ ನಿಷೇಧಾಪೇಕ್ಷಾಯೈವ ಸಮುಪದಿಶ್ಯಂತ ಇತಿ ಚೋಧ್ಯಮಾ | ಯದಪಿ ವಕ್ಷ್ಯತೇ -

(ಆ) ಅಜಃ ಕಲ್ಪಿತಸಂವೃತ್ಯಾ ಪರಮಾಧ್ಯೇನ ನಾಪ್ಯಜಃ ||

ಕಾ. ೪-೬೪.

ಎಂದು ಭ್ರಮಿಸಿಕೊಳ್ಳಬಾರದು. ಏಕೆಂದರೆ ವಾಕ್ಯಕ್ಕೆ ಜನ್ಮನಿದ್ರಾದಿಗಳು ಆತ್ಮನ ಧರ್ಮವಲ್ಲ ಎಂದು ತಿಳಿಸುವುದರಲ್ಲಿ ತಾತ್ಪರ್ಯವಿರುತ್ತದೆ. ಅಷ್ಟೇ ಹೊರತು ವಾಯಾಸ್ವಾಪಾದಿಗಳು ಮುಂಚೆ ನಿಜವಾಗಿಯೇ ಇದ್ದು ಜ್ಞಾನದಿಂದ ತೊಲಗುತ್ತವೆ ಎಂದು ತಿಳಿಸುವುದರಲ್ಲಿ ವಾಕ್ಯಕ್ಕೆ ತಾತ್ಪರ್ಯವಿರುವುದಿಲ್ಲ. ಅದೇ ರೀತಿ ಮುಂದೆ ಹೇಳಿದೆ. - “ಆ ಜೀವರ ಜನ್ಮವು ವಾಯಿಗೆ ಸಮಾನವಾದದ್ದು, ಆ ಮಾಯೀಯೂ ಸಹ ಇರುವುದಿಲ್ಲ (ಇ-ಇಲ) ಎಂದಿದೆ. ಆದ್ದರಿಂದ ಮಾಯೀಯಾಗಲೀ, ಮಾಯೀಯ ಸ್ವಾಪವಾಗಲೀ ಕಳೆಯಬೇಕಾದ ಜನ್ಮನಿದ್ರಾಸ್ವಪ್ನಾಗಳಾಗಲೀ, ಅವುಗಳನ್ನು ಕಳೆಯುವ ಜ್ಞಾನವಾಗಲೀ ಇವು ಯಾವುವೂ ನಿಜವಾಗಿ ಇರುವಂಥವುಗಳೇ ಅಲ್ಲ. ಇವೆಲ್ಲವೂ ಉಪದೇಶಕ್ಕಾಗಿ ಹೇಳಿದ್ದ ಎಂದು ತಿಳಿಯಬೇಕು. ಆದ್ದರಿಂದಲೇ ಅಜತ್ವಾದಿಗಳೂ ಸಹ ನಿಷೇಧಿಸಬೇಕಾದದ್ದೀಂಬುದನ್ನು ಒಪ್ಪಿಕೊಂಡೇ ಉಪದೇಶಿಸಿರುತ್ತದೆ ಎಂದು ತಿಳಿಯಬೇಕು. ಅದನ್ನೂ ಮುಂದೆ ಹೇಳಿರುತ್ತದೆ. “ಕಲ್ಪಿತಸಂವೃತಿಯಿಂದಲೇ ಅಜನೆಂಬುದೂ, ನಿಜವಾಗಿ ಅಜನೆಂಬುದೂ ಅಲ್ಲ” (ಗೌ.ಕಾ. ೪-೬೪), ಮೂರನೇಯ ಶೈಲ್ಲೀಕಾಭಿಪ್ರಾಯವಾದರೇ - ಅನ್ಯಧಾಗ್ರಹಣಕಾಲದಲ್ಲಿ ಜೀವನು ಸಪ್ರಪಂಚನಾಗಿದ್ದ ತತ್ತ್ವಜ್ಞಾನವಾದ ಮೇಲೆ ನಿಷ್ಪತ್ತಂಚ-ನಾಗುತ್ವಾನೆಂದು ತಿಳಿಯಬಾರದು. ಏಕೆಂದರೆ ನಿಜವಾಗಿ ಪ್ರಪಂಚವೆಂಬುದು

ಇತಿ ||

ತೃತೀಯಶೈಲ್ಯಕಾಭಿಪ್ರಾಯಸ್ವಾಯಮ್ - (೨) ನ್ಯೇವಂ ಮಂತವ್ಯಮ್ ಅನ್ಯಧಾಗ್ರಹಣ-  
ಕಾಲೇ ಸಪ್ರಪಂಚಃ ಸನ್ ಚೀವಸ್ತತ್ವಜ್ಞಾನಾದೂಧ್ವರ್ಣಂ ನಿಷ್ಪಂಚೋ ಭವಿತಾ -  
ಇತಿ | ಕುತ್ತಃ ? ವಸ್ತುತಃ ಪ್ರಪಂಚಸ್ಯ ಮಾಯಾಮಾತ್ರತ್ವೇನ ಸರ್ವದಾಪ್ಯಭಾವಾತ್,  
ಪ್ರಪಂಚೋಪಶಮತ್ವಮೇವಾಸ್ಯ ಸ್ವಭಾವಃ : - ಇತಿ ||

ಅಥ ತುರೀಯಶೈಲ್ಯಕಾಭಿಪ್ರಾಯಃ - (೩) ನ್ಯೇತ್ತಮಿಪಿ ಪ್ರತ್ಯೇತವ್ಯಮ್  
ಅನ್ಯಃ ಶಿಷ್ಯಃ ಸ್ವಾನ್ಯೇನ ಶಾಸ್ತ್ರೀಣಾಚಾಯೀಣ ಚ ಪ್ರತಿಬೋಧಿತಃ, ಸ್ವಸ್ಯ  
ನಿಷ್ಪಂಚತ್ವಂ ಬುಧ್ಯತ ಇತಿ | ಯತ್ವಾರಣಮ್, ಉಪಾಯವಾತ್ರಮಿದ-  
ಮುಪದೇಶಾರ್ಥಂ ಕಲ್ಪಿತಂ ವೇದಾಂತೇಷು ಶಾಸ್ತ್ರಂ, ಶಾಸ್ತ್ರಾ, ಶಿಷ್ಯಃ, ಅಜ್ಞಾನಮ್,  
ಪ್ರತಿಬೋಧಶ್ವೇತಿ | ಜ್ಞಾತೇ ತು ಪರಮಾರ್ಥತತ್ತ್ವೇ ನ್ಯೇವಾಸ್ತಿ ಶಿಷ್ಯಾದಿವಿಕಲ್ಪೋಽಪಿ  
ಪರಮಾರ್ಥತ ಇತಿ ನಿಶ್ಚೀಯತ ಇತಿ ||

೨೨. ವೇದಾಂತೇಷ್ಪಭ್ಯಾಪಗತೋಽರ್ಥಾರೋಪೋ ನ ತತ್ವಾರ್ಥಾವಿಹಂತಾ-  
ಯಥೋಕ್ತರೀತ್ಯಾ ಆತ್ಮನ್ಯನಾತ್ಮಾರ್ಥಾರೋಪೋ ದ್ವಿವಿಧೋ ಭವತಿ, ನ್ಯೇಸರ್ಗಿಕಾ-  
ಮಾಯಾಮಾತ್ರವಾದ್ವರಿಂದ ಯಾವಾಗಲೂ ಇರುವುದೇ ಇಲ್ಲ, (ಯಾವಾಗಲೂ)  
ಪ್ರಪಂಚವು ಅಡಗಿರುವುದೆಂಬುದೇ (ಈ) ಆತ್ಮನ ಸ್ವಭಾವವು.

ನಾಲ್ಕನೇ ಶೈಲ್ಯಕಾಭಿಪ್ರಾಯವಾದರೋ - ಒಬ್ಬ ಶಿಷ್ಯನು ತನಗಿಂತ  
ಚೇರೆಯಾದ ಶಾಸ್ತ್ರಾಚಾಯರಿಂದ ತಿಳಿಸಲ್ಪಟ್ಟವನಾಗಿ ತನ್ನ ನಿಷ್ಪಂಚತ್ವವನ್ನು  
ತಿಳಿಯುತ್ತಾನೆಂದೂ ತಿಳಿಯಬಾರದು. ಏಕೆಂದರೆ, ವೇದಾನ್ತಗಳಲ್ಲಿ ಶಾಸ್ತ್ರ,  
ಗುರು, ಶಿಷ್ಯ, ಅಜ್ಞಾನ, ಜ್ಞಾನ ಎಂಬುದೆಲ್ಲವನ್ನೂ ಉಪದೇಶಕ್ಕಾಗಿ ಉಪಾಯ-  
ಮಾತ್ರವಾಗಿ ಕಲ್ಪಿಸಿರುತ್ತದೆ. ಪರಮಾರ್ಥತತ್ತ್ವವು ಗೊತ್ತಾದ ಮೇಲೆ  
ಶಿಷ್ಯಾದಿವಿಕಲ್ಪವು ನಿಜವಾಗಿ ಇರುವುದೇ ಇಲ್ಲವೆಂದು ನಿಶ್ಚಯವಾಗುತ್ತದೆ.

೨೩) ವೇದಾನ್ತಗಳಲ್ಲಿ ಒಟ್ಟಿರುವ ಅರ್ಥಾರೋಪವು ಆದರ  
ಪ್ರಾರ್ಥಾವನ್ನು ಹೊಡಿದು ಹಾಕುವುದಿಲ್ಲ. ಮೇಲೆ ಹೇಳಿದ ರೀತಿ-  
ಯಿಂದ ಆತ್ಮನಲ್ಲಿ ಹುಟ್ಟಿಹಾಕಿದ್ದಾದ ಅರ್ಥಾರೋಪವು ಎರಡು ತರಹ-  
ವಿರುತ್ತದೆ. (ಒಂದು) ಸ್ವಾಭಾವಿಕವಾದ ಅವಿದ್ಯೆಯಿಂದಾದದ್ದು, (ಇನ್ನೊಂದು)  
ಶಾಸ್ತ್ರವು ವಾಡಿದ್ದಾಗಿರುವುದು. ಅವುಗಳಲ್ಲಿ ಅವಿದ್ಯಾಕೃತವಾದ

ವಿದ್ಯಾರ್ಕತಃ ಶಾಸ್ತ್ರಕೃತಶ್ಚೇತಿ | ತತ್ತಾವಿದ್ಯಾಕೃತೋ ಲೋಕವ್ಯವಹಾರೋ ಮಿಥಾಭೂತೋಽಪಿ ಸತ್ಯತ್ವಾಭಿನಿವೇಶಪೂರ್ವಕ ಇತಿ ಸಂಸಾರಾನಧರ್ಮಹೇತುಃ, ಶಾಸ್ತ್ರಕೃತಸ್ತು ತತ್ತೋಪದೇಶಾರ್ಥಮನೂದ್ಯಮಾನಃ ಸಂಪ್ರವಹಾರಮಾತ್ರಲಂಬನೋ ಜಿಜ್ಞಾಸುಜನಬುದ್ಧಿವೈಶದ್ಯಾರ್ಥಂ ಭವತೀತಿ ವಿವೇಕಃ | ಯಥಾಹಃ

ಶ್ರೀಗೌಡಪಾದಾಚಾರ್ಯಾಃ -

(೮) ಸಂಪ್ರತ್ಯಾ ಜಾಯತೇ ಸರ್ವಂ ಶಾಶ್ವತಂ ನಾಸ್ತಿ ತೇನ ವೈ | ಸದ್ಗುವೇನ ಹ್ಯಜಂ ಸರ್ವಮುಖೀದಸ್ತೇನ ನಾಸ್ತಿ ವೈ || ೪-೫೨

ಇತಿ | ಅತ್ಯ ಸಂಪ್ರತಿನಾಮ ಸಂವರಣಮ್, ಅವಿದ್ಯಾವಿಷಯೋ ಲೋಕಮೋ ವ್ಯವಹಾರಃ| ವ್ಯವಹಾರದೃಷ್ಟಾ ಸರ್ವಮಿದಂ ಜಾಯತ ಏವ, ತೇನ ಅವಿದ್ಯಾವಿಷಯೇ ವ್ಯವಹಾರೇ ಶಾಶ್ವತಂ ನಾಮ ನ ಕಿಂಚಿದಸ್ತಿ ಸದ್ಗುವೇನ ತು ಪರಮಾರ್ಥದೃಷ್ಟಾ ವೀಕ್ಷಣಾಂ

ಲೋಕವ್ಯವಹಾರವು ಸುಳಾಗಿದ್ದರೂ ಸತ್ಯವಾಗಿದೆಯೆಂಬ ಹತವನ್ನು ಮುಂದು ಮಾಡಿಕೊಂಡು ಆಗಿರುವುದರಿಂದ ಅದು ಸಂಸಾರವೆಂಬ ಅನಧರ್ಮಕ್ಕೆ ಕಾರಣವು. ಶಾಸ್ತ್ರವು ಮಾಡಿದ್ದಾದರೋ ತತ್ತ್ವವನ್ನು ಉಪದೇಶಮಾಡುವುದಕ್ಕೆ ಅನುವಾದ ಮಾಡಿಕೊಂಡದ್ದಾಗಿದ್ದು, ವ್ಯವಹಾರವಷ್ಟುನ್ನೇ ಅವಲಂಬಿಸಿಕೊಂಡಿದ್ದ ಜಿಜ್ಞಾಸುಗಳ ತಿಳಿವಳಿಕೆಯನ್ನು ಶುದ್ಧಿಪಡಿಸುವುದಕ್ಕಾಗಿ (ಬಂದಿರುವುದು) ಎಂಬ ಭೇದವಿರುತ್ತದೆ. ಇದನ್ನು ಶ್ರೀಗೌಡಪಾದಾಚಾರ್ಯರು ಹೇಳಿರುತ್ತಾರೆ.

(೯) “ವ್ಯವಹಾರದೃಷ್ಟಿಯಿಂದ ಎಲ್ಲವೂ ಹುಟ್ಟಿತ್ತದೆ. ಅದರಿಂದ ಶಾಶ್ವತವೇನಲ್ಲ, ಅಲ್ಲವೇ? ಪರಮಾರ್ಥದೃಷ್ಟಿಯಿಂದ ಎಲ್ಲವೂ ಅಜವೇ ಆಗಿದೆ. ಆದ್ದರಿಂದ ನಾಶವೆಂಬುದೂ ಇಲ್ಲ” (೪-೫೨). ಈ ಶೋಽಕದಲ್ಲಿ “ಸಂಪ್ರತಿ” ಎಂದರೆ ಮುಚ್ಚಿರುವುದು, ಅವಿದ್ಯೆಗೆ ಗೋಚರವಾದ ಲೋಕವಾದ ವ್ಯವಹಾರವು. ವ್ಯವಹಾರದೃಷ್ಟಿಯಿಂದ ಎಲ್ಲವೂ ಹುಟ್ಟಿಯೇ ಇರುತ್ತದೆ. ಆದ್ದರಿಂದ ಅವಿದ್ಯಾವಿಷಯವಾದ ವ್ಯವಹಾರದಲ್ಲಿ ಶಾಶ್ವತವೆಂಬುದು ಯಾವುದೂ ಇಲ್ಲ. ಸದ್ಗುವವಾದ ಪರಮಾರ್ಥದೃಷ್ಟಿಯಿಂದ ನೋಡಿದಾಗ-ಲಾದರೋ ಎಲ್ಲವೂ ಹುಟ್ಟಿಲ್ಲದ್ದಾದ ಆಶ್ವತತ್ತವವೇ, ಆದ್ದರಿಂದ ಯಾವುದಕ್ಕೂ ನಾಶವೆಂಬುದೇ ಇಲ್ಲ ಎಂದಭಿಪ್ರಾಯವು.

(೧೦) “ಯಾವ (ಶಾಸ್ತ್ರದಿಗಳು) ಕಲ್ಪಿತಸಂಪ್ರತಿಯಿಂದ ಇರುವವೋ ಅವು

ಸರ್ವಮಷ್ಟಿಜಾತ್ತತ್ವಮೇವ, ತೇನ ನ ಕಸ್ಯಾಪ್ಯಾಚ್ಯೇದಃ - ಇತ್ಯಥಃ ||

(೨) ಯೋಽಸ್ತಿ ಕಲ್ಪಿತಸಂಪೃತಾ ಪರಮಾರ್ಥಾನ ನಾಸ್ತಿಸೌ | ಪರತಂತ್ರಾಭಿ-  
ಸಂಪೃತಾ ಸ್ಯಾನ್ವಾಸ್ತಿ ಪರಮಾರ್ಥಃ ||

ಳ-೨೩.

ಅತ್ಯ ಕಲ್ಪಿತಸಂಪೃತಿನಾರ್ಥು ಪರಮಾರ್ಥಪ್ರತಿಪತ್ತಿಪಾಯತ್ವೇನ ಶಾಸ್ತ್ರೀಣಾ-

ರ. ಅತ್ಯ ಯದ್ವಾಪಿ ಮಾಧ್ಯಮಿಕಾನಾಮಿ ಸಂಪೃತಿಃ ಪರಮಾರ್ಥಶ್ಚೇತಿ ಸತ್ಯದ್ವಯಂ ಮತಮ್ | “ಬುದ್ಧೇರಗೋಚರಸ್ತತ್ವಂ ಬುದ್ಧಃ ಸಂಪೃತಿರುಚ್ಯತೇ” (ಬೋ.ಚ.); “ವ್ಯವಹಾರಮನಾಶ್ಚತ್ವ ಪರಮಾರ್ಥಾನ ನ ದೇಶಾತೇ | ಪರಮಾರ್ಥಮನಾಗಮ್ಯ ನಿರಾಣಂ ನಾಧಿಗಮ್ಯತೇ” (ಮಾ.ಕಾ. ೧೪) ಇತಿ ಸಂಪೃತಿಪರಮಾರ್ಥವಿಭಾಗಃ ಸಾಗತ್ಯೇಯ ಏವ ಕಲ್ಪತೇ, ಸ ಏವ ಗೌಡಪಾದ್ಯರಾಜ್ಯತ ಇತಿ ಪ್ರಚ್ಛನ್ನಬೊದ್ಧಾ ಏವ ತತ್ತ್ವಂಪ್ರದಾಯಾನುಸಾರಿಣಃ - ಇತಿ ಯಃ ಕೇಷಾಂಚಿದುದ್ಧಾರಃ, ಸ ತು ವೇದಾಂತಸಾಗತಪ್ರಕ್ರಿಯಾವೈಲಕ್ಷಣ್ಯವಿವೇಕಶ್ವಲ್ಯತ್ವಕೃತ ಇತ್ಯಂತ್ರಃ | ಶ್ರೀಗೌಡಪಾದಾನಾಂ ಸಂಪೃತಾದಿಸಾಗತಪಾರಿಭಾಷಿಕಶಬ್ದಾನಾಂ ಸ್ವೀಕಾರೇ ಬೀಜಂ ವೇದಾಂತಿಸಾಗತಪ್ರಕ್ರಿಯ-ಯೋವ್ಯೇಲಕ್ಷಣ್ಯಂ ಚ ಮಾಂಡೂಕ್ಯರಹಸ್ಯವಿವೃತ್ತಾ ವಿತ್ಯ ದರ್ಶಿತಮಿತಿ ತತ ಏಷಾಧಿಗಂತವ್ಯಮ್ |

ಪರಮಾರ್ಥದಿಂದಿರುವುದಲ್ಲ. (ಅವು) ಬೇರೆ ಸಾಂಖ್ಯಾದ ಶಾಸ್ತ್ರದವರ ಒಪ್ಪಿಗೆಯಿಂದ ಇರಬಹುದು, ಪರಮಾರ್ಥವಾಗಿ ಇರುವುದಲ್ಲ”. (ಗೌ.ಕಾ ೳ-೨೩)

ಇಲ್ಲಿ ಕಲ್ಪಿತ ಸಂಪೃತಿಃ ಎಂದರೆ ಪರಮಾರ್ಥವನ್ನು ತಿಳಿದುಕೊಳ್ಳು-

[ಟಿಪ್ಪಣಿ: (೧) ಚೈದ್ಧರಿಗೂ ಸಹ ಕಲ್ಪಿತವಾದದ್ದು, ನಿಜವಾದದ್ದು ಎಂದು ಎರಡು ನಿಜದ ಒಪ್ಪಿಗೆ ಇದ್ದರೂ “ಬುದ್ಧಿಗೆ ಅಗೋಚರವಾದದ್ದು, ತತ್ತ್ವವು, ಬುದ್ಧಿಯು ಸಂಪೃತಿಯು, (ಬೋ.ಚ). ವ್ಯವಹಾರವನ್ನಾಶ್ರಯಿಸದೇ ಪರಮಾರ್ಥವನ್ನು ಉಪದೇಶಿಸುವುದಕ್ಕೆ ಆಗುವುದಿಲ್ಲ. ಪರಮಾರ್ಥವನ್ನು ಗೊತ್ತುವಾಡಿಕೊಳ್ಳಿದೇ ವೋಕ್ಷವೇಂಬುದನ್ನು ಹೊಂದಲಾಗುವುದಿಲ್ಲ, (ಮಾ.ಕಾ. ೧೪) ಎಂಬುದಾಗಿ ಚೈದ್ಧರು ಸಂಪೃತಿ ಮತ್ತು ಪರಮಾರ್ಥವೆಂಬ ವಿಭಾಗವನ್ನು ಯಾವುದನ್ನು ಒಪ್ಪಿರುತ್ತಾರೋ ಅದನ್ನೇ ಗೌಡಪಾದರೂ ಒಪ್ಪಿರುತ್ತಾರಾದ್ದರಿಂದ ಆ ಸಂಪ್ರದಾಯವನ್ನನುಸರಿಸುವವರು, (ಇವರನ್ನು), ಪ್ರಚ್ಛನ್ನಬೈಧಿಕರೆಂದು ಕೆಲವರು ಹೇಳುತ್ತಿದ್ದಾರೆ. ಅದು ಚೈದ್ಧ ಮತ್ತು ವೇದಾಂತಪ್ರಕ್ರಿಯಗಳ ವ್ಯತ್ಯಾಸವನ್ನರಿಯದ್ದರಿಂದಾದದ್ದು ಎಂದು ತಿಳಿದು ಅದನ್ನು

ಚಾಯ್ರೇಣ ವಾ ಅಭ್ಯಂಗಮ್ಯಮಾನೋ ವ್ಯವಹಾರಃ | ಯಥಾ ಸಬಾಹ್ಯಾಭ್ಯಂತರೋ ಹ್ಯಜಃ (ಮುಂ) ಇತ್ಯಾದಿಸ್ಥಳೆ ಅಭ್ಯಂಗಮ್ಯಮಾನಃ, ಬಾಹ್ಯಾದಿವಿಶೇಷರಹಿತೇ ಬಾಹ್ಯಾಭ್ಯಂತರತ್ವಾದಿಮತ್ತಾವ್ಯವಹಾರಃ | ಪರತಂತಾಭಿಸಂವೃತಿಸ್ತು ಸಾಂಖ್ಯ-ಕಾಣಾದಾದ್ಬಿಮತಪ್ರಮಾಣಾಪ್ರಮೇಯಸತ್ಯಾಯ ವಾದಪರಮಾಣುಕಾರಣವಾದಾದಿ-ವ್ಯವಹಾರಃ || ತದೇತದುಭಯಮಪಿ ಸಂವ್ಯವಹಾರಮಾತ್ರಲಂಬನಮಿತಿ ತತ್ತ್ವಬೋಧಾ-ಭ್ಯಂಗಾಯಮಾತ್ರಮ್ - ಇತಿ ಬೋಧ್ಯಮ್ ||

ತದೇವಂ ಲೋಕವ್ಯವಹಾರೋ ವೈದಿಕವ್ಯವಹಾರಶ್ಚೇತ್ಯಭಾವಪಿ ಯದ್ವಪ್ಯ-ವಿದ್ವಾಭೂಮಾವೇವ, ತಥಾಪಿ ಅಧ್ಯಾರೋಪಾಪವಾದಪ್ರಕ್ರಿಯಾಯಾಮ್ ವೇದಾಂತೇ-

ಇಹಾಪ್ಯದರ್ಶೇ ಕಿರಣಾಂತರೇ ಸಮಾಲೋಚ್ಯತೇ ವೈಲಕ್ಷಣ್ಯಮಿತಿಹೋಪರಮ್ಯತೇ ||

ವುದಕ್ಕಾಗಿ ಉಪಾಯವಾಗಿ ಶಾಸ್ತ್ರಚಾಯಂರುಗಳಿಂದ ಒಪ್ಪಿಕೊಂಡದ್ದಾದ ವ್ಯವಹಾರವು. ಹೇಗೆಂದರೆ “ಸಬಾಹ್ಯಾಭ್ಯಂತರೋ ಹ್ಯಜಃ” (ಮುಂ) ಎಂಬಿವೇ ಮೊದಲಾದ ಸ್ಥಳದಲ್ಲಿರುತ್ತದೆ. ಬಾಹ್ಯಾಭ್ಯಂತರತ್ವಾದಿಗಳು ಇದೆ ಎಂದು ಒಪ್ಪಿಕೊಂಡ ವ್ಯವಹಾರವು, ಬಾಹ್ಯಾದಿ ವಿಶೇಷವಿಲ್ಲದ (ಬ್ರಹ್ಮದಲ್ಲಿ ಅಧ್ಯಾರೋಪಿಸಿದ್ದ) ಪರತನಾಭಿಸಂವೃತಿಯಾದರೋ (ಎಂದರೆ) ಸಾಂಖ್ಯರು ಮತ್ತು ಕಾಣಾದರೇ ಮುಂತಾದವರು ಒಪ್ಪಿಕೊಂಡ ಪ್ರಮಾಣಪ್ರಮೇಯ ಸತ್ಯಾರ್ಯಂ ವಾದ ಮತ್ತು ಪರವಾಣಾಕಾರಣವಾದವೇ ಮುಂತಾದ ವ್ಯವಹಾರವಾದರೋ ಎಂದಧ್ರ. ಇವೆರಡೂ ಕೂಡ ಸಂವ್ಯವಹಾರಮಾತ್ರವನ್ನು ಆಲಂಬಿಸಿರುವುದು ಎಂದಾದ್ದರಿಂದ ತತ್ತ್ವವನ್ನು ರಿಂದುವುದಕ್ಕೆ ಉಪಾಯಮಾತ್ರವೆಂದು ತಿಳಿಯಬೇಕು.

ಉಪೇಕ್ಷಿಸಬೇಕು, (ತಾತ್ವಾರಮಾಡಬೇಕು). ಸಂವೃತಿಯೇ ಮುಂತಾದ ಬೌದ್ಧರ ಪಾರಿಭಾಷಿಕ ಶಬ್ದಗಳನ್ನು ಗೌಡಪಾದರು ಸ್ವೀಕರಿಸಿರುವುದಕ್ಕೆ ಕಾರಣವನ್ನೂ, ವೇದಾಂತಿಗಳ ಮತ್ತು ಬೌದ್ಧರ ಪ್ರಕ್ರಿಯಾಗಳಿರುವ ವ್ಯತ್ಯಾಸವನ್ನೂ ಮಾಂಡೂಕ್ಯರಹಸ್ಯವಿವೃತಿಯಲ್ಲಿ ವಿಸ್ತಾರವಾಗಿ ತಿಳಿಸಿರುವುದರಿಂದ (ವಾಚಕರು) ಅಲ್ಲಿಂದಲೇ (ಅದನ್ನು) ತಿಳಿದುಕೊಳ್ಳಬೇಕು. ಈ ಗ್ರಂಥದಲ್ಲಿ ಸಹ ಮುಂದೆ ಮತ್ತೊಂದು ಕಿರಣದಲ್ಲಿ ವ್ಯತ್ಯಾಸವನ್ನು ಚಚೆಸುತ್ತೇವಾದ್ದದಿಂದ ಈಗ ಇಲ್ಲಿಗೆ ಇದು ಸಾಕಾಗಿದೆ].

ಷಾರರೀಕ್ರಿಯವೊಂದಾಗ್ಯಾರೋಪೋ ನ ಶಾಸ್ತ್ರಪ್ರಾರ್ಥಾಣ್ಯವಿಹಂತಾ  
ಉಪದೇಶಾರ್ಥಮೇವ ಕೇವಲಮನೂಡ್ಯಮಾನತ್ವಾತ್ - ಇತಿ ಗೌಡಪಾದ್ಯಃ ಸುಸ್ಪಷ್ಟಃ  
ದರ್ಶಿತಮೇವ ಶಾಂಕರಭಾಷ್ಯೇಷ್ಟನುಸ್ತಿಯತ ಇತಿ ನ ವಿಸ್ಮೈತ್ವವ್ಯಮಾ ||

೨೧. ಅಧ್ಯಾರೋಪಾಪವಾದೇನ್ಯವ ಬೋಧನೇ ಹೇತುಃ - ಸ್ವತಃ-  
ಸಿದ್ಧಸ್ಯಾತ್ತ್ವನೋ ವಿಷಯತ್ವಾಭಾವಾದ್ ದುರೋಧತ್ವಮಾಲಕ್ಷ್ಯ ವಿವಿಧಾಧ್ಯಾರೋಪಂ  
ಕುರ್ವಂತೀ ಶ್ರುತಿಃ, ಅಧ್ಯಾರೋಪಿತೋಪಾಯಸ್ಯ ಮಿಥ್ಯಾತ್ವಾದಗ್ರಹ್ಯತ್ವಮೇವ  
ಜ್ಞಾಪಯತ್ಯಪವಾದೇನ - ಇತೀದಮಂಪಿ ಪ್ರಕ್ರಿಯಾರಹಸ್ಯಂ ಸಂಪ್ರದಾಯ-  
ವಿದ್ವಿಗೌರಂಪಾದ್ಯರುದ್ವೋಪಿತಮಾ -

ಸ ಏಷ ನೇತಿನೇತೀತಿ ವ್ಯಾಖ್ಯಾತಂ ನಿಹ್ಯತೇ ಯತಃ |

ಸರ್ವಮಗ್ರಹ್ಯಭಾವೇನ ಹೇತುನಾಜಂ ಪ್ರಕಾಶತೇ || ಗೌ.ಕಾ. ೩-೨೫.

ಹೀಗೆ ಲೋಕ ವ್ಯವಹಾರ ಮತ್ತು ವೈದಿಕ ವ್ಯವಹಾರವೆಂಬುದೆರಡೂ  
ಅವಿದ್ಯಾಕ್ಷೇತ್ರದಲ್ಲೇ ಆದರೂ ಅಧ್ಯಾರೋಪಾಪವಾದ ಪ್ರಕ್ರಿಯೆಯಲ್ಲಿ  
ವೇದಾಂತಗಳಲ್ಲಿ ಒಟ್ಟಕೊಂಡದ್ದಾದ ಅಧ್ಯಾರೋಪವು ಶಾಸ್ತ್ರಪ್ರಾರ್ಥಾಣ್ಯವನ್ನು  
ಕೆಡಿಸುವುದಿಲ್ಲ, ಕೇವಲ ಅನುವಾದವನ್ನು ಮಾಡಿಕೊಳ್ಳುತ್ತಿರುವುದರಿಂದ  
ಉಪದೇಶಕ್ಕಾಗಿಯೇ ಎಂಬುದನ್ನು ಗೌಡಪಾದರು ಸ್ಪಷ್ಟವಾಗಿ ತೋರಿಸಿದ್ದನ್ನೇ  
ಶಂಕರಭಾಷ್ಯಗಳಲ್ಲಿ ಅನುಸರಿಸಿರುತ್ತದೆ ಎಂಬುದನ್ನು ಮರೆಯಬಾರದು.

೨೨) ಅಧ್ಯಾರೋಪಾಪವಾದ (ಕ್ರಮದಿಂದಲೇ) ತಿಳಿಸುವುದಕ್ಕೆ  
ಕಾರಣವು. ಸ್ವತಃಸಿದ್ಧನಾದ ಆತ್ಮನು ವಿಷಯನಲ್ಲವಾದ್ದರಿಂದ ತಿಳಿಸುವುದಕ್ಕೆ  
ಕಷ್ಟವಾಗಿರುತ್ತದೆ. ಇದನ್ನರಿತ ಶ್ರುತಿಯ ನಾನಾರೀತಿಯ ಅಧ್ಯಾರೋಪವನ್ನು  
ಮಾಡಿರುತ್ತದೆ. (ಅನಂತರ) ಅಧ್ಯಾರೋಪ ಮಾಡಿದ್ದನ್ನು ಅಪವಾದವನ್ನು  
ಮಾಡುವುದರ ಮೂಲಕ “ಸುಳಾದದ್ದಾದ್ದರಿಂದ ಹಾಗೆ ತಿಳಿಯತಕ್ಕದಲ್ಲ”  
ವೆಂದು ತಿಳಿಸುತ್ತದೆ. ಈ ಒಂದು ಪ್ರಕ್ರಿಯೆಯ ರಹಸ್ಯವನ್ನು ಸಂಪ್ರದಾಯವನ್ನು  
ಬಲ್ಲವರಾದ ಗೌಡಪಾದರು ಹೇಳಿರುತ್ತಾರೆ. ಶ್ರುತಿಯ ತಾನೇ ವ್ಯಾಖ್ಯಾನವನ್ನು  
ಮಾಡಿದ್ದೆಲ್ಲವನ್ನು “ಆ ಈತನು ಇದಲ್ಲ ಇದಲ್ಲ” ಎಂದು ಅಲ್ಲಿಗಳೆಡಿರುತ್ತದೆ.  
(ಎಕೆಂದರೆ) (ಆ ತತ್ತ್ವವು) ಅಗ್ರಾಹ್ಯವಾಗಿದೆ ಎಂಬ ಕಾರಣದಿಂದ (ಹಾಗೆ  
ಹೇಳಿದೆ). (ಅನಂತರ) ಹುಟ್ಟಿಲ್ಲದ (ಬ್ರಹ್ಮವನ್ನು) ತೋರಿಸಿರುತ್ತದೆ. (ಗೌ.ಕಾ.

ಯದ್ಯದುಪಾಯತ್ವೇನ ವ್ಯಾಖ್ಯಾತಂ ತತ್ ಸರ್ವಮ್ ಅಗ್ರಾಹ್ಯಮಿತಿ ಹೇತೋರೇವ ಶ್ರುತಿಃ “ಸ ಏಷ ನೇತಿನೇತ್ಯಾತ್ಯಾ” (ಬೃ.ಇ-೬-೨೬, ೪-೨-೪, ೪-೪-೨೨, ೪-೫-೧೫) ಇತಿ ಪದೇ ಪದೇ ನಿಹ್ಯತೇ | ಅಜಮದ್ವಯಮಾತ್ಮ ತತ್ತ್ವಂ ತು ತತಃ ಸ್ವಯಮೇವ ಪ್ರಕಾಶತ ಇತಿ ಕಾರಿಕಾಧಃ ||

೨೪. ಬ್ರಹ್ಮಣಃ ಪರಪ್ರತಿಷೇಧೈಕಗಮ್ಯತಾ ಪ್ರಸ್ಥಾನತ್ರಯಸಂಮತಾ - ನಿರ್ವಿಶೇಷತ್ವಾದವಿಷಯತ್ವಾಚ್ಚ ಬ್ರಹ್ಮ ಅಧ್ಯಾರೋಪಿತಪರಪ್ರತಿಷೇಧೈಕಗಮ್ಯಮಿತಿ ಬಾದರಾಯಣೀಯಸೂತ್ರೇಽಪ್ಯಕ್ತಮ್, ಉಪನಿಷತ್ಸ್ವ ಚೋಧಿತಮ್, ಗೀತಾ-ಸ್ತುತ್ಯಪದಿಷ್ಟಂ ಚ ಇತಿ ಭಾಷ್ಯಕಾರೇಣ ಪ್ರಸ್ಥಾನತ್ರಯಸಂಗಾನಂ ಪ್ರದರ್ಶಿತಮ್ ||

(೮) ದರ್ಶಯತಿ ಚಾಧೋ ಅಪಿ ಸ್ವಯಂತೇ || ವೇ.ಸೂ. ೨-೨-೧೯.

(೯) ಆತ ಏವ ಚೋಪಮಾ ಸೂಯ್ಯಕಾದಿವತ್ || ವೇ.ಸೂ. ೨-೨-೨೮.

೨-೨೬) ಯಾವ ಯಾವುದನ್ನ ಉಪಾಂಗವಾಗಿ ವ್ಯಾಖ್ಯಾನವನ್ನ ವಾಡಿರುತ್ತದೋ ಅದೆಲ್ಲವನ್ನೂ (ಅದು) ಅಗ್ರಾಹ್ಯವಾಗಿದೆ ಎಂಬ ಕಾರಣದಿಂದಲೇ ಶ್ರುತಿಯು “ಆ ಈತನು” “ಹೀಗಲ್ಲ ಹೀಗಲ್ಲ” ಎಂಬ ರೂಪದವನು (ಬೃ. ೨-೬-೨೬, ೪-೨-೪, ೪-೪-೨೨, ೪-೫-೧೫) ಎಂದು ಮತ್ತೆ ಮತ್ತೆ ಅಲ್ಲಾಗಳೆಂದಿದೆ. ಆಮೇಲೆ ಅಜಾದ್ವಯತತ್ವವು ತಾನೇ ತೋರಿಕೊಳ್ಳುತ್ತದೆ ಎಂಬುದು ಕಾರಿಕೆಯ ಅಧಿಕ್ರ.

೨೫) ಬ್ರಹ್ಮವು ಪ್ರತಿಷೇಧವಾತ್ಮದಿಂದಲೇ ತಿಳಿದುಬರುವುದೆಂಬುದು ಪ್ರಸ್ಥಾನತ್ರಯಕ್ಕೂ ಒಟ್ಟಿಗೆಯಾಗಿರುವುದು - ಬ್ರಹ್ಮವು ನಿರ್ವಿಶೇಷವಾದ್ದರಿಂದಲೂ ವುತ್ತು ಅಗೋಚರವಾದ್ದರಿಂದಲೂ ಅಧ್ಯಾರೋಪವಾಡಿದ್ದಾದ ಬೇರೆಯದರ ಪ್ರತಿಷೇಧವ್ಯೋಂದರಿಂದಲೇ ತಿಳಿದುಬರುವಂಥದೆಂಬುದು ಬಾದರಾಂಗಣರ ಸೂತ್ರದಲ್ಲಿ ಹೇಳಿದೆ, ಉಪನಿಷತ್ತಿನಲ್ಲಿ ತಿಳಿಸಿದೆ, ಗೀತಾಸ್ತುತಿಯಲ್ಲಿ ಹೇಳಿದೆ ಎಂಬುದನ್ನು ಭಾಷ್ಯಕಾರರು ಮೂರು ಪ್ರಸ್ಥಾನದಲ್ಲಿ ತೋರಿಸಿರುತ್ತಾರೆ.

(೧) ದರ್ಶಯತಿ ಚಾಧೋ ಅಪಿ ಸ್ವಯಂತೇ (ವೇ.ಸೂ.೨-೨-೧೯)

ಇತ್ಯತ್ರ ಭಾಷ್ಯೋದಾಹೃತಾನಿ “ಅಧಾತ ಅದೇಶೋ ನೇತಿ ನೇತಿ”, “ಅನ್ಯದೇವ ತದ್ವಿದಿತಾದಧೋ ಅವಿದಿತಾದಧಿ”, “ಯತೋ ವಾಚೋ ನಿವರ್ತಣತೇ” | ಆಪ್ತಪ್ರಮಾಣ ಸಹ”, “ಉಪಶಾಂತೋತಯಮಾತ್ರಾ”, “ನ ಸತ್ತನಾಸದುಚ್ಯತೇ”, “ಸರ್ವಭೂತಗುಣ್ಯೇಯ್ಯಕ್ತಂ ಮೈವಂ ಮಾಂ ಜ್ಞಾತುಮಹಣಸಿ”, “ಉಪಾಧಿನಾಕ್ರಿಯತೇ ಭೇದರೂಪಃ”, “ಎಕಧಾ ಒಹುಧಾ ಚೈವ ದೃಶ್ಯತೇ ಜಲಚಂದ್ರವತ್” - ಇತೀಮಾನಿ ವಾಕ್ಯನಿ ಪರಿಶೀಲನೀಯಾನಿ ||

**೭೫.** ಅಧ್ಯಾರೋಪ್ಯೋಪದೇಶಃ ಸರ್ವತಾರಪಿ ತದನ್ಯಪ್ರತಿಷೇಧಾಧ್ಯಃ :-  
ಅಧ್ಯಾರೋಪಾಪವಾದಪ್ರಕ್ರಿಯಾಪ್ರಕಾರಾಸ್ತ್ರಾನಂತಾಃ | ತತ್ತ ಕತಿಚಿದೇವಾವಾಂತರ-  
ಪ್ರಕ್ರಿಯಾವಿಶೇಷಾಸ್ತತತ್ಸಮಾಖ್ಯಯಾ ಪ್ರಸಿದ್ಧಾಃ | ತಾಸು ಕಾಶ್ಮಿರುತ್ತರಸ್ಮಿನ್ ಕಿರಣೇ  
ಸಮಾಲೋಚಯಿಷ್ಯಾಮಃ | ತೇ ತು ಪ್ರದರ್ಶನಾಧಾ ಏವೇತಿ ವಿಜ್ಞಾಪನಾಧ್ಯಂ ತಾವತ್

---

(೨) ಅತ ಏವ ಚೋಪಮಾ ಸೂರ್ಯಕಾದಿವತ್ (ವೇ.ಸೂ.೩-೨-೧೮)

“ಶ್ರುತಿಯೂ ತಿಳಿಸುತ್ತದೆ ಸ್ತುತಿಯೂ ಇದೆ”, ಆದ್ದರಿಂದಲೇ ಸೂರ್ಯ-  
ಕಾದಿಗಳಂತೆಯೇ ಎಂಬ ಉಪಮಾನವಿದೆ. (ಬ್ರ.ಸೂ.) ಈ ಸ್ಥಳದಲ್ಲಿ ಭಾಷ್ಯದಲ್ಲಿ  
ಲುದಾಹರಿಸಿರುವ ವಾಕ್ಯಗಳನ್ನು ಪರಿಶೀಲಿಸಬೇಕು ( ವಾಕ್ಯವು ಹೀಗಿದೆ )  
“ಇನ್ನು ಆದ್ದರಿಂದ ಆದೇಶವು, “ಹೀಗಲ್ಲ, ಹೀಗಲ್ಲ ಎಂದು”, “ಅದು ವಿದಿತಾ-  
ವಿದಿತಕ್ಷಿಂತ ಬೇರೆಯಾಗಿದೆ”. “ಯಾವಾತನಿಂದ ಮನಸ್ಸಿನೊಡನೆ ವಾಕ್ಯ  
ಮುಟ್ಟದೇ ಹಿಂತಿರುಗುತ್ತದೆಯೋ”, “ಈ ಆತ್ಮನು ಉಪಶಾಂತನಾಗಿರುವನು”,  
“ಸತ್ತೀಂದಾಗಲೀ ಅಸತ್ತೀಂದಾಗಲೀ ಹೇಳಲ್ಪಡುವುದಿಲ್ಲ”, “ನನ್ನನ್ನ ಎಲ್ಲಾ  
ಭೂತಗಳ ಗುಣಗಳಿಂದ ಕೂಡಿದವನೆಂದು ತಿಳಿಯುವುದಕ್ಕೆ ನೀನು ತಕ್ಷವನಲ್ಲ”,  
“ಉಪಾಧಿಯಿಂದ ಭೇದರೂಪವಾಗಿ ತೋರುತ್ತದೆ”, “ನೀರಿನಲ್ಲಿ ತೋರುವ  
ಚಂದ್ರನು ಒಂದು ಪ್ರಕಾರವಾಗಿಯೂ ಅನೇಕ ಪ್ರಕಾರವಾಗಿಯೂ ಕಾಣುತ್ತಾನೆ”  
ಎಂಬುದಾಗಿ (ವಾಕ್ಯಗಳಿವೆ).

**೭೬)** ಎಲ್ಲಾಕಡೆಂಪುಲ್ಲಾ ಅಧ್ಯಾರೋಪಿಸಿ ಉಪದೇಶವನ್ನು  
ವಾಡುವುದು ಮತ್ತೊಂದನ್ನು ಅಲ್ಲಾಗಳಿಂಪುವುದಕ್ಕಾಗಿಯೇ. (ಆ)  
ಅಧ್ಯಾರೋಪಾಪವಾದದ ಪ್ರಕ್ರಿಯಾಪ್ರಕಾರಗಳು ಅನಂತವಾಗಿವೆ. ಅವುಗಳಲ್ಲಿ

ಕಾಂಶೀದನ್ಯಾನಪ್ಯಧ್ಯಾರೋಪಪರಕಾರಾನ್ ಅಂತರ್ಭೇತಾನ್ಯನಿಷೇಧಾಧಾರಾನ್ ಆತ್ಮೋದಾಹರಿಷ್ಯಾಮಃ | (೮) ಪ್ರತ್ಯಾಸ್ತಮಿತಸರ್ವವಿಶೇಷೇಂಪಿ ಸರ್ವಗತಿ-ಸರ್ವಾತ್ಮೈನ ನಿತ್ಯಪೂರ್ವೇಂಪಿ ಬ್ರಹ್ಮಣಿ ಆಪ್ಯತ್ವಮಾ ಶ್ರುತಿಮು ಕ್ಷಚಿದಧ್ಯಾರೋಪ್ಯತೇ, “ಬ್ರಹ್ಮವಿದಾಪ್ಯಾರ್ಥಿ ಪರಮಾ” (ತ್ಯ. ೨-೮) ಇತ್ಯಾದಿಮು | ತದಿದಂ ಜ್ಞಾನಾತಿರಿಕ್ತಸಾಧನಪ್ರಯೋಗಿಸಿರಾಕರಣಾಯೈವ “ಅಪ್ಯಾರ್ಥಿ ಸ್ವಾರಾಜ್ಯಮಾ” (ತ್ಯ. ೮-೯) ಇತ್ಯಾದಿಸ್ವಾಲೇ ಇವ ಗತಿಪೂರ್ವಕಪೂರ್ವತ್ವಂ ತ್ವಿಹ ನ ವಿವಕ್ಷಿತಮಿತಿ ಜ್ಞಾಪನಾಯ ಚ | ಏವಂ ಕ್ಷಚಿಜ್ಞ್ಯಾಯತ್ವಮಧ್ಯಾರೋಪ್ಯತೇ “ಪತಜ್ಞ್ಯಾಯಂ ನಿತ್ಯಮೇವಾತ್ಮಸಂಸ್ಥಾಮಾ” (ಶ್ವೇ. ೮-೧೨), “ನಾರಾಯಣಂ ಮಹಾಜ್ಞೇಯಮಾ” (ತ್ಯ.ನಾ. ೧೫-೨೯), “ಯೇನಾಶ್ರುತಂ ಶ್ರುತಂ ಭವತ್ಯಮತಂ ಮತಮವಿಜ್ಞಾತಂ ವಿಜ್ಞಾತಮಾ” (ಭಾಂ. ೬-೧-೩) ಇತ್ಯಾದಿಸ್ವಾಲೇಮು | ತತ್ತ್ವಜ್ಞಾನೇನಾತ್ಯಂತಮಜ್ಞಾನ-ನಾಶಃ, ಜ್ಞಾತವ್ಯಂತರಾಭಾವಶ್ಯ ಇತಿ ಜ್ಞಾಪನಾಧಿಮಾ | ಕ್ಷಚಿತ್ತು ಜ್ಞಾತ್ಯತ್ವಧ್ಯಾರೋಪೇಣ ಜ್ಞೇಯತ್ವಂ ನಿರಸ್ಯತೇ “ವಿಜ್ಞಾತಾರಮರೇ ಕೇನ ವಿಜಾನೀಯಾತ್” (ಬೃ. ೨-೨೫)

ಅವಾಂತರ ಪ್ರಕ್ರಿಯಾ ವಿಶೇಷವಾದ ಕೆಲವುವಾತ್ರ ಆ ಹೆಸರಿನಿಂದ ಪ್ರಸಿದ್ಧವಾಗಿವೆ. ಅವುಗಳಲ್ಲಿ ಕೆಲವನ್ನು ಮುಂದಿನ ಕರಣದಲ್ಲಿ ಸಮಾಲೋಚಿಸುವೇವು. ಅವುಗಳು ಉಪಲಕ್ಷಣಕ್ಷಾಗಿಯೇ ಹೇಳಿದೆಂಬುದನ್ನು ತಿಳಿಸುವುದಕ್ಷಾಗಿ ಕೆಲವು ಬೇರೆ ಅಧ್ಯಾರೋಪದ ಪ್ರಕಾರಗಳನ್ನು ತಿಳಿಸುವೇವು. ಅವು ಮತ್ತೊಂದರ ನಿಷೇಧವನ್ನು ಮಾಡುವುದಕ್ಕೆ ಬಂದವುಗಳೆಂಬುದು ಅವುಗಳ ಒಳಾಧಿಕ್ರಮ.

(೯) “ಬ್ರಹ್ಮವನ್ನು ತಿಳಿದವನು ಹೆಚ್ಚಿನದನ್ನು ಪಡೆಯುತ್ತಾನೆ” ಎಂಬುದಾಗಿರುವ ಶ್ರುತಿಯಲ್ಲಿ ಬ್ರಹ್ಮವು ಯಾವ ವಿಶೇಷವೂ ಇಲ್ಲದಾಗಿದ್ದರೂ, ಸರ್ವಗತವಾಗಿ ಸರ್ವರ ಆತ್ಮವಾಗಿದ್ದರೂ ಎಲ್ಲರೂ (ಅದನ್ನು) ಪಡೆದೇ ಆಗಿದ್ದರೂ ಅದರಲ್ಲಿ ಆಪ್ಯತ್ವವನ್ನು ಅಧ್ಯಾರೋಪಿಸಿಸಿರುತ್ತದೆ. ಇದು ಜ್ಞಾನಕ್ಷೀಂತ ಬೇರೆಯಾದ ಮತ್ತೊಂದಾದ ಸಾಧನಕ್ಕೆ ಸಿಗುವುದಿಲ್ಲವೆಂಬುದನ್ನು ತಿಳಿಸುವುದಕ್ಕೂ “ಸ್ವಾರಾಜ್ಯವನ್ನು ಪಡೆಯುತ್ತೇನೆ” ಎಂಬ ಸ್ಥಳದಲ್ಲಿ ಹೇಳಿರುವ ಹಾಗೆ ಗತಿಪೂರ್ವಕವಾಗಿ ಪಡೆಯುವುದೆಂಬುದು ಇಲ್ಲ ವಿವಕ್ಷಿತವಲ್ಲ - ವೆಂಬುದನ್ನು ತಿಳಿಸುವುದಕ್ಷಾಗಿಯೂ ಹೇಳಿರುತ್ತದೆ. “ಯಾವಾಗಲೂ ಆತ್ಮನೇ ಆಗಿರುವ ಈತನನ್ನೇ ತಿಳಿಯಬೇಕು” (ಶ್ವೇತ. ೧-೧೨), ನಾರಾಯಣನು

ಇ-೧೪) ಇತ್ಯಾದಿಸ್ಥಾಲೇಷು ಯಥಾ | ಕ್ಷಮಿತ್ವನಃ ಸಾಕ್ಷಿತ್ವಮಧ್ಯಾರೋಪ್ಯತೇ ಜ್ಞಾತೃತ್ವಸ್ಯಾಪ್ಯ-ಪರ್ವತವಾಯ, “ಸಾಕ್ಷೀ ಚೇತಾ ಕೇವಲೋ ನಿಗುಣಾಶ್ಚ” (ಶ್ಲೋ ೬-೧೮) ಇತ್ಯತ್ರ ಯದ್ವತ್ತಾ | ಅನ್ಯತ್ರ ಸ್ವರೂಪಮೇವ ನಿರ್ದಿಷ್ಟತ್ವತೇ “ನೇತಿ ನೇತಿ” (ಬೃ. ೨-೩-೬) ಇತಿ ಸಾಕ್ಷಿತ್ವಾದೇಃ ಸರ್ವಸ್ಯಾಪಿ ವಿಶೇಷಧರ್ಮಸ್ಯ ನಿಷೇಧಾರ್ಥವರ್ಗ | ಏಂ ಕ್ಷಮಿತ್ವ ವೇದಾಂತವಾರ್ಯಗಮ್ಯತ್ವಮಧ್ಯಾರೋಪ್ಯತೇ ಪ್ರತ್ಯಕ್ಷಾದ್ಯಗಮ್ಯತ್ವಚೋಧನಾಯ, ಯಥಾ “ವೇದಾಂತವಿಜ್ಞಾನಸುನಿಶ್ಚಿತಾರ್ಥಃ” (ಮುಂ ೩-೨-೬) ಇತ್ಯಾದಿಸ್ಥಾಲೇಷು | ಕ್ಷಮಿತ್ವ ಮನೋಗಮ್ಯತ್ವಮುಚ್ಯತೇ ಇಂದ್ರಿಯಾಗೋಚರತ್ವಂ ಜ್ಞಾಪಯಿತುಮ್ರ, “ಮನಸ್ಯವಾನುದ್ರಷ್ಟವ್ಯಂ ನೇಹ ನಾನಾಸ್ತಿ ಕಿಂಚನ” (ಬೃ. ೪-೪-೧೬) ಇತ್ಯಾದಿವಾರ್ಯೇಷು ಯಥಾ | ಕ್ಷಮಿತ್ವ ಮನೋವಾಗಗೋಚರತ್ವಮೇವೋಚ್ಯತೇ ತದ್ವಾತಿರಿಕ್ತಾನುಭವಮಾತ್ರಗಮ್ಯತ್ವಚೋಧನಾರ್ಥವರ್ಗ “ಯತೋ ವಾಚೋ ಮಹಾಜ್ಞೀಯನು (ತ್ಯಾ.ನಾ ೧೨-೨೬) “ಯಾವದೊಂದನ್ನು ತಿಳಿದರೆ ಕೇಳಿದೇ ಇದ್ದರ್ಥ ಕೇಳಿದಂತಾಗುವುದೋ, ಮನನ ಮಾಡದೇ ಇದ್ದರ್ಥ ತಿಳಿಯದೇ ಇದ್ದರ್ಥ ಮನನಮಾಡಿದಂತೆಯೂ ತಿಳಿದಂತೆಯೂ ಆಗುವುದೋ” (ಭಾಂ. ೬-೧-೨) ಎಂದು ಈ ರೀತಿಯಾಗಿ ಕೆಲವು ಕಡೆಯಲ್ಲಿ ಜ್ಞೇಯತ್ವವನ್ನು ಅಧ್ಯಾರೋಪಿಸಿದೆ. ಇದನ್ನು ಹೇಳಿದ್ದಾದರೋ - ಜ್ಞಾನದಿಂದ ಅಜ್ಞಾನವು ಅತ್ಯಂತವಾಗಿ ನಾಶವಾಗುತ್ತದೆ ಎಂದು ತಿಳಿಸುವುದಕ್ಕಾಗಿಯೂ, ಮತ್ತೆ ತಿಳಿಯಚೇಕಾದದ್ದು ಬೇರೆ ಉಳಿಯವುದಿಲ್ಲ ಎಂಬುದನ್ನು ತಿಳಿಸುವುದಕ್ಕೂ ಆಗಿದೆ. ಕೆಲವು ಕಡೆಗಳಲ್ಲಿ ಜ್ಞಾತ್ವತ್ವವನ್ನು ಅಧ್ಯಾರೋಪಮಾಡುವುದರ ಮೂಲಕ ಜ್ಞೇಯವಾಗಿದೆ ಎಂಬುದನ್ನು - “ವಿಜ್ಞಾತ್ರವಾದವನನ್ನು ಹೇಗೆ ಅರಿತಾನು”! ಎಂದು ತಿಳಿಸುತ್ತಾ ಅಲ್ಲಿಗಳಿದಿದೆ. ಕೆಲವು ಕಡೆಗಳಲ್ಲಿ “ಸಾಕ್ಷಿಯ ಚೇತನನು, ಕೇವಲನು ಮತ್ತು ನಿಗುಣನು” (ಶ್ಲೋ. ೬-೧೧) ಎಂಬುದಾಗಿ ಸಾಕ್ಷಿತ್ವವನ್ನು ಅಧ್ಯಾರೋಪಿಸಿ ಜ್ಞಾತ್ವತ್ವವನ್ನು ಕೂಡ ಅಲ್ಲಿಗಳಿದರುತ್ತದೆ. ಮತ್ತೊಂದು ಕಡೆಯಲ್ಲಿ “ಹೀಗಲ್ಲ ಹೀಗಲ್ಲ” (ಬೃ. ೨-೨-೬) ಎಂಬುದಾಗಿ ಹೇಳಿತ್ತಾ ಸಾಕ್ಷಿತ್ವವೇ ಮುಂತಾದ ಎಲ್ಲಾ ವಿಶೇಷಧರ್ಮವನ್ನೂ ಅಲ್ಲಿಗಳಿಯುವುದಕ್ಕಾಗಿ (ನೇರಾಗಿ) ಸ್ವರೂಪವನ್ನೇ ನಿರ್ದೇಶ ಮಾಡಿರುತ್ತದೆ. ಇದೇ ರೀತಿ “ವೇದಾನ್ತವಿಜ್ಞಾನದಲ್ಲಿ ಸುನಿಶ್ಚಿತವಾದ ಅರ್ಥವುಳ್ಳವರಾಗಿ” (ಮುಂ. ೩-೨-೬) ಎಂಬುದಾಗಿರುವ ಸ್ಥಳದಲ್ಲಿ ಪ್ರತ್ಯಕ್ಷಾದಿ (ಪ್ರಮಾಣಗಳಿಗೆ) ತಿಳಿದುಬರುವುದಿಲ್ಲ ಎಂಬುದನ್ನು ತಿಳಿಸಿಕೊಡುವುದಕ್ಕಾಗಿ ವೇದಾನ್ತವಾಕ್ಯದಿಂದ

ಮಹಾಜ್ಞೀಯನು (ತ್ಯಾ.ನಾ ೧೨-೨೬) “ಯಾವದೊಂದನ್ನು ತಿಳಿದರೆ ಕೇಳಿದೇ ಇದ್ದರ್ಥ ಕೇಳಿದಂತಾಗುವುದೋ, ಮನನ ಮಾಡದೇ ಇದ್ದರ್ಥ ತಿಳಿಯದೇ ಇದ್ದರ್ಥ ಮನನಮಾಡಿದಂತೆಯೂ ತಿಳಿದಂತೆಯೂ ಆಗುವುದೋ” (ಭಾಂ. ೬-೧-೨) ಎಂದು ಈ ರೀತಿಯಾಗಿ ಕೆಲವು ಕಡೆಯಲ್ಲಿ ಜ್ಞೇಯತ್ವವನ್ನು ಅಧ್ಯಾರೋಪಿಸಿದೆ. ಇದನ್ನು ಹೇಳಿದ್ದಾದರೋ - ಜ್ಞಾನದಿಂದ ಅಜ್ಞಾನವು ಅತ್ಯಂತವಾಗಿ ನಾಶವಾಗುತ್ತದೆ ಎಂದು ತಿಳಿಸುವುದಕ್ಕಾಗಿಯೂ, ಮತ್ತೆ ತಿಳಿಯಚೇಕಾದದ್ದು ಬೇರೆ ಉಳಿಯವುದಿಲ್ಲ ಎಂಬುದನ್ನು ತಿಳಿಸುವುದಕ್ಕೂ ಆಗಿದೆ. ಕೆಲವು ಕಡೆಗಳಲ್ಲಿ ಜ್ಞಾತ್ವತ್ವವನ್ನು ಅಧ್ಯಾರೋಪಮಾಡುವುದರ ಮೂಲಕ ಜ್ಞೇಯವಾಗಿದೆ ಎಂಬುದನ್ನು - “ವಿಜ್ಞಾತ್ರವಾದವನನ್ನು ಹೇಗೆ ಅರಿತಾನು”! ಎಂದು ತಿಳಿಸುತ್ತಾ ಅಲ್ಲಿಗಳಿದಿದೆ. ಕೆಲವು ಕಡೆಗಳಲ್ಲಿ “ಸಾಕ್ಷಿಯ ಚೇತನನು, ಕೇವಲನು ಮತ್ತು ನಿಗುಣನು” (ಶ್ಲೋ. ೬-೧೧) ಎಂಬುದಾಗಿ ಸಾಕ್ಷಿತ್ವವನ್ನು ಅಧ್ಯಾರೋಪಿಸಿ ಜ್ಞಾತ್ವತ್ವವನ್ನು ಕೂಡ ಅಲ್ಲಿಗಳಿದರುತ್ತದೆ. ಮತ್ತೊಂದು ಕಡೆಯಲ್ಲಿ “ಹೀಗಲ್ಲ ಹೀಗಲ್ಲ” (ಬೃ. ೨-೨-೬) ಎಂಬುದಾಗಿ ಹೇಳಿತ್ತಾ ಸಾಕ್ಷಿತ್ವವೇ ಮುಂತಾದ ಎಲ್ಲಾ ವಿಶೇಷಧರ್ಮವನ್ನೂ ಅಲ್ಲಿಗಳಿಯುವುದಕ್ಕಾಗಿ (ನೇರಾಗಿ) ಸ್ವರೂಪವನ್ನೇ ನಿರ್ದೇಶ ಮಾಡಿರುತ್ತದೆ. ಇದೇ ರೀತಿ “ವೇದಾನ್ತವಿಜ್ಞಾನದಲ್ಲಿ ಸುನಿಶ್ಚಿತವಾದ ಅರ್ಥವುಳ್ಳವರಾಗಿ” (ಮುಂ. ೩-೨-೬) ಎಂಬುದಾಗಿರುವ ಸ್ಥಳದಲ್ಲಿ ಪ್ರತ್ಯಕ್ಷಾದಿ (ಪ್ರಮಾಣಗಳಿಗೆ) ತಿಳಿದುಬರುವುದಿಲ್ಲ ಎಂಬುದನ್ನು ತಿಳಿಸಿಕೊಡುವುದಕ್ಕಾಗಿ ವೇದಾನ್ತವಾಕ್ಯದಿಂದ

ನಿವರ್ತಣಂತೇ | ಅಪ್ರಾಪ್ಯ ಮನಸಾ ಸಹ | ಆನಂದಂ ಬ್ರಹ್ಮಂತೋ ವಿದ್ಬ್ರಾನ್ | ನ ಬಿಭೇತಿ ಕುತ್ತಣ್ಣನೇತಿ”(ತೈ. ೨-೬) ಇತ್ಯಾದಿಸ್ಥಳೇಷು ಯಥಾ | ಏವಮನ್ಯತ್ವಾಪ್ಯಾಹ್ಯಂ ಸುಧಿಭಿಃ ||

ತತ್ತ್ವಕ್ಕೇಕೇನಾಧ್ಯಾರೋಪೇಣ ವಿಕ್ಕೇಕಸ್ಪ್ರವ ವಿಕಲ್ಪಸ್ಯ ನಿರಾಸೋ ವಿವಕ್ಷ್ಯತ ಇತ್ಯಾಪಿ ನ ನಿಯಮಃ | ತದ್ವಧಾ - ಆತ್ಮನಿ ಜ್ಞೇಯತ್ವಾಧ್ಯಾರೋಪೇಣ ನ ಕೇವಲಂ ತದನ್ಯಾಸ್ಯಾಜ್ಞೇಯತ್ವಮ್, ಕಿಂತ ತಜ್ಞಾನೇನ ಸರ್ವಜ್ಞತ್ವಮ್, ಅಜ್ಞಾನಸ್ಯಾತ್ಯಂತಿಕ-ನಾಶಃ - ಇತ್ಯಾಪಿ ಗಮ್ಯತೇ | ಆತ್ಮಜ್ಞಾನಮೇವ ದ್ವೈತಪ್ರತಿಭಾಸಹೇತುಃ, ಆತ್ಮಜ್ಞಾನೇ ಸತಿ ಪುನರ್ನ ಜ್ಞಾತ್ಯಜ್ಞಾನಜ್ಞೇಯವಿಭಾಗಃ - ಇತ್ಯಾದ್ಯಾಪಿ ತತೋ ಗಮ್ಯತ ಏವ | ತದೇವಮ್ ಆತ್ಮತಿರಿಕ್ತಮಪಿ ಜ್ಞೇಯಮಸ್ತಿತಿ ವಿಕಲ್ಪಃ, ಆತ್ಮಜ್ಞಾನೇನ ತನ್ಮತ್ವಮೇವ ಜ್ಞಾತಂ ಸ್ಯಾದಿತಿ ವಿಕಲ್ಪಃ, ತಜ್ಞಾನೇ ಸತ್ಯಾಪಿ ಪುನರಘಟಜ್ಞಾನಂ ಕದಾಚಿದ್ರೋ ಪುರ-

---

ತಿಳಿದುಬರುತ್ತಾನೆಂದು ಅಧ್ಯಾರೋಪಿಸಿರುತ್ತದೆ. “ಮನಸ್ಸಿನಿಂದಲೇ ತಿಳಿಯಬೇಕು ಇಲ್ಲಿ ನಾನಾ ಎಂಬುದು ಸ್ವಲ್ಪವೂ ಇಲ್ಲ” (ಬೃ ೪-೪-೧೮) ಎಂಬುದಾಗಿರುವ ವಾಕ್ಯಗಳಲ್ಲಿ ಇಂದ್ರಿಯಗಳಿಗೆ ಅಗೋಚರನೆಂಬುದನ್ನು ಹೇಳಿದೆ. “ಯಾವಾತನಿಂದ ಮನಸ್ಸಿನೊಡನೆ ವಾಕ್ಯ ಮುಟ್ಟದೇ ಹಿಂತಿರುಗುತ್ತದೋ (ಅಂತಹ) ಆನಂದವಾದ ಬ್ರಹ್ಮವನ್ನು ಅರಿತವನು ಯಾವುದರಿಂದಲೂ ಹೇದರುವುದಿಲ್ಲ” (ತೈ ೨-೬) ಎಂದಿರುವ ಶ್ರುತಿಯಲ್ಲಿ ಮನಸ್ಸುವಾಕ್ಯಗಳಿಗೆ ಅಗೋಚರವೆಂದೇ ಹೇಳಿರುತ್ತದೆ. ಏಕೆಂದರೆ ಅವುಗಳಿಗಂತಹ ಚೆಚ್ಚಿನದಾದ ಅನುಭವವೊಂದಕ್ಕೇ ತಿಳಿದುಬರುತ್ತಾನೆಂದು ತಿಳಿಸುವುದಕ್ಕಾಗಿ (ಹಾಗೆ) ಹೇಳಿರುತ್ತದೆ. ಇದೇ ರೀತಿಯಾಗಿ ತಿಳಿದವರು ಬೇರೆ ಕಡೆಯಲ್ಲಾಗಿ ಸಿಕೊಳ್ಳಬೇಕು.

ಇಲ್ಲಿ ಒಂದೊಂದು ಅಧ್ಯಾರೋಪದಿಂದ ಒಂದೊಂದು ವಿಕಲ್ಪವಷ್ಟನ್ನೇ ಕಳೆಯುವುದೆಂಬ ಅಭಿಪ್ರಾಯವಿದೆ ಎಂಬ ನಿಯಮವೇನಿಲ್ಲ. ಹೇಗೆಂದರೆ - ಆತ್ಮನನ್ನು ತಿಳಿಯಬೇಕಂದು ಅಧ್ಯಾರೋಪಮಾಡುವುದರಿಂದ ಬೇರೆಯದು ತಿಳಿಯತಕ್ಷದಲ್ಲವೆಂಬುದಷ್ಟನ್ನು ಮಾತ್ರ (ವಿವಕ್ಷೇ ಮಾಡಿಕೊಂಡಿದೆ ಎಂದು ತಿಳಿಯಬೇಕಾಗಿಲ್ಲ). ಮತ್ತೇನೆಂದರೆ ಅದರ ತಿಳಿವಳಿಕೆಯಿಂದ ಸರ್ವಜ್ಞತ್ವ-ವುಂಟಾಗುತ್ತದೆ ಎಂತಲೂ ಅಜ್ಞಾನವು ಸಂಪೂರ್ಣವಾಗಿ ನಾಶವಾಗುತ್ತದೆ ಎಂಬ ಅಭಿಪ್ರಾಯವೂ ಇರುತ್ತದೆ. ಆತ್ಮನನ್ನು ತಿಳಿಯದೇ ಇರುವುದೇ ದ್ವೈತವು

ದುಭೋಯಾದಿತಿ ವಿಕಲ್ಪಃ, ದ್ವೈತಂ ವಿದ್ಯಮಾನಮೇವ ಪ್ರತಿಭಾಸತೆ ಇತಿ ವಿಕಲ್ಪಃ, ಜ್ಞಾತೇಽಪ್ಯಾತ್ತುನಿ ಜ್ಞಾತೃತ್ವಮವಶಿಷ್ಯತೆ ಏವೇತಿ ವಿಕಲ್ಪಶ್ಚೇತ್ಯೇವಮಾದ್ಯನೇಕ ವಿಕಲ್ಪನಿವಾರಣಮ್ ಆತ್ಮನಿ ಜ್ಞೇಯತ್ವಾಧ್ಯಾರೋಪಾದ್ ವಿವಕ್ಷಿತಂ ಭವತಿ ||

ದಿಜ್ಞಾತ್ರಮಿಹ ದರ್ಶಿತಂ ಯಥಾ ಕಸ್ಯ ಕಸ್ಯಾಧ್ಯಾರೋಪೇಣ ಕಿಂ ಕಿಮಪೋದ್ಯತ ಇತಿ ಸೂಕ್ಷ್ಮಬುದ್ಧಿರೇವಮೇವೋಹ್ಯಮ್ ಅನ್ಯಾತ್ರಾಪ್ಯಾಧ್ಯಾರೋಪಂಸ್ಥಲೇಷು | ಇದಂ ತು ನ ಪ್ರಸ್ತುತ್ಯವ್ಯಂ ಯತ್ ನಿಧರ್ಮಸಕೇ ಪರಮಾರ್ಥತತ್ತ್ವೇ ಯತ್ರ ಯತ್ರ ಯದ್ಯಾರೋಪಪೂರ್ವಕಮುಪದಿಶ್ಯತೇ ತತ್ರ ತತ್ರ ಕೇವಲಂ ತತ್ತದನ್ಯಪ್ರತಿಷೇಧ ಏವ ಪೂರ್ಧಾನ್ಯನೇನ ವಿವಕ್ಷ್ಯತೇ, ನ ತು ವಸ್ತುನಸ್ತತ್ತದ್ವಾಪ್ಯತ್ವಮಾಪಿ, ಅನ್ಯಾತ್ರ ತಸ್ಯಾಪ್ಯಾರೋಪಿತಸ್ಯ ಕಂಠರವೇಣ ನಿಷೇಧಾತ್ ಇತಿ ||

ತೋರುಪುದಕ್ಕೆ ಕಾರಣವು, ಆತ್ಮಜ್ಞಾನವಾದ ವೇಳೆ ಮತ್ತೆ ಜ್ಞಾತ್ರಜ್ಞಾನಜ್ಞೇಯವಿಭಾಗವು ಇರುವುದಿಲ್ಲ ಎಂಬಿದೇ ಮೊದಲಾದದ್ದೂ ಸಹ (ಆ ಅಧ್ಯಾರೋಪದಿಂದ ಗೊತ್ತಾಗಿಯೇ ತೀರುತ್ತದೆ). ಹೀಗೆ ಆತ್ಮನ ವಿಷಯದಲ್ಲಿ ಜ್ಞೇಯತ್ವವನ್ನು ಅಧ್ಯಾರೋಪವನ್ನು ಮಾಡುವುದರಿಂದ - (೧) ಆತ್ಮನಿಗಿಂತ ಬೇರೆಯಾದದ್ದು ತಿಳಿಯುವುದಿರುತ್ತದೆ ಎಂಬ ವಿಕಲ್ಪವೂ, (೨) ಆತ್ಮನನ್ನು ತಿಳಿಯುವುದರಿಂದ ಅದೊಂದೇ ಗೊತ್ತಾದಂತಾಗುತ್ತದೆಯೆಂಬ ವಿಕಲ್ಪವೂ, (೩) ಆ ಜ್ಞಾನವಿದ್ದರೂ ಮತ್ತೊತ್ತಮ್ಮೆ ಅಜ್ಞಾನವು ಯಾವಾಗಲಾದರೂ ತೋರಿಕೊಂಡಿತ್ಯಂಬ ವಿಕಲ್ಪವೂ, (೪) ನಿಜವಾಗಿರುವಂತಹ ದ್ವೈತವು ತೋರುತ್ತದೆ ಎಂಬ ವಿಕಲ್ಪವೂ, (೫) ಆತ್ಮನನ್ನು ತಿಳಿದರೂ ಜ್ಞಾತ್ರತ್ವವು ಉಳಿದೇ ಇರುತ್ತದೆ ಎಂಬ ಇದೇ ಮೊದಲಾದ ಅನೇಕ ವಿಕಲ್ಪಗಳ ನಿವಾರಣೆಯಾಗುತ್ತದೆ. ಯಾವ ಯಾವ ಅಧ್ಯಾರೋಪದಿಂದ ಏನೇನನ್ನು ತೆಗೆದುಹಾಕಿರುತ್ತದೆ ಎಂಬುದಕ್ಕೆ ಇಲ್ಲಿ ನಾವು ಕೆಲವು ಗುರುತನ್ನು ಮಾತ್ರ ತೋರಿಸಿರುತ್ತೇವೆ. ಸೂಕ್ಷ್ಮಬುದ್ಧಿಯಳ್ಳವರು ಬೇರೆ ಅಧ್ಯಾರೋಪದ ಸ್ಥಳದಲ್ಲಿ ಇದೇ ರೀತಿಯಾಗಿ ಉಹಿಸಿಕೊಳ್ಳಬೇಕು. ಇದನ್ನು ಮಾತ್ರ ಮರೆಯಬಾರದು, ಏನೆಂದರೆ - ಯಾವ ಧರ್ಮವೂ ಇಲ್ಲದ ಪರಮಾರ್ಥ ತತ್ತ್ವವುದಲ್ಲಿ ಎಲ್ಲೆಲ್ಲಿ ಏನೇನನ್ನು ಹಂಟ್ಯು ಹಾಕುವುದರ ಮೂಲಕ ಉಪದೇಶವನ್ನು ಮಾಡಿರುತ್ತದೋ ಅಲ್ಲಲ್ಲಿ ಕೇವಲ ಆದಕ್ಷಿಂತ ಬೇರೆಯಾದದ್ದರ ಪ್ರತಿಷೇಧವಷ್ಟನ್ನೇ ಮುಖ್ಯವಾಗಿ ಮಾಡಿರುತ್ತದೆ. ಹಾಗೆಯೇ ಆ

**೨೬. ಭಾಷ್ಯವಾಕ್ಯೋದಾಹರಣಾನಿ - ಅಧ್ಯಾರೋಪಾಪವಾದಪ್ರಕ್ರಿಯಾಯಾ-ಮೇವ ಭಗವತೋ ಭಾಷ್ಯಕಾರಸ್ಯ ಪರಮಾದರಃ, ಪರಮಾಧ್ಯತತ್ತ್ವಸ್ಯ ನಿರ್ವಿಶೇಷತ್ವಾತ್ ಕೇನಚಿದ್ವಿಧಿಮುಖೀನ ತತ್ತ್ವರೂಪನಿರ್ದೇಶಸ್ಯಾಶಕೃತ್ವಾತ್ - ಇತ್ಯಾತ್ ಕತ್ತಿಚಿದಾವಚನಾನಿ ಇದಾನೀಮುದಾಹರಿಷ್ಯಾಮಃ -**

(ಗ) ಗೌರಸೌ, ಸ್ವಂದತೇ, ಶುಕ್ಲೋ, ವಿಷಾಂತೇ - ಇತಿ ಯಥಾ ಲೋಕೇ ನಿರ್ವಿಶೇಷತ್ವಾತ್ ತಥಾ ಅಧ್ಯಾರೋಪಿತನಾಮರೂಪಕಮ್ದಾರೇಣ ಬ್ರಹ್ಮ ನಿರ್ವಿಶೇಷತ್ವೇ "ವಿಜ್ಞಾನಮಾನಂದಂ ಬ್ರಹ್ಮ", "ವಿಜ್ಞಾನಫುನ ಏವ", "ಬ್ರಹ್ಮ", "ಅತ್ಯಾ" - ಇತ್ಯೇವಮಾದಿತಚ್ಯಾಃ | ಯದಾ ಪ್ರಸಃ ಸ್ವರೂಪಮೇವ ನಿರ್ವಿಶೇಷತಂ ಭವತಿ ನಿರಸ್ತಸವೋಪಾಧಿವಿಶೇಷಮ್, ತದಾ ನ ಶಕ್ತತೇ ಕೇನಚಿದಭಿ ಪ್ರಕಾರೇಣ ನಿರ್ದೇಶ್ಯಮ್ ತದಾ ಅಯಮೇವಾಭ್ಯಾಪಾಯೋ ಯದುತ ಪ್ರಾಣಿನಿರ್ದೇಶ-ಪ್ರತಿಷೇಧದ್ವಾರೇಣ "ನೇತಿ ನೇತಿ" ಇತಿ ನಿರ್ದೇಶಃ ||

ಒಂ.ಭಾ. ೨-೩-೬.

ಧರ್ಮವೃಳಿದ್ವಾಗಿದೆ ಎಂಬುದನ್ನೂ ಸಹ ಅಲ್ಲಿಗಳೆಯುತ್ತದೆ, ಏಕೆಂದರೆ ಚೇರೋಂದು ಕಡೆಂಕುಲ್ಲಿ ಬಾಯಿಬಿಟ್ಟು ಆ ಆರೋಪಿಸಿದ್ದ ನ್ನೂ ಅಲ್ಲಿಗಳೆದರುತ್ತದೆ.

**೨೭) ಭಾಷ್ಯವಾಕ್ಯದ ಉದಾಹರಣೀಗಳು - ಪರಮಾಧ್ಯತತ್ತ್ವವು ನಿರ್ವಿಶೇಷವಾದ್ದರಿಂದ ಯಾವ ಒಂದು ವಿಧಿಮೂಲಕವಾಗಿಯೂ ಆದರ ಸ್ವರೂಪವನ್ನು ನಿರ್ದೇಶವನ್ನು ವಾಡುವುದಕ್ಕಾಗುವುದಿಲ್ಲ ಆದ್ದರಿಂದ ಅಧ್ಯಾರೋಪಾಪವಾದ ಪ್ರಕ್ರಿಯೆಯಲ್ಲಿಯೇ ಪ್ರಾಣಿರಾದ ಭಾಷ್ಯಕಾರರಿಗೆ ಹೆಚ್ಚಿನ ಆದರವಿದೆ ಎಂಬುದರ ಬಗ್ಗೆ ಕೆಲವು ವಾಕ್ಯಗಳನ್ನು ಉದಾಹರಿಸುವೇವು. "ಇದು ಎತ್ತು, ಓಡಾಡುತ್ತದೆ, ಬಿಳಿಯಾಗಿದೆ, ಕೋಡುಗಳುಳ್ಳದ್ದು ಎಂದು ಹೇಗೆ ಲೋಕದಲ್ಲಿ ತಿಳಿಸುವರೋ ಹಾಗೆ (ಆ ತತ್ತ್ವವನ್ನು) "ಅದು ಇಂಥದ್ದು" ಎಂದು ತಿಳಿಸುವಕ್ಕಾಗುವುದಿಲ್ಲ. ಅಧ್ಯಾರೋಪಿತ ನಾಮರೂಪಕಮ್ದಾ ಮೂಲಕವಾಗಿಯೇ "ವಿಜ್ಞಾನವೂ ಆನಂದವೂ ಆದದ್ದು ಬ್ರಹ್ಮವು, (೨-೬-೨೮) ವಿಜ್ಞಾನಫುನನೇ, (೨-೪-೧೨) ಬ್ರಹ್ಮವು, ಆತ್ಮವು ಎಂಬಿವೇ ವೊದಲಾದ ಶಬ್ದಗಳಿಂದ ಬ್ರಹ್ಮವನ್ನು ತಿಳಿಸುತ್ತಾರೆ. ಆದರೆ ಯಾವಾಗ ಯಾವ ಉಪಾಧಿಯ ವಿಶೇಷವೂ ಇಲ್ಲದ ಸ್ವರೂಪವನ್ನೇ ತಿಳಿಸಬೇಕೆಂದು ಇಚ್ಛೆಯಾಗುವುದೋ ಆಗ ಯಾವ ಪ್ರಕಾರದಿಂದಲೂ ಆದನ್ನು**

(೬) ಸರ್ವೋ ಹಿ ಶಬ್ದಃ, ಅಧ್ಯಾತ್ಮಾರ್ಥಾಯ ಪ್ರಯುಕ್ತಃ ಶೂಲಯಮಾಣಶ್ಚ  
ಶೂಲತ್ಯಭಿಃ ಜಾತಿಕ್ರಿಯಾಗುಣಸಂಬಂಧದ್ವಾರೇಣ ಸಜ್ಞತಿಗ್ರಹಣಸವ್ಯಪೇ-  
ಕ್ಷೋಽಧರ್ಥಂ ಪ್ರತ್ಯಾಯಯತಿ ನಾನ್ಯಥಾ | ಅದ್ವಷ್ಟತ್ವಾತ್ | ತದ್ವಥಾ “ಗಾಃ”,  
“ಅಶ್ವಃ” ಇತಿ ವಾ ಜಾತಿತಃ; “ಪಚತಿ”, “ಪರತಿ” ಇತಿ ವಾ ಕ್ರಿಯಾತಃ, “ಶುಕ್ಳಃ”,  
“ಕೃಷ್ಣಃ” ಇತಿ ವಾ ಗುಣತಃ; “ಧನೀ”, “ಗೋಮಾನಾ” ಇತಿ ವಾ ಸಂಬಂಧತಃ |  
ನ ತು ಬ್ರಹ್ಮ ಜಾತಿಮತ್ತಾ, ಆತೋ ನ ಸದಾದಿಶಬ್ದವಾಚ್ಯಮ್ಯ ನಾಬಿ ಗುಣವತ್ತಾ,  
ಯೇನ ಗುಣಶಬ್ದೇನೋಚ್ಯೇತ, ನಿಗುಣತ್ವಾತ್ | ನಾಬಿ ಕ್ರಿಯಾಶಬ್ದವಾಚ್ಯಮ್ಯ  
ನಿಷ್ಪ್ರಯತ್ವಾತ್; “ನಿಷ್ಪಲಂ ನಿಷ್ಪ್ರಯಂ ಶಾಂತಮ್ಯ” (ಶ್ಲೋ ೬-೧೯) ಇತಿ ಶ್ರುತೇಃ  
| ನ ಚ ಸಂಬಂಧೀ, ಏಕತ್ವಾತ್ | ಅದ್ವಯತ್ವಾತ್, ಅವಿಷಯತ್ವಾತ್, ಅತ್ಯತ್ವಾಚ್ಯೇ  
ನ ಕೇನಚಿಷ್ಟಬ್ದೇನೋಚ್ಯೇತ ಇತಿ ಯುಕ್ತಮ್ಯ “ಯತೋ ವಾಚೋ ನಿವರ್ತಣತೇ”  
(ತ್ಯ. ೨-೬) ಇತ್ಯಾದಿಶ್ರುತಿಷ್ಟುತ್ತಾ.

ಗೀ.ಭಾ. ೧೨-೧೨.

ತಿಳಿಸಲಾಗುವುದಿಲ್ಲ. ಆಗ ಪ್ರಾಪ್ತವಾಗಿರುವ ನಿದೇಶಗಳನ್ನು ಅಲ್ಲಿಗಳೆಯವ  
ಮೂಲಕ “ಹೀಗಲ್ಲ ಹೀಗಲ್ಲ” ಎಂದು ತಿಳಿಸುವ ಇದೊಂದೇ ಉಪಾಯವು.  
(ಒಪ್ಪ.ಭಾ. ೨-೩-೬).

ವಸ್ತುವನ್ನು ತಿಳಿಸುವುದಕ್ಕೆ ಪ್ರಯೋಗವಾಗುವ ಮತ್ತು ಕೇಳುವವರ ಕಿವಿಗೆ  
ಬೀಳುವ ಪ್ರತಿಯೋಂದು ಶಬ್ದವೂ ಜಾತಿ ಕ್ರಿಯೆ ಗುಣ ಸಂಬಂಧ ಇವುಗಳ  
ಮೂಲಕವೇ (ವಾಚ್ಯವಾಚಕ) ಸಂಬಂಧವನ್ನು ತಿಳಿಸುವುದರ ಮೂಲಕ ಆ  
ವಸ್ತುವನ್ನು ತಿಳಿಸಿಕೊಡುವುದೇ ಹೊರತು ಬೇರೆ ರೀತಿಯಿಂದ ತಿಳಿಸುವುದಿಲ್ಲ.  
ಏಕೆಂದರೆ (ಹಾಗೆ ತಿಳಿಸುವುದು ಎಲ್ಲಿಯೂ) ಕಂಡುಬಂದಿಲ್ಲ. ಅದು ಹೇಗೆಂದರೆ  
ಎತ್ತು, ಕುದುರೆ ಎಂದು ಜಾತಿಯಿಂದಲೋ, ಅಡಿಗೆಯವನು ಓದುವವನು  
ಎಂದು ಕ್ರಿಯೆಯಿಂದಲೋ, ಬಿಳಿದು ಕರಿದು ಎಂದು ಗುಣದಿಂದಲೋ, ಧನಿಕನು  
ಗೋಮಂತನು ಎಂದು ಸಂಬಂಧದಿಂದಲೋ ಶಬ್ದವು ವಸ್ತುವನ್ನು ತಿಳಿಸುತ್ತದೆ.  
ಆದರೆ ಬ್ರಹ್ಮದಲ್ಲಿ ಜಾತಿ ಇಲ್ಲ, ಆದ್ವರಿಂದ ಅದು ಇದೆ, ಮುಂತಾದ ಶಬ್ದಗಳಿಗೆ  
ವಾಚ್ಯವಲ್ಲ, ಅದರಲ್ಲಿ ಗುಣವೂ ಇರುವುದಿಲ್ಲ, ಏಕೆಂದರೆ ಅದು  
ನಿಗುಣವಾಗಿರುತ್ತದೆ. ಹಾಗಿದ್ದರೆ ಗುಣವನ್ನು ಹೇಳುವ ಮಾತಿಗೂ ವಾಚ್ಯವಲ್ಲ  
ಏಕೆಂದರೆ “ನಿರವಯವನಾದ ನಿಷ್ಪ್ರಯವಾದ ಶಾಂತವಾದ” (ಶ್ಲೋ ೬-೧೯)  
ಎಂಬ ಶ್ರುತಿಯ ಪ್ರಮಾಣದಿಂದ ಅದರಲ್ಲಿ ಯಾವ ಕ್ರಿಯೆಯೂ

(೨) ನಾಂ ಪ್ರಮಾಣಾಂತರವಿಷಯತ್ವಂ ಸ್ವರೂಪೇಣ ಗಮಾದಿವತ್ | ಆತ್ಮನೋ ನಿರೂಪಾಧಿಕತ್ವತ್ | ಗಮಾದಿವತ್ | ನಾಂ ಜಾತಿಮತ್ತುಮ್ರೋ, ಅದ್ವಿತೀಯತ್ವೇನ ಸಾಮಾನ್ಯವಿಶೇಷಾಭಿವಾತ್ | ನಾಂ ಕ್ರಿಯಾವತ್ತ್ವಂ ಪಾಚಕಾದಿವತ್, ಅವಿಶ್ರಯತ್ವತ್ | ನಾಂ ಗುಣವತ್ತ್ವಂ ನೀಲಾದಿವತ್, ನಿಗುಣತ್ವತ್ | ಆತ್ಮೋ ನಾಭಿಧಾನೇನ ನಿರ್ದೇಶಮಹಂತಿ ||

ಮಾಂ.ಭಾ. ೨. ಅವತರಣೆ.

(೩) ಅವಿದ್ಯಾಧಾರೋಽಂಬಿತಸುಖಿತ್ವಾದಿವಿಶೇಷಪ್ರತಿಬಂಧಾದೇವ ಆತ್ಮನಃ ಸ್ವರೂಪೇಣಾನವಸ್ಥಾನವರ್ಮ | ಸ್ವರೂಪಾವಸ್ಥಾನಂ ಚ ಶ್ರೇಯಃ - ಇತಿ ಸುಖಿತ್ವಾದಿನಿವರ್ತಕಂ ಶಾಸ್ತ್ರವರ್ಮ ಆತ್ಮನ್ಯಸುಖಿತ್ವಾದಿಪ್ರತ್ಯಯಕರಣೇನ, ನೇತಿನೇತ್ಯಸೂಲಾದಿವಾಕ್ಯಃ ||

ಗೌ.ಕಾ.ಭಾ. ೨-೨೭.

(೪) ತಸ್ಮಾದೇವ ಚ ನ ಜ್ಞಾನಶಭ್ವಾಚ್ಯಮಷಿ ತದ್ವ ಬ್ರಹ್ಮ | ತಥಾಂತಿ ತದಾಧಾಸವಾಚಕೇನ ಬುದ್ಧಿಧರ್ಮವಿಷಯೇಣ ಜ್ಞಾನಶಭ್ವೇನ ತಲ್ಲಿಕ್ಷಾತೇ, ನ

ಇರುವುದಿಲ್ಲ. ಅದು ಯಾವ ಸಂಬಂಧವುಳ್ಳದ್ದೂ ಅಲ್ಲ. ಏಕೆಂದರೆ ಅದು ಒಂದೇ ಆಗಿರುತ್ತದೆ. ಅದ್ವಯವಾದ್ವರಿಂದಲೂ ಅದು ವಿಷಯವಲ್ಲ - ವಾದ್ವರಿಂದಲೂ ಆತ್ಮನೇ ಆಗಿರುವುದರಿಂದಲೂ ಯಾವ ಶಭ್ದಕ್ಷಾಂಕಾಚ್ಯವಲ್ಲವೆಂಬುದು ಯುಕ್ತವಾಗಿದೆ. “ಯಾವುದರಿಂದ ವಾತಾಗಳು ಹಿಂತಿರುಗುವವೋ (ತ್ಯ. ೨-೬) ಎಂದು ಶ್ರುತಿ ಇರುವುದರಿಂದಲೂ (ಇದು ಗೊತ್ತಾಗುತ್ತದೆ) (ಗೀ.ಭಾ. ೧೨-೧೨) (೨೬೫ ಭಾ.ಭಾ)

(ತುರೀಯನು) ತನ್ನ ರೂಪದಿಂದ ಪ್ರಮಾಣಾನ್ತರಕ್ಕೆ ವಿಷಯನೂ ಅಲ್ಲ ಏಕೆಂದರೆ ಆತ್ಮನಲ್ಲಿ ಯಾವ ಉಪಾಧಿಯಾಗಿಲ್ಲ. ಗೋಪ ಮುಂತಾದವುಗಳಂತೆ ಅವನಲ್ಲಿ ಜಾತಿಯೂ ನಿಮಿತ್ತವಲ್ಲ, ಏಕೆಂದರೆ ಅವನು ಅದ್ವಿತೀಯನಾಗಿರುತ್ತಾನಾದ್ವರಿಂದ ಯಾವ ಸಾಮಾನ್ಯ ವಿಶೇಷಗಳೂ ಇರುವುದಿಲ್ಲ. “ಅಡಿಗೆಯವನು” ಎಂಬಂತೆ ಕ್ರಿಯಾನಿಮಿತ್ತವಾಗಿಯೂ ಅಲ್ಲಿ ಶಭ್ದವಿರುವುದಿಲ್ಲ. ಏಕೆಂದರೆ ಆತನು ವಿಕಾರರಹಿತನಾಗಿರುತ್ತಾನೆ. ಕರಿಯನ್ನೇದಿಲೆ ಮುಂತಾದವುಗಳಂತೆ ಗುಣದಿಂದ ಕೂಡಿರುವುದೂ ನಿಮಿತ್ತವಾಗುವುದಿಲ್ಲ. ಏಕೆಂದರೆ ಅವನು ನಿಗುಣಾನಾಗಿರುತ್ತಾನೆ. ಆದ್ವರಿಂದ ಮಾತಿನಿಂದ ತಿಳಿಸಲಾಗುವುದಿಲ್ಲ. (ಮಾಂ.ಭಾ. ೨. ಭಾ.ಭಾ. ೩೫)

ತಾನು ತನ್ನ ಸ್ವರೂಪದಿಂದ ನೆಲೆನಿಲ್ಲದೇ ಇರುವುದೆಂಬುದು ಅವಿದ್ಯೆಯಿಂದ ಹುಟ್ಟಿಗಟ್ಟಿರುವ ಸುಖಿತ್ವವೇ ಮುಂತಾದ ಅದ್ವಿತೀಯಿಂದಲೇ ಆಗಿರುವುದ-

ತೂಚ್ಯತೇ | ಶಬ್ದಪ್ರವೃತ್ತಿಹೇತುಜಾತ್ಯಾದಿಧರ್ವರಹಿತತ್ವಾತ್ | ತಥಾ  
ಸತ್ಯಶಬ್ದೇನಾಬಿ | ಸರ್ವವಿಶೇಷಪ್ರತ್ಯಸ್ತಮಿತಸ್ವರೂಪತ್ವಾದ್ ಬ್ರಹ್ಮಣಃ |  
ಬಾಹ್ಯಸತ್ಯಾಸಾಮಾನ್ಯವಿಷಯೇಣ ಸತ್ಯಶಬ್ದೇನ ಲಕ್ಷಣೇ ಸತ್ಯಂ ಬ್ರಹ್ಮೇತಿ, ನ  
ತು ಸತ್ಯಶಬ್ದವಾಚೇವ ಬ್ರಹ್ಮ || ತೈ.ಭಾ. ೨-೮. ಭಾ.ಭಾ. ೧೦೨.

[ ಲಕ್ಷಣೇ ಇತ್ಯತ್ವಾಪಿ ನ ನಿಭರಃ | ನ ಹಿ ಶಬ್ದಃ ಕೇನಾಪಿ ವೃತ್ತಾಪ ಬ್ರಹ್ಮ ವಿಷಯೀ-  
ಕರ್ತ್ವಂ ಶಕ್ತಿಯಾತ್ | ಅವಿಷಯತ್ವಾತ್ | ಶಬ್ದಸ್ವಾಪ್ಯಾತ್ತತ್ವಾಚ್ಯ ಬ್ರಹ್ಮಣಃ |  
“ಸತ್ಯಂ ಬ್ರಹ್ಮ” ಇತಿ ಬ್ರಹ್ಮ ವಿಕಾರಾನ್ವಿತರ್ವಯತಿ ಇತ್ಯನ್ವತ್ ಸ್ವಿಷ್ಠಿತಮೇತತ್ |  
ವಿಷಯ “ಜ್ಞಾನಂ ಬ್ರಹ್ಮ” ಇತಿ ಘಟಾದಿಸ್ವಭಾವಾನ್ವಿತರ್ವಯತಿತ್ವಾಪಿ ಚೋಧ್ಯಮ್ |  
“ಕಾರಣಸ್ಯ ಚ ಕಾರಕತ್ವಂ ವಸ್ತುತ್ವಾತ್ ಮೃದ್ವದಚದೂಪತಾ ಚ ಪ್ರಾಪ್ತಾ | ಅತ  
ಇದಮುಚ್ಯತೇ ಜ್ಞಾನಂ ಬ್ರಹ್ಮೇತಿ” ಇತಿ ಭಾಷ್ಯವಚನಾತ್ || ]

ರಿಂದಲೂ, ಸ್ವರೂಪದಲ್ಲಿ ನೆಲೆ ನಿಲ್ಲುವುದೇ ಶ್ರೀಯಸ್ವಾಗಿರುವುದರಿಂದಲೂ  
ಅವನ ವಿಷಯದಲ್ಲಿ ಸುಖಿಯಲ್ಲ ಎಂದು ಮುಂತಾದ ಅರಿವನ್ನಂತು ಮಾಡುವ  
ಮೂಲಕ ಸುಖಿತ್ವವೇ ಮುಂತಾದ ಅಡ್ಡಿಯನ್ನು ಶಾಸ್ತ್ರವು “ಇದಲ್ಲ ಇದಲ್ಲ”,  
“ಸ್ಥಾಲವಲ್ಲ” ಮುಂತಾದ ವಾಕ್ಯಗಳಿಂದ ತೊಲಗಿಸುತ್ತದೆ. (ಮಾಂ.ಗೌ.ಕ.  
೨-೨೨ ಭಾ.ಭಾ. ೧೧೫)

ಆದ್ದರಿಂದಲೇ ಆ ಬ್ರಹ್ಮವು ಜ್ಞಾನಶಬ್ದದ ವಾಚ್ಯಾಧಿಕಾರ ಅಲ್ಲ. ಹಾಗಿದ್ದರೂ ಆ (ಅತ್ಯನ್) ಆಭಾಸಕ್ಕೆ ವಾಚಕವಾಗಿಯೂ ಬುದ್ಧಿಯ ಧರ್ಮವನ್ನು  
ವಿಷಯೀಕರಿಸುವುದಾಗಿಯೂ ಇರುವ ಜ್ಞಾನವೆಂಬ ಶಬ್ದದಿಂದ ಅದು  
ಲಕ್ಷಿತವಾಗಿರುತ್ತದೆ, ಆದರೆ ಅದಕ್ಕೆ ವಾಚ್ಯವಾಗಿರುವುದಿಲ್ಲ. ಏಕೆಂದರೆ ಶಬ್ದ  
ಪ್ರವೃತ್ತಿಗೆ ನಿಮಿತ್ತವಾದ ಜಾತಿಯೇ ಮುಂತಾದ ಯಾವ ಧರ್ಮವೂ  
ಅದರಲ್ಲಿರುವುದಿಲ್ಲ. ಇದರಂತೆ ಸತ್ಯಶಬ್ದಕ್ಷಾ (ಅದು ವಾಚ್ಯವಲ್ಲ). ಬ್ರಹ್ಮವು  
ಎಲ್ಲಾ ಬಗೆಯ ವಿಶೇಷಗಳೂ ಇಲ್ಲದಿರುವ ಸ್ವರೂಪವಾದ್ದರಿಂದ ಹೊರಗಿನ  
ಸತ್ಯಾಸಾಮಾನ್ಯವನ್ನು ತಿಳಿಸುವ ಸತ್ಯಶಬ್ದದಿಂದ ಲಕ್ಷಿತವಾಗಿ “ಸತ್ಯವಾದದ್ದು  
ಬ್ರಹ್ಮವು” ಎಂದು ಎನಿಸಿಕೊಂಡಿರುತ್ತದೆ. ಅಷ್ಟೇ ಹೊರತು ಬ್ರಹ್ಮವು ಸತ್ಯಶಬ್ದಕ್ಕೆ  
ವಾಚ್ಯವೇ ಎಂಬುವುದಲ್ಲ. (ತೈ.ಭಾ. ೨-೮ ಭಾ.ಭಾ. ೧೦೨). (ಲಕ್ಷ್ಯವಾಗಿದೆ  
ಎಂಬುದರಲ್ಲಿ (ನಿಜವಾಗಿ) ತಾತ್ಪರ್ಯದವಿಲ್ಲ, ಶಬ್ದವು ಯಾವ ವೃತ್ತಿಯಿಂದಲೂ  
ಬ್ರಹ್ಮವನ್ನು ವಿಷಯೀಕರಿಸಲಾರದು. ಏಕೆಂದರೆ ಅದು  
ಹೊಸವಿಷಯವಲ್ಲ. ಬ್ರಹ್ಮವು ಶಬ್ದಕ್ಷಾ ಆತ್ಮವಾಗಿದೆ. “ಸತ್ಯವಾದದ್ದು ಬ್ರಹ್ಮವು”

(೬) ನನು ಅತ್ಯಾಪಿ ಅತ್ಯೈಂಬೇನಾಭಿಧೀಯತೇ | ನ | “ಯತೋ ವಾಚೋ ನಿವರ್ತಣತೇ”, “ಯತ್ರ ನಾನ್ಯತ್ರ ಪಶ್ಯತಿ” ಇತ್ಯಾದಿಶ್ರವತೇಃ | ಕಥಂ ತಹಿಂ “ಅತ್ಯಾವಾಧಸ್ತಾತ್ರ”, “ಸ ಅತ್ಯಾ” ಇತ್ಯಾದಿಶಿಂಬಾ ಅತ್ಯಾನಂ ಪ್ರತ್ಯಾಯಯಂತಿ? ನೈಷ ದೋಷಃ | ದೇಹವತಿ ಪ್ರತ್ಯಗಾತ್ರನಿ ಭೇದವಿಷಯೀ ಪ್ರಯುಜ್ಞಮಾನಃ ಶಿಂಬೋ ದೇಹಾದಿನಾಮಾತ್ಯತ್ವೇ ಪ್ರತ್ಯಾಖ್ಯಾಯಮಾನೇ ಯತ್ರ ಪರಿಶಿಷ್ಟಂ ಸತ್ತಾ ಅವಾಚ್ಯಮಂಪಿ ಪ್ರತ್ಯಾಯಯತಿ ||

ಭಾಂ.ಭಾ. ೨-೧-೩.

[ ಅತ್ಯ, ಅಭಿಧಾನಾಭಿಧೀಯಭೇದಸ್ಯ ವಿಕಾರತ್ವಾತ್ರ ವಿಕಾರಸ್ಯ ಚಾನಾತ್ಯತ್ವಾತ್ರ ನ ತದ್ವಿಲಕ್ಷಣಸ್ಯ ಸರ್ವಸ್ಯಾಪ್ಯಾತ್ತಭೂತಸ್ಯ ಶಬ್ದಾಭಿಧೀಯತ್ವಂ ಬ್ರಹ್ಮಣಃ - ಇತಿ ಕಥಂಪ್ರಸಂಗೇನೇದಮುಕ್ತಮಾ | ತಥಾ ಚ ದೇಹಾದಿಪು ಪ್ರಾಪ್ತಾತ್ತಬುದ್ಧಿನಿವೃತ್ತಾರ್ಥ- ಮೇವಾತ್ಯಾನಿ ಅತ್ಯೈಂಬ್ಬಪ್ರಯೋಗಃ ಶಬ್ದಾವಿಷಯೀಕರಿತ್ಯಾಭಿಪ್ರಾಯಃ || ]

ಎಂದು ಹೇಳುತ್ತಾ ವಿಕಾರವಲ್ಲದ್ದು ಎಂದು ಬೇರೆಕಡೆಯಲ್ಲಿ ಸ್ವಷ್ಟಪಡಿಸಿಯೂ ಇರುತ್ತಾರೆ. ಹೀಗೆಯೇ “ಜ್ಞಾನರೂಪವಾದದ್ದು ಬ್ರಹ್ಮವು” ಎಂದು ಹೇಳುತ್ತಾ ಗಡಿಗೆಯೇ ಮುಂತಾದ ಸ್ವಭಾವಕ್ಷಿಂತಲೂ ಬೇಪರಿಣಿದ್ದಾಗಿದೆ ಎಂದು ತಿಳಿಸುತ್ತದೆ ಎಂದು ತಿಳಿಂಯಬೇಕು. “(ಯಾವಾಗಲೂ) ಕಾರಣವಾದದ್ದು ಕಾರಕವಾಗುವುದರಿಂದಲೂ ವಸ್ತುವಾದ್ದರಿಂದಲೂ ವುಣ್ಣಿನಂತೆ ಜಡರೂಪವಾದದ್ದೆಂದು ಬಂದೊದಗಲಾಗಿ “ಜ್ಞಾನಂ ಬ್ರಹ್ಮ” ಎಂದು ಹೇಳಿದೆ ಎಂದು ಭಾಷ್ಯವಚನವಿರುವುದರಿಂದ ಇದು ಗೊತ್ತಾಗುತ್ತದೆ”.

ಆತ್ಯನೂ ಕೂಡ “ಆತ್ಯ” ಎಂಬ ಶಬ್ದದಿಂದ ಹೇಳಲ್ಪಡುತ್ತಾನಲ್ಲವೇ ? ಎಂದರೆ, ಹಾಗಲ್ಲ “ಯಾವುದರಿಂದ ವಾಕ್ಯ ಹಿಂತಿರುಗುವವೋ” (ತ್ಯ.ಭಾ. ೨-೯) “ಎಲ್ಲ ಎರಡನೆಯದನ್ನು ಕಾಣುವುದಿಲ್ಲವೋ” (ಭಾಂ. ೨-೨೪-೧) ಎಂದು ಮುಂತಾಗಿ ಶ್ರುತಿ ಇದೆ. ಹಾಗಾದರೆ “ಆತ್ಯನೇ ಕೆಳಗೆ” (೨-೨೫-೨) “ಆದೇ ಆತ್ಯನು” (೬-೧೬-೧) ಇವೇ ಮುಂತಾದ ಶಬ್ದಗಳು ಆತ್ಯನನ್ನು ತಿಳಿಸಿಕೊಡುವುದು ಹೇಗೆ? ಎಂದರೆ ಇದೇನೂ ದೋಷವಲ್ಲ, ಅವಿದ್ಯಾವಿಷಯದಲ್ಲಿ - ದೇಹವುಳ್ಳ ಪ್ರತ್ಯಗಾತ್ರನಲ್ಲಿ ಪ್ರಯುಕ್ತವಾಗುವ (ಆತ್ಯ) ಶಬ್ದವು ದೇಹಾದಿಗಳು ಆತ್ಯನಲ್ಲವೆಂದು ಅಲ್ಲಾಗಳಿದ ಬಳಿಕ ಯಾವುದು ಉಳಿಯುವುದೋ ಆ (ತತ್ತ್ವವು) ಅವಾಚ್ಯವಾದರೂ (ಅದನ್ನು) ಅದು- ತಿಳಿಸಿಕೊಡುತ್ತದೆ (ಭಾಂ. ೨-೧-೩. ಭಾ.ಭಾ. ೩೫೦)

ಇತ್ಯೇವಂ ದತ್ತಿಂ ಸಂಗ್ರಹೇಣ ಶಾಂಕರವೇದಾಂತಪ್ರಕ್ರಿಯಾಸ್ವರೂಪಮ್ | ಅಥ ವೇದಾಂತಪ್ರಕ್ರಿಯಾವಿಶೇಷಾಃ ಪ್ರದರ್ಶಿಂತೇ ಸರ್ವತ್ರ ಪ್ರಧಾನಪ್ರಕ್ರಿಯಾನುಗಮಿಷ್ಯಾಪನಾಧರ್ಮಂ ಸಮನಂತರೋತ್ತರಕಿರಣೇ ಇತಿ ಶಿವಮ್ ||

ಇತಿಶ್ರೀಮತ್ತರಮಹಂಸಪರಿವ್ರಾಜಕಾಚಾರ್ಯರೆಣ್ಯಾಶ್ರಿಪೂಜ್ಯಾಪಾದಶ್ರೀಮಟ್ಟಂಕರಭಗವಚ್ಚಾರಣಸ್ವರಣ-  
ಪರಿಚಯಾವಾಪ್ತವೇದಾಂತಪ್ರವೇಶಿನ ಶ್ರೀಚೋಧಾಸಂದೇಂದ್ರಸರಸ್ವತೀತಿಷ್ಟಸಚ್ಚಾನಂದೇಂದ್ರ-  
ಸರಸ್ವತಾಖ್ಯಾನ ಭಿಕ್ಷುಜಾ ಪ್ರಣೀತೇ ಶುದ್ಧಶಾಂಕರಪ್ರಕ್ರಿಯಾಭಾಸ್ವರಾಭಿದೇ ಪ್ರಕರಣೇ  
ಶಾಂಕರವೇದಾಂತಪ್ರಕ್ರಿಯಾಸ್ವರೂಪಮ್ ನಾಮ ಚತುಷಣಃ ಕರಣಃ

---

(ಇಲ್ಲಿ ಅಭಿಧಾನಾಭಿಧೇಯ ಭೇದವು ವಿಕಾರವಾದ್ದರಿಂದಲೂ ವಿಕಾರ-  
ವಾದದ್ದು ಅನಾತ್ಮವಾದ್ದರಿಂದಲೂ ಅದಕ್ಕೆ ವಿಲಕ್ಷಣವಾದ ಎಲ್ಲಕ್ಕೂ ಆತ್ಮವಾದ  
ಬ್ರಹ್ಮವು ಶಬ್ದಕ್ಕೆ ವಿಷಯವಲ್ಲ ಎಂಬುದನ್ನು ಹೇಳುವ ಪ್ರಸಂಗದಲ್ಲಿ  
ಹೇಳಿರುತ್ತದೆ. ಹಾಗೆಯೇ (ಆತ್ಮನು) ಶಬ್ದಕ್ಕೆ ವಿಷಯವಲ್ಲವಾದರೂ  
ದೇಹಾದಿಗಳಲ್ಲಿ ಒದಗಿರುವ ಆತ್ಮಬುದ್ಧಿಯನ್ನು ತೆಗೆದುಹಾಕುವುದಕ್ಕಾಗಿಯೇ  
ಅತನಲ್ಲಿ ಆತ್ಮಶಬ್ದಪ್ರಯೋಗವನ್ನು ಮಾಡಿರುತ್ತದೆ).

ಈ ರೀತಿಯಾಗಿ ಇಲ್ಲಿ ಶಾಂಕರವೇದಾಂತದ ಪ್ರಕ್ರಿಯಾಸ್ವರೂಪವನ್ನು  
ಸಂಗ್ರಹವಾಗಿ ತಿಳಿಸಲಾಗಿದೆ ಇನ್ನು ಪ್ರಧಾನವಾದ ಪ್ರಕ್ರಿಯೆಯನ್ನನ್ನು  
ಗುರುತಿಸುವುದಕ್ಕಾಗಿ ಮುಂದಿನ ಕಿರಣದಲ್ಲಿ ವೇದಾನ್ತಪ್ರಕ್ರಿಯಾವಿಶೇಷಗಳನ್ನು  
ತೋರಿಸಿ ಕೊಡಲಾಗುತ್ತದೆ ಎಂದಾದ್ದರಿಂದ (ಇಲ್ಲಿ ಎಲ್ಲವೂ) ಮಂಗಳವಾಗಿದೆ.

ಇಲ್ಲಿಗೆ ಪ್ರಕ್ರಿಯಾಸ್ವರೂಪವೆಂಬ ನಾಲ್ಕನೇ ಕಿರಣವು ಮುಗಿಯಿತು.



## ಇ. ಅಧ್ಯಾರೋಪಾಪವಾದಪ್ರಕ್ರಿಯಾವಿಶೇಷಾಃ

೭೨. ಗ್ರಂಥಸಂಬಂಧಃ - ಅವಗಮಿತವೇತತ್ತಾ ಯತ್ ಸರ್ವೇಷ್ಟುಪಿ  
ವೇದಾಂತೇಷು ಅದ್ವೈತಾತ್ಮತತ್ತ್ವಸಮರ್ಪಣಾಯ ಅಧ್ಯಾರೋಪಾಪವಾದಪ್ರಕ್ರಿಯೆಷ್ಟುಕಾ  
ಸಮಾಧ್ಯತೇತಿ ಭಗವತ್ಪ್ರಾದೀಯಂ ಮತಮಿತಿ | ಪ್ರತಿಪಾದಿತಂ ಚ ಪ್ರಕ್ರಿಯಾಸ್ತರೂಪಂ  
ಸಾಮಾನ್ಯತಃ, ಶಾಂಕರವೇದಾಂತಾಭ್ಯಾಪಗಮವಿಶೇಷಾಃ ಸಂಪ್ರದಾಯಾಧ್ವನಿ ಸ್ಥಿತಾ ಇತ್ಯತ್ತ್ರ  
ಪ್ರಾಚೀನಾಚಾರ್ಯವಚನೋದಾಹರಣವ್ಯಾಜೇನ | ಅಧಾಸ್ಯಾ ವೇದಾಂತಪ್ರಕ್ರಿಯಾಯಾ  
ವಿಶೇಷಾಕಾರಾ ಯಥಾ ಪ್ರಸ್ಥಾನತ್ರಯಭಾಷ್ಯೇಷು ನಿದಿಷ್ಟಾಃ, ತಥಾ ಸಂಕ್ಷೇಪೇಣ  
ಪ್ರದರ್ಶಯಿಷ್ಯಾಮಃ ||

೭೩. ವಿದ್ಯಾವಿದ್ಯಾವಿವೇಕಪ್ರಕ್ರಿಯಾ - ತತ್ತ್ರ “ಬ್ರಹ್ಮವಿದಾಪ್ತೋತ್ತಿ  
ಪರಮ್” (ತ್ತ್ಯ.೨-೧), “ಸ ಯೋ ಹ ವೈ ತತ್ತ್ರ ಪರಮಂ ಬ್ರಹ್ಮ ವೇದ ಬ್ರಹ್ಮವ  
ಭವತಿ” (ಮುಂ.೨-೨-೯), “ಸ ವಾ ಏಷ ಮಹಾನಜ ಆತ್ಮಾಽಜರೋಽಮರೋಽ-  
ಮೃತೋಽಭಯೋ ಬ್ರಹ್ಮಾಭಯಂ ವೈ ಬ್ರಹ್ಮಾಭಯಂ ಹಿ ವೈ ಬ್ರಹ್ಮ ಭವತಿ ಯ

## ಇ. ಅಧ್ಯಾರೋಪಾಪವಾದಪ್ರಕ್ರಿಯಾವಿಶೇಷಗಳು

೭೨) (ಕ್ಷ) ಗ್ರಂಥಸಂಬಂಧವು - ಎಲಾಲ್ ವೇದಾನ್ತಗಳಲ್ಲಾ  
ಅದ್ವೈತಾತ್ಮಸ್ವರೂಪವನ್ನು ತಿಳಿಸುವುದಕ್ಕಾಗಿ ಅಧ್ಯಾರೋಪಾಪವಾದವೆಂಬ  
ಒಂದೇ ಪ್ರಕ್ರಿಯೆಂಬನ್ನೇ ಸ್ವೀಕರಿಸಿದೆ ಎಂಬುದು ಭಗವತ್ಪ್ರಾದರಿಗೆ  
ಒಪ್ಪಿಗೆಯಾದದ್ದು ಎಂಬುದನ್ನು ತಿಳಿಸಿಕೊಟ್ಟಿದ್ದಾಯಿತು. ಸಾಮಾನ್ಯವಾಗಿ  
ಪ್ರಕ್ರಿಯಾಸ್ತರೂಪವನ್ನೂ ತಿಳಿಸಿಕೊಟ್ಟಿದ್ದಾಯಿತು. ಅದು ಶಾಂಕರ  
ವೇದಾನ್ತಗಳಲ್ಲಿ ಒಪ್ಪಿರುವ ಪ್ರಕ್ರಿಯಾವಿಶೇಷವಾಗಿದೆ. ಅದು ಸಂಪ್ರದಾಯ  
ಮಾರ್ಗದಲ್ಲೀ ಇರುವುವಂಥದ್ದು ಎಂಬುದನ್ನು ಪ್ರಾಚೀನರ ಆಚಾರ್ಯರ  
ವಚನವನ್ನು ಉದಾಹರಿಸುವ ನೆಪದಿಂದ (ತಿಳಿಸಿಕೊಟ್ಟಿದ್ದಾಗಿದೆ). ಇನ್ನು ಈ  
ವೇದಾನ್ತ ಪ್ರಕ್ರಿಯೆಯ ವಿಶೇಷಾಕಾರಗಳೇ ಪ್ರಸ್ಥಾನತ್ರಯಭಾಷ್ಯದಲ್ಲಿ ತಿಳಿಸಿವೆ  
ಎಂಬುದನ್ನು ಸಂಕ್ಷೇಪವಾಗಿ ತೋರಿಸಿಕೊಡುವೆವು.

೭೪) ವಿದ್ಯಾವಿದ್ಯಾವಿವೇಕ ಪ್ರಕ್ರಿಯೆಯು - “ಬ್ರಹ್ಮವನ್ನು ತಿಳಿದವನು  
ಹೆಚ್ಚಿನದನ್ನು ಪಡೆಯುತ್ತಾನೆ” (ತ್ತ್ಯ. ೨-೧) “ಯಾವನಾದರೂ ಆ

ವಿವಂ ವೇದ" || (ಬೃ. ೪-೪-೨೫) ಇತ್ಯಾದಿಭಿಃ ಶ್ರುತಿಭಿಃ ಬ್ರಹ್ಮವಿಜ್ಞಾನಮಾತ್ರಾದ್ ಬ್ರಹ್ಮಭಾವಲಕ್ಷಣಪರಮಪುರುಷಾರ್ಥಪೂರ್ತಿಜ್ಞಾಪನಾತ್ | ಮುಕ್ತಿರವಿದ್ಯಾಮಾತ್ರವ್ಯವಹಿತೇತಿ ಗಮ್ಯತೇ | ತಸ್ಮಾತ್ ವಿದ್ಯಾವಿದ್ಯಾವಿವೇಕಪ್ರಕ್ರಿಯಾ ಸರ್ವಪ್ರಥಮಂ ಸಮಾಲೋಚಯಿತವ್ಯ | ತತ್ತ್ವ ಇಮಾನಿ ಭಾಷ್ಯವಾಕ್ಯನಿ ಅನುಸಂಧೇಯಾನಿ ಭವಂತಿ-

(೧) ಯಥಾ ಗೃಹ್ಯಮಾಣಾಯಾ ಅಂತಿ ಶ್ರುತಿಕಾಯಾ ವಿಪರ್ಯಯೇಣ ರಜತಾಭಾಸಾಯಾಃ ಆಗ್ರಹಣಂ ವಿಪರೀತಜ್ಞಾನವ್ಯವಧಾನಮಾತ್ರಮ್ | ತಥಾ ಗೃಹಣಂ ಜ್ಞಾನಮಾತ್ರಮೇವ | ವಿಪರೀತಜ್ಞಾನವ್ಯವಧಾನಾಪೋಹಾರ್ಥಿತ್ಯಾತ್ | ಜ್ಞಾನಸ್ಯ | ಏವಮ್, ಇಹಾಂತಿ ಅತ್ಯನೋರಲಾಭೋರವಿದ್ಯಾಮಾತ್ರವ್ಯವಧಾನಮ್ | ತಸ್ಮಾತ್ ವಿದ್ಯಾಯಾ ತದಪೋಹನವಾತರವೇವ ಲಾಭೋ ನಾನ್ಯಃ ಕದಾಚಿದಪ್ಯಂಪಡ್ಯತೇ || ಬೃ.ಭಾ. ೮-೪-೨. ಭಾ.ಭಾ. ೧೪೮

(೨) ಬ್ರಹ್ಮವ ಹಿ ಮುಕ್ತಿವಸ್ತಾ ||

ಸೂ.ಭಾ.೩-೪-೨೨.

ಪರಬ್ರಹ್ಮವನ್ನು ತಿಳಿದವನಾದರೆ ಅವನು ಬ್ರಹ್ಮನೇ ಆಗುತ್ತಾನೆ" (ಮುಂ. ೩-೨-೮) "ಆ ಈ ಆತ್ಮನು ಅಪರಿಚ್ಛಿನ್ನನು, ಹುಟ್ಟಿಲ್ಲದಸ್ವರೂಪದವನು, ಮುಷ್ಟಿಲ್ಲದವನು, ಸಾವಿಲ್ಲದವನು, ಅಮೃತನು, ಅಭಯವಾದ ಬ್ರಹ್ಮವು, ಬ್ರಹ್ಮವು ಅಭಯವಾದದ್ದಲ್ಲವೇ? ಯಾರು ಹೀಗೆ ತಿಳಿಯುತ್ತಾರೋ ಅವರು ಅಭಯಬ್ರಹ್ಮರೇ ಆಗುತ್ತಾರೇ." (ಬೃ. ೪-೪-೨೫) ಎಂದು ಇವೇ ಮೊದಲಾದ ಶ್ರುತಿಗಳು ಬ್ರಹ್ಮದ ವಿಜ್ಞಾನಮಾತ್ರದಿಂದ ಬ್ರಹ್ಮವಾಗುವುದೆಂಬ ರೂಪವಾದ ಪರಮಪುರುಷಾರ್ಥವಾಗುವುದೆಂದು ತಿಳಿಸುತ್ತಿರುವುದರಿಂದ ಮುಕ್ತಿಗೆ ಅವಿದ್ಯೆಯಷ್ಟೇ ಅಡ್ಡಿ ಎಂಬುದು ಗೊತ್ತಾಗುತ್ತದೆ. ಆದ್ದರಿಂದ ವಿದ್ಯಾವಿದ್ಯೆಯ ಪ್ರಕ್ರಿಯೆಯನ್ನೇ ಎಲ್ಲಕ್ಕಿಂತಲೂ ಮೊಟ್ಟಮೊದಲು ಸಮಾಲೋಚನೆಯನ್ನು ಮಾಡಬೇಕು. ಇಲ್ಲಿ ಈ ಕೆಳಗಿನ ಭಾಷ್ಯವಾಕ್ಯಗಳ ಅನುಸಂಧಾನವನ್ನು ಮಾಡಬೇಕು.

(೨) ಹೀಗೆ ಕವ್ವಿಚಿಪ್ಪನ್ನು ಗ್ರಹಿಸುತ್ತಿದ್ದರೂ ವಿಪರೀತವಾಗಿ ಬೆಳ್ಳಿಯಾಗಿ ತೋರುತ್ತಿರುವಲ್ಲಿ ಅದನ್ನು ಗ್ರಹಿಸುವುದಿಲ್ಲ ಎಂಬುದಕ್ಕೆ ವಿಪರೀತಜ್ಞಾನವೋಂದೇ ಮರೆಯಾಗಿರುತ್ತದೋ ಮತ್ತು ಅದನ್ನು ಗ್ರಹಿಸುವುದೆಂಬುದು ಬರಿಯ ಜ್ಞಾನವೇ ಆಗಿರುತ್ತದೋ, ಏಕೆಂದರೆ ವಿಪರೀತಜ್ಞಾನವೆಂಬ ಮರೆಯನ್ನು ತೆಗೆದುಹಾಕುವುದಕ್ಕಾಗಿಯೇ ಜ್ಞಾನವು ಬೇಕಾಗಿರುತ್ತದೆ. ಹಾಗೆಯೇ

[ ಅತ್ಯೋಕ್ತಂ ಬ್ರಹ್ಮತ್ವಭಾವಃ ಪ್ರಾಪ್ತ ವಿವಾಹಿದ್ಯಯಾ ಅಪ್ರಾಪ್ತ ಇವ, ವಿದ್ಯಯಾ ಪ್ರಾಪ್ತ ಇವ ಚ ಭವತಿತಿ || ]

(೨) ಯುಷ್ಟಿದಸ್ಯತ್ವತ್ಯಯಗೋಚರಯೋವಿಷಯವಿಷಯಿಣಳೋಸ್ತಮಃ ಪ್ರಕಾಶವರ್ದಾ ವಿರುದ್ಧಸ್ವಭಾವಯೋಃ, ಇತರೇತರಭಾವಾನುಪಪತ್ತೈ ಸಿದ್ಧಾಯಾಂ ತದ್ದುಮಾರ್ಣಾಮಾಪು ಸುತರಾವರ್ಮಾ ಇತರೇತರಭಾವಾನುಪಪತ್ತಿಃ - ಇತ್ಯತಃ ಅಸ್ಯತ್ವತ್ಯಯಗೋಚರೇ ವಿಷಯಿಣಿ ಚಿದಾತ್ಮಕೇ ಯುಷ್ಟಿತ್ವತ್ಯಯಗೋಚರಸ್ಯ ವಿಷಯಸ್ಯ ತದ್ದುಮಾರ್ಣಾಂ ಚಾಧ್ಯಾಸಃ, ತದ್ವಿಪಯ್ಯಯೇಣ ವಿಷಯಿಣಿಸ್ತು- ದ್ದುಮಾರ್ಣಾಂ ಚ ವಿಷಯೀ ಅಧ್ಯಾಸೋ ಮಿಥ್ಯಾ - ಇತಿ ಭವಿತುಂ ಯತ್ಕುಮ್ರಾ, ತಥಾಪಿ ಅನ್ಮೋನ್ಯಸ್ಸಿನ್ ಅನ್ಮೋನ್ಯತ್ತಕತಾಮ್ರಾ ಅನ್ಮೋನ್ಯಧಮಾಂಶ್ಯ ಅಧ್ಯಸ್ಯೇತರೇತರಾವಿವೇಕೇನ ಅತ್ಯಂತವಿವಿಕ್ತಯೋಧರ್ಮಧರ್ಮಿಷಣೋ- ಮಿಷಧಾಂಜ್ಞಾನನಿಮಿತ್ತಃ ಸತ್ಯಾನ್ಯತೇ ಮಿಥುನೀಕೃತ್ಯ “ಅಹಮಿದವರ್ಮಾ”, “ಮಮೇದಮ್ರಾ” - ಇತಿ ನೈಸಿರ್ಕೋಣಯಂ ಲೋಕವ್ಯವಹಾರಃ ||

ಇಲ್ಲಿಯೂ ಆತ್ಮನ ಅಲಾಭವೆಂದರೆ ಅವಿದ್ಯಾಮಾತ್ರರೂಪವಾದ ಅಡ್ಡಿಯು. ಅದ್ದರಿಂದ ವಿದ್ಯೆಯಿಂದ ಆ ಅವಿದ್ಯೆಯನ್ನು ತೆಗೆದುಹಾಕುವುದೇ ಲಾಭವೇ ಹೊರತು ಮತ್ತೆ ಬೇರೆಯ ಲಾಭವು ಎಂದಿಗೂ ಹೊಂದುವುದಿಲ್ಲ. (ಬೃ. ೧-೪-೨ ಭಾ.ಭಾ. ೧೪೫)

(೨) ಬ್ರಹ್ಮವೇ ಅಲ್ಲವೇ ಮುಕ್ತಿಯ ಅವಸ್ಥೆಯು - (ಸೂ.ಭಾ ೩-೪-೫೨). (ಇಲ್ಲಿ ಹೇಳಿರುವ ಬ್ರಹ್ಮತ್ವಭಾವವು ಪಡದದ್ದೇ ಆಗಿದ್ದ ಅವಿದ್ಯೆಯಿಂದ ಪಡೆಂತುದೇ ಇದ್ದಂತಾಗಿರುತ್ತದೆ. (ಆದು ವಾತ್ಮೆ ವಿದ್ಯೆಯಿಂದ ಪಡೆದಂತಾಗುತ್ತದೆ).

(೩) ನೀನು ನಾನು ಎಂಬ ಪ್ರತ್ಯಯಗಳಿಗೆ ಗೋಚರವಾಗಿರುವ ವಿಷಯ ವಿಷಯಿಗಳಾದ (ಇವು) ಕತ್ತಲೆ ಬೆಳಕುಗಳಂತೆ ಒಂದಕೊಂಡು ವಿರುದ್ಧವಾದ ಸ್ವಭಾವವುಳ್ಳವುಗಳಾದ್ದರಿಂದ ಇವುಗಳಲ್ಲಿ ಒಂದು ಮತ್ತೊಂದರ ಸ್ವರೂಪ- ವಾಗುವುದೆಂಬುದು ಹೊಂದುವುದಿಲ್ಲ ವೆಂಬುದು ಸಿದ್ಧವಾಗಿರುವಲ್ಲಿ, ಇವುಗಳ ಧರ್ಮಗಳು ಒಂದರವು ಮತ್ತೊಂದರಲ್ಲಿ ರುವುದೆಂಬುದು ತೀರ ಹೊಂದದ ಮಾತಾಗಿರುವುದು. ಆದ್ದರಿಂದ, ನಾನು ಎಂಬ ಆರಿವಿಗೆ ಗೋಚರವಾಗಿಯೂ ಚಿತ್ಸ್ವರೂಪವಾಗಿಯೂ ಇರುವ ವಿಷಯಿಯಲ್ಲಿ “ನೀನು” ಎಂಬ ಆರಿವಿಗೆ ಗೋಚರವಾದ ವಿಷಯವನ್ನೂ ಅದರ ಧರ್ಮಗಳನ್ನೂ ಅಭ್ಯಾಸಮಾಡುತ್ತಾ-

(ಇಲ) ತಮೇತಮೇವಂಲಕ್ಷಣಮಧ್ಯಾಸಂ ಪಂಡಿತಾ ಅವಿದ್ಯೇತಿ ಮನ್ಯಂತೇ |  
ತದ್ವಿವೇಕೇನ ಚ ವಸ್ತುಸ್ವರೂಪಾವಧಾರಣಂ ವಿದ್ಯಾಂ ಅಹಃ ||  
ಅಧ್ಯಾಸಭಾಷ್ಯಮ್.

[ ಯಾಯಾ ಅವಿದ್ಯಯಾ ಬ್ರಹ್ಮಾತ್ತತ್ವಂ ವ್ಯವಹಿತಮ್, ತಸ್ಯಾಃ ಸ್ವರೂಪಂ  
ಸ್ವಂತಮ್, ಅವಿವೇಕನಿಮಿತ್ತೇತರೇತರಾಧ್ಯಾಸ ಏಷಾವಿದ್ಯೇತಿ | ತದ್ವಿವೇಕೇನ  
ಅತ್ಯಾನಾತ್ತೈನೋಃ ಸತ್ಯತ್ವೇನ, ಅನ್ಯತ್ವೇನ ಚ ಸ್ವರೂಪನಿಧಾರಣಾಮೇವ ವಿದ್ಯಾ  
- ಇತಿ ಚೋಕ್ತಮತ್ || ]

ತದೇವಮ್ ವಿದ್ಯಾವಿದ್ಯಾಧ್ಯಾರೋಪೇಣ ಬಂಧಸ್ಯ ಸತ್ಯತ್ವಮ್, ಮುಕ್ತೇರಾಗಂತುಕತ್ವಂ

ರೆಂಬುದೂ ಇದಕ್ಕೆ ವಿರುದ್ಧವಾಗಿ ವಿಷಯಿಯನ್ನೂ ಅದರ ಧರ್ಮಗಳನ್ನೂ  
ವಿಷಯದಲ್ಲಿ ಅಧ್ಯಾಸವಾಡುತ್ತಾರೆಂಬುದೂ ಸುಳ್ಳ ಎಂದಾಗಬೇಕು.  
ಹೀಗಿದ್ದರೂ ಅತ್ಯಂತವಾಗಿ ಬೇರೆಟಟ್ಟಿರುವ ಈ ಧರ್ಮದ್ವಿರ್ಮಿಗಳನ್ನೂ  
ಒಂದರಿಂದೊಂದನ್ನೂ ವಿಂಗಡಿಸಿ ತಿಳಿದುಕೊಳ್ಳಿದ್ದರಿಂದ ಇವುಗಳಲ್ಲಿ ಒಂದರ  
ಸ್ವರೂಪವನ್ನೂ ಮತ್ತೊಂದರಲ್ಲಿಯೂ ಒಂದರ ಧರ್ಮಗಳನ್ನೂ ಮತ್ತೊಂದ-  
ರಲ್ಲಿಯೂ ಅಧ್ಯಾಸ ಮಾಡಿ ತಪ್ಪಿತಿಳಿವಳಿಕೆಯ ನಿಮಿತ್ತದಿಂದ ನಿಜವಾದದ್ದನ್ನೂ  
ಸುಳ್ಳಾದದ್ದನ್ನೂ ಬೇರೆಯಿಸಿಕೊಂಡು “ಇದು ನಾನು” “ನನ್ನದಿದು” ಎಂಬೀ  
ರೀತಿಯಾಗಿ ಜನರು ವ್ಯವಹಾರವನ್ನೂ ವಾಡುತ್ತಿರುವುದು ಸ್ವಾಭಾವಿಕ-  
ವಾಗಿರುತ್ತದೆ. (ಸೂ. ಅಧ್ಯಾ. ಭಾ. ೧)

ಆ ಈ ಲಕ್ಷಣದ್ವಾದ ಅಧ್ಯಾಸವನ್ನೂ ಪಂಡಿತರು ಅವಿದ್ಯೇ ಎಂದು  
ಕರೆಯುತ್ತಾರೆ. ಇದರೆ ವಿವೇಕದಿಂದ ವಸ್ತುಸ್ವರೂಪವನ್ನೂ ಗೊತ್ತು  
ಮಾಡುವುದನ್ನೂ ವಿದ್ಯೇ ಎನ್ನುತ್ತಾರೆ (ಸೂ.ಭಾ.ಅ.೨) (ಅವಿವೇಕ ನಿಮಿತ್ತವಾದ  
ಇತರೇತರಾಧ್ಯಾಸವೇ ಅವಿದ್ಯೇ ಎಂದು ಹೇಳುತ್ತಾ ಯಾವ ಅವಿದ್ಯೇಯಿಂದ  
ಬ್ರಹ್ಮಾತ್ತತ್ವವು ಅಡ್ಡಿಗೊಂಡಿದೆಯೋ ಆ ಅವಿದ್ಯೇಯ ಸ್ವರೂಪವನ್ನೂ (ಮೇಲೆ)  
ಸ್ವಷ್ಟಪಡಿಸಿದೆ. ಅವುಗಳ ವಿವೇಕದಿಂದ ಆತ್ಮಾನಾತ್ಮರುಗಳ ಸತ್ಯತ್ವ ಮತ್ತು  
ಅನ್ಯತ್ವದ ರೂಪದಿಂದ ಸ್ವರೂಪವನ್ನೂ ಗೊತ್ತುಮಾಡುವುದೇ ವಿದ್ಯೇ ಎಂದು  
ಇಲ್ಲಿ ಹೇಳಿರುತ್ತದೆ).

ಹೀಗೆ ವಿದ್ಯಾವಿದ್ಯಾಧ್ಯಾರೋಪದಿಂದ ಬಂಧವು ಸತ್ಯವೆಂಬುದನ್ನೂ  
ಮುಕ್ತಿಯು ಆಗಂತುಕವೆಂಬುದನ್ನೂ ಅಲ್ಲಿಗಳಿದದೆ. ಇನ್ನು ಆತ್ಮನಿಗೆ ಜ್ಞಾನಿತ್ವವು

ಚ, ಪ್ರತಿಷ್ಠಿದ್ಧವ್ಯಾ | ಅಧಾತ್ಮನೋ ವಿದ್ವತ್ತಪ್ರವುಪಿ ಅವಿದ್ವತ್ತಪ್ರವದೇವ ಸಮಾರೋಪಿತಮ್ | ನಾತ್ಮನಃ ಸ್ವಭಾವಃ - ಇತ್ಯತ್ರ ಭಾಷ್ಯಮ್ -

(೪) ಯಥಾ ಬುದ್ಧಾರ್ಥಕ್ಯತಸ್ಯ ಶಬ್ದಾರ್ಥಸ್ಯ ಅವಿಕ್ರಿಯ ಏವ ಸನ್ ಬುದ್ಧಿವೃತ್ತಾ ಅವೇಕವಿಜ್ಞಾನೇನ ಅವಿದ್ಯಯಾ “ಲಂಪಲಬ್ಜಾ” ಅತ್ಯ ಕಲ್ಪತೇ ಏವಮೇವ ಅತ್ಯಾನಾತ್ಯ ಏಕವಿಜ್ಞಾನೇನ ಬುದ್ಧಿವೃತ್ತಾ ವಿದ್ಯಯಾ ಅಸತ್ಯ- ರೂಪಯೀವ ಪರಮಾರ್ಥತೋರ್ವಿಕ್ರಿಯ ಏವಾತ್ಯ “ವಿದ್ವಾನ್” ಲಂಚ್ಯತೇ ||

ಗೀ.ಭಾ. ೨-೨೮,

[ಬುದ್ಧಿವೃತ್ತಪಾಧಿವಶಾದೇವ ವಿದ್ವತ್ತಪ್ರವಿದ್ವತ್ತಪ್ರವಹಾರಃ-ಇತ್ಯಕ್ತಂ ಭವತಿ||]

(೫) ಏವೇಕಾವಿವೇಕೋ ರೂಪಾದಿವರ್ತೋ ಪ್ರತ್ಯಕ್ಷ್ಯೈ ಲಂಪಲಭ್ಯೇತೇ ಅಂತಃಕರಣಸ್ಥಾ| ನ ಹಿ ರೂಪಸ್ಯ ಪ್ರತ್ಯಕ್ಷ್ಯಸ್ಯ ಸತೋ ದೃಷ್ಟಿಧರ್ಮತ್ವಮ್ | ಅವಿದ್ಯಾ ಚ ಸ್ವಾನುಭವೇನ ರೂಪ್ಯತೇ, “ಮೂರ್ಖೋರಹಮ್ ಅವಿವಿಕ್ತಂ ಮಮ ವಿಜ್ಞಾನಮ್”

ಅಜ್ಞಾನಿತ್ವದಂತೆ ಆರೋಪಿತವಾದದ್ದು, ಆತ್ಮನ ಸ್ವಭಾವವಲ್ಲ ಎಂಬೀ ವಿಷಯದಲ್ಲಿ ಭಾಷ್ಯವಿದೆ.

(೬) “ಆತ್ಮನು ಅವಿಕ್ರಿಯನೇ ಆಗಿದ್ದರೂ ಬುದ್ಧಿಯೇ ಮುಂತಾದವುಗಳು ತಂದು ತೋರಿಸಿದ ಶಬ್ದವೇ ಮುಂತಾದ ವಿಷಯವನ್ನು ಅರಿಯುವವನೆಂದು ಆತ್ಮಾನಾತ್ಮಗಳನ್ನು ವಿಂಗಡಿಸಿಕೊಳ್ಳಿದ ಜ್ಞಾನವೆಂಬ ಬುದ್ಧಿವೃತ್ತಿಯಾದ ಅವಿದ್ಯೆಯಿಂದ ಹೇಗೆ ಕಲ್ಪಿಸಲ್ಪಡುತ್ತಾನೋ ಹಾಗೆಯೇ ನಿಜವಾಗಿ ಅವಿಕ್ರಿಯನೇ ಆಗಿರುವ ಆತ್ಮನು ಆತ್ಮಾನಾತ್ಮಗಳನ್ನು ವಿಂಗಡಿಸುವ ಜ್ಞಾನವೆಂಬ ಬುದ್ಧಿವೃತ್ತಿಯಾದ ಅಸತ್ಯರೂಪವಾಗಿಯೇ ಇರುವ ವಿದ್ಯೆಯಿಂದ ಜ್ಞಾನಿ ಎನಿಸಿಕೊಳ್ಳುತ್ತಾನೆ”. (ಗೀ.ಭಾ. ೨-೨೮, ಭಾ.ಭಾ. ೪೨) (ಬುದ್ಧಿವೃತ್ತಿಯೆಂಬ ಉಪಾಧಿವಶದಿಂದಲೇ ವಿದ್ವತ್ತಪ್ರವಿದ್ವತ್ತಪ್ರವಹಾರವು (ಆತ್ಮನಿಗೆ) ಬಂದಿದೆ ಎಂದು ಹೇಳಿದಂತಾಯಿತು).

(೭) ಏವೇಕಾವಿವೇಕಗಳು, ರೂಪವೇ ಮುಂತಾದವುಗಳಂತೆಯೇ ಅಂತಃಕರಣದಲ್ಲಿರುವುದು ಪ್ರತ್ಯಕ್ಷಾವಾಗಿರುತ್ತದೆ. ಪ್ರತ್ಯಕ್ಷಾವಾದ ರೂಪವು ಅದನ್ನು ನೋಡುವವನ ಧರ್ಮವಲ್ಲವಷ್ಟೇ? “ನಾನು ಮೂರ್ಖನು ನನ್ನ ಜ್ಞಾನವು ವಿಂಗಡಿಸಿ ತಿಳಿದಿಲ್ಲ” ಎಂದು ಅವಿದ್ಯೆಯು ತನ್ನ ಅನುಭವಕ್ಕೆ ವಿಷಯ- ವಾಗಿರುತ್ತದೆ. ಇದರಂತೆ ವಿದ್ಯೆ ಎಂಬ ಏವೇಕವೂ ಅನುಭವಕ್ಕೆ ಒರುತ್ತದೆ.

ಇತಿ | ತಥಾ ವಿದ್ಯಾವಿವೇಕೋಽನುಭೂಯತೇ | ಉಪದಿಶಂತಿ ಚಾನ್ಯೇಭ್ಯ ಆತ್ಮನೋ  
ವಿದ್ಯಾಂ ಬುಧಾಃ | ತಥಾ ಚಾನ್ಯೇ ಆವಧಾರಯಂತಿ | ತಸ್ಯಾತ್ ನಾಮರೂಪ-  
ಪಕ್ಷಸ್ಯೇವ ವಿದ್ಯಾವಿದ್ಯೇ, ನಾಮರೂಪೇ ಚ ನಾತ್ಮಧರ್ಮಾಽ ||  
ತ್ಯಾ.ಭಾ. ೨-೮.

(೬) ತಿಮಿರಾತಿಮಿರದೃಷ್ಟಿವತ್ | ಅವಿದ್ಯಾಕರ್ತ್ಯಾತ್ಯಾಕರ್ತ್ಯಾತ್ತಕ್ಯತ ಆತ್ಮನೋ  
ವಿಶೇಷಃ ಸ್ಯಾತ್ ಇತಿ ಜೀತ್ | ನ | “ಧ್ಯಾಯತೀವ ಲೇಲಾಯತೀವ” ಇತಿ  
ಸ್ವತೋಽವಿದ್ಯಾಕರ್ತ್ಯಾತ್ಯಾಸ್ಯ ಪ್ರತಿಷ್ಠಿಧ್ವತ್ಯಾತ್ | | ಬ್ಯಾ. ೪-೪-೬.

[ ವಿದ್ಯಾವಿದ್ಯಯೋರನಾತ್ಮಧರ್ಮತ್ವಮೇವ, ವಿಷಯತ್ವಾತ್ ಆತ್ಮಸ್ತದ್ವತ್ತತ್ವ-  
ಪ್ರತೀತಿಸ್ಯಾಭಾಸಮಾತ್ರಮ್ | | ಇತ್ಯಕ್ತಮತ್ | ]

ಏಂ ಚಾತ್ರ ವಿದ್ಯಾವಿದ್ಯಾಪ್ರಕ್ರಿಯೇಯವಾತ್ಮನಿ ಪರತಂತ್ರಸಂವೃತ್ತಾಃ

ತಿಳಿದವರು ತಮ್ಮ ವಿದ್ಯೇಯನ್ನ ಮತ್ತೊಬ್ಬಿಗೆ ಉಪದೇಶ ಮಾಡುತ್ತಾರೆ  
ಹಾಗೂ ಆ ಮತ್ತೊಬ್ಬಿರೂ ಅದನ್ನ ಗೊತ್ತುಪಡಿಸಿಕೊಳ್ಳುತ್ತಾರೆ. ಆದ್ದರಿಂದ  
ವಿದ್ಯಾವಿದ್ಯೇಗಳೇರಡೂ ನಾಮರೂಪಗಳ ಪಕ್ಷಕ್ಕೆ ಸೇರಿದವರ್ಗಳು.  
ನಾಮರೂಪಗಳು ಆತ್ಮಧರ್ಮವಲ್ಲ (ತ್ಯಾ.ಭಾ. ೨-೮. ಭಾ.ಭಾ. ೨೧೬)

(೭) ತಿಮಿರ ಅತಿಮಿರ ದೃಷ್ಟಿಯಿಂದಾಗುವಂತೆ, ಅವಿದ್ಯೇಗೆ ಕರ್ತ್ಯಾವಾಗಿರು-  
ವುದು ಆಗದೇ ಇರುವುದೆಂಬುದರಿಂದ ಆತ್ಮನಿಗೆ ವಿಶೇಷವಾಗಬಹುದಲ್ಲ!  
ಎಂದರೆ ಅದು ಸರಿಯಲ್ಲ, “ಧ್ಯಾನಿಸುತ್ತಿರುವಂತೆಯೂ, ಅಲುಗಾಡುತ್ತಿರು-  
ವಂತೆಯೂ” ಎಂದು ಶ್ರುತಿಯು (ತಿಳಿಸುತ್ತಿರುವುದರಿಂದ) ಸ್ವತಃ:  
ಅವಿದ್ಯಾಕರ್ತ್ಯಾವಾಗಿದ್ದಾನೆಂಬುದನ್ನೂ ಅಲ್ಲಿಗಳೇದಿರುತ್ತದೆ (ಬೃ-೪-೪-೬).

(ವಿದ್ಯಾವಿದ್ಯೇಗಳು ವಿಷಯವಾದ್ದರಿಂದ ಅನಾತ್ಮಧರ್ಮವೇ ಆಗಿವೆಯೆಂತಲೂ  
ಆತ್ಮನು ಅದನ್ನಳ್ಳವನಂತೆ ತೋರುವುದು ಕೇವಲ ಆಭಾಸಮಾತ್ರವೆಂತಲೂ  
ಇಲ್ಲಿ ಹೇಳಿದೆ).

ಈ ರೀತಿಯಾಗಿ ಇಲ್ಲಿ ಈ ವಿದ್ಯಾವಿದ್ಯೇಗಳ ಪ್ರಕ್ರಿಯೆಯು ಆತ್ಮನಲ್ಲಿ  
ಮತ್ತೊಬ್ಬಿರ ಶಾಸ್ತ್ರದ ವ್ಯವಹಾರದಿಂದ ಬೇರೊಬ್ಬಿರ ದೃಷ್ಟಿಯನ್ನ ಒಟ್ಟಿ  
ಜ್ಞಾತ್ಪರವನ್ನ ಅಧ್ಯಾರೋಪಿಸಿಕೊಂಡೇ ಹೇಳಿದ್ದೇ ಹೊರತು ನಿಜವಾಗಿ  
ಆತ್ಮನು ಜ್ಞಾತ್ಪರವೆಂಬುದೂ ಅಲ್ಲ. “ಯಾವುದು ಕಲ್ಪಿತ ಸಂವೃತಿಯಿಂದ

ಜ್ಞಾತ್ಯತ್ವಮಧ್ಯಾರೋಪ್ಯವ, ಪರಮಾರ್ಥತಸ್ತಂ ನೇವ ಜ್ಞಾತಾಪ್ಯಾತ್ಮಾ ೪ತಿ -

ಯೋಽಸ್ತಿ ಕಲ್ಪಿತಸಂಪ್ಯತ್ತಾ ಪರಮಾರ್ಥಾನ ನಾಸ್ತಿಸಾ |

ಪರತಂತ್ರಭಿಸಂಪ್ಯತ್ತಾ ಸ್ಯಾನಾಸ್ತಿ ಪರಮಾರ್ಥಃ || ಗೌ.ಕಾ. ೪-೨೨.

ಇತಿ ಸಂಪ್ರದಾಯಾನುಗಮಾದಿತಿ ಜ್ಞೇಯಮ್ |

೨೯. ಶಾಸ್ತ್ರಪ್ರಾಮಣಿಪ್ರಕ್ರಿಯಾ - ಏಷಂ “ತಂ ತ್ವೈಪನಿಷದಂ ಪೃಚ್ಛಾಮಿ” (ಬೃ. ೩-೬-೨೬), “ಸರ್ವೇ ವೇದಾ ಯತ್ವದಮಾಮನಂತಿ” (ಕಾ. ೮-೨-೧೫) ಇತಿ ಚ ಶ್ರುತೀಃ, ಅತ್ಯಂ ಉಪನಿಷದ್ವಾತ್ರವೇದ್ಯತ್ವೋಕ್ತಿಃ ಪ್ರತ್ಯಕ್ಷಾದಿಪ್ರಮಾಣಾಂತರಾಗಮ್ಯತ್ವದೋತನಾಯ್ವ, ನ ತು ಶಬ್ದಜ್ಞಾಪ್ಯತ್ವಮಂಗಿಂಕೃತ್ಯ ಯಥಾಹ ಭಗವಾನ್ ಭಾಷ್ಯಕಾರಃ -

ಇರುವುದೋ, ಅದು ಪರಮಾರ್ಥದಿಂದ ಇರುವುದಿಲ್ಲ. ಪರತಂತ್ರಭಿ-ಸಂಪೃತ್ಯಾಯಿಂದ ಇರಬಹುದು ನಿಜವಾಗಿರುವುದಿಲ್ಲ (ಗೌ.ಕಾ. ೪-೨೨) ಎಂದು ಹೀಗೆ ಸಂಪ್ರದಾಯವನ್ನನುಸರಿಸಿದ್ದಾದ ವಿಚಾರವೆಂದು ತಿಳಿಯಬೇಕು.

**೨೯) ಶಾಸ್ತ್ರಪ್ರಾಮಣಾದ ಪ್ರಕ್ರಿಯೆಂಬು - ಹೀಗೆಂಬೇ** “ಆ ಉಪನಿಷತ್ತಿನಲ್ಲಿ ತಿಳಿಸಿದ ಆತ್ಮನನ್ನ ಕೇಳುತ್ತೇನೆ” (ಬೃ. ೩-೬-೨೬). “ಎಲ್ಲಾ ವೇದಗಳೂ ಯಾವ ಸ್ಥಾನವನ್ನ ಕುರಿತು ಹೇಳುತ್ತಿವೆಯೋ” (ಕಾತ. ೮-೨-೧೫) ಎಂಬುದಾಗಿ ಶ್ರುತಿಗಳು ಆತ್ಮನು ಕೇವಲ ಉಪನಿಷತ್ತಿನಿಂದಲೇ ತಿಳಿದುಬರುವವನು ಎಂದು ಹೇಳುತ್ತಿರುವ ಅಭಿಪ್ರಾಯವೇನೆಂದರೆ ಪ್ರತ್ಯಕ್ಷವೇ ಮುಂತಾದ ಬೇರೆ ಪ್ರಮಾಣಗಳಿಗೆ ತಿಳಿದುಬರುವವನಲ್ಲ, ಎಂದು ತಿಳಿಸುವುದವ್ಯಕ್ತಿ ಹೊರತು, ಶ್ರುತಿಗೆ ವಿಷಯವಾಗಿದೆ ಎಂಬುದನ್ನ ಒಟ್ಟುಕೊಂಡು ಹೇಳಿದ್ದಲ್ಲ. ಭಗವನ್ತರಾದ ಭಾಷ್ಯಕಾರರೂ ಹೀಗೆ ಹೇಳುತ್ತಾರೆ - (೮) “ವಾಕ್ಯಾರ್ಥವನ್ನ ವಿಚಾರಮಾಡಿ ಗೊತ್ತುಮಾಡುವುದರಿಂದ ಬ್ರಹ್ಮಜ್ಞಾನ-ವಾದೀತೇ ಹೊರತು ಅನುಮಾನವೇ ಮುಂತಾದ ಬೇರೆ ಪ್ರಮಾಣದಿಂದ ತಿಳಿದುಬರುವವನಲ್ಲ” (ಸೂ.ಭಾ. ೮-೮-೨). (೨) ರೂಪಾದಿಗಳು ಯಾವುದೂ ಇಲ್ಲವಾದ್ದರಿಂದ ಈ ವಿಷಯವು ಪ್ರತ್ಯಕ್ಷಗೋಚರವಲ್ಲ, ಗುರುತೇ ಮುಂತಾದವುಗಳಿಲ್ಲವಾದ್ದರಿಂದ ಅನುಮಾನವೇ ಮುಂತಾದಕ್ಕೂ ಗೋಚರವಲ್ಲ. ಧರ್ಮವಿಚಾರ ಹೀಗೆ ಶ್ರುತಿಯಿಂದ ಮಾತ್ರ ತಿಳಿದುಬರುವುದೋ ಅದರಂತೆ

(೮) ವಾಕ್ಯಾಧರ್ಥವಿಚಾರಣಾಧ್ಯವಸಾನನಿರ್ವರ್ತತ್ವತ್ತಾ ಹಿ ಬ್ರಹ್ಮಾವಗತಿಃ,  
ನಾನುಮಾನಾದಿಪ್ರಮಾಣಾಂತರನಿರ್ವರ್ತತ್ತಾ || ಸೂ.ಭಾ. ೧-೧-೨.

(೯) ರೂಪಾದ್ಯಭಾವಾದ್ ಹಿ ನಾಯವರ್ಥಃ ಪ್ರತ್ಯಕ್ಷಾಸ್ಯ ಗೋಚರಃ |  
ಲಿಂಗಾದ್ಯಭಾವಾಂಜ್ಞ ನಾನುಮಾನಾದೀನಾಮ್ | ಆಗಮಮಾತ್ರಸಮಧಿಗಮ್ಯ ಏವ  
ತ್ವಾಯಮಧೋಽಧರ್ಮವತ್ || ಸೂ.ಭಾ. ೨-೧-೬.

ಆಗಮಮಾತ್ರಸಮಧಿಗಮ್ಯತ್ವಮೇವ ತ್ವಾಭಿಪ್ರೇತ್ಯ ಸೂತ್ರಿತಂ ಭಗವತ್ ಬಾದರಾಯಣೇನ “ಶಾಸ್ತ್ರಯೋನಿತ್ವಾತ್” (ವೇ.ಸೂ. ೧-೧-೨) ಇತಿ, ಭಾಷಿತಂ ಚ ಭಾಷ್ಯಕಾರೇಣ “ಶಾಸ್ತ್ರಾದೇವ ಪ್ರವಾಣಾತ್ ಜಗತೋ ಜನ್ಮಾದಿಕಾರಣಂ ಬ್ರಹ್ಮಾಧಿಗಮ್ಯತ - ಇತ್ಯಭಿಪ್ರಾಯಃ” ಇತಿ | ನ ತು ತಾವತ್ ಪ್ರಮಾಣಪ್ರಮೇಯವ್ಯವಹಾರಃ ಪಾರಮಾರ್ಥಿಕ - ಇತಿ, ಶಾಸ್ತ್ರಂ ಚ ಪ್ರತ್ಯಕ್ಷಾದಿಪ್ರಮಾಣವದೇವ ಪ್ರಮಾಣಾದನಧಿಗತಂ ಬ್ರಹ್ಮ ಜ್ಞಾಪಯತೀತಿ ವಾ ಭ್ರಮಿತವ್ಯಮ್ “ಯದ್ವಾಚೋ (ಇದು) ಶ್ರುತಿಯಿಂದ ಮಾತ್ರ ತಿಳಿದುಬರುವಂಥದ್ವಾಗಿದೆ. (ಸೂ.ಭಾ. ೨-೧-೬) ಆಗಮ ಮಾತ್ರಕ್ಕೆ ತಿಳಿದುಬರುವಂಥದ್ದೇಂದು ಅಭಿಪ್ರಾಯಪಟ್ಟಿಕೊಂಡೇ ಭಗವನ್ತರಾದ (ಸೂತ್ರಕಾರರಾದ) ಬಾದರಾಯಣರು “ಶಾಸ್ತ್ರಯೋನಿತ್ವಾತ್” (೧-೧-೩) ಎಂದು ಸೂತ್ರಮಾಡಿರುತ್ತಾರೆ. (ಇಲ್ಲಿ) ಭಾಷ್ಯಕಾರರೂ ಸಹ - “ಜಗತ್ತಿನ ಜನ್ಮಾದಿಗಳಿಗೆ ಕಾರಣವಾದ ಬ್ರಹ್ಮವು ಶಾಸ್ತ್ರಪ್ರಮಾಣದಿಂದಲೇ ತಿಳಿದು ಬರುವಂಥದ್ವಾಗಿದೆ ಎಂದಭಿಪ್ರಾಯವು” ಎಂದಿರುತ್ತಾರೆ. ಇಷ್ಟ ಹೇಳಿದ್ದರಿಂದ ಪ್ರಮಾಣಪ್ರಮೇಯವ್ಯವಹಾರವು ನಿಜವೆಂತಾಗಲೀ ಪ್ರತ್ಯಕ್ಷಾದಿ ಪ್ರವಾಣಾದಂತೆ ಶಾಸ್ತ್ರವು ಪ್ರವಾಣಕ್ಕೆ ತಿಳಿದುಬರದ ಬ್ರಹ್ಮವನ್ನು ತಿಳಿಸಿಕೊಡುತ್ತದೆ ಎಂದಾಗಲೀ ಭ್ರಮಿಸಬಾರದು. “ಯಾವುದನ್ನು ಮಾತಿನಿಂದ ಹೇಳಲಾಗುವುದಿಲ್ಲವೋ, ಯಾವುದರಿಂದಲೇ ಮಾತು (ತನ್ನ ವಿಷಯವನ್ನು) ಹೇಳುತ್ತಿದೆಯೋ “(ಕೇಣ ೧-೫) ಎಂಬುದಾಗಿ ಶ್ರುತಿಯಿರುತ್ತದೆ. ಪ್ರವಾಣಗಳೂ ವುತ್ತು ಶಾಸ್ತ್ರಗಳೂ ಸಹ ಅವಿದ್ಯೋರ್ಯನ್ನು ಮುಂದುಮಾಡಿಕೊಂಡೇ ಹೊರಟಿರುವುದಿರಿಂದಲೂ (ಇದು ಹೀಗೆಯೇ). ಇಲ್ಲಿ ಭಾಷ್ಯಕಾರರೂ (ಸಹ ಹೀಗೆ ಹೇಳಿರುತ್ತಾರೆ) - “ಶಾಸ್ತ್ರವಾದರೋ ಕೊನೆಯ ಪ್ರವಾಣವು, ಅದರದ್ದಲ್ಲದ ಆರೋಪಿಸಿದ್ದಾದ ಧರ್ಮವನ್ನು ತೆಗೆದುಹಾಕುವುದಷ್ಟರ ಮಾತ್ರದಿಂದಲೇ ಅದು ಪ್ರವಾಣವೆನಿಸಿಕೊಂಡಿದೆಯೇ ಹೊರತು ಗೊತ್ತಿಲ್ಲದ್ದನ್ನು ಗೊತ್ತುಮಾಡಿಸುವುದರಿಂದ ಪ್ರಮಾಣವಾಗಿರು-

ನಭ್ಯದಿತಂ ಯೇನ ವಾಗಭ್ಯದೃತೇ” (ಕೇ. ೮-೫) ಇತ್ಯಾದಿಶ್ರುತೀಃ | ಪ್ರಮಾಣಾನಾಂ ಶಾಸ್ತ್ರಾಣಾಂ ಚ, ಅವಿದ್ಯಾಪುರಸ್ಸರಮೇವ ಪ್ರವೃತ್ತೇಶ್ಚ | ಯದಾಹ ಭಾಷ್ಯಕಾರಃ -

(೧) ಶಾಸ್ತ್ರಂ ತು ಅಂತ್ಯಂ ಪ್ರಮಾಣವರ್ಗ ಅತದ್ವಾರೋಪಣ-  
ವಾತ್ರನಿವರ್ತಕತ್ವೇನ ಪ್ರಾರ್ಥಾಣಾವಾತ್ರನಃ ಪ್ರತಿಪದ್ಯತೇ, ನ  
ತ್ವಜ್ಞಾತಾಧ್ರಜ್ಞಾಪಕತ್ವೇನ ||

ಗೀ.ಭಾ. ೨-೧೮.

[ ಅತದ್ವಾರೋನಿವರ್ತಕತ್ವಮಾತ್ರೇಣ ಇತಿ ಭಿನ್ನಕ್ರಮೋ ಮಾತ್ರಶಬ್ದಃ ]

(೨) ಪ್ರಮಾತ್ಮತ್ವಂ ಹಿ ಆತ್ಮನೋ ನಿವರ್ತಯತಿ ಅಂತ್ಯಂ ಪ್ರಮಾಣವರ್ಗ,  
ನಿವರ್ತಯದೇವ ಚ ಅಪ್ರಮಾಣೇಷವತಿ ಸ್ವಪ್ನಕಾಲಪ್ರಮಾಣಮಿವ ಪ್ರಚೋರ್ಥೇ||

ಗೀ.ಭಾ. ೨-೧೯.

[ ಅವಿದ್ಯಾಕೃತಪ್ರಮಾತಾರಮಾತ್ರತ್ವವ ಪ್ರಮಾಣವ್ಯವಹಾರಪ್ರವೃತ್ತೇಃ, ಶ್ರತೇರಪಿ  
ಪ್ರಮಾಣತ್ವಮವಿದ್ಯಾದೃಷ್ಟಿಪೋಪಚಯೇತೇ - ಇತಿ ಭಾವಃ || ]

ವುದಿಲ್ಲ” (ಗೀ.ಭಾ. ೨-೧೮), (ಈ ವಾಕ್ಯದಲ್ಲಿ “ಮಾತ್ರ” ಎಂಬ ಪದವನ್ನು  
ಅತದ್ವಾರೋನಿವರ್ತಕತ್ವಮಾತ್ರೇಣ ಎಂದೀರೀತಿಯಾಗಿ ಅನ್ವಯವನ್ನು  
ವಾಡಿಕೊಳ್ಳಬೇಕು). ಅನ್ತಿಪ್ರಮಾಣವಾದ ಶಾಸ್ತ್ರವು ನಮಗಿರುವ  
ಪ್ರಮಾತ್ಮತ್ವವನ್ನೇ ತೆಗೆದುಹಾಕುತ್ತದೆ. ಹೀಗೆ ತೆಗೆದುಹಾಕುತ್ತಲೇ ತಾನೂ  
ಸಹ - ಸ್ವಪ್ನಕಾಲದ ಪ್ರಮಾಣಗಳು ಎಚ್ಚರದಲ್ಲಿ ಅಪ್ರಮಾಣವಾಗುವ ಹಾಗೆ  
- ಅಪ್ರಮಾಣವಾಗುತ್ತದೆ (೨-೧೯. ಗೀ.ಭಾ.).

(ಅವಿದ್ಯಾಕೃತವಾದ ಪ್ರವರ್ತನಾಶ್ರಯಿಸಿಕೊಂಡೇ  
ಪ್ರಮಾಣವ್ಯವಹಾರವು ಹೊರಡುವುದಾದ್ದರಿಂದಲೂ ಶ್ರತಿಯೂ ಸಹ  
ಪ್ರಮಾಣವಾಗಿರುವುದು ಅವಿದ್ಯಾ ದೃಷ್ಟಿಯಿಂದಲೇ, ಉಪಚಾರಕ್ಕೆ ಹೇಳಿದ್ದ  
ಎಂದಭಿಪ್ರಾಯವು).

(೨) ಆ ಅವಿದ್ಯೆ ಎಂಬ ಹೆಸರಿನ ಆತ್ಮನಾತ್ಮರುಗಳ ಇತರೇತರಾ-  
ಧ್ಯಾಸವನ್ನು ಮುಂದುವಾಡಿಕೊಂಡೇ ಎಲ್ಲಾ ಪ್ರಮಾಣಪ್ರಮೇಯ ವ್ಯವ-  
ಹಾರಗಳು ಲೋಕವೈದಿಕ ವ್ಯವಹಾರಗಳೂ ಹೊರಟಿರುತ್ತದೆ. ಎಲ್ಲಾ  
ವಿಧಿಪ್ರತಿಷೇಧ ಮತ್ತು ಮೋಕ್ಷವನ್ನು ಹೇಳುವ ಶಾಸ್ತ್ರವೂ ಹೊರಟಿರುತ್ತವೆ.  
(ಸೂ.ಭಾ. ಅ. ೨) (ಇಲ್ಲಿ “ಸರ್ವೇ” ಎಂದು ಸಾವಾನ್ಯವಾಗಿ

(೨) ತಮೇತಮವಿದ್ಯಾಖ್ಯಾಮ್ ಆತ್ಮಾನಾತ್ಮನೋರಿತರೇತಾಧ್ಯಾಸಂ ಪುರಸ್ಪತ್ಯ  
ಸರ್ವೋಪಮಾಣಪ್ರಮೇಯವ್ಯವಹಾರಾ ಲೋಕಾ ಷ್ವದಿಕಾಶ್ಚ ಪ್ರವೃತ್ತಃ | ಸರ್ವಾಜಂ  
ಚ ಶಾಸ್ತ್ರಃ ವಿಧಿಪ್ರತಿಷೇಧಮೋಕ್ಷಪರಾಣಃ || ಅಧ್ಯಾಸಭಾಷ್ಯಮ್, ಸೂ.ಭಾ.

[ “ಸರ್ವೋ” ಇತ್ಯಾವಿಶೇಷವಚನಾತ್ ಮುಮುಕ್ಷುಮುಕ್ತವ್ಯವಹಾರಾ ಅಪಿ  
ಅವಿದ್ಯಾದೃಷ್ಟಿಪ್ರಮೇಯವ್ಯವಹಾರಾ ಇತ್ಯನೇನ ಆತ್ಮವಿಷಯಕಮಪಿ  
ಶಾಸ್ತ್ರಂ ಸಾಂಖ್ಯತಿಕಪ್ರಮಾಣವ್ಯವಹಾರಮಾತ್ರತ್ವವ ಪ್ರವೃತ್ತಮಿತ್ಯಾಕ್ಷಂ ಭವತಿ || ]

ತದೇವಂ ವೇದಾಂತಿನಾಂ ಪ್ರಮಾಣಪ್ರಮೇಯವ್ಯವಹಾರಃ, ಶಾಸ್ತ್ರಾದಿವ್ಯವಹಾರಶ್ಚ  
ತತ್ತ್ವಾಪದೇಶಾರ್ಥಮ್ ಅಧ್ಯಾರೋಪಾಪವಾದಪ್ರಕ್ರಿಯಾಮಾತ್ರತ್ವವೇತಿ ಸಿದ್ಧಮ್ ||

೩೦. ಸೃಷ್ಟಿಪ್ರಕ್ರಿಯಾ - ವೇದಾಂತೇಮ ಯಥೇವ ಜೀವಬ್ರಹ್ಮಾಂಭೇದ-  
ಮುರರೀಕೃತ್ಯ, ಜೀವೇ ಜ್ಞಾತ್ಯತ್ವಂ ಬ್ರಹ್ಮಣ ಜ್ಞೇಯತ್ವಂ ಚಾಧ್ಯಾರೋಪ್ಯ,  
ಬ್ರಹ್ಮಜಿಜ್ಞಾಸಾ ಕರ್ತವ್ಯವತ್ಸೇನೋಪದಿಶ್ಯತೇ, ಏವಮೇವ ಜೀವೇಶ್ವರಭೇದ-

ಹೇಳಿರುವುದರಿಂದ ಮುಮುಕ್ಷು, ಮುಕ್ತ ಎಂಬ ವ್ಯವಹಾರವೂ ಸಹ  
ಅವಿದ್ಯಾದೃಷ್ಟಿಯಿಂದಲೇ ಎಂದು ಹೇಳಿದಂತಾಯಿತು. “ಮೋಕ್ಷಪರಾಣಿ”  
ಎಂದು ಹೇಳುತ್ತಾ ಆತ್ಮನನ್ನ ತಿಳಿಸುವ ಶಾಸ್ತ್ರವೂ ಸಹ ಆವ್ಯಾಕವಾದ  
ಪ್ರಮಾಣವ್ಯವಹಾರವನ್ನಾಶ್ರಯಿಸಿಯೇ ಹೊರಟದ್ದು ಎಂದು ಹೇಳಿದಂ-  
ತಾಯಿತು) ಹೀಗೆ ವೇದಾಂತಿಗಳ ಪ್ರಮಾಣ ಪ್ರಮೇಯ ವ್ಯವಹಾರವೂ ಶಾಸ್ತ್ರವೇ  
ಮುಂತಾದ ವ್ಯವಹಾರವೂ ಸಹ ತತ್ತ್ವವನ್ನ ಉಪದೇಶವಮಾಡುವುದಕ್ಕಾಗಿ  
ಅಧ್ಯಾರೋಪಾಪವಾದ ಪ್ರಕ್ರಿಯೆಯನ್ನ ಆಶ್ರಯಿಸಿಕೊಂಡೇ ಹೊರಟದ್ದು  
ಎಂಬುದು ಸಿದ್ಧವಾಯಿತು.

೩೦) ಸೃಷ್ಟಿಪ್ರಕ್ರಿಯೆಯು - ಹೀಗೆ ವೇದಾನ್ತಗಳಲ್ಲಿ ಜೀವಬ್ರಹ್ಮರ  
ಭೇದವನ್ನ ಒಟ್ಟಿಕೊಂಡು ಜೀವನು ಜ್ಞಾತ್ಯವೆಂದೂ ಬ್ರಹ್ಮವು ಜ್ಞೇಯವೆಂದೂ  
ಅಧ್ಯಾರೋಪವನ್ನ ಮಾಡಿಕೊಂಡು ಬ್ರಹ್ಮಜಿಜ್ಞಾಸೆಯನ್ನ ಮಾಡಬೇಕೆಂದು  
ಉಪದೇಶವನ್ನ ಮಾಡಿರುತ್ತದೋ ಹಾಗೆಯೇ (ಅದೇ) ಜೀವೇಶ್ವರಭೇದವನ್ನ  
ಆಶ್ರಯಿಸಿಕೊಂಡು ಬ್ರಹ್ಮವು ಜಗತ್ತಿನ ಜನ್ಮಾದಿಗಳಿಗೆ ಕಾರಣವಾಗಿದೆಯೆಂತಲೂ  
ಸೃಷ್ಟಿಯಾದ ಜಗತ್ತಿನೋಳಗೆ ಜೀವರೂಪದಿಂದ ಪ್ರವೇಶವನ್ನ  
ಮಾಡಿರುವುದೆಂತಲೂ ಮತ್ತೆ ಅದೇ ಬ್ರಹ್ಮದಲ್ಲಿಯೇ ಅಡಗುತ್ತದೆಯೆಂತಲೂ

ಮುಪಚೀವ್ಯ ಬ್ರಹ್ಮಾಂಡೋ ಜಗಜ್ಞನಾಂದಿಕಾರಣತ್ವಮ್, ಸೃಷ್ಟೇ ಜಗತಿ ಜೀವಾತ್ಮನಾ ಪ್ರವೇಶಃ, ಪುನರಪಿ ತಸ್ಮಿನ್ನೇವ ಬ್ರಹ್ಮಣ ತದಪ್ಯಯಶ್ಚ - ಇತ್ಯೇತ್ರಾ ಸರ್ವಮುಪದಿಶ್ಯತೇ| ಜೀವಸ್ಯ ಅವಸ್ಥಾಭೇದಾಃ, ಗತ್ಯಾಗತೀ, ಜನ್ಮಮರಣಾದಿಸಂಸಾರಃ ಜ್ಞಾನಾವಾಪ್ತಾ ಮೋಕ್ಷಶ್ಚ - ಇತ್ಯೇತೇ ಅಪಿ ತಥ್ಯವ | ತದೇತತ್ರಾ ಸರ್ವಮಧ್ಯರೋಪಾಪವಾದಪ್ರಕ್ರಿಯಾಮವಲಂಬ್ಯ ಪರಮಾತ್ಮತತ್ಪ್ರಾಂ ಪ್ರತಿಚೋಧಯಿತಮುಪಾಯತ್ಪೇನ್ನೇವ, ನ ತು ವಸ್ತುತೋಽಪಿ ಬ್ರಹ್ಮಣಃ ಜಗಜ್ಞನಾಂದಿಕಾರಣತ್ವಮ್, ಸೃಷ್ಟೇ ಜಗತಿ ಜೀವರೂಪೋಽಪಿ ಪ್ರವೇಶಃ, ಜೀವಾನಾಂ ಬಂಧಮೋಕ್ಷವಾಪ್ತಿಶ್ಚ ತಥ್ಯತ ಏವ - ಇತಿ ಕೃತ್ವಾ | ತದೇತತ್ರಾ ಶ್ರೀಗೌಡಪಾದಾಚಾರ್ಯರೇವಂ ಶೋಽಕೇನ ಸಂಗ್ರಹೀತಮ್ -

ನ ನಿರೋಧೋ ನ ಚೋತ್ವತ್ತಿನ್ ಬದ್ಲೋ ನ ಚ ಸಾಧಕಃ |

ನ ಮುಮುಕ್ಷುನ್ ವೈ ಮುಕ್ತ ಇತ್ಯೇಷಾ ಪರಮಾರ್ಥತಾ ||      ೨-೨೨.

ಇತಿ | ತತ್ರ ಜಗತ್ಸೃಷ್ಟಿಮುಪಚೀವ್ಯವ ಜೀವಾನಾಂ ಸ್ವರೂಪಮ್, ಅವಸ್ಥಾ,

ಉಪದೇಶವನ್ನು ಮಾಡಿರುತ್ತದೆ. ಹಾಗೆಯೇ ಜೀವನ ಅವಸ್ಥಾಭೇದಗಳು, ಗತ್ಯಾಗತಿಗಳು, ಜನ್ಮಮರಣಾದಿ ಸಂಸಾರವೂ, ಜ್ಞಾನವನ್ನು ಪಡೆಯುವುದರಿಂದ ಮೋಕ್ಷವಾಗುವುದೆಂಬ ವ್ಯವಹಾರವೂ (ಅಧ್ಯಾರೋಪದಿಂದಲೇ ವಣಿಕಿಸಿರುತ್ತದೆ). ಇದೆಲ್ಲವೂ ಅಧ್ಯಾರೋಪಾಪವಾದ ಪ್ರಕ್ರಿಯೆಯನ್ನು ಲಂಬಿಸಿಕೊಂಡು ಪರಮಾತ್ಮತತ್ಪರವನ್ನು ತಿಳಿಸಿಕೊಡುವುದಕ್ಕೆ ಉಪಾಯವಾಗಿ ಹೇಳಿರುತ್ತದೆ. ಇಷ್ಟೇ ಹೊರತು ನಿಜವಾಗಿ ಬ್ರಹ್ಮವು ಜಗತ್ತಿನ ಜನ್ಮಾದಿಗಳಿಗೆ ಕಾರಣವಾಗಿದೆ ಎಂದಾಗಲೀ, ಸೃಷ್ಟಿವಾದ ಜಗತ್ತಿನೊಳಗೆ ಜೀವರೂಪದಿಂದ ಪ್ರವೇಶವನ್ನು ಮಾಡಿದೆ ಎಂದಾಗಲೀ, ಜೀವರಿಗೆ ಬಂಧಮೋಕ್ಷ ಪ್ರಾಪ್ತಿಯು ನಿಜವಾಗಿದೆ ಎಂದಾಗಲಿ ಇಟ್ಟಿಕೊಂಡು ಹೇಳಿದ್ದಲ್ಲ. ಇದೆಲ್ಲವನ್ನೂ ಶ್ರೀಗೌಡಪಾದಾಚಾರ್ಯರು ಶೋಽಕೇದಿಂದ ಸಂಗ್ರಹಿಸಿರುತ್ತಾರೆ. “ಪ್ರಾಣಯವಾಗಲೀ ಉತ್ಪತ್ತಿಯಾಗಲೀ ಬದ್ಧನಾಗಲೀ, ಸಾಧಕನಾಗಲೀ ಮುಮುಕ್ಷುವಾಗಲೀ, ಮುಕ್ತನಾಗಲೀ ನಿಜವಾಗಿರುವುದಲ್ಲ ಎಂಬುದೇ ಸತ್ಯವಾದದ್ದು” (ಗೌ.ಕಾ. ೨-೨೨). ಇಲ್ಲಿ ಜಗತ್ತಿನ ಸೃಷ್ಟಿಯನ್ನು ಜೀವಿಸಿಕೊಂಡೇ ಜೀವರುಗಳ ಸ್ವರೂಪವನ್ನೂ ಅವಸ್ಥೆಯನ್ನೂ ಗತ್ಯಾಗತ್ಯಾದಿ ಸಂಸಾರಬಂಧವನ್ನೂ ಆಮೇಲೆ ಮೋಕ್ಷವನ್ನೂ ಮೋಕ್ಷಸಾಧನವನ್ನೂ ಹೀಗೆ ಇದೆಲ್ಲವನ್ನೂ ವಿಚಾರಿಸಬೇಕೆಂದಾದ್ದರಿಂದ ಮೊಟ್ಟಮೊದಲು ಸೃಷ್ಟಿ

ಗತ್ಯಾಗತ್ಯಾದಿಸಂಸಾರಬಂಧಃ, ತತೋ ಮೋಕ್ಷಃ, ಮೋಕ್ಷಸಾಧನಂ ಚ - ಇತ್ಯೇತತ್ವವರ್ಣಂ ವಿಚಾರಣೀಯಮಿತಿ ಪ್ರಪ್ರಥಮಂ ಸೃಷ್ಟಿಪ್ರಕ್ರಿಯಾ ವಿಚಾರ್ಯತೇ ||

ಸೃಷ್ಟಿಶ್ರುತಯಸ್ತಾವತ್ ಆತ್ಮಕತ್ವವಿದ್ಯಾಪ್ರತಿಪಾದನಾರ್ಥಮೇವ ಪ್ರಪ್ರತ್ಯಾಃ | ನ ತು ಸೃಷ್ಟಿ ತಾತ್ವಯರ್ಥಂ ತಾಸಾರ್ವಾ ಇತ್ಯೇತತ್ತಾ ತಾವತ್ ತ್ಯಾತ್ತಿರೀಯಕೇ “ಬ್ರಹ್ಮವಿದಾಪೂರ್ವಾತಿ ಪರಮಾ” ಇತಿ ಬ್ರಹ್ಮವಿದ್ಯಾಫಲಕಥನಪೂರ್ವಕಂ “ಆತ್ಮನ ಆಕಾಶಃ ಸಂಭೂತಃ” (ತ್ಯ. ೨-೧) ಇತ್ಯಾದಿನಾ ಸೃಷ್ಟಾಂಶಿಕಮುಕ್ತಾ “ಯದಾ ಹ್ಯೇವೈಷ ಏತಸ್ಮಿನ್ನಾದೃಶ್ಯೇಽನಾತ್ಮೀಯನಿರುಕ್ತೀಽನಿಲಯನೇಽಭಯಂ ಪ್ರತಿಷ್ಠಾಂ ವಿಂದತೇ | ಅಥ ಸೋಽಭಯಂ ಗತೋ ಭವತಿ” (ತ್ಯ. ೨-೨) ಇತಿ ಸೃಷ್ಟಾಂಶಿ ಮೂರ್ತಾಂಶೂರ್ತಾಂಶಾಂಶಾಂಶಾಪಿ ತಸ್ಮಿನ್ನೇವ ನಿರ್ವಶೇಷೇ ಬ್ರಹ್ಮಣಿ ನಿಷೇಧಾದ್ಯಾ ವಿನಿಶ್ಚೀಯತೇ | ಏವಮೇವ ಮುಂಡಕೇ “ಯತ್ತದದ್ರೇಶ್ಯಮಗ್ರಹ್ಯಮಗೋತ್ರಮವಣಾಮಚಕ್ರಃಶೋತ್ರಂ ತದಪಾಣಪಾದವರ್ಮಾ” (ಮುಂ. ೧-೧-೬) ಇತಿ ಸರ್ವವಿಶೇಷರಹಿತಮಕ್ಕರಂ

ಪ್ರಕ್ರಿಯೆಯನ್ನ ವಿಚಾರಮಾಡಲಾಗುತ್ತದೆ.

ಮೊದಲನೇಯದಾಗಿ ಸೃಷ್ಟಿಶ್ರುತಿಗಳು ಆತ್ಮನೋಬ್ಜನೇ ಇರತಕ್ಕವನೆಂಬ ತಿಳಿವಳಿಕೆಯನ್ನ ಪ್ರತಿಪಾದನೆ ಮಾಡುವುದಕ್ಕಾಗಿಯೇ ಹೊರಟಿರುತ್ತವೆ. ಅವುಗಳಿಗೆ ಸೃಷ್ಟಿಯಲ್ಲಿ ತಾತ್ವಯರ್ಥವಿರುವುದೇ ಇಲ್ಲ ಎನ್ನುವುದಕ್ಕೆ ತ್ಯಾತ್ತಿರಿಯದಲ್ಲಿ ನೋಡಿದರೆ (ಅಲ್ಲಿ ಹೀಗಿರುತ್ತದೆ) “ಬ್ರಹ್ಮವನ್ನ ತಿಳಿದವನು ಹೆಚ್ಚಿನದನ್ನ ಪಡೆಯುವನು” ಎಂದು ಬ್ರಹ್ಮವಿದ್ಯೇಗೆ ಫಲವನ್ನ ಹೇಳುವುದರ ಮೂಲಕ “ಆತ್ಮನಿಂದ ಆಕಾಶವು ಹುಟ್ಟಿತು” ಎಂಬುದಾಗಿ ಸೃಷ್ಟಿ ಹೇಳಿ “ಯಾವಾಗ ಈತನು ಅದೃಶ್ಯನೂ, ಶರೀರವಿಲ್ಲದವನೂ, ಹೇಳುವುದಕ್ಕೆ ಬಾರದವನೂ, ಆಧಾರವಿಲ್ಲದವನಾದ ಈ ಆತ್ಮನಲ್ಲಿ ಪ್ರತಿಷ್ಠೇಯನ್ನ ಹೊಂದುತ್ತಾನೋ ಆಮೇಲೆ ಆತನು ಅಭಯವನ್ನ ಹೊಂದಿದವನಾಗುತ್ತಾನೆ” ಎಂಬ ಮೂರ್ತಾಂಶೂರ್ತಾಂಶವಾದ ಎಲ್ಲಾ ಜಗತ್ತಾತ್ ಆತ್ಮನಲ್ಲಿಲ್ಲ ಎಂದು ಅಲ್ಲಿಗಳೆಂದರುವುದರಿಂದ ಇದು ಗೊತ್ತಾಗುತ್ತದೆ. ಹೀಗೆಯೇ ಮುಂಡಕದಲ್ಲಿ - “ಯಾವ ಅದು ಕಣ್ಣಿಗೆ ಕಾಣದ, (ಕಮೇಂಂದ್ರಿಯದಿಂದ) ಹಿಡಿಯುವು-ದಕ್ಷಾಗದ, ಕಾರಣವಿಲ್ಲದ, ಬಣ್ಣವಿಲ್ಲದ, ಕಣ್ಣ ಕೀವಿ ಕೈ ಕಾಲುಗಳಿಲ್ಲದ” ಎಂದು ಯಾವ ವಿಶೇಷವೂ ಇಲ್ಲದ ಆಕ್ಷರವನ್ನ ಪ್ರತಿಜ್ಞೆ ಮಾಡಿ “ಬ್ರಹ್ಮವು ತಪಸ್ಸಿನಿಂದ ಉಬ್ಬಿತ್ತದೆ, ಆಮೇಲೆ (ಅದರಿಂದ) ಅವ್ಯಾಕೃತವು ಹುಟ್ಟಿತ್ತದೆ”

ಪ್ರತಿಜ್ಞಾಯ “ತಪಸಾ ಚೀಯತೇ ಬ್ರಹ್ಮ ತತೋನ್ನಮಭಿಜಾಯತೇ....” ಇತ್ಯಾದಿನಾ ತಸ್ಮಾದೇವಾಕ್ಷರಾತ್ ಜಗತ್: ಸೃಷ್ಟಿಮಭಿಧಾಯ “ಪುರುಷ ವೇದಂ ವಿಶ್ವಮಾ” (ಮುಂ. ೨-೧-೧೦) “ಬ್ರಹ್ಮವೇದಮಮೃತಂ ಪುರಸ್ತಾತ್” (ಮುಂ. ೨-೨-೧೨) ಇತಿ ಚೋಪಸಂಹಾರಾತ್ “ಪತದೋ ವೇದ ನಿಹಿತಂ ಗುಹಾಯಾಂ ಸೋಽವಿದ್ಯಾಗ್ರಂಥಿಂ ವಿಕಿರತಿಹ ಸೋಮ್ಯ” (ಮುಂ. ೨-೧-೧೦) ಇತಿ ಚ ಬ್ರಹ್ಮಜ್ಞಾನಫಲಸಂಕೀರ್ತನಾಚ್ಚಿ ಏತದೇವಮಿತಿ ನಿಶ್ಚೀಯತೇ | ಏವಮೇವ ಸರ್ವೇಷ್ಟಪಿ ವೇದಾಂತೇಷು ಸೃಷ್ಟಿ-ಪ್ರಕ್ರಿಯಾಯಾ ಅಧ್ಯಾರೋಪಾಪವಾದಪ್ರಕ್ರಿಯಾಭೇದತ್ವಂ ವಿಜ್ಞಾಪಿತಂ ಚೋದ್ಧಬ್ಯಮಾ||

ತದೇತತ್ ಪ್ರಸ್ಥಾನತ್ರಯೇಣಿ ಸಮಾನಮಾ, ಆತ್ಮಕತ್ವವಿಜ್ಞಾಪನಾರ್ಥಂ ಜಗತ್ಸ್ವಷ್ಟೇರಧ್ಯಾರೋಪಃ, ಪುನಸ್ತದಪವಾದಶ್ಚೀತಿ | ತದ್ವಧಾ ಭಗವದ್ವಿಳಾಸ -

(೮) ಪ್ರಕೃತಿಂ ಸ್ವಾಮವಷ್ಟಭ್ಯ ವಿಸ್ಪಜಾಮಿ ಪುನಃ ಪುನಃ || ೧೧. ೬-೮.

ಎಂಬುದಾಗಿ ಅದೇ ಅಕ್ಷರದಿಂದ ಜಗತ್ತು ಹುಟ್ಟುತ್ತದೆ ಎಂದು ಹೇಳಿ “ಈ ವಿಶ್ವವೆಲ್ಲವೂ ಪುರುಷನೇ” (೨-೧-೧೦) “ಈ ಅಮೃತವಾದ ಬ್ರಹ್ಮವೇ ಮುಂದುಗಡೆ ಇರುವುದು” (೨-೨-೧೨) ಎಂದು ಹೇಳಿ ಉಪಸಂಹಾರವನ್ನು ವಾಡಿರುತ್ತದೆ. (ಆ ಹೇಳಿ) ಹೃದಯ ಗುಹೆಯಲ್ಲಿರುವ ಈತನನ್ನು ಯಾವಾತನು ಅರಿತಿರುತ್ತಾನೋ ಆತನು ಅವಿದ್ಯಾಗ್ರಂಥಿಯನ್ನು ಇಲ್ಲಿಯೇ ಕಳಚಿಕೊಳ್ಳುತ್ತಾನೆ ಎಂಬುದಾಗಿ ಬ್ರಹ್ಮಜ್ಞಾನದ ಫಲವನ್ನು ಹೇಳಿರುವುದರಿಂದ (ಆತ್ಮಕತ್ವವನ್ನು ತಿಳಿಸುವುದಕ್ಕಾಗಿಯೇ ಸೃಷ್ಟಿವಿಚಾರವನ್ನು ಹೇಳಿದೆ ಎಂದು) ನಿಶ್ಚಯವಾಗುತ್ತದೆ. ಇದೇ ರೀತಿ ಎಲ್ಲಾ ವೇದಾನ್ತಗಳಲ್ಲಾ ಸೃಷ್ಟಿ ಪ್ರಕ್ರಿಯೆಯನ್ನು ಅಧ್ಯಾರೋಪಾಪವಾದಪ್ರಕ್ರಿಯಾಭೇದವಾಗಿಯೇ ತಿಳಿಸಿದೆ ಎಂದು ತಿಳಿಯಬೇಕು.

ಆತ್ಮಕತ್ವವನ್ನು ತಿಳಿಸುವುದಕ್ಕೆ ಜಗತ್ಸ್ವಷ್ಟಿಯ ಅಧ್ಯಾರೋಪವೂ ಮತ್ತೆ ಅದರ ಅಪವಾದವು ಎಂಬೀ ವಿಚಾರವು ಪ್ರಸ್ಥಾನತ್ರಯದಲ್ಲಾ ಸಮಾನವಾಗಿದೆ. ಅದು ಹೇಗೆಂದರೆ ಭಗವದ್ವಿಳಿತೆಯಲ್ಲಿ -

(೯) “ನನ್ನ ಪ್ರಕೃತಿಯನ್ನು ಹಿಡಿದಿಟ್ಟುಕೊಂಡು ಮತ್ತೆ ಮತ್ತೆ ಸೃಷ್ಟಿಸುವೆನು”  
(೧೧. ೬-೯)

ಮತ್ತೊಂದಿಗೆ ಸರ್ವಭೂತಾನಿ ನ ಚಾಹಂ ತೇಷ್ಣವಸ್ಥಿತಃ || ಗೀ. ಇ-೪.

[ ಇತ್ಯಧ್ಯಾರೋಽಃ ]

ನ ಚ ಮತ್ತೊಂದಿಗೆ ಭೂತಾನಿ ಪಶ್ಚ ಮೇ ಯೋಗಮೈಶ್ವರಮ್ || ಗೀ. ಇ-೫.

[ ಇತ್ಯಪ್ರವಾದಃ ]

ಶಾರೀರಕೇ ಚ -

(೭) ಕಾರಣತ್ವೇನ ಚಾಹಾದಿಪು ಯಥಾ ವ್ಯಾಪದಿಷ್ಟೋಕ್ತೇಃ||ಸೂ.ಭಾ.ಗ-೪-೬೪.

ಭಾಷ್ಯಮ್ - (ಅ) ಯಥಾಭೂತೋ ಹೇಕಸ್ಮಿನ್ ವೇದಾಂತೇ ಸರ್ವಜ್ಞಃ ಸರ್ವೇಶ್ವರಃ ಸರ್ವಾತ್ಮಾ ಏಕೋಽದ್ವಿತೀಯಃ ಕಾರಣತ್ವೇನ ವ್ಯಾಪದಿಷ್ಟಃ, ತಥಾ-ಭೂತ ಏವ ವೇದಾಂತಾಂತರೇಷ್ಟಾಪಿ ವ್ಯಾಪದಿಶ್ಯತೇ || ..... “ಬಹು ಸ್ಯಾಂ ಪ್ರಜಾಯೇಯ” ಇತಿ ಚಾತ್ಮಾವಿಷಯೇಣ ಬಹುಭವನಾಂಶಂಸನೇನ ಸೃಜ್ಯಮಾನಾನಾಂ ವಿಕಾರಾಣಾಂ ಸ್ರಮ್ಮರಭೇದಮಭಾಷತ | ತಥಾ “ಇದಂ

“ಎಲ್ಲಾ ಭೂತಗಳೂ ನನ್ನಲ್ಲಿವೆ, ನಾನು ಅವುಗಳಲ್ಲಿಲ್ಲ” (ಇ-೪) ಎಂಬುದಾಗಿ ಅಧ್ಯಾರೋಪವು, “ಭೂತಗಳು ನನ್ನಲ್ಲಿರುವುದಿಲ್ಲ. ಈ ನನ್ನ ಯೋಗೈಶ್ವರ್ಯಾಯವನ್ನು ಕಾಣುವನಾಗು” (ಇ-೫) ಎಂಬುದಾಗಿ ಅಪವಾದ-ವಿರುತ್ತದೆ. ಬ್ರಹ್ಮಸೂತ್ರದಲ್ಲಾ ಸಹ - ಆಕಾಶದ ಸೃಷ್ಟಿಯ ವಿಷಯಕ್ಕೆ ವಿಗಾನವಿದ್ದರೂ (ವಿರೋಧ) ಅವುಗಳಿಗೆ ಕಾರಣವಾಗಿ ಒಂದು ಕಡೆಯಲ್ಲಿ ಹೇಳಿರುವ ಬ್ರಹ್ಮವನ್ನೇ ಬೇರೆ ಕಡೆಯಲ್ಲಾ ಹೇಳಿರುವುದರಿಂದ ಗತಿಸಾಮಾನ್ಯವಿದೆ. (ಬ್ರ.ಸೂ. ಗ-೪-೬೪) ಇಲ್ಲಿ ಭಾಷ್ಯವು ಹೀಗಿದೆ. - ಯಾವ ರೀತಿಯಾಗಿ ಒಂದು ವೇದಾನ್ತದಲ್ಲಿ ಸರ್ವಜ್ಞನೂ ಸರ್ವೇಶ್ವರನೂ ಸರ್ವಾತ್ಮನೂ ಏಕನೂ ಅದ್ವಿತೀಯನೂ (ಆದ ಪರಮಾತ್ಮನನ್ನು) ಕಾರಣವೆಂದು ಹೇಳಿದೆಯೋ ಆ ರೀತಿಯಾಗಿಯೇ ಮತ್ತೊಂದು ವೇದಾನ್ತದಲ್ಲಾ ಹೇಳಿರುತ್ತದೆ.... “ಬಹಳವಾಗಿ ನಾನು ಹುಟ್ಟಿವೆನು” ಎಂದು ತನ್ನ ವಿಷಯದ್ವಾದ ಅನೇಕವಾಗುವುದೆಂಬುದನ್ನು ಹೇಳುವುದರ ಮೂಲಕ ಸೃಷ್ಟಿಯಾಗುತ್ತಿರುವ ವಿಕಾರಗಳು ಸ್ವಷ್ಟಿವಾದ ತನಗಿಂತ ಬೇರೆಯಲ್ಲ ಎಂದು ಹೇಳಿದೆ. ಹಾಗೆಯೇ “ಎನೇನಿದೆಯೋ ಅದೆಲ್ಲವನ್ನೂ ಸೃಷ್ಟಿಸಿದ,” ಎಂದು ಹೇಳುತ್ತಾ ಸಮಸ್ತ ಜಗತ್ತಿನ ಸೃಷ್ಟಿಯನ್ನು ಹೇಳುವುದರಿಂದ ಸೃಷ್ಟಿಗೆ ವೋದಲು ಅದ್ವಿತೀಯ

ಸರ್ವಮಸ್ವಜತ | ಯದಿದಂ ಕಂಚ" ಇತಿ ಸಮಸ್ತಜಗತ್ಸ್ವಿನಿದೇಶೇನ ಪ್ರಾಕ್  
ಸೃಷ್ಟೇರದ್ವಿತೀಯಂ ಸೃಷ್ಟಾರವಾಚಷ್ಟೇ | ತದತ್ರ ಯಲ್ಲಕ್ಷಣಂ ಬ್ರಹ್ಮ  
ಕಾರಣತ್ವೇನ ವಿಜ್ಞಾತಮ್, ತಲ್ಲಕ್ಷಣಮೇವಾನ್ಯತಾಪಿ ವಿಜ್ಞಾಯತೇ ||  
ಸೂ.ಭಾ. ೮-೪-೧೪.

(ಅ) ಭವೇದಪಿ ಕಾರ್ಯಸ್ಥ ವಿಗೀತತ್ವಮ್, ಅಪ್ರತಿಪಾದ್ಯತ್ವತ್, ನ ಹ್ಯಯಂ  
ಸೃಷ್ಟಾದಿಪ್ರಪಂಚಃ ಪ್ರತಿಪಾದಯಿಷಿತಃ | ನ ಹಿ ತತ್ಪತಿಬದ್ಧಃ ಕಶ್ಚಿತ್  
ಪುರುಷಾಧೋ ದೃಶ್ಯತೇ ಶ್ಲಾಯತೇ ವಾ | ನ ಚ ಕಲ್ಪಯಿತುಂ ಶಕ್ಯತೇ,  
ಉಪಕ್ರಮೋಪಸಂಹಾರಾಭ್ಯಾಂ ತತ್ರ ತತ್ರ ಬ್ರಹ್ಮವಿಷಯೈವಾರ್ಕ್ಷಃಃ ಸಾಕಮೇಕ-  
ವಾಕ್ಯತಾಯಾ ಗಮ್ಯಮಾನತ್ವತ್ | ..... ಮೃದಾದಿದೃಷ್ಟಾಂತೈಶ್ಯ ಕಾರ್ಯಸ್ಥ  
ಕಾರಣೇನಾಭೇದಂ ವದಿತುಂ ಸೃಷ್ಟಾದಿಪ್ರಪಂಚಃ ಶ್ರವ್ಯತ ಇತಿ ಗಮ್ಯತೇ | ತಥಾ  
ಚ ಸಂಪ್ರದಾಯವಿದೋ ವದಂತಿ -

"ಮೃಲ್ಲೋಹವಿಸ್ತಲಿಂಗಾಢ್ಯಃ ಸೃಷ್ಟಿಯಾ ಚೋದಿತಾನ್ಯಥಾ |  
ಉಪಾಯಃ ಸೋಽವತಾರಾಯ ನಾಸ್ತಿ ಭೇದಃ ಕಥಂಂಜನ ||" ಇತಿ || ಸೂ.ಭಾ. ೮-೪-೧೪.

ಇತಿ ||

ಸೃಷ್ಟಾವನ್ನ ಹೇಳಿರುತ್ತದೆ. ಆದ್ದರಿಂದ ಒಂದು ಉಪನಿಷತ್ತಿನಲ್ಲಿ ಯಾವ  
ರೀತಿಯಾದ ಬ್ರಹ್ಮವು ಕಾರಣವೆಂದು ತಿಳಿದು ಬಂದಿದೆಯೋ ಆ  
ಲಕ್ಷಣವಾದದ್ದೇ ಮತ್ತೊಂದು ಕಡೆಯಲ್ಲಿ ತಿಳಿದುಬರುತ್ತದೆ. (ಸೂ.ಭಾ.  
೮-೪-೧೪), ಕಾರ್ಯವು ಪ್ರತಿಪಾದ್ಯವಲ್ಲವಾದ್ದರಿಂದ ಅದರ ವಿಷಯಕ್ಕೆ  
ವಿರುದ್ಧವಾಗಿ ಹೇಳಿದ್ದರೂ ಹೇಳಿರಬಹುದು. ಏಕೆಂದರೆ ಈ ಸೃಷ್ಟಿಯ  
ವಿಷಯವಾಗಿ ಪ್ರತಿಪಾದಿಸುವ ಅಭಿಪ್ರಾಯವು ಶ್ರುತಿಗಿಲ್ಲ. ಅದರಿಂದಾಗುವ  
ಪುರುಷಾಧಿವ್ಯಾ ಸಹ ಯಾವುದೂ ಕಾಣುವುದಿಲ್ಲ. ಶ್ರುತಿಯಲ್ಲಿ ಹೇಳಿಯೂ  
ಇಲ್ಲ, ಕಲ್ಪಿಸುವುದಕ್ಕೂ ಬರುವುದಿಲ್ಲ. ಉಪಕ್ರಮೋಪಸಂಹಾರಗಳಿಂದ  
ಅಲ್ಲಲ್ಲಿ ರುವ ಬ್ರಹ್ಮವಿಷಯದ ವಾಕ್ಯದೊಡನೆ ಸೃಷ್ಟಿವಾಕ್ಯಗಳಿಗೆ ಏಕವಾಕ್ಯತೇ  
ಇರುವುದು ಗೊತ್ತಾಗುತ್ತದೆ... ಮಣ್ಣೇ ಮುಂತಾದ ದೃಷ್ಟಾಂತಗಳಿಂದಲೂ  
ಕಾರ್ಯವು ಕಾರಣಕ್ಕಿಂತ ಬೇರೆಯಲ್ಲ ಎಂಬುದನ್ನ ತಿಳಿಸುವುದಕ್ಕಾಗಿಯೇ  
ಸೃಷ್ಟಾದಿ ವಿವರಣೆಯನ್ನ ಶ್ರುತಿಯಲ್ಲಿ ಹೇಳಿದೆ ಎಂಬುದು ಗೊತ್ತಾಗುತ್ತದೆ.  
ಹಾಗೆಯೇ ಸಂಪ್ರದಾಯವನ್ನ ಬಲ್ಲವರು ಹೇಳುತ್ತಾರೆ. ಮಣ್ಣ, ಲೋಹ,  
ಕಿಡಿಯೇ ಮುಂತಾದ (ದೃಷ್ಟಾಂತ)ಗಳಿಂದ ಬೇರೆ ಬೇರೆ ಪ್ರಕಾರವಾಗಿ

೩೮. ಕಾರ್ಯಕಾರಣಪ್ರಕ್ರಿಯೆ - ಏತೇನ ಕಾರ್ಯಕಾರಣಪ್ರಕ್ರಿಯೆ ವ್ಯಾಖ್ಯಾತ | ತಥಾ ಹಿ ಶ್ರುತಿಃ “ಯಥಾ ಸುದೀಪ್ತಾತ್ ಪಾವಕಾದ್ವಿಸ್ಫಲಿಂಗಾಃ ಸಹಸ್ರಶಃ ಪ್ರಭವಂತೇ ಸರೂಪಾಃ | ತಥಾಕ್ಷರಾದ್ ವಿವಿಧಾಃ ಸೋಮ್ಯ ಭಾವಾಃ ಪ್ರಜಾಯಂತೇ ತತ್ ಚೈವಾಪಿ ಯಂತಿ||” (ಮುಂ. ೨-೮-೧) ಇತ್ಯಾದ್ಯ ಜೀವಾನಾಂ ಬ್ರಹ್ಮಣ ಉತ್ಪತ್ತಿಂ ಬ್ರಹ್ಮಣ್ಯೇವ ಚ ಲಯಂ ಶಾವಯತಿ “ಏತಸ್ಯಾಜ್ಞಾಯತೇ ಪ್ರಾಣೋ ಮನಃ ಸರ್ವೇಂದ್ರಿಯಾಣ ಚ | ಖಿಂ ವಾಯುಚೌರ್ಜಿತಿರಾಪಃ ಪ್ರಾಧಿವೀ ವಿಶ್ವಸ್ಯ ಧಾರಿಣೋ” (ಮುಂ. ೨-೮-೨) ಇತಿ ಚ ಅಧ್ಯಾತ್ಮಿಕಾದಿಲೋಕಕಭಾವಾನಾಂ ಸರ್ವೇಷಾಂ, ಅಪ್ಯಾತ್ಮತ್ವಿಬ್ರಹ್ಮಣ ಏವೇತಿ ಶಾವಯತಿ | ತಥಾ “ತದ್ವಕ್ಷತ ಬಹು ಸ್ಯಾಂ ಪ್ರಜಾಯೇಯೇತಿ | ತತ್ತೇಜೋಽಸ್ಯಜತ” (ಭಾಂ. ೬-೨-೨) ಇತ್ಯಾದ್ಯ ಚ ಬ್ರಹ್ಮಣ ಏವ ತೇಜಾದಿರೂಪೇಣೋತ್ಪತ್ತಿಂ ಶಾವಯತಿ - ಇತ್ಯತೋ ಬ್ರಹ್ಮಜಗತೋಃ ಕಾರ್ಯಕಾರಣಭಾವ ಏವ ಏವಕ್ಷಯ ಇತಿ ತಾವದ್ ಭಾತಿ | ಪರಂ ತು ಕಾರ್ಯಸ್ಯ

ಸೃಷ್ಟಿಯನ್ನ ಹೇಳಿರುತ್ತದೆ. ಅದೆಲ್ಲವೂ (ಬುದ್ಧಿಗೆ ಆತ್ಮೀಯಕತ್ವಪ್ರತ್ಯಯವನ್ನು) ಇಳಿಸುವುದಕ್ಕಾಗಿ ಹೇಳಿದ್ದ (ನಿಜವಾಗಿ) ಹೇಗೂ ಭೇದವೆಂಬುದು ಇಲ್ಲವೇ ಇಲ್ಲ (ಸೂ.ಭಾ. ೮-೪-೧೪).

೪೧) ಕಾಂಪುಕಾರಣ ಪ್ರಕ್ರಿಯೆಯು - ಇಷ್ಟ ಹೇಳಿದ್ದರಿಂದ ಕಾರ್ಯಕಾರಣಪ್ರಕ್ರಿಯೆಯ ವ್ಯಾಖ್ಯಾನವನ್ನು ಮಾಡಿದಂತಾಯಿತು. ಹಾಗೆಯೇ (ಅಲ್ಲವೇ ಶ್ರುತಿಯಿರುವುದು)? ಹೇಗೆ ಚೆನಾಗಿ ಉರಿಯುತ್ತಿರುವ ಬೆಂಕಿಯಿಂದ ಕಿಡಿಗಳು ಸಾವಿರಾರು ಅದೇರೂಪದ್ವಾಗಿರುವುದು ಹೊರಕ್ಕೆ ಬರುವವೋ, ಅದರಂತೆ ಸೌಮ್ಯನೇ ಅಕ್ಷರದಿಂದ ಜೀವರು ಹುಟ್ಟಿತ್ತಾರೆ, ಅಲ್ಲೇ ಒಂದಾಗುತ್ತಾರೆ (ಮುಂ. ೨-೮-೧) ಇದೇ ಮೊದಲಾಗಿರುವ ಶ್ರುತಿಯು ಜೀವರುಗಳಿಗೆ ಬ್ರಹ್ಮದಿಂದಲೇ ಉತ್ಪತ್ತಿಲಂಯವನ್ನು ಕೇಳಿಸುತ್ತಿದೆ. “ಈತನಿಂದಲೇ ಪ್ರಾಣನು ಹುಟ್ಟಿತ್ತಾನೆ, ಮನಸ್ಸು ಮತ್ತು ಎಲ್ಲಾ ಇಂದ್ರಿಯಗಳು ಆಕಾಶ ವಾಯು ತೇಜಸ್ಸು ಅಪ್ಯಾ ವಿಶ್ವವನ್ನಧರಿಸಿರುವ ಪ್ರಾಧಿಯೂ ಇದರಿಂದಲೇ ಹುಟ್ಟಿರುತ್ತವೆ” (ಮುಂ. ೨-೮-೨) ಈ ರೀತಿಯಾಗಿ (ಶ್ರುತಿಯು) ಆಧ್ಯಾತ್ಮಿಕವೇ ಮೊದಲಾದ ಲೋಕಭಾವಗಳು ಎಲ್ಲವೂ ಬ್ರಹ್ಮದಿಂದಲೇ ಹುಟ್ಟಿತ್ತದೆ ಎಂದು ಹೇಳುತ್ತಿದೆ. ಹಾಗೆಯೇ “ಅದು ಬಹಳವಾಗಿ ಹುಟ್ಟಬೇಕು ಎಂದು ಯೋಚಿಸಿತು, ಅದು ತೇಜಸ್ಸನ್ನ ಸೃಷ್ಟಿಸಿತು” (ಭಾಂ. ೬-೨-೨)

ಕಾರಣಾನ್ವಯಂ ವಹುಮೇವೇಯಂ ಕಾರ್ಯಕಾರಣಪ್ರಕ್ರಿಯಾ ಶಿಷ್ಟಾ ಇತಿ ತಸ್ಮೈವ ಕಾರ್ಯಕಾರಣಭಾವಸ್ಯಾಪವಾದಾದವಗಮ್ಯತೇ | “ಅಜಾಯಮಾನೋ ಬಹುಧಾ ವಿಜಾಯತೇ” (ತ್ಯ. ಆ. ೨-೧೩-೧೯), “ಮಾಯಾಂ ತು ಪ್ರಕೃತಿಂ ವಿದ್ಯಾನ್ಧಾಯಿನಂ ತು ಮಹೇಶ್ವರಮಾ | ತಸ್ಯಾವಯವಭೂತೈಸ್ತ ವ್ಯಾಪ್ತಂ ಸರ್ವಮಿದಂ ಜಗತ್ ||” (ಶ್ಲೋ. ೪-೧೦) ಇತ್ಯಾದಿಶ್ರುತಿಭ್ಯಃ ||

ತದೇತತ್ತ್ವ ಸೂತ್ರಕಾರೋಽಪ್ಯಸುಸೂಚತ್ -

(೮) ತದನ್ವಯಮಾರಂಭಣಶಬ್ದಾದಿಭ್ಯಃ ||

ವೇ.ಸೂ. ೨-೧-೧೪.

ಭಾಷ್ಯಕಾರಶ್ಚವಂ ಸೂತ್ರಾಧಿಂ ವ್ಯಾಕೃತವಾನ್ -

ಎಂಬಿವೇ ಮೊದಲಾದ ಶ್ರುತಿಯು ಬ್ರಹ್ಮದಿಂದಲೇ ತೇಜಸ್ಸೇ ಮೊದಲಾದ-ರೂಪದಿಂದ ಉತ್ಪತ್ತಿಯನ್ನು ಕೇಳಿಸುತ್ತಿದೆ. ಆದ್ದರಿಂದ ಬ್ರಹ್ಮಕ್ಕೂ ಜಗತ್ತಿಗೂ ಕಾರ್ಯಕಾರಣಭಾವವೇ ವಿವಕ್ಷಿತವಾಗಿದೆ ಎಂದು ಗೊತ್ತಾಗುತ್ತದೆ. ಆದರೆ ಅದೇ ಕಾರ್ಯಕಾರಣ ಭಾವವನ್ನು (ಮತ್ತೆ) ಅಪವಾದವನ್ನು ಮಾಡುತ್ತಿರು-ವುದರಿಂದ ಕಾಂತುವು ಕಾರಣಕ್ಕಿಂತ ಚೇರೆಯಾಗಿಲ್ಲ ಎಂದು ಹೇಳುವುದಕ್ಕಾಗಿಯೇ ಈ ಕಾರ್ಯಕಾರಣ ಪ್ರಕೃತಿಯನ್ನು ಉಪದೇಶಿಸಿದೆ ಎಂದು ಗೊತ್ತಾಗುತ್ತದೆ. “(ತಾನು) ಹುಟ್ಟಿದೇ ಬಹಳವಾಗಿ ಹುಟ್ಟಿದವನಂತೆ ತೋರಿಬರುತ್ತಿದ್ದಾನೆ” (ತ್ಯ.ಆ. ೨-೧೩-೧೯) “ಪ್ರಕೃತಿಯನ್ನು ಮಾಯೆ ಎಂದು ತಿಳಿಯಬೇಕು. ಪರಮೇಶ್ವರನನ್ನು ಮಾಯಾವಿ ಎಂದು (ತಿಳಿಯಬೇಕು). ಪರಮಾತ್ಮನ ಸ್ವರೂಪದಿಂದ ಈ ಜಗತ್ತೀಲ್ಲವೂ ವ್ಯಾಪ್ತವಾಗಿದೆ”. (ಶ್ಲೋ. ೪-೧೦) ಎಂದು ಮುಂತಾಗಿರುವ ಶ್ರುತಿಗಳಿಂದ ಗೊತ್ತಾಗುತ್ತದೆ. ಈ ವಿಷಯವನ್ನು ಸೂತ್ರಕಾರರೂ ಸಹ ಸೂಚಿಸಿರುತ್ತಾರೆ.

“ಕಾಂತುವು ಕಾರಣಕ್ಕಿಂತ ಚೇರೆಯಾಗಿರುವುದಿಲ್ಲ, (ಹೇಗೆಂದರೆ) ಆರಂಭಣವೇ ಮುಂತಾದ ಶಬ್ದಗಳಿಂದ ಗೊತ್ತಾಗುತ್ತದೆ (ವೇ.ಸೂ. ೨-೧-೧೪) ಸೂತ್ರಾಧಿಂ ಭಾಷ್ಯಕಾರರು ಹೀಗೆ ವಿವರಿಸಿರುತ್ತಾರೆ. “ಆಕಾಶವೇ ಮೊದಲಾಗಿ ಬಹು ವಿಸ್ತಾರವಾದ ಜಗತ್ತು ಕಾರ್ಯವು, ಕಾರಣವು ಪರಬ್ರಹ್ಮವು. ಕಾರ್ಯವಾದ ಜಗತ್ತು ಆ ಕಾರಣವಾದ (ಬ್ರಹ್ಮಕ್ಕಿಂತ) ನಿಜವಾಗಿ

(೨) ಕಾರ್ಯಮಾಕಾಶಾದಿಕಂ ಒಮ್ಮಪ್ರಪಂಚಂ ಜಗತ್, ಕಾರಣಂ ಪರಂ ಬ್ರಹ್ಮ | ತಸ್ಮಾತ್ ಕಾರಣಾತ್ ಪರಮಾರ್ಥತೋರನನ್ಯತ್ವಂ ವ್ಯತಿರೇಕೇಣಾಭಾವಃ, ಕಾರ್ಯಸ್ಯವರ್ಗಮ್ಯತೇ | ಕುತ್ತಿ ? ಆರಂಭಣಾಶಬ್ದಾದಿಭ್ರಃಃ | ಆರಂಭಣಾಶಬ್ದಸ್ತಾವತ್ | ಏಕವಿಜ್ಞಾನೇನ ಸರ್ವವಿಜ್ಞಾನಂ ಪ್ರತಿಜ್ಞಾಯ ದೃಷ್ಟಾಂತಾಪೇಶ್ಯಾಯಾಮುಚ್ಯತೇ "ಯಥಾ ಸೌಪ್ರೇಕೇನ ಮೃತ್ಯಿಂಡೇನ ಸರ್ವಂ ಮೃನ್ಯಂಯಂ ವಿಜ್ಞಾತಂ ಸ್ಯಾದ್ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ಯಕೇತ್ಯೇವ ಸತ್ಯಮ್" ಇತಿ | ಏತದುಕ್ತಂ ಭವತಿ | ಏಕೇನ ಮೃತ್ಯಿಂಡೇನ ಪರಮಾರ್ಥತೋ ಮೃದಾತ್ಮಾನಾ ವಿಜ್ಞಾತೇನ ಸರ್ವಂ ಮೃನ್ಯಂಯಂ ಘಟಶರಾಪೋದಂಚನಾದಿಕಂ ಮೃದಾತ್ಮಕತ್ವ-ವಿಶೇಷಾದ್ | ವಿಜ್ಞಾತಂ ಭವೇತ್ | ಯತೋ ವಾಚಾರಂಭಣಂ ವಿಕಾರೋ ನಾಮಧೇಯಮ್ | ವಾಚೈವ ಕೇವಲಮಸ್ತಿತ್ಯಾರಭ್ಯತೇ ವಿಕಾರಃ "ಘಟಃ", "ಶರಾವಃ", "ಉದಂಚನಂ ಚ" ಇತಿ | ನ ತು ವಸ್ತುವೃತ್ತೇನ ವಿಕಾರೋ ನಾಮ ಕಶ್ಚಾದಸ್ತಿ | ನಾಮಧೇಯಮಾತ್ರಂ ಹೈತ್ಯತ್ ಅನ್ಯತಮ್, ಮೃತ್ಯಕೇತ್ಯೇವ ಸತ್ಯಮಿತಿ | ಏಷ ಬ್ರಹ್ಮಾಣೋ ದೃಷ್ಟಾಂತ ಅಮ್ಯಾತಃ | ತತ್ತ ಶ್ರುತಾದ್ ವಾಚಾರಂಭಣಾಶಬ್ದಾದ್ ದಾಷ್ಟಾಂತಿಕೇಣಬಿ ಬ್ರಹ್ಮವ್ಯತಿರೇಕಾ ಕಾರ್ಯಜಾತಸ್ಯಾಭಾವ ಇತಿ/ಗಮ್ಯತೇ |

ಅನನ್ಯತ್ವವು ಎಂದರೆ ಚೇರೆಯಾಗಿ ಇಲ್ಲದಿರುವುದು. ಏಕೆಂದರೆ, ಆರಂಭಣ ಶಬ್ದವೇ ಮುಂತಾದವುಗಳಿಂದ (ಗೊತ್ತಾಗುತ್ತದೆ), ಆರಂಭಣ ಶಬ್ದವು ಹೇಗೆಂದರೆ - ಒಂದನ್ನು ತಿಳಿಯುವುದರಿಂದ ಎಲ್ಲವೂ ತಿಳಿದಂತಾಯಿತೆಂದು ಪ್ರತಿಜ್ಞೆಮಾಡಿ, (ಅದಕ್ಕೆ) ದೃಷ್ಟಾಂತದ ಅಪೇಕ್ಷೆಯಂಟಾಗಲಾಗಿ ಹೀಗೆ ಹೇಳಿರುತ್ತದೆ -

"ಹೀಗೆ ಒಂದು ಮಣಿ ಮುದ್ದೆಯಿಂದ ಎಲ್ಲಾ ಮಣಿನ ವಿಕಾರ-ವಾದದ್ದಲ್ಲವೂ ತಿಳಿದಂತಾಗುತ್ತದೆಯೋ, ವಿಕಾರವೆಂಬುದು ಕೇವಲ ಮಾತನಿಂದ ತಯಾರಾದದ್ದೋ, ಹೆಸರಷ್ಟೇಯೋ, ಮಣಿ ಎಂಬುದೇ (ಆದೃಷ್ಟಾಂತದಲ್ಲಿ ಹೀಗೆ) ಸತ್ಯವೋ (ಅದರಂತೆಯೇ). (ಇಲ್ಲಿ) ಇಷ್ಟನ್ನು ಹೇಳಿದಂತಾಗುತ್ತದೆ. ಒಂದು ಮಣಿನ ಮುದ್ದೆಯಿಂದ (ಎಂದರೆ) ನಿಜವಾಗಿ ಮಣಿನ ರೂಪವನ್ನು ತಿಳಿದದ್ದರಿಂದ ಎಲ್ಲಾ ಮಣಿನ ವಿಕಾರಗಳನ್ನು (ಎಂದರೆ) ಗಡಿಗೆ, ಶರಾವೆ, ನೀರಿನ ಪಾತ್ರೆ, ಮುಂತಾದವುಗಳನ್ನು ಮಣಿನ ರೂಪದ್ವಾಗಿದೆ ಎಂಬುದು ಸಮಾನವಾದದ್ದರಿಂದ - (ಎಲ್ಲವನ್ನೂ) ತಿಳಿದಂತಾಗುವುದೋ, ಏಕೆಂದರೆ ವಿಕಾರವೆಲ್ಲವೂ ಕೇವಲ ಮಾತನಿಂದ ತಯಾರಾದ ಹೆಸರಷ್ಟೇ ಆಗಿದೆ. (ಹಾಗೆಯೇ) ವಿಕಾರವಾದ ಗಡಿಗೆ, ಶರಾವೆ, ನೀರಿನ ಪಾತ್ರೆ ಎಂಬಿವು ಬರಿಯಮಾತನಿಂದ ಇದೆ ಎಂದಾಗಿರುತ್ತವೆ. ನಿಜವಾಗಿ ವಸ್ತುವಿನ ಕಡೆಯಿಂದ

ಪುನಶ್ಚ ತೇಜೋಽಬನ್ನಾನಂ ಬ್ರಹ್ಮಕಾರ್ಯತ್ವಮುಕ್ತಾಃ ತೇಜೋಽಬನ್ನಾ-  
ಕಾರ್ಯಾಂಶಾಂ ತೇಜೋಽಬನ್ನವ್ಯತಿರೇಕೇಣಾಭಾವಂ ಬ್ರಹೀತಿ “ಅಪಾಗಾದಗ್ನೇ-  
ರಗ್ನಿತ್ಯಂ ವಾಚಾರಂಭಣಂ ವಿಕಾರೋ ನಾಮಧೇಯಂ ತ್ರೀಣಿ ರೂಪಾಣಿತ್ಯೇವ  
ಸತ್ಯಮ್” ಇತ್ಯಾದಿನಾ ||

ಸೂ.ಭಾ. ೨-೧-೧೪.

(೨) “ಆರಂಭಣಶಬ್ದಾದಿಭ್ಯಃ” ಇತ್ಯಾದಿಶಬ್ದಾತ್ “ಖತದಾತ್ಯೈಮಿದಂ ಸರ್ವಂ  
ತತ್ತ್ವಂ ಸ ಅತ್ಯಾ ತತ್ತ್ವಮಸಿ”, “ಇದಂ ಸರ್ವಂ ಯದಯಮಾತ್ಯಾ” .....  
ಇತ್ಯೇವಮಾದ್ಯಾತ್ಯೈಕತ್ವಪ್ರತಿಪಾದನಪರಂ ವಚನಜಾತಮ್ ಉದಾಹರ್ತವ್ಯಮ್||

ಸೂ.ಭಾ. ೨-೧-೧೪.

ಅತ್ಯ ಚ ಕಾರ್ಯಸ್ಯ ಕಾರಣಾನನ್ಯತ್ವವಚನಾತ್, ಇದಂ ವಿವಕ್ಷಿತಂ ಯತ್ ಸರ್ವಂ ಚ  
ಕಾರಣಂ ಮಾಯಯೈವ ಜಾಯತ ಇತ್ಯಾಚ್ಯತೇ ಪಕಾತ್ಯತಾವಿದ್ಯಾಪ್ರತಿಪಾದನಾರ್ಥಮ್,

---

ವಿಕಾರವೆಂಬುದಿರುವುದಿಲ್ಲ. ಹೆಸರಷ್ಟೇ ಆದ್ದರಿಂದ (ಇವು) ಸುಳ್ಳ. (ಆ  
ದೃಷ್ಟಾಂತದಲ್ಲಿ) ಮಣ್ಣೆಂಬುದೇ ಸತ್ಯವು. ಇದು ಬ್ರಹ್ಮಕ್ಕೆ ದೃಷ್ಟಾಂತವಾಗಿ  
ಹೇಳಿರುತ್ತದೆ. (ಬರೀ) ಮಾತಿನಿಂದ ಆರಂಭವಾಗುತ್ತದೆ ಎಂಬ ಶಬ್ದವು  
ಇರುವುದರಿಂದ ದಾಷ್ಟಾಂತಿಕದಲ್ಲಿ ಕಾರ್ಯಸಮೂಹವು ಬ್ರಹ್ಮಕ್ಕೊಂತ  
ಬೇರೆಯಾಗಿಲ್ಲವೆಂದು ಗೊತ್ತಾಗುತ್ತದೆ. ತೇಜೋಽಬನ್ನಗಳು ಬ್ರಹ್ಮದ  
ಕಾರ್ಯವೆಂದು ಹೇಳಿ, ತೇಜೋಽಬನ್ನಗಳ ಕಾರ್ಯವಾದ (ಜಗತ್ತು)  
ತೇಜೋಽಬನ್ನಗಳಿಂತ ಬೇರೆಯಾಗಿ ಇಲ್ಲವೆಂದು (ಶ್ರುತಿಯು) ಹೇಳುತ್ತಿದೆ”  
“ಅಗ್ನಿಯ ಅಗ್ನಿತ್ವವು ಹೊರಟು ಹೋಯಿತು, ವಿಕಾರವೆಂಬುದು ಮಾತಿನಿಂದ  
ತಯಾರಾದದ್ದು, ಹೆಸರು ಮಾತ್ರವಾಗಿದೆ. (ಅಲ್ಲಿ) ಮೂರು ರೂಪವೆಂಬುದೇ  
ಸತ್ಯ” (ಸೂ.ಭಾ. ೨-೧-೧೪) ಎಂಬುದಾಗಿ ಹೇಳಿದೆ.

(೩) “ಆರಂಭಣಶಬ್ದಾದಿಭ್ಯಃ” ಎಂಬುದಾಗಿ “ಆದಿ” ಶಬ್ದವನ್ನು (ಹೇಳಿದ್ದ-  
ರಿಂದ) “ಇದೆಲ್ಲವೂ ಇದನೇ ಆತ್ಮವುಳ್ಳದ್ವಾಗಿದೆ ಅದು ಸತ್ಯವು, “ಆತನೇ  
ಆತ್ಮನು ಅದೇ ನೀನಾಗಿರುವೆ” “ಇದೆಲ್ಲವೂ ಯಾವ ಈ ಆತ್ಮನೇ  
ಆಗಿರುವನೋ”..... ಎಂಬುದಾಗಿ ಇದೇ ವೋದಲಾಗಿರುವ ಆತ್ಮೈಕತ್ವವನ್ನು  
ತಿಳಿಸುವ ವಾಕ್ಯ ಸಮೂಹವನ್ನು ಉದಾಹರಿಸಿಕೊಳ್ಳಬೇಕು (ಸೂ.ಭಾ. ೨-  
೧-೧೪)

ಇಲ್ಲಿ ಕಾರ್ಯವು ಕಾರಣಕ್ಕೊಂತ ಬೇರೆಯಲ್ಲ ಎಂದು ಹೇಳಿರುವುದರಿಂದ

ವಸ್ತುತಸ್ತ ಕಾರ್ಯಂ ನಾಮ ನಾಸ್ತಿ ಏವ ಸ್ನೇನ ರೂಪೇಣ, ಕಾರಣೇ ಏವ ತ್ವವಿದ್ಯಯಾ  
ಅಧ್ಯಸ್ತಂ ತತ್ತ್ವ - ಇತಿ | ತಥಾ ಹ್ಯಾಹ ಭಾಷ್ಯಕೃತ್ -

(೪) ತತ್ತ್ವಾತ್, ಯಥಾ ಘಟಕರಕಾದ್ಯಾಕಾಶಾನಂ ಮಹಾಶಾಸ್ತಾನ್ಯತ್ವಮ್, ಯಥಾ  
ಚ ಮೃಗತ್ವಾಂಶ್ಲೋದಕಾದೀನಾಮೂಷರಾದಿಭೋಽನಸ್ಯತ್ವಂ ದೃಷ್ಟಿನಷ್ಟಿಸ್ತರಿಷ-  
ತ್ವಾತ್ ಸ್ವರೂಪೇಣಾನುಷಾಖಿತ್ವಾತ್, ಏವಮ್ ಅಸ್ಯ ಭೋಕ್ತ್ವಭೋಗ್ಯಾದಿ-  
ಪ್ರಪಂಚಜಾತಸ್ಯ ಬ್ರಹ್ಮವ್ಯತಿರೇಕೇಣಾಭಾವ ಇತಿ ದೃಷ್ಟಿಸ್ತವ್ಯಮ್ ||

ಸೂ.ಭಾ. ೨-೧-೧೪.

ಯಥೋದಾಹ್ಯತಾನಿ ಭಾಷ್ಯವಾಕ್ಯಾನಿ ಸಂಪ್ರದಾಯಾನುಸಾರೀಣಿತ್ಯತ್ ದ್ವೇ ಕಾರಿಕೇ  
ಉದಾಹರಿಷ್ಯಾಮಃ -

(೫) ಸತೋ ಹಿ ಮಾಯಯಾ ಜನ್ಮ ಯುಜ್ಯತೇ ನ ತು ತತ್ತ್ವತಃ |  
ತತ್ತ್ವತೋ ಜಾಯತೇ ಯಸ್ಯ ಜಾತಂ ತಸ್ಯ ಹಿ ಜಾಯತೇ || ಗೌ. ಕಾ. ೩-೨೨.

ಇದು ಏವಕ್ಕಿಂತವಾಗಿದೆ, ಏನಂದರೆ - ಏಕಾತ್ಮತಾರೂಪವಾದ ವಿದ್ಯೆಯನ್ನು  
ಪ್ರತಿಪಾದನೆ ಮಾಡುವುದಕ್ಕಾಗಿ ಕಾರಣವೇ ಮಾಯೆಯಿಂದಲೇ ಎಲ್ಲವಾಗಿ  
ಹುಟ್ಟುತ್ತದೆ ಎಂದು ಹೇಳುತ್ತದೆ. ನಿಜವಾಗಿಯಾದರೂ ಕಾರ್ಯವೆಂಬುದು  
ತನ್ನ ರೂಪದಿಂದ ನಿಜವಾಗಿರುವುದೇ ಇಲ್ಲ. ಅವಿದ್ಯೆಯಿಂದ ಕಾರಣದಲ್ಲಿಯೇ  
ಅಧ್ಯಸ್ತವಾಗಿರುತ್ತದೆ. ಹಾಗೆಯೇ ಭಾಷ್ಯಕಾರರು ಹೇಳಿರು-ತ್ವಾರೆ. “ಆದ್ದರಿಂದ  
ಹೇಗೆ ಘಟಕಾಶ ಕರಕಾಕಾಶಗಳು - ಕಾಣುವಾಗಲೇ ನಾಶವಾಗುವ  
ಸ್ವರೂಪದ್ವಾದ್ದರಿಂದಲೂ, ಅದರ ರೂಪದಿಂದ ಅವನ್ನು ಬಿಡಿಸಿ ಹೇಳುವುದಕ್ಕೆ  
ಬರದೇ ಇರುವುದಾದ್ದರಿಂದಲೂ (ಅವು) ವುಹಾಕಾಶಕ್ಷಿಂತಲೂ  
ಬೇರೆಯಲ್ಲದವ್ಯೋ, ಬಿಸಿಲುಕುದುರೆಯ ನೀರೇ ಮುಂತಾದವುಗಳು  
ಚೊಳುದೇಶವೇ ಮುಂತಾದಕ್ಷಿಂತ ಬೇರೆಯಲ್ಲದವ್ಯೋ ಹಾಗೆಯೇ ಈ ಭೋಕ್ತ್ವ  
ಭೋಗ್ಯವೇ ಮೊದಲಾದ ಪ್ರಪಂಚಸಮಾಹವು ಬ್ರಹ್ಮಕ್ಷಿಂತ ಬೇರೆಯಲ್ಲ  
ಎಂದು ತಿಳಿಯಬೇಕು (ಸೂ.ಭಾ. ೨-೧-೧೪).

ಈ ಹೇಳಿ ಉದಾಹರಿಸಿದ ಭಾಷ್ಯವಾಕ್ಯಗಳು ಸಂಪ್ರದಾಯಕ್ಕೆ  
ಅನುಸಾರವಾದವುಗಳು ಎಂಬುದಕ್ಕೆ ಎರಡು ಕಾರಿಕೆಗಳನ್ನು ಉದಾಹರಿಸುವೆವು.

(೬) “ಇದ್ದದ್ದಕ್ಕೆ ಮಾಯೆಯಿಂದ ಜನ್ಮವು ಹೊಂದುತ್ತದೆ ಆದರೆ ನಿಜವಾಗಿ

ನ ಕಶ್ಚಿಜ್ಞಾಯತೇ ಜೀವಃ ಸಂಭವೋಽಸ್ಯ ನ ವಿದ್ಯತೇ |  
ಏತತ್ತದುತ್ತಮಂ ಸತ್ಯಂ ಯತ್ರ ಕಂಡಿನ್ನ ಜಾಯತೇ || ಗೌ.ಕಾ. ೩-೪೮.

(೬) ಉಪಲಂಭಾತ್ ಸಮಾಚಾರಾದಸ್ತಿವಸ್ತುತ್ವವಾದಿನಾಮ್ |  
ಜಾತಿಸ್ತು ದೇಶಿತಾ ಬುದ್ಧೀರಜಾತೇಸ್ಸುಸತಾಂ ಸದಾ || ಗೌ.ಕಾ. ೪-೪೭.

೩೨. ಬ್ರಹ್ಮಣಃ ಸೃಷ್ಟಿ ಜೀವರೂಪೇಣ ಪ್ರವೇಶಃ - ಯಥೈವ ಸೃಷ್ಟಿಃ, ತಥೈವ ಜೀವರೂಪೇಣ ಪ್ರವೇಶೋಽಪಿ ಶ್ರುತಿಷ್ಟಾಚ್ಯವಾನಂ ನ ಪ್ರವೇಶಸ್ಯ ಯಾಥಾರ್ಥ-  
ವಿವಕ್ಷಯಾ, ಕಿಂ ತಹಿಂ, ಬ್ರಹ್ಮಣ ಏವಾವಿಕೃತಸ್ಯ ಮಾಯಯಾ ಜೀವರೂಪೇಣ  
ಉಪಲಂಭಃ - ಇತಿ ಚೋಧನೇನ ಆತ್ಮಕತ್ವಬುದ್ಧಿವತಾರಾಯೈವೇತಿ ಗಮ್ಯತೇ |  
ಪ್ರವಿಷ್ಟಸ್ಯ ಬ್ರಹ್ಮಣಾ ತಾದಾತ್ಮೋಪದೇಶಾತ್ | ಅತಃ -

“ತತ್ಸ್ವಾಷ್ಟ ತದೇವಾನುಪ್ರಾವಿಶತ್” || ತ್ರೈ. ೨-೨,

ಹೊಂದುವುದಿಲ್ಲ. ಯಾವನ ಮತದಲ್ಲಿ ನಿಜವಾಗಿಯೇ ಹುಟ್ಟಿತ್ತದೋ ಅವನ ಮತದಲ್ಲಿ ಹುಟ್ಟಿದ್ದೇ ಹುಟ್ಟಿತ್ತದೆ” (ಗೌ.ಕಾ. ೨-೨೨). ಯಾವ ಒಬ್ಬ ಜೀವನೂ (ನಿಜವಾಗಿ) ಹುಟ್ಟಿವುದಿಲ್ಲ, ಇವನಿಗೆ (ಹುಟ್ಟಿ) ಹೊಂದುವುದೂ ಇಲ್ಲ. ಎಲ್ಲ ಯಾವುದೊಂದು ಹುಟ್ಟಿವುದೆಂಬುದಿಲ್ಲವೋ, ಇದು ಉತ್ತಮವಾದ ಸತ್ಯವು (ಗೌ.ಕಾ.೩-೪೮).

(೭) ಯಾರಿಗೆ ವಸ್ತುವು ತೋರುತ್ತಿರುವುದರಿಂದಲೂ ಹಾಗೆ ವ್ಯವಹಾರ-  
ವಿರುವುದರಿಂದಲೂ ಇದೆ ಎಂಬ (ಬುದ್ಧಿ ಇರುವುದೋ), ಹಾಗೆಯೇ ಯಾವಾಗಲೂ ಯಾವುದೂ ಹುಟ್ಟಿವುದೇ ಇಲ್ಲ ಎಂದರೇ ಯಾರು, ಹೆದರುವರೋ ಅವರಿಗಾಗಿ ಸೃಷ್ಟಿಯನ್ನ ಜ್ಞಾನಿಗಳು ಉಪದೇಶಿಸಿರುತ್ತಾರೆ (ಗೌ.ಕಾ. ೪-೪೭).

(೮) ಬ್ರಹ್ಮವು ಸೃಷ್ಟಿಯಲ್ಲಿ ಜೀವರೂಪದಿಂದ ಪ್ರವೇಶಿಸಿದ್ದು-  
ಸೃಷ್ಟಿಯ ವಿಷಯಕ್ಕೆ ಹೇಗೆನೋ ಹಾಗೆಯೇ ಜೀವರೂಪದಿಂದ ಪ್ರವೇಶವನ್ನೂ  
ಕೂಡ ಶ್ರುತಿಯಲ್ಲಿ ಹೇಳಿರುವುದು ಪ್ರವೇಶವು ನಿಜವಾಗಿ ಆಗಿದೆ ಎಂದು  
ಹೇಳುವುದಕ್ಕಲ್ಲ; ಮತ್ತೇನೆಂದರೆ ಅವಿಕೃತವಾದ ಬ್ರಹ್ಮವೇ ಮಾಯೆಯಿಂದ  
ಜೀವನಾಗಿ ತೋರುತ್ತಿರುವನು ಎಂದು ತಿಳಿಯುವುದರಿಂದ ಆತ್ಮಕತ್ವ  
ಬುದ್ಧಿಯನ್ನ ತಿಳಿಸುವುದಕ್ಕಾಗಿಯೇ ಎಂದು ಗೊತ್ತಾಗುತ್ತದೆ, ಏಕೆಂದರೆ

“ಸ ಏತಮೇವ ಸೀಮಾನಂ ವಿದಾಯ್ಯೆತಯಾ ದ್ವಾರಾ ಪ್ರಾಪದ್ಯತ್” ||

ಇ. ೮-೨-೧೭,

“ಅನೇನ ಜೀವೇನಾತ್ತು ನಾಮುಪ್ರವಿಶ್ಯ ನಾಮರೂಪೇ ವ್ಯಾಕರವಾಣಿ” ||

ಭಾಂ. ೬-೩-೨.

ಇತ್ಯಾದಯಃ ಶುರ್ತಯೋಽಧ್ಯಾರೋಪದೃಷ್ಟಾಃ; “ಸ ಯಶ್ವಾಯಂ ಪುರುಷೇ | ಯಶ್ವಾಸಾವಾದಿತ್ಯೇ | ಸ ಏಕಃ” (ತ್ಯ. ೨-೮), “ಸ ಏತಮೇವ ಪುರುಷಂ ಬ್ರಹ್ಮ ತತ್ತಮಮಪಶ್ಯದಿದ್ಮದರ್ಶಮಿತಿಽಂ” (ಇ. ೮-೨-೧೩), “ಬಿತದಾತ್ಮಾಮಿದಂ ಸರ್ವಂ ತತ್ಸತ್ಯಂ ಸ ಆತ್ಮಾ ತತ್ತ್ವಮಸಿ ಶ್ವೇತಕೇಶೋ” (ಭಾಂ. ೬-೮-೨) ಇತ್ಯಪವಾದಶುರ್ತಯಃ | ತದಾಹ ಭಾಷ್ಯಕೃತಾ -

(ಗ) ತದೇವೇದಮಾಕಾಶಾದಿಕಾರಣಂ ಕಾರ್ಯಂ ಸೃಷ್ಟಾಃ ತದನುಪ್ರವಿಷ್ಟಮಿವ ಅಂತರ್ಗುರ್ಹಾಯಾಂ ಬುದ್ಧಾಃ ದ್ರಷ್ಟಾತ್ಮೋತ್ಪಮಂತ್ಯವಿಜ್ಞಾತ್ಯ - ಇತ್ಯೇವಂ ವಿಶೇಷವದುಪಲಭ್ಯತೇ | ಸ ಏವ ತಸ್ಯ ಪ್ರವೇಶಃ || ತ್ಯ.ಭಾ. ೨-೬.

ಪ್ರವಿಷ್ಟನಾದ ಜೀವನಿಗೆ ಬ್ರಹ್ಮದೊಡನೆ ತಾದಾತ್ಮಾದ ಉಪದೇಶವನ್ನು ಮಾಡುತ್ತಿರುವುದರಿಂದ ಗೊತ್ತಾಗುತ್ತದೆ. ಆದ್ದರಿಂದಲೇ -

“ಅದು ಸೃಷ್ಟಿಸಿ ಅದೇ ಪ್ರವೇಶವನ್ನು ಮಾಡಿತು” (ತ್ಯ. ೨-೬).

“ಆತನು ಈ ಬೈತಲೆಯನ್ನು ಸೀಳಿಕೊಂಡು ಇದರ ಮೂಲಕ ಪ್ರವೇಶವನ್ನು ಮಾಡಿದನು” (ಇ. ೮-೨-೧೭). “ಈ ಜೀವರೂಪದಿಂದ ಒಳಹೊಕ್ಕಿದವನಾಗಿ ನಾಮರೂಪಗಳನ್ನು ಬಿಡಿ ಬಿಡಿ ಮಾಡುವೆನು” (ಭಾಂ. ೬-೩-೨) ಎಂಬುದಾಗಿ ಶ್ರುತಿಗಳು ಸೃಷ್ಟಿಯನ್ನು ಅಧ್ಯಾರೋಪ ಮಾಡಿ, “ಆ ಈ ಪುರುಷನಲ್ಲಿ ಯಾವಾತನಿರುವನೋ, ಆದಿತ್ಯನಲ್ಲಿ ಯಾವಾತನೋ, ಆತನು ಒಬ್ಬನೇ” (ತ್ಯ-೨-೮) “ಆತನು ಈ ಆತ್ಮಂತವಾಗಿ ವ್ಯಾಪಿಸಿಕೊಂಡಿರುವ ಬ್ರಹ್ಮವನ್ನು ಕಂಡನು, ಇದನ್ನು ಕಂಡೆನೋ....” (ಇ. ೮-೨-೧೩) “ಇದೆಲ್ಲವೂ ಈತನನ್ನೇ ಆತ್ಮವುಳ್ಳದ್ವಾಗಿದೆ, ಅದು ಸತ್ಯವು, ಅದೇ ಆತ್ಮವು, ಎಲ್ಲೆ ಶ್ವೇತಕೇಶವೇ ಅದೇ ನೀನಾಗಿರುವೆ” (ಭಾಂ. ೬-೮-೨) ಎಂಬುದಾಗಿರುವ ಶ್ರುತಿಗಳು ಅಪವಾದವನ್ನು ಮಾಡುತ್ತವೆ. ಅದನ್ನೇ ಭಾಷ್ಯಕಾರರು ಹೇಳಿರುತ್ತಾರೆ. “ಆಕಾಶಾದಿಗಳಿಗೆ ಕಾರಣವಾದ ಆ ಬ್ರಹ್ಮವೇ ಕಾರ್ಯಂಪ್ರಪಂಚವನ್ನು ಸೃಷ್ಟಿಸಿ

(೨) ಆಕಾಶಾದಿಕಾರ್ಯವನ್ನು ಮಾಯಾಂತಂ ಸೃಷ್ಟಾಂತ ತದೇವಾನುಪ್ರವಿಷ್ಟ್ಯಂ  
ವಿಶೇಷವದಿವ ಉಪಲಭ್ಯಮಾನಂ ಯಸ್ತಾತ್, ತಸ್ಯಾತ್ ಸರ್ವಕಾರ್ಯವಿಲಕ್ಷಣಂ  
ಅಧ್ಯತ್ಯಾದಿಧರ್ಮಕರ್ಮೇವಾನಂದವರ್, ತದೇವಾಹಮಿತಿ ವಿಜಾನೀಯಾತ್ |  
ಅನುಪ್ರವೇಶಸ್ಯ ತದರ್ಥತ್ಯಾತ್ ||

ತ್ಯಾಗಾ. ೩-೮.

(೩) ಉಪಲಬ್ಧಾರ್ಥತ್ಯಾಚ್ಚ ಸೃಷ್ಟಿಪ್ರವೇಶಸ್ಥಿತ್ಯಪ್ಯಯವಾಕ್ಯಾನಾಮ್ ||

ಬೃ.ಭಾ. ೮-೪-೨.

(೪) ಭೋದದರ್ಶನಾಪವಾದಾಚ್ಚ ಸೃಷ್ಟಾಂತಿವಾಕ್ಯಾನಾಮ್ ಅತ್ಯೈಕತ್ವದರ್ಶನಾರ್ಥ-  
ಪರತ್ಮೋಪಪತ್ತಿಃ | ತಸ್ಯಾತ್, ಕಾರ್ಯಸ್ಥಸ್ಯ ಉಪಲಭ್ಯತ್ವಮೇವ ಪ್ರವೇಶ  
ಇತ್ಯಾಪಚಯ್ಯತೇ ||

ಬೃ.ಭಾ. ೮-೪-೨.

### ೩೩. ಕರ್ಮಾಂಪಾಸನಾಪ್ರಕ್ರಿಯೆ - ಕಾರ್ಯಕರಣಸಂಘಾತಮನು-

ಅದರೊಳಗೆ ಪ್ರವೇಶವನ್ನು ಮಾಡಿದಂತೆ ಸೃಷ್ಟಿಯೋಳಗಿರುವ ಬುದ್ಧಿಗುಹೆಯಲ್ಲಿ  
ದ್ರಷ್ಟು ಶೈಲ್ಕೃತ್ಯಮನ್ತ್ರವಿಜ್ಞಾತ್ವವೆಂಬ ವಿಶೇಷವುಳ್ಳದ್ದಂತೆ ತೋರಿಬರುತ್ತಿದೆ.  
ಅದೇ ಅದರ ಪ್ರವೇಶವು” (ತ್ಯಾಗಾ. ೨-೬).

(೧) ಯಾವ ಕಾರಣದಿಂದ, ಅನ್ನಮಂಹದವರೆಗಿರುವ ಆಕಾಶಾದಿ  
ಕಾರ್ಯವನ್ನು ಸೃಷ್ಟಿಸಿ ಅದನ್ನೇ ಪ್ರವೇಶಿಸಿದಂತೆ ವಿಶೇಷವುಳ್ಳದ್ವಾಗಿರುವಂತೆ  
ತೋರುತ್ತಿರುವುದೋ ಆದ್ದರಿಂದ (ಅದು) ಎಲ್ಲಾ ಕಾರ್ಯ (ಧರ್ಮಕ್ಕಿಂ-  
ತಲೂ) ವಿಲಕ್ಷಣವಾಗಿದ್ದ ಅದೃಶ್ಯವೇ ಹೊದಲಾದ ಸ್ವಭಾವದ್ವಾದ  
ಆನಂದಸ್ವರೂಪವು. ಅದನ್ನೇ ನಾನೆಂದು ತಿಳಿಯಬೇಕು. ಅನುಪ್ರವೇಶವನ್ನು  
ಹೇಳಿರುವುದೂ ಅದಕ್ಕಾಗಿಯೇ” (ತ್ಯಾಗಾ. ೨-೮)

(೨) ಸೃಷ್ಟಿ, ಪ್ರವೇಶ, ಸ್ಥಿತಿ, ಪ್ರಳಯಗಳನ್ನು ಅರಿತುಕೊಳ್ಳುವುದಕ್ಕಾಗಿ  
ಹೇಳಿರುತ್ತದೆ. (ಬೃ.ಭಾ. ೮-೪-೨).

(೩) ಭೋದದರ್ಶನವನ್ನು ಅಪವಾದವಾಡುತ್ತಿರುವುದರಿಂದಲೂ  
ಸೃಷ್ಟಾಂತಿವಾಕ್ಯಗಳು ಆತ್ಮೀಕತ್ವವನ್ನು ತೋರಿಸುವುದರಲ್ಲಿ ತಾತ್ಪರ್ಯ-  
ವುಳ್ಳದ್ವಾಗಿವೆ ಎಂಬುದು ಹೊಂದುತ್ತದೆ. ಆದ್ದರಿಂದ ಕಾರ್ಯಪ್ರಪಂಚದಲ್ಲಿ  
(ತೋರುವ ಆತ್ಮನ) ಪ್ರವೇಶವು ಅರಿಯುವುದಕ್ಕಾಗಿಯೇ ಉಪಚಾರಕ್ಕಾಗಿ  
ಹೇಳಿರುತ್ತದೆ. (ಬೃ.ಭಾ. ೮-೪-೨)

ಪ್ರವಿಷ್ಟಸ್ಯೇವ ಸತಃ ಕಲ್ಪಿತಜೀವಭಾವಮಾಪನ್ಸಸ್ವಿವ ಕರ್ತೃತ್ವಂ ಭೋಕ್ತ್ವಂ ಚ ಪ್ರಮಾತೃತ್ವವದೇವೇತಿ ಸ್ವಷ್ಟಮಾ | ದೇಹೇಂದ್ರಿಯಮನೋಧಮಾರ್ಥಾಧ್ಯಾಸಸ್ಯ ಅವಿಶೇಷಾದತ್ತಾಪಿ | ತತ್ತ ಕ್ರಿಯಾಕರ್ತೃತ್ವಮಧ್ಯರೋಪ್ಯ ಕರ್ಮಾಣ ವಿದಧಬ್ಲಾಸ್ತಂ ಕರ್ತೃದಿಕಾರಕಾಸ್ತಿತ್ವಂ ನ ವಿವಕ್ಷತಿ, ಅಪವದತ್ಯೇವ ತು ಧಮಾರ್ಥಮಾರ್ಥಿಸಂಬಂಧಮಾತ್ಮನಃ “ಅನ್ಯತ್ರ ಧಮಾರ್ಥನ್ಯತ್ರಾಧಮಾರ್ಥ” (ರಾ. ೧-೨-೧೪) ಇತ್ಯಾದಿನಾ | ಏಂದು ಧ್ಯಾನಕ್ರಿಯಾಕರ್ತೃತ್ವಮಷ್ಟಧ್ಯರೋಪ್ಯವ ಉಪಾಸನಾನಿ ವಿದಧತ್ತಾ ಧ್ಯಾನಕರ್ತೃತ್ವಸ್ಯ ಸತ್ಯತ್ವೇಣಿ ನ ತಾತ್ಪರ್ಯವತ್ತೂ, ತತ್ತತ್ವತ್ವಸ್ಯಾಪ್ಯಪವಾದಾದೇವ “ಧ್ಯಾಯತೀವ ಲೇಲಾಯತೀವ” (ಬೃ. ೪-೩-೨) ಇತಿ | ತಥಾ ಹ್ಯಾಹ ಭಾಷ್ಯಕೃತ್ತ-

(೮) ಯಥಾಪ್ರಪ್ತಮೇವ ಕಾರಕಾಸ್ತಿತ್ವಮಾ ಉಪಾದಾಯ ಉಪಾತ್ಮದುರಿತ-

**೫೫) ಕರ್ಮಾಣಪಾಸನಾ ಪ್ರಕ್ರಿಯೆಯು** - ಕಾರ್ಯಕಾರಣಸಂಘಾತವನ್ನು ಹೊಕ್ಕಿರುವಂತೆ ತೋರುವ, ಕಲ್ಪಿತವಾದ ಜೀವಭಾವವನ್ನು ಹೊಂದಿರುವಾತನಿಗೇ ಪ್ರಮಾತೃತ್ವವು ಹೇಗೋ ಹಾಗೆಯೇ ಕರ್ತೃತ್ವವೂ ಭೋಕ್ತ್ವತ್ವವೂ (ಇರುವುದೆಂಬುದು) ಸ್ವಷ್ಟವು. ಏಕೆಂದರೆ ಇಲ್ಲಾ ದೇಹೇಂದ್ರಿಯಮನಸ್ಸಿನ ಧರ್ಮಗಳು ಅಧ್ಯಾಸವಾಗಿರುವುದೆಂಬುದು ಸಮಾನವಾಗಿದೆ. ಇಲ್ಲಿ ಕ್ರಿಯೆಗಳಿಗೆ ಕರ್ತೃವಾಗಿದ್ದಾನೆಂಬುದನ್ನು ಅಧ್ಯಾರೋಪಿಸಿಕೊಂಡು ಕರ್ಮಗಳನ್ನು ವಿಧಿಸುತ್ತಿರುವ ಶಾಸ್ತ್ರಗಳು ಕರ್ತೃವೇ ಮುಂತಾದ ಕಾರಕಗಳು (ನಿಜವಾಗಿವೇ) ಎಂಬುದನ್ನು ಹೇಳುವುದಕ್ಕೆ ಹೊರಟಿರುವುದಿಲ್ಲ. “ಧರ್ಮಕ್ಷಿಂತಲೂ ಬೇರೆಯಾದವನೂ ಅಧರ್ಮಕ್ಷಿಂತಲೂ ಬೇರೆಯಾದವನೂ” (ಕರ್ತ ೧-೨-೧೪) ಎಂಬುದಾಗಿ (ಹೇಳುತ್ತಾ) ಆತ್ಮನಿಗೆ ಧರ್ಮಾರ್ಥಮರ್ಗ ಸಂಬಂಧವನ್ನು ಅಪವಾದ ಮಾಡಿರುತ್ತದೆ. ಹೀಗೆಯೇ ಉಪಾಸನೆಯನ್ನು ಮಾಡುವುದಕ್ಕೆ ಕರ್ತೃವಾಗಿರುತ್ತಾನೆಂಬುದನ್ನು ಒಪ್ಪಿಕೊಂಡೇ ಉಪಾಸನೆಗಳನ್ನು ವಿಧಿಸುವ ಶಾಸ್ತ್ರವು, ಸತ್ಯವಾಗಿಯೇ ಧ್ಯಾನಕ್ಕೆ ಕರ್ತೃವಾಗಿದ್ದಾನೆಂಬುದರಲ್ಲಿ ತಾತ್ಪರ್ಯಾರ್ಥವಿರುವುದಿಲ್ಲ. ಏಕೆಂದರೆ “ಧ್ಯಾನವಾಡುವವನಂತೆಯೂ ಅಲುಗಾಡುವವನಂತೆಯೂ (ತೋರಿಬರುತ್ತಾನೆ)” (ಬೃ. ೪-೩-೨), ಎಂಬುದಾಗಿ (ತಿಳಿಸುತ್ತಾ) ಅದಕ್ಕೆ ಕರ್ತೃವಾಗಿದ್ದಾನೆ ಎಂಬುದನ್ನೂ ಅಲ್ಲಿಗಳಿದೇ ಇರುತ್ತದೆ.

(೯) ಲೋಕಪ್ರಸಿದ್ಧವಾದ ಕಾರಕಗಳಿವೇ ಎಂಬುದನ್ನು ಒಪ್ಪಿಕೊಂಡೇ

ಕ್ಷಯಾಧಿಂ ಕರ್ಮಾಂ ವಿದಧಜ್ಞಸ್ತಂ ಮುಮುಕ್ಷುಣಾಂ ಫಲಾಧಿಂನಾಂ ಚ  
ಫಲಸಾಧನಮ್, ನ ಕಾರಕಾಸ್ತಿತ್ವೇ ವ್ಯಾಪ್ತಿಯತೇ ||

(ತ್ಯಾ. ಶ್ರೀಕೃಷ್ಣಪರಂಹಾರಭಾಷ್ಯೇ)

(೧) ಉಪಾಸನೋಪದಿಷ್ಟೇಯಂ ತದಧಿಂ ಮಂದಮಧ್ಯಮಧ್ಯಾ-  
ಶ್ರಮಾದ್ಧಿಂ ಕರ್ಮಾಂ ಚ, ನ ಚ “ಅತ್ಯಾ ಏಕ ಪಿವಾದ್ವಿತೀಯಃ” ಇತಿ  
ನಿಶ್ಚಯೋತ್ತಮದ್ವಷ್ಟಧಿಂ || ಗೌ.ಕಾ. ೩-೧೯.

(೨) ತತ್ತ್ವ ಏತ್ಯಃ ಅತ್ಯಾನನ್ಯತ್ವೇನ ಅವಿದ್ಯಯಾ ಪರಿಕಲ್ಪಿತ್ಯಃ ಕ್ರಿಯಮಾಣಸ್ಯ  
ಕರ್ಮಾಂ, “ಅಹಮೇವ ಕರ್ಮ” ಇತಿ ಕರ್ಮಾರಮ್ ಅತ್ಯಾನಂ ಕೇವಲಂ ಶುದ್ಧಂ  
ತು ಯಃ ಪಶ್ಯತ್ಯಾವಿದ್ವಾನ್ | ಕಸ್ಯಾತ್ ? ವೇದಾಂತಾಚಾಯೋಪದೇಶ-  
ನ್ಯಾಯ್ಯೇರಕೃತಬ್ಯಾದಿತ್ವಾತ್, ಅಸಂಸ್ಪೃತಬ್ಯಾದಿತ್ವಾತ್... ದುರ್ಮತೇಃ ಕುಶಿತಾ  
ವಿಪರೀತಾ ದುಷ್ಪಾ ಅಜಸ್ರಂ ಜನನಮರಣಪ್ರತಿಪತ್ತಿಹೇತುಭೂತಾ ಮತಿಃ ಅಸ್ಯ

(ಜನ್ಮಾಂತರದಲ್ಲಿ) ಕೂಡಿ ಹಾಕಿಕೊಂಡಿದ್ದ ಪಾಪದ ಕ್ಷಯಕ್ಷಾಗಿಯೂ  
ಮುಮುಕ್ಷುಗಳಿಗೂ, ಕರ್ಮಾಂಫಲವನ್ನು ಬಯಸುವವರಿಗೂ ಕರ್ಮಾಗಳನ್ನು  
ವಿಧಿಸುತ್ತಾ ಶಾಸ್ತ್ರವು ಕಾರಕಗಳಾ ಸಹ ನಿಜವಾಗಿಯೇ ಇವೆ ಎಂದು  
ಹೇಳುವದರಲ್ಲಿ ತಾತ್ಪರ್ಯಂ ಮುಳ್ಳಿಸುಗಳಾಗಿರುವುದಿಲ್ಲ.” (ತ್ಯಾ.ಭಾ.  
ಶ್ರೀಕೃಷ್ಣಲ್ಲಿಯ ಉಪಸಂಹಾರ)

(೩) ಮಂದಮಧ್ಯಮ ದೃಷ್ಟಿಯವರಾದ ಆಶ್ರಮಿಗಳೇ ಮೊದಲಾದವರಿಗಾಗಿ  
ಈ ಉಪಾಸನೆಯನ್ನೂ ಕರ್ಮಾಗಳನ್ನೂ ಉಪದೇಶಿಸಿರುತ್ತದೆ”. ಅದ್ವಿತೀಯ-  
ನಾದ ಆತ್ಮನೋಭ್ವನೇ ಇರತಕ್ಷಯನು” ಎಂಬ ಉತ್ತಮದೃಷ್ಟಿಯುಳ್ಳವರಿಗಾಗಿ  
ಹೇಳಿದ್ದಲ್ಲ ” (ಗೌ.ಕಾ. ೩-೧೯)

(೪) “ಇಲ್ಲ ತನಗಿಂತ ಬೇರೆಯಲ್ಲ ವೆಂದು ಅವಿದ್ಯಯಿಂದ ಕಲ್ಪಿತವಾದ  
ಈ (ಅಧಿಷ್ಠಾನವೇ ಮೊದಲಾದ ವಿದರಿಂದ) ಮಾಡಲ್ಪಡುತ್ತಿರುವ ಕರ್ಮಕ್ಕೆ  
“ನಾನೇ ಕರ್ತನು” ಎಂದು ಕೇವಲನಾದ ಶುದ್ಧವಾದ ಆತ್ಮನನ್ನು ಕರ್ತನೆಂದು  
ಯಾವ ಅಜ್ಞನು ತಿಳಿದುಕೊಂಡಿರುವನೋ, ಅದೇಕೆ (ಹಾಗೆ ತಿಳಿದುಕೊಂಡಿ-  
ರುವನು?), ಎಂದರೆ, ಅಕೃತಬ್ಯಾದಿಯಾಗಿರುವುದರಿಂದ, ಉಪನಿಷತ್ತು  
ಅಚಾಯ್ಯ ಇವರ ಉಪದೇಶದಿಂದಲೂ ಯುಕ್ತಿಯಿಂದಲೂ ಸಂಸ್ಕಾರವನ್ನು  
ಹೊಂದದೇ ಇರುವ ಬುದ್ಧಿಯುಳ್ಳವನಾದ್ದರಿಂದ ... ದುರ್ಮತಿಯು, ಕೇಳಾದ

- ಇತಿ ದುರ್ಮಾತಿಃ ಸ ಪಶ್ಯನ್ನಪಿ ನ ಪಶ್ಯತಿ ಯಥಾ ತೈವಿರಿಕೋಽನೇಕಂ ಚಂದ್ರಮೌ,  
ಯಥಾ ವಾ ಅಭೈಮು ಧಾವತ್ಸು ಚಂದ್ರಂ ಧಾವಂತಮ್, ಯಥಾ ವಾ ವಾಹನೇ  
ಉಪವಿಷ್ಟೋಽನ್ಯೇಮು ಧಾವತ್ಸು, ಆತ್ಮಾನಂ ಧಾವಂತಮ್ ||

ಗೀ.ಭಾ. ೧೮-೧೯.

[ ಪತ್ಯಃ - ಜತುರ್ಧಶಶೋಽಕೋಕ್ತಃ ಅಧಿಷ್ಠಾನಾದಿಭಿಃ ಪಂಚಭಿಃ ]

**೩೪. ಪಂಚಕೋಶವಿವೇಕಪ್ರಕ್ರಿಯಾ** - ಏವಂ ತೈತ್ತಿರೀಯಕೋಪಾತ್ಮಪಂಚ-  
ಕೋಶಪ್ರಕ್ರಿಯಾಪ್ಯಧ್ಯಾರೋಪಾಪವಾದಪ್ರಕ್ರಿಯೈವೇತಿ ಸ್ವಷ್ಟಮ್ | ತತ್ತ್ರಹಿ “ತಸ್ಮಾದ್ಧಾ  
ವತಸ್ಕಾದನ್ನರಸಮಯಾತ್ | ಅನೋಽಂತರ ಆತ್ಮಾ ಪ್ರಾಣಮಯಃ”(ತೈ. ೨-೨),  
“ಅನೋಽಂತರ ಆತ್ಮಾ ಮನೋಮಯಃ”(ತೈ. ೨-೩), “ಅನೋಽಂತರ ಆತ್ಮಾ  
ವಿಜ್ಞಾನಮಯಃ”(ತೈ. ೨-೪), “ಅನೋಽಂತರ ಆತ್ಮಾ ಅನಂದಮಯಃ”(ತೈ. ೨-  
೫), ಇತಿ ದೇಹಾದ್ಯವಿದ್ಯಾಕಲ್ಪಿತಾತ್ಮನ ಉಪನ್ಯಸ್ಯ ತತ್ತ್ರ, ತತ್ತ್ರ, ಸಮಷ್ಟಿಬುದ್ಧಿ

ವಿರುದ್ಧವಾದ ದುಷ್ಪವಾದ ಯಾವಾಗಲೂ ಹುಟ್ಟು ಸಾವು ಇವುಗಳನ್ನೇ  
ಪಡೆಯುವುದಕ್ಕೆ ಕಾರಣವಾಗಿರುವ ಮತಿಯು ಇವನಿಗಿದೆಯಾದ್ದರಿಂದ  
ದುಮಟತಿಯು, ಅವನು ತಿಳಿದಿದ್ದರೂ ತಿಳಿಯದವನು. ಕಣ್ಣಪರೇ ಇರುವವನು  
ಅನೇಕ ಚಂದ್ರನನ್ನು ಕಂಡರೂ ಅಥವಾ ಮೋಡಗಳು ಒಡುತ್ತಿರುವಾಗ ಚಂದ್ರನೇ  
ಒಡುತ್ತಿರುವವನೆಂದು ತಿಳಿದರೂ ಅಥವಾ ವಾಹನದ ಮೇಲೆ ಕುಳಿತವನು  
ಮಿಕ್ಕದ್ದು ಒಡುತ್ತಿರುವಲ್ಲಿ ತಾನೇ ಒಡುತ್ತಿರುವವನೆಂದು ಆರಿತರೂ ಹೇಗೆ  
ನಿಜವನ್ನರಿಯದವನೋ ಹಾಗೆಯೇ (ಇವನೂ ನಿಜವನ್ನರಿಯದವನೆಂದು  
ತಿಳಿಯಬೇಕು) ” (ಗೀ.ಭಾ. ೧೮-೧೯).

**೩೫) ಪಂಚಕೋಶ ವಿವೇಕ ಪ್ರಕ್ರಿಯೆಯು** - ಇದೇ ರೀತಿ ತೈತ್ತಿರೀಯ  
(ಶಾಖೀಯಲ್ಲಿ) ಸ್ವೀಕರಿಸಿದ ಪಂಚಕೋಶ ಪ್ರಕ್ರಿಯೆಯೂ ಸಹ ಅಧ್ಯಾರೋ-  
ಪಾಪವಾದ ಪ್ರಕ್ರಿಯೆಯೇ ಎಂಬುದು ಸ್ವಷ್ಟ. ಅಲ್ಲಿ ಅನ್ನರಸಮಯನಾದ  
ಆತ್ಮನಿಗಿಂತ ಒಳಗಿರುವ ಇನ್ನೊಬ್ಬನಾದ ಆತ್ಮನು ಪ್ರಾಣಮಯನು, (ಅದಕ್ಕೂ)  
ಇನ್ನೊಬ್ಬ ಒಳಗಿರುವ ಆತ್ಮನು ಮನೋಮಯನು, ಅದಕ್ಕೂ ಮತ್ತೊಬ್ಬನಾದ  
ಒಳಗಿರುವ ಆತ್ಮನು ವಿಜ್ಞಾನಮಯನು, ಅದಕ್ಕೂ ಇನ್ನೊಬ್ಬ ಒಳಗಿರುವ  
ಆತ್ಮನು ಅನಂದಮಯನು (ತೈ. ೨-೨, ೩, ೪, ೫) ಎಂಬುದಾಗಿ ದೇಹವೇ  
ಮುಂತಾದ ಅವಿದ್ಯಾಕಲ್ಪಿತಾತ್ಮನನ್ನು ಹೇಳಿ ಅಲ್ಲಲ್ಲಿ ಸಮಷ್ಟಿಬುದ್ಧಿಯನ್ನು

ವಿಧಾಯೋಬಾಸನಾಂ ವಿದಧಾತಿ ಶಾಸ್ತ್ರಮಾ | ಅಂತೇ ತು ಆನಂದಮಯಸ್ಯಾಪಿ  
ಪುಷ್ಟತ್ತೈನ ತದ್ವಿಲಕ್ಷಣಂ ಸರ್ವಾಂತರಂ ಬ್ರಹ್ಮೋಪದಿಶ್ಯ, “ಅಸನ್ಮೇವ ಸ ಭವತಿ |  
ಅಸದ್ ಬ್ರಹ್ಮೈತಿ ವೇದ ಚೇತ್” (ತ್ಯ. ೨-೬) ಸರ್ವಾನಪ್ಯಧ್ಯಾರೋಪಿತಾ-  
ನಾತ್ಮನೋಽತೀತ್ಯ ಪರಮಾರ್ಥತಾನಂ ಪ್ರತ್ಯಸ್ತಮಿತಸರ್ವವಿಶೇಷಂ ಸರ್ವವಿಕಲ್ಪಸ್ವದ-  
ತ್ತೈನ ಬ್ರಹ್ಮವಾವಧಾರಯತಿ | ತಂ ಚ “ಸ ಏಕಃ” ಇತಿ ಸರ್ವತ್ಯೈಕಮೇವೈಕರೂಪ-  
ಮುಪದಿಶ್ಯ, ತದ್ವಿದ್ವಾನ್ “ಎತಮಾನಂದಮಯಮಾತ್ಮಾನಮುಪಸಂಕ್ರಾಮತಿ” (ತ್ಯ.  
೨-೮) ಇತ್ಯಾನಂದಮಯಸ್ಯಾಪಿ ಪರಮಾರ್ಥರೂಪಂ ಬ್ರಹ್ಮ ಸ್ವಾತ್ಮತ್ತೈನ ಜ್ಞಾತವನ್ತಂ  
ಪರಮಪುರುಷಾರ್ಥಭಾಗಿನಮಾಹ | ಉಕ್ತಂ ಚ ಭಾಷ್ಯಕೃತಾ -

(೮) ತಸ್ಮಾತ್, ನ ಪ್ರಾಯಿಃ ಸಂಕ್ರಮಣಮಾ, ನಾಪಿ ಅನ್ನಮಯಾದೀನಾಮನ್ಯತಮ-  
ಕರ್ತೃಕಮ್ಯ, ಪಾರಿಶೇಷ್ಯಾತ್, ಅನ್ನಮಯಾದ್ವಾನಂದಮಯಾನ್ತತ್ವಾತಿರಿಕ್ತ-  
ಕರ್ತೃಕಂ ಜ್ಞಾನಮಾತ್ರಂ ಚ ಸಂಕ್ರಮಣಮಾ ಉಪಪದ್ಯತೇ ||

ತ್ಯಾಖಾ. ೨-೮.

ವಿಧಾನಮಾಡಿ ಶಾಸ್ತ್ರವು ಉಪಾಸನೆಯನ್ನು ವಿಧಿಸಿರುತ್ತದೆ. ಕೊನೆಗಾದರೋ ಆನಂದಮಯನಿಗೂ ಪುಷ್ಟವಾಗಿ ಅದಕ್ಕೂ ವಿಲಕ್ಷಣವಾದ ಸರ್ವಾಂತರ-  
ತಮವಾದ ಬ್ರಹ್ಮವನ್ನು ಉಪದೇಶಮಾಡಿ, “ಬ್ರಹ್ಮವನ್ನು ಇಲ್ಲವೆಂದು  
ತಿಳಿದವನಾದರೆ ಅವನೇ ಇಲ್ಲವೆಂದಾಗುವನು” (ಎಂಬುದಾಗಿ ಹೇಳುತ್ತಾ)  
ಆಧ್ಯಾರೋಪಿತವಾದ ಎಲ್ಲಾ ಅನಾತ್ಮವನ್ನೂ ದಾಟಿ ಎಲ್ಲಾ ವಿಶೇಷವೂ  
ಅಡಗಿಹೋದ ಎಲ್ಲಾ ವಿಕಲ್ಪಕ್ಕೂ ಆಸ್ಪದವಾಗಿರುವ ಪರಮಾರ್ಥವಾದ  
ಆತ್ಮವಾಗಿರುವ ಬ್ರಹ್ಮವನ್ನೇ ಒತ್ತಿ ಹೇಳಿರುತ್ತದೆ. “ಆತ್ಮನು ಒಬ್ಬನೇ”  
ಎಂಬುದಾಗಿ ಎಲ್ಲಾ ಕಡೆಯಲ್ಲಾ ಅದ್ವಿತೀಯವಾಗಿ ಒಂದೇ ಪ್ರಕಾರವಾಗಿರು-  
ವಂಥದ್ದೇಂದು ಉಪದೇಶಿಸುತ್ತಾ ಅದನ್ನು ತಿಳಿದವನು “ಈ ಆನಂದಮಯಾತ್ಮ-  
ನನ್ನೂ (ಒಂದು) ಸೇರಿಕೊಳ್ಳುತ್ತಾನೆ” ಎಂಬುದಾಗಿ, ಆನಂದಮಯನಿಗೂ  
ನಿಜವಾದ ರೂಪದ್ವಾದ ಬ್ರಹ್ಮವನ್ನು ತನ್ನ ಸ್ವರೂಪವೆಂದು ತಿಳಿದಂತಹವನಾದ  
ಆತನನ್ನು ಹೆಚ್ಚಿನ ಪುರುಷಾರ್ಥಕ್ಕೆ ಯೋಗ್ಯನಾಗಿರುವವನೆಂದು ಹೇಳುತ್ತದೆ.  
(ಇದನ್ನು) ಭಾಷ್ಯಕಾರರು (ಹೀಗೆ) ಹೇಳಿರುತ್ತಾರೆ, “ಆದ್ದರಿಂದ ಸಂಕ್ರಮಣ-  
ವೆಂದರೆ ಪಡೆಯುವುದು ಎಂದರ್ಥವಲ್ಲ, ಹಾಗೆಯೇ (ಪಡೆಯುವುದಕ್ಕೆ)  
ಇದಕ್ಕೆ ಕರ್ತೃವು ಅನ್ನಮಯವೇ ಮುಂತಾದ ಯಾವ ಒಂದು ಕೋಶವೂ  
ಅಲ್ಲ. ಪಾರಿಶೇಷ್ಯನ್ಯಾಯದಿಂದ, ಅನ್ನಮಯದಿಂದ ವೋದಲುಗೊಂಡು

ಇತಿ ||

[ “ಆನಂದವಯಾಂತಾತ್ಮವೃತ್ತಿರಿಕ್ತಾತ್ಮಕತ್ವಕರ್ವ” ಇತಿ, ಸ್ವಾತಾನವೇವ ಸರ್ವತ್ವಕಂ ನಿರುಪಾಧಿಕಂ ತತ್ತ್ವಮವಗಚ್ಛನ್ಯಾ ಬ್ರಹ್ಮವ ಇತ್ಯಾತ್ಮಕಮಾಹ || ]

ಸಂಪ್ರದಾಯವಿದಶ್ವಾಹುಃ -

(೨) ರಸಾದಯೋ ಹಿ ಯೀ ಕೋಶಾ ವ್ಯಾಖ್ಯಾತಾಸ್ಯೈತ್ತಿರೀಯಕೇ |  
ತೇಷಾಮಾತ್ಮಾ ಪರೋ ಜೀವಃ ಏಂ ಯಥಾ ಸಂಪ್ರಕಾಶಿತಃ ||ಗೌ.ಕಾ. ೨-೧೦.

[ ಸ ಏವ ಪರಮಾತ್ಮಾ “ಆತ್ಮ ಹ್ಯಾಕಾಶವತ್” (೨-೨) ಇತ್ಯಾದಿಭಿ�  
ಶೋಽಕ್ಯಯುಫಾತ್ಮ ಸಂಪ್ರಕಾಶತೋಽಸಾಂಭಿಃ - ಇತ್ಯಧಿಃ || ]

ಇಂ. (ಸ್ವಯಂ)ಜ್ಯೋತಿಷ್ಪ್ರಪ್ರಕ್ರಿಯಾ - ಏವಮೇವ ಜ್ಯೋತಿಬ್ರಹ್ಮಣೇ  
“ಕಿಂಜ್ಯೋತಿರಯಂ ಪುರುಷಃ” (ಬೃ. ೪-೨-೨) ಇತಿ ಪ್ರಶ್ನಂ ಜನಕಮುಖೀ-

ಆನಂದವಯಂ ವಾಗಿರುವ ಅನಾತ್ಮವಾದ ಇವುಗಳಿಗಿಂತ ಬೇರೆಯವನು ಸಂಕ್ರಮಣ ಕರೆನು, ಅವನ ಸಂಕ್ರಮಣವೂ ಸಹ ಜ್ಞಾನಮಾತ್ರ (ತಿಳಿದು ಕೊಳ್ಳುವುದಷ್ಟೇ) ಎಂಬುದು ಹೊಂದುತ್ತದೆ.” (ತ್ಯ.ಭಾ. ೨-೮)  
(ಆನಂದವಯಂ ನವರೆಗಿರುವ ಆತ್ಮರೂಗಳಿಗಿಂತ ಬೇರೆಯಾದ ಆತ್ಮನು (ಸಂಕ್ರಮಣಕ್ಕೆ) ಕರೆನು (ಎಂದು ಹೇಳುತ್ತಾ) ಎಲ್ಲಾ ಕಡೆಯಲ್ಲಾ ಒಂದೇ ಆದ ನಿರುಪಾಧಿಕನಾದ ಆತ್ಮತತ್ವವನ್ನೇ ತಿಳಿಯತ್ತಾ ಅದು ಬ್ರಹ್ಮವೇ ಎಂದು ಆತ್ಮೈ ಲಕ್ಷ್ಯವನ್ನು ಹೇಳುತ್ತದೆ). ಇದನ್ನು ಸಂಪ್ರದಾಯವನ್ನು ಬಲ್ಲವರೂ ಹೇಳುತ್ತಾರೆ -

“(ಅನ್ನ) ರಸವೇ ಮುಂತಾದ ಯಾವ ಕೋಶಗಳನ್ನು ತೈತ್ತಿರೀಯದಲ್ಲಿ ವ್ಯಾಖ್ಯಾನವನ್ನು ಮಾಡಿರುತ್ತದೋ ಆ ಕೋಶಗಳಗೂ ಪರಮಾತ್ಮನೇ ತಿರುಖಾದವನು, (ಇದರ ವಿಷಯಕ್ಕೆ ಆಕಾಶವು ಹೇಗಿದೆಯೋ ಎಂಬುದಾಗಿ (ದೃಷ್ಟಾಂತವನ್ನು) ತೋರಿಸಲಾಗಿದೆ. (ಗೌ.ಕಾ. ೨-೧೧)”

(ಆತನೇ ಪರಮಾತ್ಮನು ಅದನ್ನೇ “ಆತ್ಮ ಹ್ಯಾಕಾಶವತ್” (೨-೨) ಎಂಬುದಾಗಿರುವ ಶೋಽಕಗಳಿಂದಲೂ ನಂತರಕ್ಕಿಯಿಂದಲೂ ನಾವು ತೋರಿಸಿರುತ್ತೇವೆ ಎಂದಧ್ರವ್ಯ)

ನೋತ್ತಾಪ್ಯ ಶ್ರುತಿಯಾಜ್ಞವಲ್ಕ್ಯಾದ್ವಾರೋಪಾಪವಾದಪ್ರಕ್ರಿಯಯೇವ  
ತನ್ನಿಂದಾಯಮಾಚಪ್ಯೇ | ಕಾರ್ಯಕರಣಸಂಘಾತಸ್ಯ ಹಿ ವಿವಿಧೋ ವ್ಯವಹಾರೋ ದೃಷ್ಟಃ  
ಅಸನಗಮನಕರ್ಮನಿರ್ವತನಪ್ರತ್ಯಾಗಮನಾದಿಲಕ್ಷಣಃ, ಸ ಕಂಜ್ಯೋತಿಃ ಸಾಧನಃ ?  
ಕಿಂ ಸಂಘಾತೋರ್ಯಂ ಸ್ವಯಮೇವ ಸ್ವಸ್ಯ ಜ್ಯೋತಿಭ್ರವತೀದೃಶ್ವಾಪ್ಯತೌ, ಉತ  
ಸ್ವವ್ಯತಿರಿಕ್ತಜ್ಯೋತಿಃ ಸಾಧನೇನ ಕಾರ್ಯಂ ನಿರ್ವತಯತಿ ? - ಇತ್ಯಭಿಪ್ರಾಯೋ  
ಜನಕಪ್ರಶ್ನಃ | ಯಾಜ್ಞವಲ್ಕ್ಯಾಸ್ತ ಸಂಘಾತವ್ಯತಿರಿಕ್ತೇಪ್ಯೇವ ಬಾಹ್ಯೇಷ್ಠಾದಿತ್ಯ-  
ಚಂದ್ರಗ್ರಿವಾಕ್ಷು ತಾದೃಶಜ್ಯೋತಿಷ್ಪತ್ರಮಧ್ಯಾರೋಪ್ಯ, ತತ್ತದಭಾವೇಕಪಿ ಸಂಘಾತ-  
ಪ್ರವೃತ್ತಿದರ್ಶನಾತ್ ವಸ್ತುತಃ ಕಂಜ್ಯೋತಿರೇವ ಸ್ಯಾದಯಂ ಪುರುಷಃ ? - ಇತಿ ಜನಕೇನ  
ಪ್ಯಷ್ಟೇ “ಅತ್ಯಾವಾಸ್ಯ ಜ್ಯೋತಿಃ” (ಬೃ. ೪-೩-೬) ಇತ್ಯಂತತೋ ನಿರ್ಣಯಾಯ |  
ಅತ್ಯಾದಿತ್ಯಾದಿಷ್ಟ ಜ್ಯೋತಿಷ್ಪತ್ರಾಧ್ಯಾರೋಪಣಂ ನ ತಾತ್ಯಯ್ರೋಣ, ಕಿಂ ತು ಸಂಘಾತ-  
ವ್ಯತಿರಿಕ್ತೇನ್ಯೇವ ರೇನಚಿಜ್ಯೋತಿಷಾ ಭಾವ್ಯಮಿತಿ ಸಂಭಾವನಾದಾಧ್ಯಾರ್ಥಾರ್ಥಮೇವ |

**೩೫) ಸ್ವಯಂಜ್ಯೋತಿಷ್ಪತ್ರ ಪ್ರಕ್ರಿಯೆಯು** - ಹೀಗೆಯೇ ಜ್ಯೋತಿ-  
ಬ್ರಾಹ್ಮಣದಲ್ಲಿ “ಈ ಪುರುಷನು ಯಾವ ಬೆಳಕಿನವನಾಗಿರುವನು? (ಬೃ.  
ಓ-೩-೨) ಎಂಬುದಾಗಿ ಜನಕನ ಬಾಯಿಯಿಂದ ಪ್ರಶ್ನೆಯನ್ನ ಎಬ್ಬಿಸಿ ಶ್ರುತಿಯು  
ಯಾಜ್ಞವಲ್ಕ್ಯಾರ ಮೂಲಕವಾಗಿ ಅಧ್ಯಾರೋಪಾಪವಾದ ಪ್ರಕ್ರಿಯೆಯಿಂದಲೇ  
ನಿಣಾಯವನ್ನ ಹೇಳಿರುತ್ತದೆ. ಕಾರ್ಯಕರಣಸಂಘಾತಕ್ಕೆ ಅನೇಕ ಪ್ರಕಾರವಾದ  
ವ್ಯವಹಾರವು ಕಂಡಿದೆ. ಕೂರುವುದು, ಹೋಗುವುದು, ಕೆಲಸವನ್ನ ಮಾಡುವುದು  
ಬರುವುದೇ ಮೊದಲಾದ ರೂಪವಾದದ್ವಾಗಿ ಕೆಲಸವು ಕಂಡುಬಂದಿದೆ. ಅದು  
ಯಾವ ಬೆಳಕಿನ ಸಹಾಯದಿಂದಾಗುವುದು?

(ಮೇಲೆ ತಿಳಿಸಿದ ಕೂರುವುದೇ ಮೊದಲಾದ) ವ್ಯಾಪಾರವನ್ನ ಈ  
ಶರೀರೇಂದ್ರಿಯಗುಂಪೇ ತನ್ನಷ್ಟಿಗೆ ತಾನೇ ನಡೆಸುತ್ತದೆಯೋ, ಅಥವಾ ತನಗಿಂತ  
ಬೇರೆಯಾದ ಬೆಳಕಿನ ಸಹಾಯದಿಂದ ನಡೆಸುತ್ತದೆಯೋ? ಎಂಬುದು ಜನಕನ  
ಪ್ರಶ್ನೆಯ ಅಭಿಪ್ರಾಯವು.

ಯಾಜ್ಞವಲ್ಕ್ಯಾರಾದರೋ ತನಗಿಂತ ಬೇರೆಯದಾದ ಹೋರಗಿನ ಆದಿತ್ಯ,  
ಚಂದ್ರ ಅಗ್ನಿ ವಾಕ್ಯಗಳೆಂಬ ಬೆಳಕಿನಲ್ಲಿ ಆ ರೀತಿಯದಾದ ವ್ಯವಹಾರವು  
ನಡೆಯುವುದೆಂಬುದನ್ನ ಅಧ್ಯಾರೋಪಿಸಿ, ಆಯಾ ಒಂದೊಂದಾದ  
(ಆದಿತ್ಯಾದಿಗಳು) ಇಲ್ಲದಿದ್ದರೂ ದೇಹೇಂದ್ರಿಯಗುಂಟಿನ ವ್ಯವಹಾರವು

ಯಥೇವ ಪ್ರಾಣಮಯಾದಿಷು ಆತ್ಮತ್ವಾಧ್ಯಾರೋಪಣಮ್ ಸರ್ವಾಂತರಮುಖ್ಯಾತ್ಮ-  
ನಿಧಾರಣೋಪಾಯತ್ವೇನ, ಏವಮೇವೇಹಾಪಿ “ಕರೆತಮ ಆತ್ಮೇತಿ | ಯೋಽಯಂ  
ವಿಜ್ಞಾನಮಯಃ ಪ್ರಾಣೇಷು ಹೃದ್ಯಂತಜೋಽತ್ತಿಃ” (ಬೃ. ೪-೩-೨) ಇತಿ ಸರ್ವ-  
ಕಾರ್ಯಕರಣಪ್ರಕಾಶಕಸ್ಯಾತ್ತಿನೋ ಬಾಹ್ಯಜೋಽತ್ತಿನಿರಪೇಕ್ಷಸ್ಯ ಸ್ವಯಂಜೋಽತ್ತಿ-  
ಷ್ಟ್ವಾಪಗಮನೋಪಾಯತ್ತೇನೇವಾಧ್ಯಾರೋಪ ಇತಿ ನಿಶ್ಚಯತೇ | “ಅತ್ಯಾಯಂ ಪುರಣಃ  
ಸ್ವಯಂಜೋಽತ್ತಿಭರವತಿ” (ಬೃ. ೪-೩-೩, ೪-೩-೧೪) ಇತ್ಯವಧಾರಣಾತ್ |

ಯಥಾಹ ಭಾಷ್ಯಕೃತ್ -

ಕಂಡುಬಂದಿರುವುದರಿಂದ ನಿಜವಾಗಿ ಈ ಪುರುಷನಿಗೆ ಯಾವುದು  
(ವ್ಯವಹಾರಕ್ಕೆ) ಬೆಳಕಾಗಿದೆ? ಎಂಬುದನ್ನು ಜನಕನು ಕೇಳಲಾಗಿ ಕೊನೆಗೆ  
ಆತ್ಮನ ಬೆಳಕಿನಿಂದಲೇ ಈತನ (ಎಲ್ಲ ವ್ಯವಹಾರವು) (ಇ-೩-೬)  
ಎಂಬುದಾಗಿ (ಯಾಜ್ಞವಲ್ಕ್ಯರು) ನಿಣಣಯವನ್ನು ಮಾಡಿರುತ್ತಾರೆ. ಇಲ್ಲಿ  
ಆದಿತ್ಯಾದಿಗಳಿಗೆ ಜೋಽತ್ತಿಷ್ಟವನ್ನು ಅಧ್ಯಾರೋಪಮಾಡಿ ಹೇಳಿರುವುದು ಅವು  
ಬೆಳಕಾಗಿದೆ ಎಂಬ ಉದ್ದೇಶದಿಂದಲ್ಲ, ಮತ್ತೇನೆಂದರೆ ಶರೀರೇಂದ್ರಿಯ  
ಗುಂಪಿಗಿಂತ ಬೇರೆಯದಾದ ಒಂದಾನೊಂದು ಜೋಽತ್ತಿಸ್ತು ಇರಬೇಕೆಂಬ  
ಅನುಮಾನವನ್ನು ಗಟ್ಟಿಪಡಿಸುವುದಕ್ಕಾಗಿ ಹೇಳಿದ್ದು. ಹೇಗೆ ಸರ್ವಾಂತರನಾದ  
ಮುಖ್ಯವಾದ ಆತ್ಮನನ್ನು ನಿಣಣಯಮಾಡುವುದಕ್ಕೆ ಉಪಾಯವಾಗಿ  
ಪ್ರಾಣಮಯಾದಿಗಳಲ್ಲಿ ಆತ್ಮತ್ವವನ್ನು ಅಧ್ಯಾರೋಪಮಾಡಿರುತ್ತದೋ ಅದೇ  
ರೀತಿ ಇಲ್ಲಾ ಸಹ “ಯಾವಾತನು ಆತ್ಮನು”? “ಯಾವ ಈತನು ಪ್ರಾಣಗಳಲ್ಲಿ  
ಹೃದ್ಯಂತಜೋಽತ್ತಿಯಾದ ವಿಜ್ಞಾನಮಯನಿದಾನೋ” (ಆತನು) (ಬೃ. ೪-  
೩-೨) ಎಂದು ಎಲ್ಲಾ ದೇಹೇಂದ್ರಿಯಗಳನ್ನು ಬೆಳಗುವ ಆತ್ಮನು ಹೊರಗಿನ  
ಬೆಳಕಿನ ಅಪೇಕ್ಷೆ ಇಲ್ಲದವನು, ಆತನು ಸ್ವಯಂಜೋಽತ್ತಿಯಾಗಿ-  
ರುತ್ತಾನೆಂಬುದನ್ನು ತಿಳಿಸಿಕೊಡುವುದಕ್ಕೆ ಉಪಾಯವಾಗಿಯೇ ಅಧ್ಯಾರೋಪ-  
ವನ್ನು ಮಾಡಿರುತ್ತದೆ ಎಂದು ಗೊತ್ತಾಗುತ್ತದೆ. ಏಕೆಂದರೆ “ಇಲ್ಲ ಈ ಪುರುಷನು  
ಸ್ವಯಂಜೋಽತ್ತಿಯಾಗಿರುತ್ತಾನೆ” (ಬೃ. ೪-೩-೩, ೪-೩-೧೪) ಎಂಬುದಾಗಿ  
ಅವಧಾರಣೆ ಮಾಡಿರುತ್ತದೆ. ಹಾಗೆಯೇ ಭಾಷ್ಯಕಾರರೂ ಹೇಳಿರುತ್ತಾರೆ.

“ಎಚ್ಚರದಲ್ಲಿ ವಿಷಯೇಂದ್ರಿಯ ಸಂಬಂಧವಿರುವುದರಿಂದಲೂ

ಜಾಗರಿತೇ ವಿಷಯೀಂದ್ರಿಯಸಂಯೋಗಾತ್, ಅದಿತ್ಯಾದಿಜೋತಿವ್ಯತಿಕಾರಾಚ್ಯು  
ಅತ್ಯನೆ ಸ್ವಯಂಚೋತಿವ್ಯಪ್ರಾಂ ದುರ್ವಿವೇಚನಮಿತಿ ತದ್ವಿವೇಚನಾಯ ಸ್ವವ್ಯಾಪ್ತಿ  
ಉಪನ್ಯಸ್ತಃ ||

ಸೂ.ಭಾ. ೩-೨-೪.

ಇತಿ ||

೨೬. ಉತ್ತಾಂತಿಗತ್ಯಾದಿರಥ್ಯಾರೋಪದೃಷ್ಟಿವ - ಏವ-  
ಮೇವೋತ್ತಾಂತಿಗತ್ಯಾದಿರಪ್ಯಧ್ಯಾರೋಪಪ್ರಕ್ರಿಯಾಮವಲಂಬ್ಯಾವ | ತದ್ವಧಾ-  
"ಯತ್ರೈತತ್ ಪುರುಷ ಅತೋರೇ ಮರಿಷ್ಯನ್ನಾಬಲ್ಯಮೇತ್ಯ ಸಂಮೋಹಮೇತಿ  
ತಮಾಹರುದಕ್ರಮೀಚ್ಯಾತ್ರಂ (ತ್ತಮಾ ?) ನ ಶ್ವಾಸೋತಿ ನ ಪಶ್ಯತಿ ನ ವಾಚಾ ವದತಿ  
ನ ಧ್ಯಾಯತ್ಯಧಾಸ್ಮಿನ್ ಪ್ರಾಣ ಏವೈಕಧಾ ಭವತಿ ತದ್ವನಂ ವಾಕ್ ಸವ್ಯೇನಾಮಭಿ:  
ಸಹಾಪ್ಯೇತಿ ಚಕ್ಷುಃ ಸವ್ಯೇಃ ರೂಪ್ಯೇಃ ಸಹಾಪ್ಯೇತಿ ಶೋತ್ರಂ ಸವ್ಯೇಃ ಶಬ್ದೇಃ ಸಹಾಪ್ಯೇತಿ  
ಮನಃ ಸವ್ಯೇಧ್ಯಾಂನ್ಯೇಃ ಸಹಾಪ್ಯೇತಿ ಸ ಯದಾಸ್ಮಾಚ್ಛರೀರಾದುತ್ತಾಮತಿ ಸಹ್ಯವ್ಯೇತ್ಯೇಃ

ಆದಿತ್ಯಾದಿಗಳ ಬೆಳಕಿನ ಕಲಬೆರಿಕೆ ಇರುವುದರಿಂದಲೂ ಅತ್ಯನೆ  
ಸ್ವಯಂಚೋತಿವ್ಯಪವನ್ನು ವಿಂಗಡಮಾಡುವುದಕ್ಕೆ ಕಷ್ಟವಾಗುತ್ತದೆ. ಆದ್ದರಿಂದ  
ಅದರ ವಿವೇಕಕ್ಕಾಗಿ ಸ್ವವ್ಯಾಪನ್ನು ಹೇಳಿರುತ್ತದೆ" (ಸೂ.ಭಾ. ೩-೨-೪)  
ಎಂದಿದ್ದಾರೆ.

೨೭) ಉತ್ತಾಂತಿ ಗತಿ ಆಗತಿಯು ಆರ್ಥಾರೋಪದೃಷ್ಟಿಯಿಂದಲೇ  
(ಹೇಳಿದ್ದು) - ಹೀಗೆಂದೇ ಉತ್ತಾಂತಿಗತ್ಯಾಗತಿಗಳೂ ಕೂಡ ಅರ್ಥಾರೋಪ  
ಪ್ರಕ್ರಿಯೆಯನ್ನು ವಲಂಬಿಸಿಯೇ ಹೇಳಿದ್ದು. ಹೀಗೆಂದರೆ ಯಾವಾಗ ಹೀಗೆ  
ಪುರುಷನು (ರೋಗಾದಿಗಳಿಂದ) ಹಿಡಿತನಾಗಿ ಸಾಯುವವನೆಂದಾಗಿ ದುರ್ಬಲ-  
ನಾಗಿ ಮೂಳೆಯನ್ನು ಹೊಂದುವನೋ ಆತನನ್ನು (ಕುರಿತು ಜನರು) ಮೇಲಕ್ಕೆ  
ತೆರೆಳುತ್ತಿದಾನೆ, (ಆತನ) ಚಿತ್ತವು ಕೇಳುವುದಿಲ್ಲ, ನೋಡುವುದಿಲ್ಲ,  
ಮಾತನಾಡುವುದಿಲ್ಲ, ಧ್ಯಾನಿಸುವುದಿಲ್ಲ, ಈ ಪ್ರಾಣನಲ್ಲಿ ಯೇ (ಎಲ್ಲವೂ)  
ಒಂದಾಗಿದೆ. ಈತನನ್ನು ವಾಗಿಂದಿಯವು ತನ್ನ ಎಲ್ಲಾ ಹೆಸರುಗಳಿಂದ  
ಸೇರಿರುತ್ತದೆ. ಕಣ್ಣ ಎಲ್ಲಾ ರೂಪಗಳೊಡನೆಯೂ, ಕಿವಿಯು ಎಲ್ಲಾ  
ಶಬ್ದಗಳೊಡನೆಯೂ, ಮನಸ್ಸು ಎಲ್ಲಾ ಚಿಂತಿಸಬೇಕಾದದ್ದರೊಡನೆಯೂ  
ಸೇರುತ್ತವೆ. ಆ (ಜೀವನು) ಯಾವಾಗ ಈ ಶರೀರದಿಂದ (ಬಿಟ್ಟು) (ಮೇಲಕ್ಕೆ)

ಸವ್ಯೇರುತ್ವಾಮತಿ” (ಕೌ. ೫-೨) “ತಮುತ್ವಾಮಂತಂ ಪ್ರಾಣೋಽನೂತ್ವಾಮತಿ” (ಬೃ. ೪-೪-೨) ಇತ್ಯಾದಿಶ್ರುತಿಭಿರುತ್ವಾಂತಿಃ | “ಯೇ ವೈ ಕೇಚಾಸ್ಯಲೋಕಾತ್ ಪ್ರಯಂತಿ ಚಂದ್ರಮಸಮೇವ ತೇ ಸರ್ವೇ ಗಚ್ಛಂತಿ” (ಕೌ. ೨-೨), “ಸ ಏತಂ ದೇವಯಾನಂ ಪಂಧಾನವಾಪದ್ಯಾಗ್ನಿಲೋಕವಾಗಚ್ಛತಿ” (ಕೌ. ೩-೨), ಇತ್ಯಾದಿಭಿರ್ಗಂತಿಃ “ತಸ್ಯಾಲೋಕಾತ್ ಪುನರೇತ್ಯಸ್ಯಾ ಲೋಕಾಯ ಕರ್ಮಣೇ” (ಬೃ. ೪-೪-೯) ಇತ್ಯಾದಿಭಿರಾಗತಿಃ - ಇತ್ಯೇವಮ್ ಅಧ್ಯಾರೋಪದ್ಯಾಪ್ತಾ | ಏತಸ್ಯಾಪವಾದಸ್ತು “ಸ ಈಷಾಂಚಕೇ | ಕಸ್ಮಿನ್ನಾಪಹಮುತ್ವಾಂತ ಉತ್ಪಾಂತೋ ಭವಿಷ್ಯಾಮಿ ಕಸ್ಮಿನ್ ವಾ ಪ್ರತಿಷ್ಟಿತೇ ಪ್ರತಿಷ್ಟಾಸ್ಯಾಮೀತಿ | ಸ ಪ್ರಾಣಮಸ್ಯಜತ” (ಪ್ರ. ೬-೨, ೪) ಇತಿ

ಗ. ಇದಂ ವಾಕ್ಯಮ್ ಶಾಂಖಾಯನಾರಣ್ಯಕಮ್ ಇತಿ ಸಂಜ್ಞಯಾ ಆನಂದಾಶ್ರಮಮುದ್ರಿತಪ್ರಸ್ತಾಪಾತ್ರಾ ಉಪನಿಷತ್ತಮ್ | ತತ್ತ್ವಚ ಹಂಚೊಣ್ಯಾಯತ್ತೇನ ಪರಿಗಣಿತಮ್ | ನಿಣಾಯಸಾಗರಪ್ರಸ್ತಕೇ ತು ಅನ್ವಘ್ರವ ಉಪನಿಷದ್ವಾಕ್ಯಕ್ಷಂ ದೃಢತ್ವತೇ |

ತೆರಳುವನೋ ಇದೆಲ್ಲದರೋಡನೆಯೇ ಹೋಗುತ್ವಾನೆ” (ಕೌ. ೫-೨). “ಆ ಜೀವನು ಎಳುವುದನ್ನನುಸರಿಸಿ ಪ್ರಾಣನು ಎಳುತ್ವಾನೆ” (ಬೃ. ೪-೪-೨) ಎಂಬಿವೇ ಮುಂತಾದ ಶ್ರುತಿಗಳಿಂದ ಉತ್ಪಾಂತಿಯನ್ನು (ಹೇಳಿದೆ). “ಯಾರಾದರೂ (ಸರಿ) ಈ ಲೋಕದಿಂದ ಹೊರಟುಹೋಗುವವರಾಗಿರುತ್ತಾರೋ ಅವರೆಲ್ಲರೂ ಚಂದ್ರಮಂಡಲವನ್ನು ಕುರಿತೇ ಹೋಗುತ್ವಾರೇ” (ಕೌ. ೩-೨) ಆತನು ಈ ದೇವಯಾನವಾಗಣವನ್ನು ಹೊಂದಿ ಅಗ್ನಿಲೋಕವನ್ನು (ಕುರಿತು) ಬರುತ್ವಾನೆ” (ಕೌ. ೩-೨) ಎಂಬ (ಶ್ರುತಿಯಿಂದ) ಗತಿಯು, “ಆ ಲೋಕದಿಂದ ಮತ್ತೆ ಈ ಲೋಕಕ್ಕೆ ಕರ್ಮದವನ್ನು ಮಾಡುವುದಕ್ಕಾಗಿ ಬರುತ್ವಾನೆ” (ಬೃ. ೪-೪-೯) ಎಂಬುದಾಗಿ (ವಾಪಸ್ಸು) ಬರುವುದನ್ನು ಏನು ಹೇಳಿದೆ ಅದು ಅಧ್ಯಾರೋಪದ್ಯಾಪಿಯಿಂದ ಹೇಳಿರುತ್ತದೆ. ಇದರ ಅಪವಾದವಾದರೋ “ಆತನು ಆಲೋಚಿಸಿದನು, ಯಾವುದು ಉತ್ಪಾಂತವಾದರೇ ನಾನೇ ಉತ್ಪಾಂತನಾದೇನೋ ಯಾವುದು ನೆಲೆ ನಿಂತರೆ (ನಾನು) ನೆಲೆನಿಂತವನಾಗುವೆನೋ ಎಂದುಕೊಂಡು ಆತನು ಪ್ರಾಣವನ್ನು ಸೃಷ್ಟಿಸಿದನು. (ಪ್ರಶ್ನ. ೬-೨, ೪) ಎಂಬುದಾಗಿ ಹೇಳುತ್ತಾ ಪ್ರಾಣೋಪಾಧಿಯಿಂದಲೇ ಉತ್ಪಾಂತಿಯೇ ಹೊರತು

ಗ. (ಈ ವಾಕ್ಯವು ಶಾಂಖಾಯನಾರಣ್ಯಕದ್ದೆಂದು ಆನಂದಾಶ್ರಮಮುದ್ರಿತ ಪ್ರಸ್ತಾಪಾತ್ರಾದ ಗೋತ್ತಾಗಿದೆ. ಅಲ್ಲಿ ಬದನೆಯ ಅಧ್ಯಾಯವೆಂದು ಸ್ವೀಕರಿಸಿದೆ. ನಿಣಾಯಸಾಗರದ ಪ್ರಸ್ತಾಪದಲ್ಲಾದರೋ ಬೇರೋಂದು ರೀತಿಯ ಉಪನಿಷತ್ತಿನ ವಾಕ್ಯವು ಕಂಡುಬರುತ್ತದೆ).

ಪ್ರಾಣೋಪಾಧಿಕ್ಯೇವೋತ್ಸುಂತಿಃ ನ ತು ಸ್ವತಃ - ಇತಿ ವಚನಾತ್ | “ಅಪ್ರಾಣಮ್” (ಬೃ. ೩-೮-೮) ಇತಿ ಪರಮಾರ್ಥದೃಷ್ಟಾ ಸಪ್ರಾಣತ್ವಸ್ಯ ನಿಷೇಧಾಚ್ಯಾವಗಮ್ಯತೇ | ಏಷಂ ಹಿ ಸಂಪ್ರದಾಯವಿದ ಆಹುಃ -

(೧) ಮರಣೇ ಸಂಭವೇ ಚೈವ ಗತ್ಯಾಗಮನಯೋರಷಿ |

ಸ್ಥಿತೌ ಸರ್ವಶರೀರೇಮು ಹ್ಯಾಹಾಶೇನಾವಿಲಕ್ಷಣಃ || ಗೌ. ಕಾ. ೩-೯.

ಇತಿ ಭಾಷ್ಯಂ ಚೊತ್ತ -

(೨) ಘಟಾಕಾಶಜನ್ಮನಾಶಗಮನಾಗಮನಸ್ಥಿತಿವತ್ ಸರ್ವಶರೀರೇಷ್ವತ್ನೋ ಜನ್ಮಮರಣಾದಿಃ ||

ಇತಿ || ತಸ್ಮಾತ್, ಉತ್ಸುಂತ್ಯಾದಿದರ್ಶನಂ ವೈರಾಗ್ಯೋತ್ವಾದನಾರ್ಥಮಧ್ಯಾರೋಪ-  
ದೃಷ್ಟಾವೇತಿ ಸ್ಥಿತಮ್ | ಅತ್ ಭಾಷ್ಯಮ್ | ಅತ್ ಭಾಷ್ಯಮ್ |

(೩) ತತ್ತ ಪ್ರಥಮೇ ತಾವತ್ ಪಾದೇ ಪಂಚಾಗ್ನಿವಿದ್ಯಾಮಾಶ್ರಿತ್ ಸಂಸಾರ-

ಸ್ವತಃ ಉತ್ಸುಂತಿ ಇಲ್ಲ, ಎಂದು ಹೇಳಿರುವುದರಿಂದಲೂ, “(ಆತನು)  
ಅಪ್ರಾಣನು” (ಬೃ. ೩-೮-೮) ಎಂದು ಹೇಳುತ್ತಾ ಪರಮಾರ್ಥದೃಷ್ಟಿಯಿಂದ  
ಪ್ರಾಣವುಳ್ಳವನೆಂಬುದನ್ನು ಅಲ್ಲಿಗಳಿದರುವುದರಿಂದಲೂ (ಇದು  
ಗೊತ್ತಾಗುತ್ತದೆ). ಹೀಗೆಯೇ ಅಲ್ಲವೇ ಸಂಪ್ರದಾಯವನ್ನು ಒಲ್ಲವರು  
ಹೇಳುತ್ತಾರೆ -

(೧) “ಮರಣದಲ್ಲಿ, ಹುಟ್ಟಿನಲ್ಲಿ, ಗತಿಯಲ್ಲಿ, ಆಗಮನದಲ್ಲಿ  
ಎಲ್ಲಾ ಶರೀರದಲ್ಲಿ ದ್ವಾರ್ಥಿಕೊಂಡಿರುವಾಗಲೂ ಕೂಡ (ಈತನು) ಆಕಾಶಕ್ಕೆ  
ಸಮಾನವಾಗಿರುತ್ತಾನೆ” (ಗೌ.ಕಾ. ೩-೯). ಇಲ್ಲಿ ಭಾಷ್ಯವು,- ಘಟಾಕಾಶದ  
ಹುಟ್ಟಿ, ನಾಶ, ಹೋಗುವುದು, ಬರುವುದು (ಮತ್ತು) ಇರುವುದು ಎಂಬುದರಂತೆ  
ಎಲ್ಲಾ ಶರೀರಗಳಲ್ಲಿ ಆತ್ಮನಿಗೆ ಜನ್ಮಮರಣಾದಿಗಳು (ತೋರುತ್ತವೆ),  
(ಅವು ನಿಜವಾಗಿಲ್ಲ). ಆದ್ದರಿಂದ ಉತ್ಸುಂತ್ಯಾದಿಗಳನ್ನು ತೋರಿಸಿರುವುದು  
(ಸಾಧಕರಿಗೆ) ವೈರಾಗ್ಯವನ್ನು ಹುಟ್ಟಿಸುವುದಕ್ಕಾಗಿ ಅಧ್ಯಾರೋಪದ  
ದೃಷ್ಟಿಯಿಂದಲೇ ಹೇಳಿದ್ದ (ಎಂಬುದು) ನಿಣಾಯವಾಯಿತು. ಇಲ್ಲಿ ಭಾಷ್ಯವು.

(೨) ಇಲ್ಲಿ ಮೊದಲನೆಯ ಪಾದದಲ್ಲಾದರೋ ಪಂಚಾಗ್ನಿವಿದ್ಯೆಯನ್ನಾ-

ಗತಿಪ್ರಭೇದಃ ಪ್ರದಶ್ವಾತೇ ವೈರಾಗ್ಯಹೇತೋಃ | “ತಸ್ಮಾಜ್ಞಗುಷ್ಠೇತ” ಇತಿ ಚಂತೆ  
ಶ್ರವಣಾತ್ ||

ಸೂ.ಭಾ. ೩-೮-೮.

೧೨. ಸಾಮಾನ್ಯವಿಶೇಷಪ್ರಕ್ರಿಯಾ - ಏವಮಾತ್ರಾನಃ ಸಾಮಾನ್ಯತ್ವ-  
ಸ್ಥಿರೋಽಪ್ಯಧ್ಯಾರೋಪದ್ಯಷ್ಟೇತಿ ಮಂತವ್ಯಮ್ | ತತ್ತ್ರ ಶ್ರುತಿಃ “ಸ ಯಥಾ  
ದುಂದುಭೇಹ್ನಾವಾನಸ್ಯ ನ ಬಾಹ್ಯಾಜ್ಞಾಬ್ಧಾಜ್ಞಾಕ್ಷಯಾದ್ ಗ್ರಹಣಾಯ  
ದುಂದುಭೇಸ್ತು ಗ್ರಹಣೇನ ದುಂದುಭ್ಯಾಘಾತಸ್ಯ ವಾ ಶಬ್ದೋ ಗೃಹೀತಃ” (ಬೃ. ೨-  
೪-೨) ಇತ್ಯಾದಿ | ತತ್ತ್ರ ಭಾಷ್ಯವಚನೇ -

(೧) ದುಂದುಭೇಸ್ತು ಗ್ರಹಣೇನ ದುಂದುಭಿಶಬ್ದಸಾಮಾನ್ಯವಿಶೇಷತ್ವೇನ  
“ದುಂದುಭಿಶಬ್ದ ಏತೇ” ಇತಿ ಶಬ್ದವಿಶೇಷಾ ಗೃಹೀತಾ ಭವಂತಿ | ದುಂದುಭಿ-  
ಶಬ್ದಸಾಮಾನ್ಯವ್ಯತೀರೇಕೇಣಾಭಾವಾತ್ ತೇಷಾಮ್ | .....ದುಂದುಭ್ಯಾಘಾತ-

ಶ್ರೀಯಿಸಿಕೊಂಡು ಸಂಸಾರಗತಿಯ ಪ್ರಭೇದವನ್ನು ವೈರಾಗ್ಯವುಂಟಾಗಲೆಂಬ  
ಅಭಿಪ್ರಾಯದಿಂದ ತೋರಿಸಿದೆ. ಹೇಗೆಂದರೆ ಕೊನೆಯಲ್ಲಿ “ಅದರಿಂದ  
ಜಾಗುಷ್ಟಿತನಾಗಬೇಕು” (ಎಂದು) ಕೇಳಿಸುತ್ತಿದೆಯಾದ್ದರಿಂದ (ಇದು  
ಗೊತ್ತಾಗುತ್ತದೆ) (ಸೂ.ಭಾ. ೩-೮-೮).

೧೨) ಸಾಮಾನ್ಯವಿಶೇಷಪ್ರಕ್ರಿಯೀಯ - ಹೀಗೆಯೇ ಆತ್ಮನು ಎಲ್ಲಕ್ಕೂ  
ಸಾಮಾನ್ಯನಾಗಿದ್ದನೆಂಬುದನ್ನೂ ಅಧ್ಯಾರೋಪದ್ಯಷ್ಟಿಯಿಂದಲೇ ಹೇಳಿದ್ದೆಂದು  
ತಿಳಿಯಬೇಕು. ಈ ವಿಷಯದಲ್ಲಿ ಶ್ರುತಿಯು - “ಅದು ಹೇಗೆ ದುಂದುಭಿಯನ್ನು  
ಬಾರಿಸುತ್ತಿರುವಾಗ (ಅದರಿಂದ) ಹೊರಚ್ಚಾದ ಶಬ್ದಗಳನ್ನು (ಅದಕ್ಕಿಂತ  
ಬೇರೆಯಾಗಿ) ಗೃಹಿಸುವುದಕ್ಕಾಗುವುದಿಲ್ಲವೋ, “ದುಂದುಭಿಯವು ಇವು”  
ಎಂದು ತಿಳಿಯುವುದರಿಂದಲೂ ದುಂದುಭಿಯ ಹೊಡಿತದ್ದಾಗಿರುವ ಶಬ್ದಗಳು  
ಇವು” ಎಂಬುದಾಗಲೇ ತಿಳಿಯುವುದರಿಂದ ಇದು ತಿಳಿದಂತಾಗುತ್ತದೋ  
(ಹಾಗೆಯೇ ಇದು), (ಬೃ. ೨-೪-೨) ಅಲ್ಲಿ ಭಾಷ್ಯವಾಕ್ಯಗಳು (ಹೀಗವೇ)-

(೧) ದುಂದುಭಿಯವು ಇವು ಎಂದು ಗೃಹಿಸುವುದರಿಂದ ದುಂದುಭಿಯ  
ಶಬ್ದಸಾಮಾನ್ಯದ ವಿಶೇಷಗಳಿಂದು, “ಇವು ದುಂದುಭಿಯ ಶಬ್ದಗಳು” ಎಂದು  
ಗೃಹಿಸುವುದರಿಂದ ಆ ಶಬ್ದ ವಿಶೇಷಗಳನ್ನು, ಅವು ದುಂದುಭಿಯ  
ಶಬ್ದಸಾಮಾನ್ಯವನ್ನು ಬಿಟ್ಟಿರುವುದಿಲ್ಲವಾದ್ದರಿಂದ ಅವನ್ನು ಗೃಹಿಸಬಹುದೋ....  
ದುಂದುಭಿಯನ್ನು ಬಾರಿಸುವಿಕೆಯಿಂದ ಕೂಡಿರುವ ಶಬ್ದಸಾಮಾನ್ಯವನ್ನು

ವಿಶೇಷಸ್ಥ ಶಬ್ದಸಾಮಾನ್ಯಸ್ಥ ಗ್ರಹಣೇನ ತದ್ದತ್ತ ವಿಶೇಷಾ ಗ್ರಹಿತಾ ಭವಂತಿ | ನ  
ತು ತ ಏವ ನಿಖಿಂದ್ರ ಗ್ರಹಿತುಂ ಶಕ್ಯಂತೇ | ವಿಶೇಷರೂಪೇಣಾಭಾವಾರ್ಥ  
ತೇಷಾವ್ಯಾ | ತಥಾ ಪ್ರಜ್ಞಾನವ್ಯತಿರೇಕೇಣ ಸ್ವಪ್ನಜಾಗರಿತಯೋನ್ ಕಶ್ಚಿದ್ರೋ  
ವಸ್ತುವಿಶೇಷೋ ಗ್ರಹಿತೇ | ತಸ್ಮಾತ್ ಪ್ರಜ್ಞಾನವ್ಯತಿರೇಕೇಣ ಅಭಾವೋ  
ಯುಕ್ತಸ್ತೇಷಾಮ್ರೋ ||

ಬೃ.ಭಾ. ೨-೪-೨.

(೨) ಅನೇಕದ್ವಾರಾಯೋಪಾದಾನಮ್ರೋ ಇಹ ಸಾಮಾನ್ಯಬಹುತ್ವಾಪನಾರ್ಥಮ್ರೋ |  
ಅನೇಕೇ ಹಿ ವಿಲಕ್ಷಣಾಃ, ಚೇತನಾಚೇತನರೂಪಾಃ ಸಾಮಾನ್ಯವಿಶೇಷಾಃ | ತೇಷಾಂ  
ಪಾರಂಪರ್ಯಗತ್ಯಾ ಯಥ್ವಕಸ್ಮಿನ್ ಮಹಾಸಾಮಾನ್ಯೇ ಅಂತಭಾವಃ ಪ್ರಜ್ಞಾನಫುನೇ  
ಕಥಂ ನಾಮ ಪ್ರದರ್ಶಯಿತವ್ಯ ಇತಿ | ದುಂಡಭಿತಂಖವೀಣಾಶಬ್ದಸಾಮಾನ್ಯ-  
ವಿಶೇಷಾಣಾಂ ಯಥಾ ಶಬ್ದತ್ವೇಽಂತಭಾವಃ, ಏವಂ ಸ್ಥಿತಿಕಾಲೇ ತಾವತ್ ಸಾಮಾನ್ಯವಿಶೇಷಾವ್ಯತಿರೇಕಾತ್ ಬ್ರಹ್ಮಕಶ್ಚಂ ಶಕ್ಯಮವಗಂತಮ್ರೋ ||

ಬೃ.ಭಾ. ೨-೪-೩.

ಗ್ರಹಿಸುವುದರಿಂದ ಅದರಲ್ಲಿರುವ ವಿಶೇಷಗಳನ್ನೂ ತಿಳಿಯುವುದಕ್ಕಾಗುವುದೋ, ಆದರೆ ಆ ವಿಶೇಷಗಳನ್ನೇ - ವಿಶೇಷರೂಪದಿಂದ ಅವು ಬೇರೆಯಾಗಿ ಇಲ್ಲದ್ವರಿಂದ ಬೇರೆಡಿಸಿಕೊಂಡು ಗ್ರಹಿಸುವುದಕ್ಕಾಗುವುದಿಲ್ಲವೋ, ಹಾಗೆಯೇ ಪ್ರಜ್ಞಾನವನ್ನು ಬಿಟ್ಟು ಸ್ವಪ್ನಜಾಗರಿತಗಳಲ್ಲಿ ಯಾವುದೋಂದು ವಸ್ತುವಿಶೇಷ-  
ಗಳನ್ನೂ ಗ್ರಹಿಸುವುದಕ್ಕಾಗುವುದಿಲ್ಲ. ಆದ್ವರಿಂದ ಅವು ಪ್ರಜ್ಞಾನವನ್ನು ಬಿಟ್ಟು ಬೇರೆಯಾಗಿಲ್ಲ ಎಂಬುದೇ ಯುಕ್ತವು” (ಬೃ. ೨-೪-೨) (ಭಾ. ೨೬೮)

(೩) “ಅನೇಕ ದೃಷ್ಟಾಂತಗಳನ್ನು ತೆಗೆದುಕೊಂಡಿರುವುದು ಸಾಮಾನ್ಯಗಳು ಅನೇಕವಾಗಿವೇ ಎಂಬುದನ್ನು ತಿಳಿಸುವುದಕ್ಕೆ. ಏಕೆಂದರೆ ಚೇತನಾಚೇತನ ರೂಪವಾಗಿರುವ ವಿಲಕ್ಷಣವಾದ ಸಾಮಾನ್ಯವಿಶೇಷಗಳು ಅನೇಕವಾಗಿರುತ್ತವೆ. ಅವುಗಳೆಲ್ಲವೂ ದುಂಡಭಿ, ಶಂಖಿ, ವೀಣೆ ಇವುಗಳ ಶಬ್ದಸಾಮಾನ್ಯವಿಶೇಷಗಳು ಶಬ್ದತ್ವದಲ್ಲಿ ಸೇರಿಹೋಗುವಂತೆ - ಪರಂಪರೆಯಿಂದ ಒಂದೇ ಆದ ಪ್ರಜ್ಞಾನಫುನವಾದ ಮಹಾಸಾಮಾನ್ಯದಲ್ಲಿ ಸೇರಿ ಹೋಗಿರುವವೆಂದು ಹೇಗಾದರೂ ತಿಳಿಸಿಕೊಣಬೇಂದು ಶ್ರುತಿಯು ಅನೇಕ ದೃಷ್ಟಾಂತವನ್ನು ಕೊಟ್ಟಿರುತ್ತದೆ. ಹೀಗೆ ಹೊದಲನೆಯಾಗಿ ಸ್ಥಿತಿಕಾಲದಲ್ಲಿ ಸಾಮಾನ್ಯವಿಶೇಷಗಳು ಅದನ್ನು ಬಿಟ್ಟಿರುವುದಿಲ್ಲವಾದ್ವರಿಂದ ಅವು ಬ್ರಹ್ಮದೋಡನೆ ಒಂದಾಗಿರುವವು ಎಂದು ನಿಶ್ಚಯಿಸುವುದಕ್ಕಾಗುತ್ತದೆ (ಬೃ. ೨-೪-೩, ಭಾ.

ಅತ್ರ ಹಿ ಬ್ರಹ್ಮಣೋ ಮಹಾಸಾಮಾನ್ಯತ್ವಂ ನ ವಿವರ್ಕಿತಮ್ | ಅನಾತ್ಮವಸ್ತುನಃ ಸರ್ವಸ್ಯಾನ್ಯತತ್ವದೇವ ವಿಶೇಷತ್ವಾಸಂಭವೇ ಆತ್ಮನಸ್ತತ್ವಾಮಾನ್ಯತ್ವಾನವರ್ಕ್ಯಾಪ್ತೇಃ | ಉಕ್ತಂ ಹಿ ಗೀತಾಭಾಷ್ಯೇ -

(೨) ಸರ್ವತ್ರ ದ್ಯೇ ಬುದ್ಧಿ ಸರ್ವೇರುಪಲಭ್ಯೇತೇ ಸಾಮಾನಾಧಿಕರಣೇನ ನೀಲೋತ್ಪಲವತ್ತಾ “ಸನ್ ಘಟಃ”, “ಸನ್ ಪಟಃ”, “ಸನ್ ಹಸ್ತಿ” ಇತ್ಯೇವಂ ಸರ್ವತ್ರ | ತಯೋಽಭಿರ್ದೇಶಾಂಘಾಂಭಾದಿಬುದ್ಧಿವ್ಯಾಖಿಜರತಿ | ತಥಾ ಚ ದರ್ಶಿತಮ್ ನ ತು ಸದ್ಭೂತಿಃ | ....ಎವಮಾತ್ಮಾನಾತ್ಮನೋಃ ಸದಸತೋ-ರುಭಯೋರಪಿ ಧ್ವನಿ ಉಪಲಬ್ಧೋಽಂತೋ ನಿಣಾಯಃ, ಸತ್ತಾ ಸದೇವ, ಅಸತ್ತಾ ಅಸದೇವೇತಿ ||

ಗೀ.ಭಾ. ೨-೧೯.

ಇತಿ | ನ ಚ ನಿರ್ವಶೇಷಂ ಸಾಮಾನ್ಯಂ ನಾಮಾಸ್ತೀತಿ ಸಾಮಾನ್ಯತ್ವಮಧ್ಯಾರೋಪ-ದೃಷ್ಟಿಷ್ಠಾತ್ಮನ ಇತಿ ಸಿದ್ಧಮ್ |

ಇಂದಿ). ಈ ಸ್ಥಳದಲ್ಲಿ ಬ್ರಹ್ಮವು ಮಹಾಸಾಮಾನ್ಯವಾಗಿದೆ ಎಂದು ಹೇಳುವುದಕ್ಕೆ ಶ್ರುತಿಂಯು ಇಷ್ಟಪಟ್ಟಿಕೊಂಡಿರುವುದಿಲ್ಲ, (ಮತ್ತೇನೆಂದರೆ) ಅನಾತ್ಮವಸ್ತುವೆಲ್ಲವೂ ಅನ್ಯತವಾದದ್ವಾದ್ವಾರಿಂದಲೇ ಅದು ವಿಶೇಷವಲ್ಲವೆಂದಾಗಿ ಆತ್ಮನೂ ಸಾಮಾನ್ಯವೆಂಬುದು ಹೊಂದದೇ ಇರುವಂಥದ್ವಾಗಿರುತ್ತದೆ. ಇದನ್ನು ಗೀತಾಭಾಷ್ಯದಲ್ಲಿ ಹೇಳಿಯೂ ಇದ್ವಾರೆ -

(೩) “ಎಲ್ಲಾ ಕಡೆಯಲ್ಲಾ ಎಲ್ಲಾರಿಗೂ ಸಾಮಾನಾಧಿಕರಣ್ಯವಾಗಿ ನೀಲೋತ್ಪಲದಂತೆ ಎರಡು ಬುದ್ಧಿ ತೋರಿಬರುತ್ತಿವೆ. (ಹೇಗೆಂದರೆ)- “ಇರುವ ಗಡಿಗೆ”, “ಇರುವ ಬಟ್ಟೆ”, “ಇರುವ ಆನೆ” ಎಂಬುದಾಗಿ (ತೋರುತ್ತಿದೆ). ಈ ಎರಡು ಬುದ್ಧಿಗಳಲ್ಲಿ ಗಡಿಗೆ ಮುಂತಾದ ಬುದ್ಧಿಯು ಸುಳಾದದ್ವಾಗಿದೆ. ಆದರೆ ಇದೆ ಎಂಬ ಬುದ್ಧಿಯು (ಅಲ್ಲಿ) ಬಿಟ್ಟು ಹೊಗುವುದಿಲ್ಲ (ಸುಳಾಗುವುದಿಲ್ಲ). ಹಾಗೆಯೇ ನಾವು ಇದನ್ನು (ಹಿಂದೆ) ತೋರಿಸಿದ್ದೇವೆ. ಹೀಗೆಯೇ ಸತ್ತಾ ಅಸತ್ತಾ ಆದ ಆತ್ಮಾನಾತ್ಮರುಗಳರಡಕ್ಕೂ ಸತ್ತಾ ಸತ್ತೇ, ಅಸತ್ತಾ ಅಸತ್ತೇ ಎಂಬುದಾಗಿ ನಿಣಾಯವು ಕಂಡುಬಂದಿದೆ” (ಗೀ.ಭಾ. ೨-೧೯) ನಿರ್ವಶೇಷವಾದ ಸಾಮಾನ್ಯವೆಂಬುದು ಇಲ್ಲವಾದ್ವಾರಿಂದ ಆತ್ಮನಿಗೆ ಸಾಮಾನ್ಯತ್ವವನ್ನು ಅಧ್ಯಾರೋಪದೃಷ್ಟಿಯಿಂದಲೇ ಹೇಳಿದ್ದ ಎಂಬುದು ಸಿದ್ಧವಾಯಿತು.

ಇಲ. ಅವಸ್ಥಾತ್ರಯದೃಷ್ಟಿರಪ್ಯಧ್ಯಾರೋಪೇಷ್ಠೇವ - ಏವಮೂ “ಜಾಗರಿತ-ಸ್ಥಾನೋ ಬಹಿಃಪ್ರಜ್ಞಃ....ಸ್ಥಾಲಭುಗ್ರೈಶ್ವನರಃ” (ಮಾಂ. ೩), “ಸ್ವಪ್ನಸ್ಥಾನೋಽಂತಃ ಪ್ರಜ್ಞಃ.....ಪ್ರವಿವಿಕ್ತಭುಕ್ತೇಜಸಃ” (ಮಾಂ. ೪), “ಸುಮುತ್ಸ್ಥಾನ ಏಕೀಭೂತಃ ಪ್ರಜ್ಞಾನಘನ ವಿವಾನಂದಮಯೋ ಹ್ಯಾನಂದಭುಕ್ ಚೇತೋಮುಖಃ ಪ್ರಾಜ್ಞಃ” (ಮಾಂ. ೫) ಇತ್ಯಾತ್ಮನೋವಸ್ಥಾವತ್ತ್ವಮಪಿ | ತಸ್ಯಾಧಿದ್ವೈವತವೈಶ್ವಾನರತ್ವಾದ್ಯಪ-ದೇಶೇನ ಪರಿಚ್ಛಿನ್ನತ್ವನಿವಾರಣಾರ್ಥತ್ವಾತ್ | “ನಾಂತಃಪ್ರಜ್ಞಂ ನ ಬಹಿಃಪ್ರಜ್ಞಂ ನೋಭಯತಃಪ್ರಜ್ಞಂ ನ ಪ್ರಜ್ಞಾನಘನಂ ನ ಪ್ರಜ್ಞಂ ನಾಪ್ರಜ್ಞಮೂ” (ಮಾಂ. ೬) ಇತ್ಯಾದಿನಾ ಸರ್ವಾವಸ್ಥಾ ಸಂಬಂಧಾಪವಾದೇನ ನಿರ್ವಿಶೇಷತ್ವದರ್ಶನಾತ್ | ತಥಾ ಹಿ ಭಾಷ್ಯಂ ದ್ವಾದಶಮಂತ್ರವ್ಯಾಖ್ಯಾನಾವಸರೇ ಅಭಿಧಾನಾಭಿಧೇಯರಹಿತಪರಿ-ಶುದ್ಭೋಽಕಾರಸ್ವರೂಪಮಾತ್ರಾನಂ ದರ್ಶಯಿತ್ವಾ ಪ್ರಾಹ -

ಇಲ) ಅವಸ್ಥಾತ್ರಯದೃಷ್ಟಿಯೂ ಸಹ ಅಧ್ಯಾರೋಪದಿಂದಲೇ ಹೇಳಿದ್ದು. ಇದೇ ರೀತಿ “ಎಚ್ಚರವನ್ನೇ ಸ್ಥಾನವನ್ನಾಗಿ ಉಳ್ಳವನು..... ಸ್ಥಾಲ-ಭೋಗವನ್ನಳ್ಳ ವೈಶ್ವಾನರನು (ಮಾಂ. ೩) ಸ್ವಪ್ನವನ್ನು ಸ್ಥಾನವನ್ನಾಗಿ ಉಳ್ಳವನು.... ವಿಂಗಡವಾದ ಭೋಗವನ್ನಳ್ಳ ತೈಜಸಾತ್ಮಕನು (ಮಾಂ. ೪) ಸುಮತ್ತಿಯನ್ನೇ ಸ್ಥಾನವನ್ನಾಗಿ ಒಂದಾದವನೂ, ಅರಿವಿನ ಗಟ್ಟಿಯೇ ಆಗಿರುವನು, ಆನಂದಮಯನು ಆನಂದವನ್ನನುಭವಿಸುವವನು, ಚೇತೋಮುಖನು ಪ್ರಾಜ್ಞನು” (ಮಾ. ೫) ಎಂಬುದಾಗಿ ಆತ್ಮನಿಗೆ ಅವಸ್ಥೆ ಇದೆ ಎಂಬುದೂ ಅಧ್ಯಾರೋಪದೃಷ್ಟಿಯಿಂದಲೇ (ಹೇಳಿದ್ದು). ಹೇಗೆಂದರೆ, ಆತ್ಮನಿಗೆ ಅಧಿದ್ವೈವತವಾದ ವೈಶ್ವಾನರನೇ ಮುಂತಾದ ಉಪದೇಶದಿಂದ (ಆಯಾ ಅವಸ್ಥೆಗೆ) ಪರಿಚ್ಛಿನ್ನನಾಗಿದ್ದಾನೆ ಎಂಬುದನ್ನು ಕಳೆಯುವುದಕ್ಕಾಗಿ ಹೇಳಿರುವುದರಿಂದ (ಇದು ಗೊತ್ತಾಗುತ್ತದೆ). ಹಾಗೆಯೇ “ಅನ್ತಃಪ್ರಜ್ಞನಲ್ಲ, ಬಹಿಃಪ್ರಜ್ಞನಲ್ಲ, ಈ ಎರಡೂ ಪ್ರಜ್ಞಯವನೂ ಅಲ್ಲ, ಪ್ರಜ್ಞಾನಘನನೂ ಅಲ್ಲ, ಪ್ರಜ್ಞನೂ ಅಲ್ಲ, ಅಪ್ರಜ್ಞನೂ ಅಲ್ಲ” (ಮಾಂ. ೬) ಎಂಬುದಾಗಿ ಎಲ್ಲಾ ಅವಸ್ಥೆಯ ಸಂಬಂಧವನ್ನು ಅಪವಾದ ಮಾಡುವುದರ ಮೂಲಕ ನಿರ್ವಿಶೇಷನಾಗಿದ್ದಾನೆಂದು ತಿಳಿಸುತ್ತಿದೆ. ಹಾಗೆಯೇ ಭಾಷ್ಯವೂ ಸಹ ಹನ್ನೆರಡನೆಯ ಮನ್ತ್ರವ್ಯಾಖ್ಯಾನವನ್ನು ವಾಾಡುವ ಸಂದರ್ಭದಲ್ಲಿ ಅಭಿಧಾನವೂ ಅಭಿಧೇಯವೂ ಇಲ್ಲದ ಪರಿಶುದ್ಧವಾದ ಓಂಕಾರಸ್ವರೂಪನಾದ ಆತ್ಮನನ್ನು ತೋರಿಸಿ ಹೇಳುತ್ತದೆ. “ಪ್ರಪಂಚೋಪಶವನಾದ ಶಿವನಾದ ಅದ್ವೈತನಾದ ಆತ್ಮನೇ

ಪ್ರಪಂಚೋಪಶಮಃ ಶಿವೋಽದ್ವಿತೀಃ ಸಂಘತಃ | ಏವಂ ಯಥೋಕ್ತವಿಜ್ಞಾನವತಾ  
ಪ್ರಯುಕ್ತ ಓಂಕಾರಸ್ತಮಾತ್ರಃ, ತ್ರಿಪಾದ ಅತ್ಯುವ | ಸಂವಿಶತ್ಯಾತ್ಮಾನಾ ಸ್ವೇನ್ಯೇವ  
ಸ್ವಂ ಷಾರಮಾಧ್ರಿಕಮಾತ್ಮಾನಂ ಯ ಏವಂ ವೇದ | ಪರಮಾಧ್ರದರ್ಶನಾದ್  
ಬ್ರಹ್ಮವಿತ್ ತೃತೀಯಂ ಬೀಜಭಾವಂ ದಗ್ಂಧ್ವ ಆತ್ಮಾನಂ ಪ್ರವಿಷ್ಟ ಇತಿ ನ  
ಪ್ರಣಜಾಯತೇ | ತುರೀಯಸ್ತ ಅಬೀಜತ್ಯಾತ್ | ನ ಹಿ ರಜ್ಞಸ್ತರ್ವಯೋವಿವೇಕೇ  
ರಜ್ಞಾಂ ಪ್ರವಿಷ್ಟಃ ಸರ್ವಃ ಬುದ್ಧಿಸಂಸ್ಖಾರಾತ್ ಪ್ರಾಃ ಪೂರ್ವವದ್ರಾ ವಿವೇಕಿನಾಂ  
ಉತ್ತಾಸ್ಯತಿ || ಮಾಂ.ಭಾ. ೧೨.

ಇತಿ ||

ಇಂ. ಬಂಧಮೋಕ್ಷಾದಿಸರ್ವವಹಾರೋಽಪದ್ವಷ್ಟ್ಯಾರೋಪದ್ವಷ್ಟ್ಯಾವ -  
ಕಿಂ ಒಹುನಾ ? ಅಸ್ಮಿನ್ ಕಿರಣೇ ಯೇ ಯೇ ಪ್ರದರ್ಶಿತಾಃ ಪ್ರಕ್ರಿಯಾವಿಶೇಷಾಃ,  
ಅನುಕ್ತಾಶ್ಚಾತ್ರ ಯೇ ಯೇ ಯೇ ಉಪನಿಷತ್ಸ್ವ ಸರ್ವಾಪಾತ್ಮಾಃ, ತೇ ಸರ್ವೇ

ಆಗಿಬಿಟ್ಟಿರುವನು. ಹೀಗೆ ಮೇಲೆ ಹೇಳಿರುವ ಅರಿವನ್ನುಳ್ಳಾತನು ಉಚ್ಚರಿಸಿದ  
ಓಂಕಾರವು ಮೂರು ಮಾತ್ರೆಗಳು, ಮೂರುಪಾದಗಳು ಇರುವುದಾದರೂ  
ಆತ್ಮನೇ. ಯಾವನು ಹೀಗೆಂದು ತಿಳಿಯುವನೋ (ಅವನು) “ಆತ್ಮಾನಾ”  
ಎಂದರೆ ತನ್ನಿಂದಲೇ “ಆತ್ಮಾನಂ” ಎಂದರೆ ವಾರಮಾಧ್ರಿಕವಾದ ತನ್ನ  
ಸ್ವರೂಪವನ್ನೇ ಚೆನ್ನಾಗಿ ಸೇರಿಕೊಳ್ಳುವನು. ಪರಮಾಧ್ರವನ್ನು ಕಂಡು-  
ಕೊಂಡಿರುವ ಬ್ರಹ್ಮಜ್ಞಾನಿಯು ಮೂರನೆಯದಾದ ಬೀಜರೂಪವನ್ನು ಸುಟ್ಟು  
ಆತ್ಮ ಸ್ವರೂಪವನ್ನು ಪ್ರವೇಶಿಸುವುದರಿಂದ ಮತ್ತೆ ಹುಟ್ಟುವುದಿಲ್ಲ. ಏಕೆಂದರೆ  
ತುರೀಯನಲ್ಲಿ ಬೀಜವಿರುವುದಿಲ್ಲ. ಹಗ್ಗವನ್ನು ಹಾವಿನಿಂದ ವಿಂಗಡಿಸಿ  
ಅರಿತುಕೊಳ್ಳಲಾಗಿ ಹಗ್ಗದಲ್ಲಿ ಹೊಕ್ಕೆ ಹಾವು ಬುದ್ಧಿಯ ಸಂಸ್ಖಾರದಿಂದ ಮತ್ತೆ  
ಮೊದಲಿನಂತೆ ಆದನ್ನು ವಿಂಗಡಿಸಿ ಅರಿತವರಿಗೆ ಹುಟ್ಟುಕೊಳ್ಳುವುದಿಲ್ಲವಷ್ಟೇ?  
(ಮಾಂ.ಮಂ.೧೨, ಭಾ.ಭಾ. ೬೮).

ಇಂ) ಬಂಧಮೋಕ್ಷವೇ ವೋದಲಾದ ಎಲ್ಲಾ ವೃತ್ತಹಾರಜೂ  
ಸಹ ಅಧ್ಯಾರೋಪದ್ವಷ್ಟಿಯಿಂದಲೇ. ಹೆಚ್ಚೇನು ಹೇಳುವುದು! ಈ  
ಕಿರಣದಲ್ಲಿ ಯಾವ ಯಾವ ಪ್ರಕ್ರಿಯಾ ವಿಶೇಷಗಳನ್ನು ತೋರಿಸಿದ್ದೇವೋ,  
ಇನ್ನೂ ತೋರಿಸದೇ ಇದ್ದದ್ದಾದ ಉಪನಿಷತ್ತಿನಲ್ಲಿ ಸ್ವೀಕರಿಸಿದ್ದಾದ ಯಾವ  
ಯಾವ ಪ್ರಕ್ರಿಯೆಗಳಿವೆಯೋ ಅವುಗಳೆಲ್ಲವೂ ಕೂಡ ಅಧ್ಯಾರೋಪದ

ಅಧ್ಯಾರೋಪದ್ಯಷ್ಟಾವ ಪ್ರತ್ಯಸ್ತಮಿತಸರ್ವವಿಶೇಷಂ ನಿತ್ಯಶುದ್ಧಬುದ್ಧಮುಕ್ತಸ್ವಭಾವಂ  
ವಸ್ತು ಜ್ಞಾಪಯಿತಮುಖಾಯತ್ವೇನೈವ ಕಲ್ಪಿತಾಃ, ನ ತು ವಸ್ತುನಿ ಪ್ರಕ್ರಿಯಾರ್ಥಿತಾ  
ಧರ್ಮಾಃ ಕಥಮಪಿ ಕಂಚಿದಪಿ ವಿಶೇಷಮಾಧಾತುಂ ಶಕ್ತಿವಂತಿತ್ಯೇಷ ವೇದಾಂತ-  
ಸಿದ್ಧಾಂತಃ | ಯೋಽರ್ಯಂ ವಿಜ್ಞಾನಮಯ ಇತಿ ಸಂಸಾರಬಿಧ ಇತ್ಯಾಭಾತ್ಯಜ್ಞಾದ್ಯಷ್ಟ್ಯಾ,  
ಸ ಏಷ ನಿತ್ಯನಿರಸ್ತಸರ್ವವಿಶೇಷಂ ಬ್ರಹ್ಮಾವ - ಇತಿ ಜ್ಞಾನಮಾಧಾತುಮೇವ ಹಿ  
ವಿವಿಧಪ್ರಕ್ರಿಯಾಂಗಿಕಾರೇಣ ಸರ್ವವೇದಾಂತಪ್ರವೃತ್ತಿರಿತಿ | ತಥಾ ಹಿ ಶುರೂಃ -

(೧) ತದೇತದ್ ಬ್ರಹ್ಮಾಘಾವಮನಪರಮನಂತರಮಬಾಹ್ಯಮಯಮಾತ್ಮ  
ಬ್ರಹ್ಮ ಸರ್ವಾನುಭೂಃ ||  
ಒಂ. ೨-೫-೧೯.

(೨) ಸ ವಾ ಏಷ ಮಹಾನಜ ಅತ್ಯಾಂಜರೋಽಮರೋಽಮೃತೋಽಭಯೋ  
ಬ್ರಹ್ಮಾಭಯಂ ವೈ ಬ್ರಹ್ಮಾಭಯಂ ಹಿ ವೈ ಬ್ರಹ್ಮ ಭವತಿ ಯ ಏಷ ವೇದ ||  
ಒಂ. ೪-೪-೨೫.

ದೃಷ್ಟಿಯಿಂದಲೇ. (ಆವನ್ನು) ಸಮಸ್ತ ವಿಶೇಷಗಳೂ ಆಡಗಿಹೋದ ನಿತ್ಯಶುದ್ಧ-  
ಬುದ್ಧ-ಮುಕ್ತ-ಸ್ವಭಾವವಾದ ವಸ್ತುವನ್ನು ತಿಳಿಸುವುದಕ್ಕೆ ಉಪಾಯವಾಗಿ  
ಕಲ್ಪಿಸಿರುತ್ತದೆ. ಅಷ್ಟೇ ಹೊರತು ಪ್ರಕ್ರಿಯೆಯಿಂದ ತಿಳಿದು ಬಂದ ಗುಣಗಳು  
(ಯಾವುವೂ) ವಸ್ತುವಿನಲ್ಲಿ ಹೇಗೂ ಸ್ವಲ್ಪವೂ (ಯಾವ) ವಿಶೇಷವನ್ನೂ  
ಇಡಲು ಸಮರ್ಥವಾಗುವುದಿಲ್ಲ ಎಂಬುದೇ ವೇದಾನ್ತ ಸಿದ್ಧಾಂತವು. ಅಜ್ಞರ  
ದೃಷ್ಟಿಯಿಂದ ಸಂಸಾರಕ್ಕೆ ಕಟ್ಟಬಿದ್ಧಿರುವನೆಂದು ಯಾವ ವಿಜ್ಞಾನಮಯನು  
(ತೋರಿಬರುತ್ತಿದ್ದಾನೆ), ಆ ಈತನೇ ಯಾವಾಗಲೂ ಯಾವ ವಿಶೇಷವೂ  
ಇಲ್ಲದ ಬ್ರಹ್ಮವೇ ಎಂಬ ಜ್ಞಾನವನ್ನುಂಟುಮಾಡುವುದಕ್ಕಾಗಿಯೇ ಬೇರೆ ಬೇರೆ  
ತರಹದ ಪ್ರಕ್ರಿಯೆಗಳನ್ನು ಒಟ್ಟಕೊಳ್ಳುವುದರ ಮೂಲಕ ಎಲ್ಲಾ ವೇದಾಂತಗಳೂ  
ಹೊರಟಿವೆ, ಹಾಗೆಯೇ ಶ್ರುತಿಯು ಇರುತ್ತದೆ.

(೧) “ಆ ಈ ಬ್ರಹ್ಮನು ಕಾರಣವಲ್ಲದ್ದು, ಕಾರ್ಯವಲ್ಲದ್ದು, (ಅದಕ್ಕೂ  
ಕಾರಣವಿಲ್ಲ, ಅದರಿಂದಲೂ ಏನು ಹಾಟ್ಟಿಲ್ಲ) ಒಳಗೆ ಹೊರಗೆ  
ಎಂಬುದಿಲ್ಲದ್ದಾದ್ದು. ಈ ಆತ್ಮನೇ ಸರ್ವವನ್ನೂ (ರನ್ನೂ) ಅನುಭವಿಸುವ  
ಬ್ರಹ್ಮವಾಗಿದೆ. (ಸ್ವಯಂ ಅನುಭವಸ್ವರೂಪನು ಎಂದಧಂ) . (ಒಂ. ೨-೫-  
೧೯)

(೨) ಆ ಈ ಆತ್ಮನು ಮಹಾನ್ತನಾದ ಅಜನಾದ ಆತ್ಮನು, ಮುಷ್ಟಿಲ್ಲದವನು,

(೨) ಬತದಾತ್ಮ್ಯಮಿದಂ ಸರ್ವಂ ತತ್ವತ್ಯಂ ಸ ಅತ್ಯ ತತ್ವಮಸಿ ||

ಭಾಂ. ೬-೮-೨.

ಇತಿ ಚ | ಆಹ ಚ ಭಾಷ್ಯಕಾರೋ ಬೃಹದಾರಣ್ಯಕವ್ಯಾಖ್ಯಾನಪ್ರಸಂಗೀನ -

(೧) ಚತುಷ್ಪತ್ನಿ ಪ್ರಪಾರಕೇಷ್ಪೇಕ ಅತ್ಯ ತುಲ್ಯೋ ನಿಧಾರಿತಃ ಪರಂ ಬ್ರಹ್ಮ |  
ಉಪಾಯವಿಶೇಷಸ್ತ ತಸ್ಯಾಧಿಗಮೇ ಅನ್ಯಶ್ವಾಸ್ಯಶ್ವಾಸ್ಯ | ಉಪೇಯಸ್ತ ಸ ಏಷಾತ್ಯ  
ಯಶ್ವಾತ್ಯಧೇ “ಅಧಾತ ಅದೇಶೋ ನೇತಿ ನೇತಿ” ಇತಿ ನಿರ್ದಿಷ್ಟಃ ||

ಬೃ.ಭಾ. ೪-೫-೧೫.

ಇತಿ | ನ ಚ ನಿರ್ವಶೇಷತ್ವಾದವಿಷಯತ್ವಾಚ್ಚ ತದ್ವಿಷಯಕಜ್ಞಾನಾನುಪಪತ್ತೇಃ  
ಶೂನ್ಯಕಲ್ಪತ್ವವರ್ | ಸ್ವಯಂಸಿದ್ಧ ಚಿದೂಪತ್ವಾತ್, ಸರ್ವಸಾತ್ತ್ವತ್ವಾಚ್ಚ  
ಸ್ವಪ್ರಕಾಶಕಜ್ಞಾನಾಂತರಾನಪೇಕ್ಷತ್ವಾತ್ | ನ ಚ ಸ್ವಯಂಸಿದ್ಧತ್ವೇ ಬ್ರಹ್ಮವಿದೋಪ-  
ದೇಶಾನಾಮಪ್ರಮಾಣಪ್ರಸಂಗಃ, ವೇದಿತುರೇವ ಬ್ರಹ್ಮತ್ವೇನ ಆತ್ಮನಿ ಕರ್ತೃಕರ್ಮ-  
ತ್ವಾನುಪಪತ್ತ್ವ ಸ್ವಾತ್ಮವಿಷಯಕವಿದೋತ್ಪತ್ತಾತ್ ಕಾಂಕ್ಷಾನುಪಪತ್ತಿಶ್ಚ - ಇತಿ ಶಂಕ್ಯಮ್ |

ಮರಣವಿಲ್ಲದವನು, ಅಮೃತನು, ಹೆದರಿಕೆ ಇಲ್ಲದ ಬ್ರಹ್ಮನು, ಯಾವನು  
ಇದನ್ನು ಹೀಗೆ ಅರಿತಿರುವನೋ ಅವನೂ ಹೆದರಿಕೆ ಇಲ್ಲದ ಬ್ರಹ್ಮನಾಗುವನು  
(ಬೃ. ೪-೪-೨೫)

(೨) ಇದೆಲ್ಲವೂ ಇದನ್ನೇ ಆತ್ಮಪುಳ್ಳಿದ್ವಾಗಿದೆ, ಅದು ಸತ್ಯವು, ಅವನು  
ಆತ್ಮನು ಅದೇ ನೀನಾಗಿರುವೆ (ಭಾಂ. ೬-೮-೨). ಬೃಹದಾರಣ್ಯಕ ಶ್ರುತಿಯನ್ನು  
ವ್ಯಾಖ್ಯಾನವನ್ನು ಮಾಡುವ ಪ್ರಸಂಗದಿಂದ ಭಾಷ್ಯಕಾರರೂ ಸಹ ಹೇಳಿರುತ್ತಾರೆ.

(೧) ನಾಲ್ಕು ಅಧ್ಯಾಯಗಳಲ್ಲಿ ಸರ್ವಾನವಾಗಿ ಒಬ್ಬ ಆತ್ಮನೇ  
ಪರಬ್ರಹ್ಮವೆಂದು ನಿಣಾಯವಾಗಿದೆ. ಅವನನ್ನರಿಯಲು ಬೇರೆ ಬೇರೆಯದಾದ  
ಉಪಾಯವಿಶೇಷವನ್ನು (ಮಾತ್ರ ಹೇಳಿದೆ). ಪಡೆಯಬೇಕಾದವನು ಆ ಆತ್ಮನೇ.  
ಯಾವಾತನನ್ನು ಎರಡನೇಯ ಅಧ್ಯಾಯದಲ್ಲಿ “ಇದಲ್ಲ ಇದಲ್ಲ ಎಂದು  
ತಿಳಿಸಿದೆಯೋ (ಅತನೇ)” (ಬೃ.ಭಾ. ೪-೪-೧೫) ಎಂದಿದ್ದಾರೆ.

(ಆತ್ಮನು) ನಿರ್ವಶೇಷನಾಗಿರುವುದರಿಂದಲೂ ವಿಷಯನಲ್ಲದವನಾದ್ದ-  
ರಿಂದಲೂ ಆತನ ವಿಷಯದ ಜ್ಞಾನವೆಂಬುದು ಹೊಂದುವುದಿಲ್ಲವಾದ್ದರಿಂದ  
ಶೂನ್ಯಕ್ಕೆ ಸರ್ವಾನವಲ್ಲ. ಏಕೆಂದರೆ (ಆತ್ಮನು) ಸ್ವಯಂಸಿದ್ಧನಾದ

ಬ್ರಹ್ಮಣೋ ವೇದಿತುರಾತ್ಮತ್ವೇನ ಸ್ವಯಂಸಿದ್ಧತ್ವಾನುಭವಸ್ಯೇವ ವಿದ್ಯಾಶಬ್ದವ್ಯಪದೇಶತ್ವಾತ್ | ಅಧ್ಯಾರೋಪವಾದನ್ಯಾಯೇನ ನಿಷ್ಪಾಪಂಚಮೇವ ಪ್ರಪಂಚ್ಯತಾದೃಶಾನುಭವಾಭಿವ್ಯಂಜನಾರ್ಥತ್ವಾದೇವ ಶಾಸ್ತ್ರಚಾಯೋಪದೇಶಸ್ಯ | ಯದಾಹಭಾಷ್ಯಕಾರಃ -

(೭) ಇದಂ ಶರೀರಸ್ಥಂ ಯದ್ ಗೃಹ್ಯತೇ, ಅಗ್ರೇ ಪ್ರಾತ್ ಪ್ರತಿಬೋಧಾದಂತಿಬ್ರಹ್ಮವಾಸಿತ್ ಸರ್ವಂ ಚೇದವರ್ | ಈ ತು, ಅಪ್ರತಿಬೋಧಾತ್ “ಅಬ್ರಹ್ಮಸ್ತಿ, ಅಸರ್ವಂ ಚ” ಇತಿ ಆತ್ಮನ್ಯಧಾರೋಪಾತ್ “ಕರ್ತಾರಕರ್ಮ, ಕ್ರಿಯಾವಾನಾ, ಘಲಾನಾಂ ಚ ಭೋಕ್ತು ಸುಖೀ ದುಃখೀ, ಸಂಸಾರೀ” ಇತಿ ಚ ಅಧ್ಯಾರೋಪಯತಿ | ಪರಮಾರ್ಥತಸ್ತು ಬ್ರಹ್ಮವ ತದ್ವಿಲಕ್ಷಣಂ ಸರ್ವಂ ಚ | ತತ್ತ್ವ ಕಥಂಷಿದಾಚಾಯೋಣ ದಯಾಲುನಾ ಪ್ರತಿಬೋಧಿತಂ “ನಾಸಿ ಸಂಸಾರೀ”

ಚಿದ್ಮೂಪದವನಾದ್ದರಿಂದಲೂ ಎಲ್ಲರಿಗೂ ಆತ್ಮನಾದ್ದರಿಂದಲೂ ತನ್ನನ್ನು ಬೆಳಗಿತೋರಿಸುವ ಮತ್ತೊಂದು ಜ್ಞಾನದ ಅಪೇಕ್ಷೆ ಇಲ್ಲವಾದರಿಂದಲೂ (ಅದು ಹಾಗೆಯೇ). (ಬ್ರಹ್ಮತ್ವತ್ವವು) ಸ್ವಯಂಸಿದ್ಧವಾಗಿರುವುದರಿಂದ ಬ್ರಹ್ಮವಿದ್ಯೇಯನ್ನು ಉಪದೇಶ ಮಾಡುವ (ಶ್ರುತಿಯು) ಅಪ್ರಮಾಣವೆಂದೇನಾಗುವುದಿಲ್ಲ. ಹಾಗೆಯೇ, ತಿಳಿಯುವಾತನೇ ಬ್ರಹ್ಮವಾಗಿರುವುದರಿಂದ ತನ್ನಲ್ಲಿ ಕರ್ಮಕರ್ತೃತ್ವವು ಹೊಂದುವುದಿಲ್ಲವೆಂತಾಗಿ ತನ್ನ ಸ್ವರೂಪದ ಬಗ್ಗೆ ವಿದ್ಯೇಯು ಉಂಟಾಗಬೇಕೆಂಬ ಆಕಾಂಕ್ಷೆಯೂ ಹೊಂದುವುದಿಲ್ಲವಲ್ಲ! ಎಂದು ಸಂದೇಹ ಪಡಬಾರದು. ಏಕೆಂದರೆ ಬ್ರಹ್ಮವು ತಿಳಿಯುವಾತನ ಆತ್ಮವಾಗಿದೆ ಎಂದು (ತಿಳಿಸುವುದರ) ಮೂಲಕ, ಸ್ವಯಂಸಿದ್ಧವಾಗಿದೆ ಎಂಬ ಅನುಭವವನ್ನೇ ವಿದ್ಯಾಶಬ್ದದಿಂದ ಕರೆಯುತ್ತಿದೆ. ಅಧ್ಯಾರೋಪವಾದ ನ್ಯಾಯದಿಂದ ನಿಷ್ಪಾಪಂಚವಾದದ್ದನ್ನೇ ವಿವರಿಸಿ ಆ ರೀತಿಯದಾದ ಅನುಭವವನ್ನು ತೋರಿಸುವುದಕ್ಕಾಗಿಯೇ ಶಾಸ್ತ್ರಚಾಯೋಪದೇಶವು ಬಂದಿರುತ್ತದೆ. ಭಾಷ್ಯಕಾರರು ಈ ವಿಷಯಕ್ಕೆ (ಹೀಗೆ) ಹೇಳಿರುತ್ತಾರೆ -

“ಈ ಶರೀರದಲ್ಲಿರುವುದಾಗಿ ಯಾವ(ಬ್ರಹ್ಮವು) ತೋರಿಬರುತ್ತಿದೆ, ಅದು (ತನ್ನ) ತಿಳಿವಲಿಕೆಗೆ ಮುಂಚೆಯೂ ಇಡೆಲ್ಲವೂ ಬ್ರಹ್ಮವಾಗಿತ್ತು. ಆದರೆ ತಿಳಿಯದೇ ಇದ್ದದ್ದರಿಂದ “ಬ್ರಹ್ಮವಲ್ಲವೆಂತಲೂ” “ಸರ್ವವಲ್ಲವೆಂತಲೂ” ತನ್ನಲ್ಲಿ ಹುಟ್ಟಿಹಾಕಿಕೊಂಡಿದ್ದರಿಂದ “ನಾನು ಕರ್ತೃವು,

ಇತಿ, ಅತ್ಯಾನಮೇವಾವೇತ್ ಸ್ವಾಭಾವಿಕಮ್, ಅವಿದ್ಯಾಧ್ಯಾರೋಣಿತಸರ್ವ-  
ವಿಶೇಷವರ್ಜಿತಮ್ ||

ಬೃ.ಭಾ. ೮-೪-೧೦.

(೨) ನನು ವಿಪ್ರತಿಷಿಧಂ “ನ ವಿಜ್ಞಾತೇವಿಜ್ಞಾತಾರಂ ವಿಜಾನೀಯಾಃ” ಇತಿ  
ಶ್ರುತೇವಿಜ್ಞಾತುವಿಜ್ಞಾನಮ್ | ನ | ಏವಂ ವಿಜ್ಞಾನಾನ್ ವಿಪ್ರತಿಷೇಧಃ | ಏವಂ  
“ದೃಷ್ಟೇದ್ರ್ವಷ್ಟ್ಯಾ” ಇತಿ ವಿಜ್ಞಾಯತ ಏವ | ಅನ್ಯಜ್ಞಾನಾನಪೇಕ್ಷಾತ್ಪಾಚ್ಯಾ ||

ಬೃ.ಭಾ. ೮-೪-೧೦.

ನ ಚೈವಂ ಬ್ರಹ್ಮಾನುಭವಾನುತ್ಪತ್ತಿಪ್ರಸಂಗಃ, ತತ್ತ್ವಾರಣಾನಾಕಾಂಕ್ಷಣಾದೇವ  
- ಇತಿ ಶಂಕ್ಯಮ್ | ಅನುಭವಾತ್ತೈಕಸ್ಯಾವ ಸತಃ, ತತ್ತ್ವತಿಪತ್ತಿಪ್ರತಿಬಂಧಾಪಗಮೇ ಸತಿ  
ಯದಾತ್ತನೇವ ವಿಶ್ರಮಣಮ್ ತದಾಭಾಸಬುದ್ಧಿಜನ್ಮ ಚ, ತಸ್ಯಾವಾನುಭವ-  
ವಾಚೋಯುಕ್ತಾ ಅಭ್ಯಾಪಗಮಾತ್ | ಅಸ್ತಿ ಹೃತ್ರ ಭಾಷ್ಯವಚನಮ್-

ಕ್ರಿಯೆವ್ಯಳ್ಳವನಾಗಿರುವೆನು, ಫಲವನ್ನು ಅನುಭವಿಸುವವನು, ಸುಶೀಯು,  
ದುಃಖಿಯು, ಸಂಸಾರಿ” ಎಂದು ಹುಟ್ಟಿ ಹಾಕಿಕೊಂಡಿರುತ್ತಾನೆ. ನಿಜವಾಗಿ-  
ಯಾದರೋ ಅದಕ್ಕೆ ವಿಲಕ್ಷಣವಾದ ಬ್ರಹ್ಮವೇ ಇದೆಲ್ಲವೂ. ಅದು ಹೇಗೋ ದಯಾಳುವಾದ  
ಆಚಾರ್ಯನಿಂದ ತಿಳಿಸಲ್ಪಟ್ಟದ್ದಾದರೆ “ನೀನು ಸಂಸಾರಿ-  
ಯಲ್ಲಾಪ್ಬಾ!” (ಎಂದು ತಿಳಿಸಿದ್ದಾದರೆ), ಆಗ ಅವಿದ್ಯೆಯಿಂದ ಹುಟ್ಟಿಹಾಕಿ-  
ಕೊಂಡಿದ್ದಾದ ಯಾವ ಪ್ರಕಾರದ ವಿಶೇಷವೂ ಇಲ್ಲದ ಸ್ವಾಭಾವಿಕವಾದ  
ತನ್ನನ್ನೇ ತಿಳಿದಾನು! (ಬೃ.ಭಾ. ೮-೪-೧೦)

(೩) “ವಿಜ್ಞಾತ್ಪ್ರವನ್ನು (ಅರಿಯಾತನನ್ನು) ಅರಿಯಲಾರೆ” ಎಂದು  
ಶ್ರುತಿ ಇರುವುದರಿಂದ ವಿಜ್ಞಾತ್ಪ್ರವನ್ನು ಅರಿಯುವುದೆಂಬುದು ವಿರುದ್ಧ-  
ವಾಗುತ್ತದೆಯಲ್ಲ! (ಎಂದರೆ ಇದೇನು) ತಪ್ಪಲ್ಲ. ಹೀಗೆ ತಿಳಿಯುವುದರಿಂದ  
ದೋಷವಾಗುವುದಿಲ್ಲ. ಹೀಗೆ ದ್ರಷ್ಟ್ವಾವಿಗೂ ದ್ರಷ್ಟವು ಎಂದು ತಿಳಿದು ಬಂದೇ  
ತೀರುತ್ತಾನೆ. ಮತ್ತೊಂದು ವಿಜ್ಞಾನದ ಅಪೇಕ್ಷೆಯೂ ಇರುವುದಿಲ್ಲ (ಬೃ.ಭಾ.  
೮-೪-೧೦). ಬ್ರಹ್ಮಾನುಭವವುಂಟಾಗುವುದಕ್ಕೆ ಕಾರಣವನ್ನೇ ಬಯಸುವುದಿಲ್ಲ-  
ವಾದ್ದರಿಂದ ಬ್ರಹ್ಮಾನುಭವವು ಉಂಟಾಗುವುದೇ ಇಲ್ಲವಲ್ಲ! ಎಂದು  
ಶಂಕಿಸಬಾರದು. ಏಕೆಂದರೆ (ಆತ್ಮನು) ಅನುಭವಾತ್ತೈಕನಾಗಿಯೇ ಇದ್ದ-  
ಕೊಂಡಿದ್ದು, ಅದನ್ನರಿಂಯುವುದಕ್ಕಿರುವ ಅಡ್ಡಿಯು ಹೋಗಲಾಗಿ, ಯಾವ  
ಸ್ವರೂಪದಿಂದಲೇ (ಕಾತನು) ವಿಶ್ರಾಂತನಾಗುವನೋ, ಆ ಪ್ರಕಾರವಾಗಿ

ಕರಣಾ: ) ಬಂಧಮೋಕ್ಷದಿಸರ್ವವ್ಯವಹಾರೋಽಪ್ಯಧಾರೋಪದ್ಯಶೈಫವ್ ೧೫೯

( ೪ ) ಏಷ ವ್ಯಾವ್ಯತ್ಸರ್ವಸಂಸಾರಧರ್ಮಕೋನುಭವಾತ್ತೇ ಕೋ ಬ್ರಹ್ಮಸಂಜ್ಞಕೇ  
ತತ್ವದಾಧೋ ವೇದಾಂತಾಭಿಯಕ್ತಾನಾಂ ಪ್ರಸಿದ್ಧಃ ||

ಸೂ.ಭಾ. ೪-೮-೨.

( ೫ ) ತತ್ತ್ವಯೋಷಾಮೇತೌ ಪದಾಧೋ ಅಜ್ಞಾನಸಂಶಯವಿಪಯಯಪ್ರತಿಬದ್ಧಾ  
ತೇಷಾಂ “ತತ್ತ್ವಮಸಿ” ಇತ್ಯೇತದ್ವ ವಾಕ್ಯಂ ಸ್ವಾಧೇರ್ ಪ್ರಮಾಂ ನೋತ್ವಾದಯಿತುಂ  
ಶಕ್ಲೋತಿ ||

ಸೂ.ಭಾ. ೪-೮-೨.

( ೬ ) ತಸ್ಮಾತ್ ಸರ್ವದುಃಖವಿನಿಮ್ಯಕ್ಷೇತನ್ಯಾತ್ತ್ವಕೋಽಹಮ್ ಇತ್ಯೇತ  
ಅತ್ಯಾನುಭವಃ ||

ಸೂ.ಭಾ. ೪-೮-೨.

( ೭ ) ದೃಶಿರೇವಾನುಭೂಯೇತ ಸ್ವೇನ್ಯೇವಾನುಭವಾತ್ತ್ವನಾ |

ತದಾಭಾಸತಯಾ ಜನ್ಮ ಧಿಯೋಽಸ್ಯಾನುಭವಃ ಸ್ಮಾತಃ || ಉಪ.ಸೂ. ೧೪-೧೩೫.

[ ತದಾಭಾಸತಯಾ ಅನುಭವರೂಪಚಿದ್ಬ್ರಹ್ಮಪ್ರತ್ಯಾತ್ | ಅಸ್ಯಾನುಭವಃ, ಆತ್ಮನೋನು-  
ಭವಃ || ]

ಬುದ್ಧಿಯುಂಟಾಗುವುದೆಂಬುದುದೇನಿದೆ, ಅದನ್ನೇ ಅನುಭವ ಎಂಬ ಮಾತಿನ  
ಜೋಡಣೆಯಿಂದ ಒಟ್ಟಿರುತ್ತೇವೆ. ಈ ವಿಷಯಕ್ಕೂ (ಹೀಗೆ) ಭಾಷ್ಯವಿರುತ್ತದೆ.

(ಳ) ಈತನು ಎಲ್ಲಾ ಸಂಸಾರಧರ್ಮವು ತೊಲಗಿಹೋದದ್ವಾದ ಅನುಭವ  
ಸ್ವರೂಪದವನಾದ ಬ್ರಹ್ಮ ಎಂಬ ಸಂಜ್ಞೆಯಿಂದ (ಕರೆಸಿಕೊಂಡವನು). ಇದೇ  
ತತ್ವದಾಧಂವು, ಇದು ವೇದಾಂತದಲ್ಲಿ ಅಭಿಯುಕ್ತರಾದ (ನಿಷ್ಳಾತರಾದ)ವರಿಗೆ  
ಸುಪ್ರಸಿದ್ಧವಾಗಿರುತ್ತದೆ (ಸೂ.ಭಾ. ೪-೮-೨).

(ಷ) ಇಲ್ಲಿ ಯಾರಿಗೆ ತತ್ತ್ವ, ತ್ವಂ ಎಂಬ ಈ (ಎರಡು) ಪದಾಧಂಗಳು,  
ಅಜ್ಞಾನ, ಸಂಶಯ, ಮಿಥ್ಯಾಜ್ಞಾನವೆಂಬ ಅಧ್ವರ್ಯೆಯಿಂದ ತಡೆಹಿಡಿಯಲ್ಪಟ್ಟದ್ವಾಗಿ-  
ದೆಯೋ ಅವರಿಗೆ ತತ್ತ್ವಮಸಿ ಎಂಬ ವಾಕ್ಯವು ತನ್ನ ವಿಷಯದಲ್ಲಿ ಅರಿವನ್ನಾಂಟು  
ಮಾಡುವುದಕ್ಕೇ ಸಮಧಂವಾಗಿರುವುದಿಲ್ಲ (ಸೂ.ಭಾ. ೪-೮-೨).

(೬) “ಆದ್ದರಿಂದ ಎಲ್ಲಾ ದುಃಖಗಳಿಂದಲೂ ಕಳಚಿಕೊಂಡ ಅದ್ವಿತೀಯವಾದ  
ಚೈತನ್ಯಸ್ವರೂಪನೇ ನಾನು ಎಂಬುದೇ ಆತ್ಮಾನುಭವವು” (ಸೂ.ಭಾ. ೪-  
೮-೨)

(೭) ಸಾಕ್ಷಿಯೇ ತನ್ನದೇ ಆದ ಅನುಭವರೂಪದಿಂದ ಅನುಭೂತ-

## ವಿವರ್ಮ

(ಇ) “ಅತ್ಯಾ ವಾ ಅರೇ ದ್ರಷ್ಟಿಷ್ಯಃ ತೋತ್ಪ್ರಾಯೇ ಮಂತ್ಪ್ರಾಯೇ ನಿದಿಧ್ಯಸಿಂಹ್ಯಃ”

ಒಂ. ೨-೪-೫.

(ಇ) “ನ ಸುಖಿದುಃಖೀ ವಿಜಿಜ್ಞಾಸಿತ ಸುಖಿದುಃಖೀರೋವಿಜಿಜ್ಞಾತಾರಂ ವಿದ್ಯಾತ್.... ನ ಮನೋ ವಿಜಿಜ್ಞಾಸಿತ ಮಂತಾರಂ ವಿದ್ಯಾತ್” || ಕೌ. ೫-೫.

ಇತ್ಯಾದಿನಾ ಶ್ರವಣಾದಿಸಾಧನಾನಿ ಆತ್ಮನುಭವಲಕ್ಷಣಜ್ಞಾನಾರ್ಥವುಪದಿಶ್ಯ-ಮಾನಾನ್ಯಪಿ ಅಧ್ಯಾರೋಪದೃಷ್ಟಾ ವಿಜ್ಞಾನಾತ್ಮಪರಮಾತ್ಮಭೇದಮುರರೀಕೃತ್ವಪ್ರೋಪದಿಶ್ಯಂತೇ ಪ್ರತ್ಯಕ್ಷಪರಣತಾಸಂಪಾದನಾರ್ಥವೂ | ಬಂಧವೋಕ್ಷಾದಿವ್ಯವಹಾರಾತ್ಮತಧ್ಯಾವಾಧ್ಯಾರೋಪದೃಷ್ಟಾಷ್ಟಾವ | ಯದಪ್ಯಕ್ತಮ್ಯಾ ಭಾಷ್ಯಕೃತಾ -

ವಾಗುತ್ತದೆ. ಅದರ ಆಭಾಸದಿಂದೊಡಗೂಡಿ ಉಂಟಾಗುವುದೇ ಬುದ್ಧಿಗೆ ಆಗುವ ಇವನ ಅನುಭವವೆನಿಸುತ್ತದೆ (ಉಪ. ಪದ್ಯ ೧೮-೧೯).

(ಆತ್ಮನ ಆಭಾಸವಾಗಿ ಅನುಭವರೂಪವಾದ ಚಿತ್ತಿನಿಂದ (ಬುದ್ಧಿಯು) ವ್ಯಾಪ್ತವಾಗಿರುವುದರಿಂದ, ಇದರ ಅನುಭವವೆಂದರೆ ಆತ್ಮನ ಅನುಭವವು). ಹೀಗೆಯೇ-

(ಇ) “ಎಲೆ (ಮೈತ್ರೀಯಿ) ಆತ್ಮನನ್ನೇ ಕಾಣಬೇಕು, ಶ್ರವಣವನ್ನು ಮಾಡಬೇಕು. ಮನನ ಮಾಡಬೇಕು, ನಿದಿಧ್ಯಾಸನವನ್ನು ಮಾಡಬೇಕು” (ಒಂ. ೨-೪-೫).

(ಇ) “ಸುಖಿದುಃಖಿಗಳನ್ನು ತಿಳಿಯಲಿಷ್ಟಪಡಬಾರದು, ಸುಖಿದುಃಖಿಗಳನ್ನು ಅರಿಯುತ್ತಿರುವಾತನನ್ನು ತಿಳಿಯಬೇಕು .... ಮನಸ್ಸನ್ನು ತಿಳಿಯಲಿಷ್ಟಪಡಬಾರದು, ಮನ್ತ್ವವನ್ನು ತಿಳಿಯಬೇಕು (ಕೌ. ೫-೫). ಈ ರೀತಿಯಾಗಿ ಆತ್ಮನುಭವರೂಪವಾದ ಜ್ಞಾನಕ್ಷಾಗಿ (ಯಾವ) ಶ್ರವಣಾದಿಸಾಧನಗಳನ್ನು ಉಪದೇಶ ವಾಡಿದೆಯೋ, ಅದೂ ಅಧ್ಯಾರೋಪದೃಷ್ಟಿಯಿಂದಲೇ ವಿಜ್ಞಾನಾತ್ಮಪರಮಾತ್ಮರುಗಳ ಭೇದವನ್ನು ಒಪ್ಪಿಕೊಂಡೇ ಪ್ರತ್ಯಕ್ಷಪ್ರವಣತೆ (ಚಿತ್ತವು ಒಳಮುಖವಾಗಿ ಹರಿಯುವಿಕೆ) ಯನ್ನು ಸಂಪಾದನೆ ಮಾಡಿಕೊಳ್ಳುವುದಕ್ಷಾಗಿ (ಉಪದೇಶಿಸಿರುತ್ತದೆ) ಹಾಗೆಯೇ ಬಂಧವೋಕ್ಷದ ವ್ಯವಹಾರವೂ

(ಅ) ಯೋ ಹಿ ಬಹಿಮುಂಖಿಃ ಪ್ರವರ್ತತೇ ಪ್ರರುಃ “ಇಷ್ಟಂ ಮೇ ಭೂಯಾತ್, ಅನಿಷ್ಟಂ ಮಾ ಭೂತ್” ಇತಿ, ನ ಚ ತತ್ತ್ವಂತಿಕಂ ಪ್ರರುಷಾರ್ಥಂ ಲಭತೇ, ತವೂತ್ಪಂತಿಕಪ್ರರುಷಾರ್ಥವಾಂಭಿನಂ ಸ್ವಾಭಾವಿಕಕಾರ್ಯಕರಣಸಂಘಾತಪ್ರವೃತ್ತಿಗೋಚರಾದ್ ವಿಮುಖೀಕೃತ್ಯ ಪ್ರತ್ಯಾಗತ್ಯಸೋತಸ್ಯಾ ಪ್ರವರ್ತಯಂತಿ “ಆತ್ಮಾ ವಾ ಅರೇ ದೃಷ್ಟಿಷ್ಟಃ” ಇತ್ಯಾದಿನಿ || ಸೂ.ಭಾ. ೧-೧-೪.

(ಇ) ಬುದ್ಧಾದ್ಯಾಪಾಧಿಕೃತಂ ತು ವಿಶೇಷಮಾಶ್ರಿತ್ಯ ಬ್ರಹ್ಮವ ಸನ್ ಜೀವಃ ಕರ್ತಾ ಭೋಕ್ತ್ವಾ ಚ ಇತ್ಯಾಚ್ಚಿತೇ | ತಸ್ಯ ಉಪಾಧಿಕೃತಂ ತು ವಿಶೇಷಪರಿತ್ಯಾಗೇನ ಸ್ವರೂಪಂ ಬ್ರಹ್ಮ ದರ್ಶಯಿತುಂ “ನ ವಾಚಂ ವಿಜಿಜ್ಞಾಸಿತ, ವಕ್ತಾರಂ ವಿದ್ಯಾತ್” ಇತ್ಯಾದಿನಾ ಪ್ರತ್ಯಾಗಾತ್ಮಾಭಿಮುಖೀಕರಣಾರ್ಥಮಾ ಉಪದೇಶೋ ನ ವಿರುಧ್ಯತೇ ||

ಸೂ.ಭಾ. ೧-೧-೫.

(೧೦) ಮನನವಿದಿಧ್ಯಾಸನಯೋರಂತ್ರವಣವದವಗತ್ಯಾರ್ಥತ್ವಾತ್ ||

ಸೂ.ಭಾ. ೧-೧-೬.

ಸಹ ಅಧ್ಯಾರೋಪದೃಷ್ಟಿಯಿಂದಲೇ ಉಪದೇಶಿಸಿದೆ. ಇದನ್ನೂ ಭಾಷ್ಯಕಾರರು ಹೇಳಿರುತ್ತಾರೆ.

(ಅ) “ಯಾವಾತನು ನನಗೆ ಇಷ್ಟವಾದದ್ವಾಗಬೇಕು, ಅನಿಷ್ಟವಾಗಬಾರದು” ಎಂದುಕೊಂಡು ಬಹಿಮುಂಖನಾಗಿ ಹೊರಡುತ್ತಾನೆ ಆತನು ಅಲ್ಲಿ ಆತ್ಪಂತಿಕವಾದ ಪ್ರರುಷಾರ್ಥವನ್ನು ಹೊಂದಲಾರ. ಆ ಆತ್ಪಂತಿಕ ಪ್ರರುಷಾರ್ಥವನ್ನು ಬಯಸುವ ಪ್ರರುಷನನ್ನು ಸ್ವಾಭಾವಿಕವಾದ ದೇಹೇಂದ್ರಿಯಸಂಘಾತದ ಪ್ರವೃತ್ತಿಗೆ ಕಾಣುವ ವಿಷಯದಿಂದ ಹಿಮ್ಮೆಟ್ಟಿಸಿ ಪ್ರತ್ಯಾಗತ್ಯನ ಕಡೆಗೆ (ಮನಸ್ಸಿನ) ಹರಿವನ್ನುಂಟುಮಾಡುವುದಕ್ಕೆ - “ಆತ್ಮಾ ವಾ ಅರೇ” ಎಂಬುದಾಗಿರುವ ವಾಕ್ಯಗಳು ಹೊರಟಿರುತ್ತವೆ.

(ಇ) ಜೀವನು ಬ್ರಹ್ಮನೇ ಆಗಿದ್ದರೂ ಬುದ್ಧಿಯೇ ಮುಂತಾದ ಉಪಾಧಿಯಿಂದಾದ ವಿಶೇಷದಿಂದಲಾದರೋ ಕರ್ತಾ, ಭೋಕ್ತ್ವಾ ಎನಿಸಿಕೊಂಡಿರುತ್ತಾನೆ. ಆತನಿಗೆ ಉಪಾಧಿಯಿಂದಾದ ವಿಶೇಷವನ್ನು ಬಿಡಿಸುವುದರ ಮೂಲಕ (ತನ್ನ) ಸ್ವರೂಪವಾದ ಬ್ರಹ್ಮವನ್ನು ತೋರಿಸುವುದಕ್ಕಾಗಿ “ಮಾತನ್ನ ತಿಳಿಯಲಿಂಬಿಸಿ ಬಾರದು, ವಕ್ತ್ವವನ್ನ ತಿಳಿಯಬೇಕು” (ಕೌ. ೩-೮) ಎಂಬುದಾಗಿ ಪ್ರತ್ಯಾಗತ್ಯನ ಕಡೆಗೆ ಅಭಿಮುಖವನ್ನಾಗಿ ಮಾಡುವುದಕ್ಕಾಗಿ (ಎನು) ಉಪದೇಶಿಸುತ್ತಿದೆ (ಅದು) ವಿರುಧ್ಯವಲ್ಲ (ಸೂ.ಭಾ. ೧-೧-೫).

(೧೯) ಪರ ಏವಾತ್ಮಾ ದೇಹೇಂದ್ರಿಯಮನೋಬುದ್ಧಿಪಾಧಿಭಿಃ ಪರಿಚ್�ಿದ್ಯ-  
ಮನೋ ಬಾಲ್ಯಃ ಶಾರೀರ ಇತ್ಯಾಪಚಯ್ಯತೇ | ಯಥಾ ಘಟಕರಕಾದ್ಯಪಾಧಿ-  
ವಶಾತ್ ಅಪರಿಚ್ಛಿನ್ನವುಪಿ ನಭಃ ಪರಿಚ್ಛಿನ್ನವದವಭಾಸತೇ, ತದ್ವತ್ |  
ತದಪೇಶ್ಯಯಾ ಚ ಕರ್ಮಕರ್ತ್ಯತ್ವಾದಿಭೇದವ್ಯವಹಾರೋ ನ ವಿರುದ್ಧತೇ ಪ್ರಾಕ್  
“ತತ್ತ್ವಮಸಿ” ಇತ್ಯಾತ್ಮಕತ್ವಾಪದೇಶಗ್ರಹಣಾತ್ | ಗೃಹಿತೇ ತು ಅತ್ಯಕ್ಷೇ  
ಬಂಧಮೋಕ್ಷಾದಿಸರ್ವವ್ಯವಹಾರಪರಿಸಮಾಪ್ತಿರೇವ ಸ್ಯಾತ್ ||

ಸೂ.ಭಾ. ೧-೨-೬.

ತದೇವಂ ಸರ್ವೇಷಾಮಷಿ ವ್ಯವಹಾರಾಣಾಮ್ ಅವಿದ್ಯಾಕಾರ್ಯತ್ವಾತ್,  
ಅಧ್ಯಾರೋಪದ್ಯಷ್ಟಾ ಸೃಷ್ಟಿಪ್ರಲಯಾದಿಕರ್ಮ ಉಪನ್ಯಸ್ಯ, ಪುನರಪಾದದ್ಯಷ್ಟಾ  
ಸರ್ವಮಷಿ ನಿಷಿಧ್ಯತೇ ವೇದಾಂತೇಷು - ಇತ್ಯೇಷೋ ವೇದಾಂತಾಧಿಯುಕ್ತಸಮಯಃ |  
ತದೇತತ್ ವೇದಾಂತಸಂಪ್ರದಾಯವಿಧಿಃ ಶ್ರೀಗೋಡಪಾದಾಚಾರ್ಯರಷಿ ಸಂಗ್ರಹೇ-

(೨೦) ಮನನನಿದಿಧ್ಯಾಸನಗಳೂ ಸಹ ಶ್ರವಣದಂತೆ ಅವಗತಿಗಾಗಿಯೇ  
ಇರುತ್ತವೆ (ಸೂ.ಭಾ. ೧-೧-೪).

(೨೧) (ಜೀವನು) ಪರಮಾತ್ಮನೇ ಆಗಿದ್ದರೂ ದೇಹೇಂದ್ರಿಯಮನೋ-  
ಬುದ್ಧಿಪಾಧಿಗಳಿಂದ ಪರಿಚ್ಛಿನ್ನಗೊಂಡಿರುವವನಾಗಿ (ತೋರುವುದರಿಂದ)  
ಹುಡುಗರು (ಅಜ್ಞಾನಿಗಳು) ಜೀವನೆಂದು ಕರೆಯುವರು. ಹೇಗೆ ಆಕಾಶವು  
(ಸ್ವತಃ). ಅಪರಿಚ್ಛಿನ್ನವಾಗಿದ್ದರೂ ಗ್ರಹಿಗೆ ಕುಡಿಕೆ ಮುಂತಾದ  
ಉಪಾಧಿಗನುಗುಣವಾಗಿ ಪರಿಚ್ಛಿನ್ನದಂತೆ ತೋರುತ್ತದೋ, (ಅದರಂತೆ  
ಜೀವನೂ ತೋರುತ್ತಾನೆ) “ತತ್ತ್ವಮಸಿ” ಎಂಬ ವಾಕ್ಯದಿಂದುಂಟಾಗುವ  
ಆತ್ಮಕತ್ವಜ್ಞಾನೋಪದೇಶವನ್ನು ಗೃಹಿಸುವುದಕ್ಕಿಂತ ಮೊದಲು, ಉಪಾಧಿಯ  
ಅಪೇಕ್ಷೆಯಿಂದ (ನಡೆಯುವ) ಕರ್ಮಕ್ಕೆ ಕರ್ತೃವಾಗಿದ್ದಾನೆ ಎಂಬುದೇ  
ಮೊದಲಾದ ಭೇದವ್ಯವಹಾರವು ವಿರುದ್ಧವಾಗಿರುವುದಿಲ್ಲ. ಆತ್ಮಕತ್ವದ  
ಗ್ರಹಣವಾದ ಮೇಲಾದರೋ ಬಂಧ, ಮೋಕ್ಷವೇ ಮೊದಲಾದ ಎಲ್ಲಾ  
ವ್ಯವಹಾರವೂ ಸಹ ಪರಿಸಮಾಪ್ತಿಯಾಗಿಯೇ ತೀರುವುದು (ಸೂ.ಭಾ. ೧-೨-೬).

ಹೇಗೆ ಎಲ್ಲಾ ವ್ಯವಹಾರವೂ ಅವಿದ್ಯಾಕಾರ್ಯವಾಗಿರುವುದರಿಂದ  
ಅಧ್ಯಾರೋಪದ್ಯಷ್ಟಾಯಿಂದ ಸೃಷ್ಟಿಪ್ರಾಳಯವೇ ಮುಂತಾದವುಗಳನ್ನು ಹೇಳಿ

**ಖೋಕ್ತಮ್** -

ನ ನಿರೋಧೋ ನ ಚೋತ್ಪತ್ತಿನ್ ಬದ್ಲೋ ನ ಚ ಸಾಧಕಃ |  
ನ ಮುಮುಕ್ಷುನ್ ವೈ ಮುಕ್ತ ಇತ್ಯೇಷಾ ಪರಮಾರ್ಥತಾ ||      ಗೌ.ಕಾ. ೨-೩೨.

[ ಭಾಷ್ಯಮ್ - ಯದಾ ವಿಶಿಂ ದ್ಯುತಮಾತ್ಮೈವೈಕಃ ಪರಮಾರ್ಥತಃ ಸನ್, ತದೇದಂ ನಿಷ್ಪನ್ಮಂಭವತಿ - ಸರ್ವೋಽಯಂ ಲೋಕೋ ವೈದಿಕಶ್ಚ ವ್ಯವಹಾರೋವಿದ್ಯಾವಿಪಯ ಏವೇತಿ..... ಉತ್ಪತ್ತಿಪ್ರಲಯಯೋರಭಾವಾತ್ ಬದ್ಧಾದಯೋ ನ ಸಂತಿ - ಇತ್ಯೇಷಾ ಪರಮಾರ್ಥತಾ || ]

ಇತ್ಯೇವಂ ಸಂಕ್ಷೇಪೇಣ ಪ್ರದರ್ಶಿತಾ ಶ್ರೀಶಂಕರಭಗವತ್ವಾದಸಂಮತವೇದಾಂತಪ್ರಕ್ರಿಯಾ-ಸರಣಃ ಸಾಮಾನ್ಯತೋ ವಿಶೇಷತಣ್ಣ | ಯಥಾ ತ್ವೇತತ್ವಕ್ರಿಯಾಸತತ್ತ್ವಮಜಾನದ್ವಿರನ್ಯಾಥಾ

ಮತ್ತೆ ಅಪವಾದ ದೃಷ್ಟಿಯಿಂದ ಎಲ್ಲವನ್ನ ವೇದಾನ್ತಗಳಲ್ಲಿ ಅಲ್ಲಿಗಳಿದರುತ್ತದೆ ಎಂಬುದೇ ವೇದಾನ್ತದ ತೀವ್ರಾನವು. ಇದನ್ನ ವೇದಾನ್ತಸಂಪ್ರದಾಯವನ್ನ ಬಲ್ಲವರಾದ ಶ್ರೀಗೋಡಪಾದಾಚಾರ್ಯರೂ ಸಂಗ್ರಹವಾಗಿ ಹೇಳಿರುತ್ತಾರೆ.

“ಪ್ರಳಯವೆಂಬುದಿಲ್ಲ, ಉತ್ಪತ್ತಿಯೂ ಇಲ್ಲ, ಬದ್ಧನೂ ಇಲ್ಲ, ಸಾಧಕನೂ ಇಲ್ಲ, ಮುಮುಕ್ಷುವೆಂಬುವನೂ ಇಲ್ಲ ಮುಕ್ತನೆಂಬುವನೂ ಇಲ್ಲ ಎಂಬುದೇ ನಿಜವಾದದ್ದು” (ಗೌ.ಕಾ. ೨-೩೨).

(ಭಾಷ್ಯವು - ಯಾವಾಗ ದ್ವೈತವೆಂಬುದು ಸುಭಾದರ್ಯ, ಆತ್ಮನೊಬ್ಬನೇ ನಿಜವಾಗಿರತಕ್ಕವನು ಎಂದಾಗುವುದೋ ಆಗ ಇದು ಸಿದ್ಧವಾಗುತ್ತದೆ, ಈ ಎಲ್ಲಾ ಲೋಕವೈದಿಕವ್ಯವಹಾರವೂ ಅವಿದ್ಯಾ ವಿಷಯದಲ್ಲಿಯೇ. (ಆಗ್ನಿಜವಾಗಿ) ಉತ್ಪತ್ತಿ ಪ್ರಳಯಾದಿಗಳು ಇರುವುದಿಲ್ಲವಾದ್ದರಿಂದ ಬದ್ಧಾದಿಗಳೂ ಇರುವುದಿಲ್ಲ ಎಂಬುದೇ ನಿಜವಾದದ್ದು ಎಂದಾಗುತ್ತದೆ). ಈ ರೀತಿಯಾಗಿ ಸಾಮಾನ್ಯವಾಗಿಯೂ ವಿಶೇಷವಾಗಿಯೂ ಶ್ರೀಶಂಕರಭಗವತ್ವಾದರಿಗೆ ಒಟ್ಟಿಗೆಯಾದ ವೇದಾನ್ತಪ್ರಕ್ರಿಯಾಸರಣೀಯನ್ನ ಸಂಕ್ಷೇಪವಾಗಿ ತೋರಿಸಿದ್ದೇವೆ. ಹಂಟ್ಯುಕುರುಡರು ಆನೆಯನ್ನ (ಹೇಗೆ) ಬಗೆಬಗೆಯಾಗಿ ವಿಕಲ್ಪಿಸುತ್ತಾರೋ ಹಾಗೆ ಈ ಪ್ರಕ್ರಿಯೆಯ ನಿಜವನ್ನ ತಿಳಿಯದೇ ಇದ್ದವರು ಬೇರೆ ಬೇರೆ ರೀತಿಯಾಗಿ ವಿಕಲ್ಪಿಸಿರುತ್ತಾರೆ. (ಅವರು ಹೇಗೆ ಮಾಡಿದ್ದಾರೆಂಬುದನ್ನ) ಮುಂದಿನ ಕಿರಣಗಳಲ್ಲಿ-ಜಿಜ್ಞಾಸುಜನ ಉನ್ನಾಗೇವನ್ನ ತಡೆಗಟ್ಟಿಪುದರ ಮೂಲಕ ಶ್ರೀಯೋಮಾಗ್ರದಲ್ಲಿ (ಅವರ ಮನಸ್ಸನ್ನ) ನೆಲೆ ನಿಲ್ಲಿಸುವುದಕ್ಕಾಗಿ

ಅನ್ಯಥಾ ವಿಕಲ್ಪಿತೋ ವೇದಾಂತಾರ್ಥಃ, ಹಸ್ತೀವ ಜಾತ್ಯಂಧ್ಯಃ, ತಥಾ ಆಗಾಮಿ-  
ಕಿರಣೇಷ್ವಾದಶ್ಯತೇ ಜಿಜ್ಞಾಸೂನಾಮುತ್ಪದಪ್ರವೃತ್ತಿನಿವಾರಣಪೂರ್ವಕಂ ಶ್ರೀಯೋ-  
ಮಾರ್ಗೇ ಅನಯನಾರ್ಥಮಿತಿ ಸರ್ವಂ ಶಿವಮ್ ||

ಇತಿಶ್ರೀಮತ್ತರಮಹಂಸಪರಿವ್ರಾಜಕಾಚಾರ್ಯವರೇಣ್ಯಾಶ್ರೀಪೂಜ್ಯಾಪಾದಶ್ರೀಮತ್ತಂಕರಭಗವಟ್ಟಂರಣಸ್ತೋರಣ-  
ಪರಿಚಯಾವಾಪ್ತವೇದಾಂತಪ್ರವೇಶೇನ ಶ್ರೀಬೋಧಾನಂದೇಂದ್ರಸರಸ್ವತೀಶಿಷ್ಯಸಚ್ಚಿದಾನಂದೇಂದ್ರ-  
ಸರಸ್ವತ್ಯಾಶ್ವೇನ ಭಿಕ್ಷುಣಾ ಪ್ರಣೀತೇ ಶುದ್ಧಶಾಂಕರಪ್ರಕ್ರಿಯಾಭಾಸ್ಯರಾಭಿದೇ ಪ್ರಕರಣೇ  
ಅಧ್ಯಾರೋಪಾಪವಾದಪ್ರಕ್ರಿಯಾವಿಶೇಷೋ ನಾಮ ಪಂಚಮು ಕಿರಣಃ

ತೋರಿಸಿಕೊಡುತ್ತೇವೆ ಎಂದಾದ್ದರಿಂದ ಎಲ್ಲವೂ ಮಂಗಳವೂ.

(ಈ ರೀತಿಯಾಗಿ ಪರಮಹಂಸ ಪರಿವ್ರಾಜಕಾಚಾರ್ಯರಲ್ಲಿ ಶ್ರೀಷ್ಠಿರಾದ  
ಶ್ರೀ ಪೂಜ್ಯಾಪಾದರಾದ ಶ್ರೀ ಶಂಕರಭಗವತ್ವಾದರ ಚರಣದಸ್ತೂರಣೆಯಿಂದ  
ಪರಿಚಯವನ್ನು ಹೊಂದಿ ವೇದಾನ್ತಪ್ರವೇಶವನ್ನು ಮಾಡಿದವರಾದ ಶ್ರೀ  
ಬೋಧಾನಂದೇಂದ್ರ ಸರಸ್ವತಿಯರ ಶಿಷ್ಯರಾದ ಶ್ರೀ ಸಚ್ಚಿದಾನಂದೇಂದ್ರಸರಸ್ವತಿ  
ಎಂಬ ಹೆಸರಿನ ಸಂನ್ಯಾಸಿಯಾದವರು ರಚಿಸಿದ ಶುದ್ಧಶಾಂಕರ-  
ಪ್ರಕ್ರಿಯಾಭಾಸ್ಯರವೆಂಬ ಹೆಸರಿನ ಪ್ರಕರಣದಲ್ಲಿ ಅಧ್ಯಾರೋಪಾಪವಾದ  
ಪ್ರಕ್ರಿಯಾವಿಶೇಷವೆಂಬ ಐದನೇಯ ಕಿರಣವು (ಸಮಾಪ್ತಿಯಾತು)).



## ೬. ಶಾಂಕರಪ್ರಸ್ಥಾನಸ್ಯ ಪ್ರಸ್ಥಾನಾಂತರೇಭೋಽ ವೈಲಕ್ಷಣ್ಯಮಾ

**ಳಂ. ಉತ್ತರಗ್ರಂಥಸಂಬಂಧಃ -** ಅಜಾದ್ವಯಂ ಬ್ರಹ್ಮಾತ್ತತ್ತ್ವಂ ನ ಶಕ್ತಂ ವಾಚಿನಸಾಧ್ಯಂ ವಿಷಯೀಕೃತ್ಯ ಪ್ರಕಾಶಯಿತುಮಾ | ನಿರ್ವಶೇಷತ್ವಾತ್ | ನ ಹಾಸ್ತಿ ಸ್ವಯಂಸಿದ್ಧಸ್ವಪ್ರಕಾಶರೂಪಸ್ಯಾಸ್ಯ ಸರ್ವಸ್ಯಾಪ್ಯಾತ್ತಂ ಏವ ಚ ಸತೋ ಘಟಪಟಾದ್ಯ-ಚೇತನಪ್ರವೇಯವತ್ | ಕೇನಚಿತ್ ಪ್ರವರಾಣೇನ ಪ್ರಕಾಶತ್ವಾಕಾಂಕ್ಷಾ ; ಅತತ್ಪ್ರಾಧಿಬಾಧಾರೋಪಲಕ್ಷಣಾವಿದ್ಯಾಮಾತ್ರವ್ಯವಹಿತತ್ವಾತ್ತು ತಾದ್ವಶಾವಿದ್ಯಾಪ-ಬಾಧನಮಾತ್ರೇಣ ತತ್ಪ್ರಾರೂಪಸಮರ್ಪಣಾತ್ | ಅಸ್ತಿನಾ ಪ್ರಮಾಣತ್ಪ್ರೇನೋಪ-ಚಯಂತೇ ವೇದಾಂತಃ - ಇತ್ಯೇಷಾ ವೇದಾಂತಾಭಿಯुತ್ಸಂಮತಾ ಶಾಂಕರೀ ಪ್ರಕ್ರಿಯಾ ಸಂಗ್ರಹೇಣ ಪ್ರದರ್ಶಿತಾ ||

ಅಥಾಪ್ಯದ್ವಿತಮೇವ ವೇದಾಂತಾಧರ್ಮಭೂಪಗಭ್ಯಂತಃ ಪ್ರಸ್ಥಾನಾಂತರೀಯಾಃ ಭಾವ್ಯಕಾರಸಮಕಾಲೀನಾಃ ಸ್ವಸ್ವಸಂಪ್ರದಾಯಬಾದ್ ವೇದಾಂತಪ್ರಮಾಣಮನ್ಯಧೈವ

**ಳಂ) ಮುಂದಿನ ಗ್ರಂಥದ ಸಂಬಂಧವು -** ಅಜಾದ್ವಯವಾದ ಬ್ರಹ್ಮಾತ್ತತ್ತ್ವವು ನಿರ್ವಶೇಷವಾದದ್ವಾದ್ದರಿಂದ ವಾಕ್ಯ ಮನಸ್ಸಿಗಳಿಂದ ಬೆಳಗಿ ತೋರಿಸುವುದಕ್ಕಾಗುವುದಿಲ್ಲ. ಅಷ್ಟೇ ಅಲ್ಲ, ಗಡಿಗೆ ಒಟ್ಟೆ ಮುಂತಾದ ಅಚೇತನವಾದ ವಿಷಯವನ್ನು ತೋರಿಸುವಂತೆ ಸ್ವಯಂಸಿದ್ಧನೂ ಸ್ವಪ್ರಕಾಶನೂ ಆದ ಎಲ್ಲರಿಗೂ ಆತ್ಮನೇ ಆದ ಈತನನ್ನು ಯಾವುದೊಂದು ಪ್ರಮಾಣದಿಂದಲೂ ಬೆಳಗಬೇಕಾದ ಅವಶ್ಯಕತೆಯೂ ಇಲ್ಲ. ಅವನದ್ವಲ್ಲದ್ವಾದ ಸ್ವಭಾವವನ್ನು ಹುಟ್ಟಿ ಹಾಕಿಕೊಳ್ಳುವುದೆಂಬ ರೂಪವಾದ ಅವಿದ್ಯಾಮಾತ್ರದ ವ್ಯವಧಾನದಿಂದ, ಆ ಪ್ರಕಾರದ ಆವಿದ್ಯೆಯನ್ನು ಕಳೆಯುವುದರಿಂದ ಆದರ ಸ್ವರೂಪವನ್ನು ವೇದಾನ್ತಗಳು ತಿಳಿಸಿಕೊಡುವುದರಿಂದ ಅವು ಈ ಆತ್ಮನ ವಿಷಯದಲ್ಲಿ ಪ್ರಮಾಣವಾದವುಗಳು ಎಂದು ಉಪಚಾರಕ್ಕೆ ಹೇಳಲಾಗುತ್ತದೆ. ಇದು ವೇದಾಂತದಲ್ಲಿ ನಿಷ್ಳಾತರಾದವರಿಗೆ ಒಪ್ಪಿಗೆಯಾದ ಶಂಕರಾಚಾರ್ಯರ ಪ್ರಕ್ರಿಯೆಯು (ಇದನ್ನು ಇಲ್ಲಿ) ಸಂಗ್ರಹವಾಗಿ ತೋರಿಸಿದ್ದಾಗಿದೆ.

ಹೀಗಿದ್ದರೂ ಅದ್ವೈತವೇ ವೇದಾನ್ತಾಧರ್ಮವು ಎಂಬುದನ್ನು ಒಟ್ಟಿ-ಕೊಂಡವರಾದ ಬೇರೆ ಪ್ರಸ್ಥಾನದವರೂ ಸಹ - ಅವರು ಭಾವ್ಯಕಾರರ ಸಮಾನಕಾಲದವರಾಗಿದ್ದವರು - ಅವರೂ ತಮ್ಮ ಸಂಪ್ರದಾಯದ ಬಲದಿಂದ

ವರ್ಣಯಾಂಬಭೂಪಃ | ತತ್ತ ಸಮಾನೇತಪ್ಯದ್ವೈತಿತ್ಯೇ ತೇಷಾಮನಾದರಣೇ ಕೋ ಹೇತುರಿತಿ ಪಕ್ತವ್ಯಂ ಯಥೋಪದರ್ಶಿತಪ್ರಕ್ರಿಯಾಯಾ ಏವೈಕಸ್ಯಾ ವೇದಾಂತಾಭಿಮತತ್ವ-ಬುದ್ಧಿದ್ವಿಕರಣಾರ್ಥವೂ | ತದಘೋಽಯಮ್ ಆರಂಭಃ ||

**ಉಗ.** ಪ್ರಾಚೀನಪ್ರಸ್ಥಾನಭೇದಾನಾಂ ಸಮಾನಾ ಧರ್ಮಾಃ - ತತ್ತ ಪ್ರಸ್ಥಾನಾಂತರಾವಲಂಬಿಭಿರಷಿ ಜಗತೋ ಬ್ರಹ್ಮಕಾರಣಕತ್ವಮುರರೀಕ್ರಿಯತೇ, ಮೋಕ್ಷೇ ಜೀವಾನಾಂ ಬ್ರಹ್ಮಭಾವಾಪತ್ತಿಶ್ಚ | ಮೋಕ್ಷಸ್ತು ಶ್ರುತಿವಿಹಿತತ್ಯೇನ ಸ್ವಸ್ವಸಂಪ್ರದಾಯಾಭಿ-ಮತಸಾಧನವಿಶೇಷೇಣ ಪ್ರಾಪ್ಯಃ - ಇತಿ ತೇಷಾಮಾಗ್ರಹಃ | ತಥಾ ಹಿ - (೧) ಕರ್ಮಕಾಂಡಸ್ಯಾಪಿ ವೇದತ್ಪಸಾವಾನಾತ್ ಅವಿಶಿಷ್ಟಂ ಪ್ರಾವಾಣ್ಯಾವಿತಿ ತತ್ವಮಾಣಾಧಿಫಾತಾಯ ಕರ್ಮಸಮುಚ್ಚಿತಾದೇವ ಜ್ಞಾನಾನೊಂದ್ಲೋ ಭವಿತುಮಹಂತಿ - ಇತಿ ಕೇಚಿತ್ | (೨) ವಸ್ತುಮಾತ್ರಸಮರ್ಪಕಸ್ಯ ಜ್ಞಾನಸ್ಯ ಅಂಚಂಚಿತ್ತರತ್ವಾತ್, ಉಪಾಸನಾಪರಾಭಿಧಾನಮೇವ ಜ್ಞಾನಂ ವೇದಾಂತವಿಹಿತಮ್, ತೇನೇವ ಚ ಮೋಕ್ಷೋ ವೇದಾನ್ತಗಳ ಪ್ರಾಮಾಣ್ಯವನ್ನು ಮತ್ತೊಂದು ರೀತಿಯಾಗಿಯೇ ವಣಿಕಸಿರು-ತ್ವಾರೇ. ಅವರಲ್ಲಿ, ಅದ್ವೈತಿಗಳಂಬುದು ಸಮಾನವಾಗಿದ್ದರೂ ಅವರನ್ನು ಅಸಂದ್ರ್ಬ ಮಾಡುವುದಕ್ಕೆ ಕಾರಣವೇನು? ಎಂಬುದನ್ನು ಹೇಳಬೇಕು, ಮೇಲೆ ತೋರಿಸಿದ್ದಾದ ಈ ಒಂದೇ ಪ್ರಕ್ರಿಯೆಯೇ ವೇದಾನ್ತಗಳಿಗೆ ಒಪ್ಪಿಗೆಯಾದದ್ದೆಂಬ ಬುದ್ಧಿಯನ್ನು ಗಟ್ಟಿಗೊಳಿಸುವುದಕ್ಕಾಗಿ (ಈ ಮುಂದಿನ ಕಿರಣವು) ಆರಂಭ-ವಾಗಿರುತ್ತದೆ.

**ಉಗ)** ಪ್ರಾಚೀನ ಪ್ರಸ್ಥಾನಗಳಿಗೂ (ಇದಕ್ಕೂ) ಸಮಾನವಾದ ಧರ್ಮಗಳು - ಬೇರೆ ಪ್ರಸ್ಥಾನದವರೂ ಸಹ ಜಗತ್ತಿಗೆ ಬ್ರಹ್ಮವೇ ಕಾರಣವೆಂಬುದನ್ನು ಒಪ್ಪಿಕೊಂಡಿರುತ್ವಾರೇ. ಮೋಕ್ಷದಲ್ಲಿ ಜೀವರುಗಳಿಗೆ ಬ್ರಹ್ಮಭಾವವಿರುತ್ತದೆ (ಎಂಬುದನ್ನೂ ಒಪ್ಪಿರುತ್ವಾರೇ). ಮೋಕ್ಷವಾದರೇ ಶ್ರುತಿಯಲ್ಲಿ ವಿಧಿಸಿರುವುದರಿಂದ ತಮ್ಮ ಸಂಪ್ರದಾಯಕ್ಕೆ ಒಪ್ಪಿಗೆಯಾದ ಒಂದಾನೊಂದು ಸಾಧನದಿಂದ ಪಡೆಯತಕ್ಕದ್ದೆಂದು ಅವರ ಹತವಿರುತ್ತದೆ. ಹಾಗೆಯೇ ಇದೆ (ನೋಡಿ) (೧) ಕರ್ಮಕಾಂಡವೂ ಸಹ ವೇದವಾದ್ದರಿಂದ ಪ್ರಾಮಾಣ್ಯವು (ಅದರೊಡನೆ) ಸಮಾನವಾಗಿರುತ್ತದೆಯಾದ್ದರಿಂದ ಅದರ ಪ್ರಾಮಾಣ್ಯಕ್ಕೆ ವಿರೋಧವಾಗದೇ ಇರುವುದಕ್ಕಾಗಿ ಕರ್ಮದೊಡನೆ ಸೇರಿಕೊಳ್ಳುವ ಜ್ಞಾನದಿಂದಲೇ ಮೋಕ್ಷವಾಗುವುದಕ್ಕೆ ತಕ್ಷದ್ವಾಗಿದೆ ಎಂದು ಕೆಲವರು (೨)

ಭವಿತುಮಹಾತಿ | “ಆತ್ಮಾ ವಾ ಅರೇ ದ್ರಷ್ಟವ್ಯಃ” (ಬೃ), “ಸೋಽನ್ನೇಷ್ಟವ್ಯಃ” (ಭಾಂ) ಇತ್ಯಾದಿವಿಧಾನದಶ್ರಣಾತ್; ವಸ್ತುಚೋಧಕವಾಕ್ಯಾನಿ ತು ಉಪಾಸ್ಯಸ್ಸರೂಪಸಮರ್ಪಣೇನೋಪಯುಕ್ತಾನಿ - ಇತ್ಯಪರೇ | ತೇನ್ನೇವೋಪಾಸನೇನ ಅವಿದ್ಯಾನಿವೃತ್ತಿರಪಿ ಭವಿತ್ತಿ ಇತ್ಯಪಿ ಕೇಂಡಿತ್ | (ಇ) ನಿಷ್ಪ್ರಪಂಚಬ್ರಹ್ಮತ್ವಭಾವಸ್ತ್ವವ ಮೋಕ್ಷತ್ವಾತ್ ಪ್ರಪಂಚಪ್ರವಿಲಯೇ ಸಾಧಕೋ ನಿಯುಜ್ಯತೇ ವೇದೇನ ಸರ್ವತ್ರ | ತದನುಸಾರೇಣ ಪ್ರಪಂಚಂ ಕ್ರಮಕ್ರಮೇಣ ಪ್ರವಿಲಾಪ್ಯ ಮೋಕ್ಷೋಽಧಿಗಂತವ್ಯಃ - ಇತ್ಯಪರೇ | (ಇ) ಬ್ರಹ್ಮವಿಷಯಕಶ್ರವಣಂ ಕೃತ್ವಾಪಿ ಕೃತಾರ್ಥತಾ ನ ಭವತಿ ಮುಮುಕ್ಷೋಃ ; ಆತೋ ವಾಕ್ಯಜನ್ಯಂ ಜ್ಞಾನಂ ನಿರಂತರಂ ದೀಘ್ಮಾತಾಲಮ್ ಅಭ್ಯಸ್ಯ ಭಾವನೋಪಚಯಾನ್ಯಃ - ಶೇಷಮಜ್ಞಾನಮ್ ಅಪನೀಯ ಕಾಲಾಂತರೇ ಬ್ರಹ್ಮಭಾವಃ ಸಂಪಾದನೀಯಃ - ಇತಿ ಕೇಂಡಿತ್ | (ಇ) ವಾಕ್ಯಜನ್ಯಂ ಜ್ಞಾನಂ ಕೇವಲಂ ಯುಕ್ತಿಸಹಿತಂ ವಾ ಸಮಭ್ಯಸ್ಯ ವಿಶೇಷಜ್ಞಾನಂ ಸಂಪಾದನೀಯಮ್ ಅಜ್ಞಾನವಿಧ್ಯಸ್ತಯೇ - ಇತ್ಯೇಕೇ | (ಇ)

ವಸ್ತುವಷ್ಟನ್ನೇ ತಿಳಿಸುವ ಜ್ಞಾನವು ಏನನ್ನೂ (ಯಾವ ಪ್ರಯೋಜನವನ್ನು) ಮಾಡುವುದಿಲ್ಲ ವಾದ್ದರಿಂದಲೂ, ಉಪಾಸನೆ ಎಂಬ ಇನ್ನೊಂದು ಹೆಸರನ್ನಿಟ್ಟು - ಕೊಂಡ ಜ್ಞಾನವೇ ವೇದಾನ್ತದಲ್ಲಿ ವಿಹಿತವಾದ ಜ್ಞಾನವಾದ್ದರಿಂದಲೂ ಅದರಿಂದಲೇ ಮೋಕ್ಷವಾಗುವುದಕ್ಕೆ ಯೋಗ್ಯವಾಗಿದೆ, ಹಾಗೆಯೇ “ಆತ್ಮನನ್ನೇ ಕಂಡುಕೊಳ್ಳಬೇಕು” (ಬೃ) “ಆತ್ಮನನ್ನೂ ಹುಡುಕಿಕೊಳ್ಳಬೇಕು” (ಭಾಂ) ಎಂಬುದಾಗಿ ವಿಧಿಸಿರುವುದು ಕಂಡುಬಂದಿರುವುದರಿಂದ ವಸ್ತುಚೋಧಕವಾಕ್ಯಗಳು ಯಾವುದಿದೆಯೋ ಅವು ಉಪಾಸ್ಯವಾದದ್ದರ ಸ್ವರೂಪವನ್ನು ತಿಳಿಸಿಕೊಡುವುದರ ಮೂಲಕ ಉಪಯುಕ್ತವಾದದ್ವಾಗಿವೆ ಎಂದು ಮತ್ತೆ ಕೆಲವರು (ಹೇಳುತ್ತಿದ್ದರು). ಆ ಉಪಾಸನೆಯಿಂದಲೇ ಅವಿದ್ಯೆಯು ತೊಲಗುವುದೆಂದೂ ಕೆಲವರು (ಹೇಳುವರು). (ಇ) ನಿಷ್ಪ್ರಪಂಚವಾದ ಬ್ರಹ್ಮವೇ ಆತ್ಮವಾಗಿದೆ ಎಂಬುದೇ ಮೋಕ್ಷವಾದ್ದರಿಂದ ವೇದದಲ್ಲಿ ಎಲ್ಲಾ ಕಡೆಯಲ್ಲಾ ಪ್ರಪಂಚವನ್ನು ಕರಗಿಸಿ-ಕೊಳ್ಳುವುದೆಂಬ ಕ್ರಿಯೆಯಲ್ಲಿಯೇ ಸಾಧಕನು ನಿಯುಕ್ತನಾಗಿರುತ್ತಾನೆ. ಅದಕ್ಕನುಗುಣವಾಗಿ ಪ್ರಪಂಚವನ್ನು ಕ್ರಮಕ್ರಮವಾಗಿ ಕರಗಿಸಿ ಮೋಕ್ಷವನ್ನು ಪಡೆಯಬೇಕೆಂದು ಇನ್ನು ಕೆಲವರ ಅಭಿಪ್ರಾಯವು. (ಇ) ಬ್ರಹ್ಮದ ಒಗ್ಗೆ ಶ್ರವಣವನ್ನು ಮಾಡಿದರೂ ಮುಮುಕ್ಷುವಿಗೆ ಕೃತಾರ್ಥತೇ ಎಂಬುದು ಆಗುವುದಿಲ್ಲ. ಆದ್ದರಿಂದ ವಾಕ್ಯದಿಂದುಂಟಾದ ಜ್ಞಾನವನ್ನು ನಿರಂತರವಾಗಿ ಬಹಳ ಕಾಲದವರೆಗೆ ಅಭ್ಯಾಸವನ್ನು ಮಾಡಿ ಭಾವನೆಯು

ವಾಕ್ಯಜ್ಞಾನಸ್ಯ ಸಂಸ್ಕಾರಧ್ವಾಂಶವಿಷಯಕತ್ವತ್, ಅಸಂಸ್ಕಾರಧ್ವಾಂಶವಿಜ್ಞಾನಸಮುತ್ತಲ್ಯೇ ಜ್ಞಾನಾಭಾಸಃ ಕರ್ತವ್ಯ ಇತ್ಯನೇ | (೨) ಶ್ರುತಿವಿಹಿತವಿಧಾನೇನ ಅವಸ್ಥಾತ್ರಯವಾಸನಾನಿರೋಧಂ ಕೃತ್ಯೇವ ಕೃತಾಧೋ ಭವೇನಾನ್ಯಧಾ | ನ ಹಿ ಪ್ರಮಾಣಾಂತರಗಮ್ಯಸ್ಯಾತ್ಯನೋ ವೇದಾಂತೈಕಗಮ್ಯತ್ವಮಿತಿ ಯುಜ್ಯತೇ | ಆತೋ ನಾತ್ಯಜ್ಞಾನೇ ವೇದಾಂತಾನಾಂ ವಿನಿಯೋಗಃ, ಕಿಂ ತಹಿಂ ಅನ್ವಯವೃತೀರೇಕಾಭಾವ್ಯಾ ಅವಸ್ಥಾತ್ರಯಾದ್ ವಿವಿಜ್ಯಾತಾನಂ ಪ್ರತ್ಯಭಿಜ್ಞಾತವಾನ್ ಅವಸ್ಥಾತ್ರಯವಾಸನಾನಿರೋಧೇ ನಿಯುಜ್ಯತೇ | ಇತಿ ಕೇಽಚಿತ್ | (೩) ಆಧವಾ ಮನೋನಿರೋಧೇ ಏವ ಪ್ರರುಷೋ ನಿಯುಜ್ಯತೇ; ನಿರುದ್ಧಾಂತಃಕರಣಸ್ಯ ಸ್ವಯಮೇವಾತಾ ಪ್ರಕಾಶತೇ, ಆತ್ಯನಃ ಸ್ವಯಂಪ್ರಕಾಶತ್ವಾದಿತ್ಯಪ್ಯನೇ | (೪) ಸಾಂಕ್ಷಾತ್ವತಬ್ರಹ್ಮಳೋಽಪಿ ದೇಹಪಾತಾನಂತರಂ ಬ್ರಹ್ಮಣ ಲಯ ಏವೈಕಾಂತಿಕೋ ಮೋಕ್ಷಃ | ತಾವತ್ಪರ್ಯಾಂತಮ್ ಅನಾತ್ಯಂತಿಕತ್ವಾದ್

(ಚೆನ್ನಾಗಿ) ಬೆಳೆಯುವುದರಿಂದ ಸಂಪೂರ್ಣವಾಗಿ ಅಜ್ಞಾನವು ತೊಲಗಿಕಾಲಾಂತರದಲ್ಲಿ ಬ್ರಹ್ಮಭಾವವನ್ನು ಪಡೆದುಕೊಳ್ಳಬೇಕೆಂದು ಕೆಲವರು. (೫) ವಾಕ್ಯದಿಂದುಂಟಾಗುವ ಕೇವಲ ಜ್ಞಾನವನ್ನಾಗಲೇ ಯುಕ್ತಿಸಹಿತವಾದದ್ವಾನ್ಯಾಗಲೇ ಚೆನ್ನಾಗಿ ಅಭಾಸವನ್ನು ಮಾಡಿ ವಿಶೇಷಜ್ಞಾನವನ್ನು ಅಜ್ಞಾನನಾಶಕ್ಕಾಗಿ ಸಂಪಾದಿಸಿಕೊಳ್ಳಬೇಕು ಎಂದು ಮತ್ತೆ ಕೆಲವರು (೬) ವಾಕ್ಯಜ್ಞಾನವು ಸಂಸಗಾಂತ್ಯಕವಾದದ್ವಾದ್ವಾರಿಂದ ಅಸಂಸಗಾಂತ್ಯಕವಾದ ವಸ್ತುವಿನ ಜ್ಞಾನವುಂಟಾಗುವುದಕ್ಕೆ ಜ್ಞಾನಾಭಾಸವನ್ನು ಮಾಡಬೇಕು ಎಂದು ಕೆಲವರು (೭) ಶ್ರುತಿಯಲ್ಲಿ ವಿಧಾನಮಾಡಿದ ರೀತಿಯಿಂದ ಅವಸ್ಥಾತ್ರಯದ ವಾಸನೆಯನಿರೋಧವನ್ನು ಮಾಡಿಕೊಂಡೇ ಕೃತಾಧರನಾಗಬೇಕೇ ಹೊರತು ಬೇರೆ ರೀತಿಯಾಗುವುದಿಲ್ಲ. ಬೇರೋಂದು ಪ್ರಮಾಣಕ್ಕೂ ಸಿಗುವ ಆತ್ಯನು ವೇದಾನ್ತಂಬಂದಕ್ಕೇ ಗೊತ್ತಾಗುತ್ತಾನೆಂಬುದು ಹೊಂದುವುದಿಲ್ಲವಷ್ಟೇ? ಆದ್ವರಿಂದ ವೇದಾನ್ತಗಳು ಆತ್ಯಜ್ಞಾನವನ್ನುಂಟುವಾಡುವುದರಲ್ಲಿ ವಿನಿಯೋಗಗೊಂಡಿಲ್ಲ, ಮತ್ತೇನೆಂದರೆ, ಅನ್ವಯವೃತೀರೇಕದಿಂದ ಆತ್ಯನನ್ನು ಅವಸ್ಥಾತ್ರಯದಿಂದ ವಿಂಗಡಿಸಿಕೊಂಡವನು ತಿಳಿದವನಾಗುತ್ತಾನಾದ್ವರಿಂದ ಅವಸ್ಥಾತ್ರಯವೆಂಬ ವಾಸನೆಯನ್ನು ತಡೆ ಗಟ್ಟುವುದರಲ್ಲಿ ನಿಯುಕ್ತನಾಗಿರುತ್ತಾನೆ ಎಂದು ಕೆಲವರು (೮) ಆಧವಾ ಮನಸ್ಸನ್ನು ತಡೆಗಟ್ಟುವ (ವ್ಯಾಪಾರದಲ್ಲಿ) ಪ್ರರುಷನು ನಿಯುಕ್ತನಾಗಿರುತ್ತಾನೆ, ಏಕೆಂದರೆ ಅಂತಃಕರಣವನ್ನು ತಡೆಹಿಡಿದರೆ ಆತ್ಯನು ತಾನೇ ತೋರಿಕೊಳ್ಳುತ್ತಾನೆ, ಏಕೆಂದರೆ (ಆತನು)

ಬ್ರಹ್ಮಪ್ರಾಪ್ತೋಃ - ಇತಿ ಕೇಚಿತ್ | ಇತ್ಯೇವಂ ಬಹುಧಾ ವಿಪ್ರತಿಪನ್ನಾಃ ಪ್ರಾಚೀನ-  
ಪ್ರಸ್ಥಾನಾವಲಂಬಿನಃ ||

ತತ್ತ್ವಾರ್ಥಾಂ ಸರ್ವೇಷಾಮಿಷಿ ವಾದಿನಾಂ (೧) ಶ್ರುತಿರಪೌರುಷೇಯತ್ವಾತ್ ಪ್ರಮಾಣಾಂತರಾನಧಿಗತಸಾಧನಫಲಸಂಬಂಧಚೋಧನಮುಖೀನ್ಯೇವ ಪ್ರಮಾಣಮಾ; (೨) ಆಚಾರ್ಯಸ್ತು ಶ್ರುತ್ಯಧರ್ಚೋಧಕತ್ವಮಾತ್ರೇಣ ಮಾರ್ಗದರ್ಶಕಃ; (೩) ಸಾಧನವಿಶೇಷಸ್ತು ಶ್ರುತಿವಿಹಿತಃ, ಸ್ವಪ್ರಸ್ಥಾನಸಂಪ್ರದಾಯಬಲಾದೇವ ನಿಧಾರಣೇಯಃ (೪) ಜೀವತ್ವರೂಪೋ ಬಂಧೋ ವಿದ್ಯಮಾನ ಏವ ತಾದೃಶಸಾಧನವಿಶೇಷಾ-  
ನುಷ್ಠಾನೇನ್ಯೇವ ಪರಿಹರಣೇಯಃ; (೫) ಅಜ್ಞಾನಮಿಷಿ ಕ್ಷಮಿದಭ್ಯುಪಗಮ್ಯಮಾನಂ ಪುಣ್ಯಪಾಪಾದಿವತ್ ಶಾಸ್ತ್ರೀಕಸಮಧಿಗಮ್ಯಮಾ, ಪರಿಹರಣೇಯಂ ಚ ಸಾಧನ-  
ವಿಶೇಷಾನುಷ್ಠಾನೇನ | (೬) ಸ್ವಸ್ವಸಂಪ್ರದಾಯಸಂಮತಮೀಮಾಂಸಾಪ್ರಕಾರಾನು-

ಸ್ವಯಂಪ್ರಕಾಶನಾಗಿರುತ್ತಾನೆ ಎಂದೂ ಕೆಲವರು (೭) ಬ್ರಹ್ಮವನ್ನ ಸಾಕ್ಷಾತ್ವಾರ  
ಮಾಡಿಕೊಂಡಿದ್ದರೂ ದೇಹವು ಬಿದ್ದ ಮೇಲೆಯೇ ಬ್ರಹ್ಮದಲ್ಲಿ ಲಯವು,  
ಅದೇ ಏಕಾಂತಿಕವಾದ ಮೋಕ್ಷವು, ಅಲ್ಲಿಯವರೆಗೆ (ಆಗುವ) ಬ್ರಹ್ಮಪ್ರಾಪ್ತಿಯು  
ಆತ್ಮಂತಿಕವಾದದ್ವಾಗಿರುವುದಿಲ್ಲ ಎಂದೂ ಕೆಲವರು. ಹೀಗೆ ಪ್ರಾಚೀನಪ್ರಸ್ಥಾನ-  
ವನ್ನವಲಂಬಿಸಿದವರು ಒಹಳವಾಗಿ ವಿರುದ್ಧವಾಗಿ ತಿಳಿದವರಾಗಿರುತ್ತಾರೆ.

ಇಲ್ಲಿ ಇವರೆಲ್ಲರ ಸಮಾನತೆಯು ಇದು (೧) ಶ್ರುತಿಯು ಅಪೌರುಷೇಯ-  
ವಾದ್ದರಿಂದ ಮತ್ತೊಂದು ಪ್ರಮಾಣಕ್ಕೆ ಗೊತ್ತಾಗದ ಸಾಧನಫಲಗಳಿಗೆ  
ಸಂಬಂಧವನ್ನ ತಿಳಿಸುವುದರ ಮೂಲಕವಾಗಿಯೇ ಪ್ರಮಾಣವಾಗಿರುತ್ತದೆ.  
(೨) ಆಚಾರ್ಯನಾದರೋ ಶ್ರುತ್ಯಧರ್ಚವನ್ನ ತಿಳಿಸುವುದರ ಮೂಲಕವಾಗಿ  
ಮಾರ್ಗದರ್ಶಕನಾಗಿರುತ್ತಾನೆ. (೩) ಶ್ರುತಿಯು ವಿಧಿಸಿರುವ ಸಾಧನವಿಶೇಷ-  
ವಾದರೋ ತಮ್ಮ ಮಾರ್ಗದ ಸಂಪ್ರದಾಯ ಬಲದಿಂದಲೇ ನಿರ್ಧರಿಸ-  
ಬೇಕಾಗುತ್ತದೆ. (೪) ನಿಜವಾಗಿರುವ ಜೀವತ್ವರೂಪವಾದ ಬಂಧವನ್ನ (ಶಾಸ್ತ್ರ)  
ರೀತಿಯದಾದ ಗೊತ್ತಾದ ಸಾಧನಾನುಷ್ಠಾನದಿಂದಲೇ ಪರಿಹರಿಸಿಕೊಳ್ಳ-  
ಬೇಕಾಗುತ್ತದೆ. (೫) ಕೆಲವೋಮ್ಮೆ ಒಟ್ಟಿಕೊಂಡದ್ವಾದ ಅಜ್ಞಾನವನ್ನೂ ಸಹ  
ಪುಣ್ಯಪಾಪಗಳನ್ನ ಹೇಗೋ ಹಾಗೆ ಶಾಸ್ತ್ರ ಒಂದರಿಂದಲೇ ಗೊತ್ತಾಗತಕ್ಕದ್ದು  
ಮತ್ತು ಒಂದು ಗೊತ್ತಾದ ಸಾಧನಾನುಷ್ಠಾನದಿಂದ ಪರಿಹರಿಸಿಕೊಳ್ಳಬೇಕು.  
(೬) ತಮ್ಮ ತಮ್ಮ ಸಂಪ್ರದಾಯಕ್ಕೆ ಒಟ್ಟಿಗೆಯಾದ ಮೀಮಾಂಸೆಗೆ ಅನುಗುಣವಾಗಿ

ರೋಧೇನ ವಾಕ್ಯಾಧಿನಿಧಾರಣಾರೂಪ್ಯಾ, ತದನುಗುಣಾಯುಕ್ತುತ್ತೀರ್ಕಣಂ ಚ; (2) ಪರಪ್ರಕ್ರಿಯಾರೂಪ್ಯಾರಣೀಯಾಧಿನಿರಾಕರಣೀಯಾ ಮೀಮಾಂಸಾನ್ಯಾಯಾನಾರೂಪಾರಣಾರೂಪ್ಯಾ, ತಾರ್ಕಿಕಸಂಪರ್ಯತಯಾಕ್ಷಾನರೂಪಾನಂ ಚ ಸಮಾನರೂಪ್ಯಾ ||

### ಪ್ರಸ್ಥಾನಾಂತರೇಷು ದೋಷಾಃ

**ಉಟ. ವೇದಾಂತಾನಾಂ ವಿಧಿಪರತ್ವೀನಾಂಗೀಕಾರೋ ದೋಷಃ ಪ್ರಸ್ಥಾನೇಷು**

- ಅಧಾರೀಷಾಂ ಸರ್ವೇಷಾಂ ಸಮಾನಾನಿ ದೂಷಣಾನ್ಯಾಪನ್ಯಸ್ಯಂತೇ ತತ್ತ್ವಕ್ರಿಯಾಜಾರೂಪ್ಯಾ ಅವೈದಾಂತಿಕತ್ವಾವಿಷ್ಯರಣಾಧ್ಯಾರೂಪ್ಯಾ | ವೇದಾಂತಾನಾಂ ನಿಯಮೇನ ವಿಧಿಪರತ್ವೀನಾಂಗೀಕಾರಸ್ತಾವತ್ತಾ ಸಮಾನೋ ದೋಷಃ ಸರ್ವೇಷಾವುಪಿ | ನ ಹಿ ನಿರ್ವಿಶೇಷಾತ್ಮತತ್ತ್ವಪ್ರತಿಪಾದಕೇಷು ವೇದಾಂತವಾಕ್ಯೇಷು ವಿಧಿಸಂಸ್ಪರ್ಶೋರ್ವೇ ನಿಯೋಗೋಪದೇಶಗಂಧೋ ವಾ ಉಪಲಭ್ಯತೇ ಕ್ಷಮಿದಪಿ | ವಸ್ತುಮಾತ್ರಪರಯವಸಾಯಿತ್ವಂ ಹಿ ನಿಯಮೇನ ದೃಶ್ಯತೇ ಸರ್ವತ್ರ ವಾಕ್ಯಾನಾರೂಪ್ಯಾ, ತದ್ದಿತಪದಾನಾಂ ಚ |

ವಾಕ್ಯಾಧಿವನ್ನು ಗೊತ್ತುಮಾಡಿಕೊಳ್ಳುವುದು ಮತ್ತು ಅದಕ್ಕೇ ಹೊಂದುಗಡೆಯಾಗುವ ಯುಕ್ತಿಯನ್ನು ಉಹಿಸಿಕೊಳ್ಳುವುದು. (2) ಮತ್ತೊಂದು ಪಕ್ಷವನ್ನು ನಿರಾಕರಣ ಮಾಡುವಾಗಲೂ ಮೀಮಾಂಸಾನ್ಯಾಯವನ್ನು ತರುವುದು ಮತ್ತು ತಾರ್ಕಿಕರಿಗೆ ಒಪ್ಪಿಗೆಯಾದ ಯುಕ್ತಿಯನ್ನು ತರುವುದು, (ಎಂಬುದು ಈ ಎಲ್ಲಾ ವಾದಿಗಳಿಗೂ ಸಮಾನವು).

### ॥ ಬೇರೆ ಪ್ರಸ್ಥಾನದಲ್ಲಿರುವ ದೋಷಗಳು ॥

**ಉಟ) ಬೇರೆ ಮತದವರಲ್ಲಿ ವೇದಾಂತಗಳನ್ನು ವಿಧಿಪರವಾಗಿ ಒಟ್ಟಿರುವುದೆಂಬುದು ದೋಷವು.** ಈ ಪ್ರಕ್ರಿಯೆಗಳಿಲ್ಲಾ ಅವೈದಿಕವಾಗಿವೆ ಎಂಬುದನ್ನು ತೋರಿಸುವುದಕ್ಕಾಗಿ ಈ ಎಲ್ಲಾ ಪ್ರಕ್ರಿಯೆಗಳಿಲ್ಲಾ ಇರುವ ಸಮಾನವಾದ ದೋಷಗಳನ್ನು ಹೇಳಲಾಗುತ್ತದೆ. ವೇದಾನ್ತಗಳು ವಿಧಿಪರವಾಗಿವೆ ಎಂಬುದು ಈ ಎಲ್ಲಾ ವಾದಿಗಳ ನಿಯತವಾದ ಸಮಾನವಾದ ದೋಷವು. ಯಾವ ವಿಶೇಷವೂ ಇಲ್ಲದ ಆತ್ಮತತ್ವವನ್ನು ಪ್ರತಿಪಾದನೆ ಮಾಡುವ ವೇದಾಂತವಾಕ್ಯಗಳಲ್ಲಿ ವಿಧಿಸಂಬಂಧವಾಗಲೀ ನಿಯೋಗದ (ಕಟ್ಟಿ-ಮಾಡುವುದರ) ಗಂಧವಾಗಲೀ ಸ್ವಲ್ಪವೂ ಕೂಡ ಇರುವುದಿಲ್ಲ. (ವೇದಾನ್ತ) ವಾಕ್ಯಗಳಿಗೂ ಅದರಲ್ಲಿರುವ ಪದಗಳಿಗೂ ಸಹ ವಸ್ತುಸ್ವರೂಪವಷ್ಟನ್ನೇ

ತಸ್ಮಾತ್, ವಸ್ತುಭೋದಕವಾಕ್ಯಸ್ಯಾಧಾರಂತರಕಲ್ಪನಂ ಪ್ರಥಮೋ ದೋಷಃ ಸಂಖ್ಯಾಂ ವಾದಿನಾಮ್ | ಯಥಾಮಭಂಗವತ್ವಾದಃ -

(೧) ನಂಚ ತದ್ದತಾನಾಂ ಪದಾನಾಂ ಬ್ರಹ್ಮಸ್ವರೂಪವಿಷಯೇ ನಿಶ್ಚಯೇ ಸಮನ್ವಯೇ ಅವಗಮ್ಯಮಾನೇ ಅಧಾರಂತರಕಲ್ಪನಾ ಯುತ್ತಾ | ಶ್ರತಹಾನ್ಯಶ್ರತಕಲ್ಪನಾ-ಪ್ರಸಂಗಾತ್ | ಸೂ.ಭಾ. ೮-೮-೪.

(೨) “ತದೇತದ್ ಬ್ರಹ್ಮಾಪೂರ್ವಮನಪರಮನಂತರಮಬಾಕ್ಯಮುಯಮಾತ್ಮಾ ಬ್ರಹ್ಮ ಸಾರಾನುಭೂಃ” (ಬೃ.) ಇತ್ಯೇವಮಾದೀನಿ ವಾಕ್ಯನಿ ನಿಷ್ಪಂಚ-ಬ್ರಹ್ಮತ್ತತತ್ತ್ವಪ್ರಥಾನಾನಿ ನಾಧಾರಂತರಪ್ರಥಾನಾನಿ - ಇತ್ಯೇತತ್ತಾ ಪ್ರತಿಷ್ಠಾಪಿತಮ್ “ತತ್ತ್ವಸಮನ್ವಯಾತ್” (೮-೮-೪) ಇತ್ಯತ್ತ |

ಸೂ.ಭಾ. ೩-೨-೧೪,

(ತಿಳಿಸಿಕೊಡುವುದರಲ್ಲಿ) ತಾತ್ಪರ್ಯದಲ್ಲಿ ವಿರುವುದೆಂಬುದು ಏಕಾಂತವಾಗಿ ಎಲ್ಲಾ ಕಡೆಯಲ್ಲಿ ಕಂಡುಬಂದಿರುತ್ತದೆ. ಆದ್ದರಿಂದ ಎಲ್ಲಾ ವಾದಿಗಳಿಗೂ ವಸ್ತುವನ್ನು ತಿಳಿಸಿಕೊಡುವ ವಾಕ್ಯಗಳಿಗೆ ಬೇರೊಂದು ಅರ್ಥವನ್ನು ಮಾಡುವುದೆಂಬುದು ಮೊಟ್ಟ ಮೊದಲನೇಯ ದೋಷವು. ಈ ವಿಷಯಕ್ಕೆ ಭಗವತ್ವಾದರು (ಹೀಗೆ) ಹೇಳಿರುತ್ತಾರೆ.

(೧) ವೇದಾಂತಗಳಲ್ಲಿರುವ ಪದಗಳಿಗೆ ಬ್ರಹ್ಮಸ್ವರೂಪದ ವಿಷಯದಲ್ಲಿ ನಿಶ್ಚಯಾದ ಸಮನ್ವಯವು ಗೊತ್ತಾಗುತ್ತಿರುವಾಗ (ಅವುಗಳಿಗೆ) ಬೇರೊಂದು ಅರ್ಥವನ್ನು ಕಲ್ಪಿಸುವುದು ಸರಿಯಲ್ಲ. ಏಕೆಂದರೆ (ಹಾಗೆ ಮಾಡಿದರೆ) ಶ್ರುತಿಯಲ್ಲಿ ಹೇಳಿರುವುದನ್ನು ಬಿಟ್ಟು ಹೇಳಿದಿರುವುದನ್ನು ಕಲ್ಪಿಸಿಕೊಂಡಂತಾದೀತು (ಸೂ. ಭಾ ೮-೮-೪).

(೨) “ಆ ಈ ಬ್ರಹ್ಮವು ಅಪೂರ್ವವು (ಕಾರಣವಿಲ್ಲದ್ದ), ಕಾರ್ಯ-ವಿಲ್ಲದ್ದ, ಒಳಗಿಲ್ಲದ್ದ, ಹೊರಗಿಲ್ಲದ್ದ, ಈ ಆತ್ಮನೇ ಬ್ರಹ್ಮವು ಎಲ್ಲವನ್ನೂ ಅನುಭವಿಸುತ್ತಿರುವಂಥದ್ದ” (ಬೃ) ಎಂದು ಮೊದಲಾದ ವಾಕ್ಯಗಳು, ನಿಷ್ಪಂಚವಾದ ಬ್ರಹ್ಮತ್ತತತ್ವವನ್ನೇ ಪ್ರಥಾನವಾಗಿ ಹೇಳುತ್ತಿರುವ (ವಾಕ್ಯಗಳು). ಇವು ಬೇರೊಂದರ್ಥವನ್ನು ಹೇಳುವಂಥವುಗಳಲ್ಲ, ಎಂಬೀ ವಿಚಾರವನ್ನು “ತತ್ತ್ವಸಮನ್ವಯಾತ್” (೮-೮-೪) ಎಂಬ ಸೂತ್ರದಲ್ಲಿ ತೋರಿಸಿಕೊಟ್ಟಿದ್ದಾಗಿದೆ (ಸೂ. ಭಾ ೩-೨-೧೪).

(೨) ವಸ್ತುಮಾತ್ರಪರ್ಯವಸಾಯೀನಿ ಹಿ ಬ್ರಹ್ಮವಾಕ್ಯನಿ ನ ನಿಯೋಗೋಪದೇಶಿನಿ ಇತ್ಯೇತತ್ತಾ ವಿಸ್ತರೇಣ ಪ್ರತಿಷ್ಠಾಪಿತಂ “ತತ್ತ್ವ ಸಮನ್ವಯಾತ್” (ಗಂ-೮-೪) ಇತ್ಯತ್ತ ||

ಸೂ.ಭಾ. ೩-೨-೨೯.

ಇತಿ ಚ ||

ನ್ಯಾಯಶ್ಲೋ - ನ ಹಿ “ತತ್ತ್ವಮಸಿ” ಇತ್ಯಾದಿವಾಕ್ಯಚೋಧಿತಃ “ಏಕಮೇವಾದ್ವಿತೀಯಮ್” ಅಪ್ಯಾವ ಮನಪರಮನಂತರಮಭಾಕ್ಯಂ ಬ್ರಹ್ಮಾಹಮ್” ಇತಿ ಜ್ಞಾನವಾನ್ ಪ್ರರುಷಃ “ಕರ್ತಾಹಮ್ ವೇದವಿಹಿತಸಾಧನೇನ ಪ್ರರುಷಾಧ್ಯಾಮವಾಪ್ಯೈ” ಇತಿ ವಾ “ವೇದವಾಕ್ಯನೀರ್ಯಮೈತ್ಯಂ ಸಾಧನವಿಶೇಷಾನುಷ್ಠಾನೇ” ಇತಿ ವಾ ಮನ್ಯೇತ | ವಾಕ್ಯಜನಿತಾಕರ್ತ್ಯಾಬ್ರಹ್ಮಪ್ರತ್ಯಯವಿರೋಧಾತ್, ತಾದೃಶಪ್ರತ್ಯಯಸ್ |

ಯಥಾರ್ಥಾಘಾಷ್ಯಕಾರಾ� -

(೨) “ಬ್ರಹ್ಮವಾಕ್ಯಗಳು ವಸ್ತುಸ್ವರೂಪವಷ್ಟುನ್ನೇ ತಿಳಿಸುವುದರಲ್ಲಿ ಕೊನೆಗಂಡದ್ವಾಗಿರುವಂಥದ್ದೇ ಹೊರತು ನಿಯೋಗೋಪದೇಶವನ್ನು ಮಾಡುವುದರಲ್ಲಿ ಅಲ್ಲ ಎಂಬುದನ್ನು “ತತ್ತ್ವ ಸಮನ್ವಯಾತ್” (ವೇ. ಸೂ. ೧-೧-೪) ಎಂಬ ಸೂತ್ರದಲ್ಲಿ ನೆಲೆ ನಿಲ್ಲಿಸಿದ್ವಾಗಿದೆ.”

ಯುಕ್ತಿಯೂ ಸಹ (ಇದಕ್ಕೇ) ಇದೆ (ಹೇಗೆಂದರೆ) - “ತತ್ತ್ವಮಸಿ” “ಅದೇ ನೀನಾಗಿರುವೆ” ಎಂಬುದೇ ಹೊದಲಾದ ವಾಕ್ಯದಿಂದ ತಿಳಿಸಲ್ಪಟ್ಟವನು, ಹಾಗೆಯೇ “ಎರಡಿಲ್ಲದ ಒಂದೇ ಆಗಿರುವಂಥದ್ದು”, “ ಕಾರಣವಿಲ್ಲ, ಕಾರ್ಯವಿಲ್ಲ, ಒಳಗೆ ಹೊರಗೆ ಎಂಬುದಿಲ್ಲದ ಬ್ರಹ್ಮವು ನಾನಾಗಿರುವೆನು” ಎಂದು ತಿಳಿವಳಿಕೆಯಳ್ಳಿ ಪ್ರರುಷನು - “ನಾನು ಕರ್ತೃವಾಗಿರುವೆನು, ವೇದವಿಹಿತವಾದ ಸಾಧನದಿಂದ ಪ್ರರುಷಾಧ್ಯವನ್ನು ಪಡೆಯುವೆನು” ಎಂದಾಗಲೇ, “ವೇದವಾಕ್ಯಗಳಿಂದ ನಾನು ಸಾಧನವಿಶೇಷವನ್ನನುಷ್ಠಾನ ಮಾಡಬೇಕಾದ ವಿಷಯದಲ್ಲಿ ನಿಯುಕ್ತನಾಗಿರುವೆನು” ಎಂದು ತಿಳಿಯುವುದಿಲ್ಲವಲ್ಲವೇ? ಏಕೆಂದರೆ ಆ ತರಹದ ಜ್ಞಾನವು ವಾಕ್ಯದಿಂದುಂಟಾದ, ಅಕರ್ತೃವು ಬ್ರಹ್ಮವು ಎಂಬ ಜ್ಞಾನಕ್ಕೆ ವಿರೋಧವಾಗಿರುತ್ತದೆ.

ಇಲ್ಲಿ ಹೀಗೆ ಭಾಷ್ಯಕಾರರು ಹೇಳಿರುತ್ತಾರೆ.

(೪) (ಅಂತಃಪ್ರಜ್ಞತ್ವಾದೀ) ಪ್ರತಿಷೇಧವಿಜ್ಞಾನಪ್ರಮಾಣಸಮಾಲಮೇವ ಆತ್ಮನ್ಯನಧಿಪ್ರಪಂಚನಿವೃತ್ತಿಲಕ್ಷಣಾಳಂ ಪರಿಸಮಾಪ್ತಮ್ಯ ಇತಿ ತುರೀಯಾಧಿಗಮೇ ಪ್ರಮಾಣಾಂತರಂ ಸಾಧನಾಂತರಂ ವಾನ ಮೃಗ್ಯಮ್ಯ || ಮಾಂ.ಭಾ.

(೫) ನಿಯುಕ್ತಸ್ಯ ಚ “ಅಸ್ಮಿನ್ ಅಧಿಕೃತೋಹಹಮ್ಯ, ಕತಾ, ಮಯೀದಂ ಕರ್ತವ್ಯಮ್ಯ” ಇತ್ಯಾವಶ್ಯಂ ಬ್ರಹ್ಮಪ್ರತ್ಯಯಾದ್ ವಿಪರೀತಪ್ರತ್ಯಯ ಉತ್ಪದ್ಯತೇ||

ಸೂ.ಭಾ. ೪-೮-೨.

ಇತಿ ||

ಇಂ. ಶಾರೀರಕಾರಂಭಾನುಪಪತ್ತಿದ್ವಿತೀಯೋ ದೋಷಃ - ವೇದಾಂತವಾಕ್ಯಮೀಮಾಂಸಾಶಾಸ್ತ್ರಸ್ಯ ಪ್ರಥಗಾರಂಭಣಾನುಪಪತ್ತಿಃ ಸರ್ವತ್ರಾಪಿ ತತ್, ಸಮಾನಾ | ಸರ್ವೇರಪಿ ಹೇತ್ಯೇವಾದಿಭಿ�, ಜ್ಞಾನಕಾಂಡಸ್ಯಾಪಿ ವಿಧಿಪರತ್ವೇನ್ವಾಂಗೀಕಾರಾತ್, ವಿಧಿವಿಚಾರಸ್ಯ ಚ “ಅಧಾತೋ ಧರ್ಮಚಿಜ್ಞಾಸಾ” ಇತಿ ಜ್ಯೇಮಿನಿನ್ವೇವಾರಬ್ಧತ್ವಾತ್ ನ

(೪) “ಅನ್ತಃಪ್ರಜ್ಞತ್ವವೇ ಮುಂತಾದವುಗಳ ಪ್ರತಿಷೇಧದ ತಿಳಿವಳಿಕೆಯುಂಟಾಗುವ ಸಮಾನಕಾಲದಲ್ಲಿಯೇ ಆತ್ಮನಲ್ಲಿ ಅನಧಿಪ್ರಪಂಚವು ತೊಲಗುವುದೆಂಬ ರೂಪದ್ವಾದ ಘಲವು ಕೊನೆಗೊಂಡದ್ವಾಗಿ ಆಗುತ್ತದೆ ಎಂದಾದ್ದರಿಂದ ಮತ್ತೆ ತುರೀಯಸ್ವರೂಪವನ್ನು ಅರಿಯುವ ವಿಷಯದಲ್ಲಿ ಬೇರೊಂದು ಪ್ರಮಾಣವನ್ನಾಗಲೀ ಸಾಧನವನ್ನಾಗಲೀ ಹುಡುಕಬೇಕಾಗಿಲ್ಲ (ಮಾಂಡೂ - ೨. ಭಾಭಾ ೩೯).

(೫) “ಇದರಲ್ಲಿ ನಾನು ಅಧಿಕಾರಿಯಾಗಿರುತ್ತೇನೆ”, ಕರ್ತನು, ನಾನಿದನ್ನು ವಾಡಬೇಕು, ಎಂಬೀರೂಪವಾಗಿ ನಿಂತುಕ್ತನಾದವನಿಗೆ ಅವಶ್ಯವಾಗಿ ಬ್ರಹ್ಮಪ್ರತ್ಯಯಕ್ಷಿಂತ ವಿರುದ್ಧವಾದ ಪ್ರತ್ಯಯವು ಉಂಟಾಗಿಯೇ ತೀರುತ್ತದೆ (ಸೂ. ಭಾ. ೪-೮-೨) ಎಂದಿದ್ದಾರೆ.

ಇಂ) ಶಾರೀರಕ್ರಮೀವಾಂಸಾಶಾಸ್ತ್ರಮ್ಯ (ಬ್ರಹ್ಮಸೂತ್ರಮ್ಯ) ಆರಂಭವಾಗಿರುವುದು ಹೊಂದದೇ ಇರುವುದೆಂಬುದು ಎರಡನೇ ದೋಷವು. ವೇದಾನ್ತಮೀಮಾಂಸಾಶಾಸ್ತ್ರಮ್ಯ ಬೇರೆಯಾಗಿ ಆರಂಭವಾಗಿರುವುದೆಂಬುದು ಹೊಂದದೇ ಇರುವುದೆಂಬುದು ಇವರೆಲ್ಲಿಗೂ ಸಮಾನವಾದ ವಿಚಾರವು. ಈ ಎಲ್ಲಾ ವಾದಿಗಳೂ ಜ್ಞಾನಕಾಂಡವನ್ನು ಸಹ

ಪುನರಪಿ “ಅಧಾತೋ ಬ್ರಹ್ಮಜಿಜ್ಞಾಸಾ” ಇತಿ ಪೃಥಿಕ್ರೋ ಶಾಸ್ತ್ರರಂಭಸ್ಯಾವಕಾಶೋಽಸ್ಮಿ | ಆರಂಭಂ ತು ಶಾಸ್ತ್ರಂ ಭಗವತಾ ಬಾದರಾಯಣೇನ | ತದನ್ಯಧಾನುಪಂಪತ್ತಾ ಅವಗಮ್ಯತೋ ನ ವಿಧಿಶೇಷತ್ವಂ ಬ್ರಹ್ಮಣ ಇಷ್ಟಮಾಚಾರ್ಯಸ್ಯೇತಿ ||

ಪ್ರತಿಪತ್ತಿವಿಧಿಪರತ್ವೇ ಹಿ “ಅಧಾತೋ ಧರ್ಮಜಿಜ್ಞಾಸಾ” ಇತ್ಯೇವಾರಂಭತ್ವಾತ್ ನ ಪೃಥಿಕ್ರೋ ಶಾಸ್ತ್ರಮಾರಜ್ಯೇತ | ಆರಂಭಮಾಣಂ ಜೈವಮಾರಜ್ಯೇತ “ಅಧಾತಃ ಪರಿಶಿಷ್ಟಧರ್ಮಜಿಜ್ಞಾಸಾ” ಇತಿ | “ಅಧಾತಃ ಕ್ರತ್ವಧರ್ಮಪುರುಷಾಧರ್ಮ-ಯೋಚಿಜ್ಞಾಸಾ” ಇತಿವತ್ |

ಸೂ.ಭಾ. ೮-೮-೪.

ಇತಿ ||

ಉಳಿ. ಆಚಾರ್ಯೋಪಗಮೋಪದೇಶಾನುಪಪತ್ತಿದೋಷಾಂತರಮ್ -  
ಕರ್ಮವಿಷಯೇ ಇವೇಹಾಪಿ ವಿಧಾಕಾಂಕ್ಷೆವ ಚೇತ್ರಾ ಸ್ಯಾತ್ ತಹಿಂ ನಾಚಾರ್ಯೋಪ-  
ವಿಧಿಪರವಾಗಿಯೇ ಒಟ್ಟಿರುವುದರಿಂದಲೂ, ವಿಧಿವಿಚಾರವನ್ನು ಜೈವಿನಿಗಳು,  
“ಅಧಾತೋ ಧರ್ಮಜಿಜ್ಞಾಸಾ” ಎಂಬುದಾಗಿ ಆರಂಭಮಾಡಿ ಬಿಟ್ಟಿರುವುದ-  
ರಿಂದಲೂ ಮತ್ತೆ ಪುನಃ ಬೇರೆಯಾಗಿ “ಅಧಾತೋ ಬ್ರಹ್ಮಜಿಜ್ಞಾಸಾ”  
ಎಂಬುದಾಗಿ ಶಾಸ್ತ್ರರಂಭವನ್ನು ಮಾಡುವುದಕ್ಕೆ ಅವಕಾಶವಿಲ್ಲ. ಆದರೆ  
ಪೂಜ್ಯರಾದ ಬಾದರಾಯಣಾಚಾರ್ಯರು ಆರಂಭಿಸಿಬಿಟ್ಟಿರುತ್ತಾರೆ. ಹಾಗೆ  
ಆರಂಭಿಸಿರುವುದು ಮತ್ತೆ ಹೇಗೂ ಹೊಂದುವುದಿಲ್ಲವಾದ್ದರಿಂದ ಬ್ರಹ್ಮವು  
ವಿಧಿಶೇಷವಲ್ಲವೆಂಬುದು (ಶ್ರೀ ಬಾದರಾಯಣಾಚಾರ್ಯರಿಗೆ) ಇಷ್ಟವೆಂದು  
ಗೊತ್ತಾಗುತ್ತದೆ. “ಲುಪಾಸನಾವಿಧಿಗೆ ಶೇಷವಾಗಿ ಬ್ರಹ್ಮವನ್ನು ಹೇಳಿದೆ  
ಎಂದಾದರೆ - “ಅಧಾತೋ ಧರ್ಮಜಿಜ್ಞಾಸಾ” ಎಂಬುದಾಗಿ ಆರಂಭವಾಗಿ  
ಬಿಟ್ಟಿರುವುದರಿಂದ ಮತ್ತೆ ಬೇರೆಯಾಗಿ ಶಾಸ್ತ್ರವು ಆರಂಭವಾಗಬಾರದಾಗಿತ್ತು.  
ಆಗ ಆರಂಭವಾಗುವಾಗ “ಇನ್ನು ಆದ್ದರಿಂದ ಉಳಿದ ಧರ್ಮಾಜ್ಞಾಸೇಯು”  
ಎಂಬುದಾಗಿ, “ಇನ್ನು ಆದ್ದರಿಂದ ಕ್ರತ್ವಧರ್ಮಪುರುಷಾಧರ್ಮಗಳ ಜಿಜ್ಞಾಸೇಯು”  
ಎಂದು ಆರಂಭವಾದಂತೆ (ಇದು) ಆರಂಭವಾಗಬೇಕಾಗಿತ್ತು. (ಸೂ. ಭಾ.  
೮-೮-೫)

ಉಳಿ) ಆಬಾಯೋರನ್ನು ಬಳಸಾರಿ ಉಪದೇಶವನ್ನು (ಸ್ವೀಕರಿ-  
ಸುವುದೊಂಬಾದು) ಹೊಂದದೇ ಇರುವುದೊಂಬ ವುತ್ತೊಂದು  
ದೋಷವು (ಈ ವಾದಿಗಳಿಗೆ ಗಂಟುಬೀಳುತ್ತದೆ). ಕರ್ಮದ ವಿಷಯದಲ್ಲಿ

ಗಮೋಕಪ್ರಾಪ್ತ ಇವೋಪದೇಷ್ಟವ್ಯಃ, ಅವಧಾರಯಿತವೋ ವಾ “ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಜ್ಞೇತಾ” (ಮುಂ. ೮-೨-೧೨) ಇತಿ | ತಸ್ಮಾದವಗಮ್ಯತೇ ನ ಬ್ರಹ್ಮಾತ್ಮೈಕತ್ವೋಪದೇಶವಾಕ್ಯಾನಾಂ ಜ್ಞಾನವಿಧ್ಯಾಕಾಂಜ್ಞಾ - ಇತಿ | ತದುಕ್ತಂ ಭಾಷ್ಯೇ-

ಯದಿ ಹಿ ಸದಸ್ಯೀತಿ ಬುದ್ಧಿಮಾತ್ರಂ ಕರ್ತವ್ಯತಯಾ ವಿಧಿಯತೇ ನ ತು ತ್ವಂಶಬ್ದವಾಚ್ಯಸ್ಯ ಸದೌಪತ್ವಪ್ರೇವ, ತದಾ ನಾಚಾಯಿವಾನ್ ವೇದೇತಿ ಜ್ಞಾನೋಪಾಯೋಪದೇಶೋ ವಾಚ್ಯಃ ಸ್ಯಾತ್ | ಯಥಾ “ಅಗ್ನಿಹೋತ್ರಂ ಜುಹುಯಾತ್” ಇತ್ಯೇವಮಾದಿಷು ಅರ್ಥಪ್ರಾಪ್ತಮೇವಾಚಾಯಿವತ್ತ್ವಮಿತಿ ತದ್ವತ್ | | ಭಾಂ.ಭಾ. ೪-೧೯, ಉಪಸಂಹಾರಭಾಷ್ಯಮ್.

[ ತುಲ್ಯನ್ಯಾಯಾತ್, ಜ್ಞಾನಕಾಂಡೇ ಯತ್ತಿಂಚಿದ್ವಿಧಿಯತ ಇತಿ ನಿಯಮವ್ಯಾ ಅಸ್ತಿತವತ್ಸು ಸರ್ವೇಷ್ಟಪಿ ಪ್ರಸ್ಥಾನೇಷು ಏಷ ದೋಷಃ ಪ್ರಸಜತಿ || ]

ಹೇಗೋ ಹಾಗೆ (ಈ ಬ್ರಹ್ಮ ವಿಷಯದಲ್ಲಿ) ವಿಧಿಯ ಅಪೇಕ್ಷೆಯು ಇದೆ ಎಂದಾದರೆ ಆಗ ಆಚಾರ್ಯರನ್ನು ಕುರಿತು ಹೋಗಬೇಕೆಂಬುದಾಗಿ ಹೇಳಬಾರದು. “ಅದನ್ನು ಅರಿಯಲು ಗುರುವನ್ನೇ ಒಳಿಸಾರಬೇಕೆಂದು ಅವಧಾರಣೆಯನ್ನೂ ವಾಡಬಾರದು, (ಆದರೆ ಹೇಳಿದೆ). ಆದ್ದರಿಂದ ಬ್ರಹ್ಮಾತ್ಮೈಕತ್ವದ ಉಪದೇಶವನ್ನು ಮಾಡುವ ವಾಕ್ಯಗಳಿಗೆ ಜ್ಞಾನದಲ್ಲಿ ವಿಧಿಯ ಅಪೇಕ್ಷೆ ಇದೆ ಎಂಬುದು ಸರಿಯಲ್ಲ. ಅದನ್ನು ಭಾಷ್ಯದಲ್ಲಿ ಹೇಗೆ ಹೇಳಿದೆ.

“ಒಂದು ವೇಳೆ ನಾನು ಸತ್ತಾಗಿರುವೆನು” ಎಂಬ ಬುದ್ಧಿಯಷ್ಟನ್ನು (ಮಾತ್ರ) ಮಾಡಿಕೊಳ್ಳಬೇಕು ಎಂದು ವಿಧಿಸುತ್ತಿದೆ ಎನ್ನವುದಾದರೆ, ಹಾಗೆಯೇ “ತ್ವಂ” (ನೀನು) ಶಬ್ದವಾಚ್ಯನಾದವನಿಗೆ (ತ್ವಂ ಶಬ್ದದಿಂದ ಕರೆಸಿಕೊಂಡವನಿಗೆ) ಬ್ರಹ್ಮತ್ವವೇ ಇರುತ್ತದೆ ಎಂಬುದಿಲ್ಲವೆಂದಾದರೆ, ಆಗ ಆಚಾರ್ಯವನ್ತು-ನಾದವನು ಅರಿಯುತ್ತಾನೆ ಎಂದು ಜ್ಞಾನಕ್ಷೇ (ಆಚಾರ್ಯನೆಂಬ) ಉಪಾಯ-ವನ್ನು ಹೇಳಬಾರದಾಗಿತ್ತು. ಹೇಗೆ “ಅಗ್ನಹೋತ್ರವನ್ನು ಮಾಡಬೇಕು” ಎಂಬಿವೇ ಮುಂತಾದ ಸ್ಥಳದಲ್ಲಿ ಆಚಾರ್ಯವು ಲಾಘವನಾಗಿರುತ್ತಾನೆಂಬುದು ತಾನೇ ಒದಗಿ ಬರುವುದೋ ಅದರಂತೆಯೇ” (ಭಾಂ ೪ - ೧೯) ಇದು.

(ನ್ಯಾಯವು ಸಮಾನವಾದದ್ದರಿಂದ, ಜ್ಞಾನಕಾಂಡದಲ್ಲಿ ಏನೋ ಒಂದನ್ನು ವಿಧಿಸಿರುತ್ತದೆ ಎಂದು ಹರಿವನ್ನು ಹಿಡಿಯುವ ಎಲ್ಲಾ ಪ್ರಸಾಧನದಲ್ಲಾ ಈ ದೋಷವು ಒಂದೊದಗುತ್ತದೆ)

ಇಂ. ಮೋಕ್ಷಪ್ರಸ್ತಾಪಣಿ ಸಾಧನಾಯತ್ತತ್ವಕಲ್ಪನಮ್ | ಅಪರೋ ದೋಷಃ - ಮೋಕ್ಷಸ್ಯ ಸಾಧನಾನುಷ್ಠಾನೇನ ಪ್ರಾಪ್ತತ್ವಾಭ್ಯಾಪಗಮೋಪರೋ ದೋಷಃ ಸಹೇಷಾಮೇಷಾಮ್ | ತಥಾ ಹಿ ಜೀವತ್ವನಿವೃತ್ತಿರೇವ ಚೇನೋಕ್ಷಾಃ, ಜೀವತ್ವಂ ಚ ಇದಾನೀಂ ವಿದ್ಯಮಾನಂ ಕರ್ತೃತ್ವಾದಿಲಕ್ಷಣಮ್, ನ ತಹಿಂ ಸ್ವಭಾವಭೂತಂ ತತ್ತ್ವಾ ಸಾಧನಾನುಷ್ಠಾನೇನ ನಿವರ್ತ್ಯತ ಇತಿ ವಕ್ತುಂ ಯುಕ್ತಮ್ | ಮೋಕ್ಷಶ್ಚ ನಿಗಡಭಂಗ ಇವಾಭಾವರೂಪ ಏವ ಸ್ಯಾತ್ | ಪರಮಾತ್ಮಕತ್ವರೂಪತ್ವೇ ತು ತಸ್ಯ ನಿತ್ಯತ್ವಾತ್ ನ ಸಾಧನಾಪೇಕ್ಷಾ | ಸಾಧನಾಯತ್ತತ್ವಪ್ರಸಂಗ ಇತಿ | ಉಕ್ತಂ ಚ ಭಾಷ್ಯೇ -

(೧) ನ ಚಾನಭ್ಯಾಪಗಮ್ಯಮಾನೇ ಜ್ಞಾನಗಮ್ಯೇ ಬ್ರಹ್ಮಾತ್ತತ್ವಂ ಕರ್ತೃತ್ವಭೋಕ್ತ್ವತ್ತ-  
ಸ್ವಭಾವಸ್ಯಾತ್ತಂಃ ಕೈವಲ್ಯಮಾತಾಂಕ್ಷತುಂ ಶಕ್ಯಮ್ | ಅಗ್ನಾಃಷ್ಟಾವತ್ ಸ್ವಭಾವಸ್ಯ  
ಅಪರಿಹಾಯತ್ವಾತ್ ||

ಸೂ.ಭಾ. ೪-೩-೧೪.

ಇಂ) ಮೋಕ್ಷಪ್ರಸ್ತಾಪಣಿಗೆ ಅಧೀನವಾದದ್ದೆಂಬುದು (ಇವರಲ್ಲಿ)  
ಇನ್ನೊಂದು ದೋಷವು. ಮೋಕ್ಷಪ್ರಸ್ತಾಪಣಿನಿಂದ ಪಡೆಯ-  
ಬೇಕಾದದ್ದೆಂಬುದಾಗಿ ಒಪ್ಪಿರುವುದು ಇವರೆಲ್ಲಿರಿಗೂ (ಇರುವ) ಮತ್ತೊಂದು  
ದೋಷವು. ಜೀವತ್ವನಿವೃತ್ತಿಯು ಮೋಕ್ಷವೆಂದಾದರೆ, ಆಗ ಕರ್ತೃತ್ವಾದಿ-  
ರೂಪದಿಂದ ಈಗಿರುವ ಜೀವತ್ವಪ್ರ (ನಿಜವಾದದ್ದೆಂದಾದರೆ) ಸ್ವಭಾವ-  
ವಾದದ್ದಾದ ಅದು ಸಾಧನಾನುಷ್ಠಾನಿಂದ ತೊಲಗುತ್ತದೆ ಎಂದು ಹೇಳುವು-  
ದಕ್ಷಾಗುವುದಿಲ್ಲ. ಅಷ್ಟೇ ಅಲ್ಲದೆ ಮೋಕ್ಷವೆಂಬುದೂ ಸಹ ಬೇಡಿಯನ್ನು  
ಕತ್ತರಿಸಿಹಾಕುವಂತೆ ಅಭಾವರೂಪದ್ದೆಂದಾಗುತ್ತದೆ. ಹಾಗಿಲ್ಲದೆ (ಆ ಜೀವ  
ರೂಪವು) ಪರಮಾತ್ಮನೋಡನೆ ಏಕತ್ವವನ್ನು ಹೊಂದಿದ ರೂಪದ್ದೆಂದಾದರೆ  
ಅದು ಯಾವಾಗಲೂ ಇರುವಂಥದ್ದಾದ್ದರಿಂದ ಅದಕ್ಕೆ ಸಾಧನದ ಅಪೇಕ್ಷೆ  
ಬರುವುದಿಲ್ಲ. ಸಾಧನಿಗೆ ಅಧೀನವಾಗಿ (ಉಂಟಾಗುವುದಾದರೆ) ಅದು ಅನಿತ್ಯ-  
ವೆಂದಾಗುತ್ತದೆ. ಇದನ್ನು ಭಾಷ್ಯದಲ್ಲಿ ಹೇಳಿದೆ.

(೨) “ಜ್ಞಾನದಿಂದ ಬ್ರಹ್ಮಾತ್ತತ್ವಪ್ರ ಗೊತ್ತಾಗುವುದು ಎಂಬುದನ್ನು  
ಒಪ್ಪಿಕೊಳ್ಳಿದೇ ಹೋದರೆ, ಕರ್ತೃತ್ವಭೋಕ್ತ್ವತ್ತಸ್ವಭಾವದವನಾದ ಆತ್ಮನಿಗೆ  
ಕೈವಲ್ಯವನ್ನು ಅಪೇಕ್ಷಿಸುವುದಕ್ಷಾಗುವುದಿಲ್ಲ. ಏಕೆಂದರೆ ಅಗ್ನಿಯಉಷ್ಣದಂತೆ  
ಸ್ವಭಾವವಾದದ್ದನ್ನು ಪರಿಹಾರ ಮಾಡಿಕೊಳ್ಳಬುದಕ್ಷಾಗುವುದಿಲ್ಲ”. (ಸೂ.  
ಭಾ. ೪-೩-೧೫)

(೬) ನ ಜೆ ನಿಗಡಭಂಗ ಇವಾಭಾವಭೂತೋ ಮೋಕ್ಷೋ ಬಂಧನಿವೃತ್ತಿರುಪ-  
ಪದ್ಯತೇ | ಪರಮಾತ್ಮಕತ್ವಾಭ್ಯಂಗಮಾತ್, “ಎಕಮೇಷಾದ್ವಿತೀಯಮಾ” ಇತಿ  
ಶ್ಲೋಃ ||

ಒ.ಭಾ. ೪-೪-೬.

೪೬. ವಿದ್ಯಮಾನಾವಿದ್ಯಾನಿವೃತ್ತಿರೇವ ಮೋಕ್ಷ ಇತ್ಯಾಪಿ ನ ಸಮ್ಯಕ್ -  
ಯದ್ಯಪಿ ಪ್ರಸ್ಥಾನಾಂತರೀಯಾ: ಕೇಂಡಿದ್ ವಿದ್ಯಮಾನಬಂಧನಿವೃತ್ತಿಲಕ್ಷಣಂ ಮೋಕ್ಷಂ  
ನೇಚ್ಯಂತಿ | ಅವಿದ್ಯಾನಿವೃತ್ತಿಮೇವ ತು ಮೋಕ್ಷತ್ವೇನಾಭ್ಯಂಗಯಂತಿ, ತಥಾಪಿ ತೇಂಪಿ  
ಯಥೋಕ್ತಾದ್ವೋಷಾನ್ವೇವ ಮುಚ್ಯಂತೇ | ಯತಸ್ಸೇಷಾಮೇಕದೇಶಿನೋ ಜ್ಞಾನಸ್ಯಾಪಿ  
ವಿಧಿಮುಂಗಚ್ಯಂತಿ | ತತ್ವಾಧ್ಯಂ ಚ ಮೋಕ್ಷಮಾ | ತಚ್ಯೋಭಯಮಯಕ್ತಮೇವ |  
ಯದಾಹುಭಾಷ್ಯಕಾರಾ� -

(೭) ಅವಿಧಿಲಕ್ಷಣತ್ವಾದ್ ವಿದ್ಯಾಯಾ: ಅಸಾಧ್ಯತ್ವಾಚ್ಯ ವಿದ್ಯಾಘಲಸ್ |

ಸೂ.ಭಾ. ೨-೪-೨೨.

(೮) “ಬೇಡಿಯನ್ನ ಕತ್ತರಿಸಿ ಹಾಕುವಂತೆ ಮೋಕ್ಷವೆಂಬುದು ಅಭಾವ  
ರೂಪವಾಗಿದ್ದ ಬಂಧನದ ನಿವೃತ್ತಿರೂಪವೆಂಬುದು ಹೊಂದುವುದಿಲ್ಲ.  
ಎಕೆಂದರೆ “ಎರಡಿಲ್ಲದ ಬಂದೇ” ಎಂಬ ಶ್ರುತಿಯಿಂದ ಪರಮಾತ್ಮನೊಡನೆ  
ಎಕತ್ವವನ್ನು ಒಪ್ಪಿರುತ್ತೇವೆ”. (ಒ. ೪-೪-೬ ಭಾಷ್ಯ)

೪೭) ನಿಜವಾಗಿರುವ ಅವಿದ್ಯೋಂಗು ತೊಲಗುವುದೇಂಬುದೇ ಮೋಕ್ಷವೆಂಬುದೂ ಹೊಂದುವುದಿಲ್ಲ.  
ಬೇರೆ ಪ್ರಸ್ಥಾನದವರು ಕೆಲವರು ನಿಜವಾಗಿರುವ ಬಂಧನ ನಿವೃತ್ತಿರೂಪವಾದ ಮೋಕ್ಷವನ್ನು ಇಷ್ಟಪಡದೇ ಇದ್ದರೂ,  
ಅವಿದ್ಯಾನಿವೃತ್ತಿಯನ್ನೇ ಮೋಕ್ಷವೆಂಬುದನ್ನು ಒಪ್ಪುವವರಾದರೂ  
ಅವರು ಮೇಲೆ ಉದಾಹರಿಸಿದ ದೋಷದಿಂದ ಬಿಡುಗಡೆ ಹೊಂದುವುದಿಲ್ಲ.  
ಎಕೆಂದರೆ ಆ ಎಕದೇಶಿಗಳಾದ ಅವರು ಜ್ಞಾನವನ್ನೂ ವಿಧಿರೂಪವಾದದ್ದೇಂದೇ  
ಒಪ್ಪಿ, ಅದರಿಂದ ಮೋಕ್ಷವುಂಟಾಗುತ್ತದೆ, ಎನ್ನತ್ತಾರೆ, ಇವೆರಡೂ  
ತಪ್ಪಾದದ್ದೇ. ಇದಕ್ಕೆ ಭಾಷ್ಯಕಾರರು - (ಗ) ವಿದ್ಯೆಯು ವಿಧಿರೂಪವಾದದ್ದ-  
ಲ್ಲವಾದ್ದರಿಂದಲೂ ವಿದ್ಯಾಘಲವಾದ (ಮೋಕ್ಷವು) ಉಂಟಾಗುವುದಿಲ್ಲ-  
ವಾದ್ದರಿಂದಲೂ (ಇದು ಹೀಗೆಯೇ) (ಸೂ. ಭಾ. ೨-೪-೨೨).

ಮೋದಲೇ ಸಿದ್ಧವಾದ ಮೋಕ್ಷವು ಅಡ್ಡಿಂಗು ಹೋಗುವುದವ್ವು

ಇತಿ ||

ನ ಚ ಪ್ರತಿಬಂಧಾಪನಯನಮಾತ್ರೇಣ ಸಿದ್ಧಸ್ವೀವ ಮೋಕ್ಷಸ್ಯಾಭಿವೃತ್ತಿ-  
ರಿತ್ಯಭ್ಯಾಪಗಮೇ ನೋಕ್ತದೋಷಪ್ರಸಕ್ತಿಃ ಪ್ರತಿಬಂಧಾಪನಯನಾರ್ಥಂ ಸಾಧನಸ್ಯಾ-  
ಪ್ಯಾನಷ್ಟೇಯತ್ವೋಪಪತ್ತಿಃ - ಇತಿ ಶಂಕನೀಯಮ್ | ಪ್ರತಿಬಂಧೋ ಹಿ ವಿದ್ಯಮಾನ  
ಏವ ಚೇದಪನೀಯಃ, ದೋಷತಾದವಸ್ಥ್ಯಮ್ | ನ ಹಿ ವಿದ್ಯಮಾನಸ್ಯ ವಿನಾಶಃ ಸಂಭವೀ|  
ನ ಚಾನಿತ್ಯಸ್ಯ ವಿದ್ಯಮಾನಸ್ಯಾಪ್ಯಪನರುಃ ಸ್ಯಾದೇವೇತಿ ವಾಚ್ಯಮ್ | ಯತೋಽನಿತ್ಯ-  
ಸ್ಪೃಭಾವಶ್ಚೈತ್ರೋ ಪ್ರತಿಬಂಧಃ ಸ್ಪೃಯಮೇವ ವಿನಂಕ್ಷ್ಯತಿ, ತತ್ತ ಕಾ ಸಾಧನಾಪೇಕ್ಷಾ ?  
ಕಿಂಚ ವಿದ್ಯಮಾನಾನಾಂ ಸಸ್ಯಾದೀನಾಂ ವಿನಷ್ಟಾನಾಮಾಪಿ ಪುನಃ ಪುನರುತ್ಪತ್ತಿದರ್ಶನಾತ್,  
ಅವಿದ್ಯಾದಿಪ್ರತಿಬಂಧಾನಾಂ ಹೇತುಂ ವಿನ್ಯಾಸೋತ್ಪನ್ನಾನಾಂ ಪುನರುತ್ಪತ್ತಿರಷಿ ಶಕ್ಯಶಂಕಾ|  
ಅವಿದ್ಯಾಯಾ ಅನಾದಿತ್ವಾನ್ಮೋಕ್ತದೋಷಃ - ಇತಿ ಚೇತ್ರೋ, ತದಪಿ ನ ಶುದ್ಧತಿ | ಆತ್ಮ-  
ನೋಽವಸ್ಥಾಭೇದಾಭ್ಯಾಪಗಮೇ ತಸ್ಯಾನಿತ್ಯತ್ಪರಪ್ರಸಂಗಾತ್, ಬಂಧಮೋಕ್ಷಕಲ್ಪನಾಯಾಃ  
ಪ್ರಮಾಣವಿರುದ್ಧತ್ವಾಜ್ಞೇ | ಯದುಕ್ತಂ ಗೀತಾಭಾಷ್ಯೇ -

ಮಾತ್ರದಿಂದಲೇ ತೋರಿಕೊಳ್ಳುತ್ತದೆ ಎಂದು ಒಪ್ಪಿಕೊಂಡರೆ ಅದರಿಂದ  
ದೋಷವಾಗುವುದಿಲ್ಲವಲ್ಲ! ಏಕೆಂದರೆ ಪ್ರತಿಬಂಧವನ್ನು ಕಳೆಯುವುದಕ್ಕೆ  
ಸಾಧನವನ್ನೂ ಕೂಡ ಮಾಡಬೇಕೆಂಬುದು ಯುಕ್ತವಾಗಿದೆಯಲ್ಲ ! ಎಂದು  
ಸಂದೇಹಪಡಬಾರದು. ಏಕೆಂದರೆ ನಿಜವಾಗಿರುವ ಪ್ರತಿಬಂಧವನ್ನು ಕಳೆಯ-  
ಬೇಕೆಂದು ಒಪ್ಪಿಕೊಂಡರೆ ಮೇಲೆ ಹೇಳಿದ ದೋಷವು ಹಾಗೇ ಉಳಿಯತ್ತದೆ.  
(ನಿಜವಾಗಿ) ಇರುವುದಕ್ಕೆ ನಾಶವೆಂಬುದು ಹೊಂದುವುದಿಲ್ಲವಲ್ಲವೇ?  
ಅನಿತ್ಯವಾಗಿದ್ದಕೊಂಡಿರುವುದಕ್ಕೆ ತೊಲಗುವಿಕೆ ಎಂಬುದು ಆಗಬಹುದಲ್ಲ!  
ಎಂದೂ ಹೇಳಬಾರದು. ಏಕೆಂದರೆ ಅನಿತ್ಯವೆಂಬುದು ಅದರ ಸ್ಪಭಾವವಾದರೆ  
ಪ್ರತಿಬಂಧವೂ ಸಹ ತಾನೇ ಹೋಗುತ್ತದೆ ಎಂದಾದ್ದರಿಂದ ಅದಕ್ಕೆ ಸಾಧನದ  
ಆಪೇಕ್ಷೆಯು ಏತಕ್ಕೆ? ಅಷ್ಟೇ ಅಲ್ಲ, ಸಸ್ಯವೇ ಮುಂತಾದವುಗಳು ಇದ್ದು  
ನಾಶವಾದರೂ ಮತ್ತೆ ಹಾಟ್ಟಬಹುದೆಂದಾಗುತ್ತದೆ. ಅವಿದ್ಯೆಯು  
ಅನಾದಿಯಾದ್ದರಿಂದ(ಒಮ್ಮೆ ನಾಶವಾದರೆ ಮತ್ತೆ ಹುಟ್ಟುವುದಿಲ್ಲವಾದ್ದರಿಂದ)  
ಈ ಮೇಲೆ ಹೇಳಿದ ದೋಷವು ಬರುವುದಿಲ್ಲವಲ್ಲ ! ಎಂದರೆ ಅದೂ  
ಸರಿಯಲ್ಲ. ಆತ್ಮನಿಗೆ ಅವಸ್ಥಾಭೇದವನ್ನು ಒಪ್ಪಿಕೊಂಡರೆ ಅವನು  
ಅನಿತ್ಯನೆಂದಾಗುವುದರಿಂದಲೂ (ಈತರಹದ) ಬಂಧಮೋಕ್ಷದ ಕಲ್ಪನೆಯು

(೭) ಆತ್ಮನೋಽವಸ್ಥಾಭೇದಾನುಪಪತ್ತೀಃ | ಯದಿ ತಾವದಾತ್ಮನೋ ಬಂಧಮುಕ್ತಾವಸ್ಥೀ(ತೇ?), ಯುಗಪತ್ರಾ ಸ್ಯಾತಾಂ ಕ್ರಮೇಣ ವಾ | ಯುಗಪತ್ರಾ ತಾವದ್ ವಿರೋಧಾನ್ನ ಸಂಭವತಃ | ಸ್ಥಿತಿಗತೀ ಇವೈಕಸ್ಥಿನಾ | ಕ್ರಮಭಾವಿತ್ಯೇ ಚ ನಿರ್ವಿಮಿತ್ತತ್ವೀಂ ಸನಮಿತ್ತತ್ವೀಂ ವಾ | ನಿರ್ವಿಮಿತ್ತತ್ವೀ ಅನಿಮೋಕ್ಷಪ್ರಸಂಗಃ, ಅನ್ಯನಿಮಿತ್ತತ್ವೀ ಚ ಸ್ವತೋಽಭಾವಾತ್ ಅಪರಮಾಧಿತ್ಯಪ್ರಸಂಗಃ | ತಥಾ ಚ ಸತಿ ಅಭ್ಯಂಪಗಮಹಾನಿಃ | ಕಿಂಚ ಬಂಧಮುಕ್ತಾವಸ್ಥೀಯೋಃ ಪೌರಾಪರಯ-ನಿರೂಪಣಾಯಾಂ ಬಂಧಾವಸ್ಥಾ ಪ್ರಾರ್ಥಂ ಪ್ರಕಲ್ಪಾಃ, ಅನಾದಿಮತೀ ಅಂತವತೀ ಚ, ತಚ್ಚೈ ಪ್ರಮಾಣವಿರುದ್ಧಮ್ಯ | ತಥಾ ಮೋಕ್ಷಾವಸ್ಥಾ ಆದಿಮತೀ ಅನಂತಾ ಚ ಪ್ರಮಾಣವಿರುದ್ಧವ ಅಭ್ಯಂಪಗಮ್ಯತೇ | ನ ಚ, ಅವಸ್ಥಾವತಃ, ಅವಸ್ಥಂತರಂ ಗಳಿಂತೋ ನಿತ್ಯತ್ವಮ್ಯ ಉಪಾದಯಿತುಂ ತತ್ವಮ್ಯ || ಗೀ.ಭಾ. ೧೩-೭.

ಪ್ರಮಾಣಕ್ಷೇ ವಿರುದ್ಧವಾದ್ದರಿಂದಲೂ (ನೀವು ಹೇಳಿದ್ದ ಸರಿಯಾಗುವುದಿಲ್ಲ)  
ಅದನ್ನು ಗೀತಾಭಾಷ್ಯದಲ್ಲಿ ಹೇಳಿದೆ.

(೮) ಆತ್ಮನಿಗೆ ಅವಸ್ಥಾಭೇದವೆಂಬುದು ಹೊಂದುವುದಿಲ್ಲವಾದ್ದರಿಂದ (ಸರಿಯಲ್ಲ). ಮೊಟ್ಟಮೊದಲು ಆತ್ಮನಿಗೆ ಬಂಧಮೋಕ್ಷಾವಸ್ಥೀಗಳು ಒಟ್ಟಿಗೇ ಆಗುತ್ತದೋ ಕ್ರಮವಾಗಿ ಆಗುತ್ತದೋ ? (ಹೇಳಿ)-, ಒಟ್ಟಿಗೆಯಾಗುತ್ತದೆ ಎನ್ನುವುದು ವಿರುದ್ಧವಾದ್ದರಿಂದ ಆದು ಹೊಂದುವುದಿಲ್ಲ. ಒಬ್ಬನಿಗೆ ಬಂದೇ ಕಾಲಕ್ಷೇ ಸ್ಥಿತಿಗತಿಯಂತೆ (ಇದು) ವಿರುದ್ಧವಾದದ್ದು. ಕ್ರಮವಾಗಿ ಆಗುತ್ತದೆ ಎಂದರೆ ಕಾರಣವಿಲ್ಲದೇ ಆಗುತ್ತದೋ ಕಾರಣದಿಂದಲೋ? ಕಾರಣವಿಲ್ಲದೇ ಆಗುತ್ತದೆ ಎಂದರೆ ಮೋಕ್ಷವಾಗುವುದಿಲ್ಲವೆಂದಾಗುತ್ತದೆ. ಮತ್ತೊಂದರ ನಿಮಿತ್ತದಿಂದಾಗುತ್ತದೆ ಎಂದಾದರೆ ಸ್ವತಃ ಇಲ್ಲವಾದದ್ದರಿಂದ ನಿಜವಾಗಿಲ್ಲ-ದೆಂದಾಗುತ್ತದೆ. ಅದೂ ಆಗಲಿ ಎಂದರೆ ಒಪ್ಪಿಕೊಂಡದ್ದನ್ನು ಕೈ ಬಿಡಬೇಕಾಗುತ್ತದೆ. ಮತ್ತೊ ಏನೆಂದರೆ- ಬಂಧಮುಕ್ತಾವಸ್ಥೀಗಳಿಗೆ ಹಿಂದು ಮುಂದೆಂಬುದನ್ನು ಕಲ್ಪಿಸಬೇಕಾದಾಗ ಬಂಧಾವಸ್ಥೀಯನ್ನು ಹಿಂದಿನದೆಂದು ಕಲ್ಪಿಸಬೇಕು. ಆಗ ಆದು ಅನಾದಿಯಾದದ್ದು ಅಂತವುಳ್ಳದೆಂದಾಗುತ್ತದೆ. ಆದು ಪ್ರಮಾಣಕ್ಷೇ ವಿರುದ್ಧವಾದದ್ದು. ಹಾಗೆಂಬೇ ಮೋಕ್ಷಾವಸ್ಥೀಯನ್ನೂ ಆದಿ ಉಳ್ಳದಾಗಿ ಅನಂತವಾದದ್ದೆಂದು ಪ್ರಮಾಣಗಳಿಗೆ ವಿರುದ್ಧವಾಗಿಂಬೇ ಒಪ್ಪಿದ್ದಾಗುತ್ತದೆ. ಬಂದವಸ್ಥೀಯಿಂದ ಮತ್ತೊಂದು ಅವಸ್ಥೀಗೆ ಪರಿಣಮಿಸುವುದನ್ನು ನಿತ್ಯವಾದದ್ದೆಂದು ಹೊಂದಿಸುವುದಕ್ಕಾಗುವುದಿಲ್ಲ (ಗೀ. ಭಾ ೧೩-೭).

ಇತಿ ||

ಅಪಿ ಚಾಭಿವ್ಯಕ್ತಿಪಕ್ಷೋರಯಂ ಬೃಹದಾರಣ್ಯಕಭಾಷ್ಯೇ ಬಹುಧಾ ವಿಕಲ್ಪಃ  
ದೂಷಿತಃ | ತದಪಿ ದೂಷಣಮಿಹಾನುಸಂಧೀಯಮ್ -

(೨) ಯೋಽಪ್ಯಾಚಕ್ಷತೇ ವೋಕ್ಷೇ ವಿಜ್ಞಾನಾಂತರವ್ | ಆನಂದಾಂತರಂ  
ಚಾಭಿವ್ಯಜ್ಯತ ಇತಿ | ತ್ಯೇವಕ್ತವೋಽಭಿವ್ಯಕ್ತಿಶಬ್ದಾಧಃ | ಯದಿ ತಾವಲ್ಲಿಕಿಕ್ಯೇವ  
ಉಪಲಭ್ಯಾಮಿಷಯಾತ್ರಿರಭಿವ್ಯಕ್ತಿಶಬ್ದಾಧಃ, ತತೋ ವಕ್ತವ್ಯವ್ | ಶಂ  
ವಿದ್ಯಮಾನಮಭಿವ್ಯಜ್ಯತೇ, ಅವಿದ್ಯಮಾನಮಿತಿ ವಾ | ವಿದ್ಯಮಾನಂ ಜೀತ್ ಯಸ್ಯ  
ಮುಕ್ತಸ್ಯ ತದಭಿವ್ಯಜ್ಯತೇ, ತಸ್ಯ ಅತ್ಯಭೂತಮೇವ ತದಿತಿ ಉಪಲಭ್ಯವ್-  
ಧಾನಾನುಪಟತ್ತೇನಿಂತ್ಯಾಭಿವ್ಯಕ್ತತ್ವಾತ್ ಮುಕ್ತಸ್ಯಾಭಿವ್ಯಜ್ಯತ ಇತಿ ವಿಶೇಷವಚನ-  
ಮನಧಃಕಮ್ | ಅಥ ಕದಾಚಿದೇವಾಭಿವ್ಯಜ್ಯತೇ, ಉಪಲಭ್ಯವ್ಯವಧಾನಾದನಾತ್ -

ಇಷ್ಟೇ ಅಲ್ಲದೆ ಈ (ಮೋಕ್ಷವು) ಅಭಿವ್ಯಕ್ತಿಯಾಗುತ್ತದೆ ಎಂಬುದನ್ನು  
ಬೃಹದಾರಣ್ಯಕಭಾಷ್ಯದಲ್ಲಿ ಅನೇಕ ಪ್ರಕಾರವಾಗಿ ವಿಕಲ್ಪಿಸಿಕೊಂಡು ಖಿಂಡನೆ  
ಮಾಡಲಾಗಿದೆ. ಆ ಖಿಂಡನೆಯನ್ನೂ ಇಲ್ಲಿ ಅನುಸಂಧಾನಮಾಡಬೇಕು.

೨) ಮೋಕ್ಷದಲ್ಲಿ ಮತ್ತೊಂದು ವಿಜ್ಞಾನವೂ ಮತ್ತೊಂದು ಆನಂದವೂ  
ಅಭಿವ್ಯಕ್ತವಾಗುತ್ತದೆ ಎಂದು ಯಾರು ಹೇಳುತ್ತಾರೋ ಅವರು ಅಭಿವ್ಯಕ್ತಿ  
ಎಂಬ ಶಬ್ದದ ಅರ್ಥವನ್ನು ತಿಳಿಸಬೇಕಾಗುತ್ತದೆ. ಮೊದಲನೆಯದಾಗಿ ಲೋಕ  
ಪ್ರಸಿದ್ಧವಾಗಿರುವ ಅರಿವು ವಿಷಯವನ್ನು ವ್ಯಾಪಿಸುವುದೇ ಅಭಿವ್ಯಕ್ತಿ ಶಬ್ದದ  
ಅರ್ಥವಾದರೆ ಆಗ ಮೊದಲು ಇದ್ದ ಕೊಂಡಿರುವುದೇ ಅಭಿವ್ಯಕ್ತವಾಗುವುದೋ  
ಮೊದಲು ಇಲ್ಲದ್ದು ಅಭಿವ್ಯಕ್ತವಾಗುವುದೋ ಎಂಬುದನ್ನು ಹೇಳಬೇಕಾ-  
ಗುವುದು. ಇದ್ದ ಕೊಂಡಿರುವುದೇ ಆದರೆ ಯಾವ ಮುಕ್ತನಿಗೆ ಆದು  
ಅಭಿವ್ಯಕ್ತವಾಗುವುದೋ ಅವನಿಗೆ ಆದು ಸ್ವರೂಪವೇ ಆಗಿರುವುದರಿಂದ ಅವನ  
ಅರಿವಿಗೆ ವ್ಯವಧಾನವು ಹೊಂದದೇ ಇರುವುದರಿಂದ ಯಾವಾಗಲೂ  
ಅಭಿವ್ಯಕ್ತವೇ ಆಗಿರಬೇಕೆಂದಾಗಿ ಮುಕ್ತನಿಗೆ ಅಭಿವ್ಯಕ್ತವಾಗುತ್ತದೆ ಎಂದು  
ವಿಶೇಷವಾಗಿ ಹೇಳಿದ್ದ ವ್ಯಧಂವಾಗುತ್ತದೆ. ಇನ್ನು ಯಾವಾಗಲೋ ಆದು  
ಅಭಿವ್ಯಕ್ತವಾಗುವುದಾದರೆ ಆಗ ಅರಿವಿಗೆ ವ್ಯವಧಾನವಿರುವುದರಿಂದ ಆದು  
ಅನಾತ್ಮರೂಪವಾದದ್ದೇ ಆಗಿರುವುದಾದ್ದರಿಂದ ಮತ್ತೊಂದರಿಂದ  
ಅಭಿವ್ಯಕ್ತವಾಗಬೇಕೆಂದಾಗುವುದು. ಹಾಗಾದರೆ ಆದರ ಅಭಿವ್ಯಕ್ತಿಗೆ ಸಾಧನವು

ಭೂತಂ ತದಿತಿ ಅನ್ಯತೋರಭಿವೃಕ್ತಿಪ್ರಸಂಗಃ, ತಥಾ ಚಾಭಿವೃಕ್ತಿಸಾಧನಾಪೇಕ್ಷಾತ್| ಉಪಲಬ್ಧಿಸಮಾನಾಶ್ರಯತ್ತೇ ತು ವ್ಯವಧಾನಕಲ್ಪನಾನುಪಪತ್ತೇಃ ಸರ್ವದಾ ಅಭಿವೃಕ್ತಿಃ, ಅನಭಿವೃಕ್ತಿವಾರ್, ನ ತ್ವಂತರಾಲಕಲ್ಪನಾಯಾಂ ಪ್ರಮಾಣಮಸ್ತಿ ನ ಚ ಸಮಾನಾಶ್ರಯಾಂ ಏಕಸ್ಯಾತ್ ಭೂತಾನಾಂ ಧರ್ಮಾಂಶಾಂ ಇತರೇತರ- ವಿಷಯವಿಷಯಿತ್ವಂ ಸಂಭವತಿ | ವಿಜ್ಞಾನಸುಖಿಯೋಶ್ಚ ಪ್ರಾಗಭಿವೃಕ್ತೇಃ ಸಂಸಾರಿತ್ವಮ್ ಅಭಿವೃಕ್ತುತ್ತರಕಾಲಂ ಚ ಮುಕ್ತತ್ವಂ ಯಸ್ಯ ಸೋನ್ಯಃ ಪರಸ್ಯಾನ್ಯಾತ್ಯಾಭಿವೃಕ್ತಜ್ಞಾನಸ್ವರೂಪಾತ್ | ಅತ್ಯಂತವೈಲಕ್ಷಣ್ಯಾತ್ ಶೈತ್ಯಮಿ- ಹಾಣ್ಯಾತ್ | ಪರಮಾತ್ಮಭೇದಕಲ್ಪನಾಯಾಂ ಚ ವೈದಿಕಃ ಕೃತಾಂತಃ ಪರಿತ್ಯಕ್ತಃ ಸ್ಯಾತ್ ||

ಬೃ.ಭಾ. ೪-೪-೬.

## ಉ. ಶ್ರುತಿಪೂರ್ವಾಂಶಮಾತ್ರಿತ್ಯ ದೋಷದೂರೀಕರಣಂ ನ ಶಕ್ತಮ್ - ಶ್ರುತಿವಾಕ್ಯಪೂರ್ವಾಂಶಾತ್ ಸರ್ವಮಿದಮಚೋದ್ಯಮ್ - ಇತಿ ಪ್ರತ್ಯೇವಸ್ಥಾನಂ ತು

ಬೇಕೆಂದಾಗುವುದು. ಅರಿವಿನ ಆಶ್ರಯವೇ ಆದಕ್ಕಾ ಆಶ್ರಯವೆಂದಾದರೆ ಅರಿವಿಗೆ ವ್ಯವಧಾನವನ್ನು ಕಲ್ಪಿಸುವುದು ಹೊಂದುವುದಿಲ್ಲವಾಗಿ ಯಾವಾಗಲೂ ಆದರ ಅಭಿವೃಕ್ತಿಯೋ ಅನಭಿವೃಕ್ತಿಯೋ ಆಗಬೇಕಾಗುವುದು. ಇಷ್ಟೇ ಹೊರತು ಇವೆರಡರ ನಡುವೆ ಮತ್ತೊಂದು ಪ್ರಕಾರವನ್ನು ಕಲ್ಪಿಸುವುದಕ್ಕೆ ಪ್ರಮಾಣವಿಲ್ಲ. ಇದೂ ಅಲ್ಲದೆ ಒಂದೇ ಆಶ್ರಯದಲ್ಲಿರುವ ಒಬ್ಬನಿಗೇ ಸ್ವರೂಪವಾಗಿರುವ ಧರ್ಮಗಳು ಒಂದಕ್ಕೊಂದು ವಿಷಯವಿಷಯಿಭಾವದಿಂದ ಇರುವುದೆಂಬೂದೂ ಹೊಂದುವುದಿಲ್ಲ. ವಿಜ್ಞಾನಾನಂದಗಳು ಅಭಿವೃಕ್ತವಾಗುವ ಮುಂಚೆ ಸಂಸಾರಿಯೂ, ಅವು ಅಭಿವೃಕ್ತವಾದ ಮೇಲಿನ ಕಾಲದಲ್ಲಿ ಮುಕ್ತನೂ ಆಗಿರುವವನಲ್ಲ ಆ ಆತ್ಮನು ಎಂದೆಂದಿಗೂ ಅಭಿವೃಕ್ತವಾಗಿರುವ ಜ್ಞಾನವುಳ್ಳ ಪರಮಾತ್ಮನಿಗಿಂತ ಬೇರೆಯೇ ಎಂದಾಗುವುದು. ಏಕೆಂದರೆ ತಂಪು ಬಿಸಿಗಿಂತ ಅತ್ಯಂತ ವಿಲಕ್ಷಣವಾಗಿರುವಂತೆ ಅವನು ಪರಮಾತ್ಮನಿಗಿಂತ ಅತ್ಯಂತ ವಿಲಕ್ಷಣನಾಗಿರುತ್ತಾನೆ. ಹೀಗೆ ಪರಮಾತ್ಮನಿಗೂ ಜೀವನಿಗೂ ಭೇದವೇ ಎಂದು ಕಲ್ಪಿಸಿದರೋ ವೈದಿಕಸಿದ್ಧಾಂತವನ್ನೇ ಕೈ ಬಿಟ್ಟಂತಾಗುವುದು” (ಬೃ. ಭಾ. ೪-೪-೬ (೨೨೨)).

ಉ) ಶ್ರುತಿಪೂರ್ವಾಂಶವನ್ನಾಶ್ರಯಿಸಿಕೊಂಡು ದೋಷವನ್ನು ದೂರವಾಡುವುದಕ್ಕಾಗುವುದಿಲ್ಲ. ಶ್ರುತಿಪೂರ್ವಾಂಶವನ್ನವಲಂಬಿಸಿದ್ದರಿಂದ ಇದು ಯಾವುದೂ ಆಕ್ಷೇಪವಾಗುವುದಿಲ್ಲ ಎಂದು ಹೇಳುವುದು ಶ್ರುತಿ

ಸರ್ವೇಷಾಮಲಿ ಶುತ್ತಿಪ್ರಮಣಿಕಾನಾಂ ಸಮಾನಮ್ | ತತ್ತ ಶುತ್ತಧರ್ಡ ಏವ ತಾವತ್ ಕಿಂಮತಾನುಕೂಲಃ ? - ಇತಿ ನಿಧಾರಣೀಯಂ ಭವತಿ | ನ ಹಿ ವ್ಯಾಖ್ಯಾನಕೌಶಲ-ಪ್ರದರ್ಶನಮಾತ್ರೇಣ ವೇದಾಧೋರ್ ನಿಶ್ಚಿತೋ ಭವತಿ | ವ್ಯಾಖ್ಯಾನಾಂತರಸ್ಯ ಪ್ರತಿವಾದಿನೋರ್ಪಿ ಸುಲಭತ್ವಾತ್ | ನ ಚ ವಿರುದ್ಧೋರ್ಪ್ರಧರ್ಡಃ ಶುತ್ತಧರ್ಡ ಇತ್ಯವಗಂತುಂ ಶಕ್ಯಮ್ | ನ ಹಿ ಪ್ರಮಣಭೂತಾ ಶುತ್ತಿರಪಿ ಪ್ರಮಣಾಂತರ-ವಿರುದ್ಧಮಧರ್ಡಂ ಸ್ವಾವಚನವಿರುದ್ಧಂ ವಾ ವಿವಕ್ಷತಿ ಕದಾಚಿತ್ | ಯಥೋರ್ಕ್ತಮ್ -

ನ ಹಿ ಶುತ್ತಿತತಮಪಿ “ಶೀತೋರ್ಗ್ರಿಃ”, “ಅಪ್ರಕಾಶೋ ವಾ” ಇತಿ ಬ್ರಹ್ಮತ್ ಷಾಮಾಣ್ಯಮುಪ್ಯತಿ | ಯದಿ ಬೂರ್ಯಾತ್ ಶೀತೋರ್ಗ್ರಿಃ, ಅಪ್ರಕಾಶೋ ವಾ - ಇತಿ, ತಥಾಬಿ ಅಧಾರಂತರಂ ಶುತ್ತೇವಿವಕ್ಷಿತಂ ಕಲ್ಪಿತ್, ಷಾಮಾಣ್ಯನ್ಥಾ-

ಪ್ರಮಣಕರಾದವರಿಗೆಲ್ಲಾ ಸಮಾನವ್. ಆಗ ಶ್ರುತ್ಯಧರ್ಡವು ಯಾವ ಮತಕ್ಕೆ ಅನುಗುಣವಾಗಿದೆ ಎಂಬುದನ್ನು ನಿಣಣಯಿಸಬೇಕಾಗುತ್ತದೆ. ವ್ಯಾಖ್ಯಾನದ ಕೊಶಲ್ಯವನ್ನು ತೋರಿಸಿದ ವರಾತ್ರಕ್ಕೆ ವೇದಾಧರ್ಡವು ನಿಣಣಂತು-ವಾದದ್ವಾಗುವುದಿಲ್ಲವಲ್ಲವೇ? ಪ್ರತಿವಾದಿಯಾದವನಿಗೆ (ತನ್ನ ಮತಕ್ಕನು-ಗುಣವಾದ) ಮತ್ತೊಂದು ವ್ಯಾಖ್ಯಾನವೂ ಸುಲಭವಾಗಿಯೇ (ದೊರೆಯುತ್ತದೆ). ವಿರುದ್ಧವಾದ ಅಧರ್ಡವಾದರೂ ಸಹ (ಅದೂ) ಶ್ರುತ್ಯಧರ್ಡವೇ ಎಂದು ತಿಳಿಯುವುದಕ್ಕೆ ಸಾಧ್ಯವಿಲ್ಲವಷ್ಟೇ! (ಸ್ವಯಂ) ಪ್ರಮಣವಾಗಿರುವ ಶ್ರುತಿಯು ಮತ್ತೊಂದು ಪ್ರಮಣಕ್ಕೆ ವಿರುದ್ಧವಾದ ಅಧರ್ಡವನ್ನಾಗಲೀ ತನ್ನ ಮಾತಿಗೇ ವಿರುದ್ಧವಾಗಿ ಹೇಳುವುದಾಗಲೀ ಮಾಡುವುದಿಲ್ಲವಷ್ಟೇ? ಇದನ್ನೂ (ಸಹ) ಭಾಷ್ಯಕಾರರು ಹೇಳಿರುತ್ತಾರೆ.

“ನಾರು ಶ್ರುತಿಯಾದರೂ (ಸರಿ), ಅಗ್ನಿಯು ತಣ್ಣಿಗಿದೆ, ಬೇಳಕಿಲ್ಲದ್ದು”, ಎಂದು ಹೇಳುತ್ತಾ ಇದ್ದರೆ (ಅದರ ವಿಷಯಕ್ಕೆ) ಪ್ರಮಣವಾಗುವುದಿಲ್ಲವಷ್ಟೇ? ಹಾಗೇನಾದರೂ ಒಂದು ವೇಳೆ ಹೇಳಿದರೆ ಆಗಲೂ ಶ್ರುತಿಗೆ ಬೇರೆ ಅಧರ್ಡವು ಅಭಿಪ್ರೇತವಾಗಿದೆ ಎಂದು ಕಲ್ಪಿಸಬೇಕಾಗುತ್ತದೆ. ಏಕೆಂದರೆ (ಹಾಗಿಲ್ಲದೇ ಹೋದರೆ) (ಅದರ) ಷಾಮಾಣ್ಯವು ಬೇರೊಂದು ರೀತಿಯಿಂದ ಹೊಂದುವು-ದಿಲ್ಲ. (ಎಂದಿಗೂ ಶ್ರುತಿಯು) ಬೇರೊಂದು ಪ್ರಮಣಕ್ಕೆ ವಿರುದ್ಧ-ವಾಗಿಯಾಗಲೀ ತನ್ನ ಮಾತಿಗೆ ವಿರುದ್ಧವಾಗಿಯಾಗಲೀ ಇರುವುದಿಲ್ಲ. (ಗೀ.ಭಾ. ೧೮-೬೬)

ನುಷಟತ್ತೇಃ | ನ ತು ಪ್ರಮಾಣಾಂತರವಿರುದ್ಧಮ್, ಸ್ವವಚನವಿರುದ್ಧಂ ವಾ ||

ಗೀ.ಭಾ. ೧೮-೯೯.

ಇತಿ ||

ಉಲ. ವಿವಾದಗ್ರಸ್ತತಕೋಪನ್ಯಾಸೋಽಪಿ ಸರ್ವತ್ರ ಸಮಾನೋ ದೋಷಃ - ಏವಂ ಸ್ವಸ್ವಪರ್ವನುಗುಣತಕೋಪನ್ಯಾಸೋಽಪಿ ಸಮಾನೋ ಮಂತವ್ಯಃ | ನ ಹಿ ಪ್ರಸ್ಥಾನಾಂತರಾವಲಂಬಿ ಪ್ರತಿಷಾಧಿ ಸ್ವಪರ್ವನುಗುಣಂ ತರ್ಕಮುಷಣ್ಸ್ಯ ಅಯಮೇವ ಯುಕ್ತಿಯುಕ್ತೋ ವೇದಾಂತಸಿದ್ಧಾಂತಃ - ಇತಿ ಪ್ರತಿಷಾಧಿತುಮ್, ಪ್ರತಿಪರ್ವ-ಪ್ರತಿಷ್ಠಾಪಿತಂ ವೃತ್ತಾಪಯಿತುಂ ಚ ನ ಶಕ್ತಯಾದಿತಿ ಸಂಭಾವನಾ ಅಸ್ತಿ | ನ ಚಾಯಮೇವ ನಿರಪವಾದಸ್ತರ್ಕ ಇತಿ ಸರ್ವೇ ಪರಿಗೃಹ್ಣಿಯುರಿತಿ ಪ್ರತ್ಯಾಶಾ ಸಮಸ್ತಿ | ಯದಪೃಕ್ತಂ ಭಾಷ್ಯೇ -

ಯಧಿ ಕೇನಂಡತ್ತಾರ್ಕಾಕೇಣ ಇದಮೇವ ಸಮೃಗ್ಂಜಾನಮಿತಿ ಪ್ರತಿಷಾಧಿತಮ್,

ಉಲ) ವಿವಾದಕ್ಕೆ ಅವಕಾಶವಿರುವ ತರ್ಕವನ್ನು ಹೇಳುವುದೂ (ಸಹ) ಎಲ್ಲರಿಗೂ ಸರ್ವಾನವಾದ ದೋಷವಾಗಿದೆ. ಇದೇ ರೀತಿ (ಎಲ್ಲರೂ) ತಮ್ಮ ತಮ್ಮ ಪರ್ವಕ್ಕೇ ಅನುಗುಣವಾದ ತರ್ಕವನ್ನು ಹೇಳುವುದೂ ಸಹ ಸರ್ವಾನವಾದದ್ದೀಂದೇ ತಿಳಿಂಯಬೇಕು. ಬೇರೆ ಪ್ರಸ್ಥಾನವನ್ನು ಆಶ್ರಯಿಸಿಕೊಂಡವನು ತನ್ನ ಪರ್ವಕ್ಕೇ ಅನುಗುಣವಾದ ತರ್ಕವನ್ನು ಹೇಳಿ ಇದೇ ಸರಿಯಾದ ವೇದಾನ್ತಸಿದ್ಧಾಂತವು ಎಂದು ತಿಳಿಸಿಕೊಡಲು ಸಮರ್ಥ-ನಾಗಿಯೇ ಇರುತ್ತಾನೆ. ಹಾಗೆಯೇ ಬೇರೆ ಪರ್ವದವರು ಸ್ಥಾಪಿಸಿದ ಸಿದ್ಧಾಂತವನ್ನು ತೆಗೆದುಹಾಕಲು ಸಮರ್ಥನಾದವನಾಗಿಯೂ ಇರುತ್ತಾನೆ. ಎಲ್ಲರೂ ಒಪ್ಪಿದ್ದಾದ ತರ್ಕವು ಇದೇ ಎಂದು (ಸರ್ವಸಂಮಾತವಾಗಿ) ಸ್ವೀಕರಿಸಿದ್ದಾದ ಒಂದು ತರ್ಕವಿಲ್ಲವಷ್ಟೇ ? ಇದನ್ನು ಭಾಷ್ಯಕಾರರು ಹೇಳಿರುತ್ತಾರೆ.

“ಯಾರಾದರೂ ತಾರ್ಕಿಕರಾದವರು ಯಾವುದಾದರೂಂದನ್ನು ಇದೇ ಸರಿಯಾದ ಜ್ಞಾನವೆಂದು ಪ್ರತಿಷಾಧನೆ ಮಾಡಿದರೆ ಅದನ್ನು ಮತ್ತೊಂಬ್ಬ ತಾರ್ಕಿಕನು ಕಿರುಹಾಕುತ್ತಾನೆ. ಆ ಮತ್ತೊಂಬ್ಬನು ನೆಲೆನಿಲ್ಲಿಸಿದ್ದನ್ನು ಇನ್ನೊಂಬ್ಬನು ತೆಗೆದುಹಾಕುತ್ತಾನೆಂಬುದು ಲೋಕದಲ್ಲಿ ಪ್ರಸಿದ್ಧವಾಗಿದೆಯಲ್ಲವೇ?” (ಸೂ.ಭಾ. ೨-೮-೧೧)

ತದಪರೇಣ ವ್ಯಾತ್ಮಾಪ್ಯತೇ, ತೇನಾಬಿ ಪ್ರತಿಷ್ಠಾಪಿತಂ ತತೋಽಪರೇಣ ವ್ಯಾತ್ಮಾಪ್ಯತ  
ಇತಿ ಪ್ರಸಿದ್ಧಂ ಲೋಕೇ ||

ಸೂ. ಭಾ. ೨-೧-೧೧.

ನ ಚ ಮೀಮಾಂಸಾನ್ಯಾಯಾವಷ್ಟುಭೇನ ಶ್ರುತ್ಯಾಪಪತ್ತಿಭ್ಯಾಂ ವೇದಾಂತಾಧ್ಯಂ  
ನಿಷ್ಕರ್ಣೇತುಂ ಸಮಧಾನಾಂ ಸಂಪ್ರದಾಯವಿದಾಂ ಮಹಾಪ್ರಜ್ಞಾನಾರ್ಥ ಅಪ್ರತಿಷ್ಟಿತ-  
ತತ್ಕರ್ವಾತ್ರಶರಣೈಸ್ತೈಲ್ಯಾಪಾದನಂ ನ ಯುಕ್ತಮಿತಿ ಪ್ರತ್ಯಾವಸ್ಥೇಯವ್ಯಾ |  
ಮೀಮಾಂಸಾದಿಸರ್ವಪರಿಕರೋಪೇತಮೇವ ಸ್ವಸ್ವಸಂಪ್ರದಾಯಸಂಮತಂ ಸಿದ್ಧಾಂತಂ  
ಒಮುಮನ್ಯಮಾನಾನಾಂ ವೇದಾಂತಿನಾಂ ನಾನಾಪಥಜುಷಾಂ ಮಧ್ಯೇ ಕೋ ಬ್ರಹ್ಮಷ್ಟಃ;  
ಕಶ್ಚ ತತ್ಕರ್ವಾತ್ರಮಾಮುತ್ತಮಃ - ಇತಿ ನಿಶ್ಚಯೇ ಹೇತೋರೇವಾದ್ಯ ವಿಚಾರ್ಯಮಾಣ-  
ತ್ವಾತ್ ತಸ್ಯಾದ್ಯಾಪ್ಯನಿಶ್ಚಯಾದಿತಿ ||

**ಉಣಿ.** ಸಿದ್ಧಾಂತೇ ಶ್ರುತಿತತ್ಕರ್ವೋರನುಭವಾನುಗುಣತ್ವಂ ವಿಶೇಷಃ -  
ಭವತ್ಯೈವಂ ಪ್ರಸಾಧನಾಂತರಾಣಾಂ ಸರ್ವೇಷಾಮಬಿ ಸದೋಷತ್ವಮಿತಿ | ತಥಾಪಿ

(ಇಲ್ಲಿ ಯಾರಾದರೂ ಹೀಗೆ ಆಕ್ಷೇಪಿಸಬಹುದು. ಏನೆಂದರೆ) ಮೀಮಾಂಸಾನ್ಯಾಯಾವಷ್ಟುವಲಂಬಿಸುವುದರ ಮೂಲಕ ಶ್ರುತಿಯುಕ್ತಿಗಳಿಂದ ವೇದಾನ್ತಗಳ ಅಧ್ಯಾವನ್ಯಾ ನಿಣಂರುವಾಡುವುದಕ್ಕೆ ಯಾರು ಸಮಧಂರಾಗಿರುವರೋ (ಅವರು) ಸಂಪ್ರದಾಯವನ್ಯಾ ತಿಳಿದವರಾದ ಮಹಾಪ್ರಜ್ಞರು, ಅವರೊಡನೆ ನೆಲಯೇ ಇಲ್ಲದ ಕೇವಲ ತತ್ಕರ್ವಷ್ಟನ್ನೇ ನಂಬಿದವರನ್ಯಾ ಹೋಲಿಸುವುದು ಸರಿಯಾಗುವುದಿಲ್ಲವಲ್ಲ! ಎಂದು ಆಕ್ಷೇಪಿಸಬಾರದು - ಏಕೆಂದರೆ ಪ್ರತಿಯೋಭ್ಯ ವಾದಿಯೂ ತಮ್ಮ ತಮ್ಮ ಸಂಪ್ರದಾಯಕ್ಕೆ ಒಟ್ಟಿಗೆಯಾದ ಸಿದ್ಧಾಂತವು ಮೀಮಾಂಸೆಯೇ ಮುಂತಾದ ಎಲ್ಲಾ ಸಲಕರಣೆಯಿಂದ ಕೂಡಿದ್ದೇ ಆಗಿದೆ ಎಂದು ಆಗ್ರಹಪೂರ್ವಕವಾಗಿ ತಿಳಿದವರಾಗಿರುವುದರಿಂದ ನಾನಾ ಮಾರ್ಗವನ್ಯಾವಲಂಬಿಸಿರುವ ವೇದಾಂತಿಗಳ ಮಧ್ಯೇ ಯಾವಾತನು ಹೆಚ್ಚಾಗಿ ಬ್ರಹ್ಮವನ್ನರಿತವನು? ಯಾವಾತನು ತತ್ಕರ್ವನ್ಯಾ ತಿಳಿದವರಲ್ಲಿ ಉತ್ತಮನು? ಎಂದು ನಿಶ್ಚಯಿಸುವುದಕ್ಕೆ ಕಾರಣವನ್ಯಾ ಇಂದಿಗೂ ವಿಚಾರಿಸಬೇಕಾಗಿರುವುದರಿಂದಲೂ ಇಂದಿಗೂ ಅದರ ನಿಣಂಯವಾಗಿಲ್ಲ - ವಾದ್ದರಿಂದಲೂ (ಹಾಗೆ ಆಕ್ಷೇಪಿಸುವುದು ಸರಿಯಾಗುವುದಿಲ್ಲ).

**ಉಣಿ)** ಸಿದ್ಧಾಂತದಲ್ಲಿ ಶ್ರುತಿ ಮತ್ತು ತತ್ಕರ್ವ ಅನುಭವಕ್ಕೆ ಅನುಗುಣವಾಗಿದೆ ಎಂಬುದು ವಿಶೇಷವು - ಬೇರೆ ಪ್ರಸಾಧನದವ-

ಭಗವತ್ಪೂದಸಂಪ್ರದಾಯಗತಸ್ಯ ವೇದಾಂತಪ್ರಸ್ಥಾನಸ್ಯ ಕೋ ವಿಶೇಷೋ ಯೇನ ತದೇವ ಪರಿಗ್ರಹೀತೇತಿ ? ಅತ್ಯ ಒಮ್ಮುಃ | ಸ್ತುಯರ್ಥಾಂ ಪೂರ್ವ ಕಿರಣೇಷು ಯಥಾವರ್ಣಾತಾ ಸಾಂಪ್ರದಾಯಿಕೇ ಪ್ರಕ್ರಿಯಾ | ನೈವೇಹ ಪ್ರತಿಜ್ಞಾಮಾತ್ರೇಣಾದ್ವೈತಮುರರೀಕ್ರಿಯತೇ | ನ ಚ ವಾಕ್ಯಮಿತ್ಯೇವ ಶುತ್ತಿಪ್ರವಾಣಂ ಶ್ರದ್ಧೇಯತಯಾ ಸಮುಪನ್ಯಸ್ಯ ಕೇವಲಮೀಮಾಂಸಾನ್ಯಾಯಾವಲಂಬನೇನ ವ್ಯಾಖ್ಯಾನಚಾತುರೀಪ್ರದರ್ಶನಮಾತ್ರೇಣ ಸ್ಪ್ರಸಿದ್ಧಾಂತಃ ಪ್ರತಿಷ್ಠಾಪ್ಯತೇ, ಕೇವಲತರ್ಥಾವಷ್ಟಂಭೇನ ವಾ ಪರಪಕ್ಷನಿರಾಕರಣ-ಪೂರ್ವಕೆಂ ಸ್ವಪಕ್ಷಃ ಪ್ರತಿತಿಷ್ಠಾಪಯಿಷ್ಯತೇ, ಕಿಂ ತು ಸಾರ್ಥಕಾನುಭವಾಧಾರೇಣೈವ ಶ್ರುತ್ಯಧರ್ಷನಿಣಾಯಃ ಕ್ರಿಯತೇ ಅಪರಿಹಾಯ ಮೀಮಾಂಸಾತರ್ಥಸಾಹಾಯ್ಯಮಂಬಿ | ತದೇತತ್ತ್ವ ಪ್ರತಿಜ್ಞಾತಂ ಭಾಷ್ಯೇಽಪಿ -

(೧) ವೇದಸ್ಯ ತು ನಿತ್ಯತ್ವೇ ವಿಜ್ಞಾನೋತ್ಪತ್ತಿಹೇತುತ್ವೇ ಚ ಸತಿ ವ್ಯವಸ್ಥಿತಾರ್ಥ-ವಿಷಯತ್ವೋಪಪತ್ತೇಃ, ತಜ್ಞನಿತಸ್ಯ ಜ್ಞಾನಸ್ಯ ಸಮೃಕ್ಷಮ್ ಅತೀತಾನಾಗತ-

ರೆಲ್ಲರದ್ವಾದೋಷಯುಕ್ತವಾದದ್ದೇ ಎಂಬುದೇ ಆಗಲಿ, ಆದರೂ ಭಗವತ್ಪೂದರ ಸಂಪ್ರದಾಯದಲ್ಲಿರುವ ವೇದಾನ್ತಪ್ರಸ್ಥಾನದ್ದರ ವಿಶೇಷವೇನು? ಹಾಗಿದ್ದದ್ದರಿಂದಲ್ಲವೇ (ಅದನ್ನೇ) ಸ್ವೀಕರಿಸಿರುವುದು? ಎಂದರೆ ಇದಕ್ಕಿಂತೇಳುತ್ತೇವೆ. ಹಿಂದಿನ ಕಿರಣಗಳಲ್ಲಿ ಯಾವ ರೀತಿಯಾಗಿ ಸಾಂಪ್ರದಾಯಿಕವಾದ ಪ್ರಕ್ರಿಯೆಯನ್ನು ವರ್ಣಿಸಿರುತ್ತೇವೆಯೋ ಅದನ್ನು ಸ್ವರಿಸಿರಿ. ಇಲ್ಲೇನೂ (ಕೇವಲ) ಪ್ರತಿಜ್ಞಾಮಾತ್ರದಿಂದ ಅದ್ವೈತವನ್ನು ಒಷ್ಟಿಕೊಂಡಿರುವುದಿಲ್ಲ. (ಅಷ್ಟೇ ಅಲ್ಲ) ವಾಕ್ಯವಾಗಿದೆ ಎಂಬಿಷ್ಟೇ ಕಾರಣದಿಂದ ಶ್ರುತಿಯನ್ನು ನಂಬಬೇಕೆಂದು ಹೇಳಿ ಕೇವಲ ಮೀಮಾಂಸಾನ್ಯಾಯದ ಬಲದಿಂದ ವ್ಯಾಖ್ಯಾನದ ಚತುರತೆಯನ್ನು ತೋರಿಸುವ ಮಾತ್ರದಿಂದ ನಮ್ಮ ಸಿದ್ಧಾಂತವನ್ನು ನೆಲೆಗೊಳಿಸಿರುವುದಿಲ್ಲ. ಹಾಗೆಯೇ ತರ್ಕದ ಬಲದಿಂದಲಾಗಲೇ ಇನ್ನೊಬ್ಬರ ಪಕ್ಷವನ್ನು ನಿರಾಕರಣ-ಮಾಡುವ ಮೂಲಕ ನಮ್ಮ ಪಕ್ಷವನ್ನು ನೆಲೆಗೊಳಿಸುವುದಿಲ್ಲ. ಮತ್ತೆ ಹೇಗೆಂದರೆ - ಸಾರ್ಥಕವಾದ ಅನುಭವದ ಆಧಾರದಿಂದಲೇ ಮೀಮಾಂಸಾನ್ಯಾಯ-ಶಾಸ್ತ್ರದ ಸಹಾಯವನ್ನು ಕೈಬಿಡದೇ ಶ್ರುತ್ಯಧರ್ಷವನ್ನು ವಾಡಲಾಗಿದೆ. ಭಾಷ್ಯದಲ್ಲಿ ಇದು ಹೀಗೆ ಪ್ರತಿಜ್ಞೆ ಮಾಡಲ್ಪಟ್ಟಿದೆ.

(೨) ವೇದವು ನಿತ್ಯವಾಗಿರುವುದರಿಂದಲೂ ಅರಿವು ಉಂಟಾಗುವುದಕ್ಕೆ ಕಾರಣವಾಗಿರುವುದರಿಂದಲೂ ಏಕಪ್ರಕಾರವಾಗಿ ನಿಲ್ಲುವ ಅರ್ಥದ ವಿಷಯವು

ವರ್ತಮಾನ್ಯಃ ಸಹೇರಿ ತಾರ್ಕಕೈರಪಹ್ಲೋತುಮಶಕ್ತಮ್ | ಅತಃ ಸಿದ್ಧಮಸ್ಯ-  
ವಾಪನಿಷದಸ್ಯ ಜ್ಞಾನಸ್ಯ ಸಮೃಗ್ಂಣನತ್ವಮ್ | ಆತೋಽನ್ಯತ್ರ ಸಮೃಗ್ಂಣನ-  
ತ್ವಾನುಪಪತ್ತೇಃ ಸಂಸಾರಾವಿಮೋಕ್ಷ ಏವ ಪ್ರಸಂಗೀತ || ಸೂ.ಭಾ. ೨-೧-೧೧.

[ ಅತ್ರ “ನಿತ್ಯತ್ವೇ” ಇತಿ ನ ಪ್ರಾಮಾಣ್ಯೇ ಕಾರಣಮುಚ್ಯತೇ, ಈ ತು ತಾರ್ಕಕಮತಿ-  
ವದನೇಕರೂಪತ್ವಾನೇಕಾರ್ಥತ್ವಾಭಾವಃ | ನ ಹಿ ವೇದನಿತ್ಯತ್ವಂ ಶಾರೀರಕೇ ಹೇತುಭಿಃ  
ಪ್ರತಿಷ್ಠಾಪ್ಯತೇ, ಪೂರ್ವತಂತ್ರೇ ಸ್ಥಿತಮೇವ ತು ವ್ಯಾವಹಾರಿಕನಿತ್ಯತ್ವಮನುಮೋದ್ಯತೇ  
ಇತಿ ಸ್ವಷ್ಟಿಮ್ | “ಅತ ಏವ ಚ ನಿತ್ಯತ್ವಮ್” (ವೇ.ಸೂ. ೧-೨-೨೯) ಇತಿ ಸೂತ್ರಸ್ಯ  
ಭಾಷ್ಯೇ | “ವಿಜ್ಞಾನಹೇತುತ್ವೇ” ಇತಿ ಸಾರ್ವತ್ರಿಕಾನುಭವಹೇತುತ್ವಾನ ಪ್ರಾಮಾಣ್ಯಂ  
ದೋತ್ವತೇ || ]

(೨) ನ ಧರ್ಮಜಿಜ್ಞಾಸಾಯಾಮಿವ ಶ್ರುತ್ಯಾದಯ ಏವ ಪ್ರಮಾಣಂ ಬ್ರಹ್ಮ-  
ಜಿಜ್ಞಾಸಾಯಾಮ್, ಈ ತು ಶ್ರುತ್ಯಾದಯೋಽನುಭವಾದಯಶ್ಚ ಯಥಾಸಂಭವಮಿಹ

ಎಂದಾಗುವುದರಿಂದ ಆದರಿಂದುಂಟಾಗುವ ಜ್ಞಾನವು ಸಮೃಜ್ಞಾನವೆಂಬುದನ್ನು  
ಹಿಂದಿನ ಮುಂದಿನ ಶಿಗಿನ ಯಾವ ತಾರ್ಕಕರೂ ಇಲ್ಲವೆನ್ನುವುದಕ್ಕಾಗುವುದಿಲ್ಲ.  
ಆದ್ದರಿಂದ ಈ ಜಿಪನಿಷತ್ ಜ್ಞಾನವೇ ಸಮೃಜ್ಞಾನವೆಂದಾಯಿತು. ಇದಕ್ಕಿಂತ  
ಬೇರೆಯಾದದ್ದು ಸಮೃಜ್ಞಾನವೆಂದಾಗುವಂತಿಲ್ಲವಾದ್ದರಿಂದ, ಅವುಗಳಿಂದ  
ಸಂಸಾರದಿಂದ ವೋಕ್ಷವಾಗುವುದೆಂಬುದು ಇಲ್ಲವೆಂದಾಗುತ್ತದೆ (ಸೂ.ಭಾ.  
೨-೧-೧೧). (ಈ ಮೇಲಿನ ವಾಕ್ಯದಲ್ಲಿ “ನಿತ್ಯತ್ವೇ” ಎಂದು ಪ್ರಾಮಾಣ್ಯಕ್ಕೆ  
ಕಾರಣವನ್ನು ಹೇಳುತ್ತಲಿಲ್ಲ. ಮತ್ತೇನೆಂದರೆ ತಾರ್ಕಕರ ಅಭಿಪ್ರಾಯದಂತೆ  
ಅನೇಕರೂಪತ್ವ, ಅನೇಕಾರ್ಥತ್ವವೆಂಬುದು ವೇದಕ್ಷಿಲ್ಲ ಎಂದಧ್ರ. ಶಾರೀರಕ-  
ಮೀಮಾಂಸೆಯಲ್ಲಿ ವೇದನಿತ್ಯತ್ವವನ್ನು ಕಾರಣವಾಗಿ ಕೊಟ್ಟು ಪ್ರತಿಪಾದಿ-  
ಸಿಲ್ಲವಷ್ಟೇ?, ಮತ್ತೇನೆಂದರೆ ಪೂರ್ವಮೀಮಾಂಸೆಯಲ್ಲಿ ತೀಮಾಡನವಾಗಿರುವ  
ಪ್ರಾಮಾಣ್ಯವನ್ನೇ ವ್ಯಾವಹಾರಿಕನಿತ್ಯತ್ವವೆಂದು ಅನುಮೋದಿಸಲಾಗಿದೆ ಎಂಬುದು  
ಸ್ವಷ್ಟ. ಇದನ್ನು “ಅತ ಏವ ಚ ನಿತ್ಯತ್ವಮ್” (ವೇ. ಸೂ. ೧-೨-೨೯)  
ಎಂಬ ಸೂತ್ರದ ಭಾಷ್ಯದಲ್ಲಿ ಹೇಳಿದೆ. (ಇಲ್ಲಿ) “ವಿಜ್ಞಾನಹೇತುತ್ವೇ” ಎಂದು  
ಹೇಳುತ್ತಾ ಸಾರ್ವತ್ರಿಕವಾದ ಅನುಭವಕ್ಕೆ ಕಾರಣವಾಗಿದೆ ಎಂದು ತಿಳಿಸುವುದರ  
ಮೂಲಕ ಪ್ರಾಮಾಣ್ಯವನ್ನು ತಿಳಿಸಲಾಗಿದೆ.

(೩) ಧರ್ಮಜಿಜ್ಞಾಸೆಯಂತೆ ಈ ಬ್ರಹ್ಮಜಿಜ್ಞಾಸೆಯಲ್ಲಿ ಬರೀ ಶ್ರುತ್ಯಾದಿ-  
ಗಳಷ್ಟೇ ಪ್ರಮಾಣವಲ್ಲ. ಮತ್ತೇನೆಂದರೆ ಶ್ರುತ್ಯಾದಿಗಳೂ ಅನುಭವಾದಿಗಳೂ

ಪ್ರಮಾಣವ್ಯಾ | ಅನುಭವಾವಸಾನತ್ವತ್, ಭೂತವಸ್ತುವಿಷಯತ್ವಚ್ಛೇ  
ಬ್ರಹ್ಮಜ್ಞಾನಸ್ಯ ||

ಸೂ.ಭಾ. ೧-೧-೨.

[ “ಯಥಾಸಂಭವಮ್” ಇತ್ಯಾಕ್ಷಾತ್ ಉಪಾಸನಾರೂಪಮಾನಸಕಮ್ವಿಷಯೀ ಕೇವಲ-  
ಶ್ರುತ್ಯಾದಿವಾಕ್ಯಪ್ರಮಾಣಮೇವಾಂಗಿಕೃಯತೇ ಇತ್ಯಾದಿರೋಧೋ ಜ್ಞಾಪಿತಃ || ]

೫೦. ವೇದಾಂತಾನಾಂ ನಿರ್ವಶೇಷವಸ್ತುಪರತ್ವಾಂಗಿಕಾರೋ ವಿಶೇ-  
ಷೋಽತ್ರ,- ವೇದಾಂತವಾಕ್ಯಾನಾಂ ನ ಕರ್ಮವಾಕ್ಯವನ್ನಿಯಮೇನ ಶ್ರಿಯಾಧ್ಯತ್ವ-  
ಮುರರೀಕೃಯತೇಽತ್ರ, ಕಿಂತು ಅದ್ವಿತೀಯಬ್ರಹ್ಮಾವಗಮಕ್ತ್ವಮೇವ ಪ್ರಾಧಾನ್ಯತಃ |  
ತೇನ ವಸ್ತುದೋಧಕವಾಕ್ಯಾನಾಮ್ ಉಪಾಸನಾಲಿಧಾಯಕವಾಕ್ಯಾನಾಂ ಚ ತತ್ತತ್ವಧಾನ-  
ತ್ವೇನ ಷ್ಪರ್ಧಕ್ಷರಣಾತ್, ನ ವಾಕ್ಯಸ್ಯಾಧಾರಂತರಕರಣಲಕ್ಷಣೋ ದೋಷೋಽತ್ರ | ತಥಾ  
ಹಿ ಭಾಷ್ಯಕಾರಃ -

ಸಹ ಹೊಂದುವಷ್ಟು ಮಟ್ಟಿಗೆ ಪ್ರಮಾಣವಾಗಿರುತ್ತವೆ. ಏಕೆಂದರೆ ಬ್ರಹ್ಮಜ್ಞಾನವು  
ಇರುವ ವಸ್ತುವನ್ನು ವಿಷಯಮಾಡಿಕೊಂಡಿರುವುದರಿಂದಲೂ ಅನುಭವದಲ್ಲಿ  
ಕೊನೆಗಾಣವದಾಗಿರುವುದರಿಂದಲೂ ಹೀಗೆಯೇ (ಸೂ. ಭಾ. ೧-೧-೨).

(“ಯಥಾಸಂಭವಂ” ಎಂದು ಹೇಳಿರುವುದರ ಅಭಿಪ್ರಾಯವೇನೇಂದರೆ  
ಉಪಾಸನೆಯೆಂಬ ಮಾನಸಕಮುದ್ರಿತವಿಷಯದಲ್ಲಿ ಬರೀ ಶ್ರುತ್ಯಾದಿವಾಕ್ಯ  
ಪ್ರಮಾಣವಷ್ಟನ್ನೇ ಒಟ್ಟಿಕೊಳ್ಳಲಾಗುತ್ತದೆ, (ಇಲ್ಲಿ ಹಾಗಲ್ಲ), ಆದ್ದರಿಂದ  
ವಿರೋಧವಿಲ್ಲ.)

೫೦) ವೇದಾಂತವಾಕ್ಯಗಳು ಕರ್ಮವಾಕ್ಯದಂತೆ ಏಕಾಂತವಾಗ  
ಶ್ರಿಯೆಗಾಗಿಯೇ ಎಂದು ಸಿದ್ಧಾಂತದಲ್ಲಿ ಒಟ್ಟಿಕೊಂಡಿಲ್ಲ, ಮತ್ತೇನೇಂದರೆ  
(ವೇದಾಂತವಾಕ್ಯಗಳು) ಪ್ರಧಾನವಾಗಿ ಅದ್ವಿತೀಯವಾದ ಬ್ರಹ್ಮವನ್ನು  
ಗೊತ್ತುಮಾಡಿಸಿಕೊಡುವುದಕ್ಕಾಗಿಯೇ ಹೊರಟಿರುತ್ತವೆ. ಆದ್ದರಿಂದ  
ವಸ್ತುಭೋಧಕವಾಕ್ಯಗಳಿಗೂ ಉಪಾಸನೆಯನ್ನು ವಿಧಿಸುವವಾಕ್ಯಗಳಿಗೂ  
ಅದದರಲ್ಲಿ (ಅದದಕ್ಕೆ) ಪ್ರಧಾನವಿದೆಯೆಂದು ಬೇರೆಡಿಸಿ (ಹೇಳಿ)  
ರುವುದರಿಂದ ವಾಕ್ಯಕ್ಕೆ ಬೇರೊಂದು ರೂಪವಾಗಿ ಅಧಿವನ್ನು ಮಾಡುವುದು  
ಇಲ್ಲ ದೋಷವಲ್ಲ. ಹಾಗೆಯೇ ಭಾಷ್ಯಕಾರರೂ ಹೇಳಿರುತ್ತಾರೆ.

(೮) ದೇವತಾದಿಪ್ರತಿಷ್ಠಾದನಸ್ಯ ತು ಸ್ವಾರ್ಥಗತೋಪಾಸನಾರ್ಥತ್ವೀಽಪಿ ನ ಕಶ್ಚಿದ್  
ವಿರೋಧಃ | ನ ತು ತಥಾ ಬ್ರಹ್ಮಣ ಉಪಾಸನಾವಿಧಿಶೇಷತ್ವಂ ಸಂಭವತಿ | ಏಕತ್ವೀ  
ಹೇಯೋಪಾದೇಯಶ್ವಾನ್ಯತಯಾ ಶ್ರಯಾಕಾರಕಾದಿದ್ವೈತವಿಜ್ಞಾನೋಪ-  
ಮದೋಪಪತ್ತೀಃ ||

ಸೂ.ಭಾ. ೧-೧-೪.

[ “ಶ್ರಯಾಕಾರಕಾದಿದ್ವೈತವಿಜ್ಞಾನೋಪಮದೋಪಪತ್ತೀಃ” ಇತಿ ನ ಸರ್ವೇಶಾಂ  
ವೇದಾಂತವಾಕ್ಯಾನಾ ವಿಧಿಪರತ್ವಂ ಪ್ರತ್ಯಾಖ್ಯಾತಮತ್ತ, ಹಂ ತು ಬ್ರಹ್ಮವಾಕ್ಯಾನಾಮೇವ || ]

(೯) “ತದೇತದ್ ಬ್ರಹ್ಮಾಪೂರ್ವಮನಪರಮನಂತರಮಬಾಹ್ಯಮಂಯಮಾತ್ಮ  
ಬ್ರಹ್ಮ ಸರ್ವಾನುಭೂಃ” ಇತ್ಯೇವಮಾದಿನಿ ವಾಕ್ಯಾನಿ ನಿಷ್ಪಟಂಚಬ್ರಹ್ಮತ್ವತ್ತ-  
ಪ್ರಧಾನಾನಿ ನಾಥಾಂತರಪ್ರಧಾನಾನಿ - ಇತ್ಯೇತತ್ ಪ್ರತಿಷ್ಠಾಪಿತಂ “ತತ್ತು  
ಸಮನ್ವಯಾತ್” ಇತ್ಯತ್ತ ||

ಸೂ.ಭಾ. ೩-೨-೧೪.

(೧೦) ವಸ್ತುಮಾತ್ರಪರಯವಸಾಯೀನಿ ಹಿ ಬ್ರಹ್ಮವಾಕ್ಯಾನಿ ನ ನಿಯೋಗೋಪ-  
ದೇಶೀನಿ ಇತ್ಯೇತದ್ ವಿಸ್ತರೇಣ ಪ್ರತಿಷ್ಠಾಪಿತಂ “ತತ್ತು ಸಮನ್ವಯಾತ್” ಇತ್ಯತ್ತ ||

ಸೂ.ಭಾ. ೩-೨-೨೦.

(೧೧) ದೇವತೆಯನ್ನ ಪ್ರತಿಪಾದನೆ ಮಾಡುವ ವಾಕ್ಯಕ್ಷೇ (ತಾತ್ಪರ್ಯವು)  
ಆಯಾ ವಾಕ್ಯದಲ್ಲಿರುವ ಉಪಾಸನೆಯಲ್ಲಿರುವುದು, ಎಂದರೂ ಯಾವ  
ವಿರೋಧವೂ ಇಲ್ಲ. ಆದರೆ ಹಾಗೆ ಬ್ರಹ್ಮವು ಉಪಾಸನಾವಿಧಿಗೆ ಶೇಷವಾಗಿದೆ  
ಎಂಬುದು ಹೊಂದುವುದಿಲ್ಲ. (ಬ್ರಹ್ಮವು) ಒಂದೇ ಎಂದಾಗಿ (ಅದು)  
ಹೇಯೋಪಾದೇಯ ಶೂನ್ಯವಾಗಿರುವುದರಿಂದ ಶ್ರಯಾಕಾರಕವೇ ಮುಂತಾದ  
ದ್ವೈತವಿಜ್ಞಾನವು ನಾಶವಾಗುವುದೆಂಬುದು ಹೊಂದುತ್ತದೆ (ಸೂ. ಭಾ.  
೧-೧-೪).

(ಶ್ರಯಾಕಾರಕವೇ ಮುಂತಾದ ದ್ವೈತವಿಜ್ಞಾನವು ನಾಶವಾಗುವುದೆಂಬುದು  
ಹೊಂದುತ್ತದೆ ಎಂದು ಹೇಳುತ್ತಾ ಎಲ್ಲಾ ವೇದಾನ್ತವಾಕ್ಯಗಳಿಗೂ ಇಲ್ಲಿ  
ವಿಧಿಪರತ್ವವನ್ನ ಅಲ್ಲಿಗಳಿದೆ ಎಂದು ತಿಳಿಯಬಾರದು. ಮತ್ತೇನೆಂದರೆ  
ಬ್ರಹ್ಮವಾಕ್ಯಗಳಿಗೆ ಮಾತ್ರವೇ (ಎಂದರಿಯಬೇಕು).

(೧೨) “ಆ ಈ ಬ್ರಹ್ಮವು ಅಪೂರ್ವವೂ ಅನಪರವೂ ಅನಂತರವೂ  
ಅಭಾಹ್ಯವೂ. ಈ ಅತ್ಯಂತ ಬ್ರಹ್ಮನು. ಈತನು ಸರ್ವರ ಅನುಭವರೂಪನು  
ಎಂಬಿವೇ ಮುಂತಾದ ವಾಕ್ಯಗಳು ನಿಷ್ಪಟಂಚವಾದ ಬ್ರಹ್ಮತ್ವತ್ತಪ್ರಧಾನ-

(ಳ) ಸತಿ ತು ವಿರೋಧೇ ತತ್ತ್ವಧಾನಾನಿ ಅತತ್ತ್ವಧಾನೇಭೋಽ ಬಲೀಯಾಂಸಿ ಭವಂತಿ||

ಸೂ.ಭಾ. ೩-೨-೧೪.

[ ವೇದಾಂತಾಃ ಸವಿಶೇಷಭೂಪರಾಃ, ಉತ ನಿರ್ವಶೇಷಭೂಪರಾಃ ? - ಇತ್ಯತ್ರೇವ ವಿಧಿಪರಾಃ, ವಸ್ತುಪರಾ ವಾ ? - ಇತ್ಯತ್ರಾಪಿ ತತ್ತ್ವಧಾನವಾಕ್ಯಾನಾಂ ಬಲೀಯಸ್ತುಮೇವ ವಿನಿಗಮಕಂ ವಾಕ್ಯಾಧರ್ಥನಿಣಾಯೇ - ಇತ್ಯಭೂಪಗಮೋಽತ್ರ ಸೂಚಿತಃ || ]

ವೇದಾಂತಾನಾಂ ನಿರ್ವಶೇಷವಸ್ತುಪರತ್ವಾಂಗಿಕಾರೇಣ ನ ಕೇವಲಂ ತತ್ತ್ವರವಾಕ್ಯಾನಾಮಧಾಂತರಕಲ್ಪನದೋಷವಾರಣಮ್, ಅಪಿ ತು ಶಾರೀರಕಶಾಸ್ತ್ರರಂಭಾನುಪಪತ್ತಿಃ, ಆಚಾಯೋಽಪಗಮೋಪದೇಶಾನುಪಪತ್ತಿಃ - ಇತ್ಯೇತಾವಪಿ ದೋಷಾ ನಾತ್ರ ಪ್ರಸಜತಃ - ಇತಿ ಸ್ವಷ್ಟಮ್ | ಉಪದೇಶಮಾತ್ರಗಮ್ಯತ್ವಾತ್ ಪರಮಾತ್ಮವಸ್ತುನಃ, ತದರ್ಥಂ ಶಾಸ್ತ್ರರಂಭಃ, ಗುರೂಪಸಪ್ತಣೋಪದೇಶಶ್ವೇತ್ಯಪಪತ್ತೇಃ | ತಥಾ ಹಿಭಾಷ್ಯಮ್ -

ವಾದವುಗಳೇ ಹೊರತು ಬೇರೆ ಅರ್ಥವನ್ನು ಹೇಳುವಂಥವುಗಳಲ್ಲ, ಎಂಬೀ ವಿಚಾರವನ್ನು “ತತ್ತ್ವ ಸಮನ್ವಯಾತ್” ಎಂಬ ಸೂತ್ರದಲ್ಲಿ ನೆಲೆನಿಲ್ಲಿಸಿರುತ್ತೇವೆ. (ಸೂ. ಭಾ. ೩-೨-೧೪).

(೨) ಬ್ರಹ್ಮವಾಕ್ಯಗಳು ವಸ್ತುವಷ್ಟನ್ನೇ ತೋರಿಸುವುದರಲ್ಲಿ ಕೊನೆಗೊಂಡವುಗಳೇ ಹೊರತು ನಿಯೋಗವನ್ನು ಉಪದೇಶಿಸುವಂಥವುಗಳಲ್ಲ ಎಂಬ ವಿಚಾರವನ್ನು “ತತ್ತ್ವ ಸಮನ್ವಯಾತ್” ಎಂಬ ಸೂತ್ರದಲ್ಲಿ ವಿಸ್ತಾರವಾಗಿ ತಿಳಿಸಿಕೊಡಲಾಗಿದೆ. (ಸೂ.ಭಾ. ೩-೨-೨೮)

(ಳ) (ಸಗುಣ ನಿಗುಣ ವಾಕ್ಯಗಳಿಗೆ) ವಿರೋಧವಾದರೇ ಬ್ರಹ್ಮಸ್ವರೂಪವನ್ನೇ ತಿಳಿಸುವ ವಾಕ್ಯಗಳು ಸಗುಣವಾಕ್ಯಗಳಿಗಂತ ಪ್ರಬಿಲವಾದವುಗಳು ಎಂದಾಗುವವು (ಸೂ.ಭಾ. ೩-೨-೧೪). (ವೇದಾನ್ತಗಳು ಸವಿಶೇಷ-ಬ್ರಹ್ಮಪರವಾದವುಗಳೋ ನಿರ್ವಶೇಷಭೂಪರವಾದವುಗಳೋ ಎಂಬಂತೆ, ಅವು ವಿಧಿಪರವೋ ವಸ್ತುಪರವೋ ಎಂಬ ವಿಷಯದಲ್ಲಿ ತತ್ತ್ವರವಾದ ವಾಕ್ಯಗಳು ವಾಕ್ಯಾಧರ್ಥದ ನಿಣಂಯದ ವಿಷಯದಲ್ಲಿ (ಅತತ್ವರವಾದ ವಾಕ್ಯಕ್ಷಿಂತ) ಬಲವಾದದ್ದೆಂದು ನಿಣಂಯವೆಂದು ಇಲ್ಲಿ ಒಫ್ಫಿಕೊಂಡಿದೆ ಎಂಬುದನ್ನು ಸೂಚಿಸಿದೆ).

(ಇ) ಅ) ತದ್ದೊ ಬ್ರಹ್ಮ ಸರ್ವಜ್ಞಂ ಸರ್ವಶಕ್ತಿ ಜಗದುತ್ಪತ್ತಿಸ್ಥಿತಿಲಯಕಾರಣ ವೇದಾಂತಶಾಸ್ತ್ರದೇವ ಅವಗಮ್ಯತೇ | ಕಥಮ್? ಸಮನ್ವಯತ್ |

ಸೂ.ಭಾ. ೧-೧-೪.

[ ಬ್ರಹ್ಮ ಶಾಸ್ತ್ರದೇವಾವಗಮ್ಯತೇ - ಇತ್ಯತ್ರ ಪರಮಂ ತಾತ್ಪರ್ಯಮ್ | ನ ತು ವಸ್ತುವೃತ್ತೇನ ಕಾರಣಮೇವ ಬ್ರಹ್ಮ ಇತ್ಯತ್ರಾಪೀಠಿ ಪ್ರಕೃತಸೂತ್ರಭಾಷ್ಯದೇವಾವ-ಗಮ್ಯತೇ || ]

(ಆ) ಸ್ವತಂತ್ರಮೇವ ಬ್ರಹ್ಮ ಶಾಸ್ತ್ರಪ್ರಮಾಣಕಂ ವೇದಾಂತವಾಕ್ಯಸಮನ್ವಯತ್ ಇತಿ ಸಿದ್ಧಮ್ | ಏಂಂಬ ಸತಿ “ಅಧಾತೋ ಬ್ರಹ್ಮಜಿಜ್ಞಾಸು” ಇತಿ ತದ್ವಿಷಯಃ ಷ್ವಾಧಕ್ಯಾಸ್ತ್ರರಂಭಃ ಉಪಪದ್ಯತೇ ||

ಸೂ.ಭಾ. ೧-೧-೪.

ವೇದಾನ್ತಗಳಿಗೆ ನಿರ್ವಶೇಷವಾದ ವಸ್ತುವಿನಲ್ಲಿ ತಾತ್ಪರ್ಯವಿದೆ ಎಂದು ಒಟ್ಟಿಕೊಳ್ಳುವುದರಿಂದ ತತ್ವರವಾದ ವಾಕ್ಯಗಳಿಗೆ ಅಧಾರಂತರಕಲ್ಪನೆಯನ್ನು ಮಾಡುವ ದೋಷವಷ್ಟುನ್ನೇ ತಡೆಗಟ್ಟಿದಂತಾಗುವುದೆಂಬುದಲ್ಲ, ಮತ್ತೇನೆಂದರೆ (ಚೇರೆಂಬಾಗಿ) ಶಾರೀರಕ ಶಾಸ್ತ್ರವನ್ನು ಆರಂಭವಾಡಿರುವುದೂ ಹೊಂದುವುದಿಲ್ಲ, ಮತ್ತು ಆಚಾರ್ಯರು ಆಗಮಾದ ಉಪದೇಶವೂ ಹೊಂದುವುದಿಲ್ಲ, ಎಂಬೀ ಎರಡು ದೋಷವೂ ಇಲ್ಲಿ ಪ್ರಸಕ್ತವಾಗುವುದಿಲ್ಲ. ಪರಮಾತ್ಮವಸ್ತು ಉಪದೇಶಮಾತ್ರದಿಂದಲೇ ತಿಳಿದುಬರುವುದಾದ್ದರಿಂದ ಅದಕ್ಕಾಗಿ ಶಾಸ್ತ್ರವನ್ನು ಆರಂಭಿಸುವುದು ಗುರುಗಳ ಬಳಿಗೆ ಹೋಗಬೇಕೆಂಬ ಉಪದೇಶವೂ ಸಹ ಹೊಂದುತ್ತದೆ. ಹಾಗೆಯೇ ಭಾಷ್ಯವೂ ಇರುತ್ತದೆ.

(ಇ) (ಅ) ಸರ್ವಜ್ಞವು ಸರ್ವಶಕ್ತಿಸಮನ್ವಯವೂ ಜಗತ್ತಿನ ಉತ್ಪತ್ತಿ-ಸ್ಥಿತಿಲಯಕ್ಕೆ ಕಾರಣವಾದದ್ದು ಆದ ಆ ಬ್ರಹ್ಮವು ವೇದಾನ್ತವಾಕ್ಯದಿಂದಲೇ ತಿಳಿದು ಬರುತ್ತದೆ. ಹೇಗೆ? ಎಂದರೆ ಸಮನ್ವಯವಿರುವುದರಿಂದ (ಸೂ.ಭಾ. ೧-೧-೪).

(ಇಲ್ಲಿ ಬ್ರಹ್ಮವು ಶಾಸ್ತ್ರದಿಂದಲೇ ತಿಳಿದುಬರುವಂಥದ್ದು ಎಂದು ತಿಳಿಸುವುದರಲ್ಲಿ ತಾತ್ಪರ್ಯವಿದೆಯೇ ಹೊರತು ವಾಸ್ತವಿಕವಾಗಿ ಬ್ರಹ್ಮವು ಕಾರಣವೂ ಆಗಿದೆ ಎಂದು ತಿಳಿಸುವುದರಲ್ಲಿಲ್ಲ ಎಂಬುದು ಈ ಸೂತ್ರದ ಭಾಷ್ಯದಿಂದ ಗೊತ್ತಾಗುತ್ತದೆ.)

(೧) ಯೇ ಸಮೃಗ್ಂಶಿಂಃ, ತೈರುಪದಿಷ್ಟಂ ಜ್ಞಾನಂ ಕಾರ್ಯಕ್ಷಮಂ ಭವತಿ  
ನೇತರತ್ | ಇತಿ ಭಗವತೋ ಮತಮ್ | ತಥಾ ಚ ಸತೀದಮಬಿ ಸಮಧಂ  
ವಚನಮ್ - (ಗೀ. ೪-೩೫)

[ ಅತ್ ಹಿ ಪಂಚತ್ರಿಂಶಶೇಷೋಽಂ “ಯಜ್ಞಾತ್ವಾ ನ ಪ್ರಸಮೋಽಹಮೇವಂ ಯಾಸ್ಯಾಸಿ”  
ಇತ್ಯಾಚಾಯೋಽಪದಿಷ್ಟಪ್ರಜ್ಞಾನೇನ್ವ ಮೋಹಾಪಸರಣಾಂ ಭವತಿತ್ಯಚ್ಯಾತೇ || ]

(೨) ಕಥಂಚಿದೇವ ಪ್ರಜ್ಞಾತಿಶಯಾತ್ ಪರಮಕಾರ್ಯಣಿಕಂ ಕಂಚಿತ್ ಸದ್ಗುಹ್ಯಾತ್ -  
ವಿದಂ ವಿಮುಕ್ತಬಂಧನಂ ಬ್ರಹ್ಮಷ್ಟಂ ಯದಾ ಆಸಾದಯತಿ, ತೇನ ಚ ಬ್ರಹ್ಮವಿದಾ  
ಕಾರುಜ್ಞಾತ್ ದಶಿತಸಂಸಾರವಿಷಯದೋಷದರ್ಶನಮಾಗೋಽ ವಿರಕ್ತಃ  
ಸಂಸಾರವಿಷಯೇಭ್ಯಃ, “ನಾಸಿ ತ್ವಂ ಸಂಸಾರೀ ಅಮುಷಪ್ರತಿತ್ವಾದಿಧರ್ಮವಾನ್,  
ಕಂ ತಹಿಂ ಸದ್ ಯತ್ ತತ್ ತ್ವಮಂಸಿ” ಇತ್ಯಾದಾಮೋಹಪಟಾಭಿ-

(ಆ) ಸ್ವತಂತ್ರವಾಗಿಯೇ ಬ್ರಹ್ಮವು ಶಾಸ್ತ್ರಪ್ರಮಾಣಕವಾಗಿದೆ ಎಂಬುದು  
ವೇದಾಂತವಾಕ್ಯಗಳ ಸಮನ್ವಯದಿಂದ ಸಿದ್ಧವಾಗುತ್ತದೆ. ಹೀಗಾಗಲಾಗಿ  
“ಅಥಾತೋ ಬ್ರಹ್ಮಜಿಜ್ಞಾಸಾ” ಎಂದು ಅದರ ವಿಷಯವಾಗಿ ಬೇರೆಯದಾದ  
ಶಾಸ್ತ್ರವು ಆರಂಭವಾಗಿರುವುದು ಹೊಂದುತ್ತದೆ (ಸೂ.ಭಾ. ೧-೧-೪).

೬. ಸಮೃಗ್ಂಶಿಂಗಳು ಯಾರಿರುವರೋ ಅವರು ಉಪದೇಶಿಸಿದ ಜ್ಞಾನವು  
ಫಲಕಾರಿಯಾಗುತ್ತದೆಯೇ ಹೊರತು ಬೇರೆಯವರದಲ್ಲ ಎಂಬುದು ಭಗವಂತನ  
ಅಭಿಪ್ರಾಯವು. ಆಗ ಇದೂ ಸಹ ಹೊಂದುತ್ತದೆ. (ಗೀ. ೪-೩೫) (ಆ  
ಇಂನೇ ಶೇಷೋಽದಲ್ಲಿ “ಯಾರ ಉಪದೇಶವನ್ನು ತಿಳಿದವನಾದರೆ ಮತ್ತೆ  
ನೀನು ಹೀಗೆ ಮೋಹವನ್ನು ಹೊಂದುವುದಿಲ್ಲವೋ” ಎಂದು ಆಚಾಯನು  
ಉಪದೇಶಿಸಿದ ಜ್ಞಾನದಿಂದಲೇ ಮೋಹವು ತೊಲಗುವುದೆಂದು ಹೇಳಿದೆ.)

೭) ಹೀಗೋ (ಸಂಪಾದಿಸಿದ) ಹೆಚ್ಚಿನ ಪುಣ್ಯಕ್ಕೆ ಅನುಗುಣವಾಗಿ ಪರಮ-  
ಕಾರ್ಯಣಿಕನಾದ ಯಾವನೋ ಒಬ್ಬ ಸದ್ವಿಹ್ಯವನ್ನು ಅರಿತ, ಬಂಧನಗಳಿಂದ  
ವಿಮುಕ್ತನಾದ ಬ್ರಹ್ಮಷ್ಟನನ್ನು ಹೀಗೋ ಯಾವಾಗ ಪಡೆದುಕೊಳ್ಳುವನೋ  
ಆ ಬ್ರಹ್ಮಜ್ಞಾನಿಯು ಕರುಣೆಯಿಂದ ಸಂಸಾರವಿಷಯಗಳ ದೋಷವನ್ನು  
ಕಂಡುಕೊಳ್ಳುವ ಮಾರ್ಗವನ್ನು ತೋರಿಸಿಕೊಡಲಾಗಿ ಸಂಸಾರವಿಷಯದಲ್ಲಿ  
ವಿರಕ್ತನಾಗಿ “ನೀನು ಸಂಸಾರಿಯಲ್ಲ, ಇಂಥವನ ಮಗನಾಗಿರುವುದೇ ಮುಂತಾದ  
ಆ ಧರ್ಮಗಳುಳ್ಳವನಲ್ಲ, ಮತ್ತೇನೆಂದರೆ ಆ ಸತ್ಯಂಬುಂಟಲ್ಲ, ಅದೇ

ನಹನನೊ ಈತೋ ಗಂಥಾರಪುರುಷವಚ್ಚ ಸ್ವಂ ಸದಾತ್ಮಾನಮ್ ಉಪಸಂಪದ್ಯ  
ಸುಖೀ ನಿರ್ವಿತಃ ಸ್ಯಾತ್ - ಇತ್ಯೇತಮೇವಾಧ್ಯಮಾಹ “ಆಚಾರ್ಯವಾನ್  
ಪುರುಷೋ ವೇದ” ಇತಿ ||

ಭಾಂ.ಭಾ. ೬-೧೪-೨.

ಇತಿ ||

**ಇಗ.** ಆತ್ರ, ವಿದ್ಯಮಾನಬಂಧನಿವೃತ್ತಿನಾಂಗೀಕ್ರಿಯತೇ - ವಸ್ತುತ ಏವ ವಿದ್ಯಮಾನಸ್ಯ ಬಂಧಸ್ಯ, ಅವಿದ್ಯಾಯಾ ವಾ, ಸಾಧನಾನುಷ್ಠಾನೇನ ವಾಸ್ತುವಿಕೀ ನಿವೃತ್ತಿರಿತ್ಯನಭ್ಯಪಗವಾತ್, ಶಾಸ್ತ್ರಚಾರ್ಯೋಪದೇಶಜನಿತವಿದ್ಯಯಾ ಅವಿದ್ಯಾಧ್ಯರೋಪಿತಬಂಧಾದೇರಪಚಾರಮಾತ್ರಮಿತ್ಯಂಗೀಕಾರಾಚ್ಚ, ಪ್ರಸ್ಥಾನಾಂತರೇಷು ಚೋದಿತದೋಷಾಳಾಮ್ ಅತಾನವರಾಶಃ -

(ಗ) ನ ನಿರೋಧೋ ನ ಚೋತ್ಪತ್ತಿನ್ ಬದ್ಲೋ ನ ಚ ಸಾಧಕಃ |

ನ ಮುಮುಕ್ಷನ್ ವ್ಯೇ ಮುಕ್ತ ಇತ್ಯೇಷಾ ಪರಮಾಧ್ಯತಾ || ಗೌ. ಕಾ. ೨-೩.೨.

ನೀನಾಗಿರುವೆ ಎಂದು ಅವಿದ್ಯಾರೋಹದ ಬಟ್ಟೆಯ ಕಣ್ಣಕಟ್ಟನ್ನು ಬಿಚ್ಚಿ ಗಂಥಾರದೇಶದ ಆ ಪುರುಷನಂತೆಯೇ ತನ್ನದೇ ಆಗಿರುವ ಸದಾತ್ಮನೆಂಬ ಸ್ವರೂಪವನ್ನು ಸೇರಿ ಸುಖಿಯೂ ಸಮಾಧಾನಹೋಂದಿದವನೂ ಆಗುವನು, ಎಂಬೀ ವಿಷಯವನ್ನೇ ಆಚಾರ್ಯವಂತನಾದ ಪುರುಷನು ಅರಿತುಕೊಳ್ಳುತ್ತಾನೆ” ಎಂದು ಹೇಳಿರುತ್ತದೆ, ಎಂದಿದೆ (ಭಾಂ. ೬-೧೪-೨).

**ಇಗ)** ಈ (ಸಿದ್ಧಾಂತದಲ್ಲಿ) ನಿಜವಾಗಿರುವ ಬಂಧನಿವೃತ್ತಿ ಎಂಬುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ನಿಜವಾಗಿಂದೇ ಇರುವ ಬಂಧವಾಗಲೀ, ಅವಿದ್ಯೆಯಾಗಲೀ ವಾಸ್ತುವಿಕವಾಗಿ ನಿವೃತ್ತಿಯಾಗುತ್ತದೆ ಎಂದು ಒಪ್ಪಿಕೊಂಡಿಲ್ಲವಾದ್ದರಿಂದ ಶಾಸ್ತ್ರಚಾರ್ಯೋಪದೇಶದಿಂದುಂಟಾದ ವಿದ್ಯೆಯಿಂದ, ಅವಿದ್ಯೆಯಿಂದ ಹುಟ್ಟಿಗಟ್ಟಿದ್ದಾದ ಬಂಧವೇ ಮುಂತಾದವುಗಳ ಬಾಧೆಯಾಗುವುದೆಂಬುದಷ್ಟನ್ನೇ ಒಪ್ಪಿಕೊಂಡಿರುವುದರಿಂದ ಚೇರೆ ಪ್ರಸ್ಥಾನದವರು ಆಕ್ಷೇಪಿಸಿರುವ ದೋಷಗಳು ಇಲ್ಲಿ ಬರುವುದಿಲ್ಲ.

(ಗ) ಪ್ರಾಳಯವಾಗಲೀ ಉತ್ಪತ್ತಿಯಾಗಲೀ ಬದ್ಧನಾಗಲೀ ಸಾಧಕನಾಗಲೀ, ಮುಕ್ತನಾಗಲೀ, ಮುಮುಕ್ಷುವಾಗಲೀ ನಿಜವಾಗಿಲ್ಲವೇ ಇಲ್ಲವೆಂಬುದೇ ಪರಮಾಧ್ಯವು (ಗೌ.ಕಾ. ೨-೩.೨). ಇಲ್ಲಿ ಭಾಷ್ಯವು - ಆದ್ದರಿಂದ

ಭಾಷ್ಯಮ್ - ಅತೋ ಮನೋವಿಕಲ್ಪನಾಮಾತ್ರಂ ದ್ವೈತಮಿತಿ ಸಿದ್ಧಮ್ | ತಸ್ಮಾತ್ ಸೂಕ್ತಂ ದ್ವೈತಸ್ಯ ಅಸತ್ಯಾತ್ ನಿರೋಧಾದ್ಯಭಾವಃ ಪರಮಾರ್ಥತೇತಿ ||

[ ಅತ್ಯ ದ್ವೈತಪ್ರಪಂಚಸ್ಯ ವಿಕಲ್ಪಮಾತ್ರಾತ್ಮಾತ್, ನ ತಸ್ಯ ನಿವೃತ್ತಾರ್ಥಮ್ ಅನುಷ್ಠಾಯಂ ಸಾಧನವಂತೇಕ್ಷಿತವ್ಯಮ್ | ಇತ್ಯಾತ್ಮಕಮ್ | ಅತೋ ವಿದ್ಯಮಾನಸ್ಯ ನಿವೃತ್ತಿಃ, ಅವಿದ್ಯಮಾನಸ್ಯೋತ್ಪತ್ತಿವಾ ನಾಂಗಿರ್ಕತಾ ಭವತಿ || ]

(೨) ಅವಿದ್ಯಾವರ್ತಿ, ಅವಿದ್ಯಾನಿವೃತ್ತಾನಿವೃತ್ತಿಕೃತೋ ವಿಶೇಷ ಅತ್ಯನಃ ಸ್ಯಾತ್ | ಇತಿ ಚೇತಾ | ನ | ಅವಿದ್ಯಾಕಲ್ಪನಾವಿಷಯತ್ವಾಭ್ಯಂ ಪರಮಾತ್ಮಾ ರಘ್ವಾಷರಶುತ್ತಿಕಾ-ಗಗನಾಂ ಸರ್ವೋದಕರಜತಮಲಿನತ್ವಾದಿವದದೋಷ ಇತ್ಯಾರೋಚಾಮ | ತಿಮಿರಾತಿಮಿರಧಷ್ಟಿವರ್ತ | ಅವಿದ್ಯಾಕರ್ತ್ಯಾತ್ಮಾಕರ್ತ್ಯಾತ್ಮಕತ | ಅತ್ಯನೋ ವಿಶೇಷಃ ಸ್ಯಾದಿತಿ ಚೇತಾ | ನ | “ಧ್ಯಾಯತೀವ ಲೋಲಾಯತೀವ” ಇತಿ ಸ್ವತೋಽವಿದ್ಯಾ-ಕರ್ತ್ಯಾತ್ಮಸ್ಯ ಪ್ರತಿಷಿದ್ಧತ್ವಾತ್ |

ಬೃ.ಭಾ. ೪-೪-೬.

[ ಅತ್ಯ ಅವಿದ್ಯಾಶ್ರಯತ್ವಮಪಿ ಅವಿದ್ಯಾಕಲ್ಪಿತಮೇವೇತಿ, ಅವಿದ್ಯಾನಿವೃತ್ತಾನಿವೃತ್ತಿ |

ದ್ವೈತವೆಂಬುದು ಕೇವಲ ಮನಸ್ಸಿನ ವಿಕಲ್ಪನಾಮಾತ್ರವೆಂಬುದು ಸಿದ್ಧ-ವಾಯಿತು. ದ್ವೈತವೆಂಬುದು ಇಲ್ಲವಾದ್ದರಿಂದ ನಿಜವಾಗಿ ಪ್ರಳಯಾದಿಗಳು ಇಲ್ಲವೆಂದು ಹೇಳಿದ್ದ ಸರಿಯಾಯಿತು. (ಇಲ್ಲಿ ದ್ವೈತಪ್ರಪಂಚವೆಂಬುದು ವಿಕಲ್ಪಮಾತ್ರವಾದ್ದರಿಂದ ಅದರ ನಿವೃತ್ತಿಗಾಗಿ ಸಾಧನವನ್ನು ಅನುಷ್ಠಾಸಬೇಕೆಂಬುದು ಸರಿಯಲ್ಲ ಎಂದಾಯಿತು. ಆದ್ದರಿಂದ ಇರುವುದರ ನಿವೃತ್ತಿಯಾಗಲೀ ಇಲ್ಲದರ ಉತ್ಪತ್ತಿಯಾಗಲೀ ಇಲ್ಲಿ ಒಷ್ಟಿಲ್ಲ ಎಂದು ಭಾವ).

೨) ಅವಿದ್ಯಾವಂತನಾದವನಿಗೆ ಅವಿದ್ಯೆಯ ನಿವೃತ್ತಿ, ಅನಿವೃತ್ತಿಯಿಂದಾದ ವಿಶೇಷವಾದರೂ ತನಗಿದೆ ಎಂದಾಗುವುದಿಲ್ಲವೇ? (ಎಂದರೆ-ಅದೂ) ಆಗುವುದಿಲ್ಲ - ಏಕೆಂದರೆ (ಅತ್ಯನು) ಅವಿದ್ಯೆಯೊಂಬ ಕಲ್ಪನೆಗೂ ಅವಿಷಯನೆಂದು ಒಷ್ಟಿರುತ್ತೇವೆ. ಇದು ಹೇಗೆಂದರೆ - ಹಗ್ಗಿ, ಚೊಳು ನೆಲ, ಕಪ್ಪೆ ಚಿಪ್ಪು, ಆಕಾಶ ಇವುಗಳಿಗೆ ಹಾವು, ನೀರು, ಬೆಳ್ಳಿ, ಮಲವಾಗಿದೆ ಎಂಬ ದೋಷದಂತೆ ಎಂದು ಹೇಳಿದ್ದೇವೆ. ಕಣ್ಣನಲ್ಲಿ ಪ್ರೋರೆ ಇರುವುದು, ಇಲ್ಲದಿರುವುದು ಎಂಬ ದೃಷ್ಟಿಯಂತೆ ಅವಿದ್ಯೆಗೆ ಕರ್ತೃವಾಗಿರುವುದು, ಆಕರ್ತೃವಾಗಿರುವುದರಿಂದಬಂದಾದ ವಿಶೇಷವಾದರೂ ಆತ್ಮನಿಗಿದೆ ಎಂದರೆ ಅದೂ ಸರಿಯಲ್ಲ, ಏಕೆಂದರೆ “ಧ್ಯಾನ ಮಾಡುವವನಂತೆಯೂ, ಅಲುಗಾಡು-ವವನಂತೆಯೂ” ಎಂದು ಹೇಳುತ್ತಾ ಆತ್ಮನಿಗೆ ಸ್ವತಃ ಕರ್ತೃತ್ವವಿದೆ ಎಂಬುದನ್ನು

ಅಫಿ ಅವಿದ್ಯಾಕಲ್ಪಿತೇ ಏವೇತಿ ಚೋಕ್ತಮ್ | ತೇನ ಪ್ರಸ್ಥಾನಾಂತರೇ ಉದ್ವಾದಿತಾ  
ದೊಷಾ ನಾತ್ರ ಪ್ರಾದುಷ್ಯಃ || ]

(೨) “ಅಹಂ ನ ಜಾನೇ ಮುಗ್ಳೋಽಸ್ಮಿ” ಇತಿ ಪ್ರತ್ಯೇಯದರ್ಶನಾತ್ರ ಅವಿದ್ಯಾ-  
ಭ್ರಮವತ್ತುಮೇವ ಇತಿ ಚೀತ್ | ನ | ತಸ್ಯಾತಿ ವಿವೇಕಗ್ರಹಣಾತ್ರ | ನ ಹಿ ಯೋ  
ಯಸ್ಯ ವಿವೇಕೇನ ಗ್ರಹಿತಾ ಸ ತಸ್ಮಿನ್ ಭಾರಂತ ಇತ್ಯಾಚ್ಯತೇ||ಬೃ.ಭಾ. ೪-೪-೬.

[ ಅನೇನ ಅನುಭವವಿರೋಧಃ ಪರಾಸ್ತಃ || ]

**ಜಾ. ದೃಷ್ಟಿದ್ವಯಾಂಗೀಕಾರೇಣ ಸರ್ವದೋಷಪರಿಹಾರಃ - ತದೇವಮತ್ರ**  
ಪ್ರಸ್ಥಾನೇ, ಅವಿದ್ಯಾಕಲ್ಪಿತವ್ಯವಹಾರದೃಷ್ಟ್ಯಾವ ಪ್ರಪಂಚಸದ್ವಾಷಃ, ಜೀವಾನಾಂ  
ಪ್ರಮಾತ್ಮತ್ವಕತ್ಯತ್ವಭೋಕ್ತ್ವಲಕ್ಷಣಃ ಸಂಸಾರಃ, ಉಪಾಸ್ಯೋಪಾಸಕಾದಿಭೇದಃ,

ಅಲ್ಲಾಗಳಿದೆ (ಬೃ.ಭಾ. ೪-೪-೬).

[ಇಲ್ಲಿ (ಆತ್ಮನು) ಅವಿದ್ಯೇಗೆ ಆಶ್ರಯನೆಂಬುದೂ ಅವಿದ್ಯಾಕಲ್ಪಿತವೆಂತಲೂ,  
ಅವಿದ್ಯೇಯ ನಿವೃತ್ತಿ ಮತ್ತು ಅನಿವೃತ್ತಿಯೂ ಸಹ ಅವಿದ್ಯಾಕಲ್ಪಿತವೇ ಎಂದು  
ಹೇಳಿದೆ. ಇದರಿಂದ ಬೇರೆ ಪ್ರಸಾಧನದವರು ಎತ್ತಿದ ದೋಷಗಳು (ಇದಕ್ಕೆ)  
ತಟ್ಟುವುದಿಲ್ಲ].

(೩) “ನಾನು ಅರಿಯನು, ಮುಗ್ಧನಾಗಿರುವೆನು” ಎಂದು ಅರಿವು ಕಂಡು  
ಬಂದಿರುವುದರಿಂದ (ಆತ್ಮನು) ಅವಿದ್ಯಾಭ್ರಮೆಯಿಳ್ಳವನೆಂದೇ ಆಗುತ್ತಾನಲ್ಲ!  
ಎಂದರೆ ಆಗುವುದಿಲ್ಲ. ಏಕೆಂದರೆ ಅದನ್ನೂ ವಿಂಗಡವಾಗಿ ಅರಿಯುತ್ತಾ-  
ನಾದ್ದರಿಂದ. ಯಾವಾತನು ಯಾವುದನ್ನು ವಿಂಗಡವಾಗಿ ಅರಿಯುವವ-  
ನಾಗಿರುತ್ತಾನೋ ಅವನು ಅದರಲ್ಲಿ ಭಾರಂತನೆಂದಾಗುವುದಿಲ್ಲವಲ್ಲವೇ?  
(ಬೃ.ಭಾ. ೪-೪-೬).

(ಇಷ್ಟ ಹೇಳಿದ್ದರಿಂದ ಅನುಭವಕ್ಕೆ ವಿರುದ್ಧವಾದದ್ದನ್ನು ತಳ್ಳಿಹಾಕಿ-  
ದಂತಾಯಿತು).

**ಜಾ)** ಎರಡು ದೃಷ್ಟಿಯಿಂದ ಒಟ್ಟಿರುವುದರಿಂದ ಎಲ್ಲಾ ದೋಷದ  
ಪರಿಹಾರವನ್ನು ಹೇಳಿದಂತಾಗುವುದು. ಹೀಗೆ ಈ (ಅದ್ವೈತ) ಪ್ರಸಾಧನ-  
ದಲ್ಲಿ ಅವಿದ್ಯಾಕಲ್ಪಿತವಾದ ವ್ಯವಹಾರದೃಷ್ಟಿಯಿಂದಲೇ (೧) ಪ್ರಪಂಚವಿದೆ

ಶಾಸ್ತ್ರಚಾರ್ಯವಾಕ್ಯಪ್ರಮಾಣ್ಯಮ್, ಜ್ಞಾನಸಾಧನಾನುಪ್ರಾನ್ಮರ್ಮ, ಜ್ಞಾನೇನಾಜ್ಞಾನಿವೃತ್ತಿಃ, ಬಂಧಮೋಕ್ಷೌ ಚ - ಇತ್ಯೇವಮಾದಯಃ ಸರ್ವೇ ವ್ಯವಹಾರಾ ಅಭ್ಯಪಗಮ್ಯತೇ | ಪರಮಾರ್ಥದೃಷ್ಟಾ ತು ನೈವಾಸ್ತಿ ಕಿಂಚಿತ್ ನಿರ್ವಿಶೇಷಬಿಹೃವ್ಯತಿರಿಕ್ತಮ್ - ಇತ್ಯಭ್ಯಪಗಮಾತ್, ಅಭ್ಯಪಗಮಸ್ಯ ಚಾಸ್ಯ ಶ್ರುತಿಯಕ್ತುನುಭವಸಂಗಾನೇನೋಪಾದನಾಚ್ಯ ನ ಕಶ್ಮಿದಸ್ತಿ ವೇದಾಂತಾಧೋಽಸಾಧಿತಃ, ನ ಕಶ್ಮಿದ್ವ್ಯೋಷೋಽಸ್ತಿಪರಿಹೃತಃ | ಅತ ಏವಾತ್ರ ಶ್ರುತಿಸ್ತುತಿಪುರಾಣಾನಾಂ ಯಥಾಸಂಭವಂ ಪ್ರಮಾಣ್ಯಮ್ ಉರ್ಜೀಕೃತ್ಯ ಮೀಮಾಂಸಾನ್ಯಾಯಾಧಾರೇಣ ವಾಕ್ಯಾಧಿನಿಣಾಯಃ, ವಿನೇಯಾನ್ ಪ್ರತಿತತ್ತದಧಿಕಾರಾನುಗುಣಂ ಶಾಸ್ತ್ರತರ್ಕಾದಾನೇನ ಶ್ರುತಿಯಕ್ತುನುಭವಸಂಗಾನಪ್ರದರ್ಶಕವಾದಕಥಾಸರಣ್ಯ, ಉಪದೇಶಃ, ಪರಾಭಿಮತಪ್ರಸ್ಥಾನಾಂತರಾಣಾಮ್ ಆಸಾರತ್ವಪ್ರಖ್ಯಾಪನೇನ ಮುಮುಕ್ಷುಣಾಂ ತತೋ ವಿಮುಖೀಕರಣಾಯ ಯಥಾಯೋಗಂ ಜಲ್ಲವಿತಂಡಾದಿಕ್ಷಾ ಅಪ್ಯಾತ್ಮಿತ್ಯ ಪ್ರಯತನಂ ಚ - ಇತ್ಯೇತತ್ ಸರ್ವಮವಕಲ್ಪತೇ, ಪ್ರಸ್ಥಾನಾಂತರೇಷು ತು ನೈವಮ್ - ಇತಿ ಸುಮಹದೌ ವ್ಯಲಕ್ಷಣ್ಯಮ್ | ತಥಾ

- (೧) ಜೀವರುಗಳಿಗೆ ಪ್ರಮಾತೃತ್ವಕರ್ತೃತ್ವಭೋಕ್ತ್ವರೂಪವಾದ ಸಂಸಾರವು,
- (೨) ಉಪಾಸೋಽಪಾಸಕಭೇದವು, (೩) ಶಾಸ್ತ್ರಚಾರ್ಯವಾಕ್ಯಗಳಿಗೆ ಪ್ರಮಾಣ್ಯವು, (೪) ಜ್ಞಾನಸಾಧನದ ಅನುಪ್ರಾನವನ್ನು ಮಾಡುವುದೆಂಬುದು,
- (೫) ಜ್ಞಾನದಿಂದ ಅಜ್ಞಾನದ ನಿವೃತ್ತಿಯು, (೬) ಬಂಧಮೋಕ್ಷಗಳೆಂಬವುಗಳು, ಇವೇ ಮೊದಲಾದ ಎಲ್ಲಾ ವ್ಯವಹಾರಗಳನ್ನು ಒಷ್ಟಲಾಗಿದೆ. ಈ ಒಪ್ಪಿಗೆಯನ್ನು ಶ್ರುತಿಯಕ್ತಿ ಅನುಭವವನ್ನು ಹೊಂದಿಸುವುದರ ಮೂಲಕ ತೋರಿಸಿರುವುದರಿಂದ, ಸಾಧಿಸದೇ ಇರುವ ವೇದಾನ್ತದ ಅಧಿಕವು ಯಾವುದೂ ಇಲ್ಲ, ಪರಿಹರಿಸದೇ ಇರುವ ಯಾವುದೊಂದು ದೋಷವೂ ಇಲ್ಲ. ಆದ್ದರಿಂದಲೇ ಇಲ್ಲ ಶ್ರುತಿಸ್ತುತಿಪುರಾಣಗಳಿಗೆ ಹೊಂದುವ ಹಾಗೆ ಪ್ರಮಾಣ್ಯವನ್ನು ಒಪ್ಪಿಕೊಂಡು ಮೀಮಾಂಸಾಯಿದ ಆಧಾರದಿಂದ ವಾಕ್ಯಾಧಿವನ್ನು ನಿಣಾಯಮಾಡಿರುವುದು, ಶಿಷ್ಯರುಗಳ ಅಧಿಕಾರಕ್ಕೆ ತಕ್ಷಂತೆ ಶಾಸ್ತ್ರಯಕ್ತಿಯನ್ನು ತರುವುದರ ವೂಲಕ ಶ್ರುತಿಯಕ್ತಿ ಅನುಭವಗಳನ್ನು ಹೊಂದಿಸಿ ತೋರಿಸುವುದೆಂಬ ರೀತಿಯಿಂದ ಉಪದೇಶಿಸಿರುವುದು. ಬೇರೆಯವರಿಗೆ ಒಪ್ಪಿಗೆಯಾದ ಬೇರೆ ಪ್ರಸ್ಥಾನಗಳನ್ನು ಅವು ಆಸಾರವಾಗಿದೆ ಎಂದು ತೋರಿಸುವುದರ ಮೂಲಕ ಮುಮುಕ್ಷುಗಳನ್ನು ಅಲ್ಲಿಂದ ಹಿಂತಿರುಗಿಸುವುದಕ್ಕಾಗಿ ಅಲ್ಲಲ್ಲಿಗೆ ತಕ್ಷಿಹಾಗೆ ಜಲ್ಲವಿತಂಡಾದಿಗಳನ್ನು ಸಹ ಆಶ್ರಯಿಸಿಕೊಂಡು ಪ್ರಯತ್ನ

ಹೃಭಿಯुಕ್ತಃ -

(೧) ಯದಾ ವಿತಥಂ ದ್ವೈತಮ್ ಆತ್ಮವೈಕಃ ಪರಮಾರ್ಥತಃ ಸನ್, ತದಾ ಇದಂ  
ನಿಷ್ಣಾಂ ಭವತಿ - ಸರ್ವಾರ್ಥಯಂ ಲೋಕಾಲೋ ವೈದಿಕಶ್ಚ ವ್ಯವಹಾರೋಽವಿದ್ಬಾ-  
ವಿಷಯ ಏವೇತಿ ||

ಗೌ.ಕಾ.ಭಾ. ೨-೩.೨.

(೨) ಸ್ವಸಿದ್ಬಾಂತವಸ್ತಾಸು ದ್ವೈತಿನೋ ಎಷ್ಟಿತ್ತಾ ದೃಢಮ್ |  
ಪರಸ್ಪರಂ ವಿರುಧ್ಯಾಂತೇ ತೈರಯಂ ನ ವಿರುಧ್ಯಾತೇ ||

ಗೌ.ಕಾ. ೩-೧೮.

ಅದ್ವೈತಂ ಪರಮಾರ್ಥೋ ಹಿ ದ್ವೈತಂ ತದ್ವೇದ ಉಚ್ಯತೇ |  
ತೇಷಾಮುಭಯಥಾ ದ್ವೈತಂ ತೇನಾಯಂ ನ ವಿರುಧ್ಯಾತೇ ||

ಗೌ.ಕಾ. ೩-೧೪.

[ ತದ್ವೇದಃ - ತಸ್ಯ ಕಾರ್ಯಮ್, ತಸ್ಮಿನ್ ವಿಕಲ್ಪಿತಮ್ ಇತ್ಯಧಾಃ || ]

(೩) ಅಜಾತಸ್ಯೈವ ಭಾವಸ್ಯ ಜಾತಿಮಿಳ್ಳಂತಿ ವಾದಿನಃ |  
ಅಜಾತೋ ಹೃಮೃತೋ ಭಾವೋ ಮತ್ತೊತ್ತಾಂ ಕಥಮೇಷ್ಯತಿ ||

ಗೌ.ಕಾ. ೩-೨೦.

ಮಾಡಿರುವುದೆಲ್ಲವೂ ಹೊಂದುತ್ತದೆ. ಬೇರೆ ಪ್ರಸ್ಥಾನದವರಲ್ಲಿ ಹೊಂದುವುದೇ ಇಲ್ಲ, ಎಂದಾದ್ದರಿಂದ (ಅದಕ್ಕೂ ಇದಕ್ಕೂ) ತುಂಬಾ ವ್ಯತ್ಯಾಸವಿದೆ.

(೧) ಹಾಗೆಯೇ ಒಲ್ಲವರು ಹೇಳಿರುತ್ತಾರೆ - ಯಾವಾಗ (ಎಲ್ಲ) ದ್ವೈತವು ಸುಳ್ಳಿಂದೂ, ಆತ್ಮನೋಭ್ವಿನೇ ಪರಮಾರ್ಥವಾಗಿರುವೆನೆಂದಾ-ಗುವುದೋ, ಆಗ ಈ ಲೋಕವೈದಿಕ ವ್ಯವಹಾರವೆಲ್ಲವೂ ಅವಿದ್ಯಾ ವಿಷಯದಲ್ಲಿಯೇ ಎಂದು ತೀವ್ರಾನವಾಗುತ್ತದೆ. (ಗೌ.ಕಾ.-೨-೩.೨)

(೨) ತಮ್ಮ ಸಿದ್ಧಾಂತಗಳ ವ್ಯವಸ್ಥೆಗಳಲ್ಲಿ ದ್ವೈತಿಗಳು ದೃಢವಾಗಿ ನಿಶ್ಚತರಾಗಿರುವವರಾಗಿ ಒಬ್ಬರಿಗೊಬ್ಬರು ವಿರುದ್ಧವಾಗಿರುತ್ತಾರೆ. ಇದು (ಅದ್ವೈತವು) ಅವರಿಗೆ ವಿರುದ್ಧವಲ್ಲ. ಏಕೆಂದರೆ ಅದ್ವೈತವು ಪರಮಾರ್ಥವು, ದ್ವೈತವು ಅದರ ಭೇದವೇನಿಸುತ್ತದೆ. ಅವರಿಗೆ ಎರಡು ಪ್ರಕಾರದಿಂದಲೂ ದ್ವೈತವೇ. ಆದ್ದರಿಂದ ಇದು ವಿರುದ್ಧವಲ್ಲ. (ಗೌ.ಕಾ.೩-೧೮,೧೫).

(“ತದ್ವೇದಃ” ಎಂದರೆ ಅದರ ಕಾರ್ಯವು, ಅದರಲ್ಲಿ ವಿಕಲ್ಪಿತವಾದದ್ದು ಎಂದರ್ಥವು)

(೩) ಅಜಾತವೇ ಆಗಿರುವ ಭಾವಕ್ಕೆ ವಾದಿಗಳು ಜಾತಿಂಗನ್ನು

ನ ಭವತ್ಯಮೃತಂ ಮತ್ಯಂ ನ ಮತ್ಯಮಮಮೃತಂ ತಥಾ |

ಪ್ರಕೃತೇರನ್ಯಧಾಧಾರ್ಥಾ ನ ಕಥಂಚಿದ್ದ ಭವಿಷ್ಯತಿ ||      ಗೌ.ಕಾ. ೩-೨೦.

[ ಅತ್ಯ ವಸ್ತುತ ಏಷ್ಯಾಕ್ಷತ್ತಿಬಂಧಮೋಕ್ಷಾದಿನ್ ಇಜ್ಞಾತೋ ವೇದಾತಿನೋ ದೂಷಿತಾ || ]

ಏಂದಂ ಚ ಸರ್ವಧಾರಿ ಬಂಧಮ್ಯಾ ಅವಿದ್ಯಾಂ ವಾ, ವಿದ್ಯಮಾನತ್ವೇನ ಪ್ರಕಲ್ಪಿ  
ಶ್ರುತಿಪ್ರಮಾಣವಿಹಿತಸಾಧನವಿಶೇಷಾದೇವ ಮುಕ್ತಿಮಿಭ್ರತಾಂ, ಪರ್ಕುಪ್ರತಿಪರ್ಕುಗ್ರಹಣೇನ  
ಪರಸ್ಪರಂ ವಿವದಮಾನಾನಾಂ ಪ್ರಸಾಧನಸ್ಯ ಕಸ್ಯಚಿದಪಿ ಕಥಂಚಿದಪಿ ಸಾಮ್ಯಂ  
ಚಿಂತಯಿತುಮಪಿ ನ ಶಕ್ಯಂ ಭಗವತ್ಪಾದಿರ್ಯಸಾಂಪ್ರದಾಯಿಕಪ್ರಸಾಧನೇನ | ನ ಹೃತ್ರ  
ಕ್ಷಚಿದಪಿ ಬಂಧಃ, ಅವಿದ್ಯಾ ವಾ ಕಂಡಕಾದಿವದುತ್ತಿಳಾಷನೇತವ್ಯತ್ವೇನ ಪ್ರದಶ್ಯಂತ್ರೇ |  
ಸರ್ವತ್ರೇವ ತು “ಅಧ್ಯಾರೋಪಾಪವಾದನ್ಯಯೇನ” ನಿತ್ಯಸಿದ್ಧನಿಷ್ಪಾಪಂಚತತ್ವ-

ಇಷ್ಟಪಡುತ್ತಾರೆ. ಅಜಾತಪೂ ಅಮೃತಪೂ ಆಗಿರುವ ಭಾವವೇ ಮತ್ಯತ್ವವನ್ನು  
ಹೇಗೆ ಹೊಂದಿತು? ಅಮೃತಪೂ ಮತ್ಯವಾಗುವುದಿಲ್ಲ. ಹಾಗೂ ಮತ್ಯವು  
ಅಮೃತವಾಗುವುದಿಲ್ಲ. ಸ್ವಭಾವಕ್ಕೆ ಬೇರೆ ತರಹವೆಂಬುದು ಹೇಗೂ  
ಹೊಂದುವುದಿಲ್ಲ. (ಗೌ.ಕಾ ೩-೨೦, ೨೧)

(ಈ ಕಾರಿಕೆಯಲ್ಲಿ (ಆತ್ಮನಿಗೆ) ನಿಜವಾಗಿಯೇ ಉತ್ಪತ್ತಿ ಬಂಧ ಮೋಕ್ಷವೇ  
ಮುಂತಾದವನ್ನು ಇಷ್ಟಪಡುವಂತಹ ವೇದಾನ್ತಿಗಳನ್ನು ತಳ್ಳಿಹಾಕಿದೆ.)

ಹೀಗೆ, ಏನೇ ಆದರೂ ಬಂಧವಾಗಲೀ ಅವಿದ್ಯೆಯಾಗಲೀ ಇದೆ ಎಂಬುದಾಗಿ  
ಕಲ್ಪಿಸಿಕೊಂಡು ಶ್ರುತಿಪ್ರಮಾಣದಲ್ಲಿ ವಿಹಿತವಾದ ಸಾಧನಾನುಷ್ಠಾನವನ್ನು ಮಾಡಿ,  
ಮುಕ್ತಿಯನ್ನು ಬಯಸುವವರಿಗೂ, ಪರ್ಕುಪ್ರತಿಪರ್ಕುವನ್ನು ಹಿಡಿಯುವುದರ ಮೂಲಕ  
ಒಬ್ಬರಿಗೊಬ್ಬರು ವಾದವನ್ನು ಮಾಡುವವರ ಪ್ರಸಾಧನವನ್ನು ಶ್ರೀಶಂಕರ-  
ಭಗವತ್ಪಾದರ ಸಾಂಪ್ರದಾಯಿಕವಾದ ಪ್ರಸಾಧನದೊಡನೆ ಹೇಗಾದರೂ  
ಹೊಂದಿಸಬಹುದೆಂಬುದನ್ನು ಯೋಚಿಸುವುದಕ್ಕೂ ಆಗುವುದಿಲ್ಲ. ಈ (ಶಂಕರರ)  
ಪ್ರಸಾಧನದಲ್ಲಿ ಯಾವ ಬಂಧವಾಗಲೀ ಅವಿದ್ಯೆಯಾಗಲೀ - ಮುಖ್ಯನ್ನು-  
ಕಿರುವಹಾಗೆ ತೆಗೆಯಬೇಕಾದದ್ದೆಂದು ತಿಳಿಸಿಲ್ಲ. ಎಲ್ಲಾ ಕಡೆಯಲ್ಲಾ  
ಅಧ್ಯಾರೋಪಾಪವಾದನ್ಯಯದಿಂದ ನಿತ್ಯಸಿದ್ಧವಾದ ನಿಷ್ಪಾಪಂಚದ ತತ್ವವನ್ನೇ

ಪ್ರಪಂಚನಮೇವ ಲಕ್ಷ್ಮೀಕೃತೀತೇ ಇತಿ ಸರ್ವಂ ಶಿವಮ್ |

ಇತಿಶ್ರೀಮತ್ತರಮಹಂಸಪರಿವಾಜಕಾಬಾಯಿವರೇಣ್ಯಶ್ರೀಪೂಜ್ಯಾದಶ್ರೀಮಂಚ್ಯುಕರಭಗವತ್ಪ್ರಾರಣಸ್ಯಾರಣ-  
ಪರಿಚಯಾವಾಪ್ತವೇದಾಂತಪ್ರವೇಶೇನ ಶ್ರೀಚೋಧಾನಂದೇಂದ್ರಸರಸ್ವತಿಶ್ಯಾಸಚ್ಯಾದಾನಂದೇಂದ್ರ-  
ಸರಸ್ವತ್ಯಾಖ್ಯೇನ ಭಿಕ್ಷುಣಾ ಪ್ರಣೀತೇ ಶುದ್ಧಶಾಂಕರಪ್ರಕ್ರಿಯಾಭಾಸ್ಯರಾಭಿದೇ ಪ್ರಕರಣೇ  
ಶಾಂಕರಪ್ರಸ್ಥಾನಸ್ಯ ಪ್ರಸ್ಥಾನಾಂತರೇಭೋ ವ್ಯೇಲಕ್ಷಣ್ಯಮ್ ನಾಮ ಷಷ್ಟಿಃ ಕರಣಃ

---

ಲಕ್ಷ್ಮೀವನ್ನಾಗಿ ಮಾಡಿಕೊಂಡಿದೆ ಎಂದಾದ್ದರಿಂದ (ಇಲ್ಲಿ) ಎಲ್ಲವೂ ಮಂಗಳವು.

ಇಲ್ಲಿಗೆ ಶಾಂಕರ ಪ್ರಸ್ಥಾನವು ಬೇರೆ ಪ್ರಸ್ಥಾನಕ್ಕಿಂತ  
ವಿಲಕ್ಷಣವಾಗಿದೆ ಎಂದು ತಿಳಿಸುವ ಆರನೇ ಕಿರಣವು  
ವುಗಿಯಿತು.



## ೨. ಬೌದ್ಧ ಮತಸಾಮೃಶಂಕಾಪರಿಹಾರಃ

ಇಂ. ಶಂಕಾ - ಅತ್ಯ ಕೇಚಿದ್ ಬೂರುಯುಃ :- ಅಸ್ತ್ವೋವಂ ಶಂಕರ-ಭಗವತ್ಪಾದಾನಾಂ ಪ್ರಸ್ಥಾನಸ್ಯ ಸಾಂಪ್ರದಾಯಿಕತ್ವಮ್, ಅಸ್ತು ಚ ತದನ್ಯೇಷಾಂ ಶಂಕರಭಾಷ್ಯೇಷು ಪರೀಕ್ಷೆತಾನಾಂ ಪ್ರಸ್ಥಾನಾಂತರಾಣಾಂ ಸದೋಷತ್ವಮಿತಿ | ತಥಾपಿ, ವಿತತ್ಪಂಪ್ರದಾಯೋರರೀಕೃತ್ಯೇವೈಕಾ ವೇದಾಂತಪ್ರಕ್ರಿಯೇತಿ ಅನಾದಿಕಾಲಾದಪಿ ಸರ್ವಸಂಪ್ರತಿಪನ್ನಮಾಸೀದಿತಿ ಕಥಂ ವಿಶ್ವಸಿಮುಃ ? ನ ಹಿ ಶಾಂಕರಭಾಷ್ಯೇಷು ವಿಮರ್ಶನಾಯಾನುಪಾತ್ತಾನಿ ಪ್ರಸ್ಥಾನಾಂತರಾಣ ನಾಸನ್ನೇವಾನಾದಿಕಾಲಸ್ಮೃತಿಸಿ ಅದ್ವಾಪ್ಯನುಪಲಬ್ಧಾನಿ ಇತಿ ಶಕ್ಯತೇ ಸಂಭಾವಯಿತುಮ್ ಇತಿ ||

ಸ್ಯಾದೇತತ್ | ದಶಿತಂ ತಾವತ್ | ಶಾಂಕರ್ಯಾಃ ಪ್ರಕ್ರಿಯಾಯಾಃ ಸರ್ವವೇದಾಂತಾನುಗಂತ್ಯತ್ವಮ್; ದಶಿತಂ ಚ ಸಾರ್ವತ್ರಿಕಾನುಭವಾನುಸಾರೇಣ ಸರ್ವೇಷಾಮಂಪಿ ವೇದಾಂತಾನಾವರ್ | ಅದ್ವೈತಾತ್ಮಾನಿ ತಾತ್ವಯಂ ತಯ್ಯವ ಸಮಾಶ್ರಿತಯಾ ಶಕ್ಯನಿಧಾರಣಾಂ ನಾನ್ಯಧಾ - ಇತಿ | ತತ್ತ್ವವರ್ಮ ಅವಧಾರಿತೇ

### ೨) ಬೌದ್ಧ ಮತದೊಡನೆ ಸರ್ವಾನವೆಂಬ ಸಂದೇಹ ಪರಿಹಾರವು.

ಇಂ.) ಸಂದೇಹವು - ಇಲ್ಲಿ ಕೆಲವರು ಹೇಳುವರು, - ಶಂಕರಭಗತ್ಪಾದರ ಪ್ರಸ್ಥಾನವು ಸಾಂಪ್ರದಾಯಿಕವಾದದ್ದೆಂದೇ ಆಗಲಿ, ಹಾಗೆಯೇ ಅದಕ್ಕಿಂತ ಬೇರೆಯದಾದ ಶಂಕರಭಾಷ್ಯದಲ್ಲಿ ವಿಚಾರಿಸಿದ್ದಾದ ಬೇರೆ ಪ್ರಸ್ಥಾನವು ದೋಷವುಳ್ಳದ್ದೆಂದೇ ಆಗಲಿ, ಆದರೂ ಈ ಸಂಪ್ರದಾಯದಲ್ಲಿ ಒಟ್ಟಿದ್ದಾದ ವೇದಾಂತಪ್ರಕ್ರಿಯೆಯೋಂದೇ ಅನಾದಿಕಾಲದಿಂದಲೂ ಕೂಡ ಎಲ್ಲಿರ್ಗೂ ಒಟ್ಟಿಗೆಯಾದದ್ದಾಗಿತ್ತು ಎಂದು ಹೇಗೆ ನಂಬೋಣ? ಶಂಕರಭಾಷ್ಯದಲ್ಲಿ ವಿಮರ್ಶಗೆ ತೆಗೆದುಕೊಳ್ಳಿದ ಬೇರೆ ಪ್ರಸ್ಥಾನಗಳು, ಇಂದಿಗೂ ಸಿಗದೇ ಇರುವಂಥದ್ದು (ಅದು) ಅನಾದಿಕಾಲದ ಪ್ರವಾಹದಲ್ಲಾ ಇರಲೇ ಇಲ್ಲವೆಂದು ಒಪ್ಪುವುದಕ್ಕಾಗುವುದಿಲ್ಲವಲ್ಲವೇ ?

ಹೀಗಿರಬಹುದು - ಶಾಂಕರಪ್ರಕ್ರಿಯೆಯೇ ಎಲ್ಲಾ ವೇದಾಂತಗಳಿಗೂ ಹೊಂದುಕೊಂಡಿದ್ದೆಂದು ತೋರಿಸಿದ್ದಾಯಿತು. ಸಾರ್ವತ್ರಿಕವಾದ ಅನು-ಭವಾನುಸಾರವಾಗಿ ಎಲ್ಲಾ ವೇದಾನ್ತಗಳಿಗೂ ಅದ್ವೈತಾತ್ಮನಲ್ಲಿಯೇ

ವೇದಾಂತಾರ್ಥೇ, ಕುತ್ತಿಸುತ್ತಿರುವ ಪ್ರಸ್ಥಾನಾಂತರಸದ್ವಾಪಸಂಭಾವನಾಮಾತ್ರೇಣ ಆಕ್ಷೇಪೋತ್ತಾಪನಸ್ಯಾವಕಾಶ ಇತಿ? ಅತ್ಯೋಚ್ಯತೇ | ಭವೇದೇತದೇವಂ ಯದಿ ನಿಯಮೇನ ಸರ್ವಸಂಪ್ರತಿಪನ್ನಂ ಸ್ಯಾತ್ ಶಂಕರಸಂಪ್ರದಾಯ ಏವ ಪ್ರವೃತ್ತೋಽನಾದಿಕಾಲಾತ್, ನಾನ್ಯ ಇತಿ | ಅಸ್ತಿ ತ್ವಾಕ್ಷೇಪಃ ಪ್ರಸ್ಥಾನಾಂತರಿಯಾಜಾಂ ಭಾಷ್ಯಕಾರಾಜಾಂ ಯನ್ನೇದಂ ಗೌಡಪಾದಾದ್ಯೈಃ ಪ್ರಸ್ಥಾಪಿತಂ ವೇದಾಂತಮತಮ್, ಕಿಂತಹಿಂ ಸೌಗತಪ್ರಚ್ಛದಿತಮೇವೇತಿ | ತಥಾ ಹಿ -

(೧) “ವಿಗೀತಂ ವಿಚ್ಛಿನ್ನವೂಲಂ ವಾಹಾಯಾನಿಕಚೌದ್ಧಾಗಾಧಿತಂ ಮಾಯಾವಾದಂ ವ್ಯಾವಣಾಯಂತೋ ಲೋಕಾನ್ ವ್ಯಾಮೋಹಯಂತಿ” ||

ಇತಿ (ಭಾ.ಸೂ.ಭಾ. ೮-೪-೨೫) ಸೂತ್ರಭಾಷ್ಯೇ ಭಾಸ್ಯರಾಚಾರ್ಯಾಃ ||

(೨) ಅನಾದ್ಯವಿದ್ಯಾವಶಾಚ್ಚ ಸರ್ವಾರೋಧಿತಾವಾಸ್ತವಗ್ರಹಂಗ್ರಹ-

ತಾತ್ವಯಂವೆಂತಲೂ ಆ ರೀತಿ ಆಶ್ರಯಿಸಿಕೊಳ್ಳುವುದರಿಂದಲೇ (ತತ್ತ್ವ) ನಿಧಾನರಣೀಯನ್ನು ಮಾಡುವುದಕ್ಕಾಗುತ್ತದೆಯೇ ಹೊರತು ಬೇರೆ ರೀತಿಯಾಗಿ ಆಗುವುದಿಲ್ಲ ಎಂಬುದನ್ನು ಸಹ ತೋರಿಸಿದ್ದಾಯಿತು. ಈ ರೀತಿಯಾಗಿ ವೇದಾನ್ತಾರ್ಥವನ್ನು ನಿಣಣಯಮಾಡಲಾಗಿ ಹೇಗೆ ತಾನೇ, ಕಾಣದೇ ಇರುವ ಬೇರೋಂದು ಪ್ರಸ್ಥಾನವು ಇರಬಹುದೆಂಬ ಉಹಾಮಾತ್ರದಿಂದ ಆಕ್ಷೇಪವನ್ನು ಎತ್ತುವುದಕ್ಕೆ ಆವಕಾಶವಾಗುತ್ತದೆ? ಎಂದರೆ ಇದಕ್ಕೆ ಹೇಳುತ್ತೇವೆ - ಶಂಕರರ ಸಂಪ್ರದಾಯವೇ ಅನಾದಿಕಾಲದಿಂದ ನಡೆದುಬಂದದ್ದೇ ಹೊರತು ಬೇರೆಯದಲ್ಲ ಎಂಬುದು ಎಲ್ಲಿಗೂ ಏಕಾಂತವಾಗಿ ಒಟ್ಟಿಗೆಯಾದದ್ದಾಗಿದ್ದರೆ ನೀವು (ಹೇಳಿದ ಹಾಗೆ) ಆಗಬಹುದಾಗಿತ್ತು! ಆದರೆ ಈ ವೇದಾನ್ತ ಮತವೇನಿದೆ ಆದು ಗೌಡಪಾದರೇ ಮುಂತಾದವರಿಂದ ಹೊರಡಿಸಿದ ಮತವಲ್ಲ, ಮತ್ತೇನೆಂದರೆ ಪ್ರಚ್ಛನ್ನಚೌದ್ಧರಿಂದ ಹೇಳಿದ್ದೆಂದು ಬೇರೆ ಪ್ರಸ್ಥಾನದ ಭಾಷ್ಯಕಾರರ ಆಕ್ಷೇಪವಿದೆ. ಹಾಗೆಯೇ ಅಲ್ಲವೇ?

(೩) “ವಿರುದ್ಧವಾಗಿ ಹೇಳಿದ್ದಾದ, ಪ್ರಮಾಣವಿಲ್ಲದ ಮಹಾಯಾನಿಕರಾದ ಚೌದ್ಧರು ಹೇಳಿದ್ದಾದ ಮಾರ್ಯಾವಾದವನ್ನು ವಣಿಕಸುತ್ತಾ ಜನರನ್ನು ವೋಹಗೋಳಿಸುತ್ತಾರೆ” ಎಂದು ಸೂತ್ರಭಾಷ್ಯದಲ್ಲಿ (೮-೪-೨೫) ಭಾಸ್ಯರಾಚಾರ್ಯರು ಹೇಳಿರುತ್ತಾರೆ.

ವಿಕಲ್ಪೋಲ್ಲೇಶಿನೀ ಸ್ವಯಂಪ್ರಕಾಶ ಸಂವಿದೇವ ಪರಮಾರ್ಥಸತೀ, ಸ್ವೇವ ಅತ್ಯ  
- ಇತಿ ಸಾಗತಾಃ ಪ್ರಕಟಾಃ ಪ್ರಚ್ಚನ್ನಾಶ್ಚ ||

ಸಿ.ತ್ರ. ೧೯

ಪ್ರತ್ಯಕ್ಷಶಾಂತಿಯಂ ಪ್ರತಿಬಿಂಬವಾದಃ ಪ್ರಚ್ಚನ್ನಾಭಾಹ್ಯಮತಪ್ರತ್ಯಾದೇಶೇ ||

ಸಿ.ತ್ರ. ೪೦

ಇತಿ ಚ ಯಾಮುನಾಚಾರ್ಯಾಃ ||

(೩) ಜ್ಞಾನಮಾತ್ರಮೇವ ಪರಮಾರ್ಥ ಇತಿ ಸಾಧಯಂತಃ ಸರ್ವಲೋಕೋಪ-  
ಹಾಸೋಪಕರಣಂ ಭವಂತಿತಿ ವೇದವಾದಚ್ಛದ್ರಪ್ರಚ್ಚನ್ನಾಭೌದ್ಧನಿರಾಕರಣೇ  
ನಿಪುಣತರಂ ಪ್ರಪಂಚಿತಮಾ ||

ಶ್ರೀ.ಭಾ. ೨-೨-೨೨,

ಇತಿ ರಾಮಾನುಜಾಚಾರ್ಯಾಃ ||

(೪) ಯಚ್ಛಾನ್ವಾದಿನಃ ಶೂನ್ಯಂ ತದೇವ ಬ್ರಹ್ಮ ಮಾಯಿನಃ |  
ನ ಹಿ ಲಕ್ಷಣಭೇದೋಽಸ್ತಿ ನಿರ್ವಶೇಷತ್ವತಸ್ತಯೋಃ ||

(೨) ಅನಾದಿಯಾದ ಅವಿದ್ಯೆಗೆ ವಶವಾಗಿ ಆರೋಪಣೆ ಮಾಡಿದ್ದಾದ ನಿಜವಲ್ಲದ್ದಾದ ಗ್ರಾಹ್ಯಗ್ರಾಹಕ ವಿಕಲ್ಪವನ್ನು ತೋರಿಸುವ (ಪರಾಮಶಿಷ್ಟ) ವಂಧದ್ದು, ಸ್ವಯಂ ಪ್ರಕಾಶವಾದ ಸಂವಿತ್ತೇ ಪರಮಾರ್ಥವಾಗಿರುವಂಥದ್ದು, ಅದೇ ಆತ್ಮನು ಎಂದು ಸ್ವಷ್ಟಾಭೌದ್ಧರಾಗಿದ್ದರೂ ಪ್ರಚ್ಚನ್ನರಾಗಿರುತ್ತಾರೆ (ಸಿ.ತ್ರ.೧೯), ಪ್ರಚ್ಚನ್ನರಾದ ವೇದಬಾಹ್ಯರಮತವನ್ನು ಅಲ್ಲಾಗಳೆಂದುವ ಸಮಯದಲ್ಲಿ ಈ ಪ್ರತಿಬಿಂಬವಾದವನ್ನು ಅಲ್ಲಾಗಳೆಂದುವಾಗಿ ನಿರಾಕರಣಿಯನ್ನು ಮಾಡುವ ಸಂದರ್ಭದಲ್ಲಿ ಇನ್ನೂ ಹೆಚ್ಚಾಗಿ ತೋರಿಸಿರುತ್ತೇವೆ. (ಸಿ.ತ್ರ. ೪೦)  
ಎಂದು ಯಾಮುನಾಚಾರ್ಯರ (ವಚನವು).

೩) ಜ್ಞಾನವಷ್ಟೇ ಪರಮಾರ್ಥವಾದದ್ದೀಂದು ಸಾಧಿಸುತ್ತಾ ಎಲ್ಲಾ ಜನರ ಉಪಹಾಸಕ್ಕೆ ಕಾರಣರಾದವರಾಗಿರುತ್ತಾರಾದ್ದರಿಂದ (ಇವರು) ವೇದವಾದ-ದಿಂದ ತಮ್ಮನ್ನು ಮುಚ್ಚಿಕೊಂಡವರಾದ ಪ್ರಚ್ಚನ್ನಾಭೌದ್ಧರ ನಿರಾಕರಣಿಯನ್ನು ಮಾಡುವ ಸಂದರ್ಭದಲ್ಲಿ ಇನ್ನೂ ಹೆಚ್ಚಾಗಿ ತೋರಿಸಿರುತ್ತೇವೆ. (ಶ್ರೀ ಭಾಷ್ಯ  
೨-೨-೨೨) ಎಂದು ರಾಮಾನುಜಾಚಾರ್ಯರು.

೪) “ಶೂನ್ಯವಾದಿಗಳ ಶೂನ್ಯವೆಂಬುದೇನಿದೆ ಅದೇ ಮಾರ್ಯಾವಾದಿಗಳ ಬ್ರಹ್ಮವು, ಇಬ್ಬರಿಗೂ, ನಿರ್ವಶೇಷವಾದದ್ದಾಗಿದೆ ಎಂದು ಹೇಳುವುದರಲ್ಲಿ ವ್ಯತ್ಯಾಸವಿಲ್ಲವಾದ್ದರಿಂದ (ಇವರಿಗೆ) ಲಕ್ಷಣಭೇದವಿರುವುದಿಲ್ಲ” ಎಂದು

ಇತಿ (ವೇ.ಸೂ. ೨-೨-೮-೨೮) ಶೂನ್ಯಾಧಿಕರಣೇ ಆನಂದತೀರ್ಥಾಃ ||

ಅಧುನಾತನಾಂಗ್ಲ ಶಿಕ್ಷಣಸಂಸ್ಕೃತಬುದ್ಧಿಯಶ್ಚ ಗ್ರಂಥತತ್ಪಸಂಶೋಧಕಾಃ  
ಇತ್ಯಮವಯಂತಿ -

(ಆ) ಗೌಡಪಾದಗ್ರಂಥೇ ಯೋಗಾಚಾರಾಭಿವ್ಯಾವಿಜ್ಞಾನವಾದ್ಯಭಿವುತ್ತೇವ  
“ವಿಜ್ಞಾಪ್ತಿಮಾತ್ರತಾ” ನಾಮ ಚಿತ್ತಾವಸ್ಥಾ ನಾಮಾಂತರೇಣ ಸ್ವೀಕೃತಾ -

Agama Sastra, Intro. pp, cxxxii onwards,

ಇತಿ ವಿಧುಶೇಖಿರಭಟ್ಟಾಚಾರ್ಯಾಃ ||

(ಆ) ಅದ್ವೈತಿನಾಂ ಪರಮಾರ್ಥವ್ಯವಹಾರದೃಷ್ಟಿವಿಭಾಗಸ್ವೀಕರಣಂ  
ಮಾಧ್ಯಮಿಕಾನಾಂ ಸಂಪೃತಿಪರಮಾರ್ಥಸತ್ಯವಿಭಾಗಸರಣಪೂ ಅನುಹರಣಿ |  
ನಾಗಾರ್ಜುನಶಿಷ್ಯಂ ಶೂನ್ಯಂ ಶಂಕರಾಚಾರ್ಯೋಪದಿಷ್ಟಂ ನಿಗುರ್ಣಣಂ ಬ್ರಹ್ಮ ಚ  
ಭೂಯಿತಃ ಸಮಾನಧರ್ಮಕೇ - Indian Philosophy, Vol. I.

ಇತಿ ಪ್ರೌಷ್ಟಿಪರ್ಮಾತ್ಮಾ ರಾಧಾಕೃಷ್ಣನ್ ಮಹೋದಯಃ ||

---

ಶೂನ್ಯಾಧಿಕರಣದಲ್ಲಿ ಮಧ್ಯರು (ವೇ.ಸೂ. ೨-೨-೮-೨೮). ಅಧುನಿಕ ಆಂಗ್ಲ ಶಿಕ್ಷಣದಿಂದ ಸಂಸ್ಕಾರಗೊಂಡ ಬುದ್ಧಿಯವರಾದ ಗ್ರಂಥತತ್ಪಶೋಧಕರೂ ಈ ರೀತಿ ಇಲ್ಲಿ ತಿಳಿಯುತ್ತಾರೆ -

(ಆ) ಗೌಡಪಾದರ ಗ್ರಂಥದಲ್ಲಿ ಯೋಗಾಚಾರವೆಂಬ ಹೆಸರುಳ್ಳ ವಿಜ್ಞಾನವಾದಿಗೆ ಒಪ್ಪಿಗೆಯಾದ “ವಿಜ್ಞಾಪ್ತಿ ಮಾತ್ರವಾಗಿರುವುದೆಂಬ” ಹೆಸರಿನ ಚಿತ್ತಾವಸ್ಥೆಯನ್ನೇ ಬೇರೊಂದು ಹೆಸರಿನಿಂದ ಸ್ವೀಕರಿಸಿರುತ್ತದೆ. (ಆಗಮಶಾಸ್ತ್ರ-ಪೀಠಿಕಾ) ಎಂದು ವಿಧುಶೇಖಿರಭಟ್ಟಾಚಾರ್ಯರು.

(ಆ) ಅದ್ವೈತಿಗಳು ಪರಮಾರ್ಥ, ವ್ಯವಹಾರ ಎಂಬ ಬೇರೆ ಬೇರೆ ದೃಷ್ಟಿಯನ್ನು ಸ್ವೀಕರಿಸಿರುವುದು, ಬೌದ್ಧರ ಸಂಪೃತಿ, ಪರಮಾರ್ಥಸತ್ಯವೆಂಬ ವಿಭಾಗದ ಸರಣಿಯನ್ನು ಅನುಸರಿಸುತ್ತದೆ. ನಾಗಾರ್ಜುನನನು ಹೇಳಿದ ಶೂನ್ಯವೂ ಶಂಕರಾಚಾರ್ಯರು ಹೇಳಿದ ನಿಗುರ್ಣಣಬ್ರಹ್ಮವೂ ಬಹಳ ಮಟ್ಟಿಗೆ ಸಮಾನ-ಧರ್ಮದ್ದೇ ಆಗಿದೆ. (ಇಂದಿಯನ್ ಫಿಲಾಸಫಿ ಕ್ರೈಸ್ತಿ -೧, ಪ್ರಟಿ ೧೦೮) ಎಂದು ಪ್ರೌಷ್ಟಿಪರ್ಮಾತ್ಮಾ ರಾಧಾಕೃಷ್ಣಮಹೋದಯರು ಹೇಳುತ್ತಾರೆ.

(೪) ಗೌಡಪಾದಾಚಾರ್ಯಾಃ ಸಂಭವತಃ ಸ್ವಯಮಷಿ ಸೌಗತಾ ಏವ ಸ್ಯಃ ತೇ ಚ  
ಜೈಪನಿಷದದರ್ಶನಂ ಹಿ ಸೌಗತದರ್ಶನೇನ ಸಾಮ್ಯಂ ಧತ್ತೇ ಇತ್ಯನುಮನ್ಸತೇ:-

History of Indian Philosophy, Vol. I, p. 423.

ಇತಿ ದಾಸಗುಪ್ತಮಹಾಶಯಃ ||

ತದೇತೇಷಾಮಷಿ ಮತೇನ ಶಾಂಕರಸಂಪ್ರದಾಯೋ ನಾನಾದಿಕಾಲಪ್ರವೃತ್ತಃ ||

ತದ್ದೊ ಯಾವದ್ದೊ ಬೌದ್ಧವೇದಾಂತದರ್ಶನಯೋಃ ಪರಸ್ಪರವೈಲಕ್ಷ್ಯ-  
ಪ್ರದರ್ಶನಪೂರ್ವಕಮುಕ್ತಶಂಕಾ ನ ನಿವಾರ್ಯತೇ, ತಾವದತೀತಕಿರಣೇಷು  
ಪ್ರತಿಪಾದಿತಮಷಿ ಭಗವತ್ಪಾದಪ್ರಸ್ಥಾನಸ್ಯ ಸರ್ವವೇದಾಂತಸಂಮತಪ್ರಕ್ರಿಯಾವತ್ತ್ವಂ  
ನ ಸುಪ್ರತಿಷ್ಟುಂ ಭವೇತ್ | ಅತಃ ಪುನರಾಕ್ಷೇಪಃ ಕ್ರಿಯತೇ “ಕಥಂ ಶರದ್ವಧಾಮ  
ಇಯಮೇವ ಪ್ರಕ್ರಿಯಾ ವೇದಾಂತಸಂಪ್ರದಾಯಗತಾ ಇತಿ ?” ಇತಿ ||

ಇಳಿ. ವೇದಾಂತಪ್ರಸ್ಥಾನೇ ಸೌಗತಮತಗಂಧಿತಾಶಂಕಾ - ಅತ್ರ  
ಗೌಡಪಾದಾಸ್ತಾವತ್ ಸ್ವೀಯಪ್ರಕ್ರಿಯಾಯಾಂ ಕಥಂ ವಿಜ್ಞಾನವಾದಶಾಂಕಾವಾದ-

(೫) ಗೌಡಪಾದಾಚಾರ್ಯರು ತಾವೂ ಕೂಡ ಬೌದ್ಧರೇ ಆಗಿರುತ್ತಾರೆಂದು  
ಉಹಿಸಬಹುದಾಗಿದೆ. ಅವರು ಜೈಪನಿಷತ್ತಿನ ದರ್ಶನವು, ಬೌದ್ಧದರ್ಶನ-  
ದೊಡನೆ ಸಮಾನತೆಯನ್ನು ಹೊಂದುತ್ತದೆ ಎಂದು ಒಪ್ಪುತ್ತಾರೆ. (ಭಾರತೀಯ  
ಭಿಲಾಸಭಿಯ ಇತಿಹಾಸ) ಕೈಪಿಡಿ - ೧, ಪುಟ ೪೨೨ ಎಂದು ದಾಸಗುಪ್ತರು  
ಹೇಳಿರುತ್ತಾರೆ.

ಆದ್ದರಿಂದ ಇವರೆಲ್ಲರ ಅಭಿಪ್ರಾಯದಂತೆ ಶಾಂಕರಸಂಪ್ರದಾಯವು  
ಅನಾದಿಕಾಲದಿಂದ ಬಂದದ್ದಲ್ಲ (ಎಂದು ಗೊತ್ತಾಗುತ್ತದೆ). ಆದ್ದರಿಂದ  
ಎಲ್ಲ ಯವರೆಗೆ ಬೌದ್ಧ ಮತ್ತು ವೇದಾನ್ತದರ್ಶನಗಳಿಗೆ ಪರಸ್ಪರ ವೈಲಕ್ಷ್ಯವನ್ನು  
ತೋರಿಸುವುದರ ಮೂಲಕ ಮೇಲೆ ಹೇಳಿದ ಸಂದೇಹವನ್ನು ತೆಗೆದು-  
ಹಾಕುವುದಿಲ್ಲವೋ ಅಲ್ಲಿಯವರೆಗೆ - ಹಿಂದಿನ ಕಿರಣಗಳಲ್ಲಿ ಭಗವತ್ಪಾದರ  
ಪ್ರಸ್ಥಾನವು ಎಲ್ಲ ವೇದಾನ್ತಗಳಿಗೂ ಒಟ್ಟಿಗೆಯಾದ ಪ್ರಕ್ರಿಯೆಯಾದದ್ದೆಂದು  
ತಿಳಿಸಿದ್ದಾದರೂ ಸ್ಥಿರವಾಗಿ ನಿಲ್ಲುವುದಿಲ್ಲ. ಆದ್ದರಿಂದ ಮತ್ತೊಮ್ಮೆ ಆಕ್ಷೇಪವನ್ನು  
ಮಾಡಲಾಗುತ್ತದೆ. ಹೇಗೆಂದರೆ ಈ ಪ್ರಕ್ರಿಯೆಯೇ ವೇದಾನ್ತಸಂಪ್ರದಾಯ-  
ದಿಂದ ಬಂದದ್ದೆಂದು ಹೇಗೆ ನಾವು ನಂಬೋಣ? ಎಂದು (ಆಕ್ಷೇಪ).

ಸಂಮತಾನಭಿಪ್ರಾಯಾನ್ ವೇದಾಂತವಾದತ್ತೇನಾಭಿನೀಯ ದರ್ಶಯಂತಿ ? - ಇತ್ಯೇತದ್ ಪೂರ್ವಪಕ್ಷಿಮತೇನ ಕಿಂಚಿದುಪಪ್ರದಶ್ಯತೇ | ಪ್ರಥಮಂ ತಾವನಾಂಧ್ಯಮಿಕ-  
ಮತಾಭಿನಯಃ -

(೧) ಅನಿರೋಧಮನುತ್ಪಾದಮನುಜ್ಞೀದಮಶಾಶ್ವತಮ್ |  
ಅನೇಕಾರ್ಥಮನಾನಾರ್ಥಮನಾಗಮಮನಿಗ್ರಮಮ್ ||  
ಯಃ ಪ್ರತೀತ್ಯ ಸಮುತ್ಪಾದಂ ಪ್ರಪಂಚೋಪಶಮಂ ಶಿವಮ್ |  
ದೇಶಯಾಮಾಸ ಸಂಖ್ಯಾಸ್ತಂ ವಂದೇ ವದತಾಂ ವರಮ್ || ಮಾ.ಕಾ.ವೃ.

ನ ಬಧ್ಯಂತೇ ನ ಮುಚ್ಯಂತೇ ಉದಯವ್ಯಯಧಮ್ಯಃ |  
ಸಂಸ್ಕಾರಾಃ ಪೂರ್ವವತ್ ಸತ್ಯೋಽಬಧ್ಯತೇ ಸ್ವೇವ ಮುಚ್ಯತೇ || ಮಾ.ಕಾ. ೧೯-೫.

ಇತಿ ನಾಗಾಜುಂಕೃತಮಧ್ಯಮಿಕಕಾರಿಕಾಪ್ರಾರಂಭಶ್ಲೋಕೋ ತತ್ತ್ವಾಕ್ಷರಸಾಮ್ಯಮಷ್ಟನು-  
ರುಂಧಾನಾ ಗೌಡಪಾದಾಃ ಕಾರಿಕಾಂ ನ್ಯಾಭಾಂತ್ಸಃ -

---

ಇಬ್ಬ) ವೇದಾನ್ತಪ್ರಸ್ಥಾನದಲ್ಲಿ ಬೌದ್ಧಮತದ ವಾಸನೆ ಇದೆ ಎಂಬ  
ಸಂದೇಹವು. ಮೊಟ್ಟಮೊದಲನೇಯದಾಗಿ ಗೌಡಪಾದರು ತಮ್ಮ ಪ್ರಕೃತಿಯೆಯಲ್ಲಿ  
ವಿಜ್ಞಾನವಾದಕ್ಕೂ ಶೂನ್ಯವಾದಕ್ಕೂ ಒಟ್ಟಿಗೆಯಾದ ಅಭಿಪ್ರಾಯಗಳನ್ನು  
ವೇದಾನ್ತವಾದವಾಗಿ ತಂದು ತೋರಿಸಿರುತ್ತಾರೆ ಎಂಬುದು ಹೇಗೆ? ಎಂಬುದನ್ನು  
ಪೂರ್ವಪಕ್ಷಿಯ ಅಭಿಪ್ರಾಯದಂತೆ ಇಲ್ಲಿ ಸ್ವಲ್ಪ ತೋರಿಸಲಾಗುತ್ತದೆ.  
ಮೊಟ್ಟಮೊದಲು ಮಾಧ್ಯಮಿಕ ಮತದವರ ಶಾಸ್ತ್ರಾಭಿಪ್ರಾಯವು (ಹೀಗಿದೆ)-

(೨) ಪ್ರಳಯವಿಲ್ಲ, ಉತ್ಪತ್ತಿ ಇಲ್ಲ, ನಾಶವಿಲ್ಲ, ಶಾಶ್ವತವಿಲ್ಲ, ಏಕಾರ್ಥ-  
ವಿಲ್ಲ, ನಾನಾರ್ಥಪೂ ಇಲ್ಲ, ಬರುವುದಿಲ್ಲ, ಹೋಗುವುದಿಲ್ಲ. ಯಾವ ದೇಶಿಕನು  
ಒಂದರ ಆಪೇಕ್ಷೆಯಿಂದ ಹುಟ್ಟು ಎಂಬುದಾಗುತ್ತದೆ ಎಂದು ತಿಳಿದವನಾದನೋ  
ಆತನು ವಾಗ್ನಿಗಳಲ್ಲಿ ಶ್ರೀಷ್ಣುನಾದವನು. (ಆತನನ್ನು) ನಮಸ್ಕರಿಸುವೆನು.  
(ಮಾ.ಕಾ.ವೃ. ೩-೪).

ಹುಟ್ಟು ನಾಶ ಸ್ವಭಾವದ್ವಾದ ಸಂಸ್ಕಾರಗಳು ಬದ್ಧಪೂ ಆಗುವುದಿಲ್ಲ  
ಬಿಡುಗಡೆಯನ್ನೂ ಹೊಂದುವುದಿಲ್ಲ. ಮೊದಲಿನಂತೆ ಅಂತಃಕರಣವು (ಜೀವವು)  
ಬದ್ಧಪೂ ಆಗುವುದಿಲ್ಲ, ಬಿಡುಗಡೆಯನ್ನೂ ಹೊಂದುವುದಿಲ್ಲ(ಮಾ.ಕಾ. ೧೯-೫).

(೮) ನ ನರೋಧೋ ನ ಚೋತ್ಪತ್ತಿನ್ ಬದ್ಲೋ ನ ಚ ಸಾಧಕಃ | ನ ಮುಮುಕ್ಷುನ್  
ವೈ ಮುಕ್ತ ಇತ್ಯೇಷಾ ಪರಮಾರ್ಥತಾ || ಗೌ.ಕಾ. ೨-೨೭.

ಇತಿ | ತಥಾ -

(೯) ಯಥಾ ಮಾಯಾ ಯಥಾ ಸ್ವಷ್ಟಂ ಗಂಧವನಗರಂ ಯಥಾ |  
ತಥೋತ್ಪಾದಸ್ತಥಾ ಸ್ಥಾನಂ ತಥಾ ಭಂಗ ಉದಾಹ್ಯತಃ || ಮ.ಕಾ. ೨-೨೪.

ಇತಿ ಮಾರ್ಘಮಿಕಃ | ವಿವರೇವ ಗೌಡಪಾದಾಚಾರ್ಯರಪಿ -

ಸ್ವಷ್ಟಮಾಯೀ ಯಥಾ ದೃಷ್ಟೇ ಗಂಧವನಗರಂ ತಥಾ | ತಥಾ ವಿಶ್ವಮಿದಂ ದೃಷ್ಟಂ  
ವೇದಾಂತೇಮು ವಿಚಕ್ಷಣ್ಯಃ || ಗೌ.ಕಾ. ೨-೨೮.

ಇತಿ ವಿಶ್ವಸ್ಯ ಸ್ವಷ್ಟಮಾಯಾಸಮತ್ವಂ ವರ್ಣತಮ್ |

ತಥಾ ಕಾರ್ಯಕಾರಣಿರಾಸಾರ್ಥಕಮ್ -

ಈ ರೀತಿಯಾಗಿ ನಾಗಾಜುಂನನು ಮಾಡಿದ್ದಾದ ಮಧ್ಯಮ ಕಾರಿಕೆಯ  
ಪ್ರಾರಂಭ ಶೈಲ್ಲೋಕಗಳು ಯಾವವುವಿವೆ ಅವುಗಳು, ಅಕ್ಷರದ ಹೋಲಿಕೆಯನ್ನು  
ಹೋಂಡಿದ್ದಾದ ಶೈಲ್ಲೋಕಗಳನ್ನು ಗೌಡಪಾದರು ಕಾರಿಕೆಯನ್ನಾಗಿ ರಚಿಸಿರುತ್ತಾರೆ.  
(೧) “ನಾಶವಿಲ್ಲ, ಉತ್ಪತ್ತಿ ಇಲ್ಲ, ಬದ್ಧನಿಲ್ಲ, ಸಾಧಕನಿಲ್ಲ, ಮುಮುಕ್ಷುವಿಲ್ಲ  
ಮುಕ್ತನಿಲ್ಲ ಎಂಬುದೇ ಪರಮಾರ್ಥವಾದದ್ದು” (ಗೌ.ಕಾ. ೨-೨೭).

ಹಾಗೆಯೇ (೨) “ಮಾಯೀ, ಸ್ವಷ್ಟ ಗಂಧವನಗರವು ಹೇಗೋ, ಹಾಗೆಯೇ  
ಹುಟ್ಟು ಸ್ಥಿತಿ ನಾಶವೆಂಬುದು ತಿಳಿದುಬಂದಿದೆ.” (ಮ.ಕಾ. ೨-೨೪) ಎಂದು  
ಮಾರ್ಘಮಿಕ ಶೈಲ್ಲೋಕವಿದೆ. ಹೀಗೆಯೇ ಗೌಡಪಾದರೂ ಸಹ - “ಸ್ವಷ್ಟ  
ಮಾಯೀಗಳು ಹೇಗೆ ಕಂಡಿವೆಯೋ ಗಂಧವನಗರವು ಹೇಗಿದೆಯೋ, ಹಾಗೆಯೇ  
ಈ ವಿಶ್ವವು ಇರತಕ್ಕದ್ದೆಂದು ವೇದಾನ್ತದಲ್ಲಿ ಪಂಡಿತರಾದವರು ಕಂಡು-  
ಕೊಂಡಿರುತ್ತಾರೆ” (ಗೌ.ಕಾ. ೨-೨೮) ಎಂದು ವಿಶ್ವವು ಸ್ವಷ್ಟಮಾಯೀಗೆ  
ಸಮವೆಂದು ಹೇಳಿರುತ್ತಾರೆ, ಹಾಗೆಯೇ ಕಾರ್ಯಕಾರಣವನ್ನು ಅಲ್ಲಿಗಳಿ-  
ಯುವುದಕ್ಕಾಗಿ-

(೨) ನ ಸ್ವತೋ ನಾಬಿ ಪರತೋ ನ ದ್ವಾಭಾಯಂ ನಾಪ್ಯಹೇತುತಃ |  
 ಉತ್ಸನ್ನಾ ಜಾತು ವಿದ್ಯಂತೇ ಭಾವಾಃ ಕ್ಷಚನ ಕೇಚನ || ಮಾ.ಆಕಾ. ೮-೧.  
 ನ ಸನ್ನಾಸನ್ನ ಸದಸನ್ ಧರ್ಮೋ ನಿರ್ವರ್ತತ್ವತೇ ಯದಾ |  
 ಕಥಂ ನಿರ್ವರ್ತತ್ವಕೋ ಹೇತುರೇವಂ ಸತಿ ಹಿ ಯುಜ್ಞತೇ || ಮಾ.ಕಾ. ೮-೨.

ಇತಿ ನಾಗಾಜುಣನಃ | ಗೌಡಪಾದಾಚಾರ್ಯಾ ಅಪಿ -

ಸ್ವತೋ ವಾ ಪರತೋ ವಾಬಿ ನ ಕಿಂಚಿದ್ ವಸ್ತು ಜಾಯತೇ |  
 ಸದಸತ್ತಾ ಸದಸದ್ವಾಪಿ ನ ಕಿಂಚಿದ್ ವಸ್ತು ಜಾಯತೇ || ಗೌ.ಕಾ. ೪-೨೭.

ಇತಿ ವದಂತಿ ||

(೩) ಅನ್ಯತೋ ನಾಬಿ ಚಾಯಾತಂ ನ ತಿಷ್ಣತಿ ನ ಗಚ್ಛತಿ |  
 ನಾಯಾತಃ ಕೋ ವಿಶೇಷೋಽಸ್ಯ ಯನೂಛ್ಯಃ ಸತ್ಯತಃ ಕೃತಮ್ || ಚೋ.ಚ. ೬-೧೪೨.

ಇತಿ ವಿಜ್ಞಾನವಾದಿನಃ | ಏವಮೇತೇಽಪ್ಯಾಚಾರ್ಯಾಃ -

(೨) ಯಾವ ವಸ್ತುವೂ ತನ್ನಿಂದಲಾಗಲೀ ಮತ್ತೊಂದರಿಂದಲಾಗಲೀ ಎರಡರಿಂದಲೂ ಆಗಲೀ, ಮತ್ತು ಕಾರಣವಿಲ್ಲದೆಯೂ ಆಗಲೀ ಎಲ್ಲಾ ಯಾವುದೂ ಉತ್ಪನ್ನವಾದದ್ವಾಗಿರುವುದಿಲ್ಲ (ಮಾ.ಕಾ. ೮-೧).

ಇರುವ, ಇಲ್ಲದಿರುವ, ಇದ್ದೂ ಇಲ್ಲದಿರುವ ಯಾವುದೊಂದು ವಸ್ತುವೂ ಉಂಟಾಗುವಂತೆ ಇಲ್ಲವೆಂದು ಯಾವಾಗ ಆಯಿತೋ, ಆಗ ಕಾರ್ಯವ-ನ್ನಿಂಟುಮಾಡುವ ಹೇತುವು ಇದೆ ಎಂಬುದು ಹೇಗೆ ತಾನೆ ಯುಕ್ತವಾದಿತು? (ಗೌಡಪಾದಹೃದಯದಪ್ರಣಿದ ಸಂಖ್ಯೆ: ೫೨೨)

ಸತ್ಯಾಗಿಯಾಗಲೀ ಅಸತ್ಯಾಗಿಯಾಗಲೀ ಸದಸತ್ಯಾಗಿಯಾಗಲೀ ಯಾವಾಗ ಪದಾರ್ಥವು ಉಂಟಾಗುವುದೆಂಬುದಿಲ್ಲವೋ, ಆಗ ಅವನ್ನಿಂಟುಮಾಡುವ ಹೇತುವಾದರೂ ಹೇಗೆತಾನೆ ಹೊಂದುತ್ತದೆ (ಮಾ.ಕಾ. ೮-೨) ಎಂದು ನಾಗಾಜುಣನನು ಹೇಳಿರುತ್ತಾನೆ.

ಗೌಡಪಾದಾಚಾರ್ಯರೂ ಸಹ - “ತನ್ನಿಂದಲಾಗಲೀ ಮತ್ತೊಂದರಿಂದ-ಲಾಗಲೀ ಯಾವುದೊಂದು ವಸ್ತುವೂ ಹುಟ್ಟುವುದಿಲ್ಲ”. ಇರುವುದಾಗಲಿ ಇಲ್ಲದಾಗಲಿ ಇದ್ದೂ ಇಲ್ಲದಾಗಲೀ ಯಾವ ವಸ್ತುವೂ ಹುಟ್ಟುವುದಿಲ್ಲ (ಗೌ.ಕಾ. ೪-೨೭) ಎಂದಿರುತ್ತಾರೆ.

ನ ನಿಗ್ರತಾಸ್ತೇ ವಿಜ್ಞಾನಾದ್ ದ್ರವ್ಯತ್ವಾಭಾವಯೋಗತಃ |  
ಕಾರ್ಯಕಾರಣತಾಭಾವಾದ್ ಯತೋಽಚಿಂತ್ಯಾಃ ಸದ್ಯವ ತೇ || ಗೌ.ಕಾ. ೪-೫೨.

ಇತಿ ಲಿಖಿತಿ ||

(ಇ) ಅಭೂತಪರಿಕಲೆಷ್ಟೇ ದ್ವಯಂ ತತ್ ನ ವಿದ್ಯತೇ |  
ಶೂನ್ಯತಾ ವಿದ್ಯತೇ ತತ್ ತಸ್ಯಾಮಃ ಸ ವಿದ್ಯತೇ || ಮ.ವಿ.ರ.

ಇತಿ ವಿಜ್ಞಾನವಾದೀ | ಆಚಾರ್ಯಾ ಅಪ್ಯಾಹುಃ -

(ಅ) ಅಭೂತಾಭಿನಿವೇಶೋಸ್ತಿ ದ್ವಯಂ ತತ್ ನ ವಿದ್ಯತೇ || ಗೌ.ಕಾ. ೪-೨೫.

ಇತಿ | ವಿಸ್ಪಷ್ಟಂ ಚ ಚಿತ್ತಮಾತ್ರತಾಮಾಹುಃ ಕಾರಿಕಾಂತರೇ -

(ಇ) ಮತ್ತೊ೦ಂದು ಕಡೆಯಿಂದಲೂ ಬಂದಿರುವುದಿಲ್ಲ, ಹಾಗೆಯೇ ನಿಲ್ಲುವುದಿಲ್ಲ ಹೋಗುವುದೂ ಇಲ್ಲ. (ಹೀಗೆ ವಸ್ತುವು) ಬಂದಿಲ್ಲ ವೆಂದಾದಾಗ ಮಾಯೆಗೂ ಇದಕ್ಕೂ ವಿಶೇಷವಾದರೂ ಏನು? ಯಾವುದನ್ನು ಮೂಡಿರು ನಿಜವೆಂದಾಗಿ ಮಾಡಿರುವರೋ (ಅದರಲ್ಲಿ ವಿಶೇಷವು ಹೇಗೆ?) (ಬೋ.ಚ - ಇ-೧೪೨) ಎಂದು ವಿಜ್ಞಾನವಾದಿಗಳು. ಹೀಗೆಯೇ ಈ (ಗೌಡಪಾದ) ಆಚಾರ್ಯರೂ ಸಹ, (ಭಾವಗಳು) ವಿಜ್ಞಾನದಿಂದ ಬಂದವುಗಳಲ್ಲ, ಏಕೆಂದರೆ ದ್ರವ್ಯತ್ವವೆಂಬುದೇ ಇದಕ್ಕೆ ಹೊಂದುವುದಿಲ್ಲ. ಆದ್ದರಿಂದ ಅವುಗಳಿಗೆ ಕಾರ್ಯಕಾರಣಭಾವವನ್ನು ಯಾವಾಗಲೂ ಯೋಚಿಸುವುದಕ್ಕೂ ಆಗುವುದಿಲ್ಲ. (ಗೌ.ಕಾ. ೪-೫೨) ಎಂದು ಬರೆಯುತ್ತಾರೆ.

(ಇ) ಇಲ್ಲದ ವಸ್ತುವಿನ ಕಲ್ಪನೆ ಇರುತ್ತದೆ. ಅಲ್ಲಿ ದ್ವೈತವಿರುವುದಿಲ್ಲ. ಅಲ್ಲಿ ಶೂನ್ಯವೇ ಇರುತ್ತದೆ. ಅದರಲ್ಲೂ (ಅಭೂತಕಲ್ಪನೆ ಇದೆ) (ಮಾ.ವಿ.೧). ಎಂದು ವಿಜ್ಞಾನವಾದಿಯು (ಹೇಳುತ್ತಾನೆ). ಆಚಾರ್ಯರೂ ಕೂಡ (ಹೀಗೆ) ಹೇಳುತ್ತಾರೆ.

ಅಭೂತವಾದ (ಇಲ್ಲದಿರುವ ವಸ್ತುವಿನಲ್ಲಿ) ಹಟ ಮಾತ್ರವಿದೆ. ದ್ವೈತವು ಅಲ್ಲಿರುವುದಿಲ್ಲ (ಗೌ.ಕಾ. ೪-೨೫). ಇನ್ನೊಂದು ಕಾರಿಕೆಯಲ್ಲಿ ಸ್ವಷ್ಟವಾಗಿ ಚಿತ್ತವಷ್ಟೇ ಎಂದಿರುತ್ತಾರೆ. “ಗ್ರಾಹಃಗ್ರಾಹಕರೂಪವಾದದ್ವೈಲ್ಲವೂ ಚಿತ್ತ-ಸ್ವಷ್ಟಂದನಮಾತ್ರವೇ, ಚಿತ್ತವೂ ನಿವಿಷಷಂಯವೆಂಬುದಾಗಿಯೇ ಇರುವಂಥದ್ದು.

(ಅ) ಚಿತ್ತಸ್ವಂದಿತಮೇವೇದಂ ಗ್ರಹಗ್ರಹಕಲಕ್ಷಣಮಾ |  
ಚಿತ್ತಂ ನಿರ್ವಿಷಯಂ ನಿತ್ಯಮಸಂಗಂ ತೇನ ಕೀರ್ತಿತಮಾ || ಗೌ.ಹಾ. ೪-೨೨.

ಇತಿ ||

ತದೇವಂ ತತ್ತ್ವ ತತ್ತ್ವ ವಾಹಾಯಾನಿಕಪಕ್ಷ ಏವ ಶಬ್ದತೋರ್ಥಿಕ್ಷಣ್ಣ  
ಸಮನೂದಿತೋ ಗೌಡಪಾದಾಚಾಯ್ಯೀಃ | ತಥಾ ಚ ಪ್ರಚ್ಛನ್ನಚೌದ್ಭಾ ಇಮೇ ಇತಿ  
ನಾಯಮಯುಕ್ತೋರಭಿಯೋಗಃ ಪರಪೂಸ್ಯಾನಿಕಾನಾಮಿತಿ ಭಾತಿ | ತತ್ತ್ವ ಕಥಮಿಮಾಂ  
ಭಗವತ್ಪೂದಪ್ರಕ್ರಿಯಾಂ ಗೌಡಪಾದಸಂಪ್ರದಾಯಾಗತಾಂ ವೇದಾಂತಾನುಮತತ್ವೇನ  
ಸ್ವೀಕುಮಃ ?- ಇತಿ ಜಿಜ್ಞಾಸವಃ ಕೇಳನ ಶಂಕೇರನ್ ||

ಇಂ. ಕಾರಿಕಾಣಾಂ ಸಾಂಪ್ರದಾಯಿಕತ್ವೇ ಸಂಭಾವನಾಯುಕ್ತಃ : - ಯದ್ಯಪಿ  
ಪ್ರತಿಪಾದಿತಮೇವೇದಂ ಪ್ರಾರ್ಥ ಶ್ರುತಿಯುಕ್ತನುಭವಸಂಗಾನೇನ ಇಯಮೇವೈಕಾ  
ಪ್ರಕ್ರಿಯಾ ಶೌರತೀತಿ, ತಥಾಪಿ ಪರತಂತ್ರಪ್ರಜ್ಞಾಃ ಶ್ರುತ್ಯಾರ್ಥಂ ಸ್ವಯಂ  
ನಿಷ್ಠತುಮಸಮಧಾ ಯಥಾಪ್ರತಿಪಾದಿತೇರ್ಥೇ ಶ್ರದ್ಭಂಗಂ ನ ಬಧ್ಯಂತಿ ಯಾವದಸ್ಯಾಂ

ಅದು ಯಾವಾಗಲೂ ಅಸಂಗವೆಂಬುದಾಗಿ ಹೇಳಲ್ಪಟ್ಟಿದೆ. (ಗೌ.ಹಾ. ೪-  
೨೨). ಈ ರೀತಿಯಾಗಿ ಮಹಾಯಾನಿಕ ಪಕ್ಷವನ್ನೇ ಕೆಲವು ಕಡೆ ಶಬ್ದದಿಂದಲೂ  
ಮತ್ತೆ ಕೆಲವು ಕಡೆ ಅರ್ಥದಿಂದಲೂ ಗೌಡಪಾದರು ಅನುವಾದಮಾಡಿರುತ್ತಾರೆ.  
ಆದ್ದರಿಂದಲೇ ಅವರನ್ನು ಪ್ರಚ್ಛನ್ನಚೌದ್ಭರೆಂಬುದಾಗಿ ಆರೋಪವನ್ನು ಬೇರೆ  
ಪ್ರಸ್ಥಾನದವರು ಮಾಡಿರುತ್ತಾರೆ. ಇದನ್ನು ಸರಿಯಲ್ಲವೆನ್ನುವುದಕ್ಕಾಗುವುದಿಲ್ಲ.

ಹೀಗಿರುವಾಗ ಹೇಗೆ ಈ ಭಗವತ್ಪೂದರ ಪ್ರಕ್ರಿಯೆಯನ್ನು ಗೌಡಪಾದರ  
ಸಂಪ್ರದಾಯದಲ್ಲಿ ಬಂದದ್ದೆಂತಲೂ ವೇದಾನ್ತಗಳಿಗೆ ಅನುಗುಣವಾದದ್ದೆಂದು  
ಸ್ವೀಕರಿಸೋಣ? ಎಂದು ಕೆಲವು ಜಿಜ್ಞಾಸುಗಳು ಸಂದೇಹಪಡುತ್ತಾರೆ.

ಇಂ) ಕಾರಿಕೆಗಳು ಸಾಂಪ್ರದಾಯಿಕವಾಗಿವೇ ಎಂಬುದಕ್ಕೆ ಸಂಭಾ-  
ವನಾಯುಕ್ತಿ ಇದೆ. ಈ ವಿಚಾರವನ್ನು ಹಿಂದೆಯೇ ಶ್ರುತಿಯುಕ್ತನುಭವಗಳನ್ನು  
ಹೊಂದಿಸುವುದರ ಮೂಲಕ ಈ ಒಂದು ಪ್ರಕ್ರಿಯೆಯೇ ಶ್ರುತ್ಯಾರ್ಥವಾದದ್ದು  
ಎಂದು ತಿಳಿಸಿದ್ದರೂ ಇನ್ನೊಬ್ಬರ ತಿಳಿವಳಿಕೆಯನ್ನು ಅನುಸರಿಸುವವರಾದ  
ಸಾಮಾನ್ಯ ಜನರಿಗಾಗಿ ಹೇಳಿದ್ದು. (ಅವರು) ತಾವು ಸ್ವತಃ ನಿಣಣಯವನ್ನು  
ಮಾಡುವುದಕ್ಕೆ ಸಮರ್ಥರಾಗದೇ ಇರುವವರಾಗಿರುತ್ತಾರೆ. ಅವರಿಗೆ ಈ

ಸೌಗತಮತಗಂಧಿತಾ ಕೈಶ್ಚಿದ್ಭಾಷ್ಯಕಾರ್ಯಗ್ರಂಥತತ್ತ್ವಶೋಧಕೈಶ್ಚಾಪಾದಿತಾ  
ನಾಪನೋದ್ಯತೇ | ಅತಸ್ತಾದ್ಯತಚಿಜ್ಞಾಸುಜನೋಪಸಂಗ್ರಹಾಧಿಕ್ರಂ ಯತ್ವಃ ಕರ್ತವ್ಯಃ ||

ತತ್ರ ಬ್ಲಾರಮಃ | ಉದಾಹೃತಾ ಏವ ಸಂಪ್ರದಾಯವಿದೋಽನ್ಯೇ ಯೇ  
ಇಮಾಮೇವ ಪ್ರಕ್ರಿಯಾಮ್ ಆಲಂಬ್ಯ ವೇದಾಧಿಕ್ರಂ ನಿರಣ್ಯಾಷ್ಮಃ | ಸ್ಥಿತೀಷ್ಮಃ ಚ  
ಪ್ರಾಚೀನೀಷ್ಮ ಸಂಪ್ರದಾಯವಿದಾಂ ವಚನೀಷ್ಮ ನಾಕಸ್ತಾತ್ ಅದ್ವೈತವಿದ್ವೈಷಿಣಾಮ್  
ಅಧುನಾತನಪ್ರಸ್ಥಾನಾವಲಂಬಿನಾಂ ವಚನೇ ಪಶ್ಚಪಾತೋ ಯತ್ವಃ ಪರತಂತ್ರಪ್ರಜ್ಞಸ್|  
ಕಿಂಚ, ಸೌಗತ್ಯರೇವ ತತ್ತ್ವಸಂಗ್ರಹಾದಿಗ್ರಂಥೀಷ್ಮಃ ಶಾಂತರಕ್ಷಿತಾದಿಭಿಃ,  
ಜೀವನಿಷದಮತಪರೀಕ್ಷಣೇ ಪ್ರವೃತ್ತಾರ್ಥಾದಪಾದಕಾರಿಕೋಪಾತ್ಮಂ ಮತಂ  
ವೇದಾಂತಿಮತತ್ವೇನ್ಯೇವ ಸಮುದಾಹೃತಮಾ ಇತೀದಮಪಿ ಗಮಕಂ ಕಾರಿಕಾಣಾಂ  
ಸಾಂಪ್ರದಾಯಿಕಾಧಿಕ್ರಂತಿಪಾದಕತ್ವೇ | ನ ಹಿ ಸೌಗತಾಃ ಸ್ವಮತಾನುಕೂಲಾಭಿಷ್ಯಾಯ-

ಮೇಲೆ ತೋರಿಸಿಕೊಟ್ಟು (ಶಾಂಕರ ಸಂಪ್ರದಾಯದ ಪ್ರಕ್ರಿಯೆಯಲ್ಲಿ) ವಿಷಯದಲ್ಲಿ  
ಶ್ರದ್ಧೆಯುಂಟಾಗುವುದಿಲ್ಲ. ಆದ್ದರಿಂದ ಎಲ್ಲಿಯವರೆಗೆ ಈ ಬೌದ್ಧರ ಮತಕ್ಕೆ  
ಒಷ್ಟಿಗೆಯಾದ ವಿಚಾರವನ್ನು - ಬೇರೆ ಕೆಲವು ಭಾಷ್ಯಕಾರರೂ ಮತ್ತು  
ಗ್ರಂಥತತ್ವಶೋಧಕರೂ ಸಹ ಆಕ್ಷೇಪವನ್ನು ಮಾಡಿರುತ್ತಾರೋ ಹಾಗೆಯೇ  
ಅವನ್ನು ನಾವು ಎಲ್ಲಿಯವರೆಗೆ ತೆಗೆದು ಹಾಕುವುದಿಲ್ಲವೋ ಅಲ್ಲಿಯವರೆಗೆ  
ಈ ಪ್ರಕ್ರಿಯೆಯಲ್ಲಿ ಸಾಮಾನ್ಯರಿಗೆ ಶ್ರದ್ಧೆಯುಂಟಾಗುವುದಿಲ್ಲ. ಆದ್ದರಿಂದ ಆ  
ತರಹದ ಜಿಜ್ಞಾಸುಜನರನ್ನು ಸನ್ಯಾಗಣದಲ್ಲಿ ಕೂಡಿ ಹಾಕುವುದಕ್ಕಾಗಿ  
ಪ್ರಯತ್ನವನ್ನು ಮಾಡುವೇವು.

ಇಲ್ಲಿ ಈಗ ಈ ವಿಷಯಕ್ಕೆ (ನಾವು) ಹೇಳುವೇವು - ಯಾರು ಈ  
ಪ್ರಕ್ರಿಯನ್ನೇ ಅವಲಂಬಿಸಿಕೊಂಡು ವೇದಾಧಿಕ್ರಣಿಣಯವನ್ನು ಮಾಡಿದರೋ  
ಅಂತಹ ಸಂಪ್ರದಾಯಬಲ್ಲವರನ್ನು ನಾವು (ಈ ಹಿಂದೆಯೇ) ಉದಾಹರಿ-  
ಸಿದ್ದೇವೆ. ಪ್ರಾಚೀನರಾದ ಸಂಪ್ರದಾಯವನ್ನು ಬಲ್ಲವರ ವಚನವು (ಆಧಾರವಾಗಿ)  
ರುವಾಗ ಏನೂ ಕಾರಣವಿಲ್ಲದೇ ಪರತಂತ್ರಪ್ರಜ್ಞರಾದ ಸಾಮಾನ್ಯಜನರಿಗೆ,  
ಅದ್ವೈತದ್ವೈಷಿಗಳಾದ ಇತೀಚಿನ ಪ್ರಸ್ಥಾನವನ್ನು ಅವಲಂಬಿಸಿದವರಾದವರ  
ಮಾತಿನಲ್ಲಿ ಪಶ್ಚಪಾತವನ್ನು ಮಾಡುವುದು ಸರಿಯಲ್ಲ. ಮತ್ತು ಏನಂದರೆ  
ಶಾಂತರಕ್ಷಿತರೇ ಮೊದಲಾದವರಾದ ಬೌದ್ಧರು (ತಮ್ಮ) ತತ್ವಸಂಗ್ರಹವೇ  
ಮುಂತಾದ ಗ್ರಂಥಗಳಲ್ಲಿ ಉಪನಿಷತವನ್ನು ಪರೀಕ್ಷೆ ಮಾಡುವಾಗ

ವಂತಮೇವಾಚಾಯ್ | ಪ್ರತಿವಾದಿಪಕ್ಷೇ ನಿವೇಶಯೇರನ್ | ಇತಿ ಸಂಭಾವ್ಯತೇ | ಅಪಿ ಚ ಗೌಡಪಾದಕೃತಪ್ರಕರಣೇಷು ಪ್ರಥಮಮಾಗಮಪ್ರಕರಣಂ ರಾಮಾನುಜಾಚಾಯ್-ರಾನಂದತೀರ್ಥ್ಯೈಶ್ಚ ಶ್ರುತಿತ್ವೇನೇವ ಸ್ವೀಕೃತಂ ಭಾರತ್ಯಾ ಇತಿ ಕಿರಣಾತರೇ ನಿದರ್ಶಿತಂ ಪೂರ್ಕಾ (ದ್ವಿತೀಯಕರಣೇ) | ಅತಸ್ತಸ್ಮಿನ್ ಪ್ರಕರಣೇ ತಾವತ್ ಸೌಗತಮತಪ್ರವೇಶೋ ನ ಶಕ್ಯಶಂಕಃ | ಯದಿ ಹಿಂದಿ ರಾಮಾನುಜಸಮಯೇ ತತ್ತ್ವಾ ಪ್ರಚ್ಛನ್ಧಬೌದ್ಧಕೃತಿತ್ವೇನ ನಿಶ್ಚಯಾತ್ಮಕಾರ್ಯವಿಷ್ಯತ್, ತತ್ತೋ ನೈವ ತ್ಯಃ ಸ್ವಾಭಿಪ್ರಾಯೋಪಷ್ಟಂಭಕಪ್ರಮಾಣತ್ವೇ-ನಾಗರ್ಹಿಷ್ಯತ್, ನ ಪೂರ್ಗೇವ ಶ್ರುತಿತ್ವೇನೇತಿ ಸ್ವಷ್ಟಮ್ | ತಸ್ಮಾತ್, ಗೌಡಪಾದಾನಾಂ ವೇದಾಂತಸಂಪ್ರದಾಯವಿತ್ತ್ವೇನ ಸಾರ್ಥಕಾ ಭಗವತ್ಪೂರ್ಣಭಾಷ್ಯೇ ಬಹುಮಾನಿತಾನಾಂ ಸರ್ವಧಾ ನಾಸ್ತಿ ಮತಾಂತರಪ್ರವೇಶಶಂಕಾಸಂಭಾವನಾ ಅವಾಚಿನಪ್ರಸ್ಥಾನಾಂತರೀಯ-ಭಾಷ್ಯಕಾರಮತೇನಾಪಿ | ಶ್ರೀಗೌಡಪಾದಾಚಾಯ್ ಮಾರ್ಣಂಡೊಕ್ಕೋಪನಿಷತ್ವಾಕ್ಯಾನಿ

ಗೌಡಪಾದರಕಾರಿಕೆಯಲ್ಲಿ ಸ್ವೀಕರಿಸಿದ್ದಾದ ಮತವನ್ನು ವೇದಾಂತಿಗಳ ಮತವೇಂಬುದಾಗಿ ಸ್ವೀಕರಿಸಿರುವುದೇಂಬುದೇನಿದೆ ಇದು ಕಾರಿಕೆಗಳು ಸಾಂಪ್ರದಾಯಿಕವಾದ ಅರ್ಥವನ್ನೇ ಪ್ರತಿಪಾದನೆ ಮಾಡುತ್ತವೆ ಎಂಬುದಕ್ಕೆ (ಪ್ರಬಲವಾದ) ಪ್ರಮಾಣವಾಗಿದೆ. (ಗೌಡಪಾದರು ಪ್ರಚ್ಛನ್ಧಬೌದ್ಧರಾಗಿದ್ದರೆ) ಬೌದ್ಧರು ತಮ್ಮ ಮತಕ್ಕೆ ಅನುಕೂಲವಾದ ಅಭಿಪ್ರಾಯವನ್ನಿಳಿಂದ ಆಚಾಯ್ ರನ್ನೇ ಪ್ರತಿವಾದಿಯ ಪಕ್ಷದಲ್ಲಿಟ್ಟಿರುತ್ತಾರೆಂದು ಉಹಿಸುವುದಕ್ಕೆ ಆಗುವುದಿಲ್ಲ. ಇನ್ನೊಂದೇನೆಂದರೆ, ಗೌಡಪಾದರು ರಚಿಸಿದ್ದಾದ ವೊದಲನೇಯದಾದ ಆಗವುಪ್ರಕಾರಣವನ್ನು ರಾವರಾನುಜಾಚಾರಂಜುರು ವುತ್ತು ಮಧ್ಯಾಚಾರಂಜರಿಬ್ಬರೂ ಭಾರತರಾಗಿ (ಅದನ್ನು) ಶ್ರುತಿ ಎಂದೇ ಸ್ವೀಕರಿಸಿರುತ್ತಾರೆಂದು ಹಿಂದೆ ಬೇರೋಂದು ಕಿರಣದಲ್ಲಿ (ಇನೇ ಕಿರಣ) ನಾವು ತೋರಿಸಿಕೊಟ್ಟಿರುತ್ತೇವೆ. ಆದ್ದರಿಂದ ಆ ಪ್ರಕರಣದ ವಿಷಯದಲ್ಲಿ ಬೌದ್ಧರ ಮತ ಪ್ರವೇಶವಿದೆ ಎಂದು (ಅವರಿಗೂ) ಸಂದೇಹಿಸುವುದಕ್ಕೆ ಬರುವುದಿಲ್ಲ. ಅದೂ ಏನಾದರೂ ರಾಮಾನುಜರ ಕಾಲದಲ್ಲಿ ಪ್ರಚ್ಛನ್ಧಬೌದ್ಧರ ಕೃತಿ ಎಂದು ನಿಶ್ಚಯಾಗಿದ್ದರೆ ಆಗ ಆವರು ತಮ್ಮ ಅಭಿಪ್ರಾಯಕ್ಕೆ ಪುಷ್ಟಿಕೊಡುವುದಕ್ಕೆ ಪ್ರಮಾಣವಾಗಿ ಉಪೋದ್ಧೂಲಕವಾಗಿ (ಅದನ್ನು) ಸ್ವೀಕರಿಸುತ್ತಿರಲಿಲ್ಲ. ಹಾಗೆಯೇ ಶ್ರುತಿ ಎಂತಲೂ ಇನ್ನೂ ಮುಂಚೆ ಸ್ವೀಕರಿಸುತ್ತಿರಲಿಲ್ಲ ಎಂಬುದು ಸ್ವಷ್ಟವು. ಭಗವತ್ಪೂರು ಬಹಳ ಗೌರವಪೂರ್ವಕವಾಗಿ ವೇದಾನ್ತಸಂಪ್ರದಾಯವನ್ನು ಬಲ್ಲವರೆಂದು ಗೌಡಪಾದರನ್ನು ಸೂಚಿಸಿರುವಾಗ, ಇತ್ತೀಚಿನ ವೇದಾನ್ತ

ಖಂಡಶೋ ವಿಭಜ್ಯ ತದಭಿಪ್ರಾಯಾವಿಷ್ಠರಣಪರಾಃ ಕಾರಿಕಾಃ “ಅತ್ಯುತೇ ಶೈಲ್ಲೀಕಾ ಭವಂತಿ” ಇತ್ಯವತಾರಿಕಾಪೂರ್ವಕಮ್ ಉಪನಿಷತ್ಸ್ವಂ ದ್ಯೇ ಏವ ತತ್ತತ್ವಂಡನಾಮಾಂತರಾಂತರಾ ನಿವೇಶಿತಾಃ, ಸಾಂಪ್ರದಾಯಿಕೈರದ್ವೈತಿಭಿಶ್ಚ ತಢೈವಾದೀಯಮಾನಾಶ್ವೋ-ಪಲಭ್ಯ, ಆಗಮಪ್ರಕರಣಮಾಪ್ಯ ಪನಿಷದೇವೇತಿ ಭೇಮಿರೇ ಮತಾಂತರಿಯಾ ಭಾಷ್ಯಕಾರಾಃ, ಕಥಂಡಿದ್ ವ್ಯಾಖ್ಯಾನಕೌಶಲಪ್ರದರ್ಶನೇನ ತಾ ಅಪಿ ಸ್ವಸ್ವಸಿದ್ಧಾಂತಾನುಗುಣೈನ ವ್ಯಾಕರ್ತ್ಯಂ ಪ್ರಯೇತಿರೇ ಚ | ವ್ಯೇತಧಾದಿಪ್ರಕರಣಾನಿ ತು ಸ್ವಾತಂತ್ರ್ಯಾಣೈವ ಪರ್ಯಮಾನಾನಿ ಸ್ವಂತರಮದ್ವೈತಪ್ರತಿಬಾದಕಾನಿ ಚ ಸ್ಮೃತ್ಯೇಪಜ್ಞನೀನಸಿದ್ಧಾಂತಾನುಸಾರೇಣ ನೇತುಮಶಕ್ತವಾನಾಃ, ಗೌಡಪಾದಾನುಯಾಯಿಭಾಷ್ಯಸ್ಥಯುಕ್ತೀರಪಿ ಪ್ರತ್ಯಾಖ್ಯಾತಮಸಮಧಾಃ “ಪ್ರಜ್ಞನ್ಷಬೋದ್ಧಾ ಇಮೇ” ಇತಿ ಗಾಲಿದಾನೇನೈವ ವಿನೇಯಮನಃ ಸಮಾಧಾನಂ ವಿಧಾತುಮುಪಚಕ್ರಮಿರೇ - ಇತ್ಯೇವಂ ಯುಕ್ತಂ

ಪ್ರಸ್ಥಾನದವರಾದ (ಮಾಧ್ವಭಾಷ್ಯಕಾರರ ಮತದಂತೆಯೂ) (ಇದರಲ್ಲಿ) ಬೋಧಿಸುತ್ತದೆ ಪ್ರವೇಶವಿರಬಹುದೆಂಬ ಸಂದೇಹವೂ ಬರುವುದಿಲ್ಲ. ಗೌಡಪಾದಾಚಾರ್ಯರು ಮಾಂಡೂಕೋಪನಿಷದ್ವಾಕ್ಯಗಳನ್ನು ಖಂಡಖಂಡವಾಗಿ ಒಡೆದುಕೊಂಡು ಅದದರ ಅಭಿಪ್ರಾಯವನ್ನು ತೋರಿಸುವಂಥದ್ದಾದ ಕಾರಿಕೆಗಳನ್ನು, “ಅತ್ಯುತೇ ಶೈಲ್ಲೀಕಾ ಭವನ್ತಿ” “ಈ ವಿಷಯಕ್ಕೆ ಈ ಶೈಲ್ಲೀಕಗಳಿರುತ್ತವೆ” ಎಂದು ಹಿರಿಕಾರೂಪವಾಗಿ ಉಪನಿಷತ್ಸ್ವಂತ್ರದ ಮಧ್ಯದಲ್ಲೇ ಆಯಾ ಖಂಡದ ಹೆಸರಿನ ಒಳಗೇ ಸೇರಿಸಿರುತ್ತಾರೆ. ಅದೇ ರೀತಿ ಸಾಂಪ್ರದಾಯಿಕರಾದ ಅದ್ವೈತಿಗಳು ಅಧ್ಯಯನವನ್ನು ಮಾಡುತ್ತಿರು-ವುದನ್ನು ಕಂಡೂ, ಆಗಮಪ್ರಕರಣವನ್ನು ಉಪನಿಷತ್ಸ್ವಂದೇ ಬೇರೆಬೇರೆಯ ಭಾಷ್ಯಕಾರರುಗಳು ಭಾಾಂತರಾಗಿರುತ್ತಾರೆ. ಹಾಗೆಯೇ ಅವನ್ನು ಹೇಗೋ ವ್ಯಾಖ್ಯಾನಕೌಶಲವನ್ನು ತೋರಿಸುವುದರ ಮೂಲಕ ತಮ್ಮ ಸಿದ್ಧಾಂತಕ್ಷಮ-ಗುಣವಾಗಿ ವಿವರಿಸಲು ಪ್ರಯತ್ನಿಸಿರುತ್ತಾರೆ. ಸ್ವತಂತ್ರವಾಗಿಯೇ ಅಧ್ಯಯನ ಮಾಡುತ್ತಿರುವ ವೈತರ್ಥ್ಯವೇ ಮುಂತಾದ ಪ್ರಕರಣವು ಅವು ಸ್ವಷ್ಟವಾಗಿ ಅದ್ವೈತವನ್ನೇ ಪ್ರತಿಪಾದನೆ ಮಾಡುತ್ತಿದ್ದರೂ, (ಈ ಮಾಧ್ವರು) ತಾವು ಕಲ್ಪಿಸಿಕೊಂಡದಾದ ಹೊಸ ಸಿದ್ಧಾಂತದಂತೆಯೇ ಅಧಿವನ್ನು ಮಾಡುವು-ದಕ್ಷಾಗದೇ, ಗೌಡಪಾದರ ಅಭಿಪ್ರಾಯಕ್ಕನುಗಣವಾದ ಭಾಷ್ಯದಲ್ಲಿರುವ ಯುಕ್ತಿಗಳನ್ನೂ ಸಹ ಅಲ್ಲಿಗಳೆಯುವುದಕ್ಷಾಗದೇ “ಇವರು ಪ್ರಜ್ಞನ್ಷಬೋದ್ಧರು” ಎಂಬ ಬೈಗಳವನ್ನು ವಾಡುವುದರಿಂದಲೇ (ತಮ್ಮ) ಶಿಷ್ಯರ

ಕಲ್ಪಿಯಿತುಮ್ |

ಇಂ. ದರ್ಶನವೈಲಕ್ಷ್ಯಂ ಪ್ರಪಂಚೋಪಶಮತತ್ತ್ವವಿಷಯೇ - ಆಸ್ತಾಂ ತಾವದಿಯಂ ಸಂಭಾವನಾಯುಕ್ತಿಃ | ಸಾಕ್ಷಾಂಜ್ಞಾಗಾಜುಂಬಾದಿಗ್ರಂಥಪರೀಕ್ಷಣೇ-ನಾಪೀದವಗಮ್ಯತೇ ಯತ್, ಶೂನ್ಯವಿಜ್ಞಾನವಾದಯೋಗೌಡಪಾದಾಚಾರ್ಯ-ಸಂಮತವೇದಾಂತದರ್ಶನಸ್ಯ ಚ ತಮಃಪ್ರಕಾಶವದ್ ವಿರುದ್ಧಸ್ವಭಾವತೇತಿ | ತತ್ತ್ವ ಕುತ್ತಿವಾವಕಾಶಃ ಸುಗತನಯಪ್ರವೇಶಂಕಾಯಾ ಭಗವತ್ಪೂದೀಯವೇದಾಂತನಯೇ ಅಧುನಾತನದ್ವೈತಿವೇದಾಂತಿನಾಂ ತತ್ತ್ವವಿವೇಚನಾಸಾಮಧ್ಯಂ ಶುದ್ಧವೇದಾಂತಪ್ರಕ್ರಿಯಾವಿದ್ವೇಷಂ ವಾ ಮನಸಿ ಕುರ್ವತಾವರ್ತಾ ? ತದೇತದಾವಿಷ್ಟತುಂ ನಾಗಾಜುಂಬಾದಾಚಾರ್ಯಯೋವಿಚಾರಸರಣವೈಲಕ್ಷ್ಯಾಮೇವ ತಾವತ್ ಕಿಂಚಿದುದಾಹರಿಷ್ಯಾಮಃ ||

ಮನಸ್ಸಮಾಧಾನವನ್ನು ಮಾಡುವುದಕ್ಕೆ ಹೊರಟಿರುತ್ತಾರೆ ಎಂದು ಹೇಳುವುದೇ ಸರಿಯಾದದ್ದು.

ಇಂ) ಪ್ರಪಂಚಮ್ (ನಿಜವಾಗಿ ಇಲ್ಲವೆಂಬ ) ತತ್ತ್ವದ ವಿಷಯದಲ್ಲಿ (ಬೌದ್ಧ ವೇದಾನ್ತಿಗಳ) ದರ್ಶನದಲ್ಲಿರುವ ವ್ಯತ್ಯಾಸವು - ಈ (ಮೇಲೆ ತೋರಿಸಿದ್ದಾದ) ಸಂಭಾವನಾಯುಕ್ತಿಯು (ಸದ್ಯಕ್ಕೆ ಹಾಗೆ) ಇರಲಿ. ನೇರಾಗಿ ನಾಗಾಜುಂಬಾದರೇ ಮುಂತಾದವರ ಗ್ರಂಥವನ್ನು ಪರೀಕ್ಷೆ ಮಾಡುವುದರಿಂದಲೂ ಇದು ಗೊತ್ತಾಗುತ್ತದೆ. ಏನೆಂದರೆ - ಶೂನ್ಯವಾದ, ವಿಜ್ಞಾನವಾದಕ್ಕೂ ಮತ್ತು ಗೌಡಪಾದಚಾರ್ಯರಿಗೆ ಒಟ್ಟಿಗೆಯಾದ ವೇದಾನ್ತದರ್ಶನಕ್ಕೂ ಕತ್ತಲೆ ಬೆಳಕಷ್ಟು ವಿರುದ್ಧಸ್ವಭಾವವಿರುತ್ತದೆ. ಹೀಗಿರುವಾಗ ಇತ್ತೀಚಿನವರಾದ ದ್ವೇಪತವೇದಾಂತಿಗಳಿಗೆ ಭಗವತ್ಪೂದರು ತೋರಿಸಿಕೊಟ್ಟಿ ವೇದಾನ್ತಶಾಸ್ತ್ರದ ತತ್ವವನ್ನು ವಿವೇಚನೆ ಮಾಡುವ ಸಾಮಧ್ಯಂವಿಲ್ಲದೆ, ಶುದ್ಧವಾದ ವೇದಾನ್ತಪ್ರಕ್ರಿಯೆಯನ್ನು ದ್ವೇಷಮಾಡುವುದನ್ನೇ ಮನಸ್ಸಿನಲ್ಲಿ ಮಾಡಿಕೊಂಡ, ಅವರಿಗೆ, ಬೌದ್ಧಶಾಸ್ತ್ರವನ್ನು (ಇದರೊಡನೆ) ಪ್ರವೇಶವನ್ನು ವಾಡಿಸುವುದಕ್ಕೆ (ನಿಜವಾಗಿ) ಅವಕಾಶವಾದರೂ ಎಲ್ಲಿದೆ? ಇದನ್ನು ತೋರಿಸುವುದಕ್ಕೆ ಮೊಟ್ಟಮೊದಲು ನಾಗಾಜುಂಬ ಮತ್ತು ಗೌಡಪಾದಾಚಾರ್ಯರುಗಳ ವಿಚಾರಸರಣೀಯಲ್ಲಿರುವ ವ್ಯತ್ಯಾಸವನ್ನು ಕುರಿತು ಸ್ವಲ್ಪ

ಪ್ರಥಮಂ ತಾವತ್ “ಅನಿರೋಧಮನುತ್ವಾದಮ್” ಇತಿ ನಾಗಾಜುಂನ-  
ಕಾರಿಕಾಧರ್ಜಂ “ನ ನಿರೋಧೋ ನ ಚೋತ್ಪತ್ತಿಃ” (ಗೌ.ಕಾ. ೨-೩೨) ಇತಿ  
ಗೌಡಪಾದೀಯಕಾರಿಕಾಧರ್ಜನ ತುಲಯಾಮಃ | ತತ್ತ -

(೮)ಯಃ ಪ್ರತೀತ್ಯಸಮುತ್ವಾದಂ ಪ್ರಪಂಚೋಪಶಮಂ ಶಿವಮ್ |

ದೇಶಯಾಮಾಸ ಸಂಬುದ್ಧಸ್ತಂ ವಂದೇ ವದತಾಂ ವರಮ್ ||(ನಾ.ಕಾ.)

ಇತಿ ಪ್ರತೀತ್ಯಸಮುತ್ವಾದಮೇವ ನಿರೋಧೋತ್ವಾದರಾಹಿತ್ಯೇನ ವಿಶಿಂಘನ್ ನಾಗಾಜುಂನಃ  
ಸರ್ವಥಾ ಪರಮಾಧಾರಾತ್ಮಾನಂ ನಾಂಗೀಕರೋತೀತಿ ಸ್ವಂಟಮ್ | ಸರ್ವೇಷಾಮಪಿ  
ಧಮಾರಣಾಂ ಪ್ರಪಂಚೋಪಶಮತ್ತಮ್ ಇತಿ ಖಿಲು ನಾಗಾಜುಂನಸ್ಯ ಸಿದ್ಧಾಂತಃ |  
ವ್ಯಾಖ್ಯಾತಂ ಚೈತದೇವಮೇವ ಚಂದ್ರಕೀರ್ತಿನಾ -

(೯) ಪ್ರತೀತ್ಯಶಬ್ದೋಽತ್ರ ಲೃಬಿಂತಃ ಪ್ರಾಪ್ತೈ ಅಪೇಕ್ಷಾಯಾಂ ವರ್ತತೇ |

“ಸಮುತ್ರ” ಪೂರ್ವಃ ಷದಿಃ ಪ್ರಾದುಭಾರವಾಧರಃ ಇತಿ ಸಮುತ್ವಾದಶಬ್ದಃ

ಉದಾಹರಿಸುವೆವು. ಮೊದಲು “ಅನಿರೋಧಮನುತ್ವಾದಮ್” “ಉತ್ಪತ್ತಿ  
ಪ್ರಳಯವಿಲ್ಲದ” (ಎಂಬಧರ್ಜ) ನಾಗಾಜುಂನ ಶೈಲ್ಯೋಕಾಧರದೊಡನೆ “ನ  
ನಿರೋಧೋ ನ ಚೋತ್ಪತ್ತಿಃ” (ಗೌ.ಕಾ. ೨-೩೨) ಎಂಬ ಗೌಡಪಾದರ  
ಕಾರಿಕೆಯ ಅಧರದೊಡನೆ ಹೋಲಿಸಿ ನೋಡೋಣ.

(೧) “ಪ್ರಪಂಚೋಪಶಮಾದ ಶಿವವಾದ “ಪ್ರತೀತ್ಯಸಮುತ್ವಾದವನ್ನೇ”,  
ಯಾವಾತನು ಉಪದೇಶಿಸಿದನೋ ಅಂತಹ ವಾಗ್ಯಶೈಷ್ವನಾದ ಜಾಳನಿಯನ್ನು  
ನವುಸ್ವರಿಸುವೆನು” ಎಂದು ಹೇಳುತ್ತಾ ಪ್ರತೀತಿಸಮುತ್ವಾದವನ್ನೇ  
ನಿರೋಧೋತ್ಪತ್ತಿ ಇಲ್ಲದ್ದೆಂಬ ವಿಶೇಷಣದೊಡನೆ ವಿಶೇಷಿಸುತ್ತಾ  
ನಾಗಾಜುಂನನು ಯಾವ ರೀತಿಯಂದಲೂ ಪರವಾಧಾರತ್ವವನ್ನು  
ಒಫ್ಫಿರುವುದಿಲ್ಲವೆಂಬುದು ಸ್ವಷ್ಟವು. ಎಲ್ಲಾ ವಸ್ತುಗಳೂ (ಧಮಂಗಳೂ)  
ಪ್ರಪಂಚೋಪಶಮಾಗಿದೆ ಎಂದಲ್ಲವೇ, ನಾಗಾಜುಂನನ ಸಿದ್ಧಾಂತವು. ಇದನ್ನು  
ಚಂದ್ರಕೀರ್ತಿಯೂ ಸಹ ಹೀಗೆಯೇ ವ್ಯಾಖ್ಯಾನವನ್ನು ಮಾಡಿರುತ್ತಾನೆ.

(ಉ) “ಪ್ರತೀತ್ಯ” ಎಂಬ ಶಬ್ದವು ಲ್ಯಾಪ್ (ಪ್ರತ್ಯೇಯಾ)ಂತವಾಗಿದ್ದ  
ಪಡೆಯುವುದು, ಬಯಸುವುದು ಎಂಬ ಅಧರದಲ್ಲಿರುತ್ತದೆ. ಸಮ್, ಉತ್  
ಎಂಬ ಉಪಸರ್ಗವನ್ನು ಹಿಂದಿಟ್ಟುಕೊಂಡ ಪದ್ ಎಂಬ ಧಾತುವು

ಪ್ರಾದುಭಾವೇ ವರ್ತತೇ | ತತ್ತ್ವ ಹೇತುಪ್ರಕ್ಯಯಾಪೇಕ್ಷೋ ಭಾವಾನಾಮ್  
ಉತ್ಪಾದಃ ಪ್ರತೀತ್ಯಸಮುತ್ಪಾದಾರಃ ||

ಮಾ.ಪ್.

(೨) ಸ ಏವೇದಾನೀಂ ಸಂಪುತ್ತಃ ಪ್ರತೀತ್ಯಸಮುತ್ಪಾದಃ ಸ್ವಭಾವೇನ ಅನುತ್ಪನ್ನತ್ವಾತ್  
ಆಯಜ್ಞಾನಾಪೇಕ್ಷ್ಯಯಾ “ನಾಸ್ಮಿನಾ ನಿರೋಧೋ ವರ್ತತೇ” ಇತ್ಯನಿರೋಧಾದಿ-  
ಭಿರಷ್ಟಾಭಿವಿಶೇಷಾವಿಶೇಷತೇ | ಯಥಾ ಚ ನಿರೋಧಾದಯೋ ನ ಸಂತಿ  
ಪ್ರತೀತ್ಯಸಮುತ್ಪಾದಸ್ಯ ತಥಾ ಸಕಲಶಾಸ್ತೇಣ ಪ್ರತಿಪಾದಯಿಷ್ಟತೇ | ಅನಂತ-  
ವಿಶೇಷಣಸಂಭವೇಽಪಿ ಪ್ರತೀತ್ಯಸಮುತ್ಪಾದಸ್ಯ ಅಷ್ಟಾನಾಮೇವೋಪಾದಾನಮ್  
ವಿಷಾಂ ಪ್ರಾರ್ಥಾನ್ಯೇನ ವಿವಾದಾಂಗಭಾತತ್ವಾತ್ | ಯಥಾವಸ್ತಿತಪ್ರತೀತ್ಯ-  
ಸಮುತ್ಪಾದದರ್ಶನೇ ಸತ್ಯಚಾರ್ಯಾ(?)ಣಾಮ್ ಅಭಿಧೇಯಾದಿಲಕ್ಷಣಸ್ಯ  
ಪ್ರಪಂಚಸ್ಯ ಸರ್ವಧಾ ಉಪಶಮಾತ್ “ಪ್ರಪಂಚಾನಾಮ್ ಉಪಶಮಃ ಅಸ್ಮಿನಾ”  
ಇತಿ ಸ ಏವ ಪ್ರತೀತ್ಯಸಮುತ್ಪಾದಃ ಪ್ರಪಂಚೋಪಶಮ ಇತ್ಯಾಚ್ಯತೇ |  
ಚಿತ್ತಚೇತಾನಾಂ ಚ ತಸ್ಮಿನಾ ಅಪ್ರವೃತ್ತತ್ವ ಜ್ಞಾನಜ್ಞೇಯವೃವಹಾರನಿವೃತ್ತೌ  
ಜಾತಿಜರಾಮರಣಾದಿನಿರವಶೇಷೋಪದವರಹಿತತ್ವಾತ್ ಶಿಷಃ ||

ಮಾ.ಪ್.

ತೋರಿಕೊಳ್ಳುವುದು ಎಂಬಧರದಲ್ಲಿದ್ದ ಒಟ್ಟು “ಸಮುತ್ಪಾದ” ಎಂಬ ಶಬ್ದವು  
ತೋರಿಕೊಳ್ಳುವುದೆಂಬ ಅಧರದಲ್ಲಿದೆ. ಅದ್ದರಿಂದ ಕಾರಣ, ಅರಿವುಗಳನ್ನ-  
ಪೇಕ್ಷಿಸಿಕೊಂಡು ಪದಾರ್ಥಗಳ ಹುಟ್ಟುವುದೆಂಬುದೇ ಪತೀತ್ಯಸಮುತ್ಪಾದ-  
ವೆಂಬುದರಥರವು. (ಮಾ.ಕಾ.ಪ್ರ.ಪ್ರ-೨)

(೩) ಅದೇ ಈಗ ಸಂಪೂರ್ಣ, ಪ್ರತೀತ್ಯಸಮುತ್ಪಾದವು ಸ್ವಭಾವದಿಂದ  
ಹುಟ್ಟುದೇ ಇರುವಂಧದ್ದಾದ್ದರಿಂದ ತಿಳಿದವರ ಜ್ಞಾನದ ದೃಷ್ಟಿಯಿಂದ “ಇದರಲ್ಲಿ  
ಪ್ರಾಳಯವೆಂಬುದೂ ಇರುವುದಿಲ್ಲ”, ಎಂದು ಆನಿರೋಧವೇ ಮುಂತಾದ  
ಎಂಟು ವಿಶೇಷಣಗಳಿಂದ ವಿಶೇಷಗೊಳಿಸಿದೆ. ಹೇಗೆ ಆದರೆ ಪ್ರತೀತಿ-  
ಸಮುತ್ಪಾದಕ್ಕೆ (ಒಂದರ ಅಪೇಕ್ಷೆಯಿಂದ (ಇನ್ನಾಂದು) ತೋರುವಂಧದ್ದಕ್ಕೆ)  
ನಿರೋಧಾದಿಗಳು (ಪ್ರಾಳಯವೇ ಮುಂತಾದವುಗಳು) ಆಗುವುದೇ ಇಲ್ಲವೋ  
ಆ ರೀತಿಯಾಗಿ ಸಂಪೂರ್ಣಶಾಸ್ತ್ರದಿಂದಲೇ ಅದನ್ನು ತಿಳಿಸಿಕೊಡಲಾಗುತ್ತದೆ.  
ಪ್ರತೀತ್ಯಸಮುತ್ಪಾದಕ್ಕೆ ಅನೇಕ ವಿಶೇಷಣಗಳು ಹೊಂದುವುದಾದರೂ ಎಂಟನ್ನೇ  
ಸ್ವೀಕರಿಸಿರುವುದೇಕೆಂದರೆ ಇವೇ ಪ್ರಾರ್ಥಾನವಾಗಿ ವಾದಕ್ಕೆ ಎಡೆಮಾಡಿಕೊಟ್ಟಿದೆ-  
ಯಾದ್ದರಿಂದ (ಹಾಗೆ ಎಂಟನ್ನೇ ಸ್ವೀಕರಿಸಿದೆ). ಆಚಾರ್ಯರುಗಳು ಇದ್ದದ್ದು  
ಇದ್ದ ಹಾಗೆ ಇರುವ ಪ್ರತೀತ್ಯಸಮುತ್ಪಾದವನ್ನು ತೋರಿಸಿಕೊಟ್ಟರೆ ಅಭಿಧೇಯ

ಇತಿ | ತದೇವಂ ಪ್ರಪಂಚೋಪಶಮತತ್ತ್ವವಿಷಯೇ ವಿಶೇಷಿತಃ ಪ್ರತಿಇತ್ಯಸಮುತ್ಪಾದ ಏಷಾತ್ಮೀತಿ ಸಿದ್ಧಮ್ | ಆತ್ಮನಿರಾಕರಣಪೂರ್ವಕಮ್ “ಅನೇಕಾರ್ಥಮನಾನಾರ್ಥಮ್” ಇತ್ಯಾದ್ಯಪಿ ತಸ್ಮೇವ ಪ್ರತಿಇತ್ಯಸಮುತ್ಪಾದಸ್ಯೇತ್ಯೇತತ್ರಾ ಪ್ರತಿಪಾದಿತಂ ನಾಗಾಜುಂನೇನ -

(೨) ಆತ್ಮನ್ಯಸತಿ ಚಾತ್ಮೀಯಂ ಕುತ ಏವ ಭವಿಷ್ಯತಿ |

ನಿರ್ಮಾಂಕಣ ನಿರಹಂಕಾರೋ ಯಶ್ವ ಸೋಽಪಿ ನ ವಿದ್ಯತೇ || ೨ ||

ನಿರ್ಮಾಂಕಣ ನಿರಹಂಕಾರೋ ಯಶ್ವ ಸೋಽಪಿ ನ ವಿದ್ಯತೇ || ೨ ||

ಪ್ರತಿಇತ್ಯ ಯದ್ ಯದ್ವತಿ ನ ಹಿ ತಾವತ್ ತದೇವ ತತ್ |

ನ ಚಾನ್ಯಾದಪಿ ತತ್ಸಾಂನೋಽಷ್ಟಿಂದಂ ನ ಚ ಶಾಶ್ವತಮ್ | ೧೦ ||

ಅನೇಕಾರ್ಥಮನಾನಾರ್ಥಮನುಷ್ಠೇದಮಶಾಶ್ವತಮ್ |

ವತತ್ ತಲೋಽಕನಾಧಾನಾಂ ಬುದ್ಧಾನಾಂ ಶಾಸನಾಮೃತಮ್ | ೧೦ ||

ರೂಪವಾದ ಪ್ರಪಂಚವು ಎಲ್ಲಾ ರೀತಿಯಿಂದಲೂ ಅಡಗಿ ಹೋಗುವುದರಿಂದ. “ಇದರಲ್ಲಿಪ್ರಪಂಚವು ಅಡಗಿಹೋಗುವುದರಿಂದ” ಆ ಪ್ರತಿಇತ್ಯಸಮುತ್ಪಾದವೇ ಪ್ರಪಂಚೋಪಶಮವೆನಿಸಿಕೊಂಡಿದೆ. ಅಲ್ಲಿ ಚಿತ್ತವಾಗಲೀ ಚೈತ್ಯವಾಗಲೀ (ಚಿತ್ತಕ್ಕೆ ತೋರುವ ದೃಶ್ಯವಾಗಲೀ) ಉಂಟಾಗುವುದಿಲ್ಲವಾದ್ದರಿಂದ ಜಾಳನಜ್ಞೀಯವ್ಯವಹಾರವು ನಿವೃತ್ತಿಯಾಗಲಾಗಿ ಜನ್ಮ, ಮುಖ್ಯ, ಮರಣ ಮುಂತಾಗಿ ಸಂಪೂರ್ಣವಾಗಿ ಎಲ್ಲಾ ತೋಂದರೆಗಳೂ ಇಲ್ಲವಾದ್ದರಿಂದ ಅದು ಶಿವರೂಪವು (ಮಾ.ಕಾ.ವ್. ಪ್ರಟಿ - ೨). ಈ ರೀತಿಯಾಗಿ ಪ್ರಪಂಚೋಪಶಮವೆಂಬ ಶಿವವೆಂಬ ರೂಪದಿಂದ ವಿಶೇಷಗೊಳಿಸಿದ್ದಾದ ಪ್ರತಿಇತ್ಯಸಮುತ್ಪಾದವೇ ಇಲ್ಲಿ ಹೇಳಿರುವುದೆಂದು ಸಿದ್ಧವಾಯಿತು. ಆತ್ಮನನ್ನ ನಿರಾಕರಣೆ ಮಾಡುವುದರ ಮೂಲಕ “ಏಕಾರ್ಥವಿಲ್ಲದ್ದು, ನಾನಾತ್ಮವಿಲ್ಲದ್ದು”, ಎಂಬುದಾಗಿ ವಣಿಕಿಸಿರುವುದೂ ಅದೇ ಸಮುತ್ಪಾದವನ್ನೇ ಹೇಳಿರುವುದೆಂದು ನಾಗಾಜುಂನನು ತಿಳಿಸಿರುತ್ತಾನೆ.

(೧) ಆತ್ಮವೆಂಬುದೇ ಇಲ್ಲದಿರುವಾಗ ಆತ್ಮೀಯವೆಂಬುದಾದರೂ ಹೇಗೆ ಆಗುತ್ತದೆ. ಮಮತ್ವವಿಲ್ಲ ಅಹಂಕಾರವಿಲ್ಲ, ಆತ್ಮ ಆತ್ಮೀಯವೆಂಬ ಎರಡೂ ಶಮವಾಗಿರುವುದರಿಂದ, ನಿರ್ಮಾಂಕಣ ನಿರಹಂಕಾರವೆಂಬುದೇನಿದೆ ಅದೂ ಇಲ್ಲ, (ಎಕೆಂದರೆ) ಯಾವು ಯಾವುದು ಪ್ರತಿಇತ್ಯದಿಂದ (ತೋರಿಕೆ ಮಾತ್ರವಾಗಿ)

ಇತ್ಯಾತ್ಮಪರೀಕ್ಷಾಯಾಮ್ ||

ಅಚಾರ್ಯಾಃ ಪುನಃ ; “ಪ್ರಪಂಚೋಪಶಮಃ ಶಿವೋಽದ್ವಾತೆ ಏವಮೋಽಕಾರ ಅತ್ಯಾವ ಸಂವಿಶತ್ಯಾತ್ಮನಾತ್ಮಾನಂ ಯ ಏವಂ ವೇದ” (ಮಾಂ. ೮೨) ಇತಿ ಶ್ಲೋತಿಮಾತ್ರಿತ್ಯ -

(ಅ) ಪ್ರಣವಂ ಹೀಶ್ವರಂ ವಿದ್ಯಾತ್ ಸರ್ವಸ್ಯ ಹೃದಯೇ ಸ್ಥಿತಮ್ |

ಸರ್ವಾಷಾಷಿನಮೋಽಕಾರಂ ಮತ್ತು ಧೀರೋ ನ ಶೋಚತಿ || ಗೌ.ಕಾ. ೮-೨೫.

ಅಮಾತ್ಮೋಽನಂತಮಾತ್ರತ್ವಾದ್ವಾತ್ಸೇತ್ಯಾಪಶಮಃ ಶಿವಃ |

ಒಂಕಾರೋ ವಿದಿತೋ ಯೇನ ಸ ಮುನಿನೇತರೋ ಜನಃ || ಗೌ.ಕಾ. ೮-೨೬.

ಇತ್ಯಭಿಧಾನಾಭಿಧೇಯವಿಭಾಗರಹಿತಮ್ ಒಂಕಾರೋಪಲಕ್ಷಿತಂ ಸರ್ವಾತ್ಮಾನಮೇವ ಪ್ರಪಂಚೋಪಶಮಂ ಶಿವಮಾಹಃ | ಕಿಂಚ,

ಇರುವುದೋ ಆಗಲೇ ಆದದಿರುವುದಿಲ್ಲವಲ್ಲವೇ? ಹಾಗೆಯೇ ಆದಕ್ಕಿಂತ ಬೇರೆಯದಾದ ನಾಶವೆಂಬುದಾಗಲೇ ಶಾಶ್ವತವಾಗಲೇ ಇಲ್ಲ. ಏಕಾಧಿಕವಿಲ್ಲ, ಅನೇಕಾಧಿಕವಿಲ್ಲ, ನಾಶವಿಲ್ಲ, ಶಾಶ್ವತವೆಂಬುದಿಲ್ಲ. ಇದು ಲೋಕನಾಥರಾದ ತಿಳಿದವರಾದ ಅಮೃತವಾದ ಶಾಸನವು”, (ಎಂದು ನಾಗಾಜುಂನನು) (ತಾನು ಬರೆದ) ಆತ್ಮಪರೀಕ್ಷೆಯಲ್ಲಿ (ಹೇಳಿರುತ್ತಾನೆ).

ಗೌಡಪಾದಾಚಾರ್ಯರಾದರೋ “ಪ್ರಪಂಚೋಪಶಮನಾದ ಶಿವವೂ, ಅದ್ವೈತವೂ ಆದದ್ದು ಹೇಗೋ, ಹಾಗೆ ಒಂಕಾರವು ಆತ್ಮವೇ, ಈ ರೀತಿ ಯಾರು ತಿಳಿದಿರುತ್ತಾರೋ ಆತ್ಮನನ್ನೇ ಪ್ರವೇಶಿಸುವರು” ಎಂಬ (ಮಾಂ ೮೨) ಶ್ರುತಿಯನ್ನನುಸರಿಸಿ-

(ಅ) ಒಂಕಾರವನ್ನು ಈಶ್ವರವೆಂದು ತಿಳಿಯಬೇಕು, ಆದು ಎಲ್ಲರ ಹೃದಯದಲ್ಲಿರತಕ್ಕದ್ದು. ಅಂತಹ ಸರ್ವಾಷಾಷಿಯಾದ ಒಂಕಾರವನ್ನು ತಿಳಿದ ಧೀರನು ಶೋಕಿಸುವುದಿಲ್ಲ. (ಗೌ.ಕಾ ೮-೨೫). ಆಮಾತ್ರನು ಮತ್ತು ಅನಂತಮಾತ್ರನು, ದ್ವೈತವೆಲ್ಲಾ ಅಡಗಿರುವ ಶಿವನು, ಅಂತಹ ಒಂಕಾರವನ್ನು ಯಾರು ತಿಳಿದಿರುತ್ತಾರೋ ಆತನು ಮುನಿಯು, ಬೇರೆಯವರಲ್ಲ (ಗೌ.ಕಾ. ೮-೨೬) ಎಂಬುದಾಗಿ ಅಭಿಧಾನಾಭಿಧೇಯವಿಭಾಗವಿಲ್ಲದಿರುವ ಒಂಕಾರ-

(ಅ) ಏತ್ಯರೇಷೋಽಪ್ಯಫಾಘಾವ್ಯಃ ಪೃಥಗೇವೇತಿ ಲಕ್ಷಿತಃ |

ಏವಂ ಯೋ ವೇದ ತತ್ತ್ವೇನ ಕಲ್ಪಯೇತ್ ಸೋಽವಿಶಂಕತಃ || ಗೌ.ಕಾ. ೨-೩೦.

ಇತಿ ತಸ್ಮಿನ್ನೇವಾತ್ಕುನಿ ಅನಾತ್ಮಭಾವಾನ್ ತದವ್ಯತಿರಿಕ್ತಾನೇವ ಪೃಥಕ್ತ್ಯೇನ ಕಲ್ಪಯಂತಿ  
ಮೂರ್ಖಾಃ - ಇತ್ಯಕ್ತು ಆಹುಃ -

ಸ್ವಪ್ಷಮಾಯೀ ಯಥಾ ದೃಷ್ಟ್ಯೇ ಗಂಧವನಗರಂ ಯಥಾ |  
ತಥಾ ವಿಶ್ವಮಿದಂ ದೃಷ್ಟ್ಯಂ ವೇದಾಂತೇಷು ಏಷಕ್ಷಣ್ಯಃ ||  
ನ ನಿರೋಧೋ ನ ಚೋಽಭ್ರತ್ತಿನ್ ಬದ್ಲೋ ನ ಚ ಸಾಧಕಃ |  
ನ ಮುಮುಕ್ಷುನ್ ವೈ ಮುಕ್ತ ಇತ್ಯೇಷಾ ಪರಮಾರ್ಥತಾ ||

ಇತಿ (ಗೌ.ಕಾ. ೨-೩೧,೩೨) ಆತ್ಮಾ ಏಕ ಏವ ಸತ್ಯಂ ಪರಮಾರ್ಥತಃ, ತಸ್ಮಿನ್ನಾ ಪ್ರಾಣಾದಯಃ, ನಿರೋಧೋತ್ಪಾದಾದಯಶ್ಚ ಕಲ್ಪಿತಾಃ ಸ್ವಪ್ಷಾದಿವದಿತಿ | ಆತಃ ಸುಸ್ವಪ್ಷಂ ಮಹದ್ ವೈಲಕ್ಷಣ್ಯಂ ಸರ್ವಾಧಾ ಭಾವನಿಃಸ್ವಭಾವತಾವಾದಾತ್ ಸರ್ವಭಾವಾನಾ-

ದಿಂದ ತೋರಿಬಂದ ಸರಾಂತ್ಯಾನನ್ನೇ ಪ್ರಪಂಚೋಪಶಮನಾದ ಶಿವನೆಂದು  
ಹೇಳಿರುತ್ತಾರೆ ಮತ್ತೂ ಏನೆಂದರೆ -

(ಆ) ಈ ಬೇರೆಬೇರೆಯಾಗದ ಪದಾರ್ಥಗಳಿಂದ ಈತನು ಬೇರೆ  
ಬೇರೆಯಾದವನಂತೆ ತೋರಿ ಬಂದಿರುತ್ತಾನೆ. ಇದನ್ನು ಯಾವನು ಯಥಾವತ್ತಾಗಿ  
ಅರಿತಿರುವನೋ ಆತನು ನಿಸ್ಸಂದಿಗ್ಧವಾಗಿ ವೇದಾರ್ಥವನ್ನು ಕಲ್ಪಿಸಿಯಾನು! (ಗೌ.ಕಾ-೨-೩೦)  
ಎಂಬುದಾಗಿ ಅದೇ ಆತ್ಮನಲ್ಲಿ ಅನಾತ್ಮಭಾವವಾದ  
(ಪದಾರ್ಥ)ಗಳನ್ನು ಅವು ಅವನಿಗಿಂತ ಬೇರೆಯಲ್ಲದವುಗಳು, ಅದನ್ನು ಮೂರ್ಖರು  
ಬೇರೆ ಎಂದು ಕಲ್ಪಿಸುತ್ತಾರೆ, ಎಂದು ಹೇಳಿ, ಮತ್ತೆ ಹೀಗೆ ಹೇಳಿರುತ್ತಾರೆ -  
“ಸ್ವಪ್ಷ ಮಾಯೀಗಳು ಯಾವ ರೀತಿ ಕಂಡಿದೆಯೋ, ಗಂಧವನಗರವು  
ಹೇಗಿರುವುದೋ ಆ ರೀತಿ ಈ ವಿಶ್ವವಿರುವುದೆಂದು ವೇದಾಂತಗಳಲ್ಲಿ ಹೇಳಿದೆ  
ಎಂದು ಜಾಳನಿಗಳು ಕಂಡುಕೊಂಡಿರುತ್ತಾರೆ. ಪ್ರಾಳೆಯಾಗಲೀ,  
ಉತ್ಪತ್ತಿಯಾಗಲೀ, ಬದ್ಧನಾಗಲೀ, ಸಾಧಕನಾಗಲೀ, ಮುಮುಕ್ಷುವಾಗಲೀ  
ಮುಕ್ತವಾಗಲೀ ನಿಜವಾಗಿರುವುದಿಲ್ಲವೆಂಬುದೇ ಪರಮಾರ್ಥವು”. (ಗೌ.ಕಾ.  
೨-೩೧,೩೨)  
ಎಂದು ಹೇಳುತ್ತಾ ನಿಜವಾಗಿ ಆತ್ಮನೊಬ್ಬನೇ ಸತ್ಯವು, ಆತನಲ್ಲಿ  
ಪ್ರಾಣಾದಿಗಳೂ, ಸ್ವಪ್ಷಾದಿಗಳಂತೆ ಉತ್ಪತ್ತಿಪ್ರಾಳಯಗಳು ಕಲ್ಪಿತವಾಗಿವೆ. ಎಲ್ಲಾ  
ರೀತಿಯಿಂದಲೂ ಯಾವುದಕ್ಕೂ ಯಾವ ಸ್ವಭಾವವೂ ಇಲ್ಲವೇ ಇಲ್ಲವೆನ್ನುವ

ಮಾತ್ರೇಕಸ್ವಭಾವತಾವಾದಸ್ಯ ||

**ಇಂ. ದರ್ಶನವೈಲಕ್ಷ್ಯಾರ್ಥ ಅಜಾತಿವಿಷಯೇ - ಕಿಂಚಾನ್ಯತ್ರಾ -**

(೧) ನ ಸ್ವತೋ ನಾಬಿ ಪರತೋ ನ ದ್ವಾಭ್ಯಾಂ ನಾಪ್ಯಹೇತುತಃ |

ಉತ್ಸುಣಾ ಜಾತು ವಿದ್ಯಂತೇ ಭಾವಾಃ ಕ್ಷಚನ ಕೇಚನ || ಮಾ.ಕಾ. ೧-೧.

[ ಚಂದ್ರಕೀರ್ತಿಚೀಕಾ - ತತ್ ಜಾತು ಇತಿ ಕದಾಚಿದಿತ್ಯಧಃ | ಕ್ಷಚನಶಭ್ವ ಆಧಾರವಚನಃ , ಕ್ಷಚಿಭ್ಯಾಪಯಾರ್ಥಃ | ತತ್ತ್ವ ಏವಂ ಸಂಬಂಧಃ - ನ್ಯೇವ ಸ್ವತ ಉತ್ಸುಣಾ ಜಾತು ವಿದ್ಯಂತೇ ಭಾವಾಃ ಕ್ಷಚನ ಕೇಚನ | ಏವಂ ಪ್ರತಿಜ್ಞಾತ್ರಯಮಷಿ ಯೋಜ್ಯಾರ್ಥಃ || ]

ನ ಸನ್ನಾಸನ್ ನ ಸದಸನ್ ಧರ್ಮೋ ನಿರ್ವರ್ತತೇ ಯದಾ |

ಕಥಂ ನಿರ್ವರ್ತಕೋ ಹೇತುರೇವಂ ಸತಿ ಹಿ ಯುಜ್ಯತೇ || ಮಾ.ಕಾ. ೧-೨.

(ಬೊಧಿ) ವಾದಕ್ಷಿಂತ ಎಲ್ಲಾ ಭಾವಗಳೂ ಯಾವಾಗಲೂ ಆತ್ಮನೋಬ್ಬನನ್ನೇ ಸ್ವಭಾವವುಳ್ಳದ್ವಾಗಿವೆ ಎನ್ನುವ ವೇದಾಂತವಾದಕ್ಕೆ ತುಂಬಾ ವೃತ್ಯಾಸವಿದೆ.

**ಇಂ) ಅಜಾತಿ (ಹುಟ್ಟಿಲ್ಲ)** ಎಂಬ ವಿಷಯದಲ್ಲಿ (ಈ ಎರಡು) ದರ್ಶನಕ್ಕಿರುವ ವೃತ್ಯಾಸವು. ಮತ್ತೊಂದೇನೇಂದರೆ - “ತನ್ನಿಂದಲಾಗಲೀ ಮತ್ತೊಂದರಿಂದಲಾಗಲೀ, ಎರಡರಿಂದಲೂ ಆಗಲಿ (ಯಾವುದಕ್ಕೂ) ಕಾರಣವೇ ಇಲ್ಲವಾದ್ದರಿಂದ ಎಲ್ಲಾ ಯಾವುವೂ ಪದಾರ್ಥಗಳು ಹುಟ್ಟಿವೆ ಎಂಬುದು ಎಂದಿಗೂ ಇಲ್ಲ” (೧-೧) (ಇದಕ್ಕೆ ಚಂದ್ರಕೀರ್ತಿಚಯ ಟೀಕೆ, ಈ ಶ್ಲೋಕದಲ್ಲಿ “ಜಾತು” ಎಂಬ ಪದವು ಎಂದಿಗೂ ಎಂಬ ಆರ್ಥವನ್ನು ಹೇಳುತ್ತದೆ. “ಕ್ಷಚನ” ಎಂಬುದು ಆಧಾರವನ್ನು ಹೇಳುತ್ತದೆ. “ಕ್ಷಚಿತ್” ಯಾವಾಗಲಾದರೂ (ಎಲ್ಲಾದರೂ) ಎಂಬ ಶಬ್ದಕ್ಕೆ ಪಯಾಂತರಿಸಿದಿದ್ದೀರುತ್ತದೆ. ಆಗ ಈ ರೀತಿಯಾಗಿ ಅನ್ವಯವಿರುತ್ತದೆ. ಪದಾರ್ಥಗಳು ತಮ್ಮಾಷ್ಟಕ್ಕೆ ತಾವು ಎಲ್ಲಾ ಯಾವುವೂ ಹೇಗೂ ಹುಟ್ಟಿವುದಿಲ್ಲ. ಈ ರೀತಿಯಾಗಿ ಮೂರು ಪ್ರತಿಜ್ಞೆಯನ್ನೂ ಹೊಂದಿಸಿಕೊಳ್ಳಬೇಕು.)

ಸತ್ಯಾದ, ಅಸತ್ಯಾದ, ಸದಸತ್ಯಾದ ಯಾವ ವಸ್ತುವೂ ಯಾವಾಗಲೂ ಉಂಟಾಗುವುದೇ ಇಲ್ಲ ಎಂದು ಯಾವಾಗ (ತೀಮಾಂಸವಾಯಿತೋ) ಆಗ ಉಂಟುಮಾಡುವುದಕ್ಕೆ ಕಾರಣವೇನಿದ್ದೀತು! ಏಕೆಂದರೆ ಹೀಗಾದರೆ (ಮೂರರಲ್ಲಿ ಒಂದಾಗಿದ್ದರೆ) ಹುಟ್ಟಿತ್ತದೆ. (ಮಾ.ಕಾ-೧-೨) ಎಂಬುದಾಗಿ ಹೇಳುತ್ತಾ ಯಾವ ರೀತಿಯಿಂದಲೂ ಭಾವಗಳಿಗೆ ಉತ್ಪತ್ತಿಯು ಹೊಂದುವುದಿಲ್ಲ ಎಂದು

ಇತಿ ಸರ್ವಥಾಪಿ ಭಾವಾನಾಮುತ್ಪತ್ತಿನ್ ಸರ್ಬವತೀತ್ಯಕ್ತುಷಿ ಪ್ರಾಹ -

ಯಥಾ ಮಾಯಾ ಯಥಾ ಸ್ವಪ್ರೋ ಗಂಧವನಗರಂ ಯಥಾ |  
ತಥೋತ್ಪಾದಸ್ತಥಾ ಸ್ವಾನಂ ತಥಾ ಭಂಗ ಉದಾಹೃತಃ ||      ಮಾ.ಕಾ. ೨-೩೪.

[ ಚಂದ್ರಕೀರ್ತಿ: - ಯಥಾ ಮಾಯಾದಯಃ ಸ್ವಭಾವೇನಾಮುತ್ಪನ್ನಾ ಅವಿದ್ಯಾಮಾಯಾದಿ-  
ಶಬ್ದವಾಚಾರ್ಯಃ, ಮಾಯಾದಿವಿಜ್ಞಾನಗಮ್ಯಾಶ್ಚ ಲೋಕಸ್ಯ, ಏವಮೇತೇಽಪಿ ಲೋಕ-  
ಪ್ರಸಿದ್ಧಿಮಾತ್ರೇಣೋತ್ಪಾದಾದಯಃ ಸ್ವಭಾವೇನಾವಿದ್ಯಮಾನಾ ಅಂತಿ ಭಗವತ್  
ತಥಾವಿಧವಿನೇಯಜನನುಗ್ರಹಚಿಕೀರ್ಷಣಾ ನಿರ್ವಿಷ್ಟಃ - ಇತಿ || ]

ಇತ್ಯತ್ಪತ್ತಿಸ್ಥಿತಿಲಯಾನಾಂ ಸರ್ವಥಾಪಿ ನಿಷೇಧಃ ಕೃತಃ, ಮಾಯಾಸ್ವಪ್ನಾದಿದೃಷ್ಯಾಂತ-  
ಮುಖಾದಾಯಾಪಿ ಮಾಯಾವಿಸ್ವಪ್ಣದೃಗಾದಿಸತ್ಪಮಂಪಿ ಪ್ರತ್ಯಾಖ್ಯಾತಮ್ | ಇತಿ  
ಸರ್ವಥಾಪಿ ಜಾತ್ಯಭಾವ ಏವ ತಸ್ಯಾಜಾತಿವಾದೇನ ನಿರ್ವಾಹ್ಯಮ್ | ಆಚಾರ್ಯಾಸ್ತ-

ಹೇಳಿ, “ಮಾಯೆ ಹೇಗೋ, ಸ್ವಪ್ನವು ಹೇಗೋ ಗಂಧವನಗರವು ಹೇಗಿದೆಯೋ,  
ಹಾಗೆಯೇ ಉತ್ಪಾದವು, ಸ್ಥಿತಿಯು, ನಾಶವೆಂಬುದೆಂದು ಹೇಳಿರುತ್ತದೆ”.  
ಮಾ.ಕಾ. ೨-೩೪

(ಇದಕ್ಕೆ ಚಂದ್ರಕೀರ್ತಿಯ ವ್ಯಾಖ್ಯಾನವು - ಹೇಗೆ ವಾಯೀಯೇ ಮುಂತಾದವುಗಳು ಸ್ವಭಾವದಿಂದಲೇ ಹುಟ್ಟಿದೇ ಇರುವಂಥವುಗಳೋ, ಅವುಗಳೇ ಅವಿದ್ಯೆ, ಮಾಯೆ ಮುಂತಾದ ಶಬ್ದಗಳಿಗೆ ವಾಚ್ಯವಾಗಿವೆ. ಜನರಿಗೆ ಮಾಯೀಯೇ ಮುಂತಾದ ಅರಿವಿಗೆ ಗೊತ್ತಾಗುವಂಥವುಗಳೂ ಆಗಿವೆ. ಇದೇ ರೀತಿ ಈ ಲೋಕಪ್ರಸಿದ್ಧಿಮಾತ್ರದಿಂದ ಉತ್ಪತ್ತಿಯೇ ಮುಂತಾದವುಗಳು ಸ್ವಭಾವದಿಂದ ಇಲ್ಲದವುಗಳೇ ಆಗಿದ್ದರೂ ಕೂಡ ಆ ತರಹದ (ಆ ಮಟ್ಟಿದ) ಶಿಷ್ಯರನ್ನನುಗ್ರಹ ಮಾಡಬೇಕೆಂಬ ಇಚ್ಛೆಯಿಂದ ಭಗವಂತನಾದ (ಗೌತಮ ಬುದ್ಧನು) ಹೇಳಿರುತ್ತಾನೆ (ಎಂದಿದೆ)).

ಹೇಗೆ ಉತ್ಪತ್ತಿ ಸ್ಥಿತಿಲಯಗಳನ್ನು ಎಲ್ಲಾ ಪ್ರಕಾರದಿಂದಲೂ ಮಾಯೆ ಸ್ವಪ್ನ(ವೆಂಬ) ದೃಷ್ಯಾಂತಗಳನ್ನು ತೆಗೆದುಕೊಂಡು ಅಲ್ಲಿಗಳಿದಿದೆ. (ಹಾಗೆಯೇ) ಮಾಯಾವಿಯನ್ನು, ಸ್ವಪ್ನವನ್ನು ನೋಡುವಾತನನ್ನೂ ಸಹ ಅಲ್ಲಿಗಳಿದಿರುತ್ತದೆ. ಆತನ ಅಜಾತಿವಾದದಿಂದ ಎಲ್ಲಾ ರೀತಿಯಿಂದಲೂ ಜಾತ್ಯಭಾವವನ್ನೇ ಹೇಳಿದೆ (ಎಂದು ತಿಳಿಯಬೇಕು). ಗೌಡಪಾದಾಚಾರ್ಯರಾದರೋ -

(ಅ) ನೇಹ ನಾನೇತಿ ಚಾಮ್ಮಾಯಾದಿಂದೋ ಮಾಯಾಭಿರತ್ಯಾಸಿ |  
ಅಜಾಯಮಾನೋ ಬಹುಧಾ ಮಾಯಯಾ ಜಾಯತೇ ತು ಸಃ || ಗೌ.ಕಾ.೩-೨೪.

ಸತೋ ಹಿ ಮಾಯಯಾ ಜನ್ಮ ಯುಜ್ಞತೇ ನ ತು ತತ್ತ್ವತಃ || ಗೌ.ಕಾ.೩-೨೨.

ಇತಿ ಚ ಬುರವಂತಃ ಪರಮಾರ್ಥಸತ ಆತ್ಮನ ವಿವೋತ್ಪತ್ತಿಸ್ಥಿತಿಲಯವತ್ತ್ವಽ  
ಮಾಯಯೇತ್ಯಂಗೀಜಕ್ರಃ -

(ಆ) ಸೃಷ್ಟಿರತಿ ಸೃಷ್ಟಿವಿದೋ ಲಯ ಇತಿ ಚ ತದ್ವಿದಃ |  
ಸ್ಥಿತಿರಿತಿ ಸ್ಥಿತಿವಿದಃ ಸರ್ವೇ ಚೇಹ ತು ಸರ್ವದಾ || ಗೌ.ಕಾ.೨-೨೫.

ಅತ್ಯ ಹಿ ಸೃಷ್ಟಾದಯೋಽಪ್ಯತ್ತೈನಿ ವಿಕಲ್ಪಿತಾ ಇತ್ಯಾಚ್ಯಂತೇ | ತಥಾ ಹಿ ಭಾಷ್ಯಕೃತಃ -

(ಇ) ಪ್ರಾಣಃ ಪ್ರಾಜ್ಞೋ ಬೀಜಾತ್ಮಾ, ತತ್ವಯಭೇದಾ ಹಿ ಇತರೇ ಸ್ಥಿತ್ಯಂತಃ |  
ಅನ್ಯೇ ಚ ಸರ್ವೇ ಲೋಕಕಾ ಸರ್ವಪ್ರಾಣಿಪರಿಕಲ್ಪಿತಾ ಭೇದಾ ರಜ್ಞಾಷ್ಟಮಿವ

(ಅ) “ನೇಹ ನಾನಾಸ್ತಿ” “ಇಂದ್ರೋ ಮಾಯಾಭಿಃ” “ಅಜಾಯಮಾನೋ ಬಹುಧಾ” ಎಂಬ ಶ್ರುತಿಗಳ ಆಧಾರದಿಂದ ಹುಟ್ಟೇಂಬುದು ಮಾಯೆಯಿಂದ ಆಗಿರುತ್ತದೆ. (ಗೌ.ಕಾ.೩-೨೪)

“ಇದ್ದದ್ದಕ್ಷಲ್ವವೇ? ಮಾಯೆಯಿಂದ ಜನ್ಮವೆಂಬುದಾಗಬೇಕು, ಆದರೆ ನಿಜವಾಗಿ ಆಗುವುದಿಲ್ಲ” (ಗೌ.ಕಾ. ೩-೨೨) ಎಂದು ಹೇಳುತ್ತಾ ಪರಮಾರ್ಥವಾಗಿರುವ ಆತ್ಮನಿಂದಲೇ ಉತ್ಪತ್ತಿಸ್ಥಿತಿಲಂಹವೆಂಬುದನ್ನು ಮಾಯೆಯಿಂದ ಎಂದು ಒಟ್ಟಿರುತ್ತಾರೆ.

(ಆ) ಸೃಷ್ಟಿಯನ್ನ ಬಲ್ಲವರು ಸೃಷ್ಟಿಯನ್ನ (ಸತ್ಯವೆಂತಲೂ) ಲಯವನ್ನ ಹೇಳುವವರು ಲಯವೇ (ನಿಜವೆಂತಲೂ) ಸ್ಥಿತಿ ಎಂದು ಸ್ಥಿತಿಯನ್ನ ಬಲ್ಲವರು ಹೇಳುವರು, ಆದರೆ ಎಲ್ಲವೂ ಯಾವಾಗಲೂ ಇವು ಆತ್ಮನಲ್ಲಿ ಕಲ್ಪಿತವಾಗಿವೆ” (ಗೌ.ಕಾ. ೨-೨೮).

ಇಲ್ಲಿ ಸೃಷ್ಟಾದಿಗಳು ಆತ್ಮನಲ್ಲಿ ಕಲ್ಪಿತವಾಗಿವೆ ಎಂದು ಹೇಳಿದೆ. ಹಾಗೆಯೇ ಭಾಷ್ಯಕಾರರೂ-

(ಇ) ಪ್ರಾಣನು ಎಂದರೆ ಬೀಜಾತ್ಮಾನಾದ ಪ್ರಾಜ್ಞನು, ಉಳಿದ ಸ್ಥಿತ್ಯಂತವಾದದ್ದೆಲ್ಲ ಆದರ ಕಾಯಂಭೇದವೇ ಆಗಿರುತ್ತದೆ. ಬಾಕಿ ಎಲ್ಲಾ ಲೋಕರಾದ

ಸಂಪಾದಯಃ, ತಚ್ಚಿನ್ನೇ ಆತ್ಮನಿ, ಆತ್ಮಸ್ವರೂಪಾನಿಶ್ಚಯಹೇತೋರವಿಧ್ಯಯಾ  
ಕಲ್ಪಿತಾ� - ಇತಿ ಹಿಂಡೀಕೃತೋರಥಃ ||

ಇತಿ | ತದೇವಂ ಪರಮಾರ್ಥಸದ್ಗುರುತಃ ಪರಮಾತ್ಮವ ನಿರೋಧೋತ್ಪಾದಾದೀನಾಂ ವಿಕಲ್ಪಾನಾಮ್ರಾ ಆಸ್ವದಮಿತಿ ವೇದಾಂತಿಮತಮ್ರಾ; ನಿರಾಸ್ವದಾ ಏವ ತೇ ವಿಕಲ್ಪಾ ಇತಿ ಮಾಧ್ಯಮಿಕನಯಃ | ಯದೃಷಿ ಪಾಶ್ಚಾತ್ಯತ್ಯಾವಿದ್ಯಾಪರಿಪಾಟೀಸಂಸ್ಪತ್ವಿಚಾರಕ್ರಮಮನುರುಧ್ಯಮಾನಾಃ ಕೇಜಿದಭಿಪ್ರಯಂತಿ - ನ ಮಾಧ್ಯಮಿಕಾ ನಿರಾಸ್ವದವಿಕಲ್ಪವಾದಿನಃ, ಶೂನ್ಯಮಿತಿ ಹಿ ತೈನಾರಸದ್ಗುರುಃ ಪದಾರ್ಥ ಉಚ್ಯತೇ, ಈಂತು ನಿರ್ವಿಕಲ್ಪಂ ಬುದ್ಧೇರಗೋಚರಂ ತತ್ತ್ವಂ ಪ್ರಜ್ಞಾಪಾರಮಿತಾಭಿಧಮ್ರಾ | ಧರ್ಮಾಣಾಂ ಹಿ “ಧರ್ಮತಾ”, “ಪ್ರಜ್ಞಾಪಾರಮಿತಾ”, “ಭೂತಕೋಟಿಃ”, “ತಥತಾ” - ಇತ್ಯಾದಿತಬ್ದ್ವಯ್ವಾಪದಿಶ್ಯತ ಇತಿ | ತದೇತನಾಗಾಜುಂನಾದೀನಾಂ ನ ಸಂಮತಮಿತಿ ವಿತತ್ಯೋಪಪಾದಿತಂ ಮಾಂಡೂಕ್ಯರಹಸ್ಯವಿವೃತೌ, ತತ ಏವಾಧಿಗಂತವ್ಯಂ ಚ | ಇಹ ತು ಸಂಕ್ಷೇಪೇಣ

ಜನರೂ ಕಲ್ಪಿಸಿದ್ದಾದ ಭೇದಗಳು ಹಗ್ಗದಲ್ಲಿ ಹಾವು ಕಲ್ಪಿಸಿದಂತೆ ಕಲ್ಪಿಸಿದವುಗಳಾಗಿವೆ. ಆ ಯಾವ (ಕಲ್ಪನೆಯೂ ಇಲ್ಲದ ಆತ್ಮನಲ್ಲಿ) ಆತ್ಮಸ್ವರೂಪವನ್ನು ತಿಳಿಯದೆಂಬ ಕಾರಣವಾದ ಅವಿದ್ಯೆಯಿಂದ ಕಲ್ಪಿತವಾದವು-ಗಳಿಂಬುದು ಒಟ್ಟಿಫಣವು.

ಹೀಗೆ ನಿಜವಾಗಿರುವಂತಹ ಪರಮಾತ್ಮನೇ ಉತ್ಪತ್ತಿ ಪ್ರಭಯ ಮುಂತಾದ ವಿಕಲ್ಪಗಳಿಗೆ ಆಸ್ವದನಾಗಿದ್ದಾನೆಂಬುದು ವೇದಾನ್ತಿಗಳ ಮತವು. ಆದರೆ ಮಾಧ್ಯಮಿಕರಾದ ಬೋಧಿರು ಯಾವ ಆಸ್ವದವೂ ಇಲ್ಲದೇ ವಿಕಲ್ಪತವಾಗಿವೆ ಎನ್ನತ್ತಾರೆ. ಪಾಶ್ಚಾತ್ಯರ ವಿದ್ಯಾಭ್ಯಾಸಕ್ರಮದಿಂದ ಸಂಸ್ಕಾರಗೊಂಡವರ ವಿಚಾರಕ್ರಮವನ್ನನುಸರಿಸುವವರು ಕೆಲವರು ಈ ರೀತಿಯಾಗಿ ಅಭಿಪ್ರಾಯವನ್ನು ಪಡುತ್ತಾರೆ. ಹೇಗೆಂದರೆ - “ಮಾಧ್ಯಮಿಕರು, ವಿಕಲ್ಪಗಳು ನಿರಾಸ್ವದವಾದದ್ದು ಎಂದು ಹೇಳುವವರಲ್ಲ, ಶೂನ್ಯವೆಂಬುದು ಅಸದ್ಗುರೂಪವಾದ ಪದಾರ್ಥವೆಂದೂ ಹೇಳುವುದಿಲ್ಲ. ಮತ್ತೇನೆಂದರೆ - ಜೀವರುಗಳಿಗೆ “ಧರ್ಮತಾ”, “ಪ್ರಜ್ಞಾ-ಪಾರಮಿತಾ”, “ಭೂತಕೋಟಿಃ”, “ತಥತಾ” ಇದೇ ಮೊದಲಾದ ಶಬ್ದಗಳ ವ್ಯಾಪದೇಶವಿರುತ್ತದೆ” (ಎಂದು ಹೇಳುತ್ತಾರೆ). ಆದರೆ ಇದು ನಾಗಾಜುಂನರೇ ಮುಂತಾದವರಿಗೆ ಒಟ್ಟಿಗೆಯಾದದ್ದಲ್ಲವೆಂದು ವಿಸ್ತಾರವಾಗಿ ಮಾಂಡೂಕ್ಯರಹಸ್ಯವಿವೃತಿಯಲ್ಲಿ ಹೇಳಿದೆ, ಅಲ್ಲಿಂದಲೇ ಹೆಚ್ಚಿನ ವಿಚಾರವನ್ನು ತಿಳಿದುಕೊಳ್ಳಬೇಕು.

ಇದಮಾವೇದ್ಯತೇ ಯತ್ ಪ್ರಜ್ಞಾಪಾರಮಿತ್ಯೇವ ತಾವನ್ನಾಯೋಪಮತ್ತೈನೋದ್ಭೌಷಿತಾ  
ಸಾಗತ್ಯರಿತಿ | ತದ್ಯಥಾ -

(೧) “ಅದ್ವಯಜ್ಞಾನಮೇವ ಕೇವಲಂ ಭಾವತೋ ಭಾವರೂಪಮಿತಿ ನಿಶ್ಚಯೈ ತದಬಿ  
ಪ್ರತಿತ್ಯೇಸಮುತ್ಪನ್ನತ್ವಾನ್ಯಾಯಾವನ್ನಿಃಸ್ವಭಾವಂ ತತ್ತ್ವತೋರ್ಪಗತ್ಯಕಾಂತ-  
ಭಾವಾಭಾವಾದಿಪರಾಮರ್ಶರೂಪಮ್ಯಾ - ಇತಿ ಭಾವಯನ್...” || ಅ.ಸ.ಆ.

(೨) ಯತ್ ಹಿ ನಾಮ ನಿವಾರಣಾಮಂಬಿ ಪ್ರತಿವಿಶಿಷ್ಟಂ ಧರ್ಮಾಕಾರ್ಯಮ್ಯಾ  
ಅದ್ವಯಜ್ಞಾನಸ್ವಭಾವಂ ಮಾಯಾಸ್ವಪ್ಣಸಮಾನಂ ವದಾಮಿ ತತ್ರ, ಕಿಂ ಪುನರನ್ವಂ  
ಧರ್ಮಂ ರೂಪಕಾರ್ಯಂ ನ ವದಾಮಿ ?.... ಯದಿ ನಿವಾರಣಾದಂಬಿ ಕಶ್ಚಿದನ್ಮೋ  
ವಿಶಿಷ್ಟತರೋ ಧರ್ಮಃ ಸಂಭವೇತ್, ತದಾ ತಮಂ ಮಾಯಾದಿಸದ್ಯತಂ  
ವಡೆಯಮ್ಯಾ ||

ಅ.ಸ.ಆ.

ಇಲ್ಲಿ ಸಂಕ್ಷೇಪವಾಗಿ ಇಷ್ಟನ್ನು ಮಾತ್ರ ಹೇಳಲಾಗುತ್ತದೆ. ಏನೆಂದರೆ -  
ಪ್ರಜ್ಞಾಪಾರಮಿತೆಯೇ, ಮೊದಲನೆಯದಾಗಿ ಮಾಯೆಗೆ ಸಮಾನವಾದದ್ದೀಂದು  
ಬೌದ್ಧರು ಉದ್ಭೋಷಣೆ ಮಾಡಿರುತ್ತಾರೆ. ಹೇಗೆಂದರೆ-

(೧) ಭಾವದ ಭಾವರೂಪವು ಕೇವಲವಾದ ಅದ್ವಯ ಜ್ಞಾನರೂಪವೇ  
ಎಂದು ನಿಶ್ಚಯಿಸಿ, (ಈಗ) ಅದೂ ಪ್ರತಿತ್ಯೇಸಮುತ್ಪನ್ನವಾದ್ದರಿಂದ ಒಂದರ  
(ಅಪೇಕ್ಷೆಯಿಂದ ಒಂದದ್ದೀಂದಾದ್ದರಿಂದ) ಮಾಯೆಯಂತೆ ನಿಜವಾಗಿ ನಿಃ-  
ಸ್ವಭಾವವೇ, ಭಾವಾಭಾವಾದಿ ಪರಾಮರ್ಶಂ ರೂಪವು ತೋಲಗಿ  
ಹೋಗಿರುವಂಥದ್ದೀಂದೇ ತಿಳಿಯಬೇಕನ್ನುತ್ತಾ..... (ಅಭಿಸಮಯಾಲಂಕಾರ  
ಉಣಿ ಪ್ರಟಿ) ಹೇಗೆಂದಿದ್ದಾರೆ.

(೨) “ಎಲ್ಲ ನಿವಾರಣವೆಂಬುದೂ ಸಹ ಗೋತ್ತಾದ ಜೀವರೂಪವೂ  
ಅದ್ವಯಜ್ಞಾನ ಸ್ವಭಾವವೆಂಬುದೂ ಸಹ ಮಾಯಾ ಸ್ವಪ್ಣಕ್ಕೆ ಸಮಾನ-  
ವೆನ್ನುವೆನೋ ಅಲ್ಲಿ ಇನ್ನಾವ ಬೇರೆ ವಸ್ತುವಿನ ರೂಪವಿಶೇಷವನ್ನು (ಶೂನ್ಯ-  
ವೆಂಬುದಾಗಿ) ಹೇಳಿದೇ ಇದ್ದೇನು!..... ಒಂದು ವೇಳೆ ನಿವಾರಣಕ್ಕಿಂತಲೂ  
ಒಂದಾನೋಂದು ಬೇರೆ ತೆರನಾದ ಜೀವನು ಇರುವುದಾದರೆ ಆಗ ಆತನನ್ನೂ  
ಮಾಯಾದಿಗಳಿಗೆ ಸಮಾನವೆಂದು ಹೇಳುವೆನು”. (ಅಭಿಸಮಯಾಲಂಕಾರ  
ಗಳಳಿ) ಎಂಬುದಾಗಿ ಅಭಿಸಮಯಾಲಂಕಾರಲೋಕದಲ್ಲಿ ಸುಸ್ವಪ್ಣವಾಗಿ

ಇತಿ ಚ ಅಭಿಸಮಯಾಲಂಕಾರಾಲೋಕೇ ಸುಸ್ಪಂಟಂ ಸರ್ವಸಾಂಪ್ರಯಿ ಮಾಯೋಪ-  
ಮತ್ತಮೇವೋದ್ಭೋಷಿತಮ್ |

ಅಪಿ ಚ “ಪ್ರಜ್ಞಾಪಾರಮಿತಾಜ್ಞಾನಮದ್ವಯಂ ಸಾ ತಥಾಗತಃ” ಇತಿ  
ದಿಜ್ಞಾಗವಚನಮ್ ಅನ್ಯಧ್ಯೇವ ಯೋಜಯಿತ್ವಾ ಖಲು ಪ್ರಜ್ಞಾಪಾರಮಿತಾಯಾಃ  
ಪರಮಾರ್ಥತ್ವಮಂಗಿಕೃತಂ ಬೌದ್ಧರಿತಿ ಪ್ರತಿಜ್ಞಾಯತೇ ಅಧುನಾತನ್ಯತಿಹಾಸಕ್ಯಃ | ತತ್ತ್ವ  
ಪ್ರಜ್ಞಾಪಾರಮಿತಾಯಾ ಮಾಯೋಪಮತ್ತಮೇವ ಕಂಠರವೇಣೋಕ್ತಂ ಬೌದ್ಧರಿತ್ವಾ-  
ವೇದಿತಮಧಸ್ತಾತ್ | ನಾಗಾಜುಂ ಏವ ಸಾರ್ಥಕಾತ್ ತಥಾಗತಸಾಂಪ್ರಯಿ ನಿಃಸ್ವಭಾವತ್ತ-  
ಮೇವಾಹೇತಿ ಕಥಂಕಾರಂ ತಸ್ಯ ಪರಮಾರ್ಥತಾ ಮಾಧ್ಯಮಿಕಾನಾಂ ಮತಾ - ಇತಿ ಯುಕ್ತಂ  
ಸಾಂಪ್ರಯಾದ್ ವಚಃ ? ತಥಾ ಹಿ ನಾಗಾಜುಂನಃ -

(೨) ಪ್ರಪಂಚಯಂತಿ ಯೇ ಬುದ್ಧಂ ಪ್ರಪಂಚಾತೀತಮವೈಯಮ್ |  
ತೇ ಪ್ರಂಪಚಹತಾಃ ಸರ್ವೇ ನ ಪಶ್ಯಂತಿ ತಥಾಗತಮ್ ||  
ತಥಾಗತೋ ಯತ್ಪಭಾವಸ್ತತ್ಪಭಾವಮಿದಂ ಜಗತ್ |  
ತಥಾಗತೋ ನಿಃಸ್ವಭಾವೋ ನಿಃಸ್ವಭಾವಮಿದಂ ಜಗತ್ || ಮಾ.ಕಾ. ೨೨-೧೫,೧೯.

ಎಲ್ಲವೂ ಮಾಯೆಗೆ ಸಮಾನವೆಂದು ಘೋಷಿಸಿದೆ.

ಆಧುನಿಕ ಇತಿಹಾಸಕಾರರು “ಪ್ರಜ್ಞಾಪಾರಮಿತವಾದ ಜ್ಞಾನವು ಅದ್ವಯವೂ  
ಮತ್ತು ಹಾಗೆಯೇ ಇರತಕ್ಕದ್ದೆಂಬ” ದಿಜ್ಞಾಗನ ಮಾತನ್ನ ಬೇರೋಂದು  
ರೀತಿಯಿಂದ ಹೊಂದಿಸಿ “ಬೌದ್ಧರೂ ಸಹ ಪ್ರಜ್ಞಾಪಾರಮಿತೆಂದನ್ನ  
ಪರವಾರ್ಥವೆಂಬುದಾಗಿ ಒಪ್ಪಿರುತ್ತಾರೆ” ಎಂದು ಏನು ಪ್ರತಿಜ್ಞಾ  
ಮಾಡಿರುತ್ತಾರೆ, ಅಲ್ಲ (ನಾವು ಹೇಳುವುದೇನೆಂದರೆ) ಮೇಲೆ ತೋರಿಸಿ  
ಕೊಟ್ಟಂತೆ ಪ್ರಜ್ಞಾಪಾರಮಿತೆ ಎಂಬುದು ಮಾಯೆಗೆ ಸಮಾನವೆಂಬುದಾಗಿ  
ಅವರೇ ಬಾಯಿಬಿಟ್ಟು ಹೇಳಿರುತ್ತಾರಲ್ಲಾ!? ನಾಗಾಜುಂನನೇ ನೇರಾಗಿ  
ತಥಾಗತವೂ ಸಹ ನಿಃಸ್ವಭಾವವಾದದ್ದೆಂದು ಹೇಳಿರುವಾಗ, ಹೇಗೆ ತಾನೇ  
ಬೌದ್ಧರಿಗೆ ಪರವಾರ್ಥತೆ ಎಂಬುದು ಒಪ್ಪಿಗೆಯಾದದ್ದು ಎಂಬ ಮಾತು  
ಯುಕ್ತವಾಗುತ್ತದೆ? ನಾಗಾಜುಂನೂ ಹಾಗೆಯೇ ಹೇಳಿರುತ್ತಾನೆ.

(೩) ಪ್ರಪಂಚಾತೀತನಾದ ಅವ್ಯಯವಾದ ಜ್ಞಾನವನ್ನ ಯಾರು  
ವಣಿಕಸುತ್ತಾರೋ ಅವರು ಆ ವಣಿಕನೆಯಿಂದ ಹತರಾದವರು, ಅವರು  
ಸತ್ಯವನ್ನರಿಯರು, ನಿಜವಾಗಿ (ಶಾಸ್ಯಕ್ಕೆ) ಏನು ಸ್ವಭಾವವೋ ಈ ಜಗತ್ತಾ

ಇತ್ಯಪರಮಾರ್ಥತ್ವಮೇವ ಸರ್ವಸ್ಯಾಪ್ಯವಧಾರಯತಿ | ತೇನ ಸ್ಮಂಧಾನಾಂ ನಿರೋಧಾತ್ರೋ  
ನಿರುಪಾಧಿಶೇಷಂ ನಿವಾಳಾಂ ಲಭ್ಯತೇ - ಇತ್ಯೇಕದೇಶಿಮತಮಪಿ ತೇನ ನೈವೋಪಗಮ್ಯತ  
ಇತ್ಯೇವ ಯುಕ್ತಮ್ರಾ | ಯತ ಆಹ -

(ಇ) ಯದ್ಯಶಾಂಕಾನ್ಯಾಮಿದಂ ಸರ್ವಮುದಯೋ ನಾಸ್ತಿ ನ ವ್ಯಯಃ |  
ಪ್ರಹಾಣಾದ್ವಾ ವಾ ನಿರೋಧಾದ್ವಾ ವಾ ಕಸ್ಯ ನಿವಾಳಾಂಬಿಷ್ಯತೇ || ಮಾ.ಕಾ. ೨೫-೨.

[ ಅತ್ಯ, ಚಂದ್ರಕೀತಿಃ : - “ಶಾಂಕಾನ್ಯಾವಾದಿನಃ ಕ್ಲೇಶಾನಾಂ ಬಂಧಾನಾಂ ವಾ ನಿವೃತ್ತಿಲಕ್ಷಣಂ  
ನಿವಾಳಾಂ ನೇಷ್ಟ್ಯಂತಿ - ಇತಿ | ಉತ್ತರತ್ವ, ಚ “ಸರ್ವೋಪಲಂಭೋಪಶಮಃ” ಇತಿ  
ಕಾರಿಕಾಖಾಯಾಯಾಯಾಂ ಸ್ವಷ್ಟತರಮಾಹ - “ತಸ್ಮಾನ್ಯಾವಾಳಾಮಪಿ ನಾಸ್ತಿಏತಿ ಸಿದ್ಧಮ್ರಾ”  
ಇತಿ || ” ]

ಇಲ. ಪರಮಾರ್ಥನಿಧಾರಣಕರ್ಮೇಣಿದರ್ಶನಯೋವೈಲಕ್ಷಣ್ಯಮ್ರಾ-  
ಅನ್ಯಚ್ಚೆ - “ನ ಸನ್ಧಾಸನ್ಧಾ ಸದಸನ್ನಾ” (ಮಾ.ಕಾ. ೧-೨) ಇತಿ ಚತುಷ್ಪಾತ್ಯನಿರಾಸೇನೈವ

ಅದೇ ಸ್ವಭಾವದ್ದು, ಶಾಂಕಾನ್ಯವೆಂಬುದು ನಿಃಸ್ವಭಾವವಲ್ಲವೇ? ಹಾಗೆಯೇ ಈ  
ಜಗತ್ತಾತ್ಮಾ ನಿಃಸ್ವಭಾವವಾದದ್ದು” (ಮಾ.ಕಾ. ೨೨-೧೫, ೧೬). ಎಂದು ಎಲ್ಲವೂ  
ಸುಳ್ಳಿಂದೇ ನಿಣಣಯಿಸಿರುತ್ತಾನೆ. ಇದರಿಂದ ಸ್ಮಂಧಗಳು ಇಲ್ಲವಾದ್ದರಿಂದ  
ನಿವಾಳಾಂಬಿಯಾವ ಯಾವ ಉಪಾಧಿಯೂ ಇಲ್ಲದ್ದು ಎಂದು ಸಿದ್ಧವಾಗುತ್ತದೆ  
ಎಂದು ಹೇಳಿದ್ದರಿಂದ ಏಕದೇಶಿ ಮತವೂ ಸಹ (ಅವನಿಗೆ) ಒಪ್ಪಿಗೆಯಾಗಿಲ್ಲ  
ಎಂಬುದೇ ಯುಕ್ತವಾದದ್ದು. ಏಕೆಂದರೆ -

(ಇ) ಇದೆಲ್ಲವೂ ಶಾಂಕಾನ್ಯವಲ್ಲವೆಂದಾದರೆ ಹುಟ್ಟಾಗಲೀ ನಾಶವಾಗಲೀ  
ಇಲ್ಲದಿರುವಾಗ ಬಿಡುವುದರಿಂದಲಾಗಲೀ ನಾಶದಿಂದಲಾಗಲೀ ಯಾರಿಗೆ  
ನಿವಾಳಾಂಬನ್ಯಾಂಕಾಗುವುದು (ವಾ.ಕಾ. ೨೫-೨) ಈ ವಿಷಯಕ್ಕೆ  
ಚಂದ್ರಕೀತಿಯು - (ಶಾಂಕಾನ್ಯಾವಾದಿಗಳು ಕ್ಲೇಶ ಮತ್ತು ಬಂಧಗಳ  
ನಿವೃತ್ತಿರೂಪವಾದ ಮೋಕ್ಷವನ್ನು ಇಷ್ಟಪಡುವುದಿಲ್ಲ. ಮುಂದೆ “ಎಲ್ಲ  
ತೋರಿಕೆಗಳ ಅಡಗುವಿಕೆ” ಎಂಬ ಕಾರಿಕೆಯ ವ್ಯಾಖ್ಯಾನದಲ್ಲಿ ಸ್ವಷ್ಟವಾಗಿ  
ಹೇಳಿರುತ್ತಾನೆ. “ಅದ್ದರಿಂದ ನಿವಾಳಾಂಬಿಯಾವ ಇಲ್ಲ ಎಂದು ಸಿದ್ಧವಾಯಿತು  
ಎಂದಿರುತ್ತಾನೆ”)

ಇಲ) ಪರವಾರ್ಥವನ್ನು ನಿಣಣಂತುವಾಡುವ ಕ್ರಮದಲ್ಲಾ

ಯದ್ಯಪಿ ಜೂತಿಮಾತ್ರೀ ನಿರಾಕೃತಂ ನಾಗಾಜುನೇನ, ತಥಾपಿ ಸದಸದಾದಿವಿಕಲ್ಲಾ ಯದ್ವಿಷಯಾಃ ಸ ಪರಮಾರ್ಥಃ ಕಥಂಚಿದಪಿ ನ ಪ್ರತಿಪಾದಿತೋ ಭವತಿ ತಾವತಾ | ನ ಹಿ ವಿಕಲ್ಪನಿರಾಕರಣಮಾತ್ರೇಣ ಪರಮಾರ್ಥಸತ್ಯಮಸತ್ಯಾಂ ವಾ ಸಾಧ್ಯತೇ ನ ಚ ಯುಕ್ತಾ ನಿಷೇಧಮಾತ್ರೇಣಾಪಿ ವಸ್ತುತತ್ಯಾಂ ನಿರಾಕೃಯತೇ | ನ ಹಿ ಪ್ರತೀಯಮಾನಂ ವಸ್ತು ಯುಕ್ತಿಮಾತ್ರೇಣ “ಅಸಂಭಾವಿತಮಿದಮ್” ಇತಿ ನಿರಾಕೃಯಮಾಣಾಪಿ ವಸ್ತು ನ ಭವತಿ | ಯಥೋಕ್ತಂ ಭಾಷ್ಯಕಾರ್ಯಃ -

(೧) ಪ್ರಮಾಣಪ್ರವೃತ್ತಪ್ರಪೃತಿಪೂರ್ವಕೌ ಸಂಭವಾಸಂಭವೌ ಅವಧಾಯೀತೇ ನ ಪ್ರಸಃ ಸಂಭವಾಸಂಭವಪೂರ್ವಿಕೌ ಪ್ರಮಾಣಪ್ರವೃತ್ತಪ್ರಪೃತೀ ||

ಸೂ.ಭಾ. ೨-೨-೨೮.

ಇತಿ | ನ ಚಾದ್ಯೈತಿಭಿರಪಿ ಪ್ರಮಾಣಾನಾಂ ನಿರಾಕರಣಾತ್ ನಾಯಮಭಿಯೋಗೋ ಯುಕ್ತಃ - ಇತಿ ವಾಚ್ಯಮ್ | ಅದ್ಯೈತಿಭಿಹಿಂ ಪ್ರಮಾಣವ್ಯವಹಾರಸ್ಯಾವಿದ್ಯಾಪುರಸ್ಸರ-

**ದರ್ಶನಗಳಿಗೆ ವ್ಯಾತ್ಯಾಸವು.** ಇನ್ನೂ ಒಂದು ಏನೆಂದರೆ - “ಸತ್ಯಲ್ಲ, ಅಸತ್ಯಲ್ಲ, ಸದಸತ್ಯಲ್ಲ” (ಮಾ.ಕಾ. ೧-೨) ಎಂಬುದಾಗಿ ನಾಲ್ಕು ಕೋಟಿ ಇಲ್ಲದ್ದೆಂದು ಹೇಳಿದ್ದರಿಂದಲೇ ಹುಟ್ಟಿನ್ನು ನಾಗಾಜುನನು ಅಲ್ಲಿಗಳೆದ್ದರೂ ಈ ಸದಸದಾದಿ ವಿಕಲ್ಪಗಳು ಯಾವುದನ್ನು ವಿಷಯಮಾಡಿಕೊಂಡಿವೆಯೋ ಆ ಪರಮಾರ್ಥವನ್ನು ಅಷ್ಟಿರಿಂದ ಪ್ರತಿಪಾದನೆ ಮಾಡಿದಂತಾಗುವುದಿಲ್ಲ. ವಿಕಲ್ಪವನ್ನು ಅಲ್ಲಿಗಳೆದ ಮಾತ್ರದಿಂದ ಪರಮಾರ್ಥದ ಇರುವಿಕೆಯಾಗಲೇ ಇಲ್ಲದಿರುವಿಕೆಯಾಗಲೇ ಸಿದ್ಧವಾಗುವುದಿಲ್ಲವಷ್ಟೇ? ಯುಕ್ತಿಯಿಂದ (ವಸ್ತುವನ್ನು) ಅಲ್ಲಿಗಳೆದ ಮಾತ್ರದಿಂದ ವಸ್ತು ತತ್ವವನ್ನು ಅಲ್ಲಿಗಳೆಯುವುದಕ್ಕಾಗುವುದಿಲ್ಲವಷ್ಟೇ? ತೋರುತ್ತಿರುವ ವಸ್ತುವು ಯುಕ್ತಿಮಾತ್ರದಿಂದ ಇದು ಹೊಂದುವುದಿಲ್ಲ” ಎಂದು ನಿರಾಕರಿಸಿದರೂ ವಸ್ತುವೇನೂ ಇಲ್ಲವೆಂದಾಗುವುದಿಲ್ಲವಷ್ಟೇ? ಇದನ್ನು ಭಾಷ್ಯಕಾರರೂ ಸಹ ಹೇಳಿರುತ್ತಾರೆ.

(೨) “ಪ್ರಮಾಣಗಳ ಪ್ರಪೃತಿ ಅಪ್ರಪೃತಿದ್ವಾರಾ, ಹೊಂದುತ್ತದೆ ಹೊಂದುವುದಿಲ್ಲ ಎಂಬುದನ್ನು ನಿಣಾಯಿಸಬೇಕೇ ಹೊರತು ಹೊಂದುತ್ತದೆ ಹೊಂದುವುದಿಲ್ಲ ಎಂಬುದನ್ನು ಮುಂದುಮಾಡಿಕೊಂಡು ಪ್ರಮಾಣಗಳ ಪ್ರಪೃತ್ಯಪ್ರಪೃತಿಯನ್ನು ನಿಣಾಯಿಸುವುದಕ್ಕಾಗುವುದಿಲ್ಲ” (ಸೂ. ಭಾ. ೨-೨-೨೯).

ಪ್ರವೃತ್ತೇರನುಭವಾನುಸಾರಿಯುತ್ತಾ ಸಮುಪಪಾದ್ಯಮಾನತ್ವಾತ್, ಅವಿದ್ಯಾಯಾಶ್ಚ  
ಸತ್ಯಾನ್ವತಯೋರಿತರೇತರಾಧ್ಯಾಸರೂಪಾಯಾಃ ಸರ್ವಲೋಕಪ್ರತ್ಯಕ್ಷತ್ವಾತ್ | ನ ತ್ವೇವಂ  
ವ್ಯವಹಾರಸ್ಯಾನ್ವತತ್ವಮ್ ಅನುಭವಾನುಸಾರಿಯುತ್ತಾ ಉಪಪಾದ್ಯತೇ ಸೌಗತ್ಯೇರಿತಿ  
ವೈಷಣಮ್ಯಮ್ | ಅಥ ಸ್ಯಾತ್ |

(೮) ದ್ವೇ ಸತ್ಯೇ ಸಮುಪಾಶ್ಚತ್ಯ ಬುದ್ಧಾನಾಂ ಧರ್ಮದೇಶನಾ |

ಲೋಕಸಂಪೂರ್ಣಿಸತ್ಯಂ ಚ ಸತ್ಯಂ ಚ ಪರಮಾರ್ಥತಃ || ಮಾ.ಕಾ. ೨೬-೮.

[ ಚಂದ್ರಕೀತಿಃ - ಲೋಕಸಂಪೂರ್ಣಂ ಸತ್ಯಂ ಲೋಕಸಂಪೂರ್ಣಿಸತ್ಯಮ್ | ಸರ್ವ  
ವಿಧಾಯಮಾಭಿಧಾನಾಭಿಧೇಯಜ್ಞಾನಜ್ಞೇಯಾದಿವ್ಯವಹಾರೋಕಶೇಷಲೋಕಸಂಪೂರ್ಣಿ-  
ಸತ್ಯಮಿತ್ಯಚ್ಯತೇ | ನ ಹಿ ಪರಮಾರ್ಥತ ಏವ ತತ್ತಾ ಸಂಭವತಿ || ]

ಅದ್ವೈತಿಗಳೂ ಪ್ರಮಾಣಗಳನ್ನು ಅಲ್ಲಿಗಳಿಯುವುದರಿಂದ ಈ ಆಕ್ಷೇಪವು  
ಸರಿಯಲ್ಲವಲ್ಲ! ಎಂದು ಹೇಳಬಾರದು, ಏಕೆಂದರೆ - ಅದ್ವೈತಿಗಳು  
ಪ್ರಮಾಣಗಳ ವ್ಯವಹಾರವು ಅವಿದ್ಯಾಪುರಸ್ಸರವಾಗಿದೆ ಎಂಬುದನ್ನು  
ಅನುಭವಾನುಸಾರಿಯಾದ ಯುಕ್ತಿಯಿಂದ ಚೆನ್ನಾಗಿ ಹೊಂದಿಸಿರುತ್ತಾರೆ. ಅವಿದ್ಯೆ  
ಎಂಬುದು ಸತ್ಯಾನ್ವತವಾಗಿರುವ ಒಂದನೊಂದರೊಡನೆ ಅಧ್ಯಾಸಮಾಡಿ-  
ಕೊಳ್ಳುವ ರೂಪವಾದದ್ದೇಂಬುದು ಎಲ್ಲಿಗೂ ಪ್ರತ್ಯಕ್ಷಾವಾದದ್ದೇಂದು  
(ತೋರಿಸಿಕೊಟ್ಟಿರುತ್ತಾರೆ). ಬೌದ್ಧರು ಹೀಗೆ ವ್ಯವಹಾರವು ಅನ್ವತವಾದದ್ದೇಂದು  
ಅನುಭವಾನುಸಾರಿಯಾದ ಯುಕ್ತಿಯಿಂದ - (ಪ್ರತೀತ್ಯಸಮುತ್ಪಾದ - ಎಂದರೆ  
ಒಂದು ಇದ್ದರೆ ಇನೊಂದು ಉಂಟಾಗುತ್ತದೆ ಎಂಬ ನ್ಯಾಯ - ಗೌ.ಹೃ.  
೫೨೨) - ತಿಳಿಸಿಲ್ಲವಾದ್ದರಿಂದ (ಅವರಿಗೂ) ಅದಕ್ಕೂ ಇದಕ್ಕೂ ತುಂಬಾ  
ವ್ಯತ್ಯಾಸವಿದೆ. ಇನ್ನೂ ಹೀಗೆನ್ನಿಬಹುದು.

(೯) “ಎರಡು ಸತ್ಯವನ್ನು ಆಶ್ರಯಿಸಿಕೊಂಡು ತಿಳಿದವರು ತತ್ವವನ್ನು  
ಉಪದೇಶಿಸಿರುವರು. ಒಂದು ಲೋಕದ ಅವಿದ್ಯಾವ್ಯವಹಾರದ ಸತ್ಯವು,  
ಇನೊಂದು ಪರಮಾರ್ಥವಾದ ಸತ್ಯವು”. (ಮಾ.ಕಾ. ೨೬-೮).

(ಇದಕ್ಕೆ ಚಂದ್ರಕೀತಿಯಂತು ಈ ರೀತಿ ವಿವರಿಸುತ್ತಾನೆ. ಲೋಕದ  
ಅವಿದ್ಯೆಯಿಂದ ತೋರಿದ (ಸತ್ಯವು) ಲೋಕಸಂಪೂರ್ಣಿಸತ್ಯವು, ಈ ಎಲ್ಲಾ  
ಅಭಿಧಾನಾಭಿಧೇಯ ಜ್ಞಾನಜ್ಞೇಯವೇ ಮುಂತಾದ ವ್ಯವಹಾರವು ಏನಿದೆ  
ಇದು ಎಲ್ಲಾ ಜನರ ಅವಿದ್ಯೆಯಿಂದ ತೋರಿದ ಸತ್ಯವು ಎನ್ನಲಾಗಿದೆ. ಏಕೆಂದರೆ

ಕರಣಃ) ಪರಮಾರ್ಥನಿರ್ಧಾರಣಕ್ರಮೇಣಿ ದರ್ಶನಯೋವ್ಯೋಲಕ್ಷಣ್ಯಮ್ ೨೭

ಇತಿ ಸೌಗತ್ಯರಪಿ ಪರಮಾಣಾದಿವ್ಯವಹಾರಸ್ಯಾಪರಮಾರ್ಥತ್ವವಂಭ್ಯಾಪಗತ-  
ಮೇವೇತ್ಯತೋರ್ಯಾಯಮಪಿ ಮಿಥ್ಯಾಭಿಯೋಗ ಪವೇತಿ | ನೈತದೇವಮ್ -

(೨) ಯಃ ಪ್ರತೀತ್ಯಸಮುತ್ಪಾದಃ ಶಾಂತಾಂ ತಾಂ ಪ್ರಚಕ್ಷಣೇ ||

ಮಾ.ಕಾ. ೨೪-೧೮.

ಇತಿ ಪ್ರತೀತ್ಯಸಮುತ್ಪಾದಹಕೇತುಮಾತ್ರೇಣ ಸರ್ವೇಷಾಂ ಧರ್ಮಾಣಾಂ ನಿಃಸ್ವಭಾವತಾ-  
ಸಾಧನಾತ್ ಸೌಗತ್ಯಃ ಪ್ರತೀತ್ಯಸಮುತ್ಪಾದಸ್ಯ ಚ ವ್ಯಾವಹಾರಿಕತ್ವಾತ್ -

(೩) ವ್ಯಾವಹಾರಮನಾಶಿತ್ಯ ಪರಮಾರ್ಥೋ ನ ದೃಶ್ಯತೇ |

ಪರಮಾರ್ಥಮನಾಗಮ್ಯ ನಿರ್ವಾಣಾಂ ನಾಧಿಗಮ್ಯತೇ || ಮಾ.ಕಾ. ೨೪-೧೦.

ಇತಿ ವದತಾ ನ ಕಿಂಚಿದುತ್ತಂ ಸ್ಯಾತ್ ಪರಮಾರ್ಥಶಿಖಿತಸ್ಯಾಪಿ ವ್ಯಾವಹಾರಾವ್ಯತಿರೇಕಾತ್ ||

(೪) ನಿರ್ವಾಣಸ್ಯ ಚ ಯಾ ಕೋಟಿಃ ಕೋಟಿಃ ಸಂಸರಣಸ್ಯ ಚ |

ನ ತಯೋರಂತರಂ ಕಿಂಚಿತ್ ಸುಸೂಕ್ಷಣೆ ಮಪಿ ವಿದೃತೇ || ಮಾ.ಕಾ. ೨೫-೨೦.

---

ನಿಜವಾಗಿಯೇ ಅದು ಇರುವುದೆಂಬುದು ಹೊಂದುವುದಿಲ್ಲ, ಎಂದು ಪ್ರಮಾಣ  
ವ್ಯಾವಹಾರವೂ ಸಹ ನಿಜವಾದದ್ದಲ್ಲವೆಂದು ಬೋಧಿಸು ಒಪ್ಪಿಯೇ ಇರುತ್ತಾ-  
ರಾದ್ದರಿಂದ ಈ (ನಿಮ್ಮ) ಆಕ್ಷೇಪವು ಸುಳ್ಳಾದದ್ದೇ, ಎಂದರೆ ಇದು ಸರಿಯಲ್ಲ,  
ಎಕೆಂದರೆ -

(೨) “ತೋರಿಕೆಯಿಂದ ಹುಟ್ಟುವುದೆಂಬುದೇನಿದೆ ಅದನ್ನು ಶಾಂತಾವೆಂದು  
ಹೇಳುತ್ತೇವೆ” (ಮಾ.ಕಾ. ೨೪-೧೮) ಎಂದು ಹೇಳುತ್ತಾ, ತೋರಿಕೆಯಿಂದ  
ಹುಟ್ಟುತ್ತದೆ ಎಂಬ ಹೇತುವಿನಿಂದ ಎಲ್ಲಾ ಜೀವರುಗಳಿಗೂ (ವಸ್ತುಗಳಿಗೂ)  
ಬೋಧಿಸು ನಿಃಸ್ವಭಾವವನ್ನೇ ಹೇಳುವುದರಿಂದ ಪ್ರತೀತ್ಯಸಮುತ್ಪಾದವೆಂಬುದೇ  
ವ್ಯಾವಹಾರಿಕವು ಎಂದಿರುತ್ತಾರೆ.

(೩) “ವ್ಯಾವಹಾರವನ್ನಾಶ್ರಯಿಸದೇ ಪರಮಾರ್ಥವನ್ನು ಉಪದೇಶಿಸುವು-  
ದಕ್ಕಾಗುವುದಿಲ್ಲ. ಪರಮಾರ್ಥವನ್ನು ಹೊಂದದೇ ಚೋಕ್ಷಮೆಂಬುದನ್ನೂ  
ಹೊಂದುವುದಕ್ಕಾಗುವುದಿಲ್ಲ” (ಮಾ. ೨೪-೧೦). ಎಂದು ಹೇಳುತ್ತಾ ಏನನ್ನೂ  
ಹೇಳಿದಂತಾಗಲಿಲ್ಲ. ಎಕೆಂದರೆ ಪರಮಾರ್ಥವೆಂಬ ಶಬ್ದದಿಂದ ಕರೆಸಿಕೊಂಡ  
(ತತ್ವವೂ) ವ್ಯಾವಹಾರಕ್ಕಿಂತ ಬೇರೆಯಾಗಿರುವುದಿಲ್ಲ.

ಇತ್ಯಭ್ಯಾಪಗಮಾತ್ರ ಸಂಸರಣಮೇವ ನಿವಾಣಾಮ್ರೋ, ತಚ್ಚ್ಯ ಸಂಸರಣಾಂ ಪ್ರತೀತ್ಯ-  
ಸಮುತ್ಪಾದಲಕ್ಷಣಸಂಪೂರ್ಣತಿಜ್ಞನ್ನಾದಿತ್ಯೇವೋಕ್ತಂ ಭವತಿ | ಏವಂ ಚ ನ ಪರಮಾರ್ಥ-  
ವಿಷಯೇ ಕಿಂಚಿತ್ ಪ್ರತಿಜ್ಞಾತಮ್ | ನ ಚ ಪರಮಾರ್ಥ ಈದೃಶಃ - ಇತಿ ಪ್ರತಿಜ್ಞಾತುಂ  
ಶಕ್ಯತೇ ನಾಗಾಜುಂನಾನುಯಾಯಿಭಿಃ | ಯತೋ ಯದ್ಯತ್ ಪ್ರತಿಜ್ಞಾಯತೇ ತಸ್ಯ ತಸ್ಯ  
ಪ್ರತೀತ್ಯಸಮುತ್ಪನ್ನತ್ವಾತ್, ಶೂನ್ಯಮೇವ ಹಿ ತದ್ ಭವೇತ್ | ಅಹ ಚಾಸೌ ಸ್ವಯಂಮ್-

(ಃ) ಯದಿ ಕಾಜನ ಪ್ರತಿಜ್ಞಾ ಸ್ಯಾನ್ಯೇ ತದೇಷ ಮೇ ಭವೇದ್ವೋಽಃ |

ನಾಸ್ತಿ ಚ ಮೇ ಪ್ರತಿಜ್ಞಾ ತಸ್ಯಾನ್ಯೇವಾಸ್ತಿ ಮೇ ದೋಃ ||

ಯದಿ ಕಿಂಚಿದುಪಲಭೇಯಂ ಪ್ರವರ್ತಯೇಯಂ ನಿವರ್ತಯೇಯಂ ವಾ |

ಪ್ರತ್ಯಕ್ಷಾದಿಭಿರಭೈಸ್ತುದಭಾವಾನ್ಯೇನುಷಾಲಂಭಃ || ವಿ.ವ್ಯಾ.೨೬, ೩೦.

ಇತಿ | ಅತೋ ಯದಿದಂ ಯುಕ್ತಾ ನಿರಾಕರಣಾಂ ಪ್ರಪಂಚಸ್ಯ, ಅನಿಕಾರಣಮೇವ  
ವಸ್ತುತೋ ತದ್ ಭವೇತ್ | ಯಥೋಕ್ತಂ ಭಾಷ್ಯಕ್ಯಾಧಿಃ -

(ಇ) “ನಿವಾಣದ ತುದಿಯು ಯಾವುದೋ ಅದೇ ಸಂಸಾರದ ತುದಿಯೂ  
ಆಗಿದೆ. ಅವೆರಡಕ್ಕೆ ಅತಿ ಸೂಕ್ಷ್ಮತೆಯಿಂದಲೂ ವ್ಯತ್ಯಾಸವೆಂಬುದಿರುವುದಿಲ್ಲ”.  
(ಮಾ.ಕಾ. ೨೫-೨೦) ಎಂದು ಒಟ್ಟಿರುವುದರಿಂದ ಸಂಸರಣವೇ ನಿವಾಣವು,  
ಆ ಸಂಸರಣವೆಂಬುದು ಪ್ರತೀತ್ಯಸಮುತ್ಪಾದರೂಪವಾದ ಅವಿದ್ಯೆಯಿಂದ  
ಮುಚ್ಚಿರುವುದೆಂಬುದವ್ಯಾನ್ಯೇ ಹೇಳಿದಂತಾಗುವುದು. ಹೀಗಾಗಿ ಪರಮಾರ್ಥ-  
ವಿಷಯದಲ್ಲಿ ಏನನ್ನೂ ಪ್ರತಿಜ್ಞೆವಾಡಿದಂತಾಗುವುದಿಲ್ಲ. ನಾಗಾಜುಂನರ  
ಅನುಯಾಯಿಗಳಿಗೆ ಪರಮಾರ್ಥವು ಈ ತರಹದ್ದಿಂದ ಪ್ರತಿಜ್ಞೆ ಮಾಡುವುದಕ್ಕೆ  
ಆಗುವುದಿಲ್ಲ. ಏಕೆಂದರೆ ಏನೇನನ್ನೂ ಪ್ರತಿಜ್ಞೆ ಮಾಡುವರೋ ಅದದನ್ನೂ  
ಪ್ರತೀತ್ಯಸಮುತ್ಪಾದ (ತೋರಿಕೆಯಿಂದಾದದ್ದು) ಎಂದು ಹೇಳುತ್ತಾರೆ. (ಆಗ)  
ಅದು ಶೂನ್ಯವೇ ಆಗುತ್ತದೆ. ಹಾಗೆಯೇ ಈತನು ಹೇಳಿಯೂ ಇರುತ್ತಾನೆ.

(ಇ) ಏನಾದರೋಂದು ನನ್ನ ಪ್ರತಿಜ್ಞೆ ಇದೆ ಎಂದಾದರೆ ಆಗಲೇ  
ದೋಷವಾಗುತ್ತದೆ. ಆದ್ದರಿಂದ ನನ್ನ ಪ್ರತಿಜ್ಞೆ ಎಂಬುದಿಲ್ಲ. ಆದ್ದರಿಂದ ನನಗೆ  
ಯಾವ ದೋಷವೂ ಇಲ್ಲ. ಏನಾದರೋಂದನ್ನೂ ನಾನು ಪ್ರತ್ಯಕ್ಷಾವೇ  
ಮುಂತಾದವುಗಳಿಂದ ವಸ್ತುವನ್ನು ಅರಿತೆನೆಂದರೆ ಆಗ ನಾನು ಪ್ರವರ್ತಿಸಿಯೇನು  
ಅಭಿವಾ ನಿವರ್ತಿಸಿಯೇನು! ಆದರೆ ಆವು ಇಲ್ಲವಾಗಿವೆಯಾದ್ದರಿಂದ ಆವನ್ನು  
ಅರಿಯೆನು. (ವಿಗ್ರಹ ನ್ಯಾವರ್ತಿಸಿನೀ ನಾಗಾಜುಂನ ಕೃತ ೨೬-೩೦) ಆದ್ದರಿಂದ

(೭) ನ ಹ್ಯಾಯಂ ಸರ್ವಪ್ರಮಾಣಪ್ರಸಿದ್ಧೋ ಲೋಕವ್ಯವಹಾರೋಽನ್ಯತಾ  
ತತ್ತ್ವವನಂಧಿಗಮ್ಯ ಶಕ್ತಿ ಅಪಹೋತುವ್ಯಾ | ಆಪವಾದಾಭಾವೇ  
ಉತ್ಸಗ್ರಹಃಷಿಧ್ಯಃ ||

ಸೂ.ಭಾ. ೨-೨-೩೮ ;

ಇತಿ | ಆಧುನಿಕೈತಿಹಾಸಿಕದೃಷ್ಟಿಮವಲಂಬ್ಯ “ಶೂನ್ಯತಾ”, “ತಥತಾ”, “ಭೂತಕೋಟಿ”, “ಧರ್ಮಧಾತು”: - ಇತ್ಯಾದಿಪರಯಾಯಾಃ ಸರ್ವವಿಕಲ್ಪಸ್ವದಪರಮಾರ್ಥತತ್ತ್ವಸ್ವ  
ವ್ಯವದೇಶಕಾಃ ಸಾಗತ್ಯರಘ್ಯಪಗಮ್ಯಂತ ಇತಿ ಪ್ರತಿಜ್ಞಾ ನ ಯುಕ್ತೇತ್ಯವೋಚಾಮ |  
ಯದಪಿ -

(೮) ಅಪರಪ್ರತ್ಯಯಂ ಶಾಂತಂ ಪ್ರಪಂಚೀರಪ್ರಪಂಚಿತಮ್ |  
ನಿರ್ವಿಕಲ್ಪಮನಾನಾರ್ಥಮೇತತಾ ತತ್ತ್ವಸ್ವ ಲಕ್ಷಣಮ್ || ಮಾ.ಕಾ. ೧೫-೬.

ಯುಕ್ತಿಯಿಂದ ಪ್ರಪಂಚವನ್ನು ನಿರಾಕರಿಸುವುದೆಂಬುದೇನಿದೆ ಅದು ನಿಜವಾಗಿ  
ನಿರಾಕರಣಯಾಗುವುದೇ ಇಲ್ಲ. ಇದನ್ನು ಭಾಷ್ಯಕಾರರೂ ಹೇಳಿರುತ್ತಾರೆ.

(೯) “ಬೇರೊಂದು ನಿಜವಾದ ತತ್ವವನ್ನು ತೋರಿಸದೆ ಎಲ್ಲಾ  
ಪ್ರಮಾಣದಿಂದಲೂ ಸಿದ್ಧವಾದ ಈ ಪ್ರಪಂಚವನ್ನು (ಸುಮೃನೆ) ಅಲ್ಲಿಗಳಿಯ-  
ವುದಕ್ಕಾಗುವುದಿಲ್ಲ. ಅಪವಾದವಿಲ್ಲದಿದ್ದಾಗ ಸಾಮಾನ್ಯನಿಯಮವು ಬಂದೇ  
ಬರುವುದು”. (ಸೂ.ಭಾ. ೨-೨-೩೮) (ಆದ್ದರಿಂದ) ಆಧುನಿಕರಾದ  
ಐತಿಹಾಸಿಕರ ದೃಷ್ಟಿಯನ್ನವಲಂಬಿಸಿ”, “ಶೂನ್ಯತ್ವ”, “ತಥತಾ”, “ಭೂತ-  
ಕೋಟಿ”, “ಧರ್ಮಧಾತು”, ಮುಂತಾದ ಪರ್ಯಾಣಯಪದಗಳು ಎಲ್ಲಾ  
ವಿಕಲ್ಪಕ್ಕಾಗಿ ಆಸ್ವದವಾದ ಪರಮಾರ್ಥತತ್ವವನ್ನು ಹೇಳುವಂಥದ್ದೆಂದು ಬೋಧಿಸು  
ಬಿಟ್ಟಿರುತ್ತಾರೆ ಎಂಬ ಪ್ರತಿಜ್ಞೆಯು ಸರಿಯಲ್ಲವೆಂದು ಹೇಳಿರುತ್ತೇವೆ. ಆವರು  
ಇನ್ನೊಂದನ್ನು ಏನು ಹೇಳುತ್ತಾರೆ -

(೧೦) “ಬೇರೊಂದು ಅರಿವಿನ ರೂಪವಾಗದ ಶಾಂತವಾದ ಮಾತಿನಿಂದ  
ವಿವರಿಸುವುದಕ್ಕಾಗಿ ವಿಕಲ್ಪವಿಲ್ಲದ ನಾನಾರ್ಥವಿರದೇ ಇರುವುದೆಂಬುದೇ  
ತತ್ವಕ್ಕೆ ಲಕ್ಷಣವ್ಯ” (ವಾ.ಕಾ. ೧೫-೬) ಎಂಬುದು ನಾಗಾಜುಂನನವನ  
ವಚನವಿದೆಯಲ್ಲ ಅದು ಪರಮಾರ್ಥತತ್ವವನ್ನು ಅನುಭವಕ್ಕೆ ಗೋಚರಿಸುವು-  
ದಕ್ಕಲ್ಲ, ಮತ್ತೇನೆಂದರೆ ಮುಂದಿನ ಶೋಕದಲ್ಲಿ “ನಿವೃತ್ತವಾದದ್ದು  
ಚಿತ್ತಗೋಚರವಾಗಿದ್ದರೆ ಆ ನಿವೃತ್ತವಾದದ್ದನ್ನು ಹೇಳಬೇಕಾಗಿತ್ತು” ಎಂದು  
ಹೇಳುತ್ತಾ ಧರ್ಮಗಳಿಗೆ (ಜೀವರುಗಳಿಗೆ) ಜೀವತ್ವವೆಂದು “ಮುಟ್ಟಿವುದಲ್ಲ,

ಇತಿ ವಚನಂ ನಾಗಾಜುನಸ್ಯ, ತದಪಿ ನ ಪರಮಾರ್ಥತತ್ತ್ವಸ್ಯಾನುಭವಗೋಚರತಾ-  
ಮಾಪಾದಯಿತುಮಿತಿ “ನಿವೃತ್ತಮಭಿಧಾತವ್ಯಂ ನಿವೃತ್ತೇ ಚಿತ್ತಗೋಚರೇ” ಇತಿ  
ಸಮನಂತರಪೂರ್ವಕಾರಿಕೋಕ್ತನೀತ್ಯಾ ಧರ್ಮಾಣಾಂ ಧರ್ಮತಾ ಅನುತ್ಪನ್ನ ಅನಿರುದ್ಧ  
ಚೇತ್ಯತಃ ನ ಕಿಂಚಿತ್ ತತ್ತ್ವಭಿಧಾತವ್ಯಮಸ್ತೀತ್ಯತಃ ಸ್ವಯಮೇವಾಧಿಗಂತವಾ -  
ಇತ್ಯಭಿಪ್ರಾಯಕರ್ಮ ||

ತಥಾ ಹಿ ವ್ಯಾಖ್ಯಾತಿ ಸ್ತು ಚೆಂದ್ರಕೀರ್ತಿಃ -

“ಯಥಾ ಹಿ ತೈವಿರಿಕಾಃ ವಿತಥಂ ಕಣಮಶಕಮಕ್ಕಿಂತಾದಿರೂಪಂ ಪಶ್ಯಂತೋ  
ವಿತಿಮಿರೋಪದೇಶಾದಪಿ ನ ಶಕ್ತಿಪಂತಿ ಕಣಾ (ದೀ ?) ನಾಂ ಯಥಾವದಪಸ್ಸಿತಂ  
ಸ್ವರೂಪದರ್ಶನನ್ಯಾಯೇನಾಧಿಗಂತವ್ಯಮತ್ಯೈಮಿರಿಕವದಧಿಗಂತಮ್, ಕಿಂ ತಹಿಂ  
ಅತ್ಯಮಿರಿಕೋಪದೇಶಾತ್ ಮಿಛ್ಯಾತದಿತ್ಯೇತಾವನ್ನಾತ್ರಮೇವ ಪ್ರತಿಪದ್ಯಂತೇ  
ಯದಾ ತು ತಿಮಿರೋಪಫಾತ್ವಾತ್ವಾತಿಪರೀತಶೂನ್ಯತಾದರ್ಶನಾಃಷ್ಟಿಂತನಯನಾಃ ಸಂತಃ  
ಸಮುತ್ಪನ್ನತತ್ತ್ವಜ್ಞಾನಾ ಭವಂತಿ ತದಾ ತತ್ತ್ವತ್ವಾಧಿಗಮನಯೋಗೇನ

ಅಡಗುವುದೂ ಅಲ್ಲ” ಎಂದಾದ್ದರಿಂದ ಅಲ್ಲಿ ಹೇಳುವುದಕ್ಕೇನೂ  
ಇಲ್ಲವೆಂದಾದ್ದರಿಂದ ಅದನ್ನು ತಾನೇ ಅರಿಯಬೇಕೆಂಬ ಅಭಿಪ್ರಾಯದಿಂದ  
ಹೇಳಿದ್ದೆಂದು ತಿಳಿಯಬೇಕು. ಹೇಗೆಯೇ ಚೆಂದ್ರಕೀರ್ತಿಯೂ ವ್ಯಾಖ್ಯಾನಿಸಿರು-  
ತ್ತಾನೇ.

ಹೇಗೆ ಕಣ್ಣನ ಪ್ರೋರೆಯಿಂದ ಕಂಡದ್ದಾದ ಕಣ, ಸೋಳ್ಣಿ, ನೊಣ  
ಮುಂತಾದವುಗಳು ಸುಳ್ಳಿಂಬಿ, ಅದನ್ನು ಪ್ರೋರೆ ಎಂಬ ದೋಪವಿಲ್ಲದವರು  
ಕಾಣಲಾರರೋ, ಕಣವೇ ವುಂತಾದವುಗಳ ನಿಜಸ್ವರೂಪವನ್ನು  
ಕಾಣುವುದೆಂಬುದನ್ನು ಪ್ರೋರೆ ಇಲ್ಲದವನು ಕಾಣುವಂತೆ ಕಾಣಬೇಕೆಂಬುದು  
ಹೇಗೆ (ವಿವಕ್ಷೆ) ಇರುವುದಿಲ್ಲವೋ, ಮತ್ತೇನೆಂದರೆ ಪ್ರೋರೆ ಇಲ್ಲದವನ  
ಉಪದೇಶದಿಂದ ಅವು ಸುಳ್ಳಾಗಿರುವಂಥವುಗಳೇ, ಕೇವಲ ತೋರಿಕೆ  
ಮಾತ್ರವೆಂದು ತಿಳಿಸಲಾಗುತ್ತವೆ. ಯಾವಾಗಲಾದರೂ ಪ್ರೋರೆಯ ದೃಷ್ಟಿಯನ್ನು  
ಬಾಧಿ ಪಡಿಸುವ ನಿಜವಾದ ಶೂನ್ಯವೆಂಬ ದರ್ಶನದಿಂದ ಕೂಡಿದ  
ದೃಷ್ಟಿಯಳ್ಳಿವರಾಗಿ ನಿಜವನ್ನರಿತವರಾಗುತ್ತಾರೋ ಅದರ ಸಂಬಂಧದಿಂದ  
ತಾವೇ (ನಿಜವನ್ನು) ತಿಳಿದವರಾಗುತ್ತಾರೆ. ಸಾಪೇಕ್ಷತೆ ಇಲ್ಲದಿರುವುದೆಂಬು-  
ದೇನಿದೆ ಅದೇ ಪದಾರ್ಥಗಳ ತತ್ವವು. ಅದು ಪ್ರೋರೆಇಲ್ಲದವನ ಕಣ್ಣಗೆ

ಸ್ವಯಮಧಿಗಳ್ಯಂತೀತಿ | ಏವಮ್ ಅಪರಪ್ರತ್ಯಯಂ ಭಾವಾನಾಂ ಯತ್ ಸ್ವರೂಪಂ  
ತತ್ ತತ್ತ್ವಾಮ್ | ಏತಚ್ಛ ಶಾಂತಭಾವವಾತ್ಯೈಮಿರಿಕಕಣಾದರ್ಶನವತ್  
ಸ್ವಭಾವವಿರಹಿತಮ್ ಇತ್ಯಧ್ರಃ | ಅತ ಏತತ್ ಪ್ರಪಂಚೀರಪ್ರಪಂಚಿತಮ್ |  
ಪ್ರಪಂಚೋ ಹಿ ವಾಕ್, ಪ್ರಪಂಚಯತ್ಯಧಾನ್ ಇತಿ ಕೃತ್ಯಾ | ಪ್ರಪಂಚೀರ-  
ಪ್ರಪಂಚಿತಮ್ | ವಾಗ್ನಿರವ್ಯಾಕೃತಮ್ ಇತ್ಯಧ್ರಃ | ನಿರ್ವಿಕಲ್ಪಕಮ್ ಚಿತ್ತರಾಗ-  
ತದ್ರಹಿತತ್ವಾತ್ ತತ್ತತತ್ತ್ವಂ ನಿರ್ವಿಕಲ್ಪಕಮ್ | .... ನಾತ್ರ ಕಿಂಚಿತ್ಪರಮಾರ್ಥತೋ  
ನಾನಾಕರಣಾಮ್ | ತತ್ ಕಸ್ಯಾದ್ ಹೇತೋಃ ? ಸ ಪರಮಾರ್ಥತೋ-  
ಂತ್ಯಂತಾನುತ್ಪಾದತ್ವಾತ್ ಸರ್ವಧರ್ಮಾಣಾಮಿತಿ | ತದೇವಮ್ ಅನಾನಾರ್ಥಾತ  
ತತ್ತ್ವಸ್ಯ ಲಕ್ಷಣಂ ಹೇದಿತ್ವೋಂ ಶೂನ್ಯತಯಾ ಏಕರೂಪತ್ವಾತ್ || ಮಾ.ಕಾ.ವ್ಯ.ಪು.

ಇತಿ ||

ಅತ್ರ ಸರ್ವಧರ್ಮಾಣಾಮನುತ್ಪಾದ ಏವ ತತ್ತ್ವಂ ಕಣಮಶಕಾದಿವದಿತ್ಯೇತಾವ-  
ದುಕ್ತಮ್, ನ ತ್ವನುಭವಪ್ರದರ್ಶನಂ ಕಿಂಚಿತ್ - ಇತಿ ನ ಪೃಥಗ್ರಾ ವಕ್ತವ್ಯಮ್ ||

ಕಾಣಿಸದೇ ಇರುವ ಕಣಾದಿಗಳಂತೆ ಶಾಂತವಾದ ಸ್ವಭಾವವಿಲ್ಲದ ರೂಪವು  
ಎಂದರ್ಥವು. ಆದ್ದರಿಂದಲೇ ಅದು ವಾಕ್ಷಿನಿಂದಲೂ ವಿವರಿಸುವುದಕ್ಕಾಗದೇ  
ಇರುವುದು. ಇಲ್ಲಿ ಪ್ರಪಂಚವೆಂದರೆ ಎಲ್ಲ ವನ್ನೂ ವಿವರಿಸುವುದರಿಂದ ವಾಕ್ಷಿಗೇ  
ಹೆಸರು. ವಾಕ್ಷಿಗೇ ತೋರದೇ ಇರುವುದೆಂದು ಅದರ ಅರ್ಥ ಇರ್ಬಿಲ್ಲ. (ಅದು)  
ನಿರ್ವಿಕಲ್ಪಕವೆಂದರೆ, ಚಿತ್ತದ ರಾಗವಿಲ್ಲದ್ವಾದ್ವಾದ್ವರಿಂದ ನಿರ್ವಿಕಲ್ಪಕವಾದದ್ವು.  
ಇಲ್ಲಿ ಸ್ವಲ್ಪವೂ ನಿಜವಾಗಿ ನಾನು ಮಾಡುವುದೆಂಬುದಿಲ್ಲ. ಅದು ಏಕೆಂದರೆ  
- ಯಾವ ವಸ್ತುವೂ ನಿಜವಾಗಿ ಹುಟ್ಟಿದೇ ಇರುವಂಥದ್ವಾದ್ವಾದ್ವರಿಂದ, ಹೀಗೆ  
ತತ್ವದ ಲಕ್ಷಣವನ್ನು ನಾನಾರ್ಥವಿಲ್ಲದಿರುವುದೆಂಬುದಾಗಿ ತಿಳಿಯಬೇಕು.  
ಏಕೆಂದರೆ ಶೂನ್ಯವು ಏಕರೂಪವಾಗಿರುವುದರಿಂದ ಇದು ಹೀಗೆ. (ಮಾ.ಕಾ.  
ರಣಿ)

(ತಥತಾ - ಎಂದರೆ, ತಥಾ ಭಾವವು, ಎಂದರೆ ಏಕಾರವಿಲ್ಲದಿರುವುದು,  
ಯಾವಾಗಲೂ ಸ್ಥಿರವಾಗಿರುವುದು (ಗೌ.ಹೃ. ೩೧೬)ಅನುವಾದಕರು).

ಇಲ್ಲಿ ಎಲ್ಲಾ ವಸ್ತುಗಳಿಗೂ ಹುಟ್ಟಿಲ್ಲವೆಂಬುದೇ ತತ್ವವೆಂದು ಹೇಳಿದೆ.  
ಕಣ, ಸೊಳ್ಳಿ ಮುಂತಾದವುಗಳಂತೆ ಎಂದಿಷ್ಟನ್ನೇ ಹೇಳಿದೆಯೇ ಹೊರತು  
ಇಲ್ಲಿ ಯಾವ ಅನುಭವವನ್ನೂ ತೋರಿಸಿಲ್ಲ ಎಂಬುದನ್ನು ಬೇರೆಯಾಗಿ

ಅಚಾರ್ಯಗೌಡಪಾದ್ಯಃ ಪುನಃ -

(೨) ಅಜಮಿನಿದ್ರಮಸ್ವಷ್ಟಂ ಪ್ರಭಾತಂ ಭವತಿ ಸ್ವಯಮ್ |

ಸಕ್ಷದ್ವಿಭಾತೋ ಹೈವೇಷ ಧರ್ಮೋ ಧಾತುಸ್ವಭಾವತಃ || ಗೌ.ಕಾ.ಳ-೮೮.

ಇತಿ ಶ್ರುತಿನಿರ್ದಿಷ್ಟಾವಸ್ಥಾತ್ರಯಶೊನ್ಯಸ್ವಯಂಪ್ರಕಾಶತುರೀಯತತ್ತ್ವಮೇವಾಜಾಧ್ಯಯಂ ನಿರ್ದಿಶ್ಯ ಚತುರ್ವೋಟವಚ್ಚಿಂತತತ್ತ್ವಂ ಪರಮಾರ್ಥತತ್ತ್ವಸ್ವ ಸಾರ್ವತ್ರಿಕಾನುಭವಗಮ್ಯಮಿತಿ ನೈವ ಯುಕ್ತಾ ಪ್ರತ್ಯಾಖ್ಯೇಯಮಿತಿ ಚ ವಿಶದಯಾಮಾಸುಃ -

(೩) ಅಸ್ತಿ ನಾಸ್ತಿಸ್ತಿ ನಾಸ್ತಿತಿ ನಾಸ್ತಿ ನಾಸ್ತಿತಿ ವಾ ಪುನಃ |

ಚಲಸ್ಥಿರೋಭಯಾಭಾವೇರಾಷ್ಟ್ರಾತೋತ್ತೇವ ಬಾಲಿತಃ || ಗೌ.ಕಾ. ೪-೮೯.

ಕೋಟ್ಯತ್ತತಸ್ರ ಏತಾಸ್ತು ಗ್ರಹ್ಯಯಾಸಾಂ ಸದಾವೃತಃ |

ಭಗವಾನಾಭಿರಸ್ಪಷ್ಟಮೋ ಯೇನ ದೃಷ್ಟಃ ಸ ಸರ್ವದೃಕ್ || ಗೌ.ಕಾ. ೪-೮೫.

ಇತಿ | ಅಸ್ತಿನಾಸ್ತಾ ದಿಸರ್ವ ವಿಕಲ್ಪನಾವಚ್ಚಿತಃ ಪರಮಾತ್ಮಾ - ಇತ್ಯಭಿಪ್ರಾಯಃ | "ಸ ಏಷ ನೇತಿ ನೇತ್ಯಾತ್ಮಾಗ್ರಹೋ ನ ಹಿ ಗ್ರಹ್ಯತೇ" (ಬೃ. ೩-೮-೨೬) ಇತ್ಯಾದಿ

ಹೇಳಬೇಕಾಗಿಲ್ಲ.

೩) ಹುಟ್ಟಿಲ್ಲದ, ನಿದ್ರೆಇಲ್ಲದ, ಕನಸಿಲ್ಲದ, ತಾನೇ ಹೊಳೆಯತ್ತಿರುವಂಥದ್ದು (ಯಾವಾಗಲೂ) ತೋರುತ್ತಿರುವುದಾಗಿದೆ. ಈ ಧರ್ಮವೆಂಬ ಹೆಸರಿನ ತತ್ವವು ಸ್ವಭಾವದಿಂದಲೇ ಇರುವಂಥದ್ದು" ಎಂದು (ಗೌ.ಕಾ. ೪-೮೮) ಶ್ರುತಿಯಲ್ಲಿ ತೋರಿಸಿದ್ದಾದ ಅವಸ್ಥಾತ್ರಂಯವಿಲ್ಲದ ತಾನಾಗಿಯೇ ತೋರುತ್ತಿರುವ ತುರೀಯವೆಂಬ ತತ್ವವೇ ಹುಟ್ಟಿಲ್ಲದ್ದು, ಅದ್ವಯವಾದದ್ದೆಂದು ತೋರಿಸಿ, ನಾಲ್ಕು ತುದಿ ಇಲ್ಲದ್ದು, ಎಂದು ಪರಮಾರ್ಥತತ್ತ್ವವನ್ನು ಸಾರ್ವತ್ರಿಕವಾದ ಅನುಭವದಿಂದ ತೋರುವುದನ್ನು ಯುಕ್ತಿಯಿಂದ ಅಲ್ಲಾಗಳೆಯವುದಕ್ಕಾಗುವುದಿಲ್ಲ ಎಂದು ಸ್ವಷ್ಟಪಡಿಸಿರುತ್ತಾರೆ.

(೪) ಇದ್ದಾನೇ ಇಲ್ಲ, ಇದ್ದಾ ಇಲ್ಲ, ಎಂದೋ ಇಲ್ಲ ವೇ ಇಲ್ಲ ಎಂದೋ ಚಲ ಸ್ಥಿರ ಉಭಯ ಅಭಾವ ಇವುಗಳಿಂದ ಬಾಲಿಶನು ಮುಚ್ಚತ್ತಲೇ ಇರುವನು. ಈ ನಾಲ್ಕು ಕೋಟಿಗಳವೆಯಲ್ಲ, ಇವುಗಳನ್ನು ಗ್ರಹಿಸುವುದರಿಂದ (ಆತ್ಮನು) ಯಾವಾಗಲೂ ಮುಚ್ಚಲ್ಪಡುತ್ತಿರುವನಷ್ಟೇ, ಇವುಗಳ ಸೋಂಕಿಲ್ಲದ ಭಗವಂತನು ಯಾವನಿಂದ ಕಂಡವನಾಗಿರುವನೋ ಆತನೇ ಸರ್ವವನ್ನೂ

ಶ್ರುತೀಃ | ಅತಾ ಹಿ ನಾಮ ಸ್ವರೂಪಮ್ | ನ ಚ ಸ್ವಸ್ಯವ ಸ್ವರೂಪಮ್ ಅಸ್ತಿತ್ವವಧಾರಯಿತುಮ್, ನಾಸ್ತಿತಿ ಪ್ರತ್ಯಾಖ್ಯಾತಿಮ್, “ಅಸ್ತಿ ವಾ ನಾಸ್ತಿ ವಾ” ಇತಿ ಸಂಶೇತುಮ್, “ಏವಂ ಸ್ಯಾತ್” ಇತಿ ವಿಕಲ್ಪಯಿತಂ ವಾ ಶಕ್ಯಂ ಕೇನಚಿತ್ | ಯ ಏವ ಹ್ಯವಧಾರಯಿತಾ, ಪ್ರತ್ಯಾಖ್ಯಾತಾ, ಸಂಶಯಿತಾ, ವಿಕಲ್ಪಯಿತಾ ವಾ ತಸ್ಮೈವ ಸ್ವರೂಪತ್ವದಸ್ಯಾತ್ತಿನಃ | ಕಿಂ ಬಹುನಾ, ಆತ್ಮಶಬ್ದವಾಚ್ಯತ್ತಮಪಿ ಕದಾಚಿನ್ನರಾಕ್ರಿಯೇತ, ಆತ್ಮತ್ವೇನ ಚಿಂತ್ಯತ್ತಮಪಿ, ನ ತು ಸ್ವಸ್ಯ ನಿರ್ವಶೇಷಂ ಸ್ವರೂಪಂ ಕಥಂಚಿತ್, ಜಾತುಚಿದಪಿ | ತಸ್ಯಾತ್ ಸಾಧೂಚ್ಯತೇ ಆಚಾರ್ಯೇಃ ಸರ್ವಕೋಟಿಭಿರಸಂಸ್ಪೃಷ್ಟಂ ಪರಮಾರ್ಥಸ್ವರೂಪಂ ಯೇನ ದೃಷ್ಟಮ್, ಸ ಸರ್ವದೃಗಿತಿ ||

ಇಂ. ಶೂನ್ಯಮತತುಲನೋಪಸಂಹಾರಃ - ತದಯಮೇತಾವತಾ ವಿಚಾರೇಣ ನಿರ್ಗತಿತೋರಂಧರಃ -

ಕಂಡವನು (ಗೌ.ಕಾ. ೪-೮-೮೪), ಎಂಬುದಾಗಿ ಹೇಳುತ್ತಾ ಪರಮಾತ್ಮನು ಅಸ್ತಿ ನಾಸ್ತಿತ್ವದಿ ಯಾವ ವಿಕಲ್ಪವಿಲ್ಲದವನು ಎಂದರ್ಥವು. “ಆ ಈತನು ಹೀಗಲ್ಲ, ಹೀಗಲ್ಲ ಎಂಬ ರೂಪನು, ಏಕೆಂದರೆ ಯಾವುದಕ್ಕೂ ವಿಷಯನಲ್ಲ - ವಲ್ಲವೇ? (ಬೃ. ೨-೬-೨೬) ಎಂಬುದಾಗಿ ಶ್ರುತಿ ಇದೆ. ಆತ್ಮನೆಂದರೆ ಸ್ವರೂಪವು. ತನಗೇ (ತನ್ನ) ಸ್ವರೂಪವನ್ನು ಇದೆ ಎಂದು (ವಿಷಯೀಕರಿಸಿ) “ತಿಳಿಯುವುದಕ್ಕಾಗಲೀ” ಇಲ್ಲವೆಂದು “ಅಲ್ಲಿಗಳಿಯುವುದಕ್ಕಾಗಲೀ” ಆಗುವುದಿಲ್ಲವಲ್ಲವೇ? ಹಾಗೆಯೇ “ಇದಾನೋ ಇಲ್ಲವೇ?” ಎಂದು ಸಂಶಯಪಡುವುದಕ್ಕಾಗಲೀ “ಹೀಗಿರಬಹುದೆಂದು” ವಿಕಲ್ಪಸುವುದಕ್ಕಾಗಲೀ ಯಾರಿಗೂ ಆಗುವುದಿಲ್ಲ. ಏಕೆಂದರೆ ಯಾವನು ನಿಶ್ಚಯಿಸುವಾತನೋ, ತಿರಸ್ಯರಿಸುವಾತನೋ, ಸಂಶಯಪಡುವಾತನೋ, ವಿಕಲ್ಪಸುವಾತನೋ ಆಗಿರುತ್ತಾನೋ, ಅವನ ಸ್ವರೂಪವಾಗಿ (ಆತ್ಮನು) ಇದ್ದಕೊಂಡಿರುತ್ತಾನೆ. ಹೆಚ್ಚೇನು ಹೇಳುವುದು! “ಆತ್ಮ”ನೆಂಬಶಬ್ದಕ್ಕೆ ವಾಚ್ಯನಾಗಿರುತ್ತಾನೆಂಬುದನ್ನೂ ಕೆಲವೊಮ್ಮೆ ನಿರಾಕರಿಸುತ್ತದೆ. ತನ್ನ ನಿರ್ವಿಷೇಷಸ್ವರೂಪವು ತನಗೇ, ಎಂದೂ (ವಿಷಯವಾಗಿ) ಆತ್ಮನೆಂದು ಚಿಂತಿಸುವುದಕ್ಕಾಗುವುದಲ್ಲವಷ್ಟೇ? ಆದ್ದರಿಂದ ಆಚಾರ್ಯರು ಪರಮಾರ್ಥಸ್ವರೂಪವು ಯಾವ ವಿಕಲ್ಪವೂ ಇಲ್ಲದ್ದೆಂದೂ, ಅದನ್ನು ಯಾರು ಕಂಡುಕೊಂಡಿದ್ದಾರೋ ಆತನು ಸರ್ವಜ್ಞನು ಎಂದೂ ಹೇಳಿದ್ದ ಸರಿಯಾಗಿದೆ.

(ಗ) ಆಚಾರ್ಯೋಹಿ "ನ ತತ್ತ ರಥಾಃ" (ಬೃ. ೪-೩-೧೦) ಇತ್ಯಾದಿಶ್ಲೋಕ-ನು-  
ಗೃಹಿತಂ ತದನುಕೂಲಂ ಚ ತರ್ಕಮ್ಯ ಅಶ್ರಿತ್ಯ ಸ್ವಪ್ನಜಾಗರಿದಯೋರ್ವರ್ಶ್ಯಮಾನಾನಾಂ  
ಭೇದಾನಾಂ ಸಮರ್ಪಣ ತತ್ತದವಸ್ಥಾಮಾತ್ರಪ್ರತಿಬಧತ್ವಾತ್, ಅನ್ಯತಾಸತ್ತ್ವಾಜ್ಞ್ಯ  
ಮಿಥ್ಯಾತ್ಮಮ್ಯ ಇತ್ಯನುಭವಾಜ್ಞಯುಕ್ತಂ ದರ್ಶಯತಿ -

(ಅ) ಸ್ವಪ್ನಜಾಗರಿತೇ ಸ್ಥಾನೇ ಹೈಕಮಾಹುಮುನೀಷಿಣಃ || ಗೌ.ಕಾ. ೨-೫.

(ಆ) ಅದಾವಂತೇ ಚ ಯನ್ನಾಸ್ತಿ ವರ್ತಮಾನೇರಂತಿ ತತ್ತಧಾ |

ವಿತಧ್ಯಃ ಸದ್ಯಶಾಃ ಸಂತೋಽವಿತಧಾ ಇವ ಲಕ್ಷ್ಯತಾಃ || ಗೌ.ಕಾ. ೨-೬.

ಇತಿ | ಮಾಧ್ಯಮಿಕಸ್ತು ಪ್ರತಿತ್ಯೇಸಮುತ್ಪನ್ನತ್ವಾತ್ ಭಾವಾನಾಂ ಸ್ವಭಾವಶಾಸ್ತ್ರಮಾಹ  
ಯುಕ್ತಮಾತ್ರಮನುಸರನ್ -

(೮) ಪ್ರತಿತ್ಯೇ ಯದ್ಯ ಯಧ್ಯವತಿ ತತ್ತಜ್ಞಂತಂ ಸ್ವಭಾವತಃ ||

ಮಾ.ಕಾ. ೨-೧೨.

**ಇಟ)** ಶಾಸ್ತ್ರಮಾತದೋಡನೇ ಹೊಲಿಸುವುದರ ಉಪಸಂಹಾರವು - ಇದು ಇಷ್ಟರವರೆಗಿನ ವಿಚಾರದಿಂದ ತೀವ್ರಾನವಾದ ಅಧಿಕಾರ. ಗೌಡಪಾದಾಚಾರ್ಯರು "ಅಲ್ಲಿ ರಥಗಳಿರುವುದಿಲ್ಲ" (ಬೃ ೪-೩-೧೦) ಎಂಬುದಾಗಿ ಶ್ರುತಿಯು ತೋರಿಸಿಕೊಟ್ಟಿ ವಿಚಾರವನ್ನೂ ಅದಕ್ಕನುಕೂಲವಾದ ತರ್ಕವನ್ನಾಶ್ರಯಿಸಿಕೊಂಡು ಸ್ವಪ್ನಜಾಗರಿತಗಳಲ್ಲಿ ಕಂಡುಬರುವ ಭೇದಗಳು ಸಮರ್ಪಣೆಯಾಗಿ ಅವು ಆಯಾ ಅವಸ್ಥೆಗೆ ಮಾತ್ರ ಕಟ್ಟಿವಡೆದದ್ದೆಂದೂ ಬೇರೆ ಎಲ್ಲದರಲ್ಲಿ ಸಮಾಗಿರುವುದರಿಂದಲೂ ಸುಳ್ಳಾದದ್ದೆಂದು ಅನುಭವಾಂಗ-  
ವಾದ ಯುಕ್ತಯಿಂದ ತೋರಿಸಿಕೊಟ್ಟಿರುತ್ತಾರೆ.

(ಅ) ಸ್ವಪ್ನಜಾಗರಿತಗಳ ಸ್ಥಾನದ ವಿಷಯದಲ್ಲಿ ಎರಡೂ ಒಂದೇ ಎಂದು  
ತಿಳಿದವರು ಹೇಳುತ್ತಾರೆ (ಗೌ.ಕಾ. ೨-೫)

(ಆ) ಆದಿಯಲ್ಲಾ ಅಂತದಲ್ಲಾ ಯಾವುದಿಲ್ಲವೋ ಅದು  
ವರ್ತಮಾನದಲ್ಲಾ ಇರುವುದಿಲ್ಲ. ಸುಳ್ಳಾದವುಗಳೇ ಆದ ಅವು ಸುಳ್ಳಲ್ಲವೆಂಬಂತೆ  
ಕಾಣುತ್ತವೆ (ಗೌ.ಕಾ. ೨-೬) ಎಂದಿದ್ದಾರೆ. ಬೌದ್ಧರಾದರೋ ಒಂದರ  
ಅಪೇಕ್ಷೆಯಿಂದ ಉತ್ಪನ್ನವಾಗುವದರಿಂದ ಪದಾರ್ಥಗಳಿಗೆ ಸ್ವಭಾವಶಾಸ್ತ್ರ-  
ತ್ವವನ್ನು ಕೇವಲ ಯುಕ್ತಿಯಲ್ಲಿ ನುಸರಿಸಿ ಹೇಳುತ್ತಾರೆ. (೮)

(೭) ಯಃ ಪ್ರತೀತ್ಯಸಮುತ್ವಾದಃ ಶ್ರೀಮತಾಂ ತಾಂ ಪ್ರಚೆಕ್ಷಣಾಹೇ ||

ಮಾ.ಕಾ. ೨೪-೧೮.

ಇತಿ ಚ ||

(೭) ಆಚಾರ್ಯಸ್ವಾವತ್ತಾ ಸ್ವಾಪ್ಣಜಾಗ್ರತ್ವಾಂನಯೋಃ ಸರ್ವಸಮತ್ವೇನೋಭಯೋರಪಿ ಚೇದ್ ವೈತಧ್ಯಮ್, ಕಸ್ತೇಷಾಂ ವಿಕಲ್ಪಕಃ, ಹೋ ವಾ ತತ್ತತ್ವನಿಶ್ಚೇತಾ? - ಇತಿ ಶಂಕಾಮ್ ಉದ್ಘಾಟ್ ತ್ರಯಃ ಸ್ವಾಪ್ಣಾಃ” (ಇ. ೧-೩-೧೨), “ದೃಷ್ಟಿಪವಷ್ಟಾಂ ಚ ಪಾಪಂ ಚ” (ಬೃ. ೪-೩-೧೨)- ಇತ್ಯಾದ್ಯಾಃ, ಅನುಭವಾನುಗುಣಾಃ ಶ್ರುತೀರೇವಾಶ್ರಿತ್ಯ ಅತ್ಯಾವ ತತ್ರ ಮಾಯಯಾ ವಿಕಲ್ಪಹೋ ನಿಶ್ಚೇತಾ ಚ, ಅತ್ಯಾವ ಚ ಭೇದತ್ವೇನ ವಿಕಲ್ಪಿತಃ ಇತ್ಯಾಹ -

(೮) ಕಲ್ಪಯತ್ಯಾತ್ಯಾನಮಾತ್ಯಾ ದೇವಃ ಸ್ವಮಾಯಯಾ |

ಸ ಏವ ಬುಧ್ಯತೇ ಭೇದಾನಿತಿ ವೇದಾಂತನಿಶ್ಚಯಃ || ಗೌ.ಕಾ. ೨-೧೨.

ಇತಿ | ಮಾಧ್ಯಮಿಕಸ್ತು -

“ಒಂದನ್ನಿಟ್ಟುಕೊಂಡು ಯಾವುಯಾವುದು ಇರುವುದೋ ಅದು ಸ್ವಭಾವದಿಂದ ಇಲ್ಲದವುಗಳೇ” (ಮಾ.ಕಾ. ೨-೧೨), (೯) ಒಂದನ್ನಿಟ್ಟುಕೊಂಡು ಯಾವುದು ತೋರುವುದೋ ಅದನ್ನು ಶ್ರಾವಣದೇ ಹೇಳುವೆವು” (ಮಾ.ಕಾ. ೨೪-೧೮) ಎಂದು ಹೇಳುತ್ತಾರೆ.

(೧) ಗೌಡಪಾದರಾದರೋ - ಸ್ವಾಪ್ಣಜಾಗರಿತಸ್ಥಾನಗಳು ಎಲ್ಲಾ ರೀತಿಯಿಂದಲೂ ಸಮವಾದದ್ವಾದ್ವಾದ್ವರಿಂದ ಎರಡೂ ಸುಳ್ಳಿಂದಾದರೆ, ಅವುಗಳನ್ನು ವಿಕಲ್ಪಸುವಾತನು ಯಾರು? ತತ್ವವನ್ನು ನಿಶ್ಚಯಿಸುವಾತನೂ ಯಾರು? ಎಂಬೀ ಸಂದೇಹವನ್ನು ಎಬ್ಬಿಸಿ “ಮೂರು ಸ್ವಾಪ್ಣಗಳು” (ಇ ೧-೩-೧೨) “ಪುಣ್ಯಪಾಪಗಳನ್ನು (ಬರೀ) ಕಂಡವನಾಗಿ” (ಬೃ ೪-೩-೧೨) ಎಂಬಿವೇ ವೋದಲಾದ ಅನುಭವಕ್ಕೆ ಅನುಗುಣವಾದ ಶ್ರುತಿಗಳನ್ನು ಆಶ್ರಿಸಿಯಿಕೊಂಡು, ಆ ಸ್ಥಳದಲ್ಲಿ ಆತ್ಮನೇ ಮಾಯೆಯಿಂದ ವಿಕಲ್ಪಸುವಾತನು ಮತ್ತು ನಿಶ್ಚಯ ಮಾಡುವಾತನೆಂದೂ, ಆತ್ಮನೇ ಭೇದರೂಪದಿಂದ ವಿಕಲ್ಪಸಲ್ಪಟ್ಟಿರುತ್ತಾನೆಂದು ಹೇಳಿರುತ್ತಾರೆ.

(೧) ಅವಿದ್ಯಮಾನೇ ಭಾವೇ ಚ ಕಸ್ಯಾಭಾವೋ ಭವಿಷ್ಯತಿ |  
ಭಾವಾಭಾವವಿಧಮಾ ಚ ಭಾವಾಭಾವಮವೈತಿ ಕಃ || ಮಾ.ಕಾ. ೫-೬.

ಇತ್ಯನುಭವನ್ಯಕ್ಷಾರೇಣ ಭಾವಾಭಾವಪದಾರ್ಥನಾಂ ಸಮವೇಷಾಭಾವತಾಮ್, ಭಾವಾಭಾವವಿಸದೃಶಸ್ಯ ಪರೀಕ್ಷಕಸ್ಯಾಪ್ಯಭಾವತಾಂ ಪ್ರತಿಜಾನಿತೇ ಕೇವಲಯಕ್ತಿ-ಮಾತ್ರಿತ್ಯ ||

(೨) ಕಿಂಚ, ಅಜಾಯೋ ದ್ವೈತಮಾತ್ರಸ್ಯ ಪ್ರತೀತರೂಪೇಣ ಮಾಯಾತ್ಮಂ ಪರಮಾರ್ಥಸ್ವರೂಪೇಣಾದ್ವೈತತ್ವಂ ಚ ಬ್ರಹ್ಮತೇ “ಬ್ರಹ್ಮವೇದಂ ವಿಶ್ವಮ್” (ಮುಂ. ೨-೨-೧೧), “ಅಜಾಯಮಾನೋ ಬಹುಧಾ ವಿಜಾಯತೇ” (ತ್ಯ.ಆ. ೩-೧೩-೧೯) ಇತ್ಯಾದಿಶ್ರಿತಪ್ರಮಾಣಂ ತದನುಗುಣಂ ತರ್ಕಂ ಚ ಸಂಶ್ರಿತ್ಯ -

(೩) ಅದ್ವೈತಂ ಪರಮಾರ್ಥೋ ಹಿ ದ್ವೈತಂ ತದ್ವೇದ ಉಚ್ಯತೇ ||

ಗೌ.ಕಾ. ೩-೧೪.

(೪) ಆತ್ಮವೆಂಬ ದೇವನು ತನ್ನನ್ನ ತಾನೇ ತನ್ನ ಮಾಯೀಯಿಂದ ಕಲ್ಪಿಸಿಕೊಳ್ಳುತ್ತಾನೆ. ಆತನೇ ಭೇದಗಳನ್ನ ಅರಿಯುತ್ತಾನೆಂಬುದು ವೇದಾನ್ತದ ನಿಶ್ಚಯವು” (ಗೌ.ಕಾ. ೨-೧೨). ಚೌಧ್ರಿರಾದರೋ “ವಸ್ತುವೇ ಇಲ್ಲದಿರುವಾಗ ಯಾವುದರ ಅಭಾವವು ಎಂದಾಗುವುದು ? ಭಾವಾಭಾವವಿಲಕ್ಷಣವಾದ ಯಾವನು ತಾನೆ ಭಾವಾಭಾವಗಳನ್ನ ಅರಿಯುತ್ತಾನೆ (ಮಾ.ಕಾ. ೫-೬). ಎಂದೀಪರಿಯಾಗಿ ಕೇವಲ ಯುಕ್ತಿಯನ್ವಾಶ್ಯಯಿಸಿ ಅನುಭವವನ್ನ ಧಿಕ್ಷರಿಸುವುದರ ಮೂಲಕ ಭಾವಾಭಾವಗಳಿರಡೂ ಸಮಾನವಾಗಿಯೇ ಇಲ್ಲವೆಂತಲೂ, ಭಾವಾಭಾವವಿಲಕ್ಷಣವಾದ ಪರೀಕ್ಷಕನಾದ (ತನ್ನನ್ನಾಂ) ಇಲ್ಲವೆಂದು ಪ್ರತಿಜ್ಞೆ ಮಾಡುತ್ತಾನೆ!

(೫) ಮತ್ತೂ ಏನೆಂದರೆ ಗೌಡಪಾದಾಚಾರ್ಯರು “ಈ ವಿಶ್ವವೇಲ್ಲ ಬ್ರಹ್ಮವೇ” (ಮುಂ. ೨-೨-೧೧) “ತಾನು ಹುಟ್ಟಿದೇ ಬಹಳವಾಗಿ (ಹುಟ್ಟಿದವನಂತೆ) ತೋರುವನು” (ತ್ಯ.ಆ. ೩-೧೩-೧೯) ಎಂಬಿವೇ ಮುಂತಾದ ಶ್ರುತಿಯನ್ನಾಂ ಅದಕ್ಕನುಗುಣವಾದ ತರ್ಕವನ್ನಾಂ ಆಶ್ಯಯಿಸಿ, ದ್ವೈತವೆಂಬುದು ತೋರಿಕೆಯ ರೂಪದಿಂದ ಮಾಯೀಯಾಗಿದೆ ಎಂತಲೂ ಪರಮಾರ್ಥಸ್ವರೂಪದಿಂದ ಅದ್ವೈತವಾಗಿದೆ ಎಂತಲೂ ಹೇಳುತ್ತಾರೆ.

- (ಅ) ಮಾಯಯಾ ಭಿದ್ಯತೇ ಹೇತನ್ನಾನ್ಯಧಾಜಂ ಕಥಂಚನ |  
 ತತ್ಪತೋ ಭಿದ್ಯಮಾನೇ ಹಿ ಮತ್ಯತಾಮಮೃತಂ ವರ್ಜೀತಾ || ೨-೧೯.
- (ಆ) ಪ್ರಪಂಚೋ ಯದಿ ವಿದೇತ ನಿವರ್ತೇತ ನ ಸಂಶಯಃ |  
 ಮಾಯಾಮಾತ್ರಮಿದಂ ದ್ವೈತಮದ್ವೈತಂ ಪರಮಾರ್ಥತಃ || ಗೌ.ಕಾ. ೧-೧೯.

ಇತಿ | ಶೂನ್ಯವಾದೀ ಪುನಃ, ದ್ವೈತಾದ್ವೈತಾದಿಸರ್ವದೃಷ್ಟಿನಾಂ ಪ್ರಹಾಣಾರ್ಥಮೇವ  
 ಸ್ವಸಂಪ್ರದಾಯಕತ್ವಃ ಪ್ರವೃತ್ತಿವರ್ಗ, ಸ್ವಸ್ಯ ಚ ಸರ್ವದೃಷ್ಟಿನಾಶ್ರಯಣ-  
 ಮೇವೇತರೇಭೋ ವೈಶಿಷ್ಟ್ಯವರ್ಗ, ಅಂತತಃ ಶೂನ್ಯಸ್ಯಾಪ್ಯಶೂನ್ಯತಾಮೇವ ಚ  
 ಪ್ರತಿಜ್ಞಾನಿತೇ -

- (ಒ) ಸರ್ವದೃಷ್ಟಿಪ್ರಹಾಣಾಯ ಯಃ ಸದ್ಗಮಮದೇಶಯತಾ |  
 ಅನುಕಂಪಾಮುಪಾದಾಯ ತಂ ನಮಸ್ಯಾಮಿ ಗೌತಮಮ್ || ಮಾ.ಕಾ. ೨೨-೨೦.
- 

(ಅ) “ಅದ್ವೈತವು ಪರಮಾರ್ಥವು ದ್ವೈತವು ಅದರ ಭೇದವೇನಿಸಿ-  
 ಕೊಂಡಿದೆ” (ಗೌ.ಕಾ.೨-೧೮).

(ಆ) ಇದು ವಾಂಸಿಯಿಂದ ಭಿನ್ನವಾಗುತ್ತದೆ. ಹೀಗಲ್ಲದೆ ಹೇಗೂ  
 ಅಜವಾದದ್ದು (ಭಿನ್ನವಾಗುವುದಿಲ್ಲ). ನಿಜವಾಗಿಯೇ ಭಿನ್ನವಾದರೇ  
 ಅಮೃತವಾದದ್ದು ಮತ್ಯವಾದಿತು! (ಗೌ.ಕಾ. ೨-೧೯).

(ಇ) “ಪ್ರಪಂಚವೇನಾದರೂ ಇದ್ದಿದ್ದರೆ, ಹೋಗಬೇಕಾದೀತು, ಇದರಲ್ಲಿ  
 ಸಂಶಯವಿಲ್ಲ. ಅದರೆ ಈ ದ್ವೈತವೇಲ್ಲವೂ ಮಾಯಾಮಾತ್ರವಾದದ್ದು, ನಿಜವಾಗಿ  
 ಅದ್ವೈತವೇ ಪರಮಾರ್ಥವಾದದ್ದು” (ಗೌ.ಕಾ. ೧-೧೯). ಶೂನ್ಯವಾದಿ-  
 ಯಾದರೋ - ದ್ವೈತಾದ್ವೈತಾದಿ ಎಲ್ಲಾ ದೃಷ್ಟಿಯನ್ನೂ ಹೊಡೆದುಹಾಕುವು-  
 ದಕ್ಷಾಗಿಯೇ ಸಂಪ್ರದಾಯವನ್ನೂ ರಚಿಸಿದವನ ಪ್ರವೃತ್ತಿಯು. ತನ್ನದಾದರೋ  
 ಯಾವ ದೃಷ್ಟಿಯನ್ನಾಶ್ರಯಿಸದೇ ಇರುವುದೆಂಬುದೇ ಅಸಾಧಾರಣವಾದದ್ದು.  
 ಕೊನೆಗೆ ಶೂನ್ಯವೆಂಬುದೂ ಇಲ್ಲವೆಂದೇ ಪ್ರತಿಜ್ಞೆ ಮಾಡಿರುತ್ತಾನೆ.

(ಒ) “ಯಾವಾತನು (ಶಿಷ್ಯರ ಮೇಲಿನ) ಅನುಕಂಪೆಯನ್ನೂ ಒಷ್ಟಿ ಎಲ್ಲಾ  
 ದೃಷ್ಟಿಯನ್ನೂ ಕಳೆಯುವುದಕ್ಷಾಗಿ ಒಳ್ಳೆಯ ಧರ್ಮವನ್ನೂ ಆದೇಶಿದನೋ,  
 ಆ ಗೌತಮನನ್ನೂ ನಮಸ್ಕರಿಸುವೆನು” (ಮಾ.ಕಾ. ೨೨-೨೦).

(೨) ಶೂನ್ಯತಾ ಸರ್ವಾದೃಷ್ಟಿನಾಂ ಪೂರ್ಕಾ ನಿಃಸರಣಾಂ ಜಿನ್ನೇಃ |  
ಯೇಷಾಂ ತು ಶೂನ್ಯತಾ ದೃಷ್ಟಿಸ್ತಾನಸಾಧಾನಾ ಬಭಾಷಿರೇ || ಮಾ.ಕಾ. ೧೨-೫.

(೩) ಯದ್ಯಶೂನ್ಯಂ ಭವೇತ್ ಕಿಂಚಿತ್ ಸ್ಯಾಚೆಭಿನ್ಯಾಮಿತಿ ಕಿಂಚನ |  
ನ ಕಿಂಚಿದಸ್ತುಶೂನ್ಯಂ ಚ ಕುತಃ ಶೂನ್ಯಂ ಭವಿಷ್ಯತಿ || ಮಾ.ಕಾ. ೧೨-೨.

ಇತಿ | ತದೇವಮ್ -

(೪) ನಿರ್ಮಿತಕೋ ನಿರ್ಮಿತಕಂ ಮಾಯಾಪುರುಷಃ ಸ್ವಮಾಯಯಾ ಸ್ವಷ್ಟಮ್ |  
ಪ್ರತಿಷೇಧಯತೇ ಯದ್ಯತ್ ಪ್ರತಿಷೇಧೋರಂತು ತಂತ್ರವ ಸ್ಯಾತ್ ||  
ವಿ.ವ್ಯಾ. ೨೫.

[ “ಫಿರ್ಮೇವ ಮದ್ದಳನೇನ ಶೂನ್ಯನ ಸರ್ವಭಾವಾನಾಂ ಸ್ವಭಾವಪ್ರತಿಷೇಧ ಉಪಾನ್ಯಃ”  
ಇತಿ ತದ್ವಾಧಿಷ್ಠಾನಂ ಚ || ]

ಇತಿ ಸರ್ವಭಾವಾನಾಂ ತತ್ತ್ವತಿಷೇಧ್ಯಃ, ಪ್ರತಿಷೇಧಸ್ಯ ಚ, ಕಿಂ ಒಹುನಾ ಶೂನ್ಯಸ್ಯಾಪಿ

(೨) ತೀರ್ಥರಾದವರು ಎಲ್ಲಾ ದೃಷ್ಟಿಯನ್ನು ಸ್ವಭಾವದಿಂದಲೇ ಶೂನ್ಯವೆಂದು ಹೇಳಿದರು. ಆದರೆ ಯಾರ ಮತದಂತೆ ಶೂನ್ಯತೆಯೂ (ಒಂದು ದೃಷ್ಟಿಯಾಗಿದೆಯೋ) ಅವರನ್ನು ಅಸಾಧ್ಯರೇಂದೇ ಹೇಳಿರುವರು.

(೩) ಶೂನ್ಯವಲ್ಲದ್ದೇನಾದರೂ ಇದ್ದಿದ್ದರೇ ಯಾವುದನ್ನಾದರೂ ಶೂನ್ಯವೆನ್ನಬಹುದಾಗಿತ್ತು (ಮಾ.ಕಾ. ೧೨-೨). ಶೂನ್ಯವಲ್ಲದ್ದ ಯಾವುದೂ ಇಲ್ಲದಿರುವಾಗ ಶೂನ್ಯವೆಂಬುದಾದರೂ ಹೇಗಾದೀತು? (ಮಾ.ಕಾ. ೧೨-೨) ಎಂದು ಹೀಗೆಯೇ.

(೪) “ಮಾಯೀಯನ್ನು ಮಾಡುವಾತನು ಮಾಯಾಪುರುಷನನ್ನು ತನ್ನ ಮಾಯೀಯಿಂದ ಸೃಷ್ಟಿವಾದದ್ದನ್ನು ಹೇಗೆ ಅಲ್ಲಿಗಳೆಯುವನೋ ಹಾಗೆಯೇ ಇದು ಪ್ರತಿಷೇಧವಾದಿತು” (ವಿ.ವ್ಯಾ. ೨೨). (ಇದೇ ರೀತಿ ನನ್ನ ಮಾತಿನಿಂದ ಶೂನ್ಯವಾಗಿದೆ ಎಂದು ಹೇಳುವ ಮೂಲಕ ಎಲ್ಲಾ ಪದಾರ್ಥಗಳಿಗೂ ಸ್ವಭಾವಪ್ರತಿಷೇಧವು ಹೊಂದುತ್ತದೆ” ಎಂದು ಅದರ ವ್ಯಾಖ್ಯಾನವಿದೆ). ಹೀಗೆ ಎಲ್ಲಾ ಭಾವಗಳನ್ನೂ ಅಲ್ಲಿಗಳೆಯುವವನು, ಆ ಪ್ರತಿಷೇಧವನ್ನೂ ಅಲ್ಲಿಗಳೆಯುವವನು, ಶೂನ್ಯಕ್ಕೂ ಸ್ವಭಾವವಿಲ್ಲವೆಂದು ಹೇಳುವ ಬೌದ್ಧನಿಗೆ

ಕರಣ:) ವೇದಾಂತಿಸಂಮತವಿಜ್ಞಾನಸ್ಯ ವೈಲಕ್ಷ್ಯಾಂ ಬೌದ್ಧಭಿಮತ-ವಿಜ್ಞಾನಾತ್‌ ೨೫೯

ಸ್ವಭಾವಶ್ಲಾಂತಾಂ ಬುಬಾಂಸ್ಯ ಮಾಧ್ಯಮಿಕಸ್ಯ -

ಅಕಲ್ಪಕಮಜಂ ಜ್ಞಾನಂ ಜ್ಞೇಯಾಭಿನ್ನಂ ಪ್ರಚಕ್ಷತೇ |

ಬ್ರಹ್ಮಜ್ಞೇಯಮಜಂ ನಿತ್ಯಮಜೇನಾಜಂ ವಿಬುಧ್ಯತೇ || ಗೌ.ಕಾ. ೩-೩೩.

ಇತಿ ಮಾಯಿಕಜ್ಞಾತ್ರಜ್ಞಾನಾದಿವಿಕಲ್ಪಸ್ವದಮದ್ವತ್ತಬ್ರಹ್ಮಾತ್ರತತ್ತ್ವಂ ವೇದಾಂತಸಿದ್ಧಂ ಸರ್ವಸ್ಯಾಪ್ಯಾತ್ರಭೂತಮುಪದೇಷ್ಟ್ಯಾ ಸಾಮ್ಯಂ ನ ಕೋಟಪಿ ಕಥಂಚಿದಪಿ ಕಲ್ಪಯೇತ್‌ ವಿನಾ ದುರಭಿನಿವೇಶವಿಪಯ್ಯಾಯಜ್ಞಾನಾನ್ಯತರತಿಮಿರಾಂಧರ್ಮ - ಇತ್ಯಲಮತಿ-ಪ್ರಪಂಚೇನ ||

೪೦. ವೇದಾಂತಿಸಂಮತವಿಜ್ಞಾನಸ್ಯ ವೈಲಕ್ಷ್ಯಾಂ ಬೌದ್ಧಭಿಮತ-ವಿಜ್ಞಾನಾತ್‌ - ಏತೇನ ವಿಜ್ಞಾನವಾದಸಾಮ್ಯಮಷ್ಟಪಾಸ್ತಂ ವೇದಿತವ್ಯಮ್‌ | ತಥಾ ಹಿ ಅತ್ರ ತಾವದಿದಂ ಮನಸಿ ಕರಣೀಯಂ ಯದಾಚಾರ್ಯೇಣ “ಮತಾಂತರಾಭಿನಿವಿಷ್ಟರಪಿ ಪರಸ್ಪರಂ ವಿವದವ್ಯಾನ್ಯಸ್ತತ ವಿವಾಜಾದ್ವಯವಾತ್ರತತ್ತ್ವಂ ಪರಿದೀಪ್ಯತ

---

“ಕಲ್ಪನೆಯಲ್ಲದ, ಹುಟ್ಟಿಲ್ಲದ ಜ್ಞಾನವ್ (ಅದು) ಜ್ಞೇಯಕ್ಕಿಂತ ಭಿನ್ನವಲ್ಲವೆಂದು ಹೇಳಲಾಗಿದೆ. ಬ್ರಹ್ಮಜ್ಞೇಯವೂ ಅಜವೂ ನಿತ್ಯವೂ ಆದ ಅದು ಅಜದಿಂದ ಅಜವು ತಿಳಿಯಲ್ಪಡುತ್ತದೆ” (ಗೌ.ಕಾ. ೩-೩೩) ಎಂದು ಮಾಯಿಕವಾದ ಜ್ಞಾತ್ರಜ್ಞಾನವೇ ಮುಂತಾದ ವಿಕಲ್ಪಕ್ಕೆ ಆಸ್ಪದವಾದ ಅದ್ವೈತವಾದ ಬ್ರಹ್ಮಾತ್ರತತ್ತ್ವವು ವೇದಾಂತಸಿದ್ಧವಾದದ್ವಾ ಎಲ್ಲಕೂ ಆತ್ಮವಾಗಿರುವಂಥದನ್ನು ಉಪದೇಶಿಸುವಂತಹ ಶ್ರೀಗೌಡಪಾದರೋಡನೆ ಹೋಲಿಕೆಯನ್ನು ಯಾರೂ ಹೇಗೂ ಕಲ್ಪಿಸಲಾರರು. ದುರಾಗ್ರಹವಿಷ್ಟನಾದ ತಪ್ಯತಿಳಿವಳಿಕೆಯೇ ಮುಂತಾದದ್ವರಲ್ಲಿ ಯಾವುದಾದರೋಂದು ತಿಮಿರದೋಷವುಳ್ಳವಾತನು ಮಾಡಿಯಾನು! ಎಂದಾದ್ದರಿಂದ ಹೆಚ್ಚಾಗಿ ಇದನ್ನು ವಿವರಿಸುವುದು ಸಾಕು.

೪೦) ಬೌದ್ಧರಿಗೆ ಒಪ್ಪಾದ ವಿಜ್ಞಾನಕ್ಕಿಂತ ವೇದಾನ್ತಿಗಳಿಗೆ ಒಪ್ಪಾದ ವಿಜ್ಞಾನವ್ ವಿಲಕ್ಷ್ಯಾಂವಾಗಿದೆ. ಇಷ್ಟನ್ನು ಹೇಳಿದ್ದರಿಂದ ವಿಜ್ಞಾನವಾದ-ದೋಡನೆ ಸಾಮ್ಯತೆ ಹೊಂದಿದೆ ಎಂಬ ವಿಚಾರವನ್ನು ತಳ್ಳಿಹಾಕಿದ್ದಾಯಿತು. ಹಾಗೆಯೇ ಇದನ್ನು ಲಕ್ಷ್ಯಾದಲ್ಲಿಟ್ಟಿರಬೇಕು - ಏನೆಂದರೆ - ಬೇರೆ ಬೇರೆ ವುತದಲ್ಲಿ ಅಭಿನಿವೇಶವನ್ನು ಹೊಂದಿದವರು ಪರಸ್ಪರ ವಾದ ಮಾಡುತ್ತಿರುವವರೇ (ಪ್ರಕಾರಾಂತರದಿಂದ) ಅಜಾದ್ವಯವಾದ ಆತ್ಮತತ್ವವನ್ನು

ಇತ್ಯಾವಿಷ್ಯತ್ತುವರ್ ಅಲಾತಶಾಂತಿಪ್ರಕರಣವಾರಿಷ್ವಮಾಣೈನ ಪ್ರಪರಧವುಂ  
ವುಂಗಲಶ್ಲೋಕ ವಿವಾದ್ಯೈತಾತ್ತ್ವದರ್ಶನಂ ಪ್ರತಿಜ್ಞಾತವರ್ | ವಿಶ್ವಾ ಚ  
ದರ್ಶನಸತತ್ತ್ವಪ್ರತಿಪಾದನಾಂತೇ ಬುದ್ಧೋಪದಿಷ್ಟ್ವಾವಿಜ್ಞಾನವಾದತೋಽದ್ವೈತದರ್ಶನಸ್ಯ  
ಸ್ವಸಂಪ್ರದಾಯಾನುಮತಸ್ಯ ವೈಲಕ್ಷಣ್ಯಂ ಕಂಠರವೇಣೋಕ್ತಮ್ರ್ | ಇತಿ ||

ತತ್ತೋಪಕರ್ಮೋ ತಾವತ್ |

(೧) ಜ್ಞಾನೇನಾಕಾಶಕಲ್ಪೀನ ಧರ್ಮಾನ್ಯ ಯೋ ಗಗನೋಪಮಾನ್ |

ಜ್ಞೇಯಾಭಿನ್ನೇನ ಸಂಬುದ್ಧಸ್ತಂ ವಂದೇ ದ್ವಿಪದಾಂ ವರಮ್ | ಗೌ.ಕಾ. ೪-೮.

ಇತಿ ಶೂನ್ಯವಾದಾದಿವ ವಿಜ್ಞಾನವಾದಾದಪಿ ಸ್ವಾಭೀಷಣ್ಯಾದ್ವೈತತತ್ತ್ವಸ್ಯ ವಿಶೇಷಮಾಹ |  
ತಥಾ ಹಿ - ಯಥಾ ಆಕಾಶಂ ನಿಃಸ್ವಭಾವಮ್, ಏವಂ ಜ್ಞಾನಮಪಿ - ಇತಿ ಶೂನ್ಯವಾದಿನಃ  
ವಿಜ್ಞಾನವಾದಿನಸ್ತುನಿರಾಲಂಬನತ್ವಾದೇವ ವಿಜ್ಞಾನಸ್ಯಾಸಂಗತ್ವಮ್, ಕ್ಷಣಿಕವಿಜ್ಞಾನ-

ತೋರಿಸಿದಂತಾಗಿರುತ್ತಾರೆಂಬುದನ್ನು ತೋರಿಸಬೇಕೇನ್ನುತ್ತಾ,  
ಶ್ರೀಗೌಡಪಾದಾಚಾರ್ಯರು ಅಲಾತಶಾಂತಿಪ್ರಕರಣವನ್ನು ಆರಂಭಿಸಬೇಕೇನ್ನು -  
ವರರಾಗಿ ಮೊಟ್ಟೆ ಮೊದಲನೆಯ ಶ್ಲೋಕವಾದ ಮಂಗಲಶ್ಲೋಕದಲ್ಲೇ  
ಅದ್ವೈತಾತ್ತ್ವದರ್ಶನವನ್ನೇ ಪ್ರತಿಜ್ಞೆ ಮಾಡಿರುತ್ತಾರೆ. ವಿಶೇಷವಾಗಿ (ಅದ್ವೈತ)  
ದರ್ಶನದ ನಿಜವನ್ನು ಪ್ರತಿಪಾದನೆ ವಾಡಿದ ಕೊನೆಯಲ್ಲಿ ಬುದ್ಧಿನು  
ಉಪದೇಶಮಾಡಿದ್ದಾದ ವಿಜ್ಞಾನವಾದಕ್ಷಿಂತ ತಮ್ಮ ಸಂಪ್ರದಾಯಕ್ಕೆ ಒಪ್ಪಿದ  
ಅದ್ವೈತದರ್ಶನವು ವಿಲಕ್ಷಣವಾಗಿದೆ ಎಂಬುದನ್ನು ಬಾಯಿಬಿಟ್ಟು ಹೇಳಿರು-  
ತ್ತಾರೆ. ಆರಂಭದಲ್ಲಿ ನೋಡುವುದಾದರೆ ೧) ಆಕಾಶದಂತಿರುವ ಜ್ಞಾನದಿಂದ  
ಆಕಾಶದಂತಿರುವ ಜೀವರನ್ನು ತಿಳಿಯಬೇಕಾದ (ಆತ್ಮನಿಗಿಂತ) ಬೇರೆಯಾಗದೇ  
ಯಾವನು ತಿಳಿದಿರುವನೋ (ಅಂತಹ) ದ್ವಿಪದರಲ್ಲಿ ಶ್ರೀಷ್ಟನಾದ  
(ನಾರಾಯಣನನ್ನು) ನಮಸ್ಕರಿಸುವೆನು (ಗೌ.ಕಾ. ೪-೮). ಎಂದು ಹೇಳುತ್ತಾ  
ಶೂನ್ಯವಾದಕ್ಷಿಂತ ಬೇರೆಯಾಗಿರುವ, ಹಾಗೆಯೇ ವಿಜ್ಞಾನವಾದಕ್ಷಿಂತಲೂ  
ತಮಗೆ ಒಪ್ಪಿಗೆಯಾದ ಅದ್ವೈತತತ್ತ್ವವು ವಿಶೇಷವಾದದ್ದಾಗಿದೆ ಎಂದು  
ಹೇಳಿರುತ್ತಾರೆ. (ಬೋಧರು) ಹೇಗೆ ಆಕಾಶವು ನಿಃಸ್ವಭಾವವೋ ಹಾಗೆಯೇ  
ಜ್ಞಾನವೂ ಎಂದು ಶೂನ್ಯವಾದಿಗಳು (ಹೇಳುವರು). ವಿಜ್ಞಾನವಾದಿಗಳಾದರೋ,  
ಆಧಾರವಿಲ್ಲದ್ದಾದ್ದರಿಂದಲೇ ವಿಜ್ಞಾನವು ಅಸಂಗವಾದದ್ದು, (ಹಾಗೆಯೇ)  
ವಿಷಯಗಳು ಕ್ಷಣಿಕವಿಜ್ಞಾನದ ಪರಿಣಾಮವಾತ್ರವಾಗಿ ವಿಜ್ಞಾನವಷ್ಟೇ

ಃರಣಃ) ವೇದಾಂತಿಸಂಪತ್ವಿಜ್ಞಾನಸ್ಯ ಷೈಲಕ್ಷಣ್ಯಂ ಬೌದ್ಧಭಿಮತವಿಜ್ಞಾನಾತ್‌ ೨೪೮

ಪರಿಣಾಮತ್ವಾಚ್ಚ ವಿಷಯಾಳಾಂ ವಿಜ್ಞಾನಮಾತ್ರತ್ವಂ ನ ತು ತೇಷಾಂ ಸ್ವಾತಂತ್ರ್ಯೋಳಾ-  
ಪೃಸ್ತಿತ್ವಮಾ ಇತ್ಯಾಹುಃ | ತದೇತದುಭಯಂ ವ್ಯಾವೃತ್ಯ ಕೂಟಸ್ಥವಿಜ್ಞಾನಮಾತ್ರಮೇವ  
ಸತತ್ವಂ ಜ್ಞಾತ್ವಜ್ಞಾನಜ್ಞೀಯಾನಾಂ ನ ತು ತತಃ ಷೃಂಘಕ್ರತ್ವ ತೇಷಾಂಸ್ತೀತ್ಯಚ್ಯತೇ |  
ಯಥಾಹ ಭಗವಾನ್ ಭಾಷ್ಯಕ್ತಾ -

(1) ಉಪದೇಷ್ಟಾನವಸ್ತಾರವುಖೇನ ಜ್ಞಾನಜ್ಞೀಯಜ್ಞಾತ್ವಭೇದರಹಿತಂ  
ಪರಮಾತ್ಮತ್ವದರ್ಶನಮಿಹ ಪ್ರಕರಣೇ ಪ್ರತಿಷ್ಠಿಪಾದಯಿಷಿತಂ ಪ್ರತಿಪಕ್ಷ-  
ಪ್ರತಿಷೇಧದ್ವಾರೇಣ ಪ್ರತಿಜ್ಞಾತಂ ಭವತಿ || ಗೌ.ಕಾ.ಭಾ. ೪-೮,

ಇತಿ | ಉಪಸಂಹಾರೇ ಶಿಲ್ಪಾಪಿ -

(೨) ಕ್ರಮತೇ ನ ಹಿ ಬುದ್ಧಸ್ಯ ಜ್ಞಾನಂ ಧರ್ಮೇಷು ತಾಯಿನಃ |  
ಸರ್ವೇ ಧರ್ಮಾಸ್ತಧಾ ಜ್ಞಾನಂ ನ್ಯೇತದ್ರೋ ಬುದ್ಧೇನ ಭಾಷಿತಮ್ | ಗೌ.ಕಾ. ೪-೯.

ಇತಿ | ವ್ಯಾಖ್ಯಾಪ್ಯೇ ಚೈತದ್ರೋ ಭಾಷ್ಯಕಾರಃ -

ಆಗಿದೆಯೇ ಹೊರತು ಅವುಗಳಿಗೆ ಸ್ವತಂತ್ರವಾಗಿಯೂ ಅಸ್ತಿತ್ವವಿದೆ ಎಂಬುದಿಲ್ಲ ಎನ್ನತ್ತಾರೆ. (ಆದರೆ ಶ್ರೀಗೌಡಪಾದರು) ಇವೇರಡನ್ನೂ ತಳ್ಳಿಹಾಕಿ ಜ್ಞಾತ್ವಜ್ಞಾನಜ್ಞೀಯಗಳ ತಿರಳು ಕೂಟಸ್ಥವಾದ ವಿಜ್ಞಾನವಷ್ಟೇ ಆಗಿದೆಯೇ ಹೊರತು ಅದಕ್ಕಿಂತ ಬೇರೆಯಾಗಿ ಅವುಗಳಿಗೆ ಇರುವಿಕೆ ಇರುವುದಿಲ್ಲ ಎಂದಿರುತ್ತಾರೆ. ಪೂಜ್ಯರಾದ ಭಾಷ್ಯಕಾರರೂ ಸಹ ಇದನ್ನೇ ಹೇಳಿರುತ್ತಾರೆ.

(1) ಪ್ರತಿಪಕ್ಷವಾದ (ಸಾಂಖ್ಯ ನ್ಯಾಯಾದಿಗಳನ್ನು) ಅಲ್ಲಗಳೆಯುವುದರ ಮೂಲಕ ಯುಕ್ತಿಯಿಂದ (ಇದನ್ನು) ಪ್ರತಿಜ್ಞೆ ಮಾಡಿದಂತಾಗುತ್ತದೆ (ಎನೆಂದರೆ) - “ಉಪದೇಷ್ಟಾವಾದ ಗುರುವಿಗೆ” ನಮಸ್ತಾರವನ್ನು ಮಾಡುವ ಮೂಲಕ ಜ್ಞಾನಜ್ಞೀಯಜ್ಞಾತ್ವಭೇದವಿಲ್ಲದಿರುವ ಪರಮಾತ್ಮತತ್ವವನ್ನು ತೋರಿಸುವುದೆಂಬುದೇ ಈ ಪ್ರಕರಣದಲ್ಲಿ ಪ್ರತಿಪಾದನೆಯನ್ನು ಮಾಡಬೇಕೆಂದುಕೊಂಡಿರುವ ವಿಚಾರವು” (ಗೌ.ಕಾ. ೪-೮). ಉಪಸಂಹಾರದಲ್ಲಾ ಸಹ -

(೨) ನಿರಂತರವಾದ ಜ್ಞಾನಿಯ ದೃಷ್ಟಿಯಲ್ಲಿ ಜೀವನಲ್ಲಿರುವ ಜ್ಞಾನವು ಸಂಚರಿಸುವುದಿಲ್ಲ. ಎಲ್ಲಾ ಜೀವರಲ್ಲಿಯೂ ಹಾಗೆಯೇ, ಈ ಜ್ಞಾನವನ್ನು (ಮಾತ್ರ) ಗೌತಮಬುದ್ಧನು ಹೇಳಿರುವುದಿಲ್ಲ (ಗೌ.ಕಾ. ೪-೯). ಇದನ್ನು ಭಾಷ್ಯಕಾರರೂ ಸಹ ಹೀಗೆ ವ್ಯಾಖ್ಯಾನಿಸಿರುತ್ತಾರೆ.

(2) ಯಸ್ಯಾತ್, ನ ಹಿ ಕ್ರಮತೇ ಬುದ್ಧಸ್ಯ ಪರಮಾರ್ಥದರ್ಶನಃ, ಜ್ಞಾನಂ ವಿಷಯಾಂತರೇಮು ಧರ್ಮೇಽಮು, ಧರ್ಮಸಂಸ್ಥಂ ಸವಿತರೀವ ಪ್ರಭಾ | ತಾಯಿನಃ ತಾಯೋ ಅಸ್ಯಾಸ್ತೀತಿ ತಾಯೀ | ಸಂತಾನವತಃ, ನಿರಂತರಸ್ಯ ಆಕಾಶಕಲ್ಪಸ್ಯ - ಇತ್ಯಧರ್ಷಃ | ಪೂಜಾವತಃ, ಪ್ರಭಾವತೋ ವಾ | ಸರ್ವೇ ಧರ್ಮಾಃ ಅತ್ಯಾನೋಽಬಿತಧಾ ಜ್ಞಾನವದೇವ ಆಕಾಶಕಲ್ಪತ್ರ್ಯಾತ್ ನ ಕ್ರಮಂತೇ ಕೃಚಿದಬಿ ಅರ್ಥಾಂತರೇ ಇತ್ಯಧರ್ಷಃ | ಯದಾದೌ ಉಪನ್ಯಾಸ್ತಂ “ಜ್ಞಾನೇನಾಕಾಶಕಲ್ಪೈನ” ಇತ್ಯಾದಿ | ತದಿದಮ್ ಆಕಾಶಕಲ್ಪಸ್ಯ ತಾಯಿನಃ ಬುದ್ಧಸ್ಯ ತದನನ್ಯತ್ವಾತ್ ಆಕಾಶಕಲ್ಪಮ್, ಜ್ಞಾನಂ ನ ಕ್ರಮತೇ ಕೃಚಿದಪ್ಯಧಾರಂತರೇ | ತಧಾ ಧರ್ಮಾಃ ಇತಿ | ಆಕಾಶಮಿವ ಅಚಲಮ್, ಅವಿಶ್ರಿಯಮ್, ನಿರವಯವಂ, ನಿತ್ಯಮ್, ಅದ್ವಿತೀಯಮ್, ಅಸಂಗವ್ಯಾ, ಅದೃಶ್ಯವ್ಯಾ, ಅಗ್ರಹ್ಯವ್ಯಾ, ಅಶನಾಯಾದ್ಯತೀತಂ ಬ್ರಹ್ಮತ್ವತತ್ತ್ವಮ್, “ನ ಹಿ ದ್ರಷ್ಟುಧ್ವಣ್ಣೈವಿರಿಲೋಪೋ ವಿದ್ಯತೇ” (ಬೃ) ಇತಿ ಶ್ರವತಃ | ಜ್ಞಾನಜ್ಞೇಯಜ್ಞಾತ್ಯಭೇದರಹಿತಂ ಪರಮಾರ್ಥತತ್ತ್ವಮ-

“ಪರವಾರ್ಥವನ್ನು ಕಂಡುಕೊಂಡಿರುವ ಜ್ಞಾನಿಯ ದೃಷ್ಟಿಯಲ್ಲಿ ಜೀವನಲ್ಲಿರುವ ಜ್ಞಾನವು ಸೂರ್ಯನಲ್ಲಿರುವ ಬೇಳಕು ಹೇಗೆ ಸೂರ್ಯನನ್ನು ಬಿಟ್ಟುಹೊಂಗುವುದಿಲ್ಲವೋ ಅದರಂತೆ ಹೊಂಗುವುದಿಲ್ಲ.” ಸಂತತವಾಗಿ ಆಕಾಶದಂತೆ ಎಲ್ಲದೇ ವ್ಯಾಪಿಸಿರುವ ಅರ್ಥವಾ ಪೂಜ್ಯವಾದ ಉತ್ಸಂಘವಾದ ಜ್ಞಾನವು ಬೇರೆಕಡೆಗೆ ಚಲಿಸುವುದಿಲ್ಲ. ತಾಯಿಯಾದ - ತಾಯವುಳ್ಳವನು ತಾಯಿಯು, ಸಂತತವಾಗಿರುವ ಎಡೆಬಿಡದೆ ಆಕಾಶದಂತೆ (ವ್ಯಾಪಿಸಿರುವ) ಎಂದರ್ಥ; ಅರ್ಥವಾ ಪೂಜೆಯಳ್ಳ (ಪೂಜ್ಯನಾದ); ಅರ್ಥವಾ ಪ್ರಕೃಷ್ಟವಾದ ಜ್ಞಾನವುಳ್ಳ-(ಬುದ್ಧನ ಮತದಲ್ಲಿ ಜ್ಞಾನವು) ಬೇರೆಯ ವಿಷಯಗಳಲ್ಲಿ ಹೊಗಿಸೇರುವುದಿಲ್ಲ (ಎಂದರ್ಥ). ಮತ್ತು ಎಲ್ಲಾ ಆತ್ಮರೂ ಜ್ಞಾನದಂತೆಯೇ (ಇರತಕ್ಕವರು), ಆಕಾಶದಂತಿದ್ದ ಬೇರೆ ಕಡೆಗೆ ಹೊಂಗುವರಲ್ಲ ಎಂದರ್ಥ. “ಆಕಾಶಕಲ್ಪವಾದ ಜ್ಞಾನದಿಂದ” ಎಂದು (ಒ-೧) ಹೇಳಿತ್ತಲ್ಲ, ಅದನ್ನೇ ಇಲ್ಲ ಆಕಾಶದಂತಿರುವ ಜ್ಞಾನಿಯ, ಆಕಾಶದಂತಿರುವ ಜ್ಞಾನವು, ಆತನ ಸ್ವರೂಪಕ್ಕಿಂತ ಬೇರೆಯಲ್ಲವಾದ್ದರಿಂದ ಮತ್ತೆ ಯಾವ ವಿಷಯಕ್ಕೂ ಹೊಗಿಸೇರುವುದಿಲ್ಲ. ಧರ್ಮರೂ ಹಾಗೆಯೇ ಎಂದು ಉಪಸಂಹಾರವನ್ನು ಮಾಡಿರುತ್ತಾರೆ. ಈ ಜ್ಞಾನವೂ ಆಕಾಶದಂತೆ ಅಚಲವಾಗಿಯೂ ವಿಕಾರವಿಲ್ಲದ್ವಾಗಿಯೂ ಅವಯವವಿಲ್ಲದ್ವಾಗಿಯೂ ನಿತ್ಯವಾಗಿಯೇ, ತನಗೆರಡಿಲ್ಲದ್ವಾಗಿಯೂ ಮತ್ತೊಂದರ ಸೋಂಕಿಲ್ಲದ್ವಾಗಿಯೂ ಕಾಣುವುದಕ್ಕಾಗದೆಯೂ ಹಿಡಿದು-ಕೊಳ್ಳುವುದಕ್ಕೆ ಬಾರದ್ವಾಗಿಯೂ ಹಸಿವು ವುಂತಾದವುಗಳನ್ನು

ದ್ವಯಮೇತತ್‌ ನ ಬುದ್ಧೇನ ಭಾಷಿತಮ್‌ | ಯದ್ಯಬಿ ಬಾಹ್ಯಾರ್ಥನಿರಾಕರಣಂ  
ಜ್ಞಾನವಾತ್ರಕಲ್ಪನಾ ಚ ಅದ್ವಯವಸ್ತುಸಾಮೀಪ್ಯಮುಕ್ತಮ್‌ | ಇದಂ ತು  
ಪರಮಾರ್ಥತತ್ತ್ವಮ್‌ ಅದ್ವೈತಂ ವೇದಾಂತೇಷ್ಟೇವ ವಿಜ್ಞೇಯಮ್‌ ಇತ್ಯಧಃ||  
ಗೌ.ಕಾ.ಭಾ.

[ ಅತ್ಯ “ವಿಷಯಾಂತರೇಷು ಜ್ಞಾನಂ ನ ಕ್ರಮತೇ” ಇತಿ ಜ್ಞೇಯಸ್ಯ ಸ್ವಾತಂತ್ರ್ಯೋ  
ಸತ್ಯಾಂ ನಿರಸ್ತಮಾ | “ತಾಯಿನಃ” ಇತಿ ಸಂತತಚೈತನ್ಯಸ್ವರೂಪಮುಕ್ತಮಾ |  
“ಅತಾನೋಽಪಿ ಧರ್ಮಶಬ್ದವಾಚಾ ನಾರ್ಥಂತರೇಷು ಕ್ರಮಂತೇ” ಇತಿ  
ಪರಮಾತ್ಮಸ್ವರೂಪೋಣ ತೇಷಾಮೈಕ್ಯಮುಕ್ತಮಾ | ಆತ್ಮನೋ ಜ್ಞಾನಂ ಸಮಿತರೀವ  
ಪ್ರಭಾ ಸ್ವಾಶ್ರಯಾಭಿನ್ನಮಿತಿ ಚೋಕ್ತಮಾ || ]

ಅವಾಂಚೀನವಿಜ್ಞಾನವಾದಿನಸ್ತು “ತಾಯಃ ಸ್ವದೃಷ್ಟವಾಗೋಽಕ್ತಿಃ”,  
“ತಾಯೋ ವಾ ಚತುಃಸತ್ಯಪ್ರಕಾಶನಮ್” (ಪ್ರ.ವಾ. ೨-೮೪, ೮೪) ಇತ್ಯಾಹುಃ|

ದಾಟಿರುವುದಾಗಿಯೂ ಇರುವಂಥದ್ದು ಬ್ರಹ್ಮತ್ವತ್ತವು. “ನೋಡುವಾತನ  
ನೋಟಕ್ಕೆ ನಾಶವೆಂಬುದಿಲ್ಲ” (ಬೃ. ೪-೩-೨೨), ಎಂಬ ಶ್ರುತಿಯು ಇದಕ್ಕೆ  
ಪ್ರಮಾಣಾವು. ಜ್ಞಾನಜ್ಞೇಯಜ್ಞಾತ್ಮಗಳೆಂಬ ಭೇದಗಳಿಲ್ಲದ ತನಗೆರಡನೆಯ-  
ದಿಲ್ಲದ ಈ ಪರಮಾರ್ಥತತ್ತ್ವವನ್ನು ಗೌತಮಬುದ್ಧನು ಹೇಳಿರುವುದಿಲ್ಲ.  
ಹೊರಗಿನ ವಸ್ತುವನ್ನು ನಿರಾಕರಿಸುವುದು ಜ್ಞಾನ ಒಂದೇ ಇರುವುದೆಂದು  
ಕಲ್ಪಿಸಿರುವುದು ಹೀಗೆ ಅದ್ವಯವಸ್ತುವಿಗೆ ಸಮೀಪವಾಗಿರುವುದನ್ನೇ ಅವರು  
ಹೇಳಿದರೂ ಇದನ್ನು (ಮಾತ್ರ ಹೇಳಿಲ್ಲ.) ಅದ್ವೈತವೆಂಬ ಈ ಪರಮಾರ್ಥ-  
ತತ್ತ್ವವಾದರೋ ವೇದಾನ್ತಗಳಲ್ಲಿಯೇ ತಿಳಿಯಬರತಕ್ಕದ್ದಾಗಿರುತ್ತದೆ  
ಎಂದರ್ಥ” (ಗೌ.ಕಾ. ೪-೬೮). (ಇಲ್ಲಿ “ಬೇರೆ ವಿಷಯಗಳಲ್ಲಿ ಜ್ಞಾನವು  
ಹೋಗುವುದಿಲ್ಲ” ಎಂದು ಹೇಳುತ್ತಾ ಜ್ಞೇಯಕ್ಕೆ ಸ್ವತಂತ್ರವಾಗಿ ಇರುವಿಕೆ  
ಇದೆ ಎಂಬುದನ್ನು ಅಲ್ಲಿಗಳಿದರುತ್ತಾರೆ. “ತಾಯಿನಃ” ಎಂದು ಹೇಳುತ್ತಾ  
ನಿರಂತರವಾದ ಚೈತನ್ಯಸ್ವರೂಪವೆಂದು ಹೇಳಿದೆ. ಧರ್ಮ ಎಂಬ ಶಬ್ದದಿಂದ  
ಕರೆಸಿಕೊಂಡ ಚೀವರುಗಳೂ ಸಹ ಬೇರೆ ಕಡೆಗೆ ಹೋಗುವರಲ್ಲ ಎಂದು  
ಹೇಳುತ್ತಾ ಪರಮಾತ್ಮಸ್ವರೂಪದಿಂದ ಅವರುಗಳಿಗೆ ಬಕ್ಷವನ್ನು ಹೇಳಿದೆ.  
ಆತ್ಮನ ಅರಿವು ಸೂಂದರ್ನಲ್ಲಿರುವ ಪ್ರಭೇಯಂತೆ ತನ್ನ ಸ್ವರೂಪಕ್ಕಿಂತ  
ಭಿನ್ನವಾಗಿಲ್ಲ ಎಂದು ಹೇಳಿದೆ)....

ಅವಾಂಚೀನ (ಈಗಿನ) ವಿಜ್ಞಾನವಾದಿಗಳು “ತಾಯವು ಎಂದರೆ ತಾವು

ಅತ್ರ ತು ತಾಯಃ ಸರ್ವತ್ರ ಸಂತತೋ ಭಾವಃ, ಆಕಾಶವನ್ನು ಗತಿಚೈತನ್ಯಸ್ವಭಾವತ್ಪ್ರಮಿತ್ಯಕ್ತಮಿತಿ ವಿಶೇಷಃ | ಜ್ಞಾತ್ಯಜ್ಞೀಯಜ್ಞಾನಾನಾಂ ಸರ್ವೇಷಾಮಷಿ “ಆಕಾಶವತ್ರ ಸರ್ವಗತಶ್ಚ ನಿತ್ಯಃ” (?) “ಯೇನ ಸರ್ವಮಿದಂ ತತ್ಮಾ” (ಗೀ. ೨-೧೨.) ಇತಿ ಚ ಶ್ರುತಿಸ್ಯತ್ಯನುಸಾರೇಣ ಅದ್ವಿತೀಯಚೈತನ್ಯಮಾತ್ರೇಣ ರೂಪೇಣ ಸರ್ವವ್ಯಾಪಿತ್ವಂ ಹಿ ಬುದ್ಧಿನ - ವಿಜ್ಞಾನವಾದರೀತ್ಯಾಪಿ - ನ ಭಾಷಿತಮಾ | ಯತ್ತ ಭಾಷ್ಯಮಾ “ಅದ್ವಯವಸ್ತುಸಾಮೀಪ್ಯಮುಕ್ತಮಾ” ತೇನೇತಿ, ತದುಕ್ತವಿಜ್ಞಾನಸ್ಯ ಬಾಹ್ಯಾರ್ಥ-ನಿಷೇಕಸ್ಯೇವ ಜ್ಞಾನಜ್ಞೀಯವ್ಯವಹಾರಸಾಧಕಯುಕ್ತಪೇತತ್ವಾತ್ | ತಯ್ಯಿವಹಿ ಯುಕ್ತಾಕ್ಷಣೀಕರಿಷಣಾನಮಷಿ ವಿಷಯಕೋಟೋ ವಿನಿವೇಶ್ಯ ಅತಾಂವಿದ್ಯಯೇವ ಸರ್ವಪ್ರಮಾಣ-ಪ್ರಮೇಯವ್ಯವಹಾರಃ - ಇತಿ ಶಕ್ಯತೇ ಉಪಪಾದಯಿತುಮಾ, ತತ್ಶ್ಚ ಪ್ರಪಂಚೋಪ-

ಕಂಡುಕೊಂಡ ಮಾರ್ಗದ ಮಾತು, ಅಧವಾ ತಾಯವು ಎಂದರೆ ಚತುಃಸತ್ಯದ (ಅಸ್ತಿನಾಸ್ತಾದಿ) ಪ್ರಕಾಶನವು, (ತೋರಿಸುವುದು) (ಧರ್ಮಕೀರ್ತಿಕೃತ ಪ್ರಮಾಣವಾತಿಕವು ೨-೧೪೯, ೧೪೮) ಎಂದು ಹೇಳುತ್ತಾರೆ. ಇಲ್ಲಾದರೋ ತಾಯವು ಎಂದರೆ ಎಲ್ಲಾ ಕಡೆಯಲ್ಲಾ ಸೇರಿಕೊಂಡರೂಪವು, ಆಕಾಶದಂತೆ ಎಲ್ಲಾ ಕಡೆಯಲ್ಲಿರುವ ಚೈತನ್ಯಸ್ವಭಾವದ್ವೇಂದು ಹೇಳಿದೆ ಎಂಬುದು ವಿಶೇಷವು. ಎಲ್ಲಾ ಜ್ಞಾತ್ಯಜ್ಞಾನಜ್ಞೀಯಗಳು “ಆಕಾಶದಂತೆ ಸರ್ವಗತವೂ ನಿತ್ಯವೂ” “ಯಾವುದರಿಂದ ಇವೆಲ್ಲವೂ ವ್ಯಾಪಿಸಲ್ಪಟ್ಟಿದೆಯೋ” (ಗೀ ೨-೧೨) ಎಂಬುದಾಗಿ ಶ್ರುತಿಸ್ಯೈತಿಗೆ ಅನುಗುಣವಾಗಿ ಅದ್ವಿತೀಯ ಚೈತನ್ಯಮಾತ್ರರೂಪದಿಂದ ಸರ್ವವ್ಯಾಪಿಯಾಗಿದೆ ಎಂದು ಏನು ಹೇಳಿದೆ ಆದನ್ನು ಬುದ್ಧನು ವಿಜ್ಞಾನವಾದ ರೀತಿಯಿಂದಲೂ ಹೇಳಿರುವುದಿಲ್ಲ. “ಅದ್ವಯವಸ್ತುವಿಗೆ ಸಮೀಪವಾಗಿ ಬುದ್ಧನು ಹೇಳಿರುತ್ತಾನೆಂದು” ಏನು ಭಾಷ್ಯಕಾರರು ಹೇಳಿರುತ್ತಾರೆ ಅದು, ಅವನು ಹೇಳಿದ ವಿಜ್ಞಾನವು, ಹೊರಗಿನ ವಸ್ತುವಿನ ಅಪೇಕ್ಷೆ ಇಲ್ಲದೆಯೇ ಜ್ಞಾನಜ್ಞೀಯವ್ಯವಹಾರವನ್ನು ಸಾಧಿಸುವಂಥದ್ದು ಎಂಬ ಯುಕ್ತಿಯಿಂದ ಕೂಡಿದ್ದಾಗಿದೆ (ಎಂಬ ಕಾರಣದಿಂದ ಹಾಗೆ ಹೇಳಿರುತ್ತಾರೆ). ಅದೇ ಯುಕ್ತಿಯಿಂದಲೇ ಶ್ಕಣೀಕರಿಷಣಾನವನ್ನೂ ಕೂಡ ವಿಷಯರಾಶಿಯಲ್ಲಿ ಸೇರಿಸಿ ಆತ್ಮನ ಬಗ್ಗೆ ಇರುವ ಅವಿದ್ಯೆಯಿಂದಲೇ ಎಲ್ಲಾ ಪ್ರಮಾಣಪ್ರಮೇಯ-ವ್ಯವಹಾರವು ಸಾಗುತ್ತಿರುವುದೆಂಬುದನ್ನೂ ಹೊಂದಿಸುವುದಕ್ಕಾಗುತ್ತದೆ. ಅದರಿಂದ ಪ್ರಪಂಚವು ಅಡಗಿರುವ ಮಂಗಳವಾದ ಅದ್ವೈತತ್ವತ್ವವು ಸಿದ್ಧಾಂತಗುತ್ತದೆ ಎಂಬ ಅಭಿಪ್ರಾಯದಿಂದ ಆ ವಾದವು ಅದ್ವೈತಕ್ಕೆ

ಕರಣಃ)

ಬಾಹ್ಯಾಧ್ಯನಿರಾಕರಣಪ್ರಕಾರೇ ವೈಷಮ್ಯಂ ದರ್ಶನಯೋಃ

೨೪೫

ಶಮುಂ ಶಿವಮದ್ವಾತತತ್ತ್ವಂ ಸೇತ್ಸ್ಯತೀತ್ಯಭಿಪ್ರಾಯೇಣ್ಯವಮುಚ್ಯತೇ, ನ ತು  
ವ್ಯಾವಹಾರಿಕಾನುಭವಾಪಲಾಪೇನ ಬಾಹ್ಯಾಧ್ಯನಿರಾಕರಣಂ ಯುಕ್ತಮಿತಿ ಕೃತ್ವಾ |  
ವಿಜ್ಞಾನವಾದಸ್ಯ ವಿಸ್ತೀರ್ಣತರಂ ಸೂತ್ರಭಾಷ್ಯೇ ನಿರಾಕೃತತ್ವಾತ್ - ಇತಿ ಚೋಧ್ಯಮಾ||

**೪೮. ಬಾಹ್ಯಾಧ್ಯನಿರಾಕರಣಪ್ರಕಾರೇ ವೈಷಮ್ಯಂ ದರ್ಶನಯೋಃ -  
ಯಶ್ವತ್ತಾಚ್ಯತೇ ವಿಜ್ಞಾನವಾದಭಿವೋಧ್ಯಃ -**

ಅನ್ವಯೋ ನಾಡಿ ಬಾಯಾತಂ ನ ತಿಷ್ಟತಿ ನ ಗಳ್ಳತಿ |

ಮಾಯಾತಃ ಕೋ ವಿಶೇಷೋಽಸ್ಯ ಯನ್ಮಾಧ್ಯಃ ಸತ್ಯತಃ ಕೃತಮಾ ||ಬೋ.ಚ. ೬-೧೪೩.

ತತ್ತ್ರ ಯದ್ಯಯಮಭಿಪ್ರಾಯಃ - ಚಿತ್ತಮೇವ ತು ಸತ್ಯಮಾ, ತದ್ವಾತಿರೇಕೇಣ  
ಜ್ಞಾನವೈಚಿತ್ರ್ಯನಿಮಿತ್ತಂ ನಾಸ್ತ್ಯೇವ - ಇತಿ, ತಹ್ಂ ತೇನ್ಯೇವ ನ್ಯಾಯೀನ ಇದಮಭ್ಯಪ-  
ಗಂತವ್ಯಂ ಭವತಿ ಯದ್ಯ ಯಧ್ಯೇವ ಅಸತ್ಯಪಿ ಘಟಾದೌ ನಿಮಿತ್ತೇ ಚಿತ್ತಂ ಸ್ವಭಾವತ

ಹತ್ತಿರವಾದದ್ದರ್ದು ಎಂದು ಹೇಳಿರುತ್ತದೆ. ಇಷ್ಟೇ ಹೊರತು ವ್ಯಾವಹಾರಿಕವಾದ  
ಅನುಭವವನ್ನು ತಿರಸ್ಕರಿಸುವುದರಿಂದ ಹೊರಗಿನ ವಸ್ತುವನ್ನು ನಿರಾಕರಿಸುವುದು  
ಸರಿಯೇ ಎಂದುಕೊಂಡು (ಅದು ಅದ್ವೈತಕ್ಕ ಹತ್ತಿರವಾದದ್ದು ಎಂದು)  
ಹೇಳಿಲ್ಲ. ಇನ್ನೂ ವಿಸ್ತಾರವಾಗಿ ಸೂತ್ರಭಾಷ್ಯದಲ್ಲಿ ಈ ವಿಜ್ಞಾನವಾದವನ್ನು  
ನಿರಾಕರಿಸಿರುತ್ತದೆ.

**೪೯) ಈ ಬೌದ್ಧ ವೇದಾನ್ತದರ್ಶನಗಳಿಗೆ ಬಾಹ್ಯಾಧ್ಯವನ್ನು  
ನಿರಾಕರಿಸುವುದರಲ್ಲಿ ವ್ಯಾತ್ಯಾಸವಿದೆ. ವಿಜ್ಞಾನವಾದಿಗಳಾದ ಬೌದ್ಧರು  
ಎನೆನ್ನುತ್ತಾರೆಂದರೆ - ("ದ್ವೈತವೆಂಬುದು") ಬೇರೋಂದು ಕಡೆಯಿಂದ  
ಬಂದಿರುವುದಿಲ್ಲ, ನಿಲ್ಲುವುದಿಲ್ಲ, ಹೋಗುವುದೂ ಇಲ್ಲ. (ಎಲ್ಲವೂ)  
ಮಾಯೆಯಾದ್ದರಿಂದ - ಯಾವುದನ್ನು ಮೂಡರು ಸತ್ಯದಿಂದಾದದ್ದೆನ್ನವರೋ  
ಅದರಲ್ಲಿ ಎನು ವಿಶೇಷವಿದ್ಧಿತು! (ಬೋ.ಚ. ೬-೧೪೩) ಎಂದು  
ಹೇಳಿರುತ್ತಾರೆ. ಇದಕ್ಕೇನಾದರೂ ಹೀಗೆ ಅಭಿಪ್ರಾಯವೆನ್ನುವುದಾದರೆ, -  
“ಚಿತ್ತವೆಂಬುದೇ ಸತ್ಯವಾದದ್ದು, ಅದನ್ನು ಬಿಟ್ಟರೇ ಜ್ಞಾನವೈಚಿತ್ರ್ಯಕ್ಕೆ  
ನಿಮಿತ್ತವೆಂಬುದೇ ಇರುವುದಿಲ್ಲ” ಎಂಬ (ಅಭಿಪ್ರಾಯವಾದರೆ)-ಆಗ ಇದೇ  
ನ್ಯಾಯದಿಂದ ಮುಂದೆ ಹೇಳುವುದನ್ನೂ ಒಟ್ಟಿಕೊಳ್ಳಬೇಕು. ಹೀಗೆ ಗಡಿಗೆ  
ಮುಂತಾದ ನಿಮಿತ್ತವಿಲ್ಲದೇ ಹೋದರೂ ಚಿತ್ತವು ಸ್ವಭಾವದಿಂದಲೇ ಅದರಂತೆ**

ಏವ ತದ್ವದವಭಾಸತೇ, ಏವಮೇವ ಚಿತ್ತದೃಷ್ಟಾತ್ಮಕವ್ಯತಿರೇಕೇಣ ಚಿತ್ತಮಪಿ ನಾಸ್ತೀವ,  
ಅವಿದ್ಯಾಸ್ವಭಾವತ ಏವ ತು ನಿರ್ವಾಲೋಕಪ್ಯಾತಾ ಚಿತ್ತವದವಭಾಸತ  
ಇತ್ಯಾಹುರಾಚಾಯಾಃ -

(ಗ) ತಸ್ಮಾನ್ ಜಾಯತೇ ಚಿತ್ತಂ ಚಿತ್ತದೃಶ್ಯಂ ನ ಜಾಯತೇ |

ತಸ್ಮೈ ಪಶ್ಯಂತಿ ಯೇ ಜಾತಿಂ ಶೇ ಷ್ವೇ ಪಶ್ಯಂತಿ ತೇ ಪದಮ್ || ಗೌ.ಕಾ. ೪-೨೮.

ಇತಿ ||

[ ಅತ್ಯ, ಭಾಷ್ಯಮ್ - ಯಸ್ಯಾದಸತ್ಯೇವ ಘುಟಾದೌ ಘುಟಾದ್ಯಾಭಾಸತಾ ಚಿತ್ತಸ್ತ  
ವಿಜ್ಞಾನವಾದಿನಾ ಅಭ್ಯಾಪಗತಾ ತದನುವೋದಿತಮಸ್ಯಾಭಿರಪಿ, ಭೂತದರ್ಶನಾತ್ |  
ತಸ್ಮಾತ್, ತಸ್ಯಾಪಿ ಚಿತ್ತಸ್ತ ಜಾಯಮಾನಾವಭಾಸತಾ ಅಸತ್ಯೇವ ಜನ್ಮನಿ ಯುಕ್ತ  
ಭವಿತುಮ್ || ]

ಆಫ ಸ್ವಪ್ನಮಾಯಾದಾವಿವ ಅಸತ್ಯಾ ಏವ ವಿಷಯಾ ತದ್ವರ್ಣಿಚಿತ್ತಾತ್  
ಪೃಥಗ್ನಿದ್ಯಮಾನಾ ಇವಾವಭಾಸಂತ ಇತಿ, ತತ್ತ್ವಪ್ಯಾಹುರಾಚಾಯಾಃ -

ತೋರುತ್ತದೋ ಅದರಂತೆ ಚಿತ್ತವನ್ನು ನೋಡುವ ಆತ್ಮನಿಗಿಂತ ಬೇರೆಯಾಗಿ  
ಚಿತ್ತವೇಂಬುದೂ ಇರುವುದೇ ಇಲ್ಲವೇಂತಲೂ ಕೇವಲ ಅವಿದ್ಯಾ-  
ಸ್ವಭಾವದಿಂದಲೇ ಆತ್ಮನು ಶುದ್ಧನಾದರೂ ಚಿತ್ತದಂತೆ ತೋರುತ್ತಿರುವನು  
ಎಂದು (ಶ್ರೀಗೌಡಪಾದಾಚಾರ್ಯರು) ಹೇಳುತ್ತಿರುವರು.

(ಗ) “ಆದ್ದರಿಂದ ಚಿತ್ತವೂ ಚಿತ್ತದೃಶ್ಯವೂ ಯಾವುದೂ ಹುಟ್ಟಿವುದಿಲ್ಲ.  
ಅದರ ಹುಟ್ಟಿನ್ನು ಯಾರು ನೋಡುತ್ತಾರೋ ಅವರು ಆಕಾಶದಲ್ಲಾ (ಹಕ್ಕಿಯ)  
ಹೆಚ್ಚಿಯನ್ನು ನೋಡಿಯಾರು!” (ಗೌ.ಕಾ. ೪-೨೮) ಎಂದಿದ್ದಾರೆ - ಇಲ್ಲಿ  
ಭಾಷ್ಯವು ಹೀಗಿದೆ - “ಹೇಗೆ ಗಡಿಗೆಯೇ ಮುಂತಾದವುಗಳು ಇಲ್ಲದೇ  
ಹೋದರೂ ಚಿತ್ತಕ್ಕೆ ಘಟವೇ ಮುಂತಾದ ರೂಪದ ತೋರಿಕೆಯು ಇರಬಹುದು  
ಎನ್ನುವಿರೋ, ಅದನ್ನು ನಾವೂ ಕೂಡ ಒಟ್ಟಿರುತ್ತೇವೆ. ಆದ್ದರಿಂದ ಆ ಚಿತ್ತಕ್ಕೂ  
ಸಹ ಹುಟ್ಟಿಲ್ಲದೇ ಹೋದರೂ ಹುಟ್ಟಿರುವಂತೆ ತೋರುವುದೆಂಬುದು  
ಇರಬಹುದೆಂಬುದು ನ್ಯಾಯವಾಗಿದೆ”.

ಇನ್ನು ಸ್ವಪ್ನಮಾಯಿ ಮುಂತಾದವುಗಳಲ್ಲಿ ಹೇಗೆ ವಿಷಯವು ಇರುವುದೇ  
ಇಲ್ಲವೋ, ಅವನ್ನು ನೋಡುತ್ತಿರುವಾತನ ಚಿತ್ತಕ್ಕಿಂತ ಬೇರೆಯಾಗಿರುವಂತೆ

(೭) ಸ್ವಷ್ಟಧರ್ಮ ಪ್ರಚರನ್ ಸ್ವಷ್ಟೇ ದಿಕ್ಷು ವೈ ದಶಸು ಸ್ತಿತಾನ್ |  
ಅಂಡಜಾನ್ ಸ್ವೇದಜಾನ್ ವಾಪಿ ಜೀವಾನ್ ಪಶ್ಯತಿ ಯಾನ್ ಸದಾ ||

ಸ್ವಷ್ಟಧರ್ಮತ್ತದ್ಯಾಸ್ತೇ ನ ವಿದ್ಯಂತೇ ತತಃ ಷ್ವಧರ್ಮ |  
ತಥಾ ತದ್ವಶ್ಯಮೇವೇದಂ ಸ್ವಷ್ಟಧರ್ಮತ್ತಮಿಷ್ಯತೇ||

ಚರನ್ ಜಾಗರಿತೇ ಜಾಗ್ರದ್ ದಿಕ್ಷು ವೈ ದಶಸು ಸ್ತಿತಾನ್ |  
ಅಂಡಜಾನ್ ಸ್ವೇದಜಾನ್ ವಾಪಿ ಜೀವಾನ್ ಪಶ್ಯತಿ ಯಾನ್ ಸದಾ ||

ಜಾಗ್ರಣಿತ್ತೇಕ್ಷಣೀಯಾಸ್ತೇ ನ ವಿದ್ಯಂತೇ ತತಃ ಷ್ವಧರ್ಮ |  
ತಥಾ ತದ್ವಶ್ಯಮೇವೇದಂ ಜಾಗ್ರತ್ತಿತ್ತಮಿಷ್ಯತೇ ||  
ಉ-೪೨ ತಮ ಶ್ಲೋಕಮಾರಭ್ಯ ಉ ತಮ ಶ್ಲೋಕಪರ್ಯಂತಮ್ ||

[ ಅತ, ಸ್ವಷ್ಟಜಾಗರಿತಯೋಃ ಷ್ವಧರ್ಮ ಷ್ವಧರ್ಮ ಚಿತ್ತಂ ತದ್ವಾತಿರೇಕೇಣ ತದ್ವಾತ್  
ಅತ್ಯಾ ಚ ಅನುಭವಾನುಸಾರೇಣ ಪ್ರತಿಜ್ಞಾತಃ | ಸ್ವಷ್ಟಜಾಗರಿತದ್ರಮ್ಮರ್ಯಕ್ಯಂ “ಸ್ವಷ್ಟಾಂತಂ

ತೋರುತ್ತಿವೆ ಎನ್ನುವಿರೋ, ಅದರ ವಿಷಯಕ್ಕೂ (ಶ್ರೀಗೌಡಪಾದಾಚಾರ್ಯರು)  
ಹೇಳಿಯೇ ಇರುತ್ತಾರೆ. “ಸ್ವಷ್ಟದರ್ಶಿಯ ಕನಸಿನಲ್ಲಿ ಓಡಾಡುತ್ತಾ ಹತ್ತು  
ದಿಕ್ಕುಗಳಲ್ಲಿಯೂ ಇರುವ ಅಂಡಜ ಸ್ವೇದಜಗಳಿಂಬ ಯಾವ ಜೀವರನ್ನ  
ಯಾವಾಗಲೂ ನೋಡುತ್ತಿರುವನೋ ಅವು ಸ್ವಷ್ಟವನ್ನ ನೋಡುತ್ತಿರುವಾತನ  
ಚಿತ್ತಕ್ಕ ದೃಶ್ಯವಾಗಿವೆ. ಅದಕ್ಕಿಂತ ಬೇರೆಯಾಗಿರುವುದಿಲ್ಲ. ಹಾಗೆಯೇ ಈ  
ಸ್ವಷ್ಟಧರ್ಮ ಚಿತ್ತವೂ ಅದಕ್ಕೆ ಕಾಣಿಸುವದಾಗಿರುತ್ತದೆ. ಎಚ್ಚರದಲ್ಲಿ ಓಡಾಡುತ್ತಾ  
ಹತ್ತುದಿಕ್ಕುಗಳಲ್ಲಿಯೂ ಇರುವ ಅಂಡಜ ಸ್ವೇದಜಗಳಿಂಬ ಯಾವ ಜೀವರನ್ನ  
ಯಾವಾತನು ಯಾವಾಗಲೂ ಕಾಣುತ್ತಿರುವನೋ ಅವು ಎಚ್ಚಿತ್ತಿರುವ ಚಿತ್ತಕ್ಕ  
ಕಾಣುತ್ತಿರುವವು. ಅದಕ್ಕಿಂತ ಬೇರೆಯಾಗಿಲ್ಲ. ಹಾಗೆಯೇ ಈ ಎಚ್ಚತ್ತವನ  
ಚಿತ್ತವೂ ಅವನಿಗೆ ಕಾಣಿಸುತ್ತಿರುವುದು” (ಗೌ.ಕಾ. ೪-೪೨, ೪೪, ೪೫,  
೪೬) (ಈ ಕಾರಿಕೆಗಳಲ್ಲಿ ಎಚ್ಚರಕನಸುಗಳೆರಡಕ್ಕೂ ಬೇರೆ ಬೇರೆ ಮನಸ್ಸೆಂತಲೂ  
ಅದಕ್ಕಿಂತ ಬೇರೆಯಾಗಿ ಅವನ್ನು ನೋಡುವಾತನು ಆತ್ಮನು ಎಂಬುದನ್ನ  
ಅನುಭವಾನುಸಾರವಾಗಿ ಪ್ರತಿಜ್ಞೆಮಾಡಿ ತಿಳಿಸಿಕೊಟ್ಟಿದೆ. ಎಚ್ಚರ ಕನಸುಗಳನ್ನ  
ನೋಡುವಾತನು ಒಬ್ಬನೇ ಎಂಬುದನ್ನು “ಸ್ವಷ್ಟವನ್ನೂ ಎಚ್ಚರವನ್ನೂ  
ಯಾವಾತನು ನೋಡುವವನೋ” ಎಂದು (ಕರ-೨-೧-೪) ಶ್ರುತಿಗನು-  
ಗುಣವಾಗಿ ಸಾರ್ವತ್ರಿಕಾನುಭವವನ್ನೇ ಆಶ್ರಯಿಸಿ ಹೇಳಿರುತ್ತದೆ).

ಜಾಗರಿತಾಂತಂ ಚೋಭೋ ಯೇನಾನುಪಶ್ಯತ್" (ಕ. ೨-೮) ಇತಿ ಶ್ರವ್ಯನುರೋಧಿಣ  
ಸಾರ್ವತ್ರಿಕಾನುಭವಮೇವಾಶ್ಚತ್ವಾಪಣಾದಿತಮ್ || ]

ಯಥೋದಾಹ್ಯತಕಾರಿಕಾ� “ತ್ರಯಃ ಸ್ವಾಪ್ಣಃ” (ಇ.) ಇತ್ಯಾದಿಶ್ಲೇಷಿಭ್ಯಃ  
ಸ್ವಾಪ್ಣಜಾಗರಿತಯೋಃ ಸರ್ವಸಾಮ್ಯೇನ ವೈತಧ್ಯಮೂರೀಕೃತ್ಯ ವಿಜ್ಞಾನವಾದಾದ್  
ವೈಲಕ್ಷಣ್ಯಂ ವೇದಾಂತದಶಂಸ್ಯ ಖ್ಯಾಪಯಂತಿ | ಸೂತ್ರಭಾಷ್ಯೇ ತು ಕೇವಲಯುಕ್ತಾ  
ಸ್ವಾಪ್ಣಮಾಯಾದಿತೋಲ್ಯಂ ಸಿಷಾಧರಿಷಿತೋ ವಿಜ್ಞಾನವಾದಿನೋ ದೃಷ್ಟಾಂತ ಏವಾಸಿದ್ಧ  
ಇತಿ ಪ್ರತ್ಯೇವಸ್ಥಿತಮ್ -

(೧) ವೈಧಮ್ಯಂ ಹಿ ಭವತಿ ಸ್ವಾಪ್ಣಜಾಗರಿತಯೋಃ | ಈ ಪ್ರಣಷ್ಟೇ ಧರ್ಮಾಂತರ್ಮಾ?  
ಬಾಧಾಬಾಧಾಬಿತಿ ಬ್ರಾಹ್ಮಃ | ಬಾಧ್ಯತೇ ಹಿ ಸ್ವಾಪ್ಣಾಽಪಲಭ್ಯಂ ವಸ್ತು ಪ್ರತಿಬಿಧಾಸ್ಯ  
“ಮಿಥ್ಯಾ ಮಯೋಪಲಭ್ಯೋ ಮಹಾಜನಸಮಾಗಮ ಇತಿ | ನ ಹ್ಯಸ್ತಿ ಮಮ  
ಮಹಾಜನಸಮಾಗಮಃ ನಿದ್ರಾಗ್ನಾನಂ ತು ಮೇ ಮನೋ ಬಭೂವ ತೇನೈಷಾ  
ಭ್ರಾಂತಿರುಧ್ಯಭೂವ” - ಇತಿ | ಏವಂ ಮಾಯಾದಿಷ್ಟಾಂತಿ ಭವತಿ ಯಥಾಯಥಂ

ಮೇಲೆ ಉದಾಹರಿಸಿದ ಕಾರಿಕೆಗಳು “ತ್ರಯಃ ಸ್ವಾಪ್ಣಃ” “ಮೂರೂ  
ಕನಸುಗಳು” (ಇತ) ಎಂಬಿವೇ ಮೌದಲಾದ ಶ್ರುತಿಗಳಿಂದ ಎಚ್ಚರಕನಸುಗಳಿಗೆ  
ಎಲ್ಲಾ ರೀತಿಯ ಹೋಲಿಕೆಯಿಂದಲೂ ಸುಳಾಗಿದೆ ಎಂಬುದನ್ನು ಒಪ್ಪಿಕೊಂಡು  
ಈ ವೇದಾಂತದಶಂಸ್ಯ ವಿಜ್ಞಾನವಾದಕ್ಷಿಂತ ವಿಲಕ್ಷಣವಾಗಿದೆ ಎಂದು  
ತೀಳಿಸುತ್ತಿವೆ. ಸೂತ್ರಭಾಷ್ಯದಲ್ಲಾದರೋ ಕೇವಲ ಯತ್ತಿಯಿಂದ ಎಚ್ಚರವು  
ಸ್ವಾಪ್ಣಮಾಯಾದಿಗಳಿಗೆ ಸಮಾನವಾಗಿದೆ ಎಂಬುದನ್ನು ಸಾಧಿಸುವುದಕ್ಕೆ ಹೋರಟ  
ಬೊದ್ಧರ ದೃಷ್ಟಾಂತವೇ ಸರಿಯಲ್ಲ ಎಂದು ಸ್ಥಿರಗೊಳಿಸಿದೆ.

೨) “ಎಚ್ಚರಕನಸುಗಳಿಗೆ ವೈತ್ಯಾಸವಿರುತ್ತದೆಯಲ್ಲವೇ? ಏನು ವೈತ್ಯಾಸ? ಎಂದರೆ, ಬಾಧೀಯಾಗುವುದು, ಬಾಧೀಯಾಗದಿರುವುದು ಎಂದು ಹೇಳುವೇವು. ಎಚ್ಚತ್ವವನಿಗೆ ಕನಸಿನಲ್ಲಿ ಕಂಡ ವಸ್ತುವು - “ತುಂಬಾ ಜನರೋಡನೆ ನಾನು ಸೇರಿದವನಂತೆ (ಕನಸಿನಲ್ಲಿ) ಕಂಡೆನು” ಎಂಬುದು - ಬಾಧಿತವಾಗುತ್ತದೆ-ಯಲ್ಲವೇ? “ನನಗೆ ಅನೇಕ ಜನರಸಮಾಗಮವು ಆಗಲೇ ಇಲ್ಲ, ನನ್ನ ಮನಸ್ಸು ನಿದ್ರೆಯಿಂದ ಬಳಲಿತ್ತು, ಹಾಗಾಗಿ ಈ ಭ್ರಾಂತಿಯು ಬಂದಿತು” (ಎಂದು ತೀಳಿಯುತ್ತಾನೆ). ಹೀಗೆಯೇ ಆಯಾ ಮಾಯಾದಿಗಳಲ್ಲಾ ಬಾಧೀ ಎಂಬುದಾಗುತ್ತದೆ. ಹೀಗೆ ಎಚ್ಚರದಲ್ಲಿ ಕಂಡ ವಸ್ತುವು - “ಕಂಬವೇ ಮುಂತಾದವುಗಳು ಯಾವ ಅವಸ್ಥೆಯಲ್ಲಾ ಬಾಧೀಯಾಗುವುದಿಲ್ಲ” (ಸೂ.ಭಾ.

ಬಾಧಃ | ನ್ಯೇವಂ ಜಾಗರಿತೋಪಲಭ್ಧಂ ವಸ್ತು ಸ್ತುಂಭಾದಿಕಂ ಕಸ್ಯಾಂಚಿದಬಿ  
ಅವಸ್ಥಾಯಾಂ ಬಾಧ್ಯತೇ ||

ಸೂ.ಭಾ. ೨-೨-೨೫.

ನ ಚೈವಂ ವೇದಾಂತಿನೋಽಪಿ ದೃಶ್ಯಮಿಥಾತ್ವಂ ನ ಸಿದ್ಧೇತ್ರೋ ಇತಿ ವಾಚ್ಯಮ್ |  
ತನ್ಯ ವ್ಯಾವಹಾರಿಕದೃಷ್ಟಾಂ ಇಷ್ಟಾಪತ್ತೇಃ | ಇಷ್ಟಮೇವ ಹ್ಯಾಪಾದ್ಯತೇ ಯದ್  
ವಿಷಯಾಳಾಂ ಜಾಗ್ರತಿ ಸತ್ಯಮಿಥಾವಿಭಕ್ತತ್ವಮಸ್ತೀತಿ | “ಸತ್ಯಂ ಚಾನೃತಂ  
ಸತ್ಯಮಭವತ್” (ತ್ಯ.) ಇತಿ ಶ್ರುತೇಃ | ಪರಮಾಧ್ಯದೃಷ್ಟಾಂ ತು ನ ಕೇವಲಂ  
ಚಿತ್ತದೃಶ್ಯಯೋಃ, ಈ ತಹಿಂ ಸರ್ವಸ್ಯಾಪಿ ಬಾಹ್ಯಸ್ಯಾಧಾತ್ಮಿಕಸ್ಯ ಚ ಸರ್ವಥಾಪಿ  
ಮಿಥಾತ್ವಮೇವೇತಿ ವೈತಧ್ಯೇ ಉಪಪಾದಿತಮ್ ||

ತದೇವಂ ಬಾಹ್ಯಮತೇ ದೃಷ್ಟಾಂತಾಸಿದ್ಧೇಃ, ಮಾಯಾತಃ ಕೋ ವಿಶೇಷಃ ? ಇತಿ  
ಮೃಷ್ಣವೋಚ್ಯತೇ, “ಅನ್ಯತೋ ನಾಪಿ ಚಾಯಾತಮ್” ಇತಿ ಚ | ಆಚಾಯ್ಯಸ್ತು-  
ಸ್ಪಷ್ಟಜಾಗರಿತಯೋಃ ಸರ್ವಸಮತಾಮ್ ಉಪಪಾದ್ಯ, ಸುಮಂತ್ರೇ ಉಭಯೋರಪ್ಯ-  
ಭಾವಂ ಸರ್ವಾನುಭವಸಿದ್ಧಂ ಶ್ರುತ್ಯಾನುಗುಣೈನ ಪ್ರದಶ್ಮ್ಯವೋಚ್ಯತೇ-

೨-೨-೨೬). ಹೀಗಾದರೆ ವೇದಾನ್ತಿಗಳಿಗೂ ದೃಶ್ಯಪ್ರಮಿಧ್ಯಯಾಗಿದೆ ಎಂಬುದು  
ಸಿದ್ಧಿಸುವುದೇ ಇಲ್ಲವಲ್ಲ ಎಂದು ಹೇಳಬಾರದು. ಏಕೆಂದರೆ ಅದು ವ್ಯವಹಾರ  
ದೃಷ್ಟಿಯಿಂದ ಇಷ್ಟವೇ ಆಗಿದೆ. ಎಚ್ಚರದಲ್ಲಿ (ದೃಶ್ಯಗಳು) ವಿಷಯಗಳು  
ಸತ್ಯಮಿಥಾರೂಪದಿಂದ ವಿಂಗಡವಾಗಿದೆ ಎಂಬುದು ಇಷ್ಟವೇ ಆಗಿದೆ.

“ಸತ್ಯವಾಗಿಯೂ ಸುಳ್ಳಾಗಿಯೂ ಸತ್ಯವಾದದ್ದೇ ಆಯಿತು”. (ತ್ಯ.೪)  
ಎಂದು ಶ್ರುತಿ ಇದೆ. ಪರಮಾಧ್ಯದೃಷ್ಟಿಯಿಂದಲಾದರೋ ಚಿತ್ತದೃಶ್ಯಕ್ಕೆ  
ಮಾತ್ರವಲ್ಲ ಮಿಥಾತ್ವವು, ಮತ್ತೇನೆಂದರೆ ಬಾಹ್ಯಸ್ಯಾತ್ಮಿಕವಾದದ್ದೆಲ್ಲವೂ  
ಎಲ್ಲಾ ರೀತಿಯಿಂದಲೂ ಸುಳ್ಳೇ ಆಗಿದೆ ಎಂಬುದನ್ನು ವೈತಧ್ಯಪ್ರಕರಣದಲ್ಲಿ  
ಹೇಳಿದೆ. ಹೀಗೆ (ವೇದ) ಬಾಹ್ಯರಾದ (ಬೌದ್ಧರ) ಮತದಲ್ಲಿ ದೃಷ್ಟಾಂತವೇ  
ಸಿದ್ಧಿಸುವುದಿಲ್ಲವಾದ್ದರಿಂದ “ಮಾಯೀಗಿಂತ ಏನು ವಿಶೇಷವು” ? ಎಂಬುದಾಗಿ  
ಸುಳ್ಳಾಗಿಯೇ ಹೇಳಲ್ಪಟ್ಟಿದೆ. ಹಾಗೆಯೇ “ಮತೋಂದರಿಂದ ಬಂದೂ ಇಲ್ಲ”  
ಎಂಬುದೂ ಹೀಗೆಯೇ ಸುಳ್ಳೇ ಆಗಿದೆ. ಗೌಡಪಾದಾಚಾರ್ಯರಾದರೋ ಎಲ್ಲಾ  
ರೀತಿಯಿಂದಲೂ ಜಾಗ್ರತ್ಸ್ವಪ್ನಗಳು ಸಮಾನವಾಗಿವೆ ಎಂದು ತೋರಿಸಿಕೊಟ್ಟಿ  
ಸುಮಂತ್ರಿಯಲ್ಲಿ ಇವೆರಡೂ ಇರುವುದಿಲ್ಲ ಎಂಬುದನ್ನು ಸರ್ವಾನುಭವಸಿದ್ಧವಾದ  
ಈ ವಿಚಾರವು ಶ್ರುತಿಗನುಗುಣವಾಗಿದೆ ಎಂದು ತೋರಿಸಿಕೊಟ್ಟಿರುತ್ತಾರೆ.

ಏವಂ ನ ಜಾಯತೇ ಚಿತ್ತಮೇವಂ ಧರ್ಮಾ ಅಜಾಃ ಸ್ವಾತಾಃ |  
ಏವಮೇವ ವಿಜಾನಂತೋ ನ ಪತಂತಿ ವಿಪರ್ಯಯೇ || ಗೌ. ಕಾ. ೪-೪೯.

ಇತಿ ಚಿತ್ತಸ್ಯಾಪ್ಯಜಾತಿಃ, ಜೀವಾನಾಮಜಾದ್ವಯಸ್ವರೂಪೇಷ್ಠೈಕತಾ ಚ | ತಾದೃಶಾ-  
ಜಾದ್ವಯಂ ಕೂಟಸ್ಥಚೈತನ್ಯಮೇವ ವಿಜ್ಞಾನಶಚ್ಚೈನ ವ್ಯಾಪದಿಶ್ಯ ಲಿಖಿತಂ ತೈಃ -

ವಿಜ್ಞಾನೇ ಸ್ವಂದರ್ಮಾನೇ ವೈ ನಾಭಾಸಾ ಅನ್ಯತೋಭುಃ |  
ನ ತತೋಽನ್ಯತ್ರ ನಿಸ್ಪಂದಾನ್ಯ ವಿಜ್ಞಾನಂ ವಿಶಂತಿ ತೇ || ಗೌ. ಕಾ. ೪-೫೦.

ನ ನಿಗ್ರತಾಸ್ತೇ ವಿಜ್ಞಾನಾತ್ ದ್ರವ್ಯತ್ವಾಭಾವಯೋಗತಃ |  
ಕಾಯ್ಕಾರಣಾಭಾವಾದ್ ಯತೋಽಚಿಂತ್ಯಃ ಸದ್ಯವ ತೇ || ಗೌ. ಕಾ. ೪-೫೧.

ಅವಿದ್ಯಯ ಸ್ವಂದರ್ಮಾನೇ ವಿಜ್ಞಾನೇ ಜಾಗ್ರತ್ಪ್ರಪ್ರಯೋರಾಭಾಸಾ ದೃಶ್ಯಂತೇ, ಸ್ವತೋ  
ವಿಜ್ಞಾನಂ ಕೂಟಸ್ಥಚೈತನ್ಯಮೇವಾವತಿಷ್ಣತೇ ಇತ್ಯಧರ್ಷಃ ||

ಅತೋ ವಿಜ್ಞಾನಶಚ್ಚೈಲ್ಪಾದಾನಮಾತ್ರಾತ್ ನ ಶಂಕಿತವ್ಯಂ ಸಾಮೃ-  
ಮಭಯೋದರ್ಶನೋಬಾಹ್ಯಾಧನಿರಾಕರಣವಿಷಯೇ | ಯತ ಏಕತ್ರ ಚಿತ್ತದೃಶ್ಯ-

“ಈ ರೀತಿಯಾಗಿ ಚಿತ್ತವು ಹುಟ್ಟಿವುದಿಲ್ಲ, ಹೀಗೆಯೇ ಜೀವರುಗಳೂ  
ಹುಟ್ಟಿದೇ ಇರುವವರೆಂದು ತೀರ್ಮಾಣನವಾಗಿದೆ. ಈ ರೀತಿಯಾಗಿ ತಿಳಿದವರು  
ಮಿಥ್ಯಾಜ್ಞಾನದಲ್ಲಿ (ಮತ್ತೆ) ಬೀಳುವುದಿಲ್ಲ” (ಗೌ.ಕಾ. ೪-೪೯) ಎಂದು  
ಚಿತ್ತಕೂಟ ಅಜಾತಿಯನ್ನೂ, ಜೀವರುಗಳಿಗೆ ಅಜಾದ್ವಯಸ್ವರೂಪದಿಂದ  
ಏಕರೂಪರಾಗಿದ್ದಾರೆಂಬುದನ್ನು ಹೇಳಿರುತ್ತಾರೆ. ಆ ರೀತಿಯದಾದ  
ಅಜಾದ್ವಯವು ಕೂಟಸ್ಥಚೈತನ್ಯವಾಗಿಯೇ ಇರತಕ್ಕದ್ದು ಎಂದು ಹೇಳಿ ಅದನ್ನು  
ವಿಜ್ಞಾನ ಎಂಬ ಶಬ್ದದಿಂದ ಕರೆದು ಈ ರೀತಿಯಾಗಿ ಬರೆಯುತ್ತಾರೆ.

“ವಿಜ್ಞಾನವು ಅಲುಗಾಡುತ್ತಿದ್ದರೆ (ಅದರಲ್ಲಿ ತೋರುವ) ಆಭಾಸಗಳು  
ಮತೊಂದು ಕಡೆಯಿಂದ ಉಂಟಾಗುವುದಿಲ್ಲ (ಬಂದಿರುವುದಿಲ್ಲ), ಆ  
ನಿಷ್ಪಂದಕ್ಷಿಂತ ಬೇರೆ ಕಡೆಗೂ ಹೋಗುವುದಿಲ್ಲ, ಆ ವಿಜ್ಞಾನವನ್ನೂ ಸಹ  
ಅವು ಪ್ರವೇಶಿಸುವುದಿಲ್ಲ”. ಅವು ದ್ರವ್ಯವಲ್ಲವಾದ್ದರಿಂದ ವಿಜ್ಞಾನಕ್ಷಿಂತ  
ಮತೊಂದು ಕಡೆಗೆ ಹೋಗಿರುವುದಿಲ್ಲ. (ಅವುಗಳಿಗೂ ವಿಜ್ಞಾನಕೂ)  
ಕಾಯ್ಕಾರಣತ್ವಭಾವವು ಇರುವುದಿಲ್ಲವಾದ್ದರಿಂದ ಯಾವಾಗಲೂ ಅವು

ಮಾತ್ರಂ ಯುಕ್ತಾಭಾಸೇನ ನಿರಾಕ್ರಿಯತೇ, ಇತರತ್ರ ತು ಸರ್ವಮೇವ ಚಿತ್ತಂ ಚೈತ್ಯಂ ಚ ಅಭಾಸಮಾನರೂಪೇಣ ಅಚಿಂತ್ಯಮ್ಯಾ ಇತ್ಯಾಪಾದ್ಯ ಸ್ವರೂಪೇಣ ಸರ್ವಂ ಅಜಾದ್ವಯಚಿನ್ಯಾತ್ರಮೇವೇತ್ಯನುಭವಾನುಸಾರಿಯುಕ್ತಾ ಪ್ರದಶ್ಯಾತ ಇತಿ ಸ್ಥಿತಮ್ಯಾ||

**೪೨. ಚಿತ್ತಶಬ್ದಪ್ರಯೋಗಮಾತ್ರೇಣ ನ ಪರಮತಸಾಮೃತ್ಯಾ** - ಯದಪ್ಯಾಶಂಕ್ಯತೇ “ಅಭೂತಾಭಿನಿವೇಶೋಽಸ್ತಿ” (ಗೌ.ಕಾ. ೪-೨೫), “ಚಿತ್ತಸ್ವಂದಿತವೇವೇದವರ್ಣ” (ಕಾ. ೪-೨೨) ಇತಿ ಚ ವಿಜ್ಞಾನವಾದಿಮಾತ್ರವೇವಾನುವಾತಮಾಚಾಯ್ಯಾರಪೀತಿ | ತದಪ್ಯೇತೇನ ಪ್ರತ್ಯಾಕ್ತವರ್ಣ | ಏವಂ ಹಿವಿಜ್ಞಾನವಾದಿಕಾರಿಕಾಂ ವ್ಯಾಖ್ಯಾತಿ ಸ್ಥಿರಮತಿ:-

(೧) ನ ಶಿಲು ಅಭೂತಪರಿಕಲ್ಪೋಽಪಿ ನ ಭವತಿ | ಯಥಾ ರಜ್ಜುಃ ಶೂನ್ಯಾ ಸರ್ವತ್ವಾ(ಸ್ವ)ಭಾವೇನ - ತತ್ತ್ವಾಭಾವತ್ಯಾಭಾವಾತ್ ಸರ್ವಕಾಲಂ ಶೂನ್ಯಾ - ನ

ಅಚಿಂತ್ಯವೇ ಆಗಿವೆ” (ಗೌ.ಕಾ. ೪-೫೮, ೫೨), ಅವಿದ್ಯೇಯಿಂದ ವಿಜ್ಞಾನವು ಸ್ವಂದಿಸುತ್ತಿರಲಾಗಿ ಜಾಗ್ರತ್ಸ್ವಪ್ರಾಗಳ ಆಭಾಸಗಳು ತೋರುತ್ತಿರುವವು. (ಆದರೆ) ಸ್ವತಃ ವಿಜ್ಞಾನವು ಕೂಟಸ್ಥಚೈತನ್ಯವಾಗಿಯೇ ಇದ್ದು ಕೊಂಡಿವೆ ಎಂದಧರ್ಥವು.

ಆದ್ದರಿಂದ “ವಿಜ್ಞಾನ” ಎಂಬ ಶಬ್ದವನ್ನು ಸ್ವೀಕಾರಮಾಡಿದಮಾತ್ರದಿಂದ ಈ ಎರಡೂ ದರ್ಶನಗಳಿಗೂ ಬಾಹ್ಯಾಧರವನ್ನು ನಿರಾಕರಣ ಮಾಡುವ ವಿಷಯದಲ್ಲಿ ಸಾಮ್ಯತೆ ಇದೆ ಎಂದು ಸಂದೇಹಪಡಬಾರದು. ಬೌದ್ಧ ಮತದಲ್ಲಿ ಯುಕ್ತಿಯ ಆಭಾಸದಿಂದ ಚಿತ್ತದ ದೃಶ್ಯಮಾತ್ರವನ್ನು ಅಲ್ಲಿಗಳೆಯಲಾಗಿದೆ. ವೇದಾನ್ತದಲ್ಲಾದರೋ ಚಿತ್ತ, ಚೈತ್ಯ ಎಂಬುದೆಲ್ಲವನ್ನೂ, ತೋರುವ ರೂಪದಿಂದ ಅಚಿಂತ್ಯವಾಗಿದೆ ಎಂದು ತೋರಿಸಿಕೊಟ್ಟು ಹುಟ್ಟಿಲ್ಲದ ಅದ್ವಯವಾದ ಚಿನ್ಯಾತ್ರವಷ್ಟೇ ಎಂಬುದಾಗಿ ಅನುಭವಾನುಸಾರಿಯಾದ ಯುಕ್ತಿಯಿಂದ ತೋರಿಸಿಕೊಡಲಾಗಿದೆ.

**೪೩) “ಚಿತ್ತ”** ಎಂಬ ಶಬ್ದ ಪ್ರಯೋಗಮಾತ್ರದಿಂದ ಬೌದ್ಧಮತ ಸಾಮ್ಯತೆಯಾಗುವುದಿಲ್ಲ. (ಇಲ್ಲಿ) ಇನ್ನೊಂದು ಸಂದೇಹವನ್ನು ಏನು ಮಾಡಲಾಗಿದೆ - “ಇಲ್ಲದೇ ಇರುವುದರಲ್ಲಿ ಹತವನ್ನು ಹೊಂದಿರುವುದರಿಂದ” (ಗೌ.ಕಾ. ೪-೨೫) “ಇದೆಲ್ಲವೂ ಚಿತ್ತದ ಅಲುಗಾಟವೇ ಆಗಿದೆ” (ಗೌ.ಕಾ. ೪-೨೨) ಎಂಬುದಾಗಿ ವಿಜ್ಞಾನವಾದಿಗಳ ಮತವನ್ನೇ ಗೌಡಪಾದಾಚಾರ್ಯರೂ

ತು ರಚನ್ನಸ್ವಭಾವೇನ, ತಥಾ ಇಹಾಬಿ | .....ಯತ್ ಶಾಸ್ಯಂ ತಸ್ಯ ಸದ್ಗ್ವಾಂತ್,  
ಯೇನ ಶಾಸ್ಯಂ ತಸ್ಯ ತತ್ತ್ವಭಾವಾತ್ || ಮ.ವಿ.ಸೂ.ಭಾ.ಟೀ., ಪಾ. ೧೨, ೧೩೦.

ಇತಿ | ತತ್ತ್ವ ಚಿತ್ತಮೇವ “ಅಭೂತಪರಿಕಲ್ಪ” ಶಬ್ದೇನ ವ್ಯಾಪದಿಶ್ಯತೇ | ತಸ್ಮಿನ್ ನಾ  
ಗ್ರಹಗ್ರಹಕವಿಭಾಗಲಕ್ಷಣಂ ದ್ವಾಯಮ್ ಅಭೂತಮೇವ ಪರಿಕಲ್ಪತಮಿತಿ ಕೃತಾಂ |  
ಗೌಡಪಾದಾಚಾರ್ಯಾಸ್ತು ಜಾಗ್ರತ್ಸ್ವಾಪ್ಯಯೋಶ್ಚಿತ್ತಂ ಚಿತ್ತದೃಶ್ಯಂ ಜೀವಾದಿ  
ಚೇತ್ಯಭಯಮ್ ಇತರೇತರಸಾಪೇಕ್ಷ ತ್ವಾತ್ ಸ್ವಾತಂತ್ರ್ಯೇಣ ನ ಕಿಮಪ್ಯಸ್ತಿ (ಗೌ.ಕಾ.ಉ-  
೪೨), ಜೀವಾಃ ಸರ್ವೇ ಸ್ವಾಪ್ಯಮಯಾ ಇವ ಮಾಯಾಮಯಾ ಇವ ನಿರ್ವಿತಕಾ ಇವ

ಗ. ಇಯಂ ಕಾರಿಕಾ ಮೈತ್ರೇಯನಾಥಸ್, ಮಧ್ಯಾಂತವಿಭಂಗಸೂತ್ರಭಾಷ್ಯಟೀಕಾ ಚ ಸ್ಥಿರಮತೇಃ, ಪ್ರೋ.ವಿ.  
ಭಟ್ಪಾಠಾಯಃ, ತಥಾ ವಿ. ತುಂಡ್ಲೀ-ಇತ್ಯೇತಾಭಾಂ ಸಂಪಾದಿತಾ, ಪ್ರೋ.ಟ.ಆರ್.ವಿ.ಮೂರ್ತಿಶರ್ಮಣಾ  
The central Philosophy of Buddhism ನಾಮಕ ಗ್ರಂಥೇ ಸಮುದಾಯಕ್ತಾ ಚ ||

ಅನುವೋದನೆ ಮಾಡಿರುವಂತೆ ಏನು ತೋರುತ್ತದೆ. ಅದನ್ನೂ ಇಷ್ಟ  
ಹೇಳಿದ್ದರಿಂದಲೇ ತಳ್ಳಿಹಾಕಿದಂತಾಯಿತು. ಹೀಗೆಂದೇ ಅಲ್ಲವೇ  
ವಿಜ್ಞಾನವಾದಿಯ ಕಾರಿಕೆಯನ್ನು ಸ್ಥಿರಮತಿ ಎಂಬಾತನು ವ್ಯಾಖ್ಯಾನವನ್ನು  
ಮಾಡಿರುತ್ತಾನೆ-

(ಗ) ಇಲ್ಲದೇ ಇರುವುದನ್ನು ಕಲ್ಪಿಸುವುದೆಂಬುದೂ ಹೊಂದುವುದಿಲ್ಲ.  
ಹೇಗೆ ಹಗ್ಗವು ಸರ್ವತ್ವರೂಪದಿಂದ ಶಾಸ್ಯವಾದದ್ವೋ, ಏಕೆಂದರೆ ಆ  
ಸ್ವಭಾವವೆಂಬುದು ಇಲ್ಲದಿರುವುದರಿಂದ ಎಲ್ಲಾ ಕಾಲದಲ್ಲಾ ಶಾಸ್ಯ-  
ವಾದದ್ವೋ, ಅದು ಹಗ್ಗದ ಸ್ವಭಾವವೂ ಅಲ್ಲದ್ವೋ, ಅದರಂತೆ ಇದು.  
ಯಾವುದು ಶಾಸ್ಯವೋ ಅದೇ ಇರುವುದು, ಯಾವುದು ಶಾಸ್ಯವೋ ಅದಕ್ಕೆ  
ಅಲ್ಲಿರುವುದೆಂಬುದು ಹೊಂದುವುದಿಲ್ಲ. (ಮಾ.ಕ.ವಿ.ಸೂ.ಭಾ.ಟೀ. ಪುಟ ೧೨,  
೧೩)

ಮೇಲಿನ ವ್ಯಾಖ್ಯಾನದಲ್ಲಿ ಇಲ್ಲದ್ದನ್ನು ಕಲ್ಪಿಸುವುದು ಎಂಬ ಶಬ್ದದಿಂದ  
ಚಿತ್ತವನ್ನೇ ಹೇಳಿರುತ್ತದೆ. ಅದರಲ್ಲಿ ಗ್ರಹಗ್ರಹಕವಿಭಾಗರೂಪವಾದದ್ದಿರದೂ

(ಅ ಕಾರಿಕೆಯು ಮೈತ್ರೇಯನಾಥನಾದು, ಮಧ್ಯಾಂತವಿಭಂಗಸೂತ್ರಭಾಷ್ಯ ಟೀಕೆಯು  
ಸ್ಥಿರಮತಿಯದು. ಇದಕ್ಕೆ ಪ್ರೋಫೆಸರ್”. ಭಟ್ಪಾಠಾಚಾರ್ಯರು ಮತ್ತು”. ತುಂಡ್ಲೀ ಎಂಬುವರು  
ಸಂಪಾದಕರು. ಇದನ್ನು ಪ್ರೋಫೆಸರ್ T.R.V.Murthy ಎಂಬುವರು ತಮ್ಮ The  
Central Philosophy of Buddhism ಎಂಬ ಗ್ರಂಥದಲ್ಲಿ ಉದಾಹರಿಸಿರುತ್ತಾರೆ).

ಜ ಅವಿದ್ಯಮಾನಾ ಏವ ಚಿತ್ತವಿಕಲ್ಪನಮಾತ್ರರೂಪಾ: (ಗೌ.ಕಾ.ಳ-೪ಅ.೯೯.೨೦)

ಇತಿ ಸ್ಥಾಪಯಿತ್ವಾ -

ನ ಕಶ್ಮಿಜ್ಞಾಯತೇ ಜೀವಃ ಸಂಭವೋಽಸ್ಯ ನ ವಿದ್ಯತೇ |

ಷಿತತ್ತಮತ್ತಮಂ ಸತ್ಯಂ ಯತ್ರ ಕಿಂಡಿನ್ನ ಜಾಯತೇ || ಗೌ.ಕಾ.ಳ-೨೮.

[ ಭಾಷ್ಯಮಾ - ವ್ಯವಹಾರಸತ್ಯವಿಷಯೇ ಜೀವಾನಾಂ ಜನ್ಮವರಣಾದಿ:

ಸ್ವಷ್ಟಾದಿಷೇವವದಿತ್ಯಕ್ತಮಾ | ಉತ್ತಮಂ ತು ಪರಮಾರ್ಥಸತ್ಯಂ ನ ಕಶ್ಮಿಜ್ಞಾಯತೇ

ಜೀವ ಇತಿ || ]

ಇತ್ಯದ್ವೈತಪ್ರಕರಣೋಕ್ತಮಾ(ಗೌ.ಕಾ.೩-೪ಅ)ಅಜಾತಿಬ್ರಹ್ಮವಾದಮೇವೇಷಂಜಹುಃ||

ಇಲ್ಲದೇ ಇದ್ದದ್ದು ಇದೆ ಎಂದಿಟ್ಟುಕೊಂಡಿರುತ್ತದೆ. ಗೌಡಪಾದಾಚಾರ್ಯರು- ರಾದರೋ ಜಾಗ್ರತ್ಸಪ್ಸಗಳ ಚಿತ್ತವು ಮತ್ತು ಚಿತ್ತದೃಶ್ಯವಾದ ಜೀವರೇ ಮುಂತಾದ ವಸ್ತುಗಳಿರುತ್ತಾ ಒಂದಿನ್ನೊಂದರ ಅಪೇಕ್ಷೆಯಿಂದ ಇರುವುದರಿಂದ ಯಾವುದೊಂದಕ್ಕೂ ಸ್ವತಂತ್ರವಾಗಿ ಇರುವಿಕೆ ಇಲ್ಲ, (ಗೌ.ಕಾ ೪-೧೨) ಎಂದಿರುತ್ತಾರೆ. ಹಾಗೆಯೇ ಸ್ವಷ್ಟದಂತೆಯೂ, ಮಾಯಾರೂಪದಂತೆಯೂ, ತಯಾರುಮಾಡಿದ ಜೀವರಂತೆಯೂ ಎಲ್ಲವೂ ಇಲ್ಲದೇ ಇರುವಂಥವುಗಳೇ “ಚಿತ್ತದ ವಿಕಲ್ಪನಾ ಮಾತ್ರ ರೂಪವಾಗಿವೆ” (ಗೌ.ಕಾ ೪ಅ, ೯೯, ೨೦) ಎಂದು ಹೇಳಿರುತ್ತಾರೆ.

“ಯಾವ ಒಬ್ಬ ಜೀವನೂ ಹುಟ್ಟಲಾರನು, ಅವುಗಳ (ಹುಟ್ಟಿಂಬುದು) ಹೊಂದುವುದೇ ಇಲ್ಲ. ಇದು ಉತ್ತಮವಾದ ಸತ್ಯವು. ಎಲ್ಲಿ ಏನೂ ಹುಟ್ಟುವುದಿಲ್ಲವೆಂಬುದಿದೆ (ಅದೇ ಸತ್ಯ) (ಗೌ.ಕಾ. ೪-೨೮). (ಭಾಷ್ಯವು ವ್ಯವಹಾರದ ಸತ್ಯವಿಷಯಂದಲ್ಲಿ ಜೀವರುಗಳ ಜನ್ಮವರಣವೇ ಮುಂತಾದವುಗಳು, ಸ್ವಷ್ಟವೇ ಮುಂತಾದವುಗಳ ಜೀವರಂತೆಯೇ ಎಂದು ಹೇಳಿರುತ್ತದೆ. ಪರಮಾರ್ಥವಾದ ಉತ್ತಮ ಸತ್ಯವಾದರೋ ಯಾವ ಜೀವನೂ ಹುಟ್ಟುವುದೇ ಇಲ್ಲ) ಎಂಬುದಾಗಿ ಏನನ್ನ ಅದ್ವೈತ ಪ್ರಕರಣದಲ್ಲಿ (೩-೪ಅ) ಹೇಳಿತ್ತೋ, ಆ ಅಜಾತಿ ಬ್ರಹ್ಮವಾದವನ್ನೇ ಉಪಸಂಹರಿಸಿರುತ್ತಾರೆ. ಆಮೇಲೆ ಈ ಕಾರಿಕೆಯು ಬಂದಿರುತ್ತದೆ. “ಗ್ರಾಹ್ಯಗ್ರಾಹಕವುಳ್ಳದ್ವಾದ ದ್ವೈತ-ವೆಲ್ಲವೂ ಚಿತ್ತದ ಸ್ವಂದನ ಮಾತ್ರವೇ, ಚಿತ್ತವು ಎಂದಿಗೂ ಯಾವ ವಿಷಯವೂ ಇಲ್ಲದ್ದು, ಆದ್ದರಿಂದ ಅಸಂಗವೆಂದು ಹೇಳಲ್ಪಟ್ಟಿದೆ (ಗೌ.ಕಾ. ೪-೨೭).

ತತ ಉದ್ಘಾರ್ಮ ಇಯಂ ಕಾರಿಕಾ ಪ್ರವೃತ್ತಾ -

ಚಿತ್ತಸ್ವಂದಿತಮೇವೇದಂ ಗ್ರಹಗ್ರಹಕವದ್ ದ್ವಯಮ್ |

ಚಿತ್ತಂ ನಿರ್ವಿಷಯಂ ನಿತ್ಯಮಸಂಗಂ ತೇನ ಶೀತ್ಯಿತಮ್ || ಗೌ.ಕಾ.೪-೨೨.

ಇತಿ | ಸೇಯಮ್ -

ಯಥಾ ಸ್ವಷ್ಟೇ ದ್ವಯಾಭಾಸಂ ಸ್ವಂದತೇ ಮಾಯಯಾ ಮನಃ |

ತಥಾ ಜಾಗ್ರದ್ ದ್ವಯಾಭಾಸಂ ಸ್ವಂದತೇ ಮಾಯಯಾ ಮನಃ || ಗೌ. ಕಾ.೩-೨೯.

[ ಭಾಷ್ಯಮ್ - ಮನಃ ಪರಮಾರ್ಥದ್ವಾಪ್ತಾ ಆತ್ಮರೂಪೇಣಾವೇಷ್ಟಮಾಣಂ ಸತ್ತಾ ಗ್ರಹಗ್ರಹಕರೂಪೇಣ ದ್ವಯಾಭಾಸಂ ಸ್ವಂದತೇ ಸ್ವಷ್ಟೇ ಮಾಯಯಾ ; ರಜ್ಞಾಽಮಿವ ಸಪ್ತಃ | ತಥಾ ತದ್ವದೇವ ಜಾಗ್ರತ್ ಜಾಗರಿತೇ ಸ್ವಂದತೇ ಮಾಯಯಾ ಮನಃ | ಸ್ವಂದತ ಇವ ಇತ್ಯಧಃ : || ]

ಇತ್ಯಾದ್ವೈತಪ್ರಕರಣಕಾರಿಕಯಾ ಏಕವಾಕ್ಯತಾವಾಪನ್ನಾ ಆತ್ಮವಾದ ಏವ ಪರ್ಯಾಪಸನ್ನಾಸ್ತಿತ್ಯತಃ -

ಅಭೂತಾಭಿಸೋಽಽಸ್ತಿ ದ್ವಯಂ ತತ್, ನ ವಿದೃತೇ || ಗೌ.ಕಾ.೪-೨೫.

“ಹೇಗೆ ಸ್ವಪ್ನದಲ್ಲಿ ಮನಸ್ಸು ವಾಂಯಿಂದ ದ್ವಯಾಭಾಸವಾಗಿ ಸ್ವಂದಿಸುತ್ತದೆಯೋ, ಹಾಗೆಯೇ ಜಾಗ್ರತ್ತಿನಲ್ಲಾ ಸುಳ್ಳಸುಳ್ಳಗಿಯೇ ಮನಸ್ಸು ದ್ವಯರೂಪದಿಂದ ತೋರುತ್ತದೆ. (ಗೌ.ಕಾ. ೩-೨೯). ಇಲ್ಲಿ ಭಾಷ್ಯವು ಹೀಗಿದೆ - “ಪರಮಾರ್ಥದೃಷ್ಟಿಯಿಂದ ಆತ್ಮರೂಪದಿಂದ ಮನಸ್ಸನ್ನು ನೋಡಿದ್ದಾದರೆ ಅದು ವಾಂಯಿಂದ ಗ್ರಹಗ್ರಹಕರೂಪವಾಗಿ ದ್ವೈತರೂಪದಿಂದ ತೋರುತ್ತದೆ. ಹಗ್ಗದಲ್ಲಿ ಹಾವು ತೋರುವ ಹಾಗೆ ತೋರುತ್ತಿರುತ್ತದೆ. ಅದರಂತೆ ಎಚ್ಚರದಲ್ಲಿ ವಾಯಿಯಿಂದ ಮನಸ್ಸು ಸ್ವಂದಿಸುತ್ತದೆ ಎಂದರೆ ಸ್ವಂದಿಸುವಂತೆ ಶಾಣತ್ತದೆ ಎಂದಧ್ರುವು”. ಎಂಬುದಾಗಿರುವ ಅದ್ವೈತಪ್ರಕರಣದ ಕಾರಿಕೆಯಿಂದ ಏಕವಾಕ್ಯತೆಯನ್ನು ಹೊಂದಿದ್ದಾಗಿ ಆತ್ಮವಾದದಲ್ಲೇ ಅದು ಹೊನೆಗೊಂಡಿದೆ ಎಂದಾಗುತ್ತದೆ. ಆದ್ದರಿಂದ “ಇಲ್ಲದೇ ಇರುವ ವಸ್ತುವಿನಲ್ಲಿ ಇತವಿರುತ್ತದೆ. (ಆದ್ದರಿಂದ ಅಲ್ಲಿಗೆ ಮನಸ್ಸು ಹೊಗುತ್ತದೆ). ಆದರೆ ಅಲ್ಲಿ ದ್ವೈತವೆಂಬುದಿಲ್ಲ” (ಗೌ.ಕಾ. ೪-೨೫) ಎಂಬ ಕಾರಿಕೆಯಲ್ಲಿ ಹೇಳಿರುವುದೇನೆಂದರೆ - ಕೂಟಸಾಧಾತ್ಮನಲ್ಲಿ ಹರಮಾತ್ರದಿಂದ ದ್ವೈತವು ಏಕಲ್ಯಿತವಾಗಿದೆ, ಆದರೆ ನಿಜವಾಗಿ ಇರುವುದಿಲ್ಲ

ಇತ್ಯತ್ತರ ಕೂಟಸ್ಥಾತ್ಮನಿದ್ವೈತಮಭಿನವೇಶಮಾತ್ರಾ ವಿಕಲ್ಪಿತಂ ನ ತು ವಸ್ತುತೋಽಸ್ತೀ-  
ತೀವಾಭಿಪ್ರಾಯಃ | ನ ತತ್ತ್ರ ಜಾಗ್ರನಾಂತ್ರಲಭ್ಬಜೀವಿತವಿಜ್ಞಾನವಾತಾಯಾ  
ಗಂಧೋಽಪ್ಯಸ್ತೀತಿ ಸ್ಥೂಟಮ್ |

೪೩. ಲೋಕೋತ್ತರಶಿಂಹೋಪಾದಾನಂ ನ ಬೌದ್ಧಸಾಮ್ಯಮಾವಹತಿ -  
ಇದಂ ಚಾಪರಮಸ್ತಿ ಸಾಮ್ಯಮುದ್ಭುವಿತಂ ಕೈಶ್ಚಿತ್, ಅವಿಚಾರರಮಣೀಯಮ್ |  
ಬೌದ್ಧಯೋಗಾಚಾರ್ಯರುಕ್ತಮ್ -

(೧) ಏಂ ವಿಶಿಷ್ಟವಿಕಲ್ಪಾಧ್ಯಾಸಾಸನನಿದ್ರಯಾ ಪ್ರಸುಪ್ತೋ ಲೋಕಃ ಸ್ವಾಷ್ಮೇ  
ಇವಾಭೂತಮಧ್ಯಂ ಪಶ್ಯನ್ ಅಪ್ರಯಿದ್ಧಸ್ತದಭಾವಂ ಯಥಾವನ್ನಾವಗಂಭೇತಿ |  
ಯದಾ ತು ತತ್ಪ್ರತಿಪಕ್ಷಲೋಕೋತ್ತರನಿರ್ವಿಕಲ್ಪಜ್ಞಾನಲಾಭಾತ್ ಪ್ರಯಿದ್ಭೋ  
ಭವತಿ, ತದಾ ತತ್ಪ್ರಷ್ಟಲಭ್ಬಶುಧ್ಳಲೋಕಜ್ಞಾನಸಂಮಖೀಭಾವಾತ್ ವಿಷಯಭಾವಂ

---

ಎಂದಭಿಪ್ರಾಯವು. ಎಚ್ಚರದಲ್ಲಿ ಮಾತ್ರ ಇರುವಿಕೆಯನ್ನು ಹೊಂದಿದ ವಿಜ್ಞಾನದ  
ವಾತೇಯೂ ಸಹ ಆ ಸ್ವಪ್ಷದಲ್ಲಿರುವುದಿಲ್ಲ ಎಂದಭಿಪ್ರಾಯವು.

೪೪) “ಲೋಕೋತ್ತರ ಎಂಬ ಶಬ್ದವನ್ನು ತೆಗೆದುಕೊಂಡಿರು-  
ವುದೂ ಸಹ ಬೌದ್ಧರೋಡನೇ ಸಾಮ್ಯತೇಂಯನ್ನು ಹೊಂದುವುದಿಲ್ಲ.  
ಇಲ್ಲಿ ಇನ್ನೂಂದು ಸಾಮ್ಯತೇ ಇದೆ ಎಂದು ಕೆಲವರು ತೋರಿಸಿರುತ್ತಾರೆ.  
ಆದೂ ಸಹ ಅವಿಚಾರಿತ ರಮಣೀಯವಾಗಿದೆ. ಬೌದ್ಧರ ಯೋಗಾಚಾರರು  
ಹೇಳುವುದೇನೆಂದರೆ - ೧. “ಸುಳ್ಳಾದ ವಿಕಲ್ಪಾದ ತಪ್ಯತಿಳಿವಳಿಕೆಯೆಂಬ  
ವಾಸನಾರೂಪವಾದ ನಿದ್ರೇಯಿಂದ ಮಲಗಿದವನು ಸ್ವಪ್ಷದಲ್ಲಿ ಹೇಗೋ ಹಾಗೆ  
ಇಲ್ಲದ ವಸ್ತುವನ್ನು ಕಾಣುತ್ತಾ ಅಜ್ಞಾನದಿಂದ ಅದಿರುವುದಿಲ್ಲ ಎಂದು  
ಯಥಾವತ್ತಾಗಿ ತಿಳಿಯುವುದಿಲ್ಲ. ಯಾವಾಗಲಾದರೋ ಅದಕ್ಕೆ ವಿರುದ್ಧವಾದ  
ಲೋಕೋತ್ತರವೆಂಬ ನಿರ್ವಿಕಲ್ಪವಾದ ಜ್ಞಾನವನ್ನು ಪಡೆಯುವುದರಿಂದ  
ಎಚ್ಚತ್ವವನಾಗುತ್ತಾನೋ ಆಗ ಅದರ ಹಿಂದುಗಡೆಯಿಂದಲೇ ದೊರೆಯುವ  
ಶುದ್ಧಲೋಕವೆಂಬ ಜ್ಞಾನವು ತೋರಿಕೊಳ್ಳುವುದರಿಂದ ವಿಷಯ ಸ್ವಭಾವವನ್ನು  
ಇದ್ದದ್ದನ್ನು ಇದ್ದ ಹಾಗೆ ಅರಿಯುತ್ತಾನೆ ಎಂಬುದು ಸಮಾನವಾಗಿದೆ” (ವಿಂಶಿಕಾ  
ವಸುಬಂಧಕೃತಾ ೧೨). ಇಲ್ಲಿ ಯಾವ ರೀತಿ ಲೋಕಶುದ್ಧಲೋಕ  
ಲೋಕೋತ್ತರ ಎಂಬ ಶಬ್ದಗಳು ವಸುಬಂಧವಿನಿಂದ ಸ್ವೀಕರಿಸಲ್ಪಟ್ಟಿದೆಯೋ,  
ಹಾಗೆಯೇ ಆಚಾರ್ಯರೂ ಸಹ ಸ್ವೀಕರಿಸಿದ್ದಾರೆ - ೨. “ವಸ್ತುವೂ ಅರಿವೂ

ಯಥಾವದವರಗಳ್ಳಿಗೆ ಸಮಾನಮೇತತ್ | ಏಂ. ೧೨. (ಎಂತಿಹಾ ವಸುಬಂಧಕೃತ)

ಇತಿ | ಇತಿ ಅತ್ರ, ಯಥ್ವವ ಲೋಕಶುದ್ಧಲೌಕಿಕಲೋಕೋತ್ತರಶಬ್ದಾಃ ಸಮುಪಾತ್ಮಾ ವಸುಬಂಧನಾ, ತಥ್ವವ ಆಚಾಯ್ಯೋರಪಿ -

(೧) ಸವಸ್ತು ಸೋಪಲಂಭಂ ಚ ದ್ವಯಂ ಲೌಕಿಕಮಿಷ್ಯತೇ | ಅವಸ್ತು ಸೋಪಲಂಭಂ ಚ ಶುದ್ಧಂ ಲೌಕಿಕಮಿಷ್ಯತೇ || ಅವಸ್ತುನುಪಲಂಭಂ ಚ ಲೋಕೋತ್ತರಮಿತಿ ಸ್ತುತಮ್ ||

ಗೌ.ಹಾ.ಇ-೪೨, ೪೮.

ಇತಿ; ಅತೋ ಯೋಗಾಚಾರವಿಜ್ಞಾನವಾದಿಮತಮೇವೇದಮಿತಿ | ತೇ ಸಾಹಸಿಕಾಃ ಖಿದ್ಯೋತಶಬ್ದಸಾಮ್ಯಾತ್ | ಸಹಸ್ರಕಿರಣೋಽಪಿ ಭಾನುಃ ಕೀಟವಿಶೇಷಾತ್ | ಪ್ರಕಾಶಂ ವೃಣಿತೇ ಸೈತ್ಯಪಿ ಬ್ರಾಹ್ಮಣಃ | ಯತೋ ಲೋಕೋತ್ತರಶಬ್ದೇನ ಸಮಾಧಿವಿಶೇಷೋ ವಿವಕ್ಷಣತೇ ಯೋಗಾಚಾರ್ಯಃ, ಗ್ರಾಹ್ಯಗ್ರಹಣವಿವರ್ಜಿತಂ ಸುಮಪ್ತಮೇವ ತ್ವಾಚಾಯ್ಯಃ | ಯೋಗಿನಾಮಾಪಿ ಜ್ಞಾನಭೂಮಿಕಾತಾರತಮ್ಯಮಭ್ಯಪಗಮ್ಯತೇ ಯೋಗಾಚಾರ್ಯಃ; ಸುಮಪ್ತುನುಭವೇ ತಾರತಮ್ಯಂ ನ್ಯಾವಾಂಗಿಕೀಕ್ರಿಯತೇ ಆಚಾಯ್ಯಃ, ಶಕ್ಯಾಭ್ಯಪಗಮಂ

ಇದ್ದರೆ ದ್ವೇಲತರೂಪವಾದ ಲೌಕಿಕವೇನಿಸುತ್ತದೆ. ವಸ್ತುವಿಲ್ಲದೆ ಬರಿಯ ಅರಿವಾದರೆ ಶುದ್ಧವಾದ ಲೌಕಿಕವೇನಿಸಿರುತ್ತದೆ. ವಸ್ತುವೂ ಇಲ್ಲ, ಅರಿವೂ ಇಲ್ಲವೆಂದಾದರೆ ಲೋಕೋತ್ತರವೇನಿಸುತ್ತದೆ (ಗೌ. ೪-೪೨, ೪೮) ಎಂದು ಹೇಳಿದ್ದಾರೆ. ಇದನ್ನು ಯೋಗಾಚಾರನಾದ ವಿಜ್ಞಾನವಾದಿಯ ಮತವೇ ಆಗಿದೆ ಎಂದು ಯಾರು ಹೇಳುತ್ತಾರೋ ಅವರು (ಮಹಾ) ಸಾಹಸಿಕರು (ಎನ್ನಬೇಕಾಗುತ್ತದೆ). “ಖಿದ್ಯೋತ” ಎಂಬ ಶಬ್ದದ ಹೋಲಿಕೆಯಿಂದ ಸಾವಿರಕಿರಣವುಳ್ಳ ಸಾಂಯಂ ನಾ ಸಹ ದೀಪದ ಹುಳ ಎಂಬ (ಕ್ರಿಮಿ) ವಿಶೇಷದಿಂದಲೂ ಪ್ರಕಾಶವನ್ನು ಬಂಧಸುತ್ತಾನೆ ಎಂತಲೂ (ಇವರು) ಹೇಳಿಯಾರು! ಏಕೆಂದರೆ ಲೋಕೋತ್ತರ ಎಂಬ ಶಬ್ದದಿಂದ ಯೋಗಾಚಾರರು ಸವಾಧಿವಿಶೇಷವನ್ನು ಹೇಳುತ್ತಾರೆ, ಆದರೆ ಗೌಡಪಾದಾಚಾರ್ಯರು ಗ್ರಾಹ್ಯಗ್ರಹಣವಿಲ್ಲದ ಸುಷುಪ್ತಿಯನ್ನು ಹೇಳುತ್ತಾರೆ. ಯೋಗಾಚಾರರು ಯೋಗಿಗಳಿಗೂ ಜ್ಞಾನಭೂಮಿಕಾ ತಾರತಮ್ಯವನ್ನು ಒಪ್ಪಿಕೊಳ್ಳುತ್ತಾರೆ, ಸುಷುಪ್ತಿಯ ಅನುಭವ ವಿಚಾರದಲ್ಲಿ ಆಚಾರ್ಯರು ತಾರತಮ್ಯವನ್ನು ಒಪ್ಪಿಕೊಳ್ಳುವುದಿಲ್ಲ, ಎಂದಿಗೂ ಒಪ್ಪಿಕೊಳ್ಳುವುದಕ್ಕೂ ಆಗುವುದಿಲ್ಲ. ಅಷ್ಟೇ ಅಲ್ಲ, ಸುಷುಪ್ತಿಸವಾಧಿಗಳಲ್ಲಿ ಸವಾನವಾಗಿಯೇ ದ್ವೇಲವೆಂಬುದು

ಕರಣಃ) ಯೋಗಸಾಪೇಕ್ಷತ್ವನಿರಪೇಕ್ಷತ್ವಾಭಾಮಂಬಿ ವೈಲಕ್ಷಣ್ಯಂ ದರ್ಶನಯೋಃ ೨೫೨

ವಾ ಕ್ಷಮಿದಂತಿ | ಕಂಚ ಸುಪ್ತಿಸಮಾಧ್ಯೋದ್ವ್ಯಾತಾಭಾವಃ ಸಮಾನಮೇವೇತ್ಯಭ್ಯಾಪ-  
ಗಮ್ಯತೇ ವೇದಾಂತಿಭಿಃ | ಆಹುಹಿಂ ಭಾಷ್ಯಕಾರಾ� -

(೨) ಯಥಾ ಹಿ ಸುಷುಪ್ತಿಸಮಾಧ್ಯಾದಾವಂ ಸತ್ಯಂ ಸ್ವಾಭಾವಿಕಾವರ್ಗ  
ಅವಿಭಾಗಪ್ರಾಪ್ತಾ ಮಿಥಾಜ್ಞಾನಸ್ಯ ಅನಪೋದಿತತ್ವಾತ್ ಪೂರ್ವವರ್ತತ್ವಂ ಪ್ರಾರ್ಥಿತಃ  
ಪ್ರಚೋಧೇ ವಿಭಾಗೋ ಭವತಿ ||

ಸೂ.ಭಾ.೨-೧-೩.

ಇತಿ||

೬೪. ಯೋಗಸಾಪೇಕ್ಷತ್ವನಿರಪೇಕ್ಷತ್ವಾಭಾಮಂಬಿ ವೈಲಕ್ಷಣ್ಯಂ ದರ್ಶನಯೋಃ - ಅಪಿ ಚ ವೇದಾಂತಸಂಪ್ರದಾಯೀ ಯದ್ಯಂ ಮನೋನಿಗ್ರಹಲಕ್ಷಣೋ ಯೋಗಃ ಸಮುಪದಿತ್ಯತೇ ಮಧ್ಯಮಾಧಿಕಾರಣಃ ಪ್ರತಿ, ತಥಾಂಬಿ ಸ ಯೋಗೋ ನ ಮನಸೋ ಭೂಮಿಕಾವಿಶೇಷಃ, ಅಪಿ ತು ಬ್ರಹ್ಮತಾದಾತ್ಮಾನುಭವೇನ ಅಮನೀಭಾವ ವಿವೇತಿ ವೈಷಮ್ಯಮ್ರಾ | ತಥಾ ಹಿ

---

ಇಲ್ಲವೆಂಬುದನ್ನು ವೇದಾನ್ತಿಗಳು ಒಟ್ಟಿಕೊಂಡಿರುತ್ತಾರೆ. ಭಾಷ್ಯಕಾರರು (ಹೀಗೆ)  
ಹೇಳಿರುತ್ತಾರೆ.

(೨) “ಸುಷುಪ್ತಿಸಮಾಧಿಗಳಲ್ಲಿ ಮಿಥಾಜ್ಞಾನವು ಹೋಗಿಲ್ಲವಾದ್ದರಿಂದ  
ಅಲ್ಲಿ ಸ್ವಾಭಾವಿಕವಾದ ಅವಿಭಾಗವು ಇದ್ದರೂ ಹಿಂದಿನಂತೆ ಮತ್ತೆ ಎಚ್ಚರದಲ್ಲಿ  
ವಿಭಾಗವಿರುತ್ತದೆ” (ಸೂ.ಭಾ. ೨-೧-೩) ಎಂದು.

೬೫) ಯೋಗವು ಬೇಕು, ಬೇಡ ಎಂಬ ಅಭಿಪ್ರಾಯದಿಂದಲೂ  
ತು ಎರಡು ದರ್ಶನಗಳಿಗೆ ವ್ಯತ್ಯಾಸವಿದೆ. ಮನೋನಿಗ್ರಹರೂಪವಾದ  
ಯೋಗವನ್ನು ಮಧ್ಯಮಾಧಿಕಾರಿಗಳಿಗಾಗಿ ವೇದಾನ್ತಸಂಪ್ರದಾಯದಲ್ಲಿ  
ಉಪದೇಶಿಸುವುದಾದರೂ ಆ ಯೋಗವು ಮನಸ್ಸಿನ ಭೂಮಿಕಾ  
ವಿಶೇಷರೂಪವಾದದ್ದಲ್ಲ, ಮತ್ತೇನೆಂದರೆ ಬ್ರಹ್ಮದೊಡನೆ ಒಂದಾಗುವುದೆಂಬ  
ಅನುಭವದಿಂದ ಹೇಳಿದ್ದು. ಮನಸ್ಸೆಂಬುದು ಇಲ್ಲವಾಗುವುದೆಂಬರೂಪವಾದದ್ದೇ  
ಎಂದಾದ್ದರಿಂದ ಇದಕ್ಕೂ ಅದಕ್ಕೂ ವ್ಯತ್ಯಾಸವಿದೆ. ಬೌದ್ಧರು ಹೇಳುವುದು  
ಹೀಗೆಂದರೆ -

(೧) ಯದಾ ತ್ವಾಲಂಬನಂ ಜ್ಞಾನಂ ನೈವೋಪಲಭತೇ ತದಾ |

ಸ್ಥಿತಂ ವಿಜ್ಞಾನಮಾತ್ರತ್ವೇ ಗ್ರಹ್ಯಭಾವೇ ತದಗ್ರಹಿತ್ | || ತ್ರಿ. ೨೮.

ಇತಿ ಸಮಾಧಾ ವಿಜ್ಞಾನಮಾತ್ರತ್ವೋಪಗಮೇಣಿ, ವಿಜ್ಞಾನಸ್ಯ ಸ್ವೀಷಯತ್ತೇನೇವ ಸಿದ್ಧಃಃ ತಸ್ಯ ಸ್ವಾಲಂಬನತ್ವಾಭಾವಃ ಕಥಿತು ನ ಶರ್ಕಚಿಂತನೋ ಬೌದ್ಧದರ್ಶನೇ | ವೇದಾಂತಿನಯೇ ತು “ವಿಜ್ಞಾತಾರಮರೇ ಕೇನ ವಿಜಾನೀಯಾತ್” (ಬೃ. ೨-೪-೧೪) ಇತ್ಯಾದಿಶ್ಲೇಷ್ಯನುಸಾರೇಣಾತ್ತ್ವನೋ ನಿತ್ಯಾವಿಜ್ಞೇಯತ್ವಾಭ್ಯುಪಗಮಾತ್ರ, ವಾಚ್ಯನಸಾ-ಗೋಚರನಿತ್ಯಸ್ವಯಂಜೋತಿರೂಪೇಣಾವಸ್ಥಾನಮೇವ ಸಮಾಧಿನಾರ್ಥಾನ್ಯಃ-

(೨) ಸರ್ವಾಭಿಲಾಪವಿಗತಃ ಸರ್ವಚಿಂತಾಸಮುತ್ತಿತಃ |

ಸುಪ್ರಶಾಂತಃ ಸುಕ್ಷಮೋತಿಃ ಸಮಾಧಿರಚಲೋಽಭಯಃ || ಗೌ. ಕಾ. ೨-೩೨.

ಇತ್ಯುಕ್ತಮಾಚಾಯ್ಯಃ | ಮಧ್ಯಮಾಧಿಕಾರ್ಯನುಷ್ಠೀಯವನೋನಿಗ್ರಹಸ್ಯಾಪಿ ಸ್ವರೂಪಾವಸ್ಥಾನಪರ್ಯವಸಾಯಿತ್ತೇನೇವೋಪದೇಶೋಽತ್ | ಉತ್ತಂ ಹಿ -

(೩) “ಯಾವಾಗ ವಿಜ್ಞಾನಕ್ಕೆ ಆಲಂಬನೆಯ (ಗ್ರಹ್ಯದ) (ವಸ್ತುವು) ತೋರುವುದಿಲ್ಲವೋ ಆಗ ಅದು ವಿಜ್ಞಾನಮಾತ್ರವಾಗಿದ್ದಕೊಂಡಿರುತ್ತದೆ. ಗ್ರಹ್ಯವೇ ಇಲ್ಲದ ಮೇಲೆ ಅದು ಆಗ್ರಹವಾದದ್ವಾಗಿರುತ್ತದೆ”, (ತೋರದೇ ಇರುತ್ತದೆ ಎಂದಧ್ರಣವು) (ತ್ರಿ. ೨೮), ಸರ್ವಾಧಿಂಯಲ್ಲಿ ವಿಜ್ಞಾನ ಮಾತ್ರವಾಗಿರುತ್ತದೆ ಎಂದು ಒಪ್ಪಿಕೊಂಡಿದ್ದರೂ ವಿಜ್ಞಾನವು ತನಗೆತಾನೇ ವಿಷಯವಾಗಿ ಸಿದ್ಧವಾಗುವುದರಿಂದ ಅದಕ್ಕೆ ಆಲಂಬನೆ ಎಂಬುದು ಇಲ್ಲವೆಂಬುದನ್ನು ಬೌದ್ಧದರ್ಶನದಲ್ಲಿ ಹೇಗೂ ಚಿಂತಿಸುವುದಕ್ಕಾಗುವುದಿಲ್ಲ. ವೇದಾನ್ತಶಾಸ್ತ್ರಪ್ರಕಾರವಾದರೋ “ವಿಜ್ಞಾತೃವಾದವನನ್ನು (ಹೇಗೆ) ಯಾವುದರಿಂದ ಅರಿತೀಯೇ?” (ಬೃ. ೨-೪-೧೪) ಎಂಬ ಶ್ರುತಿಗೆ ಅನುಸಾರವಾಗಿ ಯಾವಾಗಲೂ ಅವಿಜ್ಞೇಯನೆಂದು ಒಪ್ಪಿರುವುದರಿಂದ, ವಾಕ್ಯ ಮನಸ್ಸಿಗೂ ಗೋಚರವಲ್ಲದ ಎಂದೆಂದಿಗೂ ಸ್ವಯಂಜೋತಿರೂಪದಿಂದಿದ್ದ-ಕೊಂಡಿರುವುದೇ ಸರ್ವಾಧಿಯೇ ಹೊರತು ಬೇರೆ ಅಲ್ಲ. “ಎಲ್ಲ ಮಾತೂ ಹೊರಟು ಹೋಗಿರುವ, ಯಾವ ಚಿಂತೆಯೂ ಇಲ್ಲದಿರುವ, ಸಂಪೂರ್ಣವಾಗಿ ಶಾಂತವಾಗಿರುವ ಸದಾಚಿಳಗುವ ಸ್ವಭಾವದ್ವಾದ ಸರ್ವಾಧಿಯು, ಅಚಲವೂ ಅಭಯವಾದದ್ದು” (ಗೌ. ೨-೩೨), ಎಂದು ಶ್ರೀಗೌಡಪಾದಾಚಾರ್ಯರು ಹೇಳಿರುತ್ತಾರೆ. ಮಧ್ಯಮಾಧಿಕಾರಿಯಾದವನು ಅನುಷ್ಠಾನಮಾಡಬೇಕಾದ

ಕರಣ:) ಯೋಗಸಂಪೇಶ್ವತ್ವನಿರಪೇಶ್ವತ್ವಾಭಾಮಬಿ ವೈಲಕ್ಷಣ್ಯಂ ದರ್ಶನಯೋಃ ೨೫೮

(೨) ಯದಾ ನ ಲೀಯತೇ ಚಿತ್ತಂ ನ ಚ ವಿಕ್ಷಿಪ್ಯತೇ ಪುನಃ |

ಅನಿಂಗನಮನಾಭಾಸಂ ನಿಷ್ಪನ್ನಂ ಬ್ರಹ್ಮ ತತ್ತದಾ || ಗೌ.ಕಾ. ೩-೪೬.

ಇತಿ ||

ಅತ ಏವಾತ್ಮಾದ್ವಿತೀತದರ್ಶನಮ್ ಅಸ್ವರ್ಥಯೋಗತ್ವೇನ ಸಂಸ್ಕೃತಯತೇ ಆಚಾಯ್ಯಃ-

(೩) ಅಸ್ವರ್ಥಯೋಗೋ ವೈ ನಾಮ ಸರ್ವಸತ್ಯಸುಖೋ ಹಿತಃ |

ಅವಿವಾದೋಽವಿರುದ್ಧಶ್ಚ ದೇಶಿತಸ್ತಂ ನಾಮಾಮೃಹಮ್ | || ಗೌ.ಕಾ. ೪-೨.

ಅದ್ವೈತದರ್ಶನಂ ಹೇತದಿವ್ಯತೀಯಾನುಭವಲಕ್ಷಣಂ ಬ್ರಹ್ಮಸ್ವಭಾವ ಏವೇತ್ಯತಃ “ಅಸ್ವರ್ಥಃ”, ದ್ವಿತೀಯಸಂಬಂಧರಹಿತಃ | ಏಷ ಏವ ಚ ಮುಖ್ಯವೃತ್ತೇನ “ಯೋಗಃ” ವಾದ್ಯಂತರಸಂಮತಕಾದಾಚಿತ್ತಸಮಾಧಿಲಕ್ಷಣಯೋಗಾಪೇಶ್ವರ್ಯಾ ಇತ್ಯತಃ “ಅಸ್ವರ್ಥಯೋಗ” ಉಚ್ಯತೇ | “ವೈ ನಾಮ” ಇತಿ ಬ್ರಹ್ಮವಿದಾಂ ತಚ್ಚಬ್ದವಾಚ್ಯತ್ವೇನ ಪ್ರಸಿದ್ಧ ಇತಿ ದೋತಯಿತುಮ್ | “ತತ್ವೇನ ಕಂ ಪಶ್ಯೇತಾ” (ಬೃ. ೪-೫-೧೫) ಇತಿ

---

ಮನೋನಿಗ್ರಹವೂ ಕೂಡ (ತನ್ನ) ಸ್ವರೂಪದಲ್ಲಿ ನೆಲೆನಿಲ್ಲವುದರಲ್ಲಿ ಕೊನೆಗಣವುದೆಂಬುದಾಗಿಯೇ ಇಲ್ಲಿ ಉಪದೇಶಿಸಿದೆ. ಹಾಗೆಯೇ ಹೇಳಿದೆ-

(೪) “ಯಾವಾಗ ಚಿತ್ತವು ಲಂಯವನ್ನಾಗಲೀ ವಿಕ್ಷೇಪವನ್ನಾಗಲೀ ಹೊಂದುವುದಿಲ್ಲವೋ ಆಲುಗಾಟವಿಲ್ಲದೆ, (ವಿಷಯಾ) ಭಾಸವನ್ನಾ ಹೊಂದದೇ ಇದ್ದರೆ ಆಗ ಬ್ರಹ್ಮವಾಗಿದೆ ಎಂದು (ತಿಳಿಯಬೇಕು)” (ಗೌ.ಕಾ. ೩-೪೬) ಎಂದಿದ್ದಾರೆ. ಆದ್ದರಿಂದಲೇ ಇಲ್ಲಿ ಅದ್ವೈತದರ್ಶನವನ್ನು ಅಸ್ವರ್ಥಯೋಗವೆಂಬುದಾಗಿ ಆಚಾರ್ಯರು ಹೊಗಳಿರುತ್ತಾರೆ.

ಅಸ್ವರ್ಥಯೋಗವೆಂಬ ಹೆಸರಿನ ಇದು ಎಲ್ಲಾ ಪ್ರಾಣಿಗಳಿಗೂ ಸುಖವೂ ಹಿತವೂ ಆದದ್ದು, ಇದು ವಾದಕ್ಕೆ (ಎಡೆ ಮಾಡಿಕೊಡು)ವುದಿಲ್ಲ, (ಯಾವುದಕ್ಕೂ) ವಿರುದ್ಧವೂ ಅಲ್ಲ. ಇದನ್ನು ಯಾರು ಉಪದೇಶಿಸಿದನೋ ಆವನನ್ನು ನಮಸ್ಕರಿಸುವೆನು” (ಗೌ.ಕಾ ೪-೨), ಈ ಅದ್ವೈತದರ್ಶನವೆಂಬುದು ಅದ್ವಿತೀಯವಾದ ಅನುಭವದಲ್ಲಿ ನೆಲೆನಿಲ್ಲವ ರೂಪವಾದ ಬ್ರಹ್ಮಸ್ವಭಾವವೇ ಎಂದಾದ್ದರಿಂದ “ಅಸ್ವರ್ಥವು”, ಎಂದರೆ ಎರಡನೆಯದರ ಸಂಬಂಧವಿಲ್ಲದ್ದು. ಬೇರವಾದಿಗಳಿಗೆ ಒಪ್ಪಾದ ಯಾವಾಗಲೋ ಒಮ್ಮೆ ತೋರಿಕೊಳ್ಳುವ ಯೋಗಕ್ಕೆ ಹೋಲಿಸಿಕೊಂಡರೆ ಇದೇ ನಿಜವಾದ ಮುಖ್ಯಾಧಿಕಾರದಲ್ಲಿ ಯೋಗವು. “ವೈ

ಶ್ರುತೇಃ | “ಸರ್ವಸತ್ಯಸುಖಃ”; ಸರ್ವೇಷ್ಟಪಿ ಸತ್ಯೋಮು ಸುಖಿತ್ವೇನ ವಿಭಾವ್ಯಮಾನಃ “ಪತಸ್ಯವಾನಂದಸ್ಯಾನ್ಯಾನಿ ಭೂತಾನಿ ಮಾತ್ರಾಮುಪಜೀವಂತಿ” (ಬೃ. ೪-೩-೩೨) ಇತಿ ಶ್ರುತೇಃ | “ಹಿತಶ್ಚ್”; “ಶ್ವಮೇವ ಮೇ ವೃಣಿಷ್ಟ ಯಂ ತ್ವಂ ಮನುಷ್ಯಾಯ ಹಿತತಮಂ ಮನ್ಯಸೇ” (ಕೌ. ೩-೧), “ವಕ್ಷ್ಯಾಮಿ ಹಿತಕಾಮ್ಯಯಾ” (ಗೀ. ೧೦-೧) ಇತಿ ಶ್ರುತಿಸ್ಯಾತಿಭ್ಯಾಮ್ ||

ಅಪಿ ಚ “ಅವಿವಾದೋಽವಿರುದ್ಧಶಾಯವ್ಯಾ” | ಯಥೈವ ಹಿ ದ್ವೈತ-ಸ್ವಶಾಂಕಾಭಾವಾತ್ ಅಸ್ವಶರ್ಥಯೋಗೋಽಯವ್ಯಾ ಅನಂದಸ್ವಭಾವತ್ವಾದೇವ ಸರ್ವಸತ್ಯಸುಖಃ, ಏತತ್ವಪ್ರಮೇಷವ ನಿತ್ಯತ್ವಪ್ರಮೇಷವಾಪ್ತೇಹಿಂತಶ್ಚ - ಏವಮೇವಾಸ್ತಿ-ನ್ನೇವೈಕಸ್ಮಿನ್ನಾ ದರ್ಶನೇ ವಿವಾದಾಭಾವಃ, ಯತೋಽತ್ಯೇವ ನ ಕೇನಾಪಿ ಏರೋಧಃ | ಸರ್ವವಾದಾತ್ಮಭೂತತ್ವಾದಸ್ಯ | ನ ಹಿ ಸಾಂಖ್ಯವೈತೇಷಿಕಾದೀನಾಂ ಬೆದ್ದಾನಾಂ ವಾ

ನಾಮ” ಎಂದು ಬ್ರಹ್ಮಜ್ಞನಿಗಳಿಗೆ “ತತ್ತ್ವ” ಎಂಬ ಶಬ್ದಕ್ಕೆ ವಾಚ್ಯವಾಗಿದೆ ಎಂಬುದನ್ನು ತಿಳಿಸುವುದಕ್ಕಾಗಿ ಉಪಯೋಗಿಸಿದ್ದು. “ಅಲ್ಲಿ ಯಾವುದರಿಂದ ಏನನ್ನು ಕಂಡಾನು?” (ಬೃ. ೪-೫-೧೫) ಎಂಬ ಶ್ರುತಿಯು (ಇದಕ್ಕೆ ಪ್ರಮಾಣವು). “ಸರ್ವಸತ್ಯಕ್ಷಾ ಸುಖಿವು” ಎಂದರೆ ಎಲ್ಲಾ ಪ್ರಾಣಿಗಳಲ್ಲಾ ಸುಖರೂಪವಾದದ್ವಾಗಿದೆ ಎಂದು ತೋರಿಕೊಳ್ಳುವಂಥದ್ದು ಎಂದಧ್ರ. “ಈ ಆನಂದದ್ದೇ ಒಂದು ಮಾತ್ರೇಯನ್ನು (ತುಣುಕನ್ನು) ಬೇರೆ ಪ್ರಾಣಿಗಳು ಉಪಜೀವಿಸಿಕೊಂಡಿದ್ದಾರೆ”. (ಬೃ. ೪-೩-೩೨) ಎಂದು ಶ್ರುತಿ ಇದೆ. (ಇದು) ಹಿತವೂ ಆಗಿದೆ. ಹೇಗೆಂದರೆ - “ಯಾವುದನ್ನು ನೀನು ಮನುಷ್ಯನಿಗೆ ಹಿತತಮವಾದದ್ದು ಎಂದು ತಿಳಿದಿರುವೆಯೋ ಆ ವರವನ್ನೇ (ನನಗೆ ನೀನೇ) ವರಿಸು” (ಕೌ. ೩-೧) “ನಿನಗೆ ಹಿತವಾಗಲೆಂಬ ಬಯಕೆಯಿಂದ (ಹೇಳುವೆನು)” (ಭ.ಗೀ. ೧೦-೧) ಎಂಬ ಶ್ರುತಿಸ್ಯಾತಿಗಳಿಂದ ಗೊತ್ತಾಗುತ್ತದೆ.

ಅಷ್ಟೇ ಅಲ್ಲ, (ಈ ಆದ್ವೈತವಾದವು) “ವಾದಕ್ಕೆ ಆವಕಾಶವಿಲ್ಲ, ಯಾವುದಕ್ಕಾ ಏರುಧ್ವವಲ್ಲ”, ಹೇಗೆಂದರೆ - ದ್ವೈತಸ್ವಶರ್ಥವಿಲ್ಲವಾದ್ದರಿಂದ ಹೇಗೆ ಇದು ಅಸ್ವಶರ್ಥಯೋಗವಾಗಿದೆಯೋ, ಆನಂದ ಸ್ವಭಾವವಾದ್ದರಿಂದಲೇ ಎಲ್ಲರಿಗೂ ಸುಖಿಕರವಾಗಿದೆಯೋ, - ಇದನ್ನು ಪಡೆಯುವುದರಿಂದಲೇ ನಿತ್ಯತ್ವಪ್ರಮೇಷಿ ಎಂಬುದು ದೂರೆಯುವುದು - ಇದೇ ರೀತಿ ಈ ಒಂದು ದರ್ಶನದಲ್ಲಿ ವಾದವಿರುವುದಿಲ್ಲ. ಏಕೆಂದರೆ ಇದು ಯಾವುದರೋಡನೆಯೂ

ಸರ್ವಾಸ್ತಿತ್ವವಿಜ್ಞಾನಮಾತ್ರಾಸ್ತಿತ್ವಧರ್ಮನೇಃಸ್ವಾಭಾವ್ಯವಾದಿಭೇದ್ಯಃ ಪ್ರವಿಭಕ್ತಾನಾಂ ಪರಸ್ಪರವಿರೋಧೋ ಪರಸ್ಪರೇಣ ವಿವಾದೋ ವಾ ಜಾತು ಶಾಮ್ಯೇತೇತಿ ಸಂಭಾವ್ಯತೇ | ಯದ್ಯಪಿ ಮಾಧ್ಯಮಿಕಾ “ಅಪಿ ಅಸ್ತಿತ್ವಿತಿ ನಾಸ್ತಿತ್ವಿತಿ ವಿವಾದ ಏಷ” (ಸ.ರಾ. ೬-೨೫) ಇತಿ | “ಯದ್ಯಸ್ತಿತ್ವಂ ಪ್ರಕೃತ್ಯಾ ಸ್ಯಾಂತಾ ಭವೇದಸ್ಯ ನಾಸ್ತಿತಾ” (ಮ.ಕಾ. ೧೫-೮) | ಇತಾದಿಪರಂತಃ ಸರ್ವದೃಷ್ಟಿಪ್ರಹಾಣಾದವಿವಾದ ಇತಿ ಮನ್ಯಂತೇ | ತಥಾಪಿ ತೇಷಾಂ ವಿಜ್ಞಾನವಾದ್ಯಾದಿಭಿರ್ವಿವಾದೋ ದುರ್ವಾರಣ ಏವ ಪದಾರ್ಥಸ್ವಭಾವಾಸ್ತಿತ್ವವಾದಿಭಿಃ ಸರ್ವೇವ ವಿರೋಧಾತ್ | ತರ್ಕಮಾತ್ರಾವಲಂಬನೇತರದೃಷ್ಟಿವಾರಣೇ ಯತಮಾನಾನಾಂ ದ್ವಿತೀಯವಾದಿಸತ್ತಪ್ರಭಯಸ್ಯಾಪರಿಹಾಯಾತ್ಮಾಚ್ಚ | ಯದ್ಯಪಿ ವಿಜ್ಞಾನವಾದಿಭಿಲೋಕೋತ್ತರಪ್ರಜ್ಞಾವಾಪ್ತಾ ವಿಜ್ಞಾನವ್ಯತಿರಿಕ್ತವಿಷಯಾಭಾವದರ್ಶನಮವಿವಾದೇನ ಸಿಧ್ಯತೀತ್ಯಭಿಮನ್ಯತೇ, ತಥಾಪಿ ತದಭ್ಯಪಗತಸಮಾಧೀ-

ವಿರುದ್ಧವಲ್ಲ. ಈ ತತ್ತ್ವವು ಎಲ್ಲಾ ವಾದಿಗಳಿಗೂ ಆತ್ಮವಾಗಿದೆ. ಸರ್ವಾಸ್ತಿತ್ವ, ವಿಜ್ಞಾನಮಾತ್ರಾಸ್ತಿತ್ವ, ಯಾವ ಧರ್ಮವೂ ಇಲ್ಲದ ನೈಸ್ವಾಭಾವ್ಯವೆಂಬುದಾಗಿ ವಿರುದ್ಧವಾಗಿ ವಾದಮಾಡುತ್ತಿರುವವರಾದ ಸಾಂಖ್ಯವೈಶೇಷಿಕರಿಗಾಗಲೀ ಚೌಧ್ರಿಗಾಗಲೀ ಪರಸ್ಪರ ವಿರೋಧವೆಂಬುದು ಎಂದಿಗಾದರೂ ಅಡಗಿತೆಂದು ಉಹೆ ಮಾಡುವುದಕ್ಕೂ ಆಗುವುದಿಲ್ಲ. ಮಾಧ್ಯಮಿಕರಾದ ಚೌಧ್ರರು ಸಹ “ಇದೆ, ಇಲ್ಲ ಎಂಬುದಿದು ವಿವಾದವಷ್ಟೇ” (ಸ.ರಾ ೬-೨೫) “ಇದೆ ಎಂದಾದರೆ ಸ್ವಭಾವದಿಂದ ಇರಬೇಕು, ಇದಕ್ಕೆ “ನಾಸ್ತಿತಾ” ಇಲ್ಲದಿರುವಿಕೆ ಎಂಬುದು ಇರಬಾರದು” (ಮಾ.ಕಾ. ೧೫-೮) ಎಂಬುದಾಗಿ ಹೇಳುತ್ತಾ ಯಾವ ದೃಷ್ಟಿಯೂ (ಇರುವುದೇ ಇಲ್ಲವಾದ್ದರಿಂದ) ಅವಿವಾದವನ್ನು ತಿಳಿದಿರುವವರಾದರೂ, ಅವರಿಗೆ ವಿವಾದವೆಂಬುದು ಅನಿವಾಯವೇ ಆಗಿದೆ. ಏಕೆಂದರೆ ಪದಾರ್ಥಸ್ವಭಾವವನ್ನು ಒಪ್ಪುವಂತಹ ಎಲ್ಲಾ ವಾದಿಗಳೊಡನೆ ವಿರೋಧವು ಬಂದೇ ತೀರುವುದು. ತರ್ಕಮಾತ್ರವನ್ನವಲಂಬಿಸುವುದರ ಮೂಲಕ ಇನ್ನೊಂದು ದೃಷ್ಟಿಯನ್ನು ತಡೆಯುವುದಕ್ಕೆ ಯಾರು ಪ್ರಯತ್ನಪಡುವರೋ ಅವರಿಗೆ ಇನ್ನೊಬ್ಬವಾದಿಯು ಇರುತ್ತಾನೆಂಬ ಭಯವನ್ನು ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ. ಲೋಕೋತ್ತರವಾದ ಪ್ರಜ್ಞಾರುನ್ನ ಪಡೆಂರುವುದರಿಂದ ವಿಜ್ಞಾನವಾದಿಗಳು ವಿಜ್ಞಾನಕ್ಷಿಂತ ಬೇರೆಯಾದ ವಿಷಯವು ಇಲ್ಲವೆಂದು ಕಂಡುಕೊಳ್ಳುವುದರಿಂದ ಅವಿವಾದವು ಸಿದ್ಧಿಸುತ್ತದೆ ಎಂದು ತಿಳಿದ್ದರೂ, ಅವರು ಒಪ್ಪಿಕೊಂಡ ಸರ್ವಾಧಿರ್ಯು ವೈಯಕ್ತಿಕವಾದ ಅನುಭವ

ವೈಯಕ್ತಿಕಾನುಭವಮಾತ್ರತ್ವಾತ್ ತಸ್ಯಾಪಿ ಬಾಧಕಾನುಭವಸದ್ಬುಷಂಕಾಭಯಂ ನ  
ನಿವಾಯತೇ | ಅದ್ವೈತದರ್ಶನಲಕ್ಷಣಯೋಗೇ ತು ನ ತಥಾ | ಭಯಹೇತುಭೂತ-  
ದ್ವಿತೀಯಸದ್ಬುಷಂಕಾಯಾ ಅಪಿ ಸಾರ್ವತ್ರಿಕಾನುಭವಾನುಸಾರಿಯುಕ್ತಾ  
ವಿನಿವಾರಣಾತ್ | ತದುಕ್ತಮಾಚಾಯ್ಯಃ -

(ಇ) ಅಸ್ವರ್ತಯೋಗೋ ವೈ ನಾಮ ದುರ್ದರ್ಶಃ ಸರ್ವಯೋಗಿಭಿ� |

ಯೋಗಿನೋ ಬಿಭ್ಯತಿ ಹ್ಯಸ್ಯಾದಭಯೇ ಭಯದರ್ಶಿನಃ || ಗೌ.ಕಾ.೩-೫೯.

ಇತಿ | ಅತ ಏವ ಹ್ಯಭಿಯುಕ್ತಾ� -

ವಿವದತ್ಸ್ವೇವ ನಿಷ್ಪಿತ್ಯ ವಿರೋಧೋದ್ಬುಷಂಕಾರಣಮಾ |

ತ್ಯಃ ಸಂರಕ್ಷಿತಸದ್ಬುಧಿಃ ಸುಖಂ ನಿವಾರಿತಿ ವೇದವಿತ್ | ಪ್ರ.ಭಾ.೬-೫

ಇತಿ ||

**೪೫. ವಿಜ್ಞಾನವಾದತುಲನೋಪಸಂಹಾರಃ - ತದಯಮತ್ ಸಾರಃ -**

ಮಾತ್ರವಾಗಿರುವುದರಿಂದಲೂ, ಅದನ್ನೂ ಬಾಧೆಮಾಡುವ ಅನುಭವವು  
ಇರಬಹುದೆಂಬ ಸಂದೇಹದ ಭಯವು ಅವರಿಗೆ ತಪ್ಪಿದ್ದಲ್ಲ. ಅದರೆ  
ಅದ್ವೈತದರ್ಶನರೂಪವಾದ ಯೋಗದಲ್ಲಿ ಹಾಗಲ್ಲ. ಭಯಕ್ಕೆ ಕಾರಣವಾದ  
ಎರಡನೆಯದೆಂಬುದು ಇದೆ ಎಂಬ ಸಂದೇಹವನ್ನೇ ಸಾರ್ವತ್ರಿಕವಾದ  
ಅನುಭವಾವನುಸಾರಿಯಾದ ಯುಕ್ತಿಯಿಂದ ತಡೆಗಟ್ಟಿರುತ್ತದೆ. ಅದನ್ನು  
ಆಚಾಯರು ಹೇಳಿದ್ದಾರೆ.

(ಇ) ಅಸ್ವರ್ತಯೋಗವೆಂಬ ಯೋಗವು ಯಾವ (ಎಲ್ಲಾ) ಯೋಗಿಗಳಿಗೂ  
ಎದುರಿಸುವುದಕ್ಕಾಗಿದೆ (ಯೋಗವು). ಅಭಯವಾದ ಈ ಯೋಗದಲ್ಲಿ  
(ಆತ್ಮನಾಶ ನಿಮಿತ್ತವಾಗಿ) ಭಯವನ್ನು ಕಾಣುತ್ತಾ ಯೋಗಿಗಳೂ ಹೆದರಿರು-  
ತ್ತಾರೆ (ಗೌ.ಕಾ. ೩-೫೯), ಆದ್ದರಿಂದಲೇ ತಿಳಿದವರೂ ಸಹ ಹೀಗೆ ಹೇಳಿದ್ದಾರೆ.  
“ವಿರೋಧವು ಎದ್ದುಕೊಳ್ಳುವುದಕ್ಕೆ ಕಾರಣವಾದ (ವಾದವನ್ನು) ವಾದಮಾಡು-  
ವವರಲ್ಲೇ ಇಟ್ಟು, (ಆ ವಾದಿಗಳಿಂದ) ರಕ್ಷಿಸಲ್ಪಟ್ಟ ಸದ್ಬುಧಿಯನ್ನು ಹಿಡಿದು  
ವೇದವನ್ನು ಬಲ್ಲವನಾಗಿ ಸುಲಭವಾಗಿ ವೋಕ್ಕುವನ್ನು ಹೊಂದುವನು  
(ಪ್ರ.ಭಾ.೬-೫).

(ಗ) ವಿಜ್ಞಾನವಾದಿ ಜಾಗರಿತಾವಸ್ಥಾಪ್ರತಿಬಧ ವಿಜ್ಞಾನಮೇವ ಪರೀಕ್ಷಣಾಯೋಪಾದತ್ತೇ -

ಯದಂತಜ್ಞೇಯರೂಪಂ ತು ಒಹಿರ್ವದವಭಾಸತೇ |

ಸೋಽಧೋಽ ವಿಜ್ಞಾನರೂಪತ್ವಾತ್ ತತ್ತ್ವತ್ಯಾಯತಯಾಂಜಿ ಚ || ಆ.ಪ. ೬.

ಇತಿ ಬಾಹ್ಯಪದಾರ್ಥಸ್ಯ ಪರಮಾರ್ಥತೋಽಂತರೇವಾವಸ್ಥಿತತ್ವಂ ಮನ್ಯತೇ |  
ಅಚಾರ್ಯಸ್ತು ಚಿತ್ತಂ ಚೇತ್ಯಂ ಚೇತ್ಯಭಯಮಪ್ಯನೋನ್ಯಾಪೇಕ್ಷಾಸಿದ್ಧಮಂಬಿ ಜಾಗರಿತೇ  
ವ್ಯಾವಹಾರಿಕಂ ಜ್ಞಾನಂ ಜ್ಞೇಯಂ ಚೇತ್ಯಭಯಮಪ್ಯನುಮನ್ಯತೇ -

(ಗ) ಉಭೇ ಹ್ಯಾನೋನ್ಯಾದ್ಯತೇ ತೇ ಕಿಂ ತದಸ್ತೀತಿ ನೋಚ್ಯತೇ || ಗೌ.ಕಾ. ೪-೬೨.

(೭) ಸವಸ್ತು ಸೋಪಲಂಭಂ ಚ ದ್ವಯಂ ಲಾಕಿಕಮಿಷ್ಯತೇ || ಗೌ.ಕಾ. ೪-೬೨.

ಇತಿ | ವಿಜ್ಞಾನತದ್ವಿಷಯೋಭಯವಿಲಕ್ಷಣಂ ತು ಪರಮಾರ್ಥದ್ವಾಪ್ಯಾ ಸರ್ವೇವಾ-

---

**೬೫)** ವಿಜ್ಞಾನವಾದದ ಹೋಲಿಕೆಯ ಉಪಸಂಹಾರವು - ಇಲ್ಲಿ  
ಇದು ಸಾರವು - ವಿಜ್ಞಾನವಾದಿಯು ಎಚ್ಚರದ ಅವಸ್ಥೆಗೆ ಕಟ್ಟಿವಡೆದ  
ವಿಜ್ಞಾನವನ್ನೇ ಪರೀಕ್ಷೆಗೆ ಸ್ವೀಕರಿಸುತ್ತಾನೆ. “ಒಳಗಿರುವ ಜ್ಞೇಯವೇನಿದೆ  
ಅದೇ ಹೋರಿಗಿರುವಂತೆ ತೋರುತ್ತದೆ. ಆ ವಿಷಯವು ವಿಜ್ಞಾನ  
ರೂಪವಾಗಿರುವುದರಿಂದ, ಆ ಪ್ರತ್ಯೇಯರೂಪದಿಂದಲೂ (ವಿಜ್ಞಾನವೇ)  
ತೋರುತ್ತಿರುವುದು” (ಆ.ಪ. ೬) ಎಂದು ಹೇಳುತ್ತಾ ಹೋರಿಗಿನ ಪದಾರ್ಥವು  
ನಿಜವಾಗಿ ಒಳಗೇ ಇರುವಂಧದ್ದೆಂದು ತಿಳಿದಿರುತ್ತಾನೆ. ಗೌಡಪಾದಾಚಾರ್ಯ-  
ರಾದರೋ, ಚಿತ್ತವೂ ಚೈತ್ಯವೂ ಈ ಎರಡೂ ಪರಸ್ಪರಾಪೇಕ್ಷೆಯಿಂದ  
ಸಿದ್ಧವಾದರೂ ಎಚ್ಚರದಲ್ಲಿ ವ್ಯಾವಹಾರಿಕವಾದ ಜ್ಞಾನವನ್ನೂ ಜ್ಞೇಯವನ್ನೂ  
ಒಟ್ಟಿರುತ್ತಾರೆ.

(ಗ) ಅವರಡೂ ಅನೋನ್ಯಾದ್ಯತ್ಯಗಳೇ ಆಗಿರುವವು. ಇರುವುದು ಯಾವುದು?  
ಎಂಬುದನ್ನು ಹೇಳುವುದಕ್ಕೆ ಬರುವುದಿಲ್ಲ (ಗೌ.ಕಾ. ೪-೬೨).

(೭) ಸವಸ್ತುವೂ ಸೋಪಲಂಭವೂ ಆಗಿರುವ ದ್ವೇಪತವು, ಲಾಕಿಕ-  
ವೇನಿಸುವುವು (ಗೌ.ಕಾ. ೪-೬೨).

ಮಷ್ಟಾತ್ಮನಾಂ ಸ್ವರೂಪಭೂತಂ ಜ್ಞಾನಂ ದ್ವಿತೀಯರಹಿತಮಜಂ ಚೇತಿ ತಸ್ಯ ಮತಮಾ-

(೨) ಅಚೇಪ್ಪಣಮಸಂಕ್ರಾಂತಂ ಧರ್ಮೇಮ ಜ್ಞಾನಮಿಷ್ಟತೇ |

ಯತೋ ನ ಕ್ರಮತೇ ಜ್ಞಾನಮಸಂಗಂ ತೇನ ಕೀರ್ತಿತಮಾ || ಗೌ.ಕಾ.ಳ-೬೬.

(೩) ವಿಜ್ಞಾನವಾದೀ ಜಾಗ್ರತ್ತತ್ವಕ್ಷಮಣಿ ಸ್ವಪ್ಪವದೇವ ಬಾಹ್ಯಧರ್ಮಶಾಂತಿ ವಿಭ್ರಮ ಇತಿ ಮನ್ಯತೇ -

ಪ್ರತ್ಯಕ್ಷಬುದ್ಧಿಃ ಸ್ವಪ್ನಾದಾ ಯದಾ ಸಾ ಚ ಯದಾ ತದಾ |

ನ ಸೋಽಧೋರ್ಥ ದೃಶ್ಯತೇ ತಸ್ಯ ಪ್ರತ್ಯಕ್ಷತ್ವಂ ಕಥಂ ಮತಮಾ || ವಿಂ. ೧೬.

ಇತಿ ಬುಧಾಣಃ | ಅರ್ಥಾಭಾವಶ್ಚ ಸುಪ್ತಪ್ರಬುದ್ಧೇನೇವ ಲೋಕೋತ್ತರವಿಜ್ಞಾನೇನ ನಿಶ್ಚೀಯತ ಇತಿ ಚ | ಆಚಾರ್ಯಃ ಪುನಃ “ಸವಸ್ತು ಸೋಪಲಂಭಂ ಚ”

ವಿಜ್ಞಾನವು ಅದಕ್ಕೆ ವಿಷಯವಾದ ಪದಾರ್ಥವು, ಇವೇರಡಕ್ಕಿಂತಲೂ ವಿಲಕ್ಷಣವಾದ ಪರವಾರ್ಥದರ್ಶಿಯಿಂದಲಾದರೋ ಎಲ್ಲಿಗೂ ಸ್ವರೂಪವಾಗಿರುವ ಜ್ಞಾನವು ದೈತವಿಲ್ಲದ್ದಾದ ಹುಟ್ಟಿಲ್ಲದ್ದಾದದ್ದೆಂದು ಆವರ ಮತವು.

(೨) ಅಜರಾದ ಜೀವರಲ್ಲಿರುವ ಜ್ಞಾನವು ಎಲ್ಲಿಗೂ ಹೋಗದೇ ಇರುವುದೆಂದು ಅಭಿಪ್ರೇತವಾಗಿದೆ. ಯಾವ ಕಾರಣದಿಂದ ಜ್ಞಾನವು ಎಲ್ಲಿಗೂ ಹೋಗುವುದಲ್ಲವೋ ಆ ಕಾರಣದಿಂದ ಅಸಂಗವೆಂದು ಹೇಳಲ್ಪಟ್ಟಿದೆ (ಗೌ.ಕಾ.ಳ-೬೬)

(೩) ವಿಜ್ಞಾನವಾದಿಯ ಜಾಗ್ರತ್ತಿನಲ್ಲಿ ಪ್ರತ್ಯಕ್ಷವಾಗಿದ್ದರೂ ಕನಸಿನಂತೆ ಹೊರಗಡೆ ವಸ್ತುವು ಇಲ್ಲವೆಂದು ಅದು ಕೇವಲ ಭ್ರಮೆ ಎಂದು ಹೇಳುವನು.

“ಸ್ವಪ್ನವೇ ವುಂತಾದವುಗಳಲ್ಲಿ ಠರಾವಾಗ ಪ್ರತ್ಯಕ್ಷವಾಗಿ ತೋರುವಂಥದ್ದೆಂಬ ಬುದ್ಧಿಯ ಆಗುವುದೋ ಆಗ ಆ ವಿಷಯವು ಇರುವುದಿಲ್ಲ. ಹೀಗಿರುವಾಗ ಅದು ಹೇಗೆ ಪ್ರತ್ಯಕ್ಷವೆಂದಾದೀತು !” (೭೦-೭೬) ಎಂದು ಹೇಳುತ್ತಾರೆ.

ವಸ್ತುವು ಇಲ್ಲ ಎಂಬುದನ್ನು ಮಲಗಿ ಎಚ್ಚತ್ತವನು ಹೇಗೆ ತಿಳಿಯುವನೋ ಅದರಂತೆ ಲೋಕೋತ್ತರವಿಜ್ಞಾನದಿಂದ (ಇಲ್ಲವೆಂದು) ತಿಳಿಯುವನು.

ಇತ್ಯಾದಿಶೇಷ್ಯೋಕೋತ್ತವಿಧಯ ಸ್ವಪ್ನಜಾಗರಿತಯೋಸ್ತತ್ತದವಸ್ಥೋಽಚಿತವಿಜ್ಞಾನಸ್ಯ  
ಬಾಹ್ಯಾರ್ಥತದಾಭಾಸವಿಷಯತ್ವೇಪಿ ಲೋಕೋತ್ತರಸಂಜ್ಞಿತಸುಷುಪ್ತೇ ವಿಜ್ಞಾನ-  
ತದ್ವಿಷಯಯೋರುಭಯೋರಪಿ ಸಮಮೇವಾಭಾವೋ ವಿಜ್ಞಾಯತೇ | ಯೇನ ಚ  
ತದುಭಯಂ ತದುಭಯಾಭಾವಶ್ಚ ವಿಜ್ಞಾಯತೇ ತದೇವ ಜಿಜ್ಞಾಸೋನಿಫತ್ಯಂ  
ಸರ್ವಜ್ಞಸ್ವರೂಪಂ ವಿಜ್ಞಾನಮ್; ನ ತಸ್ಯ ಸ್ವಪ್ನಃ ಪ್ರಯೋಧೋ ವಾ, ಸಮಾಧ್ಯಾ-  
ದ್ಯನ್ಯಾಪೇಕ್ಷತಾ ವಾ | ಆತ್ಮಸತ್ಯಾನುಭೋಧನೇನ ತತ್ವತತ್ಯಂ ವಿಜಾನತಸ್ತದನುಪಪತ್ತೇಃ  
- ಇತ್ಯಾಹ -

(ಇ) ಅಜಮನಿದ್ರಮಸ್ವಪ್ನಂ ಪ್ರಭಾತಂ ಭವತಿ ಸ್ವಯಮ್ |

ಸಕ್ಷದ್ವಿಭಾತೋ ಹೇಷ್ಯೇಷ ಧರೋ ಧಾತುಸ್ವಭಾವತಃ || ಗೌ. ಕಾ. ೪-೪೮.

(ಈ) ಅಜಮನಿದ್ರಮಸ್ವಪ್ನಂ ಮನಾಮಕಮರೂಪಕಮ್ |

ಸಕ್ಷದ್ವಿಭಾತಂ ಸರ್ವಜ್ಞಂ ನೋಪಚಾರಃ ಕಥಂಚನ || ಗೌ. ಕಾ. ೨-೩೬.

(೨) ವಿಜ್ಞಾನವಾದಿವತೇ ಲೋಕೋತ್ತರಸವಾದಿಪ್ರಜ್ಞಾಲಾಭೇನ

ಆಚಾರ್ಯರಾದರೋ “ಸರಸ್ತ ಸೋಪಲಂಭಂ ಚ” ಈ ರೀತಿಯದಾದ ಶೋಕದಲ್ಲಿ ಹೇಳಿರುವಂತೆ, ಎಚ್ಚರಕನಸುಗಳಲ್ಲಿ ಆಯಾ ಅವಸ್ಥೆಗೆ ತಕ್ಷದಾದ ಅರಿವು, ಹೊರಗಿನ ವಸ್ತು, ಅದರ ಆಭಾಸದ್ವಾಗಿದ್ದರೂ ಲೋಕೋತ್ತರ ಎಂಬ ಸಂಜ್ಞೆಯಿಂದ ಕರೆಯಿಸಿಕೊಂಡ ಸುಷುಪ್ತಿಯಲ್ಲಿ, ವಿಜ್ಞಾನ ಮತ್ತು ಅದಕ್ಕೆ ವಿಷಯವಾದ ವಸ್ತುಗಳೆರಡೂ ಸಮಾನವಾಗಿಯೇ ಇಲ್ಲವೆಂದು ಗೊತ್ತಾಗಿದೆ. ಯಾವುದರಿಂದ ಅವೇರಡೂ ಅವರೆಡರ ಅಭಾವವೂ ಗೊತ್ತಾಗುವುದೋ ಅದೇ ಜಿಜ್ಞಾಸುವಿನ ಎಂದೆಂದಿಗೂ ಇರುವ ಸರ್ವಜ್ಞ-ಸ್ವರೂಪವಾದ ವಿಜ್ಞಾನವು. ಅದಕ್ಕೆ ಸ್ವಪ್ನವಾಗಲೀ ಎಚ್ಚರವಾಗಲೀ ಸಮಾಧಿಯ ಅಪೇಕ್ಷೆಯಾಗಲೀ ಇರುವುದಿಲ್ಲ. ಏಕೆಂದರೆ ಆತ್ಮನೇ ಸತ್ಯವೆಂದು ತಿಳಿಯುವುದರಿಂದ ಅದರ ತಿರುಳನ್ನೂ ತಿಳಿದವನಾಗುತ್ತಾನಾದ್ದರಿಂದ ಅದಿರುವುದಿಲ್ಲ ಎಂದು ಹೇಳುತ್ತಾರೆ.

(ಇ) ಹುಟ್ಟಿಲ್ಲದ ನಿದ್ರೆ ಇಲ್ಲದ ಸ್ವಪ್ನವಿಲ್ಲದ ತಾನೇ ಹೊಳೆಯುತ್ತಲೂ ಯಾವಾಗಲೂ ತೋರುತ್ತಿರುವ ಈ ಧರ್ಮವೆಂಬ ಧಾತುವು ಸ್ವಭಾವದಿಂದಲೇ ಇರತಕ್ಕದ್ದು (ಗೌ. ಕಾ. ೪-೪೮).

ಜಾಗರಿತಾವಸ್ಥಾತ್ವಃ ಪ್ರಚೋದಃ, ಸ್ವಪ್ನಾದಿವ ಜಾಗರಿತಲಾಭೇನ | ಅಚಾರ್ಯಮತೇ ತು ಅವಸ್ಥಾತ್ರಯಲಕ್ಷಣಾನ್ಯಾಯಾಸ್ಸೆಪ್ಪಾತ್ಮೋ ಪ್ರಚೋದಃ, ಸ ಚ ಪ್ರಚೋದೋ ನ ಸಮಾಧಿವಿಶೇಷಪ್ರಾಪ್ತಾ, ಕಿಂ ತು ವೇದಾಂತಾಭಿಜ್ಞಾಚಾರ್ಯೋಪದೇಶಜನ್ಯತ್ತ- ಸತ್ಯಾನುಚೋದೇನ -

ಅನಾದಿಮಾಯಯ ಸುಪ್ರೋ ಯದಾ ಜೀವಃ ಪ್ರಬುಧೃತೇ |  
ಅಜಮನಿದ್ರಮಸ್ವಪ್ನಮದ್ವಾತಂ ಬುಧೃತೇ ತದಾ || ಗೌ.ಕಾ. ೧-೧೬.

[ ಅತ್ಯ ಸ್ವಪ್ನಾಭ್ಯೇನ್ಯೇವ ಜಾಗ್ರತ್ಪ್ರಪ್ನಯೋರುಭಯೋರಪಿ ಗ್ರಹಣಮಿತಿ ಭಾಷ್ಯಾತ್ವಃ  
ಸ್ವಫ್ತಮೂ || ]

ಅತ್ಯ ಹಿ “ಅಜಮನಿದ್ರಮಸ್ವಪ್ನಮದ್ವಾತವ್ಯಾ” ಇತಿ ಕೂಟಸ್ಥೋಕಸ್ವಭಾವೇ

(ಇ) ಹುಟ್ಟಿಲ್ಲದ, ನಿದ್ರೆಯಿಲ್ಲದ ಸ್ವಪ್ನವಿಲ್ಲದ ನಾಮರೂಪವಿಲ್ಲದ, ಯಾವಾಗಲೂ ತೋರುತ್ತಿರುವ ಸರ್ವಜ್ಞನಾದವನನ್ನು (ಎಂದೂ) ಹೇಗೂ ಉಪಚಾರವು ಇರುವುದಿಲ್ಲ (ಗೌ.ಕಾ. ೩-೩೬).

ವಿಜ್ಞಾನವಾದಿಯ ಮತದಲ್ಲಿ ಲೋಕೋತ್ತರರೂಪವಾದ ಸಮಾಧಿ ಎಂಬ ಪ್ರಜ್ಞಾಯಲಾಭದಿಂದ ಎಚ್ಚರದವಸ್ಥೆಯಿಂದ ಎಚ್ಚರಗೊಳ್ಳುವುದು, ಸ್ವಪ್ನಾವಸ್ಥೆಯಿಂದ ಎಚ್ಚರವನ್ನು ಪಡೆಯುವ ಹಾಗೆ ಪಡೆಯುವುದು. ಅಚಾರ್ಯರ ಮತದಲ್ಲದರೋ ಅವಸ್ಥಾತ್ರಯರೂಪವಾದ ವಾಯಾ ಸ್ವಪ್ನದಿಂದ ಎಚ್ಚರಗೊಳ್ಳುವುದು, ಅದು ಸಮಾಧಿ ಎಂಬ ವಿಶೇಷವನ್ನು ಪಡೆಯುವುದರಿಂದಲ್ಲ. ಮತ್ತೇನೆಂದರೆ - ವೇದಾನ್ತವನ್ನು ಬಲ್ಲವನಾದ ಅಚಾರ್ಯನ ಉಪದೇಶದಿಂದುಂಟಾಗುವ ಆತ್ಮನೇ ಸತ್ಯನೆಂಬ ಜ್ಞಾನದಿಂದ (ದೋರೆಯುವುದು).

“ಅನಾದಿಯಾದ ವಾಯೆಯಿಂದ ಮಲಗಿದವನು ಯಾವಾಗ ಎಚ್ಚರ- ಗೊಳ್ಳುವನೋ ಆಗ ಹುಟ್ಟಿಲ್ಲದ ನಿದ್ರೆ ಇಲ್ಲದ ಸ್ವಪ್ನವಿಲ್ಲದ ಅದ್ವೈತವನ್ನು ಅರಿಯುತ್ತಾನೆ” (ಗೌ ೧-೧೬).

(ಈ ಶೈಲ್ಲೋಕದಲ್ಲಿ ಸ್ವಪ್ನವನ್ನು ಗ್ರಹಿಸಿದ್ದರಿಂದ ಎಚ್ಚರಕನಸುಗಳೇರಡನ್ನೂ ಗ್ರಹಣಿ ಮಾಡಿಕೊಳ್ಳಬೇಕೆಂದು ಭಾಷ್ಯದಿಂದ ಗೊತ್ತಾಗುತ್ತದೆ)

ನಿಷಿದ್ಧಸರ್ವವಿಶೇಷೇ ಚೈತನ್ಯೇ ಅಥಾಭಾಸಲಕ್ಷಣ ಅಶುದ್ಧವಾ, ಸಮಾಧ್ಯಾದಿ-ಪ್ರಜ್ಞಾಯಾ ತದಪನಯಲಕ್ಷಣ ಶುದ್ಧವಾ ನಾಸ್ತಿಏ, ಅಗ್ರಹಣಲಕ್ಷಣ ಬೀಜನಿದ್ರಾ ವಾ ಅನ್ಯಧಾಗ್ರಹಣಲಕ್ಷಣಸ್ವಷ್ಟನಿದ್ರಾ ವಾ ನ ಜಾತುಚಿದಪಿ ವಿದ್ಯತೇ -ಇತಿ ಚೋಧ ಪವಾತ್ಸತ್ಯಾನುಭೋಧ ಇತ್ಯಕ್ತಮ್ | |

**೪೫.** ಚೌಡ್ದಮತಷಾಂಕರ್ಯನಿರಾಸೋಪಸಂಹಾರಃ - ತದೇವಂ ಜಾಗ್ರದ್ಯಾಷ್ಟಿವಾತ್ರಲಬ್ಧಜೀವಿತಜ್ಞಾನಜ್ಞೇಯವಿಭಾಗವೂರಿಕೃತ್ಯ ತತ್ರವಿಜ್ಞಾನವ್ಯತಿರಿಕ್ತಬಾಹ್ಯಧರ್ಥತತ್ತ್ವಂ ಶುಷ್ಟತಕಾವವಷ್ಟುಭೇನಾಪಹ್ವಾನೋ ವಿಜ್ಞಾನವಾದಃ, ತಯ್ಯವ ದೃಷ್ಟಾ ವಿತಂಡಾಕಢಾರೀತಿವಾತ್ರಶ್ರಯಣೇನ ಸರ್ವದೃಷ್ಟಿನಿರಸನವ್ಯಸನೀ ಶಾನ್ಯವಾದೋ ವಾ ಸಾರ್ವತ್ರಿಕಾನುಭವಾನು-

---

ಇಲ್ಲಿ ‘ಅಜವುನಿದ್ರವಸ್ವಪ್ನಮದ್ವೈಲತಂ’ ಎಂದು ಕೂಟಸ್ಥವಾದ ಏಕಸ್ವಭಾವವಾದ ಎಲ್ಲಾ ವಿಶೇಷಗಳನ್ನೂ ಅಲ್ಲಿಗಳಿದ ಚೈತನ್ಯದಲ್ಲಿ ವಸ್ತುವು ತೋರುವುದೆಂಬ ರೂಪವಾದ ಅಶುದ್ಧಯಾಗಲೀ, ಸಮಾಧಿಯೇ ಮುಂತಾದ ರೂಪವಾದ ಪ್ರಜ್ಞೇಯಾಗಲೀ, ಅದನ್ನು ಕಳಿದುಹಾಕುವ ರೂಪವಾದ ಶುದ್ಧಯಾಗಲೀ ಇಲ್ಲವೇ ಇಲ್ಲ. ಅಗ್ರಹಣರೂಪವಾದ ಬೀಜನಿದ್ರೇಯಾಗಲೀ, ಅನ್ಯಧಾಗ್ರಹಣರೂಪವಾದ ಸ್ವಪ್ನವೆಂಬ ನಿದ್ರೇಯಾಗಲೀ ಎಂದಿಗೂ ಇರುವುದಿಲ್ಲ ಎಂಬುದಾಗಿ ತಿಳಿದುಕೊಳ್ಳುವುದೇ ಆತ್ಮಸತ್ಯಾನುಭೋಧ ಎಂದು ಹೇಳಿದೆ ಎಂಬುದು ಸ್ವಪ್ನವು.

**೪೬) ಚೌಡ್ದಮತದ ಷಲೇಬೇರಿಕೆಂಯನ್ನು ತೇಗೆದುಹಾಕುವ (ವಿಚಾರದ) ಉಪಸಂಹಾರವು.** ಹೀಗೆ ಜಾಗ್ರದೃಷ್ಟಿಯಷ್ಟನ್ಯೇ ಪಡೆದು ಬದುಕಿರುವ ಜ್ಞಾನಜ್ಞೇಯವಿಭಾಗವನ್ನು ಒಷ್ಟಿಕೊಂಡು ವಿಜ್ಞಾನಕ್ಕಿಂತ ಬೇರೆಯಾದ ಬಾಹ್ಯಧರ್ಥದ ತತ್ವವನ್ನು ಶುಷ್ಟತಕ್ಷವನ್ನಾಶ್ರಯಿಸಿಕೊಂಡು ಅಲ್ಲಿಗಳೆಂಯುವಂಥಹ ವಿಜ್ಞಾನವಾದವಾಗಲೀ, ಅದೇ ರೀತಿಯಿಂದ ವಿತಂಡರೂಪವಾದ ಕ್ರಮವನ್ನಾಶ್ರಯಿಸುವುದರ ಮೂಲಕ ಎಲ್ಲಾ ದೃಷ್ಟಿಯನ್ನೂ ಅಲ್ಲಿಗಳೆಂಯುವ ಚೆಟಪುಳ್ಳ ಶಾನ್ಯವಾದವಾಗಲೀ, ಸಾರ್ವತ್ರಿಕವಾದ ಅನುಭವವನ್ನನುಸರಿಸುವ ತಕ್ಷವನ್ನಾಶ್ರಯಿಸುವುದರ ಮೂಲಕ ದ್ವೈಲತವನ್ನು ಅಸತ್ಯವೆಂದು ತೋರಿಸುವ ವೇದಾನ್ತಮತದೊಡನೆ ಯಾವ ತರಹದ

ಸಾರಿತಕಾಶರಯಣೇನ ದ್ವೈತಾಸತ್ಯತಾಪ್ರದರ್ಶಕೇನ ವೇದಾಂತಿಮತೇನ ನ ಕಿಂಚಿತ್ ಸಾಮ್ಯಮಾಸಾದಯಿತಮೀಷ್ಟೇ ಇತಿ ಸುಸ್ಮಿಟಮ್ | ತಥಾ ಜಾಗ್ರದನುಭವಬಾಧಿತ-ಸ್ವಪ್ನಾನುಭವವತ್ ಬಾಹ್ಯಾರ್ಥಪ್ರಜ್ಞಾ ಲೋಕಿಕೇ ವೈಯಕ್ತಿಕಲೋಕೋತ್ತರಸಮಾಧಿ-ಪ್ರಜ್ಞಾಬಾಧಿತಾ ಭವಿಷ್ಯತೀತ್ಯಾಶಾಸನೋ ವಿಜ್ಞಾನವಾದಃ, ಪ್ರತೀತ್ಯಸಮುತ್ಪಾದಾಶರಯಣೇನ ಸರ್ವಧರ್ಮಾಣಂ ನ್ಯಾಷಾಭಾವ್ಯಸಾಧನೇನ್ಯೇವ ಚತುರ್ವೋಽಪಿವರ್ಚಿತಪ್ರಜ್ಞಾಪಾರಮಿತಾಲಕ್ಷಣಮದ್ವಯಜ್ಞಾನಂ ಪ್ರಸಿದ್ಧತೀತ್ಯಾಶಾಸನಃ ಶೂನ್ಯವಾದೋ ವಾ, ಅಧ್ಯಾರೋಪಾಪವಾದನ್ಯಾಯೇನ ನಿತ್ಯನಿರ್ವಿಕಲ್ಪಂ ಸ್ವಯಂಸಿದ್ಧಮಾತ್ರತತ್ತ್ವಮನು-ಭವರೂಪಂ ಶ್ರುತ್ಯನುಸಾರೇಣ ವಿಜ್ಞಾಪಯಿತ್ತಾ ವೇದಾಂತದರ್ಶನೇನ ಸ್ವಪ್ನೇಽಪಿ ನ ಕಥಂಚಿತ್ ತೊಲ್ಯಂ ಭಜೇತ - ಇತಿ ಸೋಪಪತ್ತಿ ಪ್ರದರ್ಶಿತಮ್ | ಅಧಿಕಂ ತು ವಾಂಡೂಕ್ಯರಹಸ್ಯವಿವೃತಿತಸ್ತದ್ವಾಮಿಕಾತಶ್ವಾಧಿಗಂತವ್ಯಂ ಜಿಜ್ಞಾಸುಭಿಃ | ಸಾಂಪ್ರದಾಯಿಕಾದ್ವೈತದರ್ಶನಸ್ಯಾದ್ವೈತದರ್ಶನಾಂತರಾದಿವ ಸಾಗತದರ್ಶನಾದಪಿ ವೈಲಕ್ಷಣ್ಯಂ ಶ್ರೀಗೌಡಪಾದಾಚಾರ್ಯಾ ಅಲಾತಶಾಂತಿಪ್ರಕರಣಾರ್ಥಭೇ

ಸಾಮ್ಯತೆಯನ್ನೂ ಹೊಂದಲು ಸಮರ್ಥವಲ್ಲ ಎಂಬುದು ಸ್ವಷ್ಟವು. ಹಾಗೆಯೇ ಎಚ್ಚರದ ಅನುಭವದಿಂದ ಸುಳ್ಳಾದ ಸ್ವಪ್ನಾನುಭವದಂತೆ ಲೋಕವಾದ ಬಾಹ್ಯಾರ್ಥದ ಪ್ರಜ್ಞೀಯ ವೈಯಕ್ತಿಕವಾದ ಲೋಕೋತ್ತರವೆಂಬ ಸಮಾಧಿಪ್ರಜ್ಞೀಯಿಂದ ಬಾಧಿತವಾದದ್ವಾಗುತ್ತದೆ ಎಂಬುದನ್ನು ಬಯಸುವಂಥವನು ವಿಜ್ಞಾನವಾದಿಯು. ಪ್ರತೀತ್ಯಸಮುತ್ಪಾದವನ್ನಾಶ್ರಯಿಸುವುದರ ಮೂಲಕ ಎಲ್ಲಾ ಪದಾರ್ಥಗಳೂ ನಿಃಸ್ವಭಾವವಾಗಿವೆ ಎಂಬುದನ್ನು ಸಾಧಿಸುವುದರಿಂದ ನಾಲ್ಕು ತರಹದ ವಿಕಲ್ಪವಿಲ್ಲದ ಪ್ರಜ್ಞಾಪಾರಮಿತಾರೂಪವಾದ ಅದ್ವಯಜ್ಞಾನವು ಸಿದ್ಧವಾಗುತ್ತದೆ ಎಂಬುದನ್ನುಪೇಕ್ಷಿಸುವವನು ಶೂನ್ಯವಾದಿಯು. (ಇವೆರಡೂ) ಅಧ್ಯಾರೋಪಾಪವಾದನ್ಯಾಂಯಾದಿಂದ ಎಂದಿಗೂ ನಿರ್ವಿಕಲ್ಪವಾದ ಸ್ವಯಂಸಿದ್ಧವಾದ ಆತ್ಮತತ್ತವವು ಅನುಭವರೂಪವಾಗಿದೆ ಎಂಬುದನ್ನು ಶ್ರುತಿಗನುಗುಣವಾಗಿ ತಿಳಿಸಿಕೊಡುವ ವೇದಾಂತದರ್ಶನದೊಡನೆ ಕನಸಿನಲ್ಲಿ ಸರ್ವಾನತೆಯನ್ನು ಹೊಂದುವುದಿಲ್ಲ ಎಂಬುದನ್ನು, ಯುಕ್ತಿಯನ್ನು ತೋರಿಸುವದರ ಮೂಲಕವಾಗಿ ತೋರಿಸಿಕೊಟ್ಟಿದ್ದಾಗಿದೆ. ಇನ್ನೂ ಹೆಚ್ಚಾಗಿ ತಿಳಿಯಬೇಕೆನ್ನುವವರು ವಾಂಡೂಕ್ಯರಹಸ್ಯವಿವೃತಿಯಂದಲೂ ಅದರ ಪೀಠಿಕೆಯಿಂದಲೂ ತಿಳಿದುಕೊಳ್ಳಬೇಕು. ಸಾಂಪ್ರದಾಯಿಕವಾದ ಅದ್ವೈತದರ್ಶನವು ಬೇರೆ ಅದ್ವೈತದರ್ಶನಕಾರರಿಗಿಂತ ಹೇಗೆ ಭಿನ್ನವೋ

ಮಂಗಲಶೈಲ್ಕೇ ನಿರದಿಕ್ಷನ್ | ತಂ ಚ ಶೈಲ್ಕೇತಂ ವಿಜ್ಞಾನವಾದನಿರಸನಪ್ರಸ್ತಾವೇ  
ಉದಾಹೃತಮಪಿ ಪುನರಪಿ ಸಮುದಾಯತ್ಯ ಕರಣಮಿಮಮುಪಸಂಹರಿತಾಮಃ -

ಅಸ್ವಶರ್ಯೋಗೋ ವೈ ನಾಮ ಸರ್ವಸತ್ಯಸುಖೋ ಹಿತಃ |

ಅವಿವಾದೋಽವಿರುಧ್ ಶ್ಚ ದೇಶಿತಸ್ತಂ ನಮಾಮ್ಯಹಮ್ || ಗೌ.ಕಾ.ಳ-೨.

[ ಅತ್, ಹಿ ಅದ್ವೈತದರ್ಶನಯೋಗಸ್ಯ ನಿತ್ಯಸಿದ್ಧನಿವಿಕಲ್ಪನುಭವ-  
ರೂಪಾದ್ವೈತಾತ್ಮಕೋಽಭಿನ್ನತ್ವಾತ್ ಸ್ವಯಂಸಿದ್ಧಕೂಟಸ್ವಾನಂದರೂಪತ್ವವ್ಯಾ,  
ದ್ವಿತೀಯಸಂಸ್ಪರ್ಶಸ್ಯ ಸರ್ವಧಾ ಸರ್ವಧಾಪಿ ದ್ವಿತೀಯಸಂಸ್ಪರ್ಶಾಭಾವಾತ್  
ವಿರೋಧವಿವಾದಾನಾಸ್ಪದತ್ತಂ ಚ ಸ್ತುತಿವ್ಯಾಜೇನ ಪ್ರತಿಜ್ಞಾತಮ್ | ನ ತು ಬಾಹ್ಯಮತೇ  
ಇವ ವಾದಿನಾಂ ದೃಷ್ಟಿ ದೋಪಸಧಾವಮಾತ್ಮಮಿತಿ ಸುಸ್ಪುಟಮ್ || ]

**೬೨. ಕರಣೋಪಸಂಹಾರಃ - ತದೇವಂ ಪ್ರಾಚೀನಪ್ರಸ್ಥಾನೇಭೋಗ್**

---

ಅದರಂತೆ ಬೌದ್ಧರ ದರ್ಶನಕ್ಕಿಂತಲೂ ವಿಲಕ್ಷಣವಾಗಿದೆ ಎಂಬುದನ್ನು  
ಶ್ರೀಗೌಡಪಾದಾಚಾರ್ಯರು ಅಲಾತಶಾಂತಿಪ್ರಕರಣದ ಮಂಗಳಶೈಲ್ಕೇತದಲ್ಲಿ  
ನಿದೇಶಿಸಿರುತ್ತಾರೆ (ಸೂಚಿಸಿರುತ್ತಾರೆ). ಆ ಶೈಲ್ಕೇತವನ್ನು ವಿಜ್ಞಾನವಾದದ  
ಖಂಡನೆ ಮಾಡುವ ಸಂದರ್ಭದಲ್ಲಿ, ಉದಾಹರಣೆಯನ್ನು (ನಾಮ) ಮಾಡಿದ್ದರೂ ಮತ್ತೊಮ್ಮೆ (ಇಲ್ಲಿ) ಉದಾಹರಿಸಿ ಕರಣವನ್ನು ಉಪಸಂಹಾರ  
ಮಾಡುವೇವು. “ಅಸ್ವಶರ್ಯೋಗವೆಂಬುದು ಎಲ್ಲರಿಗೂ ಸುಖವೂ ಹಿತವೂ  
ಅದದ್ವ್ಯಾ, ಅದು ಅವಿವಾದವೂ, ಅವಿರುಧ್ ವೂ ಅದದ್ವ್ಯಾ, ಅದನ್ನು  
ಉಪದೇಶಿಸಿದವನನ್ನು ನಮಸ್ಕರಿಸುವೆನು”(ಗೌ.ಕಾ. ೪-೨) (ಇಲ್ಲಿ  
ಅದ್ವೈತದರ್ಶನಯೋಗವು ನಿತ್ಯಸಿದ್ಧವಾದ ನಿವಿಕಲ್ಪನುಭವ-ರೂಪವಾದ  
ಅದ್ವೈತಾತ್ಮಕಾನಿಗಂತ ಬೇರೆಯಲ್ಲವಾದ್ದರಿಂದ ಸ್ವಯಂ ಸಿದ್ಧವಾದ ಕೂಟಸ್ಥವಾದ  
ಆನಂದರೂಪವಾಗಿದೆ. ದ್ವೈತಸಂಸ್ಪರ್ಶವೂ ಹೇಗೂ ಯಾವಾಗಲೂ  
ಇಲ್ಲವಾದ್ದರಿಂದ, ವಿರೋಧವಾಗಲೀ ವಿವಾದವಾಗಲೀ ಇಲ್ಲಲ್ಲ (ಎಂದು  
ಹೊಗಳುವ ನೆಪದಿಂದ ಪ್ರತಿಜ್ಞೆ ಮಾಡಲಾಗಿದೆ.)

**೬೩) ಕರಣದ ಉಪಸಂಹಾರಾವು - ಹೀಗೆ ಪ್ರಾಚೀನ  
ಪ್ರಸ್ಥಾನಕ್ಕಿಂತಲೂ, (ವೇದ) ಬಾಹ್ಯವಾದ ಪ್ರಸ್ಥಾನಕ್ಕಿಂತಲೂ ವೈಲಕ್ಷಣ್ಯವನ್ನು  
ತೋರಿಸಲಾಗಿದೆ. ಏಕೆಂದರೆ ಹೇಗಾದರೂ ಮುಮುಕ್ಷುಗಳಿಗೆ ಶುದ್ಧವಾದ  
ಶಾಂಕರಪ್ರಕ್ರಿಯಾಪ್ರಧಾನವಾದ ವೇದಾಂತದರ್ಶನದಲ್ಲೇ**

ಬಾಹ್ಯಪ್ರಸ್ಥಾನೇಭ್ಯಾಂ ವೈಲಕ್ಷಣ್ಯಂ ದಶಿತಂ ಶುದ್ಧ ಶಾಂಕರಪ್ರಕ್ರಿಯಾಪ್ರಥಾನ-ವೇದಾಂತದರ್ಶನೇ ಏವ ಯಥಾ ಮುಮುಕ್ಷುವೋ ಬದ್ಧಾದರಾಃ ಸ್ಯಃ | ಅಥಾಗಾಮಿ-ಕಿರಣೇಮು, ಅವಾಚಿನವೇದಾಂತಪ್ರಸ್ಥಾನೇಭೋಽಪಿ ಯಥಾ ವೈಲಕ್ಷಣ್ಯಮಸ್ಯ ಪ್ರಸ್ಥಾನಸ್ಯ ತಥಾ ಸಮುಪ್ಪಾದಯಿತುಂ ಯತ್ತಃ ಕರಿಷ್ಯತ ಇತಿ ಸರ್ವಂ ಶಿವಮ್ ||

ಇತಿಶ್ರೀಮತ್ವರಮಹಂಸಪರಿವ್ರಾಜಕಾಚಾರ್ಯವರೇಣ್ಯಾಶ್ರಿಪೂಜ್ಯಾಪಾದಶ್ರೀಮಚ್ಛಂಕರಭಗವಚ್ಚರಣಸ್ತರಣ-ಪರಿಚಯಾವಾಪ್ತವೇದಾಂತಪ್ರವೇಶೇನ ಶ್ರೀಬೋಧಾನಂದೇಂದ್ರಸರಸ್ವತೀಶಿಷ್ಯಸಚ್ಚಿದಾನಂದೇಂದ್ರಸರಸ್ವತ್ಯಾಖ್ಯೇನ ಭಿಕ್ಷುಣಾ ಪ್ರಣೀತೇ ಶುದ್ಧಶಾಂಕರಪ್ರಕ್ರಿಯಾಭಾಸ್ಕರಾಭಿದೇ ಪ್ರಕರಣೇ ಚೌದ್ಧಮತಸಾಮ್ಯಶಂಕಾಪರಿಹಾರೋ ನಾಮ ಸಪ್ತಮಃ ಕಿರಣಃ

ಆದರವುಂಟಾಗಲೆಂದು (ತೋರಿಸಿಕೊಟ್ಟಿರುತ್ತದೆ). ಇನ್ನು ಮುಂದಿನ ಕಿರಣಗಳಲ್ಲಿ ಈಚಿನ ವೇದಾಂತಕ್ಷಿಂತಲೂ ಈ ಪ್ರಸ್ಥಾನವು ಯಾವ ರೀತಿ ವ್ಯತ್ಯಾಸವಾಗಿದೆ ಎಂಬುದನ್ನು ತೋರಿಸಿಕೊಡುವುದಕ್ಕೆ ಪ್ರಯತ್ನಿಸುವೆವು, ಎಂದಾದ್ದರಿಂದ ಇಲ್ಲಿಗೆ ಎಲ್ಲವೂ ಮಂಗಳವು.

**ಶ್ರೀಮತ್ವರಮಹಂಸಪರಿವ್ರಾಜಕಾಚಾರ್ಯವರೇಣ್ಯಾ**  
**ಶ್ರೀಪೂಜ್ಯಾಪಾದ ಶ್ರೀಮಚ್ಛಂಕರಭಗವಚ್ಚರಣಸ್ತರಣ**  
**ಪರಿಚಯಾವಾಪ್ತವೇದಾನ್ತಪ್ರವೇಶೇನಶ್ರೀಬೋಧಾನಂದೇಂದ್ರಸರಸ್ವತೀ**  
**ಶಿಷ್ಯೇಣ ಶ್ರೀಸಚ್ಚಿದಾನಂದೇಂದ್ರಸರಸ್ವತ್ಯಾಖ್ಯೇನ ಭಿಕ್ಷುಣಾ**  
**ಪ್ರಣೀತೇ ಶುದ್ಧಶಾಂಕರಪ್ರಕ್ರಿಯಾಭಾಸ್ಕರಾಭಿದೇ ಪ್ರಕರಣೇ**  
**ಚೌದ್ಧಮತಸಾಮ್ಯಶಂಕಾಪರಿಹಾರೋ ನಾಮ ಸಪ್ತಮಃ ಕಿರಣಃ**



ಗ) ಶ್ರೀ ಶ್ರೀಗಳವರು ಇನ್ನೂ ಮುಂದಕ್ಕೆ ಬರೆಯಬೇಕೆಂದಿದ್ದರು, ಆದರೆ ನಮ್ಮಗಳ ದುರದೃಷ್ಟಿಂದ ಆ ಕೆಲಸವು ನಡೆಯಲಿಲ್ಲ.

## ತಿದ್ಯುಪಡಿ

ಪುಟ	ಸಾಲು	ತಪ್ಪಿ	ಸರಿ
ಪೀರಿಕೆ-7	ಕೆ-7	ಧರ್ಮಕ	ದರ್ಶಕ
ಪೀರಿಕೆ-13	ಮೇ-11	ಅಹಾರ	ಅಧಿಹಾರ
2	ಮೇ-5	ವೇದಾಂತ	ವೇದಾನ್ತ
2	ಮೇ-10	ತಾನ್ಯಾಸಿ	ತಾನಷಿ
3	ಮೇ-10	ವೃಶೇಷಿಕ	ವೃಶೇಷಿಕ
5	ಕೆ-5	ಭಾಭಾ 3-6	ಭಾಭಾ 316
8	ಮೇ-6	ಯಾನಪ್ಯಾಭಿ....	ಕಿಯಾನಪ್ಯಾಭಿ....
23	ಕೆ-13	-	ಉಪಾಸನೆಯನ್ನಾಶಯಿಸಿರುವ ಧರ್ಮನು ಉತ್ಸತ್ತಿಗೆ ಮೊದಲು ಎಲ್ಲವೂ ಅಜವು (ಎಂದು) ಜಾತ ಬ್ರಹ್ಮದಲ್ಲಿ ಇದ್ದುಕೊಂಡಿರುತ್ತಾನೆ. ಆದ್ದರಿಂದ ಇವರು ಕೃಪಣನೆನಿಸುವನು. ರಾಮಾನುಜಾಚಾರಾಯರಾದರೋ
58	ಕೆ-2	-	ಬ್ರಹ್ಮವು ಪರಿಣಾಮವಾಗಿದೆಯೆಂದು ಹೇಳುವರು. ಅಚಾರ್ಯರೂ ಕೂಡ ಪ್ರತ್ಯೇಕಾದಿನಾ
64	ಮೇ-10	ಪ್ರತ್ಯೇಕಾದಿನಾ	ಅಭೋಕ್ತಪ್ತವೂ
70	ಕೆ-7	ಅಭೋಕ್ತಪ್ತವೂ	ಪರಮಾತ್ಮಾನಮ್
73	ಮೇ-12	ಪರಮಾತ್ಮಾನಮ್	ಆತ್ಮನೇಷ್ಪವ್ಯಃ:
75	ಕೆ-12	ಆತ್ಮನೇಷ್ಪವ್ಯಃ:	ನ ಪ್ರಮಾತ್ಪತ್ಪಮ್
80	ಮೇ-10	ಪ್ರಮಾತ್ಪತ್ಪಮ್	ಇರುತ್ತದೆ
81	ಕೆ-6	ಇರುತ್ತದೆ	ಆತ್ಮಾನ
101	ಕೆ-10	ಆದರಿಂದ	ಆಶ್ವತವೆನಿಲ್ಲ
101	ಕೆ-9	ಶಾಶ್ವತವೆನಿಲ್ಲ	ಕುರ್ವಂತೀ
104	ಮೇ-7	ಕುರ್ವಂತೀ	ಗಂಧರ್ವ ನಗರಂ ತಥಾ
205	ಮೇ-8	ಗಂಧರ್ವ ನಗರಂ ತಥಾ	ಸ್ವಪ್ನಜಾಗರಿತಯೋ
234	ಮೇ-3	ಸ್ವಪ್ನಜಾಗರಿತಯೋ	

## ಸಂಸ್ಕಾರ ಪರಿಕಲ್ಪನೆ

ವೇದಧರ್ಮದ ಪುನರುತ್ಥಾನ ಮತ್ತು ವೇದಾಂತಕ್ಷೋಂದು ನವಚೇತನ ತುಂಬಿದ ಮಹತ್ವಾಯವು ಸರ್ವದಾ ಸಂಸ್ಕಾರಣೀಯರಾದ ಶ್ರೀಶಂಕರಭಗವತ್ಪಾದರಾದು. ಬ್ರಹ್ಮೀಭಾತ ಶ್ರೀಶ್ರೀಸಚ್ಚಿದಾನಂದೇಂದ್ರ ಸಾಂಸ್ಕಾರಿಕಗಳವರು (ಪೂರ್ವಾಶ್ರಮಿದ ಶ್ರೀಯಲ್ಲಂಬಳಸೆ ಸುಭಿಹೃಣ್ಯಶಮ್ಮರು - ವೈ. ಸುಭೂರಾಯರು, ಜನನ ೩.೯.೧೯೫೦) ಶ್ರೀಶಂಕರರ ವೇದಾಂತಸರಣಿಯಿಂದ ಆಕಾರಿಕರಾಗಿ, ಆಳವಾದ ಅಧ್ಯಯನ, ಚಿಂತನ ಮಂಧನಗಳಿಂದ ತಮ್ಮ ವಿಶ್ವಾಸಂಶೋಧನಾ ಪ್ರವೃತ್ತಿಯನ್ನು ಬಳಸಿ, ಶಂಕರರ ಅರ್ಥಾಘಾತ ಪ್ರಸ್ಥಾನತ್ವಯಭಾಷ್ಯಗಳಿಗೆ ಹತ್ತಿದ್ದ ಕಳೆಯನ್ನು, ಮುತ್ತಿದ್ದ ಧೂಳನ್ನು ತೊಡೆದು ಶಾಂಕರವೇದಾಂತದ ನೇಜ ತಿರುಳನ್ನು ಕಂಡುಕೊಂಡರು, ಶಾಂಕರವೇದಾಂತಕ್ಕೆ ೨೦ನೇ ಶತಮಾನದ ಅಧಿಕೃತವಕ್ತುರಾದರು, ಪ್ರತಿಪಾದಕರಾದರು, “ಅಭಿನವಶಂಕರರಾದರು”.

‘ಚೆಳಿಗೆ ಎದ್ದಾಗಿನಿಂದ ಮಲಗುವವರೆಗೂ ಹಾಗೂ ಹುಟ್ಟಿನಿಂದ ಬದುಕಿರುವವರೆಗೂ ವೇದಾಂತಚಿಂತನೆಯಿಂದಲೇ ಕಾಲವನ್ನು ಕಳೆಯಬೇಕು’ ಎಂಬ ಅಭಿಯುಕ್ತರ ವಚನಕ್ಕೆ ಪ್ರತ್ಯಕ್ಷಣಾಹರಣೆಯಾಗಿದ್ದ ಶ್ರೀಶ್ರೀಗಳವರು ತಮ್ಮ ಬಾಲ್ಯದಿಂದ ಇನ್ನೆಯ ವಯಸ್ಸಿನವರೆಗೂ ವೇದಾಂತಗ್ರಂಥ ಪಠನ, ಚಿಂತನ, ಪ್ರವಚನ, ಲೇಖನಗಳಲ್ಲಿ ತತ್ವರರಾಗಿದ್ದು ‘ಪುರುಷಸರಸ್ವತಿ’ ಎಂಬ ಅನ್ವಯಧಿನಾಮವನ್ನು ಹೊಂದಿದ್ದರು. ಅವರ ಕನ್ನಡ, ಇಂಗ್ಲೀಷ್, ಸಂಸ್ಕಾರಭಾಷೆಗಳ ಇನ್ನೂರಕ್ಕೂ ಮೀರಿದ ಕೃತಿಗಳು ವೇದಾಂತಪ್ರವಂಚದಲ್ಲಿ ಅವರನ್ನು ಅಮರರನ್ನಾಗಿಸಿವೆ. ಸಂಸ್ಕಾರ ಬಾರದ ಅಧ್ಯಾತ್ಮವಿಚಾರದ ಜಿಜ್ಞಾಸುಗಳಿಗೆ ಒಂದು ವರಪ್ರದಾನವಾಗಿದೆ.

ಶಾಲಾ ಉಪಾಧ್ಯಾಯರಾಗಿದ್ದಾಗಲೂ ನಿರಂತರ ಅಧ್ಯಾತ್ಮ ಚಿಂತನೆಯಿಂದಲೇ ಜೀವನವನ್ನು ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಶ್ರೀಹೋಸಕೆರೆ ಚಿದಂಬರಯ್ಯನವರ, ಶ್ರೀಮಹಾಭಾಗವತರ ಸಂಪರ್ಕ, ಅಧ್ಯಾತ್ಮಬಾಂಧವ್ಯ, ಆತ್ಮೀಯತೆ, ಅನಂತರ ಶ್ರೀಗೋಂದಾವಳಿ ಮಹಾರಾಜರಲ್ಲಿ ಶ್ರೀರಾಮತಾರಕ ಮಂತ್ರೋಪದೇಶ, ಶ್ರೀಗೋಂದಾವಳಿ ಜಗದ್ಗುರುಗಳಾದ ಶ್ರೀಸಚ್ಚಿದಾನಂದ ಶಿವಾಭಿನವನ್ನಿಂಹ ಭಾರತೀ ಮಹಾಸಾಂಸ್ಕಾರಿಕವರಿಂದ ಭಾಷ್ಯಶಾಂತಿಪಾಠಗಳು ಅವರ ಶ್ರದ್ಧಾಕಾರ್ಯತತ್ವರಂತೆಗೆ ಮೇರುಗನ್ನು ನೀಡಿದವು.

ಇಂಜಿಲಲ್ಲಿ ಹೊಳೆನರಸಿಂಪ್ರರದಲ್ಲಿ ನೆಲೆಸಿದ ಮೇಲೆ ತಮ್ಮನ್ನು ಪೂರ್ಣವಾಗಿ ಶಾಂಕರವೇದಾಂತಕ್ಕೆ ಅರ್ಪಿಸಿಕೊಂಡರು. ಇಂಜಿಲಲ್ಲಿ ಸಂನ್ಯಾಸಸ್ವೀಕಾರ ಮಾಡಿದರು. ಶುದ್ಧತತ್ತ್ವನಿಷ್ಪತ್ತಾಗಿ, ನಿಖಿಲವಾದಬಿರವಣಿಗೆ, ಆಚಾರನಿಷ್ಪತ್ತ ಮತ್ತು ಶಾಸ್ತ್ರೀಯನಿಯಮಪಾಲನೆಗೆ ಶ್ರೀಶ್ರೀಗಳವರು ಹೆಸರಾದವರು. ಅವರು ಸ್ವಾಪಿಸಿರುವ (ಇ.೨೦) ಅಧ್ಯಾತ್ಮಪ್ರಕಾಶಕಾರ್ಯಾಲಯವು ಈಗಲೂ ನಿಜವಾದ ಅಧ್ಯಾತ್ಮವಿದ್ಯಾ ಪ್ರಸಾರಕೇಂದ್ರವಾಗಿದೆ.

ಪೂರ್ವಜರು ಇಂಜಿಲನೇ ಆಗಷ್ಟ್ ಇರಂದು ಬ್ರಹ್ಮೀಭಾತರಾದರು. ಇವರ ಮಹಾಸಮಾಧಿಪೀಠವು ಹೊಳೆನರಸಿಂಪ್ರರದಲ್ಲಿದೆ. ಅವರು ಇಂದಿಗೂ ಚೈತನ್ಯಸ್ವರೂಪಿಗಳಾಗಿ ಕಾರ್ಯಾಲಯದ ಮೂಲಶಕ್ತಿಯಾಗಿದ್ದಾರೆ.

ಬ್ರಹ್ಮನಿಷ್ಪತ್ತಾಯ ವಿದ್ಯಹೇ ಸಂಯಮೀಂದ್ರಾಯ ಧೀಮಹಿ |  
ತನ್ನಃ ಸಚ್ಚಿದಾನಂದಃ ಪ್ರಚೋದಯಾತಾ ||